




ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ  
(ಕರ್ನಾಟಕ ಸರ್ಕಾರದ ಉದ್ದೇಶ)

**KARNATAKA FOREST DEVELOPMENT CORPORATION LIMITED**  
(A GOVERNMENT OF KARNATAKA UNDERTAKING)

**47<sup>ನೇ</sup>  
th**

**ವಾರ್ಷಿಕ ವರದಿ  
ANNUAL REPORT  
2017 - 18**









**ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ**  
(ಕರ್ನಾಟಕ ಸರ್ಕಾರದ ಉದ್ದಿಮೆ)



**47 ನೇ ವಾರ್ಷಿಕ ವರದಿ**  
**2017 - 2018**

ನೋಂದಾಯಿತ ಕಛೇರಿ :

‘ವನ ವಿಕಾಸ’, 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು - 560 003.  
ದೂರವಾಣಿ : 91-80-23345192, 23345711 ಫ್ಯಾಕ್ಸ್ : 080-23461647  
ಇ-ಮೇಲ್ : [info@kfdcl.com](mailto:info@kfdcl.com) ವೆಬ್‌ಸೈಟ್ : [www.kfdcl.kar.nic.in](http://www.kfdcl.kar.nic.in)



# ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ

ಬೆಂಗಳೂರು - 560 003.

## ಪರಿವಿಡಿ

ಕ್ರಮ ಸಂಖ್ಯೆ	ವಿವರಗಳು	ಪುಟ ಸಂಖ್ಯೆ
1.	ಮಂಡಳಿಯ ನಿರ್ದೇಶಕರುಗಳು	3
2.	ಸೂಚನಾ ಪತ್ರ	4
3.	ನಿರ್ದೇಶಕರುಗಳ ವರದಿ	5
	<b>ಸ್ವತಂತ್ರ</b>	
4.	ನಿಯಂತ್ರಕರು ಮತ್ತು ಭಾರತೀಯ ಲೆಕ್ಕ ಪರಿಶೋಧಕರ ವರದಿ	21
5.	ಲೆಕ್ಕ ಪರಿಶೋಧಕರ ವರದಿ	22
6.	ಲೆಕ್ಕ ಪರಿಶೋಧಕರ ವರದಿಗೆ ಅನುಬಂಧ	25
7.	ದಿನಾಂಕ 31ನೇ ಮಾರ್ಚ್ 2018ಕ್ಕೆ ಕೊನೆಗೊಂಡಂತೆ ಅಥಾವೆ ಪತ್ರ	55
8.	ದಿನಾಂಕ 31ನೇ ಮಾರ್ಚ್ 2018ಕ್ಕೆ ಲಾಭ ಮತ್ತು ನಷ್ಟ ತಃಖ್ತೆ	57
9.	ದಿನಾಂಕ 31ನೇ ಮಾರ್ಚ್ 2018ಕ್ಕೆ ಈಕ್ವಿಟಿ ಷೇರಿನಲ್ಲಿ ಬದಲಾವಣೆಯ ವಿವರಗಳು	59
10.	ದಿನಾಂಕ 31ನೇ ಮಾರ್ಚ್ 2018ಕ್ಕೆ ನಗದು ಹರಿವಿನ ವಿವರಗಳು	60
11.	ಲೆಕ್ಕಗಳ ಭಾಗಗಳಾಗಿರುವ ಅನುಸೂಚಿಗಳು 1 ರಿಂದ 33	62
	<b>ಏಕೀಕೃತ</b>	
12.	ನಿಯಂತ್ರಕರು ಮತ್ತು ಭಾರತೀಯ ಲೆಕ್ಕ ಪರಿಶೋಧಕರ ವರದಿ	119
13.	ಲೆಕ್ಕ ಪರಿಶೋಧಕರ ವರದಿ	120
14.	ಲೆಕ್ಕ ಪರಿಶೋಧಕರ ವರದಿಗೆ ಅನುಬಂಧ	124
15.	ದಿನಾಂಕ 31ನೇ ಮಾರ್ಚ್ 2018ಕ್ಕೆ ಕೊನೆಗೊಂಡಂತೆ ಅಥಾವೆ ಪತ್ರ	132
16.	ದಿನಾಂಕ 31ನೇ ಮಾರ್ಚ್ 2018ಕ್ಕೆ ಲಾಭ ಮತ್ತು ನಷ್ಟ ತಃಖ್ತೆ	134
17.	ದಿನಾಂಕ 31ನೇ ಮಾರ್ಚ್ 2018ಕ್ಕೆ ಈಕ್ವಿಟಿ ಷೇರಿನಲ್ಲಿ ಬದಲಾವಣೆಯ ವಿವರಗಳು	136
18.	ದಿನಾಂಕ 31ನೇ ಮಾರ್ಚ್ 2018ಕ್ಕೆ ನಗದು ಹರಿವಿನ ವಿವರಗಳು	137
19.	ಲೆಕ್ಕಗಳ ಭಾಗಗಳಾಗಿರುವ ಅನುಸೂಚಿಗಳು 1 ರಿಂದ 33	139
20.	ಪರಿಮಾಣಾತ್ಮಕ ಮಾಹಿತಿಗಳು	195



# ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ

ಬೆಂಗಳೂರು - 560 003.

ದಿನಾಂಕ 31-03-2018 ರಲ್ಲಿದ್ದಂತೆ ನಿರ್ದೇಶಕರು

ಶ್ರೀಮತಿ / ಶ್ರೀಯುತರುಗಳಾದ :	
ಅಧ್ಯಕ್ಷರು	: ಶ್ರೀ ಆರ್. ಶಂಕರ್, ಮಾನ್ಯ ಮಂತ್ರಿಗಳು, ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ
ವ್ಯವಸ್ಥಾಪಕ ನಿರ್ದೇಶಕರು	: ಶ್ರೀ ಸಂಜಯ್ ಮೋಹನ್, ಐ.ಎಫ್.ಎಸ್.
ನಿರ್ದೇಶಕರು	: ಶ್ರೀ ವಿಜಯ್‌ಕುಮಾರ್ ಗೋಗಿ, ಐ.ಎಫ್.ಎಸ್. ಶ್ರೀಮತಿ ಪದ್ಮಾವತಿ ಶ್ರೀ ಕಪಿಲ್ ಮೋಹನ್, ಐ.ಎ.ಎಸ್.
ವಿತ್ತ ವ್ಯವಸ್ಥಾಪಕರು ಹಾಗೂ ಮುಖ್ಯ ಲೆಕ್ಕಾಧಿಕಾರಿಗಳು	: ಶ್ರೀ ಹರೀಶ ಎ., ಎ.ಸಿ.ಎ.
ಲೆಕ್ಕ ಪರಿಶೋಧಕರು	: ಮುರಳಿ ಅಂಡ್ ವೆಂಕಟ್ ಚಾರ್ಟೆಡ್ ಅಕೌಂಟೆಂಟ್ಸ್ ನಂ. 1605 ಎ, 28ನೇ ಮುಖ್ಯರಸ್ತೆ, 29ನೇ ಅಡ್ಡರಸ್ತೆ, ಬಿ.ಎಸ್.ಕೆ 2ನೇ ಹಂತ, ಬೆಂಗಳೂರು - 560070 ದೂರವಾಣಿ ಸಂಖ್ಯೆ : 080-26710531, 26714185
ಇಮೇಲ್	: muraliandvenkat@gmail.com
ನೋಂದಾಯಿತ ಕಛೇರಿ	: “ವನವಿಕಾಸ್” 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು - 560003.
ವಿಭಾಗೀಯ ಕಛೇರಿಗಳು	: ಮಂಗಳೂರು, ಪುತ್ತೂರು, ಸುಳ್ಯ(ದ.ಕ) ಶಿವಮೊಗ್ಗ, ಧಾರವಾಡ, ಚಿಕ್ಕಮಗಳೂರು, ಬೆಂಗಳೂರು.
ಬ್ಯಾಂಕುಗಳು	: ಸಿಂಡಿಕೇಟ್ ಬ್ಯಾಂಕ್ / ಕಾರ್ಪೊರೇಶನ್ ಬ್ಯಾಂಕ್





# ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ

(ಕರ್ನಾಟಕ ಸರ್ಕಾರದ ಒಂದು ಉದ್ಯಮ)



ವನವಿಕಾಸ, 18ನೇ ಅಡ್ಡರಸ್ತೆ,  
ಮಲ್ಲೇಶ್ವರಂ, ಬೆಂಗಳೂರು - 560 003.  
ಫೋನ್ : 080-2334 5348  
ಫ್ಯಾಕ್ಸ್ : 91-80-2346 1647  
ಇ-ಮೇಲ್ : info@kfdcl.com  
ವೆಬ್ ಸೈಟ್ : www.kfdcl.kar.nic.in

ಉಲ್ಲೇಖ : KFDCL/CS/47 - AGM/2018-19/1221.

ದಿನಾಂಕ : 05.11.2018

## ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಸೂಚನಾ ಪತ್ರ

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ "ನಲವತ್ತೇಳನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ದಿನಾಂಕ : 28 ನೇ ನವೆಂಬರ್ 2017 ರಂದು ಬುಧವಾರ ಬೆಳಿಗ್ಗೆ 11.00 ಗಂಟೆಗೆ ಮಾನ್ಯ ಅರಣ್ಯ ಸಚಿವರ ಕಛೇರಿ ಸಂಖ್ಯೆ # 444, "ವಿಕಾಸ ಸೌಧ" 4ನೇ ಮಹಡಿ, ಬೆಂಗಳೂರು - 560 001. ಈ ಕೆಳಕಂಡ ವ್ಯವಹಾರಗಳನ್ನು ನಡೆಸುವ ಉದ್ದೇಶದಿಂದ ಈ ಮೂಲಕ ಸೂಚನಾ ಪತ್ರವನ್ನು ನೀಡಲಾಗಿದೆ.

### ಸಾಮಾನ್ಯ ವ್ಯಾಪಾರ

1. ಅ. "31 ಮಾರ್ಚ್ 2018ಕ್ಕೆ ಅಂತ್ಯಗೊಂಡಂತೆ ನಿಗಮದ ಆಯವ್ಯಯ, ಲಾಭ ಮತ್ತು ನಷ್ಟದ ಖಾತೆ, ನಗದು ಹರಿವು ಹೇಳಿಕೆಗಳನ್ನು ಮಂಡಳಿ ನಿರ್ದೇಶಕರ ವರದಿ ಹಾಗೂ ಲೆಕ್ಕಪರಿಶೋಧಕರ ವರದಿ ಒಳಗೊಂಡ ನಿಗಮದ ಸ್ವತಂತ್ರ ಲೆಕ್ಕಪತ್ರಗಳ ಪ್ರಕಟಣೆಯನ್ನು ಸ್ವೀಕರಿಸಿ, ಪರಿಗಣಿಸಿ ಹಾಗೂ ಅಳವಡಿಸಿಕೊಳ್ಳಲು ಠರಾವು ಮಾಡಲಾಯಿತು."  
ಆ. 31 ಮಾರ್ಚ್ 2018ಕ್ಕೆ ಅಂತ್ಯಗೊಂಡಂತೆ ಲೆಕ್ಕಪರಿಶೋಧನೆಯಾದ ಏಕೀಕೃತ ಲೆಕ್ಕ ಪತ್ರಗಳ ಪ್ರಕಟಣೆಯನ್ನು ಸ್ವೀಕರಿಸಿ, ಪರಿಗಣಿಸಿ ಹಾಗೂ ಅಳವಡಿಸಿಕೊಳ್ಳಲು ಠರಾವು ಮಾಡಲಾಯಿತು."
2. ಕಂಪನಿ ಕಾಯಿದೆ 2013 ರ ವಿಭಾಗ 142 ನಿಬಂಧನೆಗಳ ಪ್ರಕಾರ ಪ್ರತಿ ಶಾಸನಬದ್ಧ ಲೆಕ್ಕ ಪರಿಶೋಧಕರ ಸಂಭಾವನೆ ನಿರ್ಧರಿಸಲಾಗಿದೆ.

### ಟಿಪ್ಪಣಿಗಳು :

1. ಪ್ರತಿಯೊಬ್ಬ ಸದಸ್ಯರು ಸಭೆಯಲ್ಲಿ ಹಾಜರಾಗಿ ಮತ ಹಾಕಲು ತನ್ನ ಬದಲಿಗೆ ಬದಲಿ ವ್ಯಕ್ತಿಯನ್ನು ನೇಮಿಸಿದ್ದಲ್ಲಿ ಬದಲಿ ನೇಮಕಾತಿ ಪತ್ರವನ್ನು ಸಭೆ ನಡೆಯುವ 48 ಗಂಟೆಗಳ ಮುಂಚೆ ತಲುಪಿಸತಕ್ಕದ್ದು.
2. ಶಾಸನಬದ್ಧ ಲೆಕ್ಕಪರಿಶೋಧಕರ ನೇಮಕಾತಿ ಹಕ್ಕು ನಿಯಂತ್ರಕರು ಮತ್ತು ಭಾರತೀಯ ಮಹಾಲೇಖಪರಿಶೋಧಕರ ವ್ಯಾಪ್ತಿಯಲ್ಲಿರುತ್ತದೆ.

ಮಂಡಳಿಯ ಪರವಾಗಿ  
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ

ಸಹಿ/-

(ಸಂಜಯ್ ಮೋಹನ್)  
ವ್ಯವಸ್ಥಾಪಕ ನಿರ್ದೇಶಕರು

ಸ್ಥಳ : ಬೆಂಗಳೂರು  
ದಿನಾಂಕ : 05.11.2018



# ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ

ಬೆಂಗಳೂರು - 560 003.

## ನಿರ್ದೇಶಕರುಗಳ ವರದಿ

ಇವರಿಗೆ,

ಷೇರುದಾರರು,

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ  
ಬೆಂಗಳೂರು- 560 003.

ಮಹನೀಯರೇ,

ನಿಮ್ಮ ನಿರ್ದೇಶಕರುಗಳು ದಿನಾಂಕ 31ನೇ ಮಾರ್ಚ್ 2018 ರ ಅಂತ್ಯಕ್ಕೆ ಲೆಕ್ಕ ಪಟ್ಟಿಗಳು, ಲೆಕ್ಕ ಪರಿಶೋಧಕರ ವರದಿ ಮತ್ತು ಅದಕ್ಕೆ ಉತ್ತರಗಳನ್ನು ಹಾಗೂ ನಿಯಂತ್ರಕರು ಹಾಗೂ ಭಾರತೀಯ ಮಹಾಲೇಖಪರಿಶೋಧಕರಿಂದ ನೀಡಲ್ಪಟ್ಟ ಪ್ರಮಾಣ ಪತ್ರಗಳನ್ನು ಒಳಗೊಂಡ ನಲವತ್ತೇಳನೇ ವಾರ್ಷಿಕ ವರದಿಯನ್ನು ಸರ್ವಸದಸ್ಯರ ಸಭೆಯ ಮುಂದೆ ಮಂಡಿಸಲು ಹರ್ಷಪಡುತ್ತಾರೆ.

ಹಣಕಾಸಿನ ಆರ್ಥಿಕ ಪ್ರಗತಿ 2017-18

ರೂ.ಗಳಲ್ಲಿ

ವಿವರಗಳು	ಕ್ರೋಡೀಕೃತ		ಸ್ವತಂತ್ರ	
	ಪ್ರಸಕ್ತ ವರ್ಷ	ಹಿಂದಿನ ವರ್ಷ	ಪ್ರಸಕ್ತ ವರ್ಷ	ಹಿಂದಿನ ವರ್ಷ
ಒಟ್ಟು ಆದಾಯ	10,317	7,528	10,317	7,517
ಬಡ್ಡಿ ಮತ್ತು ಸವಕಳಿಯ ಮೊದಲು ನಿವ್ವಳ ಲಾಭ	3,192	1,621	3,192	1,622
ಹಣಕಾಸು ಶುಲ್ಕಗಳು	-	-	-	-
ಒಟ್ಟು ಲಾಭ	3,192	1,621	3,192	1,622
ನಿಬಂಧನೆಯ ಸವಕಳಿ	306	274	306	274
ತೆರಿಗೆಯ ಮೊದಲು ನಿವ್ವಳ ಲಾಭ	2,885	1,347	2,886	1,348
ತೆರಿಗೆಯ ನಿಬಂಧನೆ	304	211	304	211
ತೆರಿಗೆಯ ನಂತರ ನಿವ್ವಳ ಲಾಭ	2,581	1,136	2,582	1,137

2017-2018 ರಲ್ಲಿನ ನೆಡುತೋಪುಗಳ ಕಾರ್ಯಕ್ರಮತೆ :

ಅ. ಮೆದುಮರ : ನಿಗಮವು ಗುತ್ತಿಗೆ ಅರಣ್ಯ ಪ್ರದೇಶದಲ್ಲಿ ಸುಮಾರು 41,663.33 ಹೆಕ್ಟೇರುಗಳಲ್ಲಿ ಮೆದುಮರ ನೆಡುತೋಪುಗಳನ್ನು ನಿರ್ವಹಿಸುತ್ತಿರುತ್ತದೆ. ಪ್ರಸ್ತುತ 2017-18ನೇ ಸಾಲಿನಲ್ಲಿ 1,377.10 ಹೆಕ್ಟೇರ್ ಭೂಮಿಯಲ್ಲಿ ಮೆದುಮರ ನೆಡುತೋಪುಗಳನ್ನು ಬೆಳೆಸಲಾಯಿತು.

ಆ. ರಬ್ಬರ್ : ನಿಗಮವು ಸುಮಾರು 4443.32 ಹೆಕ್ಟೇರ್‌ಗಳಲ್ಲಿ ರಬ್ಬರ್ ನೆಡುತೋಪುಗಳನ್ನು ನಿರ್ವಹಿಸುತ್ತಾ ಬಂದಿರುತ್ತದೆ. ಹಳೆಯ ಮತ್ತು ಕಡಿಮೆ ಇಳುವರಿ ನೀಡುವ ನೆಡುತೋಪುಗಳನ್ನು ಕಡಿತಲೆಗಳನ್ನು ಮಾಡಿ ಭಾರತ ರಬ್ಬರ್ ಮಂಡಳಿಯಿಂದ ಅಂಗೀಕಾರವಾದ ಹೊಸ ಮತ್ತು ಹೆಚ್ಚು ಇಳುವರಿ ತಳಿಗಳನ್ನು ಬಳಸಿ ಮರುನಾಟಕ ಮಾಡುವ ಯೋಜನೆಯೊಂದನ್ನು ರೂಪಿಸಲಾಗಿರುತ್ತದೆ. ಸುಮಾರು 56.21 ಕೋಟಿ ವೆಚ್ಚದಲ್ಲಿ 1750 ಹೆ., ಗಳಲ್ಲಿ ರಬ್ಬರ್ ಮರುನಾಟಕ ಯೋಜನೆಗೆ ಕರ್ನಾಟಕ ಸರ್ಕಾರವು ಅನುಮತಿ ನೀಡಿರುತ್ತದೆ. ಇದರ ಯೋಜನಾವಧಿ 2008-2009 ರಿಂದ 2020-21ರವರೆಗೆ ಇರುತ್ತದೆ. 2017-18ನೇ ಸಾಲಿನಲ್ಲಿ 60 ಹೆ., ಗಳಷ್ಟು ರಬ್ಬರ್ ನೆಡುತೋಪುಗಳನ್ನು ಮರುನಾಟಕ ಮಾಡಲಾಗಿರುತ್ತದೆ.

## ಕಆಅನಿನಿ

### ಉತ್ಪಾದನೆ ಮತ್ತು ಮಾರುಕಟ್ಟೆ:

ಎ. ರಾಜ್ಯದಲ್ಲಿರುವ ಕಾಗದ ಮತ್ತು ಪಲ್ಪ್ ಆಧಾರಿತ ಕೈಗಾರಿಕೆಗಳಿಗೆ ಮೆದುಮರಗಳನ್ನು ಮಾರಾಟ ಮಾಡಲಾಗಿದೆ ಹಾಗೂ ಹಸಿರು ಬಿದಿರನ್ನು ಸ್ಥಳೀಯ ಕಸುಬುದಾರರ ಮತ್ತು ಬಳಕೆದಾರರಿಗೆ ಮಾರಾಟ ಮಾಡಲಾಗಿರುತ್ತದೆ. ಈ ನಿಗಮವು 2017-18ನೇ ಸಾಲಿನಲ್ಲಿ 87889 ಮೆಟನ್‌ಗಳನ್ನು ಹೋಲಿಸಿದರೆ 2016-17ನೇ ಸಾಲಿನಲ್ಲಿ 51702 ಮೆ.ಟನ್‌ಗಳಷ್ಟು ಉತ್ಪಾದನೆಯಾಗಿರುತ್ತದೆ.

ಬಿ. ರಬ್ಬರನ್ನು ಸಾಂಧೀಕೃತ ರಬ್ಬರ್ (ಸೆನೆಕ್ಸ್) ಬ್ಲಾಕ್ ರಬ್ಬರ್ (ಐ.ಎಸ್.ಎನ್.ಆರ್-20) ಮತ್ತು (ರಬ್ಬರ್ ಕ್ರೇಪ್, ಲ್ಯಾಟಕ್ಸ್ ಕ್ರೇಪ್) ಮತ್ತು ಮಿಲ್ಲಿಂಗ್ ವೇಸ್ಟ್ ಹಾಗೂ ಇತ್ಯಾದಿ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. 2017-18 ಸಾಲಿನಲ್ಲಿ 2977 ಮೆ.ಟನ್‌ಗಳಷ್ಟು ರಬ್ಬರ್ ಉತ್ಪಾದನೆಯಾದರೆ ಕಳೆದ ವರ್ಷ 2016-17ನೇ ಸಾಲಿನಲ್ಲಿ 2996 ಮೆ.ಟನ್‌ಗಳಷ್ಟು ಉತ್ಪಾದನೆಯಾಗಿರುತ್ತದೆ.

### ಇತರೆ ಪ್ರಭೇದಗಳು:

ಕರ್ನಾಟಕ ಅರಣ್ಯ ಇಲಾಖೆ ಮತ್ತು ಕರ್ನಾಟಕ ಸರ್ಕಾರವು 5 ವರ್ಷಗಳ (2014-18) ಅವಧಿಯಲ್ಲಿ ರೂ. 7383.211 ಲಕ್ಷಗಳಷ್ಟು ವೆಚ್ಚದಲ್ಲಿ 9900 ಹೆಕ್ಟಾರ್ ಮೆದುಮರ ಬೆಳೆಸಲು ಸರ್ಕಾರಿ ಆದೇಶ ಸಂಖ್ಯೆ G.O. ನಂ. 92 FPC 2013 ರ ದಿನಾಂಕ 05-02-2014 ಯೋಜನೆಯನ್ನು ಅಂಗೀಕರಿಸಿದ್ದಾರೆ. 2016 ಮಳೆಗಾಲದ ಗುರಿ 1763.50 ಹೆ.ಗಳಷ್ಟು ಅಂದಾಜಿಸಲಾಗಿತ್ತು ಇದರ ವಿರುದ್ಧ 1377.10 ಹೆ.ಗಾ ಪಿ ನೆಡುತೋಪುಗಳನ್ನು ಬೆಳೆಸಲಾಗಿದೆ.

### ವ್ಯವಹಾರದಲ್ಲಿ ಬದಲಾವಣೆ

ಕಂಪನಿಯ ವ್ಯವಹಾರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

### ಲಾಭಾಂಶ

ಯಾವುದೇ ಲಾಭಾಂಶ ಪ್ರಸಕ್ತ ಹಣಕಾಸು ವರ್ಷದ 2017-18 ರಲ್ಲಿ ಘೋಷಿಸಿಲ್ಲ.

ಕಂಪೆನಿ ಕಾಯಿದೆ 2013 ರ ಪ್ರಕಾರ ವಿಭಾಗ 134(3) (ಜೆ) ಪರಿಭಾಷೆಯಲ್ಲಿ ಮೀಸಲು ವರ್ಗಾವಣೆ.

ಕಂಪನಿಯ ಮಂಡಳಿಯ ವಿಭಾಗ 134 (3) (ಜೆ) ಯ ಪ್ರಕಾರ ಮೀಸಲು ನಿಧಿಗೆ ಯಾವುದೇ ಮೊತ್ತವನ್ನು ನಿರ್ಧರಿಸಿರುವುದಿಲ್ಲ/ ಪ್ರಸ್ತಾಪಿಸಿಲ್ಲ.

ಷೇರು ಬಂಡವಾಳ ಬದಲಾವಣೆಯ ವೇಳೆ

ಷೇರು ಬಂಡವಾಳದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿರುವುದಿಲ್ಲ.

ಅಂಗ ಸಂಸ್ಥೆ ಜಂಟಿ ಉದ್ಯಮ ಹಾಗೂ ಸಂಘಟಿತ ಸಂಸ್ಥೆಯ ಬಗ್ಗೆ ಮಾಹಿತಿ

ಕಂಪನಿಯ ಜಂಟಿ ಉದ್ಯಮ ಹಾಗೂ ಅಂಗ ಸಂಸ್ಥೆಗಳು ಹಾಗೂ ಸಂಘಟಿತ ಸಂಸ್ಥೆಗಳ ಬಗ್ಗೆ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಕ್ರಮ ಸಂಖ್ಯೆ	ಹೆಸರು	ಸ್ಥಿತಿ ಅಂಗ ಸಂಸ್ಥೆ ಜಂಟಿ ಉದ್ಯಮ ಸಂಘಟಿತ ಸಂಸ್ಥೆ	ಸ್ಥಿತಿ ಅಂಗ ಸಂಸ್ಥೆ ಜಂಟಿ ಉದ್ಯಮ ಸಂಘಟಿತ ಸಂಸ್ಥೆ ದಿನಾಂಕ	ಸ್ಥಿತಿ ಅಂಗ ಸಂಸ್ಥೆ ಜಂಟಿ ಉದ್ಯಮ ಸಹಾಯಕ ಸಂಘಟಿತ ಸಂಸ್ಥೆಯನ್ನು ನಿಲ್ಲಿಸುವ ದಿನಾಂಕ
01	ಕರ್ನಾಟಕ ಪಲ್ಪ್‌ವುಡ್ ಲಿಮಿಟೆಡ್	ಅಂಗ ಸಂಸ್ಥೆ	14.02.1985	ಅನ್ವಯವಾಗುವುದಿಲ್ಲ

### ಹೊಣೆಗಾರಿಕೆ ಮತ್ತು ಬದಲಾವಣೆ

ಯಾವುದೇ ಬದಲಾವಣೆ ಮತ್ತು ಕಂಪನಿಯ ಹಣಕಾಸು ಬದ್ಧತೆಯನ್ನು ಬಾಧಿಸುವ ಈ ವರ್ಷದಲ್ಲಿ ಹಣಕಾಸಿನ ಹೇಳಿಕೆಗಳು ಈ ವರದಿಯ ಸಂಬಂಧ ದಿನಾಂಕದ ನಡುವೆ ಬದಲಾಯಿಸಿದೆ.



### ವಾರ್ಷಿಕ ಅನುಸಾರ ಬದಲಾವಣೆ

ಕಂಪನಿ ಕಾಯಿದೆ 2013ರ ವಿಭಾಗ 92 (3) ರ ಅಡಿಯಲ್ಲಿ ಮತ್ತು ಕಂಪನಿಯ ನಿಯಮಗಳು 2014ರ ನಿಯಮ 12(1) ರ ಪ್ರಕಾರ ವಾರ್ಷಿಕ ಅನುಸಾರವನ್ನು ಎಂ.ಜಿ.ಟಿ-9 (ಅನುಬಂಧ 1 ರಲ್ಲಿ) ತಮ್ಮ ಅವಹಗಾನೆಗೆ ಹಾಗೂ ಮಾಹಿತಿಗಾಗಿ ಲಗತ್ತಿಸಿದೆ.

### ನಿರ್ದೇಶಕರ ಮಂಡಳಿಯ ಸಭೆಗಳು

2017-18ನೇ ಸಾಲಿನಲ್ಲಿ ಈ ಕಂಪನಿಯು ಕಂಪನಿ ಕಾಯಿದೆ 2013 ರ ವಿಭಾಗ 173 ರ ಪ್ರಕಾರ ಕಂಪನಿಯು 5 ಮಂಡಳಿ ಸಭೆಯನ್ನು ನಡೆಸಿರುತ್ತದೆ. ಇದನ್ನು ಈ ಕೆಳಗೆ ಸಂಕ್ಷೇಪಿಸಲಾಗಿದೆ. 2 ಸಭೆಗಳ ನಡುವಿನ ಸಮಯದ ಅಂತರವನ್ನು ಪರಿಗಣಿಸುವಾಗ ಕಂಪನಿಗಳ ಕಾಯಿದೆ 2013 ರ ಪ್ರಕಾರ ನಿಬಂಧನೆಗಳು ಅಂಟಿಕೊಂಡಿದೆ.

ಕ್ರಮ ಸಂಖ್ಯೆ	ಸಭೆಯ ದಿನಾಂಕ	ಮಂಡಳಿಯ ಸಾಮರ್ಥ್ಯ	ನಿರ್ದೇಶಕರು ಹಾಜರಿ ಸಂಖ್ಯೆ
01	30.06.2017	12	09
02	22.08.2017	12	10
03	30.08.2017	12	10
04	02.11.2017	12	10
05	27.02.2018	12	08

### ನಿರ್ದೇಶಕರುಗಳ ಹೊಣೆಗಾರಿಕೆ ಹೇಳಿಕೆ :

ಕಂಪನಿ ಕಾಯಿದೆ 2013ರ ವಿಭಾಗ 135(5)ರ ಅಡಿಯಲ್ಲಿ ನಿರ್ದೇಶಕರುಗಳು ತಮ್ಮ ಹೇಳಿಕೆ ಹಾಗೂ ವರದಿಯನ್ನು ಈ ಕೆಳಕಂಡಂತೆ ನೀಡಿರುತ್ತಾರೆ.

- ವಾರ್ಷಿಕ ಲೆಕ್ಕ ಪತ್ರಗಳನ್ನು ತಯಾರಿಸುವಾಗ ಲೆಕ್ಕಚಾರ ಮಾನಕಗಳಲ್ಲಿರುವ ನಿಯಮಗಳನ್ನು ಪಾಲಿಸಲಾಗಿದೆ. ಹಾಗೂ ವಾಸ್ತವಿಕ ಬದಲಾವಣೆಗೆ ಸೂಕ್ತ ವಿವರಣೆ ನೀಡಲಾಗಿದೆ.
- ಹಣಕಾಸು ವರ್ಷದ ಅವಧಿಯಲ್ಲಿ ತಮ್ಮ ನಿರ್ದೇಶಕರು ನಿಗಮದ ಆದಾಯ ಮತ್ತು ವೆಚ್ಚಗಳನ್ನು ವರ್ಷದ ಅಂತ್ಯದಲ್ಲಿ ನಿಗಮದ ನೈಜ ಹಾಗೂ ಸ್ಪಷ್ಟ ರೂಪವನ್ನು ನೀಡಲು ಸಹಕಾರಿಯಾಗುವಂತಹ ಲೆಕ್ಕಚಾರ ನೀತಿಯನ್ನು ಎಚ್ಚರಿಕೆಯಿಂದ ಆರಿಸಿದ್ದು ಅವುಗಳನ್ನು ಸಮಂಜಸವಾಗಿ ಅನ್ವಯಿಸಿ ಸಮರ್ಥನೀಯವಾಗಿ ಹಾಗೂ ವಿವೇಕಯುತ ನಿರ್ಧಾರಗಳನ್ನು ಹಾಗೂ ಅಂದಾಜುಗಳನ್ನು ಮಾಡಿರುತ್ತಾರೆ.
- ನಿಗಮದ ಸ್ವತ್ತುಗಳನ್ನು ರಕ್ಷಣೆ ಮಾಡಲು ಮತ್ತು ವಂಚನೆ ಮತ್ತು ಇನ್ನಿತರೆ ಅವ್ಯವಹಾರಗಳನ್ನು ತಡೆಯಲು ಮತ್ತು ಪತ್ತೆ ಮಾಡಲು ನಿರ್ದೇಶಕರು ಆ ಕಾಯ್ದೆ ಅನುಸಾರ ಅರ್ಹವಾದ ಲೆಕ್ಕಚಾರ ದಾಖಲೆಗಳನ್ನು ನಿರ್ವಹಿಸುವ ಸಲುವಾಗಿ ಸೂಕ್ತ ಮತ್ತು ಸಮರ್ಪಕ ಎಚ್ಚರಿಕೆಗಳನ್ನು ತೆಗೆದುಕೊಂಡಿರುತ್ತಾರೆ.
- ನಿರ್ದೇಶಕರು ನಿಗಮವು ಮುಂದುವರೆಯುತ್ತಿರುವ ಸಂಸ್ಥೆ ಎಂಬ ಆಧಾರದ ಮೇಲೆ ಹಣಕಾಸು ವಾರ್ಷಿಕ ಲೆಕ್ಕಗಳನ್ನು ತೆರೆದಿರುತ್ತಾರೆ.
- ಕಂಪೆನಿಗೆ ಪಟ್ಟಿ ಮಾಡದ ಉಪ ವಿಭಾಗ 134(3) ವು ಅನ್ವಯಿಸುವುದಿಲ್ಲ.
- ನಿರ್ದೇಶಕರು ಮತ್ತು ಎಲ್ಲಾ ಅನ್ವಯಿಸುವ ಕಾನೂನುಗಳ ನಿಬಂಧನೆಗಳಿಗೆ ಅನುಸಾರವಾಗಿ ಖಚಿತಪಡಿಸಲು ಸೂಕ್ತ ವ್ಯವಸ್ಥೆಗಳ ಸಮರ್ಪಕ ಮತ್ತು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

### ಲೆಕ್ಕಪರಿಶೋಧಕರು ನಡೆಸಿದ ವರದಿ

ಮೆ|| ಮುರಳಿ ಮತ್ತು ವೆಂಕಟ್ ಚಾರ್ಟೆಡ್ ಅಕೌಂಟೆಂಟ್ಸ್, ಬೆಂಗಳೂರು, ಭಾರತ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಕಛೇರಿಯ ಮೂಲಕ 2017-18 ನೇ ಹಣಕಾಸು ವರ್ಷದಲ್ಲಿ ಶಾಸನಬದ್ಧ ಲೆಕ್ಕ ಪರಿಶೋಧಕರನ್ನು ನೇಮಿಸಲಾಯಿತು.

ಕಂಪನಿಯು ಲೆಕ್ಕಪರಿಶೋಧಕರ ವರದಿಯನ್ನು ಇನ್ನು ಪಡೆಯಬೇಕಾಗಿರುತ್ತದೆ, ಹಾಗೂ ಲೆಕ್ಕಪರಿಶೋಧನೆಯಲ್ಲಿನ ಟೀಕೆಗಳನ್ನು ವರದಿಯನ್ನು ಪಡೆದ ನಂತರ ಈ ಮಂಡಳಿಯ ವರದಿಯು ಜೊತೆಗೆ ಸೇರಿಸಲಾಗುವುದು.

## ಕಅಅನಿನಿ

### ನಿರ್ವಹಣೆ ಪ್ರತ್ಯುತ್ತರ :

ಕಂಪನಿಯು ಈ ಅವಲೋಕನವನ್ನು ಗಮನದಲ್ಲಿಟ್ಟುಕೊಂಡಿದೆ ಮತ್ತು ಮೊದಲಿಗೆ ಅಗತ್ಯ ಕ್ರಮವನ್ನು ತೆಗೆದುಕೊಳ್ಳುತ್ತದೆ.

ಸಂಬಂಧಿಸಿದ ಪಕ್ಷೀಯ ವ್ಯವಹಾರಗಳು

2017-18 ಹಣಕಾಸಿನ ವರ್ಷದಲ್ಲಿ ಯಾವುದೇ ಸಂಬಂಧಿಸಿದ ಪಕ್ಷೀಯ ವ್ಯವಹಾರಗಳು ನಡೆದಿಲ್ಲ.

ಶಕ್ತಿ ತಂತ್ರಜ್ಞಾನದ ಅಸಹಕಾರ ಮತ್ತು ವಿದೇಶಿ ವಿನಿಮಯದ ಮುಂದುವರೆದ ಸಂರಕ್ಷಣೆ :

(ಎ) ಶಕ್ತಿಯ ಸಂರಕ್ಷಣೆ

(ಬಿ) ನಿಮ್ಮ ಕಂಪನಿಯ ಕಾರ್ಯಾಚರಣೆಗಳು ಶಕ್ತಿಯುಕ್ತವಾಗಿಲ್ಲದಿದ್ದರೂ ಸಹ, ಪರಿಣಾಮಕಾರಿ ಉಪಕರಣಗಳನ್ನು ಬಳಸುವುದರ ಮೂಲಕ ಶಕ್ತಿಯ ಬಳಕೆಯನ್ನು ಕಡಿಮೆ ಮಾಡಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

(ಸಿ) ತಂತ್ರಜ್ಞಾನ ಹೀರಿಕೊಳ್ಳುವಿಕೆ : ಕಂಪನಿ ಯಾವುದೇ ಸಂಶೋಧನೆ ಮತ್ತು ಅಭಿವೃದ್ಧಿ ಮಾಡುವುದನ್ನು ನಡೆಸುತ್ತಿಲ್ಲ.

(ಡಿ) ವಿದೇಶಿ-ವಿನಿಮಯ ಗಳಿಕೆಗಳು ಮತ್ತು ವಿದೇಶಿ ಎಕ್ಸ್‌ಚೇಂಜ್ ಮುಂದುವರೆದು ನಿಜವಾದ ಹೊರಹರಿವಿನ ವಿಷಯದಲ್ಲಿ ವರ್ಷದಲ್ಲಿ ನಿಜವಾದ ಒಳಹರಿವು ಮತ್ತು ವಿದೇಶಿ ವಿನಿಮಯ ಹೊರಹೊಮ್ಮುವಿಕೆಯ ವಿಷಯದಲ್ಲಿ ಗಳಿಸಿದೆ.

ವಿದೇಶಿ ಕರೆನ್ಸಿ ವೆಚ್ಚ - ಇಲ್ಲ

ವಿದೇಶಿ ಕರೆನ್ಸಿ ಅರ್ನಿಂಗ್ಸ್ - ಇಲ್ಲ.

### ಅಪಾಯ ನಿರ್ವಹಣೆ :

ಪರಿಣಾಮಕಾರಿಯಾದ ಅಪಾಯ ನಿರ್ವಹಣೆಯ ಅದರ ಮುಂದುವರಿದ ಲಾಭ ಮತ್ತು ದೀರ್ಘಾವಧಿಯ ಸಮರ್ಥ ಸಾಮರ್ಥ್ಯಕ್ಕೆ ಮಹತ್ವದ್ದಾಗಿದೆ ಎಂದು ಕಂಪನಿಯು ಗುರುತಿಸುತ್ತದೆ. ಕಂಪನಿಯ ಚಟುವಟಿಕೆಗಳು ವಿವಿಧ ಆರ್ಥಿಕ ಅಪಾಯಗಳೆಂದರೆ ಮಾರುಕಟ್ಟೆ ಅಪಾಯ, ಸಾಲದ ಅಪಾಯ, ದ್ರವ್ಯತೆ ಅಪಾಯ, ಕಾರ್ಯಾಚರಣೆಯ ಅಪಾಯ ಮತ್ತು ಕಾನೂನು ಅಪಾಯಕ್ಕೆ ಕಾರಣವಾಗಿದೆ.

ಅಪಾಯ	ಮಾನ್ಯತೆ	ನಿರ್ವಹಣೆ / ನಿರ್ಧರಿಸುವ ವಿಧಾನ
ಮಾರುಕಟ್ಟೆ ಅಪಾಯ	ಉತ್ಪನ್ನಗಳ ಮೇಲಿನ ಮಾರುಕಟ್ಟೆ ಅಪಾಯ	ರಬ್ಬರ್ ಉತ್ಪಾದನೆಗಳ ವಿಭಾಗದಲ್ಲಿ ರಬ್ಬರ್ ಬೋರ್ಡ್ ದರದ ಅನ್ವಯ ನಿಗದಿಪಡಿಸಲಾಗುವುದು ಮತ್ತು ಮರಗಳ ವಿಭಾಗದಲ್ಲಿ ಟೆಂಡರ್ ಮೂಲಕ ದರಗಳನ್ನು ನಿಗದಿಸಲಾಗುವುದು.
ಸಾಲದ ಅಪಾಯ	ಮಾರುಕಟ್ಟೆಯಿಂದ ಬರ-ಬೇಕಾದ ಮೊಬಲಗು	ಸಾಲದ ಅಪಾಯವು ಕಂಪನಿಯ ಆರ್ಥಿಕ ನಷ್ಟಕ್ಕೆ ಕಾರಣವಾಗುವುದು. ಅಥವಾ ಹಣಕಾಸು ಸಲಕರಣೆ ಪ್ರತಿಯಾಗಿ ತನ್ನ ಒಪ್ಪಂದದ ಕರಾರುಗಳನ್ನು ಪೂರೈಸಲು ವಿಫಲವಾಗುತ್ತದೆ. ಕಂಪನಿಯ ಮಾರಾಟದ ಶೇ. 90/- 100/ ರಷ್ಟು ಮುಂಗಡ ಹಣ ಪಡೆಯುವ ನಿಯಮ ಪಾಲಿಸುತ್ತದೆ.
ದ್ರವ್ಯತೆ ಅಪಾಯ	ನಗದು ಮತ್ತು ನಗದಿಗೆ ಸಮವಾಗಿರುವ ಮತ್ತು ಇತರೆ ಆರ್ಥಿಕ ಆಸ್ತಿಗಳು	ಕಂಪನಿಯು ಬಂಡವಾಳವು ಬ್ಯಾಂಕ್‌ನಲ್ಲಿಯ ಸ್ಥಿರ/ ಅವಧಿ ಠೇವಣಿಯಲ್ಲಿ ಹೂಡಿಕೆಯಾಗಿರುತ್ತದೆ.
ಕಾರ್ಯಾಚರಣೆಯ ಅಪಾಯ	ದುರ್ಬಳಕೆ / ವಂಚನೆ	ಕಂಪನಿಯ ಬಲವಾದ ಆಂತರಿಕ ನಿಯಂತ್ರಣ ವ್ಯವಸ್ಥೆ ಮತ್ತು ಆಂತರಿಕ ಲೆಕ್ಕ ಪರಿಗಣನೆಯನ್ನು ಏಜೆನ್ಸಿಗಳಿಂದ ಕಾಲಕಾಲಕ್ಕೆ ನಡೆಸುತ್ತದೆ.
ಕಾನೂನು ಅಪಾಯ	ಕಡಿತಲೆ ಮತ್ತು ಸಾಗಾಣಿಕೆ ಒಪ್ಪಂದಗಳು	ಕಂಪನಿಯು ವ್ಯವಹಾರ ಕಾರಣಗಳಿಂದ ಒಪ್ಪಂದಗಳನ್ನು ಕಾನೂನು ರೀತಿಯಲ್ಲಿ ಮಾಡಿಕೊಳ್ಳುತ್ತದೆ. ಅಗತ್ಯವಿದ್ದಲ್ಲಿ ಕಾನೂನು ಸಲಹೆಗಳನ್ನು ಹೊರಗಿನ ಏಜೆನ್ಸಿಗಳಿಂದ ಪಡೆದು ನಿರ್ವಹಿಸುತ್ತವೆ.



ಮುಂದುವರೆದು ಕಂಪೆನಿಯ ಅಪಾಯ ನಿರ್ವಹಣೆಯು ನಿಬಂಧನೆಯನ್ನು ಮೂರು ಘಟಕಗಳಲ್ಲಿರುತ್ತದೆ ವ್ಯಾಪಾರ ಅಪಾಯ ನಿರ್ವಹಣೆ, ಕಾರ್ಯಾಚರಣೆ ನಿಯಂತ್ರಣ ಮೌಲ್ಯ ಮಾಪನ, ದೂರು ಪ್ರಕ್ರಿಯೆ, ನೀತಿಗಳು, ವ್ಯಾಪಾರ ಹಾಗೂ ಕಾರ್ಯಾಚರಣೆಗಳಿಗಿರುವ ಗುರುತಿಸಲ್ಪಟ್ಟ ಪ್ರಮುಖ ಅಪಾಯಗಳನ್ನು ವ್ಯವಸ್ಥಿತವಾಗಿ ಮುಂದುವರಿಸುವ ಆಧಾರದ ಮೇಲೆ ತಗ್ಗಿಸುವ ಕ್ರಮಗಳನ್ನು ಕೈಗೊಳ್ಳುವುದು. ಕಂಪೆನಿಯು ಎಲ್ಲಾ ಅಪಾಯಗಳನ್ನು ನಿಯಂತ್ರಿಸುವ ಸಲುವಾಗಿ ನಿಯತಕಾಲಿಕವಾಗಿ ವಿಕ್ಷಿಸುವ ಕ್ರಮಗಳನ್ನು ಆಡಳಿತವು ನಿರ್ವಹಿಸುತ್ತದೆ.

ಕ್ರಮ ಸಂಖ್ಯೆ	ಹೆಸರು	ಹುದ್ದೆ	ಸೇರಿದ ದಿನಾಂಕ	ಸಮಾಪ್ತಿ ದಿನಾಂಕ/ ಅಂಕಿನಾಮ ಬದಲಾವಣೆ	ಪರಾ
01	ಶ್ರೀ ಬಿ.ಜೆ. ಹೊಸಮತ್	ವ್ಯವಸ್ಥಾಪಕ ನಿರ್ದೇಶಕರು	06.03.2017	31.05.2017	ನಿವೃತ್ತಿ
02	ಶ್ರೀ ಜಿ. ವಿದ್ಯಾಸಾಗರ್	ವ್ಯವಸ್ಥಾಪಕ ನಿರ್ದೇಶಕರು	02.06.2017	30.11.2017	ನಿವೃತ್ತಿ
03	ಶ್ರೀ ಸಂಜಯ್ ಮೋಹನ್	ವ್ಯವಸ್ಥಾಪಕ ನಿರ್ದೇಶಕರು	05.12.2017	—	ಕರ್ನಾಟಕ ಸರ್ಕಾರ— —ದಿಂದ ನೇಮಕ

### 31.03.2018: ರಂದು ನಿರ್ದೇಶಕರ ಪಟ್ಟಿ

ಕ್ರ.ಸಂಖ್ಯೆ	ಹೆಸರು	ಹುದ್ದೆ
01	ಶ್ರೀ ನಾಗರಾಜ್ ಛೇಬ್ಲಿ	ಅಧ್ಯಕ್ಷರು
02	ಶ್ರೀಮತಿ ಪದ್ಮಿನಿ ಪೂನ್ನಪ್ಪ	ಉಪಾಧ್ಯಕ್ಷರು
03	ಶ್ರೀ ಸಂಜಯ್ ಮೋಹನ್	ವ್ಯವಸ್ಥಾಪಕ ನಿರ್ದೇಶಕರು
04	ಶ್ರೀ ವಿಜಯ್ ಕುಮಾರ್ ಗೋಗಿ	ನಿರ್ದೇಶಕರು
05	ಶ್ರೀಮತಿ ಪದ್ಮಾವತಿ	ನಿರ್ದೇಶಕರು
06	ಶ್ರೀ ಶ್ರೀ ಜಿ. ಸೈಯದ್ ಶಾನ್ ಉಲ್ ಹಕ್ ಬುಕಾರಿ	ನಿರ್ದೇಶಕರು
07	ಶ್ರೀ ಕರುಣಾಕರ	ನಿರ್ದೇಶಕರು
08	ಶ್ರೀ ಎಂ. ಚಂದ್ರಪ್ಪ	ನಿರ್ದೇಶಕರು
09	ಶ್ರೀ ಹೆಚ್. ಎಸ್. ಬಸವರಾಜು	ನಿರ್ದೇಶಕರು
10	ಶ್ರೀ ಡಿ. ಬಿ. ಜಮಾದರ್	ನಿರ್ದೇಶಕರು
11	ಶ್ರೀ ಕೆ. ಹೆಚ್. ಗೌಡ	ನಿರ್ದೇಶಕರು
12	ಶ್ರೀ ಪರಮೇಶ್ವರ್ ಮೂಲ್ಯ	ನಿರ್ದೇಶಕರು

### ಠೇವಣಿಗಳು :

ಕಂಪೆನಿಯು ಯಾವುದೇ ಠೇವಣಿಯನ್ನು ಈ ವರ್ಷ ಸ್ವೀಕರಿಸುವುದಿಲ್ಲ.

### ಸಮಿತಿಗಳು :

ಕಂಪೆನಿ ಕಾಯಿದೆ 2013ರ ವಿಭಾಗ 177 & 178 ರ ನಿಯಮ 2014ರಲ್ಲಿಯು ಪ್ರಕಾರ ಕಂಪೆನಿಯು ಖಾಸಗಿಯಾಗಿರುವುದರಿಂದ ಆಡಿಟ್ ಸಮಿತಿಯು ಮತ್ತು ನಾಮಪತ್ರ ಮತ್ತು ಸಂಭಾವನೆಯನ್ನು ನಿಗದಿ ಪಡಿಸುವ ಅಗತ್ಯ ಇರುವುದಿಲ್ಲ.

## ಕಆಅನಿನಿ

### ವೆಚ್ಚ ದಾಖಲೆಗಳ ನಿರ್ವಹಣೆ :

ಕಂಪೆನಿ ಕಾಯಿದೆ 2013ರ ವಿಭಾಗ 148ರಲ್ಲಿನ ಉಪವಿಭಾಗ (1) ರಲ್ಲಿ ಕೇಂದ್ರ ಸರ್ಕಾರವು ವೆಚ್ಚ ದಾಖಲೆಗಳ ನಿರ್ವಹಣೆ ಮಾಡಲು ನಿರ್ದಿಷ್ಟಪಡಿಸಿರುತ್ತದೆ. ಆದರಂತೆ ಕಂಪೆನಿಯು ಎಲ್ಲಾ ದಾಖಲೆಗಳನ್ನು ನಿರ್ವಹಿಸುತ್ತದೆ.

### ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ

ವಿಭಾಗ 135(5) ರ ಪ್ರಕಾರ ಕಂಪೆನಿ ಕಾಯಿದೆ 2013 ಮತ್ತು ಕಂಪನಿಗಳ ನಿಯಮ 8 (ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ನೀತಿ) ನಿಯಮಗಳು, 2014 ಮತ್ತು ಕಂಪೆನಿ ಕಾಯಿದೆ 2013ರ ವೇಳಾಪಟ್ಟಿ VIIನ ಕಂಪನಿಯು ತಕ್ಕಂತೆ ಸಿಎಸ್‌ಆರ್ ಸಮಿತಿ ರಚಿಸಿದೆ. ಅದರಂತೆ ಸಮಿತಿಯು ಚಟುವಟಿಕೆಗಳನ್ನು ನಿರ್ಧರಿಸಿರುತ್ತಾರೆ ಹಾಗೂ ಮಾಡಬೇಕಾದ ಖರ್ಚುಗಳನ್ನು ಮಂಡಳಿಯ ಅನುಮೋದನೆಗಾಗಿ ಶಿಫಾರಸ್ಸು ಮಾಡಿತು ಆದ್ದರಿಂದ ಮಂಡಳಿಯು ಸಿಎಸ್‌ಆರ್ ನೀತಿಯನ್ನು ಅನುಮೋದಿಸಿತು. ಸಿಎಸ್‌ಆರ್ ಚಟುವಟಿಕೆ ಕಡೆಗೆ ವ್ಯಯಿಸಿದ ಖರ್ಚುಗಳ ಲಾಭ ಮತ್ತು ನಷ್ಟದ ಹೇಳಿಕೆ ಆರೋಪ ಮತ್ತು ಇತರ ವೆಚ್ಚಗಳನ್ನು ಅಡಿಯಲ್ಲಿ ಬಹಿರಂಗಪಡಿಸಿರುವುದು.

- ಅ) ಕಂಪನಿಯು ಈ ವರ್ಷದಲ್ಲಿ ಒಟ್ಟು ಖರ್ಚು ಮಾಡಬೇಕಾದ ಮೊತ್ತ :61.36 ಲಕ್ಷ  
ಆ) 2017-18 ರ ಹಣಕಾಸು ವರ್ಷದಲ್ಲಿ ಖರ್ಚು ಮಾಡಿದ ಮೊತ್ತ : 84.56 ಲಕ್ಷ

### ಕೆಲಸದಲ್ಲಿ ಮಹಿಳೆಯರ ಲೈಂಗಿಕ ಆಕ್ರಮಣ (ಬಹಿಷ್ಕಾರ, ನಿಷೇಧ ಮತ್ತು ನಿವಾರಣೆ) ಕಾಯಿದೆ ಅಡಿಯಲ್ಲಿ ಬಹಿರಂಗಪಡಿಸುವುದು 2013 (ತಡೆಕಟ್ಟುವಿಕೆ, ನಿಷೇಧ ಮತ್ತು ನಿವಾರಣೆ) ಕಾಯಿದೆ, 2013

ಮಹಿಳೆಯರ ಲೈಂಗಿಕ ದೌರ್ಜನ್ಯದ ಅಗತ್ಯತೆಗಳಿಗೆ ಅನುಗುಣವಾಗಿ ಒಂದು ವಿರೋಧಿ-ಲೈಂಗಿಕ ಕಿರುಕುಳ ನೀತಿಯನ್ನು ಹೊಂದಿದೆ. ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ದೂರುಗಳನ್ನು ಪರಿಹರಿಸಲು ಆಂತರಿಕ ದೂರು ಸಮಿತಿ (ಶಾಶ್ವತ, ಒಪ್ಪಂದ, ತಾತ್ಕಾಲಿಕ, ತರಬೇತಿಗಾರರು) ಈ ನೀತಿಯಡಿಯಲ್ಲಿ ಒಳಗೊಂಡಿದೆ.

ಪ್ರಸ್ತುತ ವರ್ಷದಲ್ಲಿ ಯಾವುದೇ ಲೈಂಗಿಕ ದೌರ್ಜನ್ಯದ ದೂರು ಸ್ವೀಕೃತವಾಗಿರುವುದಿಲ್ಲ.

### ಆಂತರಿಕ ಹಣಕಾಸಿನ ನಿಯಂತ್ರಣ

ಹಣಕಾಸು ಹೇಳಿಕೆಗಳಿಗೆ ಸಂಬಂಧಿಸಿದಂತೆ ಕಂಪನಿಯು ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣಗಳನ್ನು ಹೊಂದಿದೆ. ವರ್ಷದಲ್ಲಿ ಇಂತಹ ನಿಯಂತ್ರಣಗಳನ್ನು ಪರೀಕ್ಷಿಸಲಾಯಿತು ಮತ್ತು ವಿನ್ಯಾಸ ಅಥವಾ ಕಾರ್ಯಚರಣೆಯಲ್ಲಿ ವರದಿ ಮಾಡಲಾಗದ ವಸ್ತು ದೌರ್ಬಲ್ಯವು ಕಂಡು ಬರಲಿಲ್ಲ.

### ಸ್ವೀಕೃತಿ

ನಿಗಮದ ಎಲ್ಲಾ ಚಟುವಟಿಕೆಗಳಲ್ಲಿ ಸತತವಾಗಿ ಅಮೂಲ್ಯ ಬೆಂಬಲ ನೀಡಿ ಸಹಕರಿಸಿದ ಕರ್ನಾಟಕ ರಾಜ್ಯ ಸರ್ಕಾರ, ಕರ್ನಾಟಕ ಅರಣ್ಯ ಇಲಾಖೆ, ಸಾರ್ವಜನಿಕ ಉದ್ಯಮಗಳ ಇಲಾಖೆ ವಿವಿಧ ಬ್ಯಾಂಕುಗಳಿಗೂ, ರಬ್ಬರ್ ಮಂಡಳಿ, ಗ್ರಾಹಕರಿಗೂ, ಮೆದುಮರ ಉದ್ಯಮ, ಇವರೆಲ್ಲರೂ ನೀಡಿದ ಸಹಕಾರಕ್ಕೆ ನಿರ್ದೇಶಕರುಗಳು ತಮ್ಮ ಆಭಾರವನ್ನು ದಾಖಲಿಸಲು ಇಚ್ಛಿಸಿದ್ದಾರೆ. ಅಲ್ಲದೆ ಆಂತರಿಕ ಲೆಕ್ಕ ಪರಿಶೋಧಕರಿಗೂ, ಶಾಸನಬದ್ಧ ಲೆಕ್ಕ ಪರಿಶೋಧಕರಿಗೂ ಭಾರತದ ಮಹಾಲೇಖಪಾಲಕರಿಗೂ ಮತ್ತು ವಿವಿಧ ಪರಿಣಿತರಿಗೂ ಸಲಹೆಗಾರರಿಗೂ ಅವರು ನೀಡಿದ ಸಹಕಾರ ಮತ್ತು ಸಲಹೆಗಳಿಗಾಗಿ ನಿರ್ದೇಶಕರುಗಳು ಈ ಮೂಲಕ ತಮ್ಮ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

### ಮಂಡಳಿಯ ಆದೇಶದ ಮೇರೆಗೆ

ಸಹಿ/-

ಶ್ರೀ ಸಂಜಯ್ ಮೋಹನ್

DIN : 03196823

ವ್ಯವಸ್ಥಾಪಕ ನಿರ್ದೇಶಕರು

ಸಹಿ/-

(ವಿಜಯ್ ಕುಮಾರ್ ಗೋಗಿ)

DIN : 07513394

ನಿರ್ದೇಶಕರು

ಸ್ಥಳ : ಬೆಂಗಳೂರು  
ದಿನಾಂಕ : 11.09.2018



## 2017-18 ಸಾಲಿನ ನಿರ್ದೇಶಕರ ವರದಿಗೆ ಸೇರಿಸುವುದು

ರಿಗೆ,

ಸದಸ್ಯರು,

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ

ಬೆಂಗಳೂರು - 560 003.

ಲೆಕ್ಕಪರಿಶೋಧಕರ ಟೀಕೆ ಮತ್ತು ನಿರ್ವಹಣಾದಾರರ ಪ್ರತ್ಯುತ್ತರ :-

1. ಶಾಸನ ಬದ್ಧ ಲೆಕ್ಕಪರಿಶೋಧಕರು ತಮ್ಮ ವರದಿಯನ್ನು ಕೆಳಕಂಡ ವಿಕ್ಷಣೆ ಮಾಡಿರುತ್ತಾರೆ.

ಕರ್ನಾಟಕ ಸರ್ಕಾರದ ಅಧಿಸೂಚನೆ ದಿನಾಂಕ : 25ನೇ ಫೆಬ್ರವರಿ 2017ರಲ್ಲಿ ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ನೀಲಗಿರಿ ತಾಜಾ ಕೃಷಿ ಮತ್ತು ಬೆಳೆಸುವುದನ್ನು ಮೇಲಿನ ದಿನಾಂಕದಿಂದ ಮುಂದಿನ ಆದೇಶದವರೆಗೂ ನಿಷೇಧಿಸಿರುತ್ತದೆ. ಆದರೆ ಕಂಪೆನಿಯು ಈಗಾಗಲೇ ರೂ. 57,83,328/- ನ್ನು ನೀಲಗಿರಿ ಬೆಳೆಸುವ ಸಲುವಾಗಿ ವ್ಯಹಿಸಿದ್ದು, ಇದು ಲೆಕ್ಕಪತ್ರಗಳ ಅನುಸೂಚಿ ಸಂಖ್ಯೆ 4ರಲ್ಲಿ "ಧಾರಕ ಆಸ್ತಿಗಳು ಹೊರತುಪಡಿಸಿ ಜೈವಿಕ ಸ್ವತ್ತುಗಳಲ್ಲಿ" ಸೇರಿರುತ್ತದೆ ಇದನ್ನು ಕಂಪೆನಿಯ ನಷ್ಟವೆಂದು ಪರಿಗಣಿಸಿ ತೊಡೆದು ಹಾಕಿರುವುದಿಲ್ಲ ಹಾಗೂ ನಮ್ಮ ಅಭಿಪ್ರಾಯ ಇದನ್ನು ತೊಡೆದು ಹಾಕಬೇಕಾಗಿರುತ್ತದೆ.

ಈ ವಿಚಾರವಾಗಿ ಆಡಳಿತ ಮಂಡಳಿಯು ಇದನ್ನು ಪರಿಗಣಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಲಿದೆ ಎಂದು ತಿಳಿಸಲಾಗಿದೆ.

ಸಹಿ/-

ಶ್ರೀ ಸಂಜಯ್ ಮೋಹನ್

DIN : 03196823

ವ್ಯವಸ್ಥಾಪಕ ನಿರ್ದೇಶಕರು

# ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ

ಬೆಂಗಳೂರು - 560 003.

ಅನುಬಂಧ

ಫಾರ್ಮ್ ಸಂಖ್ಯೆ ಎಂ.ಜಿ.ಟಿ-9

ವಾರ್ಷಿಕ ರಿಟರ್ನ್

ಹಣಕಾಸಿನ ವರ್ಷದಲ್ಲಿ ಅಂತ್ಯಗೊಂಡಂತೆ

ಕಂಪನಿಗಳ ಕಾಯಿದೆ, 2013ರ ಸೆಕ್ಷನ್ 92 (3)ಕ್ಕೆ ಅನುಸಾರವಾಗಿ ಮತ್ತು 12 (1) ರ ನಿಯಮ

ಕಂಪನಿಗಳು (ನಿರ್ವಹಣೆ ಮತ್ತು ಆಡಳಿತ ನಿಯಮಗಳು, 2014)

I ನೋಂದಣಿ ಮತ್ತು ಇತರ ವಿವರಗಳು :

I. CIN: -U02001KA1971SGC001999

II. ನೋಂದಣಿ ದಿನಾಂಕ : 25/01/1971

III. ಕಂಪನಿಯ ಹೆಸರು : ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಲಿಮಿಟೆಡ್

IV. ಕಂಪನಿಯ ವರ್ಗ/ಉಪವರ್ಗ : ರಾಜ್ಯ ಸರ್ಕಾರ ಖಾಸಗಿ ಲಿಮಿಟೆಡ್ ಕಂಪನಿಯ ಮಾಲೀಕತ್ವವನ್ನು ಹೊಂದಿದೆ.

V. ನೋಂದಾಯಿತ ಕಛೇರಿ ಮತ್ತು ಸಂಪರ್ಕ ವಿವರಗಳ ವಿಳಾಸ :

ವನವಿಕಾಸ್ 18ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು-03.

VI. ಪಟ್ಟಿಮಾಡಿದ ಕಂಪನಿ : ಇಲ್ಲ

VII. ನೋಂದಣಿದಾರ ಮತ್ತು ವರ್ಗಾವಣಾ ದಲ್ಲಾಳಿ ಏಜೆಂಟನ್ ಹೆಸರು, ವಿಳಾಸ ಮತ್ತು ಸಂಪರ್ಕ ವಿವರಗಳು  
ಯಾವುದಾದರೂ ಇದ್ದರೆ : ಅನ್ವಯಿಸುವುದಿಲ್ಲ.

II ಕಂಪನಿಯ ಪ್ರಾಥಮಿಕ ವ್ಯಾಪಾರ ಚಟುವಟಿಕೆಗಳು :

ಕಂಪನಿಯ ಒಟ್ಟು ವಹಿವಾಟಿನ 10% ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಎಲ್ಲಾ ವ್ಯಾಪಾರ ಚಟುವಟಿಕೆಗಳ ಹೇಳಿಕೆ

ಕ್ರ.ಸಂ.	ಮುಖ್ಯ ಉತ್ಪನ್ನಗಳು / ಸೇವೆಗಳ ಹೆಸರು ಮತ್ತು ವಿವರಣೆ	ಉತ್ಪನ್ನ / ಸೇವೆಯ ಎನ್.ಐ.ಸಿ. ಕೋಡ್	ಕಂಪನಿಯ ಒಟ್ಟು ವಹಿವಾಟಿಗೆ %
1.	ರಬ್ಬರ್ ಮಾರಾಟ	20132	38.5%
2.	ರಬ್ಬರ್ ಮರಗಳ ಮಾರಾಟ	01291	11.8%
3.	ಮೆದುಮರ ಮಾರಾಟ	02109	48.4%

ಕ್ರ.ಸಂ.	ಕಂಪನಿಯ ಹೆಸರು ಮತ್ತು ವಿಳಾಸ	CIN/GLN	ಹೋಲ್ಡಿಂಗ್ / ಅಂಗಸಂಸ್ಥೆ / ಸಂಯೋಜನೆ	ಪೇರಿನ ಪ್ರತಿಶತ	ಅನ್ವಯಿಸುವ ವಿಭಾಗ
1	ಕರ್ನಾಟಕ ಪಲ್ಪ್‌ವುಡ್ ಲಿಮಿಟೆಡ್	U85110KA1985PLC 006711	ಉಪಸಂಸ್ಥೆ	100	2 (87) (ii)



## IV. ಹಂಚಿಕೆ ಪಾಟರ್ನ್ (ಷೇರು ಇಕ್ವಿಟಿ ಶೇಕಡಾವಾರು ಷೇರು ಬಂಡವಾಳ ವಿಭಜನೆ)

## i. ವರ್ಗ ಬುದ್ಧಿವಂತ ಷೇರು ಹೋಲ್ಡಿಂಗ್

ವರ್ಗ ಷೇರುದಾರರು	ವರ್ಷದಾರಂಭದಲ್ಲಿ ನಡೆದ ಷೇರುಗಳ ಸಂಖ್ಯೆ				ವರ್ಷದ ಕೊನೆಯಲ್ಲಿ ಷೇರುಗಳ ಸಂಖ್ಯೆ				% ಬದಲಾವಣೆ ವರ್ಷದಲ್ಲಿ
	ಡಿಸ್ಕಾಟ್	ಶಾರೀರಿಕ	ಒಟ್ಟು	ಹಿಟ್ಟು ಷೇರಿನ ಪ್ರತಿಶತ	ಡಿಸ್ಕಾಟ್	ಶಾರೀರಿಕ	ಒಟ್ಟು	ಹಿಟ್ಟು ಷೇರಿನ ಪ್ರತಿಶತ	
ಎ. ಪ್ರವರ್ತಕರು (1) ಭಾರತೀಯ ಎ) ವೈಯಕ್ತಿಕ/ಹಿಂತುಕು (HUF) ಬಿ) ಕೇಂದ್ರ ಸರ್ಕಾರ ಸಿ) ರಾಜ್ಯ ಸರ್ಕಾರ(ಗಳು) ಡಿ) ಸಂಸ್ಥೆಗಳು ಕಾರ್ಪೊರೇಟ್‌ಗಳು ಇ) ಬ್ಯಾಂಕ್/ಹ.ಸಂ. ಎಫ್) ಬೇರೆ ಇತರೆ ... ಉಪ ಒಟ್ಟು: (ಎ) (1) (A) (1):- (2) ವಿದೇಶಿ ಎ) ಎನ್.ಆರ್.ಐ.ಗಳು /ವೈಯಕ್ತಿಕ ಬಿ) ಇತರೆ ವೈಯಕ್ತಿಕ ಸಿ) ಸಂಸ್ಥೆಗಳು ಕಾರ್ಪೊರೇಟ್‌ಗಳು ಡಿ) ಬ್ಯಾಂಕ್/ಹ.ಸಂ. ಎಫ್) ಬೇರೆ ಇತರೆ... ಉಪಮೊತ್ತ (ಎ) (2) ಪ್ರವರ್ತಕರು ಹೊಂದಿರುವ ಒಟ್ಟು ಶೇರುಗಳು (ಎ)=(ಎ)(1)+(ಎ)(2)		93140	93140	100%		93140	93140	100%	NIL

**ಕಲಾಪನಿ**

<p><b>ಸಾರ್ವಜನಿಕ ಶೇರು ಹೊಂದುವಿಕೆ</b></p> <p>1. ಸಂಸ್ಥೆಗಳು</p> <p>ಚಿ) ಮ್ಯಾಚುವಲ್ ಫಂಡ್ಸ್</p> <p>ಬಿ) ಬ್ಯಾಂಕುಗಳು/ಹ.ಸಂ.</p> <p>ಸಿ) ಕೇಂದ್ರ ಸರ್ಕಾರ</p> <p>ಡಿ)ರಾಜ್ಯ ಸರ್ಕಾರ(ಗಳು)</p> <p>ಇ)ಸಹಭಾಗಿತ್ವ ಬಂಡವಾಳ ನಿಧಿ</p> <p>ಎಫ್)ವಿಮಾಕಂಪನಿಗಳು</p> <p>ಜಿ)ಎಫ್‌ಐಐಎಸ್</p> <p>ಎಚ್)ವಿದೇಶಿ ಸಹಭಾಗಿತ್ವದ ಬಂಡವಾಳ ನಿಧಿ</p> <p>ಐ) ಇತರೆ (ಸೂಚಿಸುವುದು)</p> <p><b>ಉಪಮೊತ್ತ (ಬಿ)(1) :-</b></p> <p>(2) ಅ-ಸಂಸ್ಥೆಗಳು</p> <p>ಎ)ಕಾರ್ಪೊರೇಟ್ ಸಂಸ್ಥೆಗಳು</p> <p>i. ಭಾರತೀಯ</p> <p>ii. ನಾಗರೋತ್ತರ</p> <p><b>ಬಿ) ವೈಯಕ್ತಿಕ</b></p> <p>i. ರೂ.1 ಲಕ್ಷ ದವರೆಗೆ ಅತ್ಯಲ್ಪ ಶೇರು ಬಂಡವಾಳ ಹೊಂದಿರುವ ವೈಯಕ್ತಿಕ ಶೇರುದಾರರು</p> <p>ii. ರೂ.1 ಲಕ್ಷ ಮೀರಿದ ಅತ್ಯಲ್ಪಶೇರುಬಂಡವಾಳ ಹೊಂದಿರುವ ವೈಯಕ್ತಿಕ ಶೇರುದಾರರು</p> <p><b>ಸಿ) ಇತರೆ (ಸೂಚಿಸುವುದು)</b></p> <p><b>ಉಪಮೊತ್ತ (ಬಿ)(2):</b></p> <p>ಒಟ್ಟು ಸಾರ್ವಜನಿಕ ಶೇರುಹೊಂದುವಿಕೆ</p> <p>(ಬಿ)=(ಬಿ)(1)+(ಬಿ)(2)</p> <p>ಸಿ. ಜಿಡಿಆರ್‌ಗಳುಮತ್ತು ಎಡಿಆರ್‌ಗಳಿಗಾಗಿ ಮೇಲ್ವಿಚಾರಕರು ಹೊಂದಿರುವ ಶೇರುಗಳು</p>									
<p><b>ಒಟ್ಟು ಮೊತ್ತ (ಎ+ಬಿ+ಸಿ)</b></p>	93140	93140	100%		93140	93140	100%	NIL	

V. ನಿರ್ದೇಶಕರುಗಳ ಮತ್ತು ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯ ಗೌರವಧನ.

A. ವ್ಯವಸ್ಥಾಪಕ ನಿರ್ದೇಶಕರು, ಸಂಪೂರ್ಣ ಅವಧಿ ನಿರ್ದೇಶಕರು ಮತ್ತು ವ್ಯವಸ್ಥಾಪಕರ ಗೌರವಧನದ ವಿವರಗಳು.

ಕ್ರ. ಸಂ.	ಸಂಭಾವನೆಯ ವಿವರಗಳು	ವ್ಯವಸ್ಥಾಪಕ ನಿರ್ದೇಶಕರು	ಅಧ್ಯಕ್ಷರು	ಉಪಾಧ್ಯಕ್ಷರು	ಒಟ್ಟು ಮೊತ್ತ
		ಶ್ರೀ ಸಂಜಯ್ ಮೋಹನ್	ಶ್ರೀ ಭಬ್ಬಿ ನಾಗರಾಜ್	ಶ್ರೀಮತಿ ಪದ್ಮಿನಿ ಪೊನ್ನಪ್ಪ	
1.	ನಿವ್ವಳ ವೇತನ				
(ಎ)	ಆದಾಯ ತೆರಿಗೆ ಅಧಿನಿಯಮ, 1961ರ ಪ್ರಕರಣ 17(1)ರ ನಿಬಂಧನೆಗಳೊಳಗೆ ಗೊಂಡಂತೆ ವೇತನ	7,88,768	7,80,000	6,00,000	21,68,768
(ಬಿ)	ಆದಾಯ ತೆರಿಗೆ ಅಧಿನಿಯಮ, 1961ರ ಪ್ರಕರಣ 17(2)ರಡಿಯಲ್ಲಿ ಮೇಲ್ಕಳಿಕೆ (perquisites)ಗಳ ಮೌಲ್ಯ	-	-	-	-
((ಸಿ))	ಆದಾಯ ತೆರಿಗೆ ಅಧಿನಿಯಮ 1961ರ ಪ್ರಕರಣ 17(3) ರಡಿಯಲ್ಲಿ ವೇತನದ ಹೊರತಾದ ಆದಾಯ				
2.	ದಾಸ್ತಾನು ಆಯ್ಕೆ	-	-	-	-
3.	ಸ್ಟೆಟ್ ಇಕ್ಷಿಟಿ	-	-	-	-
4.	ಕಮಿಷನ್ ಲಾಭದ ಪ್ರತಿಶತ ಎಂದು - ಇತರೆ, ಸೂಚಿಸುವುದು	-	-	-	-
5.	ಇತರೆ, ದಯವಿಟ್ಟು ಸೂಚಿಸುವುದು ಒಟ್ಟು (ಎ) ಅಧಿನಿಯಮದ ಪ್ರಕಾರ ಮಿತಿ	-	-	-	-

ಈ ಕೆಳಗಿನ ನಿರ್ದೇಶಕರಿಗೆ ಸಂಭಾವನೆಯನ್ನು ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಪಾವತಿಸಲಾಗುತ್ತಿದೆ. ಅವರು ಕರ್ನಾಟಕ ಸರ್ಕಾರದಿಂದ ನೇಮಕಗೊಂಡು ನಿಗಮದಲ್ಲಿ ಕೆಲಸ ಮಾಡುತ್ತಿದ್ದಾರೆ.



**ಕಲಾಪಿನಿ**

ಬಿ. ಇತರ ನಿರ್ದೇಶಕರುಗಳಿಗೆ ಸಂಭಾವನೆ:

ಕ್ರ. ಸಂ.	ನಿರ್ದೇಶಕರ ಹೆಸರು	ಸಂಭಾವನೆಯ ವಿವರಗಳು					
		ಕಾರ್ಯ ನಿರ್ವಾಹಕ ನಿರ್ದೇಶಕರು	ಸ್ವತಂತ್ರ ನಿರ್ದೇಶಕರು	ಒಟ್ಟು (1)	ಇತರೆ (ಅಧ್ಯಕ್ಷರಿಗೆ ಗೃ.ಬಾ.ಭ & ಸಂಭಾವನೆ	ಒಟ್ಟು (2)	ಒಟ್ಟು ಮೊತ್ತ
1	ಶ್ರೀ ವಿಜಯ ಕುಮಾರ್ ಗೋಗಿ				2000	2000	2000
2	ಶ್ರೀಮತಿ ಪದ್ಮಾವತಿ				6000	6000	6000
3	ಶ್ರೀ ಸೈಯ್ಯದ್ ಶಾನ್ ಉಲ್ ಹಕ್ ಬುಕಾರಿ				12000	12000	12000
4	ಶ್ರೀ ಕರುಣಾಕರ				15000	15000	15000
5	ಶ್ರೀ ಎಂ. ಚಂದ್ರಪ್ಪ				3000	3000	3000
6	ಶ್ರೀ ಹೆಚ್.ಎಸ್. ಬಸವರಾಜು				12000	12000	12000
7	ಶ್ರೀ ಡಿ.ಬಿ. ಜಮಾದರ್				12000	12000	12000
8	ಶ್ರೀ ಕೆ.ಹೆಚ್. ಗೌಡ				15000	15000	15000
9	ಶ್ರೀ ಪರಮೇಶ್ವರ ಮೂಲ್ಯ				15000	15000	15000
	ಒಟ್ಟು ಮೊತ್ತ				92000	92000	92000

C. ಕಂಪೆನಿಯ ಕಾರ್ಯದರ್ಶಿ ಹಾಗೂ ಮುಖ್ಯ ಲೆಕ್ಕಾಧಿಕಾರಿ ಇವರ ಗೌರವಧನದ ವಿವರಗಳು.

ಕ್ರ. ಸಂ.	ಸಂಭಾವನೆಯ ವಿವರಗಳು	ಮುಖ್ಯ ನಿರ್ವಾಹಣಾಧಿಕಾರಿ	ಕಂಪೆನಿ ಕಾರ್ಯದರ್ಶಿ	ಮುಖ್ಯ ಲೆಕ್ಕಾಧಿಕಾರಿ	ಒಟ್ಟು ಮೊತ್ತ
			ವಿ. ಲಿಖಿತಾ		
1.	ನಿವ್ವಳ ವೇತನ				
(ಎ)	ಆದಾಯ ತೆರಿಗೆ ಅಧಿನಿಯಮ, 1961ರ ಪ್ರಕರಣ 17(1)ರ ನಿಬಂಧನೆಗಳೊಳಗೆ ಗೊಂಡಂತೆ ವೇತನ		9,17,709	-	9,17,709
(ಬಿ)	ಆದಾಯ ತೆರಿಗೆ ಅಧಿನಿಯಮ, 1961ರ ಪ್ರಕರಣ 17(2)ರಡಿಯಲ್ಲಿ ಮೇಲ್ಕೆ (perquisites)ಗಳ ಮೌಲ್ಯ		-	-	-
((ಸಿ))	ಆದಾಯ ತೆರಿಗೆ ಅಧಿನಿಯಮ 1961ರ ಪ್ರಕರಣ 17(3) ರಡಿಯಲ್ಲಿ ವೇತನದ ಹೊರತಾದ ಆದಾಯ				
2.	ದಾಸ್ತಾನು ಆಯ್ಕೆ		-	-	-
3.	ಸ್ಟೆಟ್ ಇಕ್ಷಿಟಿ		-	-	-
4.	ಕಮಿಷನ್ ಲಾಭದ ಪ್ರತಿಶತ ಎಂದು - ಇತರೆ, ಸೂಚಿಸುವುದು		-	-	-
5.	ಇತರೆ, ದಯವಿಟ್ಟು ಸೂಚಿಸುವುದು ಒಟ್ಟು (ಎ) ಅಧಿನಿಯಮದ ಪ್ರಕಾರ ಮಿತಿ		-	-	-
	ಒಟ್ಟು		9,17,709		9,17,709

ಈ ಕೆಳಗಿನ ನಿರ್ದೇಶಕರಿಗೆ ಸಂಭಾವನೆಯನ್ನು ಸರ್ಕಾರದ ನಿಯಮಗಳ ಪ್ರಕಾರ ಪಾವತಿಸಲಾಗುತ್ತಿದೆ. ಅವರು ಕರ್ನಾಟಕ ಸರ್ಕಾರದಿಂದ ನೇಮಕಗೊಂಡು ನಿಗಮದಲ್ಲಿ ಕೆಲಸ ಮಾಡುತ್ತಿದ್ದಾರೆ.

**ಕಅಅನಿನಿ**

vii. ದಂಡಗಳು/ಶಿಕ್ಷೆ/ಅಪರಾಧಗಳ ಸಂಯೋಜನೆ:ಶೂನ್ಯ

ವಿಧ	ಕಂಪನಿಗಳ ಅಧಿನಿಯಮದ ಆಯ್ಕೆ	ಸಂಕ್ಷಿಪ್ತ ವಿವರಣೆ	ದಂಡದ ವಿವರಗಳು/ಶಿಕ್ಷೆ/ ವಿಧಿಸಲಾದ ಸಂಯೋಜಿತ ಶುಲ್ಕ	ಪ್ರಾಧಿಕಾರ (ಆರ್‌ಡಿ/ ಎನ್‌ಸಿಎಲ್‌ಟಿ/ ನ್ಯಾಯಾಲಯ	ಯಾವುದಾದರೂ ಮೇಲ್ಮನವಿ ಮಾಡಿದ್ದರೆ (ವಿವರಗಳನ್ನು ಒದಗಿಸಿ)
ಎ. ಕಂಪನಿ					
ದಂಡ	ಶೂನ್ಯ				
ಶಿಕ್ಷೆ					
ಸಂಯೋಜನೆ					
ಬಿ.ನಿರ್ದೇಶಕರು					
ದಂಡ	ಶೂನ್ಯ				
ಶಿಕ್ಷೆ					
ಸಂಯೋಜನೆ					
ಸಿ. ಕರ್ತವ್ಯಲೋಪವೆಸಗಿರುವ ಇತರೆ ಅಧಿಕಾರಿಗಳು					
ದಂಡ	ಶೂನ್ಯ				
ಶಿಕ್ಷೆ					
ಸಂಯೋಜನೆ					

ಮಂಡಳಿಯ ಆದೇಶದ ಮೇರೆಗೆ

ಸಹಿ/-

ಶ್ರೀ ಸಂಜಯ್ ಮೋಹನ್

DIN : 03196823

ವ್ಯವಸ್ಥಾಪಕ ನಿರ್ದೇಶಕರು

ಸಹಿ/-

(ವಿಜಯ್ ಕುಮಾರ್ ಗೋಗಿ)

DIN : 07513394

ನಿರ್ದೇಶಕರು

ಸ್ಥಳ : ಬೆಂಗಳೂರು  
ದಿನಾಂಕ : 11.09.2018



# ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ

ಬೆಂಗಳೂರು - 560 003.

ಮಂಡಳಿಯ ವರದಿಯಲ್ಲಿ ಸೇರಿಸಬೇಕಾದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಮೇಲಿನ ವಾರ್ಷಿಕ ವರದಿಯ ನಮೂನೆ

1. ಕಂಪನಿಯಿಂದ ಕೈಗೆತ್ತಿಕೊಳ್ಳಲು ಉದ್ದೇಶಿಸಲಾದ ಯೋಜನೆಗಳ ಅಥವಾ ಕಾರ್ಯಕ್ರಮಗಳ ಅವಲೋಕನವನ್ನೊಳಗೊಂಡ ಕಂಪನಿಯ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್.ಪಾಲಿಸಿ) ನೀತಿಯ ಸಂಕ್ಷಿಪ್ತ ರೂಪರೇಖೆ ಮತ್ತು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ (ಸಿಎಸ್‌ಆರ್. ಪಾಲಿಸಿ) ನೀತಿ ಮತ್ತು ಯೋಜನೆ ಅಥವಾ ಕಾರ್ಯಕ್ರಮಗಳ ವೆಬ್‌ ಜೋಡಣೆಗೆ ಆದ್ಯತೆ.

ನಮ್ಮ ತೋಟಗಳಲ್ಲಿ ಮತ್ತು ಸುತ್ತಮುತ್ತಲಿನ ಸಮುದಾಯಗಳಿಗೆ ಶಾಶ್ವತವಾದ ಪರಿಹಾರವನ್ನು ನಿರ್ಮಿಸುವ ನಮ್ಮ ದೃಷ್ಟಿಗೆ ಒಗ್ಗೂಡಿಸುವ ದೃಷ್ಟಿಯಿಂದ ಗಮನಹರಿಸಲಾದ ಕ್ಲಸ್ಟರ್ ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು.

ಶಾಶ್ವತವಾದ ಪರಿಣಾಮವನ್ನು ಕಾಪಾಡುವ ನಮ್ಮ ಸಿ.ಎಸ್‌ಆರ್. ಪ್ರೋಗ್ರಾಮ್‌ಗಳು ನಮ್ಮ ಅಸ್ತಿತ್ವದಲ್ಲಿರುವ ಸಾಮರ್ಥ್ಯಗಳನ್ನು ಹತ್ತೊಂಟಿಯಲ್ಲಿಟ್ಟುಕೊಳ್ಳಬೇಕು, ನಾವು ಪ್ರವೇಶವನ್ನು ಹೊಂದಿರುವ ಸಮುದಾಯಗಳೊಂದಿಗೆ ಕಾರ್ಯನಿರ್ವಹಿಸಬೇಕು ನಮ್ಮ ಮಧ್ಯಸ್ಥಿಕೆಗಳನ್ನು ಕೇಂದ್ರೀಕರಿಸಬೇಕು ಮತ್ತು ಅತ್ಯಂತ ಮಹತ್ವರ ಸಾಮಾಜಿಕ ಸವಾಲುಗಳನ್ನು ಎದುರಿಸಲು ಹೊಸ ಸೇವೆಗಳನ್ನು ಒದಗಿಸುವ ಸಾಧ್ಯತೆಗಳು ಎಲ್ಲಿವೆ ಎಂಬುದನ್ನು ಖಾತ್ರಿಪಡಿಸುತ್ತದೆ ಎಂದು ಕೆ.ಎಫ್.ಡಿ.ಸಿ. ಗುರುತಿಸುತ್ತದೆ.

2. 31.03.2018 ರಂತೆ ಸಿ.ಎಸ್‌ಆರ್. ಕಮಿಟಿಯ ರಚನೆಯು ಹೀಗಿದೆ

1. ಅಧ್ಯಕ್ಷರು : ಸಮಿತಿಯ ಅಧ್ಯಕ್ಷರು
2. ಉಪಾಧ್ಯಕ್ಷರು : ಸದಸ್ಯರು
3. ವ್ಯವಸ್ಥಾಪಕ ನಿರ್ದೇಶಕರು : ಸದಸ್ಯರು
4. ಕಾರ್ಯದರ್ಶಿ (ಅರಣ್ಯ) : ಸದಸ್ಯರು

3. ಕಳೆದ ಮೂರು ಹಣಕಾಸು ವರ್ಷಗಳಿಂದ ಕಂಪನಿಯ ಸರಾಸರಿ ನಿವ್ವಳ ಲಾಭ :

ಕ್ರಮ ಸಂಖ್ಯೆ	ವರ್ಷ	ನಿವ್ವಳ ಲಾಭ ತೆರಿಗೆಯ ಮೊದಲು (ರೂಗಳಲ್ಲಿ)
01	2014-15	56,29,44,232
02	2015-16	33,67,97,856
03	2016-17	2,06,01,994
ಒಟ್ಟು		92,03,44,082
ಸರಾಸರಿ		30,67,81,361

4. ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ ನಿಗದಿತ ಖರ್ಚು (ಮೇಲಿನ ಐಟಂ ನಂ. (3) ರಲ್ಲಿರುವಂತೆ ಒಟ್ಟು ನಿವ್ವಳ ಲಾಭ ಮೊತ್ತದ 2% ಪ್ರತಿಶತ)

ಕಳೆದ 3 ವರ್ಷಗಳ ನಿವ್ವಳ ಲಾಭದ ಸರಾಸರಿಯ ಮೇಲೆ ಶೇಕಡ 2% ರಷ್ಟು ರೂ.61,35,627/-

5. ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅಡಿ ಆರ್ಥಿಕ ವರ್ಷದಲ್ಲಿ ಮಾಡಲಾದ ಖರ್ಚಿನ ವಿವರಗಳು

(ಎ) ಆರ್ಥಿಕ ವರ್ಷದಲ್ಲಿ ವ್ಯಯಿಸಬೇಕಾದ ಒಟ್ಟು ಮೊತ್ತ : 61,35,627/-

(ಬಿ) ಖರ್ಚಾಗದೇ ಇರುವ ಮೊತ್ತ, ಯಾವುದಾದರೂ ಇದ್ದರೆ - ಇಲ್ಲ.

(ಸಿ) ಆರ್ಥಿಕ ವರ್ಷದಲ್ಲಿ ವ್ಯಯಿಸಿದ ಮೊತ್ತ : 84,56,223/-

**ಕಅಅನಿನಿ**

(ಡಿ.) ಆರ್ಥಿಕ ವರ್ಷದಲ್ಲಿ ಮಾಡಲಾದ ಖರ್ಚಿನ ವಿವರಗಳು ಕೆಳಕಂಡಂತಿದೆ.

ಕ್ರ. ಸಂ.	ಗುರುತಿಸಲಾದ ಸಿಎಸ್‌ಆರ್ ಯೋಜನೆ ಅಥವಾ ಚಟುವಟಿಕೆ	ಯೋಜನೆಯ ನ್ನೋಳಗೊಂಡ ವಲಯ	ಯೋಜನೆ ಅಥವಾ ಕಾರ್ಯಕ್ರಮಗಳು (1) ಸ್ಥಳೀಯ ಪ್ರದೇಶ ಅಥವಾ (2)ಯೋಜನೆಯನ್ನು ಕೈಗೆತ್ತಿಕೊಂಡ ರಾಜ್ಯ ಮತ್ತು ಜಿಲ್ಲೆಯನ್ನು ಸೂಚಿಸುವುದು.	ಮಾಡಲಾದ ಹಣದ ಮೊತ್ತ (ಬಜೆಟ್) ಯೋಜನೆ ಅಥವಾ ಕಾರ್ಯಕ್ರಮ ವಾರು	ಯೋಜನೆ ಅಥವಾ ಕಾರ್ಯಕ್ರಮದ ಮೇಲೆ ಖರ್ಚು ಮಾಡಲಾದ ಹಣದ ಮೊತ್ತ ಉಪ ಶೀರ್ಷಿಕೆ: (1)ಯೋಜನೆ ಅಥವಾ ಕಾರ್ಯಕ್ರಮದ ಮೇಲೆ ನೇರ ಖರ್ಚು (2)ಲೆಕ್ಕಕ್ಕೆ ತೆಗೆದುಕೊಳ್ಳದ ಅನಿವಾರ್ಯ ವೆಚ್ಚ (overhead)	ವರದಿಯ ಅವಧಿಯವರೆಗೆ ಸಂಚಿತ ಖರ್ಚು	ಖರ್ಚು ಮಾಡಲಾದ ಮೊತ್ತ : ನೇರ ಅಥವಾ ಅನುಷ್ಠಾನಗೊಳಿಸುವ ಸಂಸ್ಥೆಯ ಮೂಲಕ
1	ಶಾಲೆಗಳಿಗೆ ಪೀಠೋಪಕರಣ, ಧ್ವನಿವರ್ಧಕ ಹಾಗೂ ಕಂಪ್ಯೂಟರ್		ರಾಜ್ಯ : ಕರ್ನಾಟಕ ಜಿಲ್ಲೆಗಳು : ಶಿವಮೊಗ್ಗ ಐವನೂರ್	27,21,807	27,21,807	67,91,952	ನೇರ
2	ಆರೋಗ್ಯ ಮತ್ತು ಆರೋಗ್ಯ ನೈರ್ಮಲ್ಯ, ಕಟ್ಟಡ ಸಾರ್ವಜನಿಕ ಶೌಚಾಲಯಗಳು, ವ್ಯವಸ್ಥೆಗೊಳಿಸುವುದು ಆರೋಗ್ಯ ತಪಾಸಣೆಗಳು ಇತ್ಯಾದಿ	i.	ಚಿಕ್ಕ ಮಗಳೂರು, ಧಾರವಾಡ	57,34,416	57,34,416	60,02,090	ನೇರ

6. ಯಾವುದೇ ಭಾಗವನ್ನು ವ್ಯಹಿಸಲು ವಿಫಲವಾದಲ್ಲಿ ಕಾರಣಗಳನ್ನು ಮಂಡಳಿಯ ವರದಿಯಲ್ಲಿ ತಿಳಿಸುವುದು.

ಕಂಪೆನಿಯು ವ್ಯಯಿಸಬೇಕಾದ ಮೊತ್ತಕ್ಕಿಂತ ಹೆಚ್ಚಾಗಿ ವ್ಯಯಿಸಿರುತ್ತದೆ.

7. ಸಿ.ಎಸ್.ಆರ್. ಸಮಿತಿಯ ಜವಾಬ್ದಾರಿಯುತ ಹೇಳಿಕೆ.

ಸಿ.ಎಸ್.ಆರ್. ಸಮಿತಿಯು ಸಿ.ಎಸ್.ಆರ್. ನೀತಿಯ ಕಾರ್ಯಗತಗೊಳಿಸುವಿಕೆ ಮತ್ತು ಮೇಲ್ವಿಚಾರಣೆಯು ಸಿ.ಎಸ್.ಆರ್. ಉದ್ದೇಶಗಳು ಮತ್ತು ಕಂಪನಿಯ ನೀತಿಗೆ ಅನುಗುಣವಾಗಿಲ್ಲ ಎಂದು ಖಚಿತಪಡಿಸುತ್ತದೆ.

**ಮಂಡಳಿಯ ಆದೇಶದ ಮೇರೆಗೆ**

ಸಹಿ/-

ಶ್ರೀ ಸಂಜಯ್ ಮೋಹನ್

DIN : 03196823

ವ್ಯವಸ್ಥಾಪಕ ನಿರ್ದೇಶಕರು

ಸಹಿ/-

(ವಿಜಯ್ ಕುಮಾರ್ ಗೋಗಿ)

DIN : 07513394

ನಿರ್ದೇಶಕರು

ಸ್ಥಳ : ಬೆಂಗಳೂರು  
ದಿನಾಂಕ : 11.09.2018

ಕಂಪನಿ ಕಾಯ್ದೆ 2013 ಸೆಕ್ಷನ್ 143(6)(b)ರ ಅನ್ವಯ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇದರ ದಿನಾಂಕ 31.03.2018 ಕ್ಕೆ ಅಂತ್ಯಗೊಂಡ ವಾರ್ಷಿಕ ಲೆಕ್ಕಪತ್ರಗಳ ಮೇಲೆ ಭಾರತದ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು ಮಾಡಿದ ಟೀಕೆಗಳು.

2013 ಕಂಪನಿ ಕಾಯ್ದೆ ಪ್ರಕಾರ 31.03.2018 ಕ್ಕೆ ಕೊನೆಗೊಂಡಂತೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇದರ ಹಣಕಾಸು ಹೇಳಿಕೆಗಳನ್ನು ತಯಾರು ಮಾಡುವುದು ಆ ಕಂಪನಿ ವ್ಯವಸ್ಥಾಪನೆ ವರ್ಗದ ಜವಾಬ್ದಾರಿಯಾಗಿರುತ್ತದೆ. ಕಂಪನಿ ಕಾಯ್ದೆ 2013ರ ಅಧಿನಿಯಮ 139(5) ರ ಅಡಿಯಲ್ಲಿ ಭಾರತದ ಮಹಾ ಲೆಕ್ಕ ಪರಿಶೋಧಕರವರಿಂದ ನೇಮಕ ಮಾಡಲ್ಪಟ್ಟಿರುವ ಶಾಸನ ಬದ್ಧ ಲೆಕ್ಕ ಪರಿಶೋಧಕರು, ಕಂಪನಿ ಕಾಯ್ದೆ 143ರ ಅಧಿನಿಯಮ 143(10)ರ ಅನುಸಾರ ಸ್ವತಂತ್ರವಾಗಿ ಮತ್ತು ಅವರ ವೃತ್ತಿಪರ ಮಂಡಳಿಯಾದ ಭಾರತದ ಚಾರ್ಟೆಡ್ ಅಕೌಂಟೆಂಟ್ಸ್ ರವರು ನಿಗದಿಪಡಿಸಿರುವ ಲೆಕ್ಕ ಪರಿಶೋಧನೆ ಮತ್ತು ಒಪ್ಪಿತವಾಗಿ ಮಾನಕಗಳ ಪ್ರಕಾರ ಲೆಕ್ಕ ಹೇಳಿಕೆಗಳ ಮೇಲೆ ತಮ್ಮ ಅಭಿಪ್ರಾಯವನ್ನು ತಿಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಇದರಂತೆ ಅವರ ಲೆಕ್ಕ ಪರಿಶೋಧನೆ ವರದಿ ದಿನಾಂಕ 14.09.2018 ರಲ್ಲಿ ತಿಳಿಸಿರುವಂತೆ ಲೆಕ್ಕ ಪರಿಶೋಧನೆ ಮಾಡಿರುತ್ತಾರೆ ಎಂದು ಇದನ್ನು ಹೇಳಲಾಗಿರುತ್ತದೆ.

ಭಾರತದ ಮಹಾ ಲೇಖಪಾಲಕರ ಪರವಾಗಿ ವಿಭಾಗ 143(6)(a) ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಹಣಕಾಸು ಹೇಳಿಕೆಯನ್ನು ಕಾಯಿದೆಯ ವರ್ಷದ 31 ಮಾರ್ಚ್ 2018 ರಲ್ಲಿ ಕೊನೆಗೊಂಡಿದ್ದು ಕಾಯ್ದೆಯ ಅಡಿಯಲ್ಲಿ ಒಂದು ಪೂರಕ ಆಡಿಟ್ ಔಟ್ ಸ್ವತಂತ್ರವಾಗಿ ಶಾಸನಬದ್ಧ ಲೆಕ್ಕ ಪರಿಶೋಧಕರ ಕೆಲಸ ಪತ್ರಿಕೆಗಳಲ್ಲಿ ನನಗೆ ಬಳಸದೆ ನಡೆಸಲಾಗುತ್ತಿದೆ ಮತ್ತು ಶಾಸನಬದ್ಧ ಲೆಕ್ಕಪರಿಶೋಧಕರು ಮತ್ತು ಕಂಪನಿಯ ಉದ್ಯೋಗಿಗಳು ಮತ್ತು ಲೆಕ್ಕ ಪತ್ರ ದಾಖಲೆಗಳನ್ನು ಕೆಲವು ಆಯ್ದ ಪರೀಕ್ಷೆ ವಿಚಾರಣೆಗೆ ಪ್ರಾಥಮಿಕವಾಗಿ ಸೀಮಿತವಾಗಿದೆ. ಪರಿಷ್ಕರಣೆ ಮಾಡಿದ ದೃಷ್ಟಿಯಲ್ಲಿ ಹಣಕಾಸಿನ ಹೇಳಿಕೆಗಳು ನಮ್ಮ ಲೆಕ್ಕಪರಿಶೋಧಕರು ಗಮನಿಸಿದ ಪರಿಣಾಮವಾಗಿ ಪೂರಕ ಲೆಕ್ಕಪರಿಶೋಧನೆ ಸಮಯದಲ್ಲಿ ನೀಡಲು ಅಥವಾ ಪೂರಕ ಲೆಕ್ಕಪರಿಶೋಧನ ಸಮಯದಲ್ಲಿ ಯಾವುದೇ ಕಾಮೆಂಟ್‌ಗಳನ್ನು ಕಾಯಿದೆ ವಿಭಾಗ 143(6)(b) ರ ಅಡಿಯಲ್ಲಿ ಶಾಸನಬದ್ಧ ಲೆಕ್ಕ ಪರಿಶೋಧಕರ ವರದಿ.

ಕಾಯ್ದೆಯ ವಿಭಾಗ 143(6) (ಬಿ)ರಲ್ಲಿ, ನಡೆಸಿದ ಲೆಕ್ಕಪರಿಶೋಧನೆಯಲ್ಲಿ ಯಾವುದೇ ರೀತಿಯ ಟೀಕೆಗಳು ನಮ್ಮ ಗಮನಕ್ಕೆ ಬಂದಿರುವುದಿಲ್ಲ.

ಸಹಿ/-

(ಬಿಜಿತ್ ಕುಮಾರ್ ಮುಖರ್ಜಿ)

ಪ್ರಧಾನಾ ಮಹಾ ಲೇಖಪಾಲಕರು

(ಆರ್ಥಿಕ ಮತ್ತು ಆದಾಯ ವಿಭಾಗ ಲೆಕ್ಕ ಪರಿಶೋಧಕರು)  
ಕರ್ನಾಟಕ, ಬೆಂಗಳೂರು.

ಸ್ಥಳ : ಬೆಂಗಳೂರು  
ದಿನಾಂಕ : 16.11.2018

## ಮುರಳಿ ಅಂಡ್ ವೆಂಕಟ್

ಚಾರ್ಟರ್ಡ್ ಅಕೌಂಟಂಟ್ಸ್

ನಂ.1605 ಎ, 28ನೇ ಮುಖ್ಯರಸ್ತೆ, 29ನೇ ಅಡ್ಡರಸ್ತೆ, 2ನೇ ಹಂತ, ಬೆಂಗಳೂರು - 70.

ದೂರವಾಣಿ ಸಂಖ್ಯೆ : 080 - 26714785, 2671053

**ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಸದಸ್ಯರುಗಳಿಗೆ ಸ್ವತಂತ್ರವಾಗಿ ನೀಡಲಾದ ಲೆಕ್ಕ ಪರಿಶೋಧನಾ ವರದಿ:**

**ಸ್ವತಂತ್ರ ಹಣಕಾಸು ತಃಖ್ತೆಯ ಮೇಲೆ ವರದಿ :**

ನಾವು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಮಾರ್ಚ್ 31, 2018ಕ್ಕೆ ಅಂತ್ಯಗೊಳ್ಳುವ ಲಾಭ ಮತ್ತು ನಷ್ಟ ಅಥಾವೆ ಪತ್ರಿಕೆಯನ್ನು ಹಾಗೂ ನಗದು ಹರಿವಿನ ತಃಖ್ತೆಯನ್ನು ಹಾಗೂ ಪ್ರಮುಖವಾದ ಲೆಕ್ಕ ನೀತಿಯನ್ನು ಹಾಗೂ ಇದಕ್ಕೆ ಪೂರಕವಾದ ವಿವರಣಾತ್ಮಕ ಮಾಹಿತಿಯನ್ನು ಸಂಸ್ಥೆ ತಯಾರಿಸಿದ್ದನ್ನು ಲೆಕ್ಕ ಪರಿಶೋಧನೆ ಮಾಡಿರುತ್ತೇವೆ.

**ಸ್ವತಂತ್ರ ಹಣಕಾಸು ತಃಖ್ತೆಗೆ ಆಡಳಿತ ಮಂಡಳಿಯ ಜವಾಬ್ದಾರಿ:**

ಕಂಪೆನಿಯ ನಿರ್ದೇಶಕ ಮಂಡಳಿಯು ಈ ಇಂಡ್‌ಎಸ್ ಸ್ವತಂತ್ರ ಕ್ರೋಢೀಕೃತ ಹಣಕಾಸು ತಃಖ್ತೆಯನ್ನು ಕಂಪೆನಿ ಕಾಯ್ದೆ 2013ರ 135 (5) ಅಡಿಯಲ್ಲಿ ನಿರ್ದಿಷ್ಟ ಪಡಿಸಲ್ಪಟ್ಟಂತೆ ತಯಾರಿಸಿ, ಮಂಡಿಸಬೇಕಾದ ಜವಾಬ್ದಾರಿಯನ್ನು ಹೊಂದಿರುತ್ತದೆ. (ಇನ್ನು ಮುಂದೆ ಇದನ್ನು 'ಕಾಯ್ದೆ' ಎಂದು ಪರಿಗಣಿಸಲಾಗುವುದು) ಈ ಹಣಕಾಸು ತಃಖ್ತೆಯಲ್ಲಿ ಕಂಪೆನಿ ಕಾಯ್ದೆ 2015 ರ ನಿಯಮ 7ರ ಸೆಕ್ಷನ್ 133 ರಡಿ ನಿರ್ದಿಷ್ಟ ಪಡಿಸಲ್ಪಟ್ಟ ಲೆಕ್ಕಪತ್ರಗಳ ಮಾನದಂಡಕ್ಕನುಗುಣವಾಗಿ ಹಾಗೂ ಭಾರತ ಸಾಮಾನ್ಯವಾಗಿ ಒಪ್ಪಿತವಾದ ಲೆಕ್ಕಪತ್ರಗಳ ನೀತಿಯನ್ವಯ ನೈಜ ಹಾಗೂ ನ್ಯಾಯೋಜಿತವಾದ ಹಣಕಾಸು ಸ್ಥಿತಿಯ ನೋಟವನ್ನು, ಹಣಕಾಸಿನ ಫಲಿತಾಂಶವನ್ನು ಹಾಗೂ ಕಂಪೆನಿಯ ನಗದು ಹರಿವಿನ ಸ್ಥಿತಿಯನ್ನು ಬಿಂಬಿಸುತ್ತದೆ.

ಸಂಸ್ಥೆಯ ನಿರ್ದೇಶಕ ಮಂಡಳಿಯಲ್ಲಿ ಸೇರಿಸಲ್ಪಟ್ಟ ಸಂಬಂಧಪಟ್ಟ ನಿರ್ದೇಶಕರ ಮಂಡಳಿಯವರು ನಿಯಮಾವಳಿಯಲ್ಲಿ ಅವಕಾಶ ಕಲ್ಪಿಸಲ್ಪಟ್ಟ ರೀತಿಯಲ್ಲಿ ಸಂಸ್ಥೆಯ ಆಸ್ತಿಗಳನ್ನು ರಕ್ಷಣೆ ಮಾಡಿ, ಮೋಸ ಮತ್ತು ಅಕ್ರಮಗಳಿಗೆ ಅವಕಾಶ ಇಲ್ಲದಂತೆ, ಸಾಕಷ್ಟು ಲೆಕ್ಕ ಪತ್ರಗಳ ದಾಖಲೆಗಳನ್ನು ನಿರ್ವಹಣೆ ಮಾಡಲು, ಸೂಕ್ತವಾದ ಲೆಕ್ಕ ನೀತಿಗಳನ್ನು ಆಯ್ಕೆ ಮಾಡಿ ಅವುಗಳನ್ನು ಕಾರ್ಯಗತಗೊಳಿಸಲು, ಸೂಕ್ತವಾದ ಹಾಗೂ ಬುದ್ಧಿವಂತಿಕೆಯಿಂದ ಕೂಡಿದೆ. ಅಂದಾಜು ಪಟ್ಟಿಗಳನ್ನು ಹಾಗೂ ನಿರ್ಣಯಗಳನ್ನು ತೆಗೆದುಕೊಳ್ಳಲು ಆಂತರಿಕ ಹಣಕಾಸು ನಿರ್ವಹಣೆಗೆ ವ್ಯವಸ್ಥೆ ಮಾಡಲು ಹಾಗೂ ಅವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ, ಅವು ಕರಾರುವಕ್ಕಾಗಿವೆ ಮತ್ತು ಸಂಪೂರ್ಣವಾಗಿವೆ. ಅವು ಹಣಕಾಸು ತಃಖ್ತೆಯನ್ನು ತಯಾರಿಸಲು ಹಾಗೂ ಅವುಗಳನ್ನು ಮಂಡಿಸುವುದು, ಹಾಗೂ ಯಾವುದೇ ರೀತಿಯಲ್ಲಿ ಅವು ತಪ್ಪಾಗಿ ಅಂದರೆ ಮೋಸ ಮತ್ತು ತಪ್ಪುಗಳಿಂದ ಕೂಡಿರದ ರೀತಿಯಲ್ಲಿ ಇರುವಂತೆ ನೋಡಿಕೊಳ್ಳುವುದು ಕಂಪೆನಿಯ ಮಂಡಳಿಯ ನಿರ್ದೇಶಕರ ಹೊಣೆಗಾರಿಕೆಯಾಗಿರುತ್ತದೆ.

**ಲೆಕ್ಕ ಪರಿಶೋಧಕರ ಹೊಣೆಗಾರಿಕೆಗಳು :**

ನಮ್ಮ ಹೊಣೆಗಾರಿಕೆಯು ಹೀಗೆ ತಯಾರಿಸಿ ಮಾಡಿಸಲ್ಪಟ್ಟ ಸ್ವತಂತ್ರ ಹಣಕಾಸು ತಃಖ್ತೆಗಳ ಮೇಲೆ ನಮ್ಮ ಲೆಕ್ಕಪರಿಶೋಧನೆಯನ್ನು ಆಧರಿಸಿ, ನಮ್ಮ ಅಭಿಪ್ರಾಯವನ್ನು ನೀಡುವುದು. ಹೀಗೆ ಲೆಕ್ಕಪರಿಶೋಧನೆ ಮಾಡುವಾಗ ನಾವು ಕಾಯ್ದೆಯಲ್ಲಿರುವ ಅವಕಾಶಗಳು ಲೆಕ್ಕ ಪತ್ರಗಳ, ಹಣ, ಲೆಕ್ಕಪರಿಶೋಧನೆಯ ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡು ಕಂಪೆನಿ ಕಾಯ್ದೆಯ, ಅವಕಾಶಗಳು ಹಾಗೂ ಅದರಡಿ ರೂಪಿಸಲ್ಪಟ್ಟ ನಿಯಮಗಳಡಿ ತೋರಿಸಬೇಕಾದ ಅಂಶಗಳನ್ನು ನಮ್ಮ ಲೆಕ್ಕ ಪರಿಶೋಧನೆಯಲ್ಲಿ ಸೇರಿಸುತ್ತೇವೆ.

ನಾವು ಕಾಯ್ದೆಯ ಸೆಕ್ಷನ್ 143(10) ರಡಿ ನಿರ್ದಿಷ್ಟ ಪಡಿಸಲಾದ ಲೆಕ್ಕಪರಿಶೋಧನೆಯ ಮಾನದಂಡಗಳನ್ವಯ ಲೆಕ್ಕಪರಿಶೋಧನೆ ಕೈಗೊಂಡಿದ್ದೇವೆ. ಈ ರೀತಿಯ ಮಾನದಂಡಗಳು ಹಣಕಾಸು, ತಃಖ್ತೆಗಳು ಪೂರಕ ಮಾಹಿತಿಗಳು ತಪ್ಪು ಹೇಳಿಕೆಗಳಿಂದ, ಮುಕ್ತವಾಗಿದ್ದು, ಯುಕ್ತವಾದ ಆಶ್ವಾಸನೆಗಳೊಂದಿಗೆ ಲೆಕ್ಕ ಪರಿಶೋಧನೆಗೆ ಅವಶ್ಯವಿರುವ ಯೋಜನೆಯನ್ನು ರೂಪಿಸಲು ಹಾಗೂ ಲೆಕ್ಕಪರಿಶೋಧನೆ ಕೈಗೊಳ್ಳಲು ಹಾಗೂ ತಾರ್ಕಿಕವಾಗಿ ಅವಶ್ಯಕ ಮಾಹಿತಿಗಳನ್ನು ಪಡೆಯುವುದಾಗಿರುತ್ತದೆ.

ಒಂದು ಲೆಕ್ಕಪರಿಶೋಧನೆಯು ಲೆಕ್ಕಪರಿಶೋಧನೆಗೆ ಒಳಪಡಿಸಬೇಕಾದ ಮೊತ್ತ ಮತ್ತು ಸ್ವತಂತ್ರ ಆರ್ಥಿಕ ತಃಖ್ತೆಗೆ ಪೂರಕವಾದ ಬಹಿರಂಗ ದಾಖಲೆಗಳನ್ನು ಪಡೆಯುವ ವಿಧಿ ವಿಧಾನಗಳನ್ನೊಳಗೊಂಡಿರುತ್ತದೆ. ಆಯ್ದುಕೊಂಡ ವಿಧಿವಿಧಾನಗಳು 'ಲೆಕ್ಕಪರಿಶೋಧಕರು, ಸ್ವತಂತ್ರ ಹಣಕಾಸು ತಃಖ್ತೆಯು ಒಳಗೊಂಡಿರುವ ತಪ್ಪು ಹೇಳಿಕೆಯ ರಿಸ್ಕನ್ನು ಅಂದಾಜಿಸುವ ಅಂಶಗಳನ್ನು ಆಧರಿಸಿ ತೆಗೆದುಕೊಳ್ಳುವ ನಿರ್ಧಾರವಾಗಿರುತ್ತದೆ. ಹೀಗೆ ರಿಸ್ಕುಗಳನ್ನು ಅಂದಾಜು ಮಾಡುವಾಗ ಸಂದರ್ಭಾನುಸಾರ ಸೂಕ್ತವಾದ ಲೆಕ್ಕ ಪರಿಶೋಧನಾ ಪ್ರಕ್ರಿಯೆಗಳನ್ನು ವಿನ್ಯಾಸಗೊಳಿಸುವ ಸಲುವಾಗಿ ಕಂಪೆನಿಯಿಂದ ಸ್ವತಂತ್ರ ಹಣಕಾಸು, ತಃಖ್ತೆಗಳನ್ನು ಸಿದ್ಧಪಡಿಸುವಿಕೆ ಮತ್ತು ಪ್ರಸ್ತುತತೆಗೆ ಸಂಗಾತವಾಗುವಂತಹ ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯನ್ನು ಲೆಕ್ಕಪರಿಶೋಧಕರು,



ಪರಿಗಣಿಸುತ್ತಾರೆ.ಲೆಕ್ಕಪರಿಶೋಧಕರು ಬಳಸುವ ಲೆಕ್ಕ ಕಾರ್ಯನೀತಿಗಳ ಸೂಕ್ತತೆ, ಆಡಳಿತ ಮಂಡಳಿ ಮಾಡಿದ ಅಂದಾಜುಗಳ ಯುಕ್ತತೆ ಮತ್ತು ಕ್ರೋಢೀಕೃತ ಹಣಕಾಸು ತಃಖ್ತೆಗಳ ಒಟ್ಟಾರೆ ಪ್ರಸ್ತುತತೆ ಮತ್ತು ಮೌಲ್ಯ ಮಾಪನವನ್ನು ಸಹ ಒಳಗೊಂಡಿರುತ್ತವೆ.

ನಾವು ಲೆಕ್ಕಪರಿಶೋಧನೆಗೆ ಪಡೆದುಕೊಂಡ ಪುರಾವೆಗಳು ಸಾಕಷ್ಟಾಗಿವೆ ಹಾಗೂ ಸೂಕ್ತವಾದ ಹಾಗೂ ಸ್ವತಂತ್ರ ಹಣಕಾಸು ತಃಖ್ತೆಯ ಮೇಲೆ ನಮ್ಮ ಲೆಕ್ಕಪರಿಶೋಧನೆಯ ಅಭಿಪ್ರಾಯವನ್ನು ಸಹ ನೀಡಲು ಸಹಕಾರಿಯಾಗಿದೆ ಎಂದು ನಾವು ನಂಬಿದ್ದೇವೆ.

**ಅರ್ಹ ಅಭಿಪ್ರಾಯಕ್ಕೆ ಆಧಾರ :**

ರಾಜ್ಯವು ನೀಲಗಿರಿ ಬೆಳೆಸಿರುವುದನ್ನು ನಿಷೇದಿಸಿರುವುದರಿಂದ ನಿಗಮಕ್ಕೆ ನೀಲಗಿರಿ ಸಸಿಗಳನ್ನು ಬೆಳೆಸಿ ಆಗಿರುವ ನಷ್ಟಕ್ಕೆ ಏರ್ಪಾಡು ಮಾಡಿರುವುದಿಲ್ಲ.

ನಾವು ಟಿಪ್ಪಣಿ 33ರ ಸಂಖ್ಯೆ 2(II)ಕ್ಕೆ ಗಮನ ಸೆಳೆಯುತ್ತಾ

ಕರ್ನಾಟಕ ಸರ್ಕಾರದ ಅಧಿಸೂಚನೆ ದಿನಾಂಕ : 25ನೇ ಫೆಬ್ರವರಿ 2017ರಲ್ಲಿ ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ನೀಲಗಿರಿ ತಾಜಾ ಕೃಷಿ ಮತ್ತು ಬೆಳೆಸುವುದನ್ನು ಮೇಲಿನ ದಿನಾಂಕದಿಂದ ಮುಂದಿನ ಆದೇಶದವರೆಗೂ ನಿಷೇದಿಸಿರುತ್ತದೆ. ಆದರೆ ಕಂಪೆನಿಯು ಈಗಾಗಲೇ ರೂ. 57,83,328ನ್ನು ನೀಲಗಿರಿ ಬೆಳೆಸುವ ಸಲುವಾಗಿ ವ್ಯಾಪಿಸಿದ್ದು, ಇದು ಲೆಕ್ಕಪತ್ರಗಳ ಅನುಸೂಚಿ ಸಂಖ್ಯೆ 4ರಲ್ಲಿ ಧಾರರ ಆಸ್ತಿಗಳು ಹೊರತುಪಡಿಸಿ ಜೈವಿಕ ಸ್ವತ್ತುಗಳಲ್ಲಿ" ಸೇರಿರುತ್ತದೆ ಇದನ್ನು ಕಂಪೆನಿಯ ನಷ್ಟವೆಂದು ಪರಿಗಣಿಸಿ ತೊಡೆದು ಹಾಕಿರುವುದಿಲ್ಲ ಹಾಗೂ ನಮ್ಮ ಅಭಿಪ್ರಾಯ ಇದನ್ನು ತೊಡೆದು ಹಾಕಬೇಕಾಗಿರುತ್ತದೆ.

**ಅಭಿಪ್ರಾಯ :**

ನಮಗೆ ನೀಡಲಾದ ಮಾಹಿತಿ ಹಾಗೂ ವಿವರಣೆಗಳ ಪ್ರಕಾರ ಮೇಲೆ ಹೇಳಿದ ಪರಿಚ್ಛೇದಗಳ ಮೇಲಿನ ಪರಿಣಾಮಗಳನ್ನು ಹೊರತು ಪಡಿಸಿ, ಮೇಲಿನ ಸ್ವತಂತ್ರ ಹಣಕಾಸು ಹೇಳಿಕೆಗಳು ಕಂಪೆನಿ ಕಾಯ್ದೆ ಅಡಿಯಲ್ಲಿ ನಿರ್ದಿಷ್ಟ ಪಡಿಸಲ್ಪಟ್ಟ ಹಾಗೂ ಅವಶ್ಯಕತೆವೆನಿಸುವ ರೀತಿಯಲ್ಲಿ ಸತ್ಯ ಹಾಗೂ ನ್ಯಾಯೋಚಿತ ರೀತಿಯಲ್ಲಿ ಹಾಗೂ ಭಾರತದಲ್ಲಿ ಸಾಮಾನ್ಯವಾಗಿ ಒಪ್ಪಿತವಾದ ರೀತಿಯಲ್ಲಿ ಎಲ್ಲಾ ಮಾಹಿತಿಗಳನ್ನು ಒದಗಿಸುತ್ತವೆ.

- ಅ) ಕಂಪೆನಿಯ 31 ಮಾರ್ಚ್ 2018ರಂತೆ ಕಂಪೆನಿಯ ರಾಜ್ಯ ವ್ಯವಹಾರ ಅಡಾವೆಪತ್ರ, ಸಂದರ್ಭದಲ್ಲಿ
- ಆ) 31 ಮಾರ್ಚ್ 2018ರಂತೆ ಕಂಪೆನಿಯ ಲಾಭ-ನಷ್ಟದ ತಃಖ್ತೆ, ಲಾಭದಾಯಕವಾಗಿರುತ್ತದೆ.
- ಇ) ನಗದು ಹರಿವಿನ ವಿವರಗಳ ವಿಭಾಗವಾಗಿ ನಗದು ಹರಿವಿನ ತಃಖ್ತೆ.
- ಈ) ಈಕ್ವಿಟಿ ಷೇರಿನಲ್ಲಿ ಬದಲಾವಣೆಯ ವಿವರವಾಗಿ ಈಕ್ವಿಟಿ ಷೇರಿನಲ್ಲಿ ಬದಲಾವಣೆಯ ತಃಖ್ತೆ.

**ಒತ್ತುಕೊಡಬೇಕಾದ ವಿಷಯಗಳು :**

ಲೆಕ್ಕಪರಿಶೋಧನೆಗೊಂಡ ಹಣಕಾಸು ತಃಖ್ತೆಗೆ ಅನುಬಂಧಿಸಿದ ಟಿಪ್ಪಣಿಗಳ ಈ ಕೆಳಕಂಡ ವಿಷಯಗಳತ್ತ ನಾವು ಗಮನ ಸೆಳೆಯ ಬಯಸುತ್ತೇವೆ.

1. ಹಣಕಾಸು ಹೇಳಿಕೆಗಳಲ್ಲಿ 2006ರ ಮೈಕ್ರೋ ಸ್ಮಾಲ್ ಅಂಡ್ ಮೀಡಿಯಂ ಎಂಟರ್‌ಪ್ರೈಸಸ್ ಡೆವಲಪ್‌ಮೆಂಟ್ ಆಕ್ಟ್ ಸೆಕ್ಷನ್ 22 ರಡಿಯಲ್ಲಿ ಬಹಿರಂಗ ಪಡಿಸುವ ಅವಶ್ಯಕತೆಗಳಿಗೆ ಸಂಬಂಧಿಸಿದಂತೆ ಟಿಪ್ಪಣಿ 22 ರತ್ತ ಗಮನ ಸೆಳೆಯ ಬಯಸುತ್ತೇವೆ.
2. ಲೆಕ್ಕಪತ್ರ ಮಾನದಂಡ (Ind-as)-36 ರ ಪ್ರಕಾರ ಹಿಡುವಳಿ ಕಂಪೆನಿಯ ಆಸ್ತಿಗಳ ಸಂಭಾವ್ಯ ಮೌಲ್ಯದ ನಷ್ಟಕ್ಕೆ ಸಂಬಂಧಿಸಿದಂತೆ ನಾವು ಟಿಪ್ಪಣಿ ಸಂಖ್ಯೆ 8ರತ್ತ ಗಮನ ಸೆಳೆಯ ಬಯಸುತ್ತೇವೆ.
3. ಕರ್ನಾಟಕ ಅರಣ್ಯ ಇಲಾಖೆಯಿಂದ ಹಿಡುವಳಿ ಕಂಪೆನಿಗೆ ಬರಬೇಕಾದ ದೀರ್ಘ ಅವಧಿಯ ಬಾಕಿ ಮೊತ್ತ ರೂ. 14,94,43,528/-ಗಳಿಗೆ ಟಿಪ್ಪಣಿ ಸಂಖ್ಯೆ 8Aಎ ರಲ್ಲಿ ಬಹಿರಂಗ ಪಡಿಸಲ್ಪಟ್ಟ ವಿಷಯದತ್ತ ಗಮನ ಸೆಳೆಯ ಬಯಸುತ್ತೇವೆ.

ಮೇಲ್ಕಂಡ ಮಹತ್ವದ ವಿಷಯಗಳ ಬಗ್ಗೆ ನಮ್ಮ ಅಭಿಪ್ರಾಯವು ಅರ್ಹ ಅಭಿಪ್ರಾಯವಾಗಿರುವುದಿಲ್ಲ.

**ಕಾನೂನು ಮತ್ತು ನಿಬಂಧನೆಗಳ ಪ್ರಕಾರ ಅವಶ್ಯವಿರುವ ವರದಿ.**

1. ಕೇಂದ್ರ ಸರ್ಕಾರದಿಂದ ಕಂಪೆನಿ ಕಾಯ್ದೆ 2013ರ ಸೆಕ್ಷನ್ 143 ಸಬ್‌ಸೆಕ್ಷನ್(II)ರಲ್ಲಿ ಕಂಪೆನಿ ಆದೇಶ 2016ರಲ್ಲಿ (ಲೆಕ್ಕಪರಿಶೋಧಕರ ವರದಿ)ರನ್ವಯ ನಾವು ಆ ಆದೇಶದ ಪರಿಚ್ಛೇದ 3 ಮತ್ತು 4ರಲ್ಲಿ ತಿಳಿಸಿದ ವಿಷಯಗಳ ಮೇಲೆ ಅನುಬಂಧ -ಆ ರಲ್ಲಿ ನಾವು ನಮ್ಮ ಹೇಳಿಕೆಗಳನ್ನು ಅವು ಅನ್ವಯಿಸುವುದರ ಮಟ್ಟಿಗೆ ನೀಡಿರುತ್ತೇವೆ.
2. ಕಂಪೆನಿಯು ಮೊದಲ ಬಾರಿಗೆ ಲೆಕ್ಕ ಪತ್ರಗಳನ್ನು ಇಂಡಿಯನ್ ಎಕೋನಾಮಿಕ್ ಸ್ಟಾಂಡರ್ಡ್ ಮೂಲಕ ರಚಿಸಿರುತ್ತದೆ. ಕಂಪೆನಿಯು ನಿಯಮ 2015 ಮತ್ತು ನಿಯಮ 2016ರ ಅನ್ವಯ ವಿಭಾಗ 133ರ ಅಡಿಯಲ್ಲಿ ರಚಿಸಿರುತ್ತದೆ.

## ಕಆಅನಿನಿ

3. ಕಂಪೆನಿ ಕಾಯ್ದೆ 2013ರ ಸೆಕ್ಷನ್ 143 ಸಬ್‌ಸೆಕ್ಷನ್ (5)ರ ಪ್ರಕಾರ ಪ್ರಧಾನ ಅಕೌಂಟೆಂಟ್ ಜನರಲ್ ಕರ್ನಾಟಕ (ಇ ಮತ್ತು ಆರ್‌ಎಸ್‌ಎ) ಇವರು ನೀಡಿದ ನಿರ್ದೇಶನದಂತೆ ಅಲ್ಲಿ ಹೇಳಲಾದ ವಿಷಯಗಳ ಮೇಲೆ ಸಂಬಂಧಪಟ್ಟಂತೆ ನಾವು ಗಮನಿಸಿದಂತೆ, ಹಾಗೂ ಸಹ ಕಂಪೆನಿಗೆ ಸಂಬಂಧಪಟ್ಟಂತೆ ನಾವು ಆ ಕಂಪೆನಿಯ ಬೇರೆ ಶಾಸನ ಬದ್ಧ ಲೆಕ್ಕ ಪರಿಶೋಧಕರ ಸಮೀಕ್ಷೆಯನ್ನಾಧರಿಸಿ ನಮ್ಮ ಅಭಿಪ್ರಾಯವನ್ನು ಅನುಬಂಧ -ಬಿ ಯಲ್ಲಿ ನೀಡಿರುತ್ತೇವೆ.
4. ಕಾಯ್ದೆ ಸೆಕ್ಷನ್ 143(3)ರಲ್ಲಿ ಅಗತ್ಯ ಇರುವಂತೆ, ನಾವು ವರದಿ ಮಾಡುವುದುನೆಂದರೆ,
  - ಎ) ಲೆಕ್ಕ ಪರಿಶೋಧನೆ ಮಾಡಲು ಅಗತ್ಯವಿರುವ ಮಾಹಿತಿ ಹಾಗೂ ವಿವರಣೆಗಳನ್ನು ನಾವು ನಮ್ಮ ತಿಳುವಳಿಕೆ ಮತ್ತು ನಂಬಿಕೆಯಂತೆ ನಾವು ಪಡೆದಿರುತ್ತೇವೆ.
  - ಬಿ) ನಮ್ಮ ಅಭಿಪ್ರಾಯದಲ್ಲಿ ನಾವು ಲೆಕ್ಕ ಪುಸ್ತಕಗಳನ್ನು ಪರೀಕ್ಷಿಸಿದ ಪ್ರಕಾರ ಸೂಕ್ತ ಲೆಕ್ಕ ಪುಸ್ತಕಗಳನ್ನು ಸಂಸ್ಥೆಯು - ಕಾನೂನು ಪ್ರಕಾರ ಇಟ್ಟಿದೆ ಎಂಬುದು ನಮ್ಮ ಅಭಿಪ್ರಾಯ.
  - ಸಿ) ಅಥಾವೆ ಪಟ್ಟಿ, ಲಾಭ ಮತ್ತು ನಷ್ಟಗಳ ತಃಖ್ತೆ, ನಗದ ಹರಿವಿನ ಹೇಳಿಕೆಗಳು ಲೆಕ್ಕ ಪುಸ್ತಕಗಳೊಂದಿಗೆ ತಾಳೆ ಆಗುತ್ತವೆ ಎಂಬುದನ್ನು ನಮ್ಮ ವರದಿಯು ಸೂಚಿಸುತ್ತದೆ.
  - ಡಿ) ನಮ್ಮ ಅಭಿಪ್ರಾಯದಲ್ಲಿ ಲೆಕ್ಕಪತ್ರ ಮಾನದಂಡ (ಎಸ್)-28ನ್ನು ಹೊರತುಪಡಿಸಿ, ಕ್ರೋಢೀಕೃತ ಅಥಾವೆ ಪಟ್ಟಿ, ಕ್ರೋಢೀಕೃತ ಲಾಭ ನಷ್ಟಗಳ ತಃಖ್ತೆ ಹಾಗೂ ಕ್ಯಾಶ್ ಫ್ಲೋ ತಃಖ್ತೆಗಳು ಕಂಪೆನಿ ಕಾಯ್ದೆ, 2014ರ ನಿಯಮ ಸೆಕ್ಷನ್ 133 ಹಾಗೂ ನಿಯಮ 7ರಲ್ಲಿ ನಿಗದಿಪಡಿಸಿದ ಮಾನದಂಡಕ್ಕೆ ಹೊಂದಿಕೆಯಾಗುತ್ತದೆ.
  - ಇ) ಹಿಡುವಳಿ ಕಂಪೆನಿಯು ಎಂಸಿಎ ಪ್ರಕಟಣೆ ಎಫ್ ಸಂಖ್ಯೆ 1/22014-ಸಿಎಲ್ -ವಿ-ಜಿಎಸ್‌ಆರ್‌463(ಈ) ದಿನಾಂಕ 5-6-2015 ರನ್ವಯ ಸರ್ಕಾರಿ ಕಂಪೆನಿಯಾಗಿರುವುದರಿಂದ ಕಂಪೆನಿ ಕಾಯ್ದೆ 2013 ಸೆಕ್ಷನ್ 164(2) ರ ಪ್ರಕಾರ ನಿರ್ದೇಶಕರ ಮಂಡಳಿಯ ಅನುಮತಿಯು ಈ ಕಂಪೆನಿಗೆ ಅನ್ವಯಿಸುವುದಿಲ್ಲ.
  - ಎಫ್) ಸಂಸ್ಥೆಯ ಹಣಕಾಸು ವರದಿಗೆ ಸಂಬಂಧಪಟ್ಟಂತೆ ಆಂತರಿಕ ಹಣಕಾಸು ನಿಯಂತ್ರಣ ಸಾಕಷ್ಟು ಪ್ರಮಾಣದಲ್ಲಿಯೇ ಎಂಬ ಬಗ್ಗೆ ಹಾಗೂ ಅಂತಹ ನಿಯಂತ್ರಣಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಅನುಬಂಧ - ಸಿಯಲ್ಲಿ ಪ್ರತ್ಯೇಕ ವರದಿಯನ್ನು ನೀಡಲಾಗಿದೆ.
  - ಜಿ) ಕಂಪೆನಿ ಕಾಯ್ದೆ 2014ರ ನಿಯಮ 11ರ ಪ್ರಕಾರ (ಲೆಕ್ಕಪರಿಶೋಧನೆ ಮತ್ತು ಲೆಕ್ಕಪರಿಶೋಧಕರು) ಲೆಕ್ಕ ಪರಿಶೋಧಕರ ವರದಿಯಲ್ಲಿ ಸೇರಿಸಬೇಕಾದ ಅಂಶಗಳಿಗೆ, ಸಂಬಂಧಿಸಿದಂತೆ ನಮಗೆ ನೀಡಲಾದ ಮಾಹಿತಿ ಹಾಗೂ ನಮಗೆ ಒದಗಿಸಲಾದ ವಿವರಣೆ ಪ್ರಕಾರ
    - i) ಸಂಸ್ಥೆಯು ಕ್ರೋಢೀಕೃತ ಹಣಕಾಸು ತಃಖ್ತೆಗಳಿಗೆ ಸಂಬಂಧಿಸಿದಂತೆ, ಬಾಕಿ ಇರುವ ಮೊಕದ್ದಮೆಗಳ ವಿವರಗಳನ್ನು ಬಹಿರಂಗ ಪಡಿಸಿದ್ದು, (ಟಿಪ್ಪಣಿ 33) ಸ್ವತಂತ್ರ ಲೆಕ್ಕಪರಿಶೋಧನೆಗೊಂಡ ತಃಖ್ತೆಯ ಅನುಬಂಧ - ಡಿ ಯಲ್ಲಿ ಇತರೆ ಬಹಿರಂಗದಲ್ಲಿ ನೋಡಬಹುದಾಗಿರುತ್ತದೆ.
    - ii) ಈ ಸಾಲಿನಲ್ಲಿ ಅಂತಹ ಪ್ರಮುಖವಾದ ನಷ್ಟವಾಗುವ ಅಂಶಗಳನ್ನು ಮುಂದಾಲೋಚಿಸಿಲ್ಲ. ಹಾಗೂ ಇದರಿಂದ ಇದಕ್ಕೆ ಈ ವರದಿ ನೀಡುವ ಸಮಯದಲ್ಲಿ ಅನ್ವಯಿಸುವ ಕಾನೂನಿನ ಪ್ರಕಾರ ಅಥವಾ ಲೆಕ್ಕಪತ್ರಗಳ ಮಾನದಂಡ ದಡಿಯಲ್ಲಿ ಇಂತಹ ಮುಂದಾಲೋಚಿಸುವ ನಷ್ಟದ ಬಗ್ಗೆ ಅಥವಾ ದೀರ್ಘಾವಧಿ ಕರಾರಿಗೆ ಸಂಬಂಧಪಟ್ಟಂತೆ, ಲೆಕ್ಕ ಪತ್ರದಲ್ಲಿ ವ್ಯವಸ್ಥೆ ಮಾಡುವ ಅಗತ್ಯತೆ ಕಂಡು ಬಂದಿಲ್ಲ.
    - iii) ಸಂಸ್ಥೆಯು ಶಿಕ್ಷಣ ಮತ್ತು ರಕ್ಷಣಾ ನಿಧಿಗೆ ವರ್ಗಾವಣೆ ಮಾಡುವ ಯಾವುದೇ ಮೊತ್ತವನ್ನು ಹೊಂದಿರುವುದಿಲ್ಲ.

ಮುರಳಿ ಅಂಡ್ ವೆಂಕಟ್  
ಚಾರ್ಟೆಡ್ ಅಕೌಂಟಂಟ್ಸ್

ಸಹಿ  
ಕೆ. ವೆಂಕಟೇಶ್  
ಪಾಲುದಾರರು

ಸದಸ್ಯತ್ವ ಸಂಖ್ಯೆ : 028348  
ರಿಜಿಸ್ಟ್ರೇಷನ್ ನಂ. : 002162S

ಸ್ಥಳ : ಬೆಂಗಳೂರು  
ದಿನಾಂಕ : 14.09.2018

## ಮಾರ್ಚ್ 2018ಕ್ಕೆ ಅಂತ್ಯಗೊಂಡ ಲೆಕ್ಕ ಪರಿಶೋಧಕರ ವರದಿಗೆ ಅನುಬಂಧ - ಅ

ಇದೇ ದಿನಾಂಕದ ನಮ್ಮ ವರದಿಯ ಪರಿಚ್ಛೇದ 1 ರಲ್ಲಿ ಪ್ರಸ್ತಾಪಿಸಿರುವಂತೆ

- 1.ಎ) ಸಂಸ್ಥೆಯು ಪರಿಮಾಣಾತ್ಮಕ ವಿವರಗಳು ಹಾಗೂ ಎಲ್ಲಾ ಸ್ಥಿರಾಸ್ಥಿಗಳ ಸ್ಥಿತಿಗತಿಗಳನ್ನೊಳಗೊಂಡ ವಿವರಗಳುಳ್ಳ ಸೂಕ್ತ ದಾಖಲೆಗಳನ್ನು ನಿರ್ವಹಿಸಿರುತ್ತದೆ.
- ಬಿ) ತನ್ನ ಹಿಡುವಳಿಯಲ್ಲಿರುವ ಹಾಗೂ ಗೇಣಿ ಆಧಾರದ ಮೇಲಿನ ಭೂಮಿಗಳನ್ನು ಹೊರತುಪಡಿಸಿ, ಸಂಸ್ಥೆಯ ಆಡಳಿತ ಮಂಡಳಿಯ ತನ್ನೆಲ್ಲಾ ಸ್ಥಿರಾಸ್ಥಿಗಳನ್ನು ಭೌತಿಕ ಪರಿಶೀಲನೆಯ ಕಾರ್ಯಸೂಚಿಯ ಪ್ರಕಾರ ಭೌತಿಕವಾಗಿ ಪರಿಶೀಲನೆ ಮಾಡಿದ್ದು, ನಮ್ಮ ಅಭಿಪ್ರಾಯದಲ್ಲಿ ಕಂಪೆನಿಯ ಗಾತ್ರ ಮತ್ತು ಆಸ್ತಿಗಳ ಸ್ವರೂಪಕ್ಕೆ ಹೋಲಿಸಿದ್ದು, ಇದು ನ್ಯಾಯಸಮ್ಮತವಾಗಿರುತ್ತದೆ. ಸಂಸ್ಥೆಯ ಲೆಕ್ಕ ಪತ್ರ, ದಾಖಲೆಗಳು ಹಾಗೂ ಭೌತಿಕ ಪರಿಶೀಲನೆಯಲ್ಲಿ ಅಂತಹ ಮಹತ್ವದ ವ್ಯತ್ಯಾಸ ಏನೂ ಕಂಡು ಬಂದಿಲ್ಲದಿರುವುದನ್ನು ನಾವು ನಮ್ಮ ಪರಿಶೀಲನೆಯಲ್ಲಿ ಗಮನಿಸಿರುತ್ತೇವೆ.
- ಸಿ) ಹಿಡುವಳಿ ಕಂಪೆನಿ ಮತ್ತು ಸಹ ಕಂಪೆನಿಯು ತನ್ನ ಸ್ವಂತ ಆಸ್ತಿ ಮತ್ತು ಗೇಣಿ ಆಧಾರದ ಮೇಲಿನ ಆಸ್ತಿನ ಸಂಬಂಧಿಸಿದಂತೆ ಸೂಕ್ತ ಹಕ್ಕನ್ನು ತನ್ನ ಹೆಸರಿನಲ್ಲಿ ಹೊಂದಿರುತ್ತದೆ.
- 2.ಎ) ಹಿಡುವಳಿ ಕಂಪೆನಿಯ ಆಡಳಿತ ವರ್ಗವು ತಪಶೀಲುಗಳನ್ನು ಕಡಿತಗಳಿಗೆ ಸಿದ್ಧವಾದ ನೆಡುತೋಪುಗಳನ್ನು ಹೊರತುಪಡಿಸಿ, ಭೌತಿಕವಾಗಿ ಪರಿಶೀಲನೆ ಮಾಡಿರುತ್ತದೆ.ಹಾಗೂ ಅವಾಗವಾಗ ನಡೆಸಿದ ಭೌತಿಕ ಪರಿಶೀಲನಾ ಅವಧಿಯು ನ್ಯಾಯೋಚಿತವಾಗಿ ಕಂಡು ಬಂದಿರುತ್ತದೆ.ಅವರ ಸಹ ಕಂಪೆನಿಯು ಈ ಸಾಲಿನಲ್ಲಿ ತಪಶೀಲುಗಳ ಭೌತಿಕ ಪರಿಶೀಲನೆಯನ್ನು ಕೈಗೊಂಡಿರುವುದಿಲ್ಲ.
- ಬಿ) ನಮಗೆ ನೀಡಿದ ಮಾಹಿತಿ ಹಾಗೂ ವಿವರಣೆಗಳ ಪ್ರಕಾರ ನಮ್ಮ ಅಭಿಪ್ರಾಯದಲ್ಲಿ ಆಡಳಿತ ಮಂಡಳಿಯ ನಡೆಸಿದ ಶಿಲ್ಕು ಪರಿಶೀಲನೆಗಳು, ಸಂಸ್ಥೆಯ ತಪಶೀಲು ದಾಖಲೆಗಳನ್ನು ಯಾವುದೋ ಮಹತ್ವದ ವ್ಯತ್ಯಾಸ ಇರುವುದಿಲ್ಲ ಆದರೆ ಸಹ ಸಂಸ್ಥೆಯು ಯಾವುದೇ ತಪಶೀಲುಗಳ ಪರಿಶೀಲನೆಯನ್ನು ಈ ಸಾಲಿನಲ್ಲಿ ಕೈಗೊಂಡಿರುವುದಿಲ್ಲ.
- 3) ಸಂಸ್ಥೆಯ ಕಂಪೆನಿಗಳಿಗೆ, ಸಂಸ್ಥೆಗಳಿಗೆ ನಿಯಮಿತ ಹೊಣೆಗಾರಿಕೆಯ ಪಾರ್ಟ್‌ನರ್‌ಶಿಪ್ ಕಂಪೆನಿಗಳಿಗೆ ಅಥವಾ ಇತರ ವ್ಯಕ್ತಿಗಳಿಗೆ ಅದು ಭದ್ರತೆಯಿಂದ ಕೂಡಿದ್ದಾಗಿರುವುದು ಅಥವಾ ಭದ್ರತಾ ರಹಿತವಾಗಿರಲಿ, ಕಾಯ್ದೆ 189ರಡಿ ನಿರ್ವಹಿಸಲ್ಪಡಬೇಕಾದ ದಾಖಲೆ ಪುಸ್ತಕದ ಪ್ರಕಾರ ಇರಬೇಕಾದ ಸಾಲಗಳ ಬಗ್ಗೆ ನಾವು ವರದಿ ಮಾಡುವುದೇನೆಂದರೆ,
- ಎ) ಸಂಸ್ಥೆಯು ಭದ್ರತೆಯಿಂದ ಕೂಡಿದ, ಭದ್ರತಾ ರಹಿತವಾದ ಯಾವುದೋ ಕಂಪೆನಿ ನಿಯಮಿತ ಹೊಣೆಗಾರಿಕೆ ಪಾರ್ಟ್‌ನರ್‌ಶಿಪ್ ಕಂಪೆನಿಗಳಿಗಾಗಿ ಅಥವಾ ಇತರೆ ವ್ಯಕ್ತಿಗಳಿಗಾಗಲೀ ಕಾಯ್ದೆ 189ರಡಿ ದಾಖಲೆ ಪುಸ್ತಕದಲ್ಲಿ ನಮೂದಿಸಬೇಕಾದ ಯಾವುದೇ ಸಾಲವನ್ನು ಕಂಪೆನಿಯು ನೀಡಿರುವುದಿಲ್ಲ.
- ಬಿ) ಸಂಸ್ಥೆಯು ಯಾವುದೇ ರೀತಿಯ ಅಂದರೆ ಭದ್ರತೆಯಿಂದ ಕೂಡಿದ, ಭದ್ರತಾ ರಹಿತವಾದ ಸಾಲವನ್ನು ನೀಡಿರದ ಕಾರಣ ಇಂತಹ ಸಾಲಗಳ ಅಸಲು, ಮರುಪಾವತಿ, ಬಡ್ಡಿ, ಮರುಪಾವತಿ ಅದರ ಬಾಕಿ ಇತ್ಯಾದಿಗಳ ಷರತ್ತು ಹಾಗೂ ನಿಬಂಧನೆಗಳ ಬಗ್ಗೆ ವರದಿ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ.
4. ನಮಗೆ ನೀಡಲಾದ ಮಾಹಿತಿ ಹಾಗೂ ವಿವರಣೆಗಳ ಪ್ರಕಾರ ನಮ್ಮ ಅಭಿಪ್ರಾಯದಲ್ಲಿ ಸಂಸ್ಥೆಯು ಕಾಯ್ದೆ ಸೆಕ್ಷನ್ 185 ಮತ್ತು 186ರ ಪ್ರಕಾರ ಯಾವುದೇ ವ್ಯಕ್ತಿಗೆ ನೀಡಿದ ಸಾಲ, ಅಥವಾ ಯಾವುದೇ ಸಂಸ್ಥೆಗೆ ನೀಡಿದ ಸಾಲ ಅಥವಾ ಸಂಸ್ಥೆಯಿಂದ ಪಡೆದ ಸಾಲದ ಬಗ್ಗೆ ಭದ್ರತೆಯ ವಿಷಯದಲ್ಲಿ ಅನುಸರಿಸಬೇಕಾದ ವಿಧಿ ವಿಧಾನಗಳನ್ನು ಪಾಲಿಸಿರುತ್ತದೆ.
5. ಸಂಸ್ಥೆಯ ಯಾವುದೇ ರೀತಿಯಲ್ಲಿ ಸಾರ್ವಜನಿಕರಿಂದ ಕಾಯ್ದೆ 73 ರಿಂದ 76ರಲ್ಲಿ ಕಲ್ಪಿಸಿದ ಅವಕಾಶಗಳ ರೀತ್ಯ ಅಥವಾ ಕಾಯ್ದೆಯ ಇನ್ಯಾವುದೇ ಅವಕಾಶದ ರೀತ್ಯಾ ಅಥವಾ ರೂಪಿಸಲ್ಪಟ್ಟ ನಿಯಮದ ರೀತ್ಯಾ ಠೇವಣಿಗಳನ್ನು ಸ್ವೀಕರಿಸುವುದಿಲ್ಲ.
6. ಕಂಪೆನಿ ಕಾಯ್ದೆ 2013, ಸೆಕ್ಷನ್ 148(1) ರನ್ವಯ ಹಾಗೂ ಕೇಂದ್ರ ಸರ್ಕಾರದಿಂದ ರೂಪಿಸಲ್ಪಟ್ಟ ನಿಯಮದಡಿ ನಿರ್ವಹಿಸಲ್ಪಡಬೇಕಾದ ವೆಚ್ಚದ ದಾಖಲೆಗಳ ನಿರ್ವಹಣೆಯು ರಬ್ಬರ್ ಸಂಸ್ಕರಣಾ ಚಟುವಟಿಕೆಗಳು ನಿಯಂತ್ರಿಸಲ್ಪಡದ ವಲಯಗಳ, ವ್ಯಾಪ್ತಿಗೆ ಬರುವುದರಿಂದ ಹಿಡುವಳಿ ಕಂಪೆನಿಗೆ ಇದು ಅನ್ವಯಿಸುತ್ತದೆ. ಹಾಗೂ ಈ ವಿಷಯವನ್ನು ನಾವು, ಕಂಪೆನಿಯ ನಿರ್ವಹಿಸಿದ ಸಂಬಂಧಿಸಿದ ದಾಖಲೆಗಳೊಂದಿಗೆ ವ್ಯಾಪಕವಾಗಿ ಪರಿಶೀಲನೆ ಮಾಡಿರುತ್ತೇವೆ ಆದರೆ, ಕಂಪೆನಿ ಕಾಯ್ದೆ 2013ರ ಸೆಕ್ಷನ್ 148(1)ರನ್ವಯ ವೆಚ್ಚಕ್ಕೆ ಸಂಬಂಧಿಸಿದಂತೆ, ನಿರ್ವಹಿಸಲ್ಪಡಬೇಕಾದ ದಾಖಲೆಗಳು ಸಹ ಕಂಪೆನಿಗೆ ಅನ್ವಯಿಸುವುದಿಲ್ಲ.

**ಕಆಅನಿನಿ**

7. ಎ) ಸಂಸ್ಥೆಯು ನಿರ್ಮಿವಾದ ಶಾಸನ ಬದ್ಧ ಪಾವತಿಗಳನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸಾಮಾನ್ಯವಾಗಿ ಸಕಾಲದಲ್ಲಿ ಪಾವತಿಸಿರುತ್ತದೆ. ಭವಿಷ್ಯ ನಿಧಿ ವಂತಿಕೆ ರಾಜ್ಯ ನೌಕರರ ವಿಮೆ(ಇ.ಎಸ್.ಐ.) ಆದಾಯ ತೆರಿಗೆ, ವೃತ್ತಿ ತೆರಿಗೆ ಮಾರಾಟ ತೆರಿಗೆ, ಅಬಕಾರಿ ತೆರಿಗೆ, ವ್ಯಾಟ್ ಯಾವುದೇ ತೆರಿಗೆ ಮೇಲಿನ ಸೆಸ್, ಕಂಪೆನಿಗೆ ಅನ್ವಯವಾಗುವ ಸುಂಕ ಅಥವಾ ಲೆವಿಗಳ ಬಗ್ಗೆ ವಿವಾದ ರಹಿತವಾದ ಮೊತ್ತವು ಪಾವತಿಗೆ ಬಾಕಿ ಇರುವುದಿಲ್ಲ. ಮಾರ್ಚ್ 2018ರ ವರ್ಷಕ್ಕೆ ಅಂತ್ಯಗೊಂಡಂತೆ ಕಂಪೆನಿಯ ವ್ಯವಹಾರದಲ್ಲಿ ಅವುಗಳನ್ನು ಪಾವತಿಸಬೇಕಾದ ಅವಧಿಕ್ಕಿಂತ 6 ತಿಂಗಳುಗಳಿಗಿಂತ ಹೆಚ್ಚಿನ ಅವಧಿಯ ಹಾಗೂ ಶಾಸನ ಬದ್ಧವಾಗಿ ಪಾವತಿಸಬೇಕಾದ ಯಾವುದೇ ಪಾವತಿಗೆ ಬಾಕಿ ಇರುವುದಿಲ್ಲ.
- ಬಿ) ಸಂಸ್ಥೆಯು ವಿವಾದಾಸ್ಪದ ತೆರಿಗೆ ಹೊಣೆಗಾರಿಕೆಗಳನ್ನು ಕ್ರೋಢೀಕೃತ ಆರ್ಥಿಕ ಟಿಪ್ಪಣಿ 33 ರ ಪಾಯಿಂಟ್ 16(ಇ)ರಡಿ ಇತರೆ ಬಹಿರಂಗ ದಡಿ ಬಹಿರಂಗಪಡಿಸಿದ್ದ ಆದಾಯ ತೆರಿಗೆ ಮತ್ತು ಮಾರಾಟ ತೆರಿಗೆಗಳನ್ನು ದಿನಾಂಕ : 31-03-2018ರ ದಿನಾಂಕಕ್ಕೆ ಸಂಬಂಧಪಟ್ಟಂತೆ ಅವುಗಳನ್ನು ಈ ಕೆಳಕಂಡಂತೆ ಪಟ್ಟಿ ಮಾಡಲಾಗಿದೆ.

ಬಾಕಿ ಸ್ವರೂಪ	ಮೊತ್ತ ಲಕ್ಷಗಳಲ್ಲಿ	ವ್ಯಾಜ್ಯವು ಬಾಕಿ ಇರುವ ಪ್ರಾಧಿಕಾರ	ಟೀಕೆಗಳು
ಆದಾಯ ತೆರಿಗೆ ನಿರ್ದರಣಾ 2008ರಲ್ಲಿ	81.45	ಆದಾಯ ತೆರಿಗೆ ಆಯುಕ್ತರು (ಮೇಲ್ಮನವಿ) ಬೆಂಗಳೂರು	ಕೆಎಫ್‌ಡಿಸಿಯು ಮಾರ್ಚ್ 2015ರ ಅವಧಿಗೆ ಸಂಬಂಧಿಸಿದ ಮರುಪಾವತಿ ಆದಾಯ ತೆರಿಗೆ ಮೊತ್ತ ರೂ. 42,18,573/-ಗಳನ್ನು ಹಾಗೂ 2016-17ನೇ ಸಾಲಿಗೆ ಸಂಬಂಧಪಟ್ಟ ಆದಾಯ ತೆರಿಗೆ ಮರುಪಾವತಿ ಮೊತ್ತ ರೂ. 29,77,804/ ಗಳನ್ನು ಮರು ಹೊಂದಾಣಿಕೆ ಮಾಡಿಕೊಂಡು ರೂ. 28, 32,000/- ಪಾವತಿ ಮಾಡಿರುತ್ತದೆ. ಆದೇಶವನ್ನು ಭಾಗಶಃ ಮಾನ್ಯ ಮಾಡಲಾಗಿದೆ.
ಆದಾಯ ತೆರಿಗೆ ನಿರ್ದರಣಾ 2009-10	209.49	ಆದಾಯ ತೆರಿಗೆ ಉಪ ಆಯುಕ್ತರು (ಮೇಲ್ಮನವಿ) ಬೆಂಗಳೂರು	ಕೆಎಫ್‌ಡಿಸಿಯು ಸಿಐಟಿ ಎದುರು ಈ ಪ್ರಕರಣವನ್ನು ಪ್ರಶ್ನಿಸಿ ಹಾಗೂ ಆದೇಶದಲ್ಲಾಗಿರುವ ಲೋಪಗಳನ್ನು ಸರಿಪಡಿಸಿಕೊಡುವಂತೆ ಕೋರಿ ಮೇಲ್ಮನವಿ ಸಲ್ಲಿಸಿದೆ.
ಆದಾಯ ತೆರಿಗೆ ನಿರ್ದರಣಾ 2010-11	190.40	ಆದಾಯ ತೆರಿಗೆ ಉಪ ಆಯುಕ್ತರು (ಮೇಲ್ಮನವಿ) ಬೆಂಗಳೂರು	ಕೆಎಫ್‌ಡಿಸಿಯು ಸಿಐಟಿ ಎದುರು ಮೇಲ್ಮನವಿಯನ್ನು ಸಲ್ಲಿಸಿರುತ್ತದೆ. ಆದೇಶವನ್ನು ಭಾಗಶಃ ಮಾನ್ಯ ಮಾಡಲಾಗಿದೆ.
ಆದಾಯ ತೆರಿಗೆ ನಿರ್ದರಣಾ 2011-12	162.82	ಆದಾಯ ತೆರಿಗೆ ಉಪ ಆಯುಕ್ತರು (ಮೇಲ್ಮನವಿ) ಬೆಂಗಳೂರು	ಕೆಎಫ್‌ಡಿಸಿಯು ಸಿಐಟಿ ಎದುರು ಈ ಪ್ರಕರಣವನ್ನು ಹಾಗೂ ಆದೇಶದಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸುವಂತೆ ಮೇಲ್ಮನವಿಯನ್ನು ಸಲ್ಲಿಸಿರುತ್ತದೆ. ಸಂಪುಟ (ಮೇಲ್ಮನವಿ) ಇವರು ತಮ್ಮ ಆದೇಶ ದಿನಾಂಕ : 26-03-2014ರಲ್ಲಿ ಆದೇಶವನ್ನು ಭಾಗಶಃ ಮಾನ್ಯ ಮಾಡಿರುತ್ತದೆ.
ಆದಾಯ ತೆರಿಗೆ ನಿರ್ದರಣಾ 2012-13	56.24	ಉಪ ಆಯುಕ್ತರು ಆದಾಯ ತೆರಿಗೆ, ಬೆಂಗಳೂರು	ಕೆಎಫ್‌ಡಿಸಿಯು ಸಿಐಟಿ ಈ ಪ್ರಕರಣವನ್ನು ಹಾಗೂ ಆದೇಶದಲ್ಲಾದ ಲೋಪವನ್ನು ಸರಿಪಡಿಸುವವರ ಕೋರಿ ಮೇಲ್ಮನವಿಯನ್ನು ಸಲ್ಲಿಸಿರುತ್ತದೆ.
ಆದಾಯ ತೆರಿಗೆ ನಿರ್ದರಣಾ 2013-14	650.67	ಆಯುಕ್ತರು ಆದಾಯ ತೆರಿಗೆ (ಮೇಲ್ಮನವಿ) 4	ಕೆಎಫ್‌ಡಿಸಿಯು ಸಿಐಟಿ ಈ ಪ್ರಕರಣವನ್ನು ಹಾಗೂ ಆದೇಶದಲ್ಲಾದ ಲೋಪವನ್ನು ಸರಿಪಡಿಸುವವರ ಕೋರಿ ಮೇಲ್ಮನವಿಯನ್ನು ಸಲ್ಲಿಸಿರುತ್ತದೆ.
ಆದಾಯ ತೆರಿಗೆ ನಿರ್ದರಣಾ 2013-14	210.72	ಆಯುಕ್ತರು ಆದಾಯ ತೆರಿಗೆ (ಮೇಲ್ಮನವಿ) 2	ಕೆಎಫ್‌ಡಿಸಿಯು ಸಿಐಟಿ ಈ ಪ್ರಕರಣವನ್ನು ಹಾಗೂ ಆದೇಶದಲ್ಲಾದ ಲೋಪವನ್ನು ಸರಿಪಡಿಸುವವರ ಕೋರಿ ಮೇಲ್ಮನವಿಯನ್ನು ಸಲ್ಲಿಸಿರುತ್ತದೆ.



ಆದಾಯ ತೆರಿಗೆ ನಿರ್ದರಣ 2014-15	326.20	ಆಯುಕ್ತರು ಆದಾಯ ತೆರಿಗೆ (ಮೇಲ್ಮನವಿ) 2	ಕೆಎಫ್‌ಡಿಸಿಯು ಸಿಐಟಿ ಈ ಪ್ರಕರಣವನ್ನು ಹಾಗೂ ಆದೇಶದಲ್ಲಾದ ಲೋಪವನ್ನು ಸರಿಪಡಿಸುವವರ ಕೋರಿ ಮೇಲ್ಮನವಿಯನ್ನು ಸಲ್ಲಿಸಿರುತ್ತದೆ.
ಕೇಂದ್ರ ಮಾರಾಟ ತೆರಿಗೆ 2012-13	3.79	ಜಂಟಿ ಆಯುಕ್ತರು ವಾಣಿಜ್ಯ ತೆರಿಗೆ, (ಮೇಲ್ಮನವಿ) 1	ಕೆಎಫ್‌ಡಿಸಿಯು ಜಂಟಿ ಆಯುಕ್ತರು ವಾಣಿಜ್ಯ ತೆರಿಗೆ ಇವರಿಗೆ ಅವರು ಬಡ್ತಿ ಸಹಿತ ಇಟ್ಟು ಬೇಡಿಕೆ ಮೊತ್ತವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುತ್ತದೆ.

8. ನಮಗೆ ನೀಡಲಾದ ಮಾಹಿತಿ ಹಾಗೂ ವಿವರಣೆಯ ಪ್ರಕಾರ, ಸಂಸ್ಥೆಯು ಯಾವುದೇ ಬ್ಯಾಂಕುಗಳಿಂದ, ಹಣಕಾಸು ಸಂಸ್ಥೆಗಳಿಂದ ಮತ್ತು ಸರ್ಕಾರದಿಂದ ಸಾಲವನ್ನು ಪಡೆದಿರುವುದಿಲ್ಲ. ಹಾಗೂ ಸಂಸ್ಥೆಯಲ್ಲಿ ಯಾವುದೇ ಡಿಬೆಂಚರ್ ಹೋಲ್ಡರ್ ಇರುವುದಿಲ್ಲ ಎಂದು ಅಭಿಪ್ರಾಯ ಪಟ್ಟಿರುತ್ತೇವೆ.
9. ಸಂಸ್ಥೆಯು ಯಾವುದೇ ಸಾಲಬದ್ಧ ಸಾಲವನ್ನು ಪಡೆದುಕೊಂಡಿರದೇ ಇರುವುದರಿಂದ, ಮತ್ತು ಸಾರ್ವಜನಿಕರಿಂದ ಯಾವುದೇ ಹಣವನ್ನು ಎತ್ತುವ, ಪ್ರಸ್ತಾವನೆ ಇಲ್ಲದೇ, ಇರುವುದರಿಂದ ಆಪ್ಲಿಕೇಶನ್ ಆಫ್ ಫಂಡ್ಸ್ಗೆ ಸಂಬಂಧಿಸಿದಂತೆ ನಾವು ಯಾವುದೇ ವರದಿ ನೀಡಿರುವುದಿಲ್ಲ.
10. ನಮಗೆ ನೀಡಿದ ಮಾಹಿತಿ ಹಾಗೂ ವಿವರಣೆಗಳ ಪ್ರಕಾರ ಕಂಪೆನಿಯ ಅಥವಾ ಅದರ ಅಧಿಕಾರಿಗಳು ಅಥವಾ ನೌಕರರು ಯಾವುದೇ ವಂಚನೆ ಪ್ರಕರಣದಲ್ಲಿ ಸಿಲುಕಿರುವುದು ನಮ್ಮ ಲೆಕ್ಕ ಪರಿಶೋಧನೆ ಅವಧಿಯಲ್ಲಿ ಕಂಡು ಬಂದಿರುವುದಿಲ್ಲ.
11. ಪ್ರಕಟಣೆ ಸಂಖ್ಯೆ FNo. 1/2 2014-CL-V-GSR 463(ಇ)ದಿನಾಂಕ : 5-6-2015ರ ಪ್ರಕಾರ ಹಿಡುವಳಿ ಕಂಪೆನಿಯು ಸರ್ಕಾರಿ ಕಂಪೆನಿಯಾಗಿರುವುದರಿಂದ ವ್ಯವಸ್ಥಾಪಕರುಗಳ ಸಂಭಾವನೆಗೆ ಸಂಬಂಧಿಪಟ್ಟಂತೆ, ಕಾಯ್ದೆ ಸೆಕ್ಷನ್ 197ರ ಅವಕಾಶಗಳು ಇದಕ್ಕೆ ಅನ್ವಯಿಸುವುದಿಲ್ಲ. ಆದ್ದರಿಂದ ನಾವು ಈ ವಿಷಯವನ್ನು ನಮ್ಮ ವರದಿಯಲ್ಲಿ ಬಹಿರಂಗ ಪಡಿಸುವ ಪ್ರಶ್ನೆ ಉದ್ಭವಿಸುವುದಿಲ್ಲ.
12. ನಮಗೆ ನೀಡಲಾದ ಮಾಹಿತಿ ಹಾಗೂ ವಿವರಣೆಗಳ ಪ್ರಕಾರ ಹಿಡುವಳಿ ಕಂಪೆನಿ ಹಾಗೂ ಸಹ ಕಂಪೆನಿಗಳೆರಡು ನಿಧಿ ಕಂಪೆನಿಗಳಾಗಿರುವುದಿಲ್ಲ ಅಂತೆಯೇ ಆದೇಶದ ಪರಿಚ್ಛೇದ 3(XII) ಅನ್ವಯಿಸುವುದಿಲ್ಲ.
13. ನಮಗೆ ನೀಡಲಾದ ಮಾಹಿತಿ ಹಾಗೂ ವಿವರಣೆಯ ಪ್ರಕಾರ ಹಾಗೂ ನಾವು ಸಂಸ್ಥೆಯ ದಾಖಲೆಗಳನ್ನು ಪರೀಕ್ಷೆ ಮಾಡಿದ ಆಧಾರದಲ್ಲಿ ಸಂಬಂಧಿಸಿದ ವ್ಯಕ್ತಿಗಳೊಂದಿಗೆ ಸಂಸ್ಥೆಯು ನಡೆಸಿದ ವ್ಯವಹಾರವು ಕಾಯ್ದೆ ಸೆಕ್ಷನ್ 177 ಮತ್ತು 188ಕ್ಕೆ ಅನುಗುಣವಾಗಿ ಇರುತ್ತವೆ. ಹಾಗಿದ್ದರೂ ಸಹ ಅಂತಹ ವ್ಯವಹಾರಗಳು ಇಲ್ಲ ಎಂಬುದನ್ನು ಲೆಕ್ಕ ಪತ್ರಗಳ ಮಾನದಂಡಗಳ ಪ್ರಕಾರ ಕ್ರೋಢೀಕೃತ ಹಣಕಾಸು ತಃಖ್ತೆ ಟಿಪ್ಪಣಿ 25ರ ಪಾಯಿಂಟ್ 9ರಲ್ಲಿ ನಾವು ಬಹಿರಂಗ ಪಡಿಸಿದ್ದೇವೆ.
14. ನಮಗೆ ನೀಡಲಾದ ಮಾಹಿತಿ ಹಾಗೂ ವಿವರಣೆಯ ಪ್ರಕಾರ ಅಲ್ಲದೇ ನಾವು ದಾಖಲೆಗಳನ್ನು ಪರೀಕ್ಷೆ ಮಾಡಿದ ಪ್ರಕಾರ ಕಾಯ್ದೆ ಸೆಕ್ಷನ್ 42ನ್ನು ಪಾಲಿಸಬೇಕಾಗಿದ್ದ ಪ್ರಾಶಸ್ತ್ಯ ಹಂಚಿಕೆಯನ್ನು ಅಥವಾ ಶ್ರೇರುಗಳನ್ನು ಖಾಸಗಿಯವರಿಗೆ ನೀಡಿರುವುದನ್ನು ಅಥವಾ ಪೂರ್ತಿಯಾಗಿ ಅಥವಾ ಭಾಗಶಃ ಪರಿವರ್ತಿಸಬಹುದಾದ ಸಾಲ ಪತ್ರಗಳನ್ನು ಈ ಸಾಲಿನಲ್ಲಿ ನೀಡಿರುವುದಿಲ್ಲ, ಎಂಬುದನ್ನು ವರದಿ ಮಾಡುತ್ತವೆ.
15. ನಮಗೆ ನೀಡಲಾದ ಮಾಹಿತಿ ಹಾಗೂ ವಿವರಣೆಯ ಪ್ರಕಾರ ಮತ್ತು ನಾವು ಕಂಪೆನಿಯ ದಾಖಲೆಗಳನ್ನು ಪರೀಕ್ಷಿಸಿರುವ ಪ್ರಕಾರ ಸಂಸ್ಥೆಯು ನಿರ್ದೇಶಕರೊಂದಿಗೆ ಅಥವಾ ಅವನಿಗೆ ಸಂಬಂಧಿಸಿದ ಯಾವುದೇ ವ್ಯಕ್ತಿಯೊಂದಿಗೆ ನಗದೇತರ ವ್ಯವಹಾರವನ್ನು ನಡೆಸಿರುವುದಿಲ್ಲ. ಆದ್ದರಿಂದ ಕಾಯ್ದೆ ಸೆಕ್ಷನ್ 192ರಲ್ಲಿ ಕಲ್ಪಿಸಲಾದ ಅವಕಾಶಗಳನ್ವಯ ನಾವು ವರದಿ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ.
16. ಭಾರತದ ರಿಸರ್ವ್ ಬ್ಯಾಂಕ್ ಕಾಯ್ದೆ 1934ರ ಸೆಕ್ಷನ್ 45-1ಎ ಪ್ರಕಾರ ಹಿಡುವಳಿ ಕಂಪೆನಿ ಹಾಗೂ ಸಹ ಕಂಪೆನಿಗಳು ನೋಂದಣಿ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ.

ಮುರಳಿ ಅಂಡ್ ವೆಂಕಟ್  
ಚಾರ್ಟೆಡ್ ಅಕೌಂಟಂಟ್ಸ್

ಸಹಿ  
ಕೆ. ವೆಂಕಟೇಶ್  
ಪಾಲುದಾರರು

ಸ್ಥಳ : ಬೆಂಗಳೂರು  
ದಿನಾಂಕ : 14.09.2018

ಸದಸ್ಯತ್ವ ಸಂಖ್ಯೆ : 028348  
ರಿಜಿಸ್ಟ್ರೇಷನ್ ನಂ. : 002162S

## ಕಂಪೆನಿಯ ಅನುಬಂಧ - ಬಿ

ಕಂಪೆನಿ ಕಾಯ್ದೆ 2013 ಸೆಕ್ಷನ್ 143(5)ರಡಿ ನಿರ್ದೇಶನಗಳು

- 1) ಹಾಗೂಮೈ, ಕಂಪೆನಿಯು ಬಂಡವಾಳ ಹಿಂತೆಗೆದುಕೊಳ್ಳಲು ಆಯ್ಕೆ ಮಾಡಿಕೊಳ್ಳಲ್ಪಟ್ಟರೆ, ಸ್ಥಿರಾಸ್ಥಿಯ ಮೌಲ್ಯಮಾಪನ (ಭೂಮಿ ಮತ್ತು ಅಗೋಚರ ಆಸ್ತಿಗಳ) ಹೊಣೆಗಾರಿಕೆಗಳನ್ನು (ಬದ್ಧ ಹಾಗೂ ಸಾಮಾನ್ಯ ವಿಧಿಗಳನ್ನೊಳಗೊಂಡಂತೆ) ಅವುಗಳು ಬಂಡವಾಳ ಹಿಂತೆಗೆದುಕೊಳ್ಳುವಿಕೆ ಪ್ರಕ್ರಿಯೆಗಳಲ್ಲಿ ಯಾವ ಹಂತದಲ್ಲಿದೆ ಎಂಬ ಬಗ್ಗೆ.

ಪ್ರಸಕ್ತ ಸಾಲಿನಲ್ಲಿ ಕಂಪೆನಿಯು ಬಂಡವಾಳ ಹಿಂತೆಗೆದುಕೊಳ್ಳಲು ಆಯ್ಕೆಯಾಗಿರುವುದಿಲ್ಲ.

- 2) ಯಾವುದೇ ಮನ್ನಾ ಸಾಲದ ಮನ್ನಾ ಬಡ್ಡಿ ಮನ್ನಾ ಇತ್ಯಾದಿಗಳಿದ್ದಾಗ ಅವುಗಳಿಗೆ ಕಾರಣ ಮತ್ತು ಒಳಗೊಂಡ ಮೊತ್ತ ಬಗ್ಗೆ ವರದಿ ಮಾಡಿ ಪ್ರಸಕ್ತ ಸಾಲಿಗೆ ಸಂಬಂಧಿಸಿದಂತೆ

ಯಾವುದೋ ಸಾಲ ಮನ್ನಾ ಅಥವಾ ಬಡ್ಡಿ ಮನ್ನಾದ ಪ್ರಕರಣಗಳು ಇರುವುದಿಲ್ಲ.

- 3) ಮೂರನೇ ವ್ಯಕ್ತಿಯಿಂದ ಪರಿಶೀಲನೆಗೆ ಒಳಪಡಿಸಿ ತಪಶೀಲು ಪರಿಶೀಲನೆಗೆ ಬಾಕಿ ಇರುವ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ಸರ್ಕಾರದಿಂದ ಅಥವಾ ಅಧಿಕಾರಿಗಳಿಂದ ಬಹುಮಾನದ ರೂಪದಲ್ಲಿ ಬಂದಂತಹ ಆಸ್ತಿಗಳಿಗೆ ಸಂಬಂಧಿಸಿದಂತೆ ನಿರ್ವಹಿಸಬೇಕಾದ ದಾಖಲೆಗಳನ್ನು ನಿರ್ವಹಿಸಿದ್ದಾರೆಯೇ?

ಯಾವುದೇ ಮೂರನೇ ವ್ಯಕ್ತಿಯ ತಪಾಸಣೆಗೆ ಬಾಕಿ ಉಳಿದಿರುವ ತಪಶೀಲುಗಳು ಅಥವಾ ಸರ್ಕಾರದಿಂದ / ಅಧಿಕಾರಿಗಳಿಂದ ಸ್ವೀಕರಿಸಲ್ಪಟ್ಟ ಬಹುಮಾನಗಳು ಪ್ರಸಕ್ತ ಸಾಲಿನಲ್ಲಿ ವರದಿಯಾಗಿರುವುದಿಲ್ಲ.

**ಕಂಪೆನಿಗೆ ಹೆಚ್ಚುವರಿ ಸ್ಪಷ್ಟ ನಿರ್ದೇಶನಗಳು.**

- ಎ) ಈಗಿರುವ ಮರಗಳ ತೆರವಿಗೆ ಅರಣ್ಯ ಸಂರಕ್ಷಣಾ ಕಾಯ್ದೆಯ ನಿಯಮ ಹಾಗೂ ನಿಬಂಧನೆಗಳ ಅಡಿಯಲ್ಲಿ ಅಗತ್ಯವಿರುವ ಅನುಮತಿಯನ್ನು ಅರಣ್ಯದ ರಕ್ಷಣೆಯ ದೃಷ್ಟಿಯಿಂದ ಪಡೆದುಕೊಳ್ಳಲಾಗಿದೆಯೇ? ಕಂಪೆನಿಯಲ್ಲಿ ಅರಣ್ಯ ಸಂರಕ್ಷಣೆ ಮಾಡಿ ಅರಣ್ಯ ಪ್ರದೇಶವು ವಿಸ್ತರಣೆಗೊಳ್ಳಲು ಅನುವು ಮಾಡಿಕೊಡುವ ದೃಷ್ಟಿಯಿಂದ ಅನಧಿಕೃತವಾಗಿ ಮರ ಕಡಿಯುವುದನ್ನು ಕಡಿವಾಣ ಹಾಕಲು ಸೂಕ್ತ ಕ್ರಮ ಕೈಗೊಂಡಿದೆಯೇ?

ಕಂಪೆನಿಯು ಅರಣ್ಯದ ರಕ್ಷಣೆಯ ದೃಷ್ಟಿಯಿಂದ ಅರಣ್ಯ ಸಂರಕ್ಷಣಾ ಕಾಯ್ದೆಗಳ ನಿಯಮ ಹಾಗೂ ನಿಬಂಧನೆಗಳನುಸಾರ ಪ್ರಸಕ್ತ ಮರಗಳ ತೆರವಿಗೆ / ಕಡಿತಲೆಗೆ ಅಗತ್ಯ ಅನುಮತಿಯನ್ನು ಪಡೆದುಕೊಂಡಿರುತ್ತದೆ. ಇದಲ್ಲದೇ ಅರಣ್ಯ ಸಂರಕ್ಷಣೆ ಮಾಡಿ ಅರಣ್ಯ ಪ್ರದೇಶವು ವಿಸ್ತರಣೆಗೊಳ್ಳಲು ಅನುವು ಮಾಡಿಕೊಡುವ ದೃಷ್ಟಿಯಿಂದ ಅಧಿಕೃತವಾಗಿ ಮರಗಳನ್ನು ಕಡಿಯುವುದಕ್ಕೆ ಕಡಿವಾಣ ಹಾಕಲು ಅಗತ್ಯ ಸೂಕ್ತ ಕ್ರಮವನ್ನು ಕೈಗೊಂಡಿದೆ.

- ಬಿ) ರಬ್ಬರ್ ನೆಡುತೋಪುಗಳಲ್ಲಿನ ಮರಗಳ ಆರ್ಥಿಕ ಆಯಸ್ಸು ಮುಗಿದ ನಂತರ ಅವುಗಳನ್ನು ಲೆಕ್ಕ ಹಾಕುವ ನೀತಿಯು ಇಂತಹದ್ದೇ ಬೇರೆ ಉದ್ದಿಮೆಗಳು ಅನುಸರಿಸುವ ಮಾನದಂಡಗಳ ರೀತ್ಯಾ ಇದೆಯೇ.

ಕಂಪೆನಿಯ ರಬ್ಬರ್ ನೆಡುತೋಪುಗಳಲ್ಲಿನ ಮರಗಳ ಆರ್ಥಿಕ ಆಯಸ್ಸು ಮುಗಿದ ನಂತರ ಅವುಗಳನ್ನು ಲೆಕ್ಕ ಹಾಕುವ ನೀತಿಯು ಇಂತಹದೇ ಬೇರೆ ಉದ್ದಿಮೆಗಳ ಅನುಸರಿಸುವ ಮಾನದಂಡಗಳ ರೀತಿ ಇರುತ್ತದೆ.

- ಸಿ) ಮರುನಾಟಿ ನೆಡುತೋಪು ನಿಧಿಯು ಅದು ಯಾವ ಉದ್ದೇಶಕ್ಕಾಗಿ ಮೀಸಲ್ಪಟ್ಟಿದೆ ಎಂಬ ಉದ್ದೇಶವನ್ನು ಸಂಬಂಧಪಟ್ಟ ಪರಿಹಾರಾತ್ಮಕ ಅರಣ್ಯೀಕರ ಕಾನೂನಿಕ ಅವಶ್ಯಕತೆಗಳನ್ನು ಪೂರೈಸಿದೆಯೇ.

ಹೌದು, ಕಂಪೆನಿಯು ಮರುನಾಟಿ ನೆಡುತೋಪು ನಿಧಿಯನ್ನು ನಿಗದಿತ ಉದ್ದೇಶಕ್ಕಾಗಿ ತನ್ನ ಕಾರ್ಯಾಯೋಜನೆಯ ಪ್ರಕಾರ ಬಳಸಿರುವುದರಿಂದ ಸಂಬಂಧ ಪಟ್ಟ ಕಾನೂನಿನ ಅಡಿಯಲ್ಲಿ ಅವಶ್ಯವಿರುವ ಪರಿಹಾರಾತ್ಮಕ ಅರಣ್ಯೀಕರ ಉದ್ದೇಶವನ್ನು ಪೂರೈಸಿದೆ.

- ಡಿ) ಕಂಪೆನಿಯು ಅರಣ್ಯ ಇಲಾಖೆಗೆ ಪಾವತಿಸಬೇಕಾದ ರಾಜಧನದ ಬಗ್ಗೆ ಪರಿಶೀಲಿಸಲು ಸೂಕ್ತ ವ್ಯವಸ್ಥೆಯನ್ನು ಹೊಂದಿದೆಯೇ? ರಾಜಧನದ ಪಾವತಿಯ ವಿಳಂಬದಿಂದ ಸರ್ಕಾರಕ್ಕೆ ಪಾವತಿಸಿರುವ ಬಡ್ಡಿಯ ಬಗ್ಗೆ ಟೀಕೆ ಟಿಪ್ಪಣಿಯನ್ನು ನೀಡುವುದು.

ಕಂಪೆನಿಯು ಹೊಂದಿರುವ ಚಟುವಟಿಕೆಗಳಿಗೆ ಸಂಬಂಧಿಸಿದಂತೆ, ಅರಣ್ಯ ಇಲಾಖೆಗೆ ಯಾವುದೇ ರಾಜಧನ ಪಾವತಿಯ ಬದ್ಧತೆ ಇರುವುದಿಲ್ಲ.

- ಇ) ಸಾಲಗಳ ಗ್ರಾಂಟ್ ಇನ್ ಏಡ್‌ಗಳ ಸಬ್‌ಡಿಗಳ ಪರಿಣಾಮಕಾರಿಯಾದ ಬಳಕೆಗಳ ಬಗ್ಗೆ ಇರುವ ವ್ಯವಸ್ಥೆ ಬಗ್ಗೆ ಮತ್ತು ನಿಧಿಗಳ ಮಾರ್ಗ ಪರಿವರ್ತನೆಯ ಬಗ್ಗೆ ಪರೀಕ್ಷಿಸಿ.

ಅಂತಹ ನಿಧಿಗಳ ಮಾರ್ಗ ಪರಿವರ್ತನೆಯ ಪ್ರಕರಣಗಳು ಕಂಡು ಬಂದಿರುವುದಿಲ್ಲ.

## ಲೆಕ್ಕ ಪರಿಶೋಧಕರ ವರದಿಗೆ ಅನುಬಂಧ -ಸಿ

ಕಂಪೆನಿ ಕಾಯ್ದೆ 2013ರ (ಆ ಕಾಯ್ದೆ)ರ ಸೆಕ್ಷನ್ 243 ಕ್ಲಾಸ್ (1) ಸಬ್ ಕ್ಲಾಸ್ 3 ರಡಿ  
ಆಂತರಿಕ ಹಣಕಾಸು ನಿಯಂತ್ರಣದ ಮೇಲೆ ವರದಿ :

ನಾವು ಮಾರ್ಚ್ 31 2018ರ ಅವಧಿಗೆ ಸಂಬಂಧಿಸಿದಂತೆ ನಾವು ನಮ್ಮ ಅದೇ ಅವಧಿಗೆ ಸಂಬಂಧಿಸಿದ ಸ್ವತಂತ್ರ ಹಣಕಾಸು ತೇಜ್ವಿಯಾಗದೇ, ಕಂಪೆನಿಯ ಆಂತರಿಕ ಹಣಕಾಸು ನಿಯಂತ್ರಣದ ಲೆಕ್ಕ ಪರಿಶೋಧನೆಯನ್ನು ಸಹ ಕೈಗೊಂಡಿರುತ್ತದೆ.

**ಆಂತರಿಕ ಹಣಕಾಸು ನಿಯಂತ್ರಣಕ್ಕೆ ಆಡಳಿತ ಮಂಡಳಿಯ ಹೊಣೆಗಾರಿಕೆಗಳು :** ಆಂತರಿಕ ಹಣಕಾಸು ನಿಯಂತ್ರಣಕ್ಕೆ ಆಡಳಿತ ಮಂಡಳಿಯ ಹೊಣೆಗಾರಿಕೆಗಳು ಕಂಪೆನಿಯ ಆಡಳಿತ ಮಂಡಳಿಯು ಆಂತರಿಕ ಹಣಕಾಸು ನಿಯಂತ್ರಣಗಳನ್ನು ಸ್ಥಾಪಿಸಿ ಅವುಗಳನ್ನು ಭಾರತದ ಚಾರ್ಟೆಡ್ ಅಕೌಂಟೆಂಟರುಗಳು (ICAI) ಆಂತರಿಕ ಹಣಕಾಸು ನಿಯಂತ್ರಣಗಳಿಗೆ ಸಂಬಂಧಿಸಿದಂತೆ ನೀಡಿದ ಮಾರ್ಗಸೂಚಿಗಳನ್ವಯ ನಿರ್ವಹಿಸುವ ಹೊಣೆಗಾರಿಕೆಯನ್ನು ಹೊಂದಿರುತ್ತವೆ. ಈ ಹೊಣೆಗಾರಿಕೆಯು ರೂಪರೇಷೆ, ಅವುಗಳ ಕಾರ್ಯಗಳ ಹಾಗೂ ಸಾಕಷ್ಟು ಆಂತರಿಕ ನಿಯಂತ್ರಣಗಳನ್ನು ನಿರ್ವಹಿಸಿ, ತನ್ನ ವ್ಯವಹಾರವು ಕ್ರಮಬದ್ಧವಾಗಿ ಹಾಗೂ ದಕ್ಷತೆಯಿಂದ ನಡೆಯಲು ಅನುವು ಮಾಡಿಕೊಡುವ ಉದ್ದೇಶದಿಂದ ಕಂಪೆನಿಯ ಕಾರ್ಯ ನೀತಿಗಳಿಗೆ ಬದ್ಧರಾಗಿರುವುದು, ತನ್ನ ಆಸ್ತಿಯನ್ನು ರಕ್ಷಣೆ ಮಾಡುವುದು, ಮೋಸ ಹಾಗೂ ತಪ್ಪುಗಳು ಘಟಿಸದಂತೆ ನೋಡಿಕೊಳ್ಳುವುದು, ಲೆಕ್ಕ ಪತ್ರಗಳ ದಾಖಲೆಗಳು ಸರಿಯಾಗಿ ಹಾಗೂ ಪರಿಪೂರ್ಣವಾಗಿ ಇರುವಂತೆ, ನೋಡಿಕೊಳ್ಳುವುದು, ಹಾಗೂ ಸಕಾಲದಲ್ಲಿ ನಂಬಲರ್ಹವಾದ ಹಣಕಾಸು ಮಾಹಿತಿಗಳನ್ನು ಕಾಯ್ದೆಯಲ್ಲಿ ತಿಳಿಸಿರುವಂತೆ ರೂಪಿಸುವುದು ಆಡಳಿತ ಮಂಡಳಿಯ ಹೊಣೆಗಾರಿಕೆಯಾಗಿರುತ್ತವೆ.

**ಲೆಕ್ಕ ಪರಿಶೋಧಕರ ಹೊಣೆಗಾರಿಕೆಗಳು :** ನಮ್ಮ ಲೆಕ್ಕಪರಿಶೋಧನೆಯ ಆಧಾರದಲ್ಲಿ ಹಣಕಾಸು ವರದಿಗೆ ಸಂಬಂಧಿಸಿದಂತೆ, ಕಂಪೆನಿಯ ಆಂತರಿಕ ಹಣಕಾಸು ನಿಯಂತ್ರಣದ ಮೇಲೆ ನಮ್ಮ ಅಭಿಪ್ರಾಯವನ್ನು ನೀಡುವುದು ನಮ್ಮ ಹೊಣೆಗಾರಿಕೆಯಾಗಿರುತ್ತದೆ. ನಾವು ಹಣಕಾಸು ವರದಿಗೆ ಸಂಬಂಧಪಟ್ಟಂತೆ, (ಆ ಸಲಹಾ ಟಿಪ್ಪಣಿ) ಲೆಕ್ಕ ಪರಿಶೋಧನೆಯ ಮಾನದಂಡಗಳಿಗೆ ಸಂಬಂಧಪಟ್ಟಂತೆ ಕಾಯ್ದೆ ಸೆಕ್ಷನ್ 143(10)ರಲ್ಲಿ ನಿರ್ದಿಷ್ಟಪಡಿಸಲ್ಪಟ್ಟ ಪ್ರಕಾರದಲ್ಲಿ ಇಂಡಿಯನ್ ಚಾರ್ಟೆಡ್ ಅಕೌಂಟೆಂಟ್ಸ್ (ಐಅಂಐ)ರವರು ನೀಡುವ ಮಾರ್ಗಸೂಚಿಗಳನ್ವಯ ಅವು ಲೆಕ್ಕಪರಿಶೋಧನೆ ಹಾಗೂ ಆಂತರಿಕ ಹಣಕಾಸು ನಿಯಂತ್ರಣಗಳಿಗೆ ಅನ್ವಯಿಸುವಷ್ಟರ ಮಟ್ಟಿಗೆ ನಾವು ನಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುವುದು ನಮ್ಮ ಹೊಣೆಗಾರಿಕೆಯಾಗಿರುತ್ತದೆ. ಹೀಗೆ ನಿರ್ದಿಷ್ಟ ಪಡಿಸಿದ ಮಾನದಂಡ ಮಾರ್ಗಸೂಚಿ, ಟಿಪ್ಪಣಿಗಳು, ನಾವು ನಿರ್ದಿಷ್ಟ ಪಡಿಸಿದ ನೀತಿಗಳನ್ನು ಪಾಲಿಸಿದ್ದೇವೆಂದು, ಯೋಜನೆ ಪ್ರಕಾರ ಅವುಗಳನ್ನು ಪಾಲಿಸಿದ್ದೇವೆ, ಮತ್ತು ನ್ಯಾಯೋಚಿತವಾದ ಭರವಸೆಗಳನ್ನು ಆರ್ಥಿಕ, ವರದಿಗೆ ಸಂಬಂಧಿಸಿದಂತೆ ಸಾಕಷ್ಟು ಹಣಕಾಸು ನಿಯಂತ್ರಣಗಳನ್ನು ಹೊಂದಿರುವ ಬಗ್ಗೆ ಪಡೆದಿದ್ದೇವೆಯೇ, ಅಲ್ಲದೇ ಕಂಪೆನಿಯು ಅವುಗಳನ್ನು ನಿರ್ವಹಿಸಿರುತ್ತದೆಯೇ ಮತ್ತು ಎಲ್ಲಾ ಮುಖ್ಯವಾದ ವಿಷಯಗಳಲ್ಲಿ ಪರಿಣಾಮಕಾರಿ ನಿಯಂತ್ರಣವನ್ನು ಕಾರ್ಯಗತ ಮಾಡಲಾಗಿದೆಯೇ ಎಂಬ ಬಗ್ಗೆ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದಾಗಿದೆ.

ನಮ್ಮ ಲೆಕ್ಕ ಪರಿಶೋಧನೆಯ ಹಣಕಾಸು ವಿಷಯಕ್ಕೆ ವರದಿ ಮಾಡಲು ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣದ ವ್ಯವಸ್ಥೆ ಅದಕ್ಕೆ ಪೂರಕವಾಗಿ ಸೂಕ್ತ ಪುರಾವೆ ಹಾಗೂ ಈ ಹಣಕಾಸು ನಿಯಂತ್ರಣವು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತೇವೆ ಎಂಬುದನ್ನು ಪರೀಕ್ಷಿಸುವುದು ನಮ್ಮ ಲೆಕ್ಕ ಪರಿಶೋಧನೆಯು ಒಳಗೊಂಡಿರುತ್ತದೆ. ಆಂತರಿಕ ಹಣಕಾಸು ನಿಯಂತ್ರಣದಲ್ಲಿ ಮುಖ್ಯವಾದ ದೌರ್ಬಲ್ಯಗಳು ಇರುವುದನ್ನು ಪತ್ತೆ ಹಚ್ಚಿ ಅವುಗಳನ್ನು ಪರೀಕ್ಷಿಸಿ ಇಂತಹ ಅಪಾಯಗಳನ್ನು ಅಂದಾಜಿಸಿ ಅವುಗಳನ್ನು ಎದುರಿಸಲು ಸೂಕ್ತ ರೂಪರೇಖೆಗಳನ್ನು ವಿನ್ಯಾಸಗೊಳಿಸಿ ಅವು, ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಲಹೆ ನೀಡುವುದು, ನಮ್ಮ ಆಂತರಿಕ ಹಣಕಾಸು ನಿಯಂತ್ರಣ ಲೆಕ್ಕಪರಿಶೋಧನೆಯ ಭಾಗವಾಗಿದೆ. ಅನುಸರಿಸಬೇಕಾದ ಕ್ರಮವನ್ನು ಆಯ್ಕೆ ಮಾಡುವುದು, ಅಪಾಯವನ್ನು ಅಂದಾಜಿಸಿ, ಹಣಕಾಸು ತೇಜ್ವಿಯನ್ನು ಮುಖ್ಯವಾದ ಅಪಾಯವನ್ನಾವಲಂಬಿಸಿ ತಪ್ಪು ಹೇಳಿಕೆ ನೀಡುವುದು ವಂಚನೆಯ ಗುಣದಿಂದಲೋ ಅಥವಾ ತಪ್ಪಿನಿಂದಲೋ ಎಂಬುದನ್ನು ನಿರ್ಧರಿಸುವುದು ಲೆಕ್ಕ ಪರಿಶೋಧಕರ ಹೊಣೆಗಾರಿಕೆಯಾಗಿರುತ್ತದೆ.

ನಾವು ಲೆಕ್ಕ ಪರಿಶೋಧನೆಗೆ ಪಡೆದುಕೊಂಡ ಪುರಾವೆಗಳು ಸಾಕಷ್ಟಿದ್ದು, ಅವು ಸೂಕ್ತವಾಗಿದ್ದು, ಕಂಪೆನಿಯ, ಆಂತರಿಕ ಹಣಕಾಸು ನಿಯಂತ್ರಣದ ಮೇಲೆ ಹಣಕಾಸು ವರದಿಗೆ ನಮ್ಮ ಅಭಿಪ್ರಾಯ ರೂಪಿಸಲು ಆಧಾರವಾಗಿವೆ ಎಂಬುದನ್ನು ನಾವು ನಂಬಿರುತ್ತೇವೆ.

**ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣದ ಅರ್ಥ:** ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣದವು ಹಣಕಾಸು ವರದಿಯು ನಂಬಲರ್ಹವಾದ ರೀತಿಯಲ್ಲಿ ನ್ಯಾಯೋಚಿತವಾದ ಭರವಸೆಗಳನ್ನು ಪಡೆದುಕೊಳ್ಳಲು

## ಕಆಅನಿನಿ

ಮತ್ತು ಸಾಮಾನ್ಯವಾಗಿ ಒಪ್ಪಿತವಾದ ಬಾಹ್ಯ ಉದ್ದೇಶಕ್ಕಾಗಿ ಲೆಕ್ಕ ನೀತಿಯ ಪ್ರಕಾರ ಹಣಕಾಸು ತಖ್ತೆಗಳನ್ನು ತಯಾರಿಸಲು ಪೂರಕವಾಗಿ ಮಾಹಿತಿ ದಾಖಲೆಗಳನ್ನು ನೀಡುವ ಹಾಗೂ ರೂಪರೇಖೆಗಳನ್ನು ತಯಾರಿಸುವ ಕಾರ್ಯ ವಿಧಾನವಾಗಿರುತ್ತದೆ. ಕಂಪನಿಯ ಹಣಕಾಸು ಹೇಳಿಕೆಗೆ ಹಣಕಾಸು ನಿಯಂತ್ರಣವು ಅಂತಹ ಲೆಕ್ಕ ನೀತಿ ಮತ್ತು ವಿಧಿ ವಿಧಾನಗಳನ್ನು ಒಳಗೊಂಡಿರುತ್ತದೆ ಎಂದರೆ:

1. ನ್ಯಾಯೋಚಿತವಾದ, ಖಚಿತವಾದ ಹಾಗೂ ನಿಷ್ಪಕ್ಷವಾದ ದಾಖಲೆಗಳನ್ನು ನಿರ್ವಹಿಸಿ ಇವು ಕಂಪನಿಯ ವ್ಯವಹಾರವನ್ನು ಬಿಂಬಿಸಲು ಹಾಗೂ ಕಂಪನಿಯ ಆಸ್ತಿಗಳನ್ನು ವಿನ್ಯಾಸಗೊಳಿಸಲು ಸಂಬಂಧಿಸಿದ್ದಾಗಿರುತ್ತದೆ.
2. ವ್ಯವಹಾರಗಳನ್ನು ಹಣಕಾಸು ತಖ್ತೆಯ ತಯಾರಿಕೆಗೆ ಪರವಾನಿಗೆ ನೀಡುವ ರೀತಿಯಲ್ಲಿ ಅವಶ್ಯವೆನಿಸಿದ ರೀತಿಯಲ್ಲಿ ಸಾಮಾನ್ಯವಾಗಿ ಒಪ್ಪಿತವಾದ ಲೆಕ್ಕ ನೀತಿಯ ಪ್ರಕಾರ ಹಾಗೂ ಕಂಪನಿಯ ಸ್ವೀಕೃತಿಗಳು ಹಾಗೂ ಖರ್ಚುಗಳನ್ನು ಆಡಳಿತ ವರ್ಗದ ಹಾಗೂ ಕಂಪನಿಯ ನಿರ್ದೇಶಕರ ಮಂಡಳಿಯಿಂದ ಅಧಿಕಾರ ನೀಡಲ್ಪಟ್ಟ ಪ್ರಕಾರ ನಿರ್ವಹಿಸಲ್ಪಟ್ಟವೆ ಎಂಬುದನ್ನು ಸೂಕ್ತ ಭರವಾಸೆಗಳನ್ನು ನೀಡುವುದು.
3. ಯಾವುದೇ ಅನಧಿಕೃತ ಸ್ವಾಧೀನತೆಯನ್ನು ಸಕಾಲದಲ್ಲಿ ಪತ್ತೆ ಹಚ್ಚಿ ಅವುಗಳನ್ನು ಸಕಾಲದಲ್ಲಿ ತಡೆಗಟ್ಟಲು ಹಾಗೂ ಕಂಪನಿಯ ಆಸ್ತಿಗಳು ದುರ್ಬಳಕೆ ಮತ್ತು ವಿಲೇವಾರಿ ಆಗಿ ಒಟ್ಟಾರೆ ಹಣಕಾಸು ತಖ್ತೆಯ ಮೇಲೆ ಮುಖ್ಯವಾದ ಪರಿಣಾಮ ಉಂಟಾಗದಂತೆ ಸೂಕ್ತ ಭರವಸೆಯನ್ನು ನೀಡುವುದು.

**ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣದ ಆಂತರ್ಗತ ಮಿತಿಗಳು:** ಒಳಸಂಚಿನ ಅಸಮರ್ಪಕ ನಿರ್ವಹಣೆ ನಿಯಂತ್ರಣದ ಮಿತಿ ತಪ್ಪುವಿಕೆ ಗುರುತಾವಾದ ತಪ್ಪು ಮತ್ತು ವಂಚನೆ ಕಾರಣದಿಂದ ತಪ್ಪು ಹೇಳಿಕೆಗಳು ಮುಂತಾದ ಕಾರಣಗಳನ್ನೊಳಗೊಂಡಂತೆ ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣದ ಆಂತರ್ಗತ ಮಿತಿಗಳ ಕಾರಣದಿಂದ ತಪ್ಪು ವಂಚನೆ ಅಥವಾ ಮೋಸ ನಡೆದಾಗ್ಯೂ ಅವುಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದೇ ಇರಬಹುದು. ಅಲ್ಲದೇ ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣವು ಭವಿಷ್ಯ ಅವಧಿಯಲ್ಲಿ ಯಾವುದೇ ಮೌಲ್ಯ ಮಾಪನವು ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸಿನ ನಿಯಂತ್ರಣದ ಅಂತರ್ಗತ ಮಿತಿಯ ಕಾರಣದಿಂದ ಹಣಕಾಸು ವರದಿಯ ಬದಲಾದ ಪರಿಸ್ಥಿತಿ ನೀತಿಗಳು ಮತ್ತು ವಿಧಿ ವಿಧಾನಗಳ ಕಾರಣದಿಂದ ಅವುಗಳ ಅನುಷ್ಠಾನದ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗಬಹುದಾಗಿದೆ.

**ಅಭಿಪ್ರಾಯ:** ಕಂಪನಿಯು ಎಲ್ಲಾ ಮುಖ್ಯ ವಿಷಯಗಳಲ್ಲಿ ಹಣಕಾಸು ವರದಿಯ ಮೇಲೆ ಸಾಕಷ್ಟು ಆಂತರಿಕ ಆರ್ಥಿಕ ನಿಯಂತ್ರಣವನ್ನು ಹೊಂದಿದ್ದು, ಅದು ಮಾರ್ಚ್ 31 2018ರ ಅವಧಿಗೆ ಸಂಬಂಧಿಸಿದಂತೆ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ ಹಾಗೂ ಇವುಗಳು ಇಸ್ಪಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನೀಡಿರುವ ಮಾರ್ಗ ದರ್ಶಿ ಟಿಪ್ಪಣಿಯಲ್ಲಿ ಹೇಳಲಾದ ಮುಖ್ಯವಾದ ಎಲ್ಲಾ ಅಂಶಗಳನ್ನು ವರದಿಯ ಮಾನದಂಡಗಳನ್ನು ಅಳವಡಿಸಿಕೊಂಡಿದೆ ಎಂಬುವುದು ನಮ್ಮ ಅಭಿಪ್ರಾಯ ಇದಲ್ಲದೇ ಕಂಪನಿಯು ತನ್ನ ಚಟುವಟಿಕೆ ಹಾಗೂ ವ್ಯವಹಾರವನ್ನು ಭದ್ರ ಪಡಿಸುವ ದೃಷ್ಟಿಯಿಂದ ದಾಖಲೆಗಳನ್ನು ಉತ್ತಮ ಪಡಿಸಲು ಹಾಗೂ ಈಗಿರುವ ಆಂತರಿಕ ಹಣಕಾಸು ನಿಯಂತ್ರಣಕ್ಕೆ ಸಲಹೆ ಪಡೆದುಕೊಳ್ಳುವ ದೃಷ್ಟಿಯಿಂದ ಓರ್ವ ಸಮಾಲೋಚನಾ ಸಂಸ್ಥೆಯನ್ನು ನೇಮಕ ಮಾಡಿಕೊಂಡಿರುತ್ತದೆ.

**ಮುರಳಿ ಅಂಡ್ ವೆಂಕಟ್**  
ಚಾರ್ಟೆಡ್ ಅಕೌಂಟಂಟ್ಸ್

ಸಹಿ  
**ಕೆ. ವೆಂಕಟೇಶ್**  
ಪಾಲುದಾರರು

ಸದಸ್ಯತ್ವ ಸಂಖ್ಯೆ : 028348  
ರಿಜಿಸ್ಟ್ರೇಷನ್ ನಂ. : 002162S

ಸ್ಥಳ : ಬೆಂಗಳೂರು

ದಿನಾಂಕ : 14.09.2018



**ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು**  
**ಅನುಬಂಧ-ಡಿ**

**ಲೆಕ್ಕಪರಿಶೋಧಕರ ವರದಿ**

**ದಿನಾಂಕ: 31.03.2018ರ ಆಯವ್ಯಯಕ್ಕೆ ನ್ಯಾಯಾಲಯದಲ್ಲಿ ಹಾಗೂ ಇತರೆ ಇಲಾಖೆಗಳಲ್ಲಿ ಬಾಕಿ ಇರುವ ಪ್ರಕರಣಗಳು**

ಕ್ರ. ಸಂ.	ಪ್ರಕರಣ ಸಂಖ್ಯೆ & ವರ್ಷ	ಅರ್ಜಿದಾರರ ಹೆಸರು ಮತ್ತು ವಿಳಾಸ	ಫಿರ್ಯಾದುದಾರರ ಹೆಸರು ಮತ್ತು ವಿಳಾಸ	ಪ್ರಕರಣ ಬಾಕಿ ಇರುವ ನ್ಯಾಯಾಲಯದ ಹೆಸರು	ಸಂಕ್ಷಿಪ್ತ ವಿವರಗಳು	ನಿಗಮವು ಕೈಗೊಂಡ ಕ್ರಮ	ಪ್ರಕರಣದ ಈಗಿನ ಸ್ಥಿತಿ	ಮೊತ್ತ	ಎಷ್ಟು ವರ್ಷಗಳಿಂದ ಬಾಕಿ ಇರುವುದು	ಷರಾ
1	2	3	4	5	6	7	8	9	10	11
1	14392-14407/2013	ಎಸ್.ಬಿ. ಜಯರಾಂ ಮತ್ತು ಇತರರು	ಕಅಅನಿನಿ	ಮಾನ್ಯ ಕರ್ನಾಟಕದ ಉಚ್ಚ ನ್ಯಾಯಾಲಯ, ಬೆಂಗಳೂರು	ದಿ: 16.12.2004 ರಿಂದ ಅನ್ವಯಿಸುವ ಅರಣ್ಯ ವೀಕ್ಷಕ ಹುದ್ದೆಯಿಂದ ಅರಣ್ಯ ರಕ್ಷಕ ಹುದ್ದೆಗೆ ಪದೋನ್ನತಿ ಗೊಳಿಸಲು	ಶ್ರೀ ಜಿ.ಎಸ್. ಕಣ್ಣೂರ್, ವಕೀಲರು ಇವರನ್ನು ಈ ದಾವೆಯ ಸಂಬಂಧ ವಾದಿಸಲು ನೇಮಿಸಿದೆ	ಇತ್ಯರ್ಥವಾಗ ಬೇಕಾಗಿದೆ	0	5 ವರ್ಷಗಳು	
2	18752/2014	ಬಿ. ಲಕ್ಷ್ಮಣ	ವೈ.ನಿ. ಕಅಅನಿನಿ	ಮಾನ್ಯ ಕರ್ನಾಟಕದ ಉಚ್ಚ ನ್ಯಾಯಾಲಯ, ಬೆಂಗಳೂರು	ದಿ: 17.12.2004 ರ ಆದೇಶದಂತೆ ಸದರಿಯವರ ಸೇವೆಯನ್ನು 01.10.2000 ರಿಂದಲೇ ಸಕ್ರಮಿಕರಣಗೊಳಿಸುವ ಬಗ್ಗೆ	ಶ್ರೀ ಜಿ.ಎಸ್. ಕಣ್ಣೂರ್, ವಕೀಲರು ಇವರನ್ನು ಈ ದಾವೆಯ ಸಂಬಂಧ ವಾದಿಸಲು ನೇಮಿಸಿದೆ	ಇತ್ಯರ್ಥವಾಗ ಬೇಕಾಗಿದೆ	0	4 ವರ್ಷಗಳು	
3	ಕಾರ್ಮಿಕ ನ್ಯಾಯಾಲಯ, ಧಾರವಾಡ ಸಂಖ್ಯೆ: ಸಿಆರ್-29/2013	ಎಂ.ಎಂ. ಹರೋನಿ	ಕಅಅನಿನಿ	ಕಾರ್ಮಿಕ ನ್ಯಾಯಾಲಯ, ಹುಬ್ಬಳ್ಳಿ	ಹಿಂದಣ ಬಾಕಿ ವೇತನಕ್ಕಾಗಿ	ಶ್ರೀ ಡಿ.ಬಿ. ಪಾಟೀಲ್, ವಕೀಲರು, ಧಾರವಾಡ	ಇತ್ಯರ್ಥವಾಗ ಬೇಕಾಗಿದೆ	13,31,400/-	4 ವರ್ಷಗಳು	

4	1642/2 017	ಎಂ. ಪಾಪೇಗೌಡ	ಕಅಅನಿನಿ	ಮಾನ್ಯ ಕರ್ನಾಟಕದ ಉಚ್ಚ ನ್ಯಾಯಾಲಯ, ಬೆಂಗಳೂರು	ಸದರಿಯವರ ಅಮಾನತ್ತು ಆದೇಶ ಖುಲಾಸೆಗೊಳಿಸುವ ಬಗ್ಗೆ	ಶ್ರೀ ಜಿ.ಎಸ್. ಕಣ್ಣೂರ್, ವಕೀಲರು ಇವರನ್ನು ಈ ದಾವೆಯ ಸಂಬಂಧ ವಾದಿಸಲು ನೇಮಿಸಿದೆ	ಇತ್ಯರ್ಥವಾಗ ಬೇಕಾಗಿದೆ	0	1 ವರ್ಷ	
5	10034 4/2017	ವಿ.ಆರ್. ಗುನುಗ (ಡಿಡಬ್ಲ್ಯುಡಿ)	ವ್ಯನಿ., ಕಅಅನಿನಿ	ಮಾನ್ಯ ಕರ್ನಾಟಕದ ಉಚ್ಚ ನ್ಯಾಯಾಲಯ, ಬೆಂಗಳೂರು	ಸದರಿಯವರ ಕಡ್ಡಾಯ ನಿವೃತ್ತಿಯ ಆದೇಶವನ್ನು ತೆಗೆದುಹಾಕುವ ಬಗ್ಗೆ	ಶ್ರೀ ವಿ.ಜಿ. ಭಟ್, ವಕೀಲರು ಇವರನ್ನು ಈ ದಾವೆಯ ಸಂಬಂಧ ವಾದಿಸಲು ನೇಮಿಸಿದೆ	ಇತ್ಯರ್ಥವಾಗ ಬೇಕಾಗಿದೆ	0	1 ವರ್ಷ	
6	21119/ 2011	ಎನ್.ಆರ್. ಸೋಮನಾ ಥ್	ಕಅಅನಿನಿ	ಮಾನ್ಯ ಕರ್ನಾಟಕದ ಉಚ್ಚ ನ್ಯಾಯಾಲಯ, ಬೆಂಗಳೂರು	ದಿ: 17.12.2004 ರ ಆದೇಶದಂತೆ ಸದರಿಯವರ ಸೇವೆಯನ್ನು 24.04.2001 ರಿಂದಲೇ ಸಕ್ರಮಿಕರಣಗೊಳಿಸುವ ಬಗ್ಗೆ	ಶ್ರೀ ಜಿ.ಎಸ್. ಕಣ್ಣೂರ್, ವಕೀಲರು ಇವರನ್ನು ಈ ದಾವೆಯ ಸಂಬಂಧ ವಾದಿಸಲು ನೇಮಿಸಿದೆ	ಇತ್ಯರ್ಥವಾಗ ಬೇಕಾಗಿದೆ	0	7 ವರ್ಷಗಳು	
7	34323/ 2014	ಗೋಡಿ ಮಹಾಂತೇ ಶ್, ಶಂಕರ್	ವ್ಯನಿ., ಕಅಅನಿನಿ ಮತ್ತು ಕರ್ನಾಟಕ ಸರ್ಕಾರ	ಮಾನ್ಯ ಕರ್ನಾಟಕದ ಉಚ್ಚ ನ್ಯಾಯಾಲಯ, ಬೆಂಗಳೂರು	ಸದರಿಯವರನ್ನು ಅನುಕಂಪದ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕರ ಬದಲಾಗಿ ಪ್ರಥಮ ದರ್ಜೆ ಸಹಾಯಕರಾಗಿ ಪರಿಗಣಿಸುವ ಬಗ್ಗೆ	ಶ್ರೀ ಜಿ.ಎಸ್. ಕಣ್ಣೂರ್, ವಕೀಲರು ಇವರನ್ನು ಈ ದಾವೆಯ ಸಂಬಂಧ ವಾದಿಸಲು ನೇಮಿಸಿದೆ	ಇತ್ಯರ್ಥವಾಗ ಬೇಕಾಗಿದೆ	0	4 ವರ್ಷಗಳು	
8	1531/2 013	ಬಿ.ಜಿ. ಸರಸ್ವತಿ	ವ್ಯನಿ., ಕಅಅನಿನಿ ಮತ್ತು ಕರ್ನಾಟಕ ಸರ್ಕಾರ	ಮಾನ್ಯ ಕರ್ನಾಟಕದ ಉಚ್ಚ ನ್ಯಾಯಾಲಯ, ಬೆಂಗಳೂರು	ಸೇವಾ ಸಕ್ರಮಿಕರಣಕ್ಕಾಗಿ	ಶ್ರೀ ಜಿ.ಎಸ್. ಕಣ್ಣೂರ್, ವಕೀಲರು ಇವರನ್ನು ಈ ದಾವೆಯ ಸಂಬಂಧ ವಾದಿಸಲು ನೇಮಿಸಿದೆ	ಇತ್ಯರ್ಥವಾಗ ಬೇಕಾಗಿದೆ	0	5 ವರ್ಷಗಳು	

9	10301 8/2016	ಅರ್.ಎಸ್. ಕರಡಿ	ವ್ಯ.ನಿ., ಕಅಅನಿನಿ ಮತ್ತು ಕರ್ನಾಟಕ ಸರ್ಕಾರ	ಮಾನ್ಯ ಕರ್ನಾಟಕದ ಉಚ್ಚ ನ್ಯಾಯಾಲಯ, ಧಾರವಾಡ ಪೀಠ	ಇಲಾಖಾ ಪರಿಕ್ಷೆ ಉತ್ತೀರ್ಣರಾದ ಪ್ರಯುಕ್ತ ಹೆಚ್ಚುವರಿ ವೇತನ ಭತ್ಯೆ ನೀಡುವ ಬಗ್ಗೆ	ಶ್ರೀ ಹೇಮಂತ್ ಚಂದನ್ ಗೌಡರ್, ವಕೀಲರು ಇವರನ್ನು ಈ ದಾವೆಯ ಸಂಬಂಧ ವಾದಿಸಲು ನೇಮಿಸಿದೆ	ಇತ್ಯರ್ಥವಾಗ ಬೇಕಾಗಿದೆ	0	2 ವರ್ಷಗಳು	
10	49534- 49537/ 2014	ರಾಮಚಂ ದ್ರಪ್ಪ ಮತ್ತು ಇತರರು	ವ್ಯ.ನಿ., ಕಅಅನಿನಿ ಮತ್ತು ಕರ್ನಾಟಕ ಸರ್ಕಾರ	ಮಾನ್ಯ ಕರ್ನಾಟಕದ ಉಚ್ಚ ನ್ಯಾಯಾಲಯ, ಬೆಂಗಳೂರು	ಸದರಿಯವರ ಸೇವೆಯನ್ನು 10 ವರ್ಷದ ಸೇವೆಯ ಬದಲಾಗಿ 5 ವರ್ಷದ ಸೇವೆಯಲ್ಲೇ ಸಕ್ರಮಿಕರಣಗೊಳಿಸುವ ಬಗ್ಗೆ-	ಶ್ರೀ ಜಿ.ಎಸ್. ಕಣ್ಣೂರ್, ವಕೀಲರು ಇವರನ್ನು ಈ ದಾವೆಯ ಸಂಬಂಧ ವಾದಿಸಲು ನೇಮಿಸಿದೆ-	ಇತ್ಯರ್ಥವಾಗ ಬೇಕಾಗಿದೆ	0	4 ವರ್ಷಗಳು	
11	10090 7/2017	ಅರ್.ಎಸ್. ಕರಡಿ	ವ್ಯ.ನಿ., ಕಅಅನಿನಿ ಮತ್ತು ಕರ್ನಾಟಕ ಸರ್ಕಾರ	ಮಾನ್ಯ ಕರ್ನಾಟಕದ ಉಚ್ಚ ನ್ಯಾಯಾಲಯ, ಧಾರವಾಡ ಪೀಠ	ಸರ್ಕಾರಿ ನೌಕರರಿಗೆ ಸರಿಸಮಾನವಾಗಿ ನಿವೃತ್ತಿ ವೇತನ ಪಡೆಯಲು	ಶ್ರೀ ವಿ.ಜಿ. ಭಟ್, ವಕೀಲರು ಇವರನ್ನು ಈ ದಾವೆಯ ಸಂಬಂಧ ವಾದಿಸಲು ನೇಮಿಸಿದೆ	ಇತ್ಯರ್ಥವಾಗ ಬೇಕಾಗಿದೆ	0	1 ವರ್ಷ	
12	12224/ 2016	ಬಿ.ಎನ್. ಸರಸ್ವತಿ	ವ್ಯ.ನಿ., ಕಅಅನಿನಿ ಮತ್ತು ಕರ್ನಾಟಕ ಸರ್ಕಾರ	ಮಾನ್ಯ ಕರ್ನಾಟಕದ ಉಚ್ಚ ನ್ಯಾಯಾಲಯ, ಬೆಂಗಳೂರು	ಅನುಕಂಪದ ಆಧಾರದಲ್ಲಿ ನೇಮಕಾತಿಗಾಗಿ	ಶ್ರೀ ಜಿ.ಎಸ್. ಕಣ್ಣೂರ್, ವಕೀಲರು ಇವರನ್ನು ಈ ದಾವೆಯ ಸಂಬಂಧ ವಾದಿಸಲು ನೇಮಿಸಿದೆ	ಇತ್ಯರ್ಥವಾಗ ಬೇಕಾಗಿದೆ	0	2 ವರ್ಷಗಳು	

13	12619/ 12629/ 2013	ಕೆ. ಗುರುರಾಜ ಮತ್ತು ಇತರರು	ವೈ.ನಿ., ಕೆ.ಅನಿ	ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು	11.01.2007 ರ ಮಂಗಳೂರು ಕಾರ್ಮಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸುವ ಬಗ್ಗೆ	ಶ್ರೀ ಜಿ.ಎಸ್. ಕಣ್ಣೂರ್, ವಕೀಲರು ಇವರನ್ನು ಈ ದಾವೆಯ ಸಂಬಂಧ ವಾದಿಸಲು ನೇಮಿಸಿದೆ	ಇತ್ಯರ್ಥವಾಗ ಬೇಕಾಗಿದೆ	0	5 ವರ್ಷಗಳು	
14	2017	ವ್ಯವಸ್ಥಾಪಕ ನಿರ್ದೇಶಕರ ಒ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು	ಶ್ರೀ ಎಸ್.ಎನ್. ಮನ್ಮಥ, ಐಪರ್ನಾಡು ಅಂಚೆ, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ	ಚಿಕ್ಕ ವಿಷಯಗಳ ನ್ಯಾಯಾಧೀಶರ ನೋಂದಣಿ, ಬೆಂಗಳೂರು	ಫಾರ್ಮಾದಾರರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರ ವಸತಿಗೃಹಕ್ಕೆ ಸರಬರಾಜು ಮಾಡಿದ್ದ ಪೀಠೋಪಕರಣಗಳನ್ನು ಹಿಂತಿರುಗಿಸದೇ ಇದ್ದ ಕಾರಣ ಅದರ ಮೌಲ್ಯಕ್ಕೆ ಸಮನಾಗಿ ನೀಡಿದ್ದ ಚೆಕ್ ಅನರ್ಹಗೊಂಡಿರುವ (cheque bounce) ಬಗ್ಗೆ.	ಚೆಕ್ ಅನರ್ಹಗೊಂಡಿರುವ ಬಗ್ಗೆ ದಾವೆ ಸಂಖ್ಯೆ: 1506/2017 ರಲ್ಲಿ ದಾಖಲಿಸಲಾಗಿದೆ.	ಪುರಾವೆ/ದಾಖಲೆ ಸಲ್ಲಿಸುವ ಹಂತದಲ್ಲಿ	1,40,976/-	2017	

**ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು**  
ದಿನಾಂಕ 31.03.2018 ರ ಅಂತ್ಯಕ್ಕೆ ಬಾಕಿ ಇರುವ ನ್ಯಾಯಾಲಯದಲ್ಲಿ  
ಹಾಗೂ ಇತರೇ ಇಲಾಖೆಗಳಲ್ಲಿನ ಪ್ರಕರಣಗಳು

**ಹೆಚ್.ಎಸ್.ಎಸ್.**

ಕ್ರ. ಸಂ	ಕೇಸ್ ನಂ. ಪರ್ಷ	ಅರ್ಜಿದಾರರ ಹೆಸರು ಮತ್ತು ವಿಳಾಸ	ಪ್ರತಿಕ್ರಿಯಿಸಿ ದವರ ಹೆಸರು ಮತ್ತು ವಿಳಾಸ	ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣ	ಸಂಕ್ಷಿಪ್ತ ವಿವರಗಳ ಹಕ್ಕು	ಮ್ಯಾನೇಜ್‌ಮೆಂಟ್ ಪರವಾಗಿ ಕೈಗೊಂಡ ಕ್ರಮ	ಪ್ರಕರಣದ ಈಗಿನ ಸ್ಥಿತಿ	ಕೈಮ್ ಮೊತ್ತ	ಎಷ್ಟು ಕಾಲ ಬಾಕಿ ಉಳಿದಿದೆ	ಟೀಕೆಗಳು
1	2	3	4	5	6	7	8	9	10	11
	ಓ ಎಸ್ ನಂ. 4299/2007	ಮಿಲನ್ ಪಾಲಿಮರ್ಸ್ ಪ್ರೈ.ಲಿ. 87/21, 3ನೇ ಮುಖ್ಯರಸ್ತೆ, ಇಂಡಸ್ಟ್ರಿಯಲ್ ಟೌನ್, ರಾಜಾಜಿನಗರ, ಬೆಂಗಳೂರು-560 044	ಕಾರ್ಯ ನಿರ್ವಾಹಕ ನಿರ್ದೇಶಕರು ಕೆ.ಎಫ್.ಡಿ.ಸಿ. ಲಿ., ಮಂಗಳೂರು	ಹೆಚ್ಚುವರಿ ನಗರ ಸಿವಿಲ್ ಜಡ್ಜ್ ಬೆಂಗಳೂರು	ಮಿಲನ್ ಪಾಲಿಮರ್ಸ್ ಪ್ರೈ.ಲಿ. ಬೆಂಗಳೂರು. ಪಾಲಿಥಿನ್ ಶೀಟ್‌ಗಳ ಪೂರೈಕೆ ಒಪ್ಪಂದ ಮಾಡಿಕೊಂಡಿತ್ತು - ಎಲ್‌ಡಿಪಿಇ ವರ್ಜಿನ್ ಹರಳುಗಳು ಔಟ್ ಹೊರತಳ್ಳಲ್ಪಡುತ್ತದೆ 45 ಸೆಂ ಅಗಲ 2007-08ರ ಅವಧಿಯಲ್ಲಿ 250 ಗೇಜ್ ದಪ್ಪ ಹೊಂದಿರುವ. ಅವರು 425,20,250 ನಿರ್ದಿಷ್ಟ ಗೇಜ್ ವಿರುದ್ಧ 811,02 ಗೇಜ್ ಹಿಡಿದು ದಪ್ಪ ಪಾಲಿಥಿನ್ ಶೀಟ್ ಪೂರೈಸುತ್ತಿವೆ.	ಕಾರ್ಪೊರೇಷನ್ ಪ್ರಕರಣವನ್ನು ಶ್ರೀ ಜಿ.ಎಸ್. ಕಣ್ಣೂರು, ಕಾನೂನು ವಕೀಲರು, ಮತ್ತು ಕಟ್ಟಿ ಅಸೋಸಿಯೇಟ್ಸ್ ಇವರಿಗೆ ವಹಿಸಿಕೊಡಲಾಗಿದೆ.	ಪ್ರಕರಣ ಎಕ್ಸ್‌ಎಲ್ ಕೋರ್ಟ್ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು (CCH-41) 11.06.2015 ಮೇಲೆ ಬೆಂಗಳೂರಿನಲ್ಲಿ. ಕೆಎಫ್‌ಡಿ ಸಿ ಹೈಕೋರ್ಟ್‌ಗೆ ಮನವಿ ಮಾಡಿದ (ಆರ್.ಎಫ್.ಎ ನಂ.3/2015/ ಆರ್.ಎಫ್.ಎ)	7,15,455.00 + ಬಡ್ಡಿ (ಬಾದ್ಯತೆಗಳು ರೂ. 6,21,775/- ಈಗಾಗಲೇ ಅಸ್ತಿತ್ವದಲ್ಲಿದೆ. ಇದನ್ನು ಹೊರತುಪಡಿಸಿ ಭದ್ರತಾ ಠೇವಣಿಯಿಂದ ರೂ. 89,872/-	11 ವರ್ಷಗಳು	ಕಾರ್ಪೊರೇಷನ್ ಪ್ರಕರಣ ವನ್ನು ವಹಿಸಿ ಕೊಂಡಿದೆ





**ವಿಭಾಗದ ಹೆಸರು : ಸುಬ್ರಮಣ್ಯ ರಬ್ಬರ್ ವಿಭಾಗ, ಪುತ್ತೂರ್**

**ಕುಟುಂಬ**

1	ಡಬ್ಲ್ಯುಫೈ ನಂ.ಸಿಎ 36418/ 2011 L RES]	ಶ್ರೀ ದೇವಗಾಯ ಶ್ರೀ ಸಂದನಂ ರವರ ಪುತ್ರ	ವಿಭಾಗೀಯ ವ್ಯವಸ್ಥಾಪಕರು ಕೆ.ಎಫ್.ಡಿ.ಸಿ ಲಿಮಿಟೆಡ್, ಸುಬ್ರಮಣ್ಯ ರಬ್ಬರ್ ವಿಭಾಗ, ಪುತ್ತೂರ್	ಹೈಕೋರ್ಟ್, ಬೆಂಗಳೂರು	ಶ್ರೀ ಜಿ.ಎಸ್. ಕಣ್ಣೂರ್, ವಕೀಲರು ಬೆಂಗಳೂರು ಪ್ರಕರಣವನ್ನು ನಿಭಾಯಿಸುತ್ತಾರೆ.	ಕೊನೆಯ ವಿಚಾರಣೆ ಮುಗಿದಿದೆ. ಹೈಕೋರ್ಟ್‌ನಲ್ಲಿ ತೀರ್ಪು ಬಾಕಿ ಇದೆ	-	7 ವರ್ಷಗಳು	ಕಾರ್ಮಿಕರ ರೇಷನ್ ಪ್ರಕರಣ ವನ್ನು ನಿಭಾಯಿಸುತ್ತದೆ.
2	ಡಬ್ಲ್ಯು.ಪಿ. ನಂ. 19070/9 1	ಪ್ರಾದೇಶಿಕ ಭವಿಷ್ಯ ನಿಧಿ ಕಮಿಷನರ್, ಮಂಗಳೂರು -3A ಬಗ್ಗೆ ತನಿಖೆ	ವಿಭಾಗೀಯ ವ್ಯವಸ್ಥಾಪಕರು ಕೆ.ಎಫ್.ಡಿ.ಸಿ ಲಿಮಿಟೆಡ್, ಸುಬ್ರಮಣ್ಯ ರಬ್ಬರ್ ವಿಭಾಗ, ಪುತ್ತೂರ್	EPF ಕಮಿಷನರ್, ಮಂಗಳೂರು	ಶ್ರೀ ಎರಿಕ್ ಸೆಕ್ರೆಟರಿಯಾ, ವಕೀಲರು ಮಂಗಳೂರು ಪ್ರಕರಣವನ್ನು ನಿಭಾಯಿಸುತ್ತಾರೆ	ಇನ್ನು ಪ್ರಾವಿಟೆಂಟ್ ಫಂಡ್ ಆಯುಕ್ತರ ಕಛೇರಿಯಲ್ಲಿ ಬಾಕಿ ಇದೆ.	ರೂ. 96,341.15 EPA ಅಧಿಕಾರಿಗಳಿಗೆ ರೇವಣಿ ಮಾಡಲಾಗಿದೆ. (ಶೇಕಡಾ 25ರಷ್ಟು ಕೋರ್ಟ್ ತೀರ್ಪಿನ ಪ್ರಕಾರ ಕೆ.ಎಸ್ ಮಾಡಬಹುದು	27 ವರ್ಷಗಳು	ಮ್ಯಾನೇ ಜೈಂಟ್ ಈ ಪ್ರಕರಣ ವನ್ನು ಮುಂದು ವರೆಸುತ್ತಿದೆ.
3	IT 86/201 3	ಕರ್ನಾಟಕ ಸಿಬ್ಬಂದಿ ಮತ್ತು ಸಾಮಾನ್ಯ ಉದ್ಯೋಗಿ ಗಳ ಒಕ್ಕೂಟ, ಸಕಲೇಶಪು ರ	ವಿಭಾಗದ ವ್ಯವಸ್ಥಾಪಕರು, ಕೆ ಎಫ್ ಡಿ ಸಿ ನಿಯಮಿತ ಸುಬ್ರಮಣ್ಯ ರಬ್ಬರ್ ವಿಭಾಗ ಪುತ್ತೂರು	ವಿಭಾಗದ ವ್ಯವಸ್ಥಾಪಕರು, ಕೆ ಎಫ್ ಡಿ ಸಿ ನಿಯಮಿತ ಸುಬ್ರಮಣ್ಯ ರಬ್ಬರ್ ವಿಭಾಗ ಪುತ್ತೂರು	ಶ್ರೀ. ಆಡಮ್ ಅವರ ಸೇವೆಗಳನ್ನು ನಿಯಮಿತಗೊಳಿಸುವ ಹಕ್ಕು	ಶ್ರೀ ಎರಿಕ್ ಸಿಕ್ರೆಟಾ, ವಕೀಲರು, ಮಂಗಳೂರು ಅವರು ಪ್ರಕರಣವನ್ನು ಪ್ರತಿನಿಧಿಸುತ್ತಿದ್ದಾರೆ.	ವಿಪ್ರಾಥಮಿಕ ಸಮಸ್ಯೆಯ ಮೇಲಿನ ಆದೇಶಗಳಿಗೆ	5 ವರ್ಷಗಳು	-

4	IDA(LC M)No. 01/2013	ದಿವಂಗತ ಪೊನ್ನಸ್ವಾಮಿ ಯವರ ಮಗ ವಿಜಯಕುಮಾರ	ವಿಭಾಗದ ವ್ಯವಸ್ಥಾಪಕರು, ಕೆ ಎಫ್ ಡಿ ಸಿ ನಿಯಮಿತ ಸುಬ್ರಮಣ್ಯ ರಬ್ಬರ್ ವಿಭಾಗ ಪುತ್ತೂರು	ಕಾರ್ಮಿಕ ನ್ಯಾಯಾಲಯ, ಮಂಗಳೂರು	ತೋಟದಿಂದ ಸ್ವಾಸ್ಥ್ಯ ರಬ್ಬರನ್ನು ಕದ್ದಿರುವುದು	ಶ್ರೀ. ಆಡಮ್ ಅವರ ಸೇವೆಗಳನ್ನು ನಿಯಮಿತಗೊಳಿಸುವ ಹಕ್ಕು	DE ಮೇಲೆ ವಾದ ದಿನಾಂಕ : 03-06-2017 ರಂದು	-	5 ವರ್ಷಗಳು	-
5	IDA(LC M)No. 01/2014	ರಾಮಸ್ವಾಮಿ ಯವರ ಮಗ ಆರ್. ಸುಬ್ರಮಣ್ಯ	ವಿಭಾಗದ ವ್ಯವಸ್ಥಾಪಕರು, ಕೆ ಎಫ್ ಡಿ ಸಿ ನಿಯಮಿತ ಸುಬ್ರಮಣ್ಯ ರಬ್ಬರ್ ವಿಭಾಗ ಪುತ್ತೂರು	ಕಾರ್ಮಿಕ ನ್ಯಾಯಾಲಯ, ಮಂಗಳೂರು	ತೋಟದಿಂದ ಸ್ವಾಸ್ಥ್ಯ ರಬ್ಬರನ್ನು ಕದ್ದಿರುವುದು	ಶ್ರೀ. ಆಡಮ್ ಅವರ ಸೇವೆಗಳನ್ನು ನಿಯಮಿತಗೊಳಿಸುವ ಹಕ್ಕು	ಎದೇಶೀಯ ತನಿಖೆಯನ್ನು ಸಾಬೀತುಪಡಿಸುವ ಹಂತ ದಿನಾಂಕ 06-05-2017 ರಂದು	-	4 ವರ್ಷಗಳು	ನ್ಯಾಯಾಲಯದ ಆದೇಶ ನಿರೀಕ್ಷೆಯಲ್ಲಿದೆ.
6	ಅರ್ಜಿ ಸಂ. 02/2014	ಮುನಿಯಂ ಡಿಯವರ ಮಗ ಸತೀಶಕುಮಾರ	ವಿಭಾಗದ ವ್ಯವಸ್ಥಾಪಕರು, ಕೆ ಎಫ್ ಡಿ ಸಿ ನಿಯಮಿತ ಸುಬ್ರಮಣ್ಯ ರಬ್ಬರ್ ವಿಭಾಗ ಪುತ್ತೂರು	ಕಾರ್ಮಿಕ ನ್ಯಾಯಾಲಯ, ಮಂಗಳೂರು	ಅಕ್ರಮ ಪ್ರತಿಫಲಕಾಗಿ ಒತ್ತಾಯಿಸಿರುವುದು	ಶ್ರೀ. ಆಡಮ್ ಅವರ ಸೇವೆಗಳನ್ನು ನಿಯಮಿತಗೊಳಿಸುವ ಹಕ್ಕು	ಆರೋಪದ ಸಾಕ್ಷಿ ದಿನಾಂಕ 03-06-2017	-	4 ವರ್ಷಗಳು	-
7	IDA(LC M)No. 03/2014	ಮಣಿ ಅವರ ಮಗ ರಾಜೇಂದ್ರ	ವಿಭಾಗದ ವ್ಯವಸ್ಥಾಪಕರು, ಕೆ ಎಫ್ ಡಿ ಸಿ ನಿಯಮಿತ ಸುಬ್ರಮಣ್ಯ ರಬ್ಬರ್ ವಿಭಾಗ ಪುತ್ತೂರು	ಕಾರ್ಮಿಕ ನ್ಯಾಯಾಲಯ, ಮಂಗಳೂರು	ತೋಟದಿಂದ ಸ್ವಾಸ್ಥ್ಯ ರಬ್ಬರನ್ನು ಕದ್ದಿರುವುದು	ಶ್ರೀ ಎರಿಕ್ ಸಿಕ್ವೇರಾ, ವಕೀಲರು, ಮಂಗಳೂರು ಅವರು ಪ್ರಕರಣವನ್ನು ಪ್ರತಿನಿಧಿಸುತ್ತಿದ್ದಾರೆ.	ದೇಶೀಯ ತನಿಖೆಯನ್ನು ಸಾಬೀತುಪಡಿಸುವ ಹಂತ, ದಿನಾಂಕ 06-05-2017 ರಂದು	-	4 ವರ್ಷಗಳು	ನ್ಯಾಯಾಲಯದ ಆದೇಶ ನಿರೀಕ್ಷೆಯಲ್ಲಿದೆ

8	IDA(LC M)No. 12/201 4	ಅರುಣಾಚಲ ಅವರ ಮಗ ಸೆಲ್ವದೊರೆ	ವಿಭಾಗದ ವ್ಯವಸ್ಥಾಪಕರು, ಕೆ ಎಫ್ ಡಿ ಸಿ ನಿಯಮಿತ ಸುಬ್ರಮಣ್ಯ ರಬ್ಬರ್ ವಿಭಾಗ ಮತ್ತೂರು	ಕಾರ್ಮಿಕ ನ್ಯಾಯಾಲಯ, ಮಂಗಳೂರು	ಅನಧಿಕೃತ ಗೈರು	ಶ್ರೀ ಎರಿಕ್ ಸಿಕ್ವೇರಾ, ವಕೀಲರು, ಮಂಗಳೂರು ಅವರು ಪ್ರಕರಣವನ್ನು ಪ್ರತಿನಿಧಿಸುತ್ತಿದ್ದಾರೆ.	ಆರೋಪದ ಸಾಕ್ಷಿ ದಿನಾಂಕ 03-06- 2017	-	4 ವರ್ಷಗಳು	-
9	IDA(LC M)No. 13/201 4	ಸೆಲ್ವದೊರೆ ಅವರ ಹೆಂಡತಿ ವೆಂಕಟೇಶ್ವರಿ	ವಿಭಾಗದ ವ್ಯವಸ್ಥಾಪಕರು, ಕೆ ಎಫ್ ಡಿ ಸಿ ನಿಯಮಿತ ಸುಬ್ರಮಣ್ಯ ರಬ್ಬರ್ ವಿಭಾಗ ಮತ್ತೂರು	ಕಾರ್ಮಿಕ ನ್ಯಾಯಾಲಯ, ಮಂಗಳೂರು	ಅನಧಿಕೃತ ಗೈರು	ಶ್ರೀ ಎರಿಕ್ ಸಿಕ್ವೇರಾ, ವಕೀಲರು, ಮಂಗಳೂರು ಅವರು ಪ್ರಕರಣವನ್ನು ಪ್ರತಿನಿಧಿಸುತ್ತಿದ್ದಾರೆ.	ಆರೋಪದ ಸಾಕ್ಷಿ ದಿನಾಂಕ 03-06- 2017	-	4 ವರ್ಷಗಳು	-
10	IDA(LC M)No. 8/2015	ಕಮಲಕಣ್ಣಿ	ವಿಭಾಗದ ವ್ಯವಸ್ಥಾಪಕರು, ಕೆ ಎಫ್ ಡಿ ಸಿ ನಿಯಮಿತ ಸುಬ್ರಮಣ್ಯ ರಬ್ಬರ್ ವಿಭಾಗ ಮತ್ತೂರು	ಕಾರ್ಮಿಕ ನ್ಯಾಯಾಲಯ, ಮಂಗಳೂರು	ತೋಟದಿಂದ ಸ್ವಾಸ್ಥ್ಯ ರಬ್ಬರನ್ನು ಕದ್ದಿರುವುದು	ಶ್ರೀ ಎರಿಕ್ ಸಿಕ್ವೇರಾ, ವಕೀಲರು, ಮಂಗಳೂರು ಅವರು ಪ್ರಕರಣವನ್ನು ಪ್ರತಿನಿಧಿಸುತ್ತಿದ್ದಾರೆ.	ಆರೋಪದ ಸಾಕ್ಷಿ ದಿನಾಂಕ 03-06- 2017	-	3 ವರ್ಷಗಳು	-
11	IDA(LC M)No. 24/201 5	ಕಿಟ್ಟಿನ ಅವರ ಮಗ ಮುರುಗಯ್ಯ	ವಿಭಾಗದ ವ್ಯವಸ್ಥಾಪಕರು, ಕೆ ಎಫ್ ಡಿ ಸಿ ನಿಯಮಿತ ಸುಬ್ರಮಣ್ಯ ರಬ್ಬರ್ ವಿಭಾಗ ಮತ್ತೂರು	ಕಾರ್ಮಿಕ ನ್ಯಾಯಾಲಯ, ಮಂಗಳೂರು	ತೋಟದಿಂದ ಸ್ವಾಸ್ಥ್ಯ ರಬ್ಬರನ್ನು ಕದ್ದಿರುವುದು	ಶ್ರೀ ಎರಿಕ್ ಸಿಕ್ವೇರಾ, ವಕೀಲರು, ಮಂಗಳೂರು ಅವರು ಪ್ರಕರಣವನ್ನು ಪ್ರತಿನಿಧಿಸುತ್ತಿದ್ದಾರೆ.	ಪ್ರಾಥಮಿಕ ಸಮಸ್ಯೆಯ ಮೇಲಿನ ಆದೇಶಗಳಿಗೆ	-	3 ವರ್ಷಗಳು	ನ್ಯಾಯಾಲಯದ ಆದೇಶ ನಿರೀಕ್ಷೆಯಲ್ಲಿ

12	IT Mysore 61/201 6	ಸಾಮಾನ್ಯ ನೌಕರರ ಸಿಬ್ಬಂದಿ ಮತ್ತು ಸಿಬ್ಬಂದಿಗಳ ರಬ್ಬರ್ ವಿಭಾಗ ಚಿಕ್ಕಮಗಳ ೂರು	ವಿಭಾಗದ ವ್ಯವಸ್ಥಾಪಕರು, ಕೆ ಎಫ್ ಡಿ ಸಿ ನಿಯಮಿತ ಸುಬ್ರಮಣ್ಯ ರಬ್ಬರ್ ವಿಭಾಗ ಪುಟ್ಟೂರು	ಕೈಗಾರಿಕಾ ನ್ಯಾಯಾಪೀಠ, ಮೈಸೂರು	ರಾಮಸ್ವಾಮಿ ಅವರ ಮಗ ಶ್ರೀ. ಪದ್ಮನಾಭ ಅವರ ತಾತ್ಕಾಲಿಕ ಸೇವೆಯನ್ನು ಕ್ರಮಬದ್ಧಗೊಳಿಸುವದ ು	ಶ್ರೀ ಎರಿಕ್ ಸಿಕ್ವೇರಾ, ವಕೀಲರು, ಮಂಗಳೂರು ಅವರು ಪ್ರಕರಣವನ್ನು ಪ್ರತಿನಿಧಿಸುತ್ತಿದ್ದಾರೆ.	ಸಮಸ್ಯೆಗಳ ಪರಿಹಾರ ದಿನಾಂಕ 27-04- 2017	-	2 ವರ್ಷಗಳು	ನ್ಯಾಯಾ ಲಯದ ಆದೇಶ ನಿರೀಕ್ಷೆಯ ಲ್ಲಿದೆ
13	IDR 02/201 7	ಶ್ರೀ ನಾಗರಾಜ್ ಸನ್ / ಆಫ್ ಕರ್ಪಯ್ಯ	ವಿಭಾಗದ ವ್ಯವಸ್ಥಾಪಕರು, ಕೆ ಎಫ್ ಡಿ ಸಿ ನಿಯಮಿತ ಸುಬ್ರಮಣ್ಯ ರಬ್ಬರ್ ವಿಭಾಗ ಪುಟ್ಟೂರು	ಕಾರ್ಮಿಕ ನ್ಯಾಯಾಲಯ, ಮಂಗಳೂರು	ಅನಧೀಕೃತ ಗೈರು	ಶ್ರೀ ಎರಿಕ್ ಸಿಕ್ವೇರಾ, ವಕೀಲರು, ಮಂಗಳೂರು ಅವರು ಪ್ರಕರಣವನ್ನು ಪ್ರತಿನಿಧಿಸುತ್ತಿದ್ದಾರೆ.	ಕಾರ್ಮಿಕ ನ್ಯಾಯಾಲಯದಲ್ಲಿ ಬಾಕಿ ಇರುವುದು	-	1 ವರ್ಷಗಳು	ನ್ಯಾಯಾ ಲಯದ ಆದೇಶ ನಿರೀಕ್ಷೆಯ ಲ್ಲಿದೆ
14	MFA SSA / 2003	ಶ್ರೀ ನಾಗರಾಜ್ ಸನ್ / ಆಫ್ ಕರ್ಪಯ್ಯ	ವಿಭಾಗದ ವ್ಯವಸ್ಥಾಪಕರು, ಕೆ ಎಫ್ ಡಿ ಸಿ ನಿಯಮಿತ ಸುಬ್ರಮಣ್ಯ ರಬ್ಬರ್ ವಿಭಾಗ ಪುಟ್ಟೂರು	ಕಾರ್ಮಿಕ ನ್ಯಾಯಾಲಯ, ಮಂಗಳೂರು	ಕಾರ್ಮಿಕ ಪರಿವಾರ	ಶ್ರೀ ಎರಿಕ್ ಸಿಕ್ವೇರಾ, ವಕೀಲರು, ಮಂಗಳೂರು ಅವರು ಪ್ರಕರಣವನ್ನು ಪ್ರತಿನಿಧಿಸುತ್ತಿದ್ದಾರೆ.	ಶೇವಣಿ ಹಣ ಹಿಂಪಡೆಯಲು ಅರ್ಜಿ ಸಲ್ಲಿಸಲಾಗಿದೆ.	ರೂ. 1,93,817 ನ್ನು ಕಾರ್ಮಿಕ ಪರಿಹಾರ ಅಯುಕ್ತರು, ಇವರು ಶೇವಣಿಗೆ ಇಡಲಾಗಿದೆ.	15 ವರ್ಷಗಳು	-



ವಿಭಾಗದ ಹೆಸರು : ಸುಳ್ಳು ರಬ್ಬರ್ ವಿಭಾಗ, ಸುಳ್ಳು

1	R. P. C No. KNRFS RO ENFI M.L.R.I V 964 /91 dt. 2-7-	ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಮಂಗಳೂರು	ವಿಭಾಗದ ವ್ಯವಸ್ಥಾಪಕರು ಸುಳ್ಳು ರಬ್ಬರ್ ವಿಭಾಗ	ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಮಂಗಳೂರು	ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಮಂಗಳೂರು	R.P.C NO.KNPF RO ENFI M.L.R.IV 964/91 DATED.02- 07-1991 7(A) ಜಮೆ ಮಾಡಿರುವ ಮೊತ್ತವನ್ನು ಮರುಪಾವತಿ ಮಾಡುವ ವಿಚಾರಣೆ	ಆಡಳಿತ ಮಂಡಳಿಯು ಶ್ರೀ. ಎರಿಕ್ ಸಿಕ್ವೇರಾ, ವಕೀಲರು ಬೆಂಗಳೂರು ಇವರನ್ನು ಆಡಳಿತ ಮಂಡಳಿಯ ಪರವಾಗಿ ವಾದಿಸಲು ನೇಮಕ ಮಾಡಿಕೊಂಡಿರುತ್ತದೆ.	ಮಾನ್ಯ ಹೈಕೋರ್ಟ್ ನ್ಯಾಯಾಲಯವು ಭವಿಷ್ಯ ನಿಧಿ ಆಯುಕ್ತರಿಗೆ ಜಮೆ ಮಾಡಿರುವ ಮೊತ್ತವನ್ನು ಮರುಪಾವತಿ ಮಾಡುವ ಕುರಿತು ತಕ್ಷಣ ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳಲು ಆದೇಶಿಸಿರುತ್ತದೆ.	ಮೊತ್ತ 147745.40(25%)ಹೈ ಕೋರ್ಟ್‌ನ ಆದೇಶಕ್ಕೆ ಮೇರೆಗೆ ಜಮೆ ಮಾಡಲಾಗಿರುತ್ತದೆ.	27 ವರ್ಷಗಳು	ಪ್ರಕರಣವು ಇನ್ನೂ ಬಾಕಿ ಇರುತ್ತದೆ ಮತ್ತು ಮುಂದು ವರೆಯು ತುದಿ.
2	IDA. (L.CM) 8/2011	ಬಾಲಸುಬ್ರ ಮಣ್ಯ ಅವರ ಹೆಂಡತಿ ಭುವನೇಶ್ವರಿ	ವಿಭಾಗದ ವ್ಯವಸ್ಥಾಪಕರು ಸುಳ್ಳು ರಬ್ಬರ್ ವಿಭಾಗ	ಕಾರ್ಮಿಕ ನ್ಯಾಯಾಲಯ, ಮಂಗಳೂರು	ಬಾಲಸುಬ್ರಮಣ್ಯ ಅವರ ಹೆಂಡತಿ ಭುವನೇಶ್ವರಿ ಅವರನ್ನು ಕಳ್ಳತನಕ್ಕಾಗಿ ಕೆಲಸದಿಂದ ವಜಾ ಮಾಡಲಾಗಿದೆ ಮತ್ತು ಇದು ಇಲಾಖೆಯ ತನಿಖೆಯಲ್ಲಿ ಸಾಬೀತಾಗಿರುತ್ತದೆ.	ಆಡಳಿತ ಮಂಡಳಿಯು ಶ್ರೀ. ಎರಿಕ್ ಸಿಕ್ವೇರಾ, ವಕೀಲರು ಬೆಂಗಳೂರು ಇವರನ್ನು ಆಡಳಿತ ಮಂಡಳಿಯ ಪರವಾಗಿ ವಾದಿಸಲು ನೇಮಕ ಮಾಡಿಕೊಂಡಿರುತ್ತದೆ.	ಪ್ರಕರಣವು ಪ್ರಗತಿಯಲ್ಲಿದೆ	-	-	7 ವರ್ಷಗಳು	ಶ್ರೀ. ಎರಿಕ್ ಸಿಕ್ವೇರಾ, ವಕೀಲರು ಮಂಗಳ ೂರು ಇವರು ಪ್ರಕರಣದ ವಿಚಾರಣೆ ಯನ್ನು ಇನ್ನೂ ಕಾರ್ಮಿಕ ನ್ಯಾಯಾ ಲಯ ಮಂಗಳ ೂರಿನಲ್ಲಿ ಚಾಲ್ತಿ ಇರುತ್ತದೆ ಮತ್ತು ತಿಳಿಸಿರುತ್ತ ಾರೆ.
3	IDA. (L.CM) 9/2011	ಸುಬ್ರಮಣ್ಯ ಅವರ ಹೆಂಡತಿ ಶ್ರೀಮತಿ ಅನ್ನಲಕ್ಷ್ಮಿ	ವಿಭಾಗದ ವ್ಯವಸ್ಥಾಪಕರು ಸುಳ್ಳು ರಬ್ಬರ್ ವಿಭಾಗ	ಕಾರ್ಮಿಕ ನ್ಯಾಯಾಲಯ, ಮಂಗಳೂರು	ಸುಬ್ರಮಣ್ಯ ಅವರ ಹೆಂಡತಿ ಶ್ರೀಮತಿ ಅನ್ನಲಕ್ಷ್ಮಿ ಅವರನ್ನು ಕಳ್ಳತನಕ್ಕಾಗಿ ಕೆಲಸದಿಂದ ವಜಾ ಮಾಡಲಾಗಿದೆ ಮತ್ತು ಇದು ಇಲಾಖೆಯ ತನಿಖೆಯಲ್ಲಿ ಸಾಬೀತಾಗಿರುತ್ತದೆ.	ಆಡಳಿತ ಮಂಡಳಿಯು ಶ್ರೀ. ಎರಿಕ್ ಸಿಕ್ವೇರಾ, ವಕೀಲರು ಬೆಂಗಳೂರು ಇವರನ್ನು ಆಡಳಿತ ಮಂಡಳಿಯ ಪರವಾಗಿ ವಾದಿಸಲು ನೇಮಕ ಮಾಡಿಕೊಂಡಿರುತ್ತದೆ.	ಪ್ರಕರಣವು ಪ್ರಗತಿಯಲ್ಲಿದೆ	-	-	7 ವರ್ಷಗಳು	ಪ್ರಕರಣವು ಪ್ರಗತಿಯಲ್ಲಿದೆ

ವಿಭಾಗದ ಹೆಸರು : ಐವರ್ನಾಡ್ ರಬ್ಬರ್ ವಿಭಾಗ, ಸುಳ್ಳೆ

1	WCA: SR 16/200 9 F	ಜೆಸಯ್ಯ ಅವರ ಪತ್ನಿ ಶ್ರೀಮತಿ. ಕಲಿಯಮ್ಮ	ವಿಭಾಗದ ವ್ಯವಸ್ಥಾಪಕರು, KFDC, ನಿಯಮಿತ, ಐವರ್ನಾಡ್ ರಬ್ಬರ್ ವಿಭಾಗ, ಸುಳ್ಳೆ	J.M.F.C.C ನ್ಯಾಯಾಲಯ, ಸುಳ್ಳೆ	ಕೆಲಸಗಾರ ದಿವಂಗತ ಜೆಸಯ್ಯ ಅವರಿಗೆ ಪರಿಹಾರ, ಐವರ್ನಾಡ್ ಘಟಕ. ಮೊದಲ ವಿಚಾರಣೆ ದಿನಾಂಕ: 19-06- 09ರಂದು ಶುರು ಆಗಿರುತ್ತದೆ.	ಶ್ರೀ ಕೆ ಪಿ ಪ್ರಕಾಶ್, ವಕೀಲರು, ಸುಳ್ಳೆ(ದ.ಕ.) ಇವರಿಗೆ ಪ್ರಕರಣವನ್ನು ಒಪ್ಪಿಸಲಾಗಿದೆ.	ಪ್ರಕರಣವು J.M.F.C ಕೋರ್ಟ್, ಸುಳ್ಳೆದಲ್ಲಿ ಬಾಕಿ ಉಳಿದಿರುತ್ತದೆ.	ಪಿಯಾರ್ಥದಿದಾರರಿಂದ ಮೊತ್ತ 2,29,400.00 ಕ್ಲೇಮ್ ಆಗಿರುತ್ತದೆ.	9 ವರ್ಷಗಳು	ನಿಗಮವು ಪ್ರಕರಣವ ನ್ನು ವಾದಿಸುತ್ತಿ ದೆ.
2	WCA: SR 17/200 9 F	ಸುಬ್ರಹ್ಮಣ್ಯ ಅವರ ಮಗಳು ಶ್ರೀಮತಿ ಮಂಜುಳಾ	ವಿಭಾಗದ ವ್ಯವಸ್ಥಾಪಕರು, KFDC, ನಿಯಮಿತ, ಐವರ್ನಾಡ್ ರಬ್ಬರ್ ವಿಭಾಗ, ಸುಳ್ಳೆ	J.M.F.C.C ನ್ಯಾಯಾಲಯ, ಸುಳ್ಳೆ	ಕೆಲಸಗಾರ ದಿವಂಗತ ಜೆಸಯ್ಯ ಅವರಿಗೆ ಪರಿಹಾರ, ಐವರ್ನಾಡ್ ಘಟಕ. ಮೊದಲ ವಿಚಾರಣೆ ದಿನಾಂಕ: 19-06- 09ರಂದು ಶುರು ಆಗಿರುತ್ತದೆ.	ಶ್ರೀ ಕೆ ಪಿ ಪ್ರಕಾಶ್, ವಕೀಲರು, ಸುಳ್ಳೆ(ದ.ಕ.) ಇವರಿಗೆ ಪ್ರಕರಣವನ್ನು ಒಪ್ಪಿಸಲಾಗಿದೆ.	ಪ್ರಕರಣವು J.M.F.C ಕೋರ್ಟ್, ಸುಳ್ಳೆದಲ್ಲಿ ಬಾಕಿ ಉಳಿದಿರುತ್ತದೆ.	ಪಿಯಾರ್ಥದಿದಾರರಿಂದ ಮೊತ್ತ 3,12,980.00 ಕ್ಲೇಮ್ ಆಗಿರುತ್ತದೆ.	9 ವರ್ಷಗಳು	ನಿಗಮವು ಪ್ರಕರಣವ ನ್ನು ವಾದಿಸುತ್ತಿ ದೆ.
3	W.P.No .17721/ 91	ಪ್ರಾದೀಶಿಕ ಭವಿಷ್ಯ ನಿಧಿ ಆಯುಕ್ತರು ವಿಚಾರಣೆಗೆ ಳುಮಂಗಳ ೂರು -70. ವಿಚಾರಣೆಗೆ ಳು	ವಿಭಾಗದ ವ್ಯವಸ್ಥಾಪಕರು, KFDC, ನಿಯಮಿತ, ಐವರ್ನಾಡ್ ರಬ್ಬರ್ ವಿಭಾಗ, ಸುಳ್ಳೆ	EPF ಆಯುಕ್ತರು ಮಂಗಳೂರು	7A ವಿಚಾರಣೆಗಳು - EPF. 1997 ರಿಂದ	ಶ್ರೀ. ಎರಿಕ್ ಸಿಕ್ವೇರಾ, ವಕೀಲರು ಬೆಂಗಳೂರು ಇವರನ್ನು KFDC ಪರವಾಗಿ ವಾದಿಸಲು ನೇಮಕ ಮಾಡಿಕೊಂಡಿರುತ್ತದೆ.	ದೈಕೋರ್ಟ್ ಆದೇಶ ದ ಪ್ರಕಾರ EPF ಅಧಿಕಾರಿಗಳು ಪುನಃ ಹೊಣೆಗಾರಿಕೆಯನ್ನು ರೂಪಿಸಿರುತ್ತಾರೆ. ಅದರಂತೆ ಅವರು ಆದೇಶವನ್ನು ರವಾನಿಸಿ, ಉಳಿದಿರು ವ ಬಾಕಿ ಮೊತ್ತವನ್ನು ಪಾವತಿಸಬೇಕು.	ಮೊತ್ತ 171972.50 EPF ಅಧಿಕಾರಿಗಳಿಂದ ಜಮೆಯಾಗಿರುತ್ತದೆ (ನ್ಯಾಯಾಲಯದ ಆದೇಶದ ಪ್ರಕಾರ ಮೊತ್ತದ 25%)	21 ವರ್ಷಗಳು	ನಿಗಮವು ಪ್ರಕರಣವ ನ್ನು ವಾದಿಸುತ್ತಿ ದೆ.

4	WCA: SR 9/2010 (NF)	ಪನೀರ್ ಸೆಲ್ವಂ, ನೆಟ್ಟರ್ ಘಟಕ	ವಿಭಾಗದ ವ್ಯವಸ್ಥಾಪಕರು, KFDC, ನಿಯಮಿತ, ಐವರ್ನಾಡ್ ರಬ್ಬರ್ ವಿಭಾಗ, ಸುಳ್ಳೆ	J.M.F.C ನ್ಯಾಯಾಲಯ, ಸುಳ್ಳೆ	ಸಿಬ್ಬಂದಿ ಪರಿಹಾರವನ್ನು ಪಾವತಿಸುವುದು	ಶ್ರೀ ಕೆ ಪಿ ಪ್ರಕಾಶ್, ವಕೀಲರು, ಸುಳ್ಳೆ(ದ.ಕ.) ಇವರಿಗೆ ಪ್ರಕರಣವನ್ನು ಒಪ್ಪಿಸಲಾಗಿದೆ.	ಪ್ರಕರಣವು J.M.F.C ಕೋರ್ಟ್, ಸುಳ್ಳೆದಲ್ಲಿ ಬಾಕಿ ಉಳಿದಿರುತ್ತದೆ.	ಪರಿಹಾರ ಮೊತ್ತವನ್ನು ಇನ್ನೂ ನಿರ್ಧರಿಸಲಾಗಿಲ್ಲ	8 ವರ್ಷಗಳು ನಿಬ್ಬಂದಿಯ ಪರಿಹಾರಕ್ಕಾಗಿ ಸಲ್ಲಿಸಿದ್ದ ಮನವಿಯು ವಿಭಾಗದ ವ್ಯವಸ್ಥಾಪಕ ರ ಕಛೇರಿಯಿಂದ ತಿರಸ್ಕರಿಸಲ್ಪಟ್ಟಿರುತ್ತದೆ. ಮತ್ತು ನಿಗಮವು ಪ್ರಕರಣವನ್ನು ವಾದಿಸುತ್ತಿದೆ.
5	PLR/CR -22/12- 13	ಅನಧಿಕೃತ ನಿವಾಸಿಗಳು	ವಿಭಾಗದ ವ್ಯವಸ್ಥಾಪಕರು, KFDC, ನಿಯಮಿತ, ಐವರ್ನಾಡ್ ರಬ್ಬರ್ ವಿಭಾಗ, ಸುಳ್ಳೆ	ಹೊರಹಾಕುವ ಅಧಿಕಾರ ಮಂಗಳೂರು (A.L.C ಮಂಗಳೂರು )	KFDC ಕಾರ್ಟರ್ನಲ್, ನಲ್ಲಿ ಅನಧಿಕೃತ ಕೆಲಸ	ಸಂಬಂಧಪಟ್ಟ ಮೇಲ್ವಿಚಾರಕರು ತಮ್ಮ ಘಟಕಗಳನ್ನು ಪ್ರತಿನಿಧಿಸುವುದು	ಪ್ರಕರಣವು ಹೊರಹಾಕುವ ಅಧಿಕಾರ ಮಂಗಳೂರು (A.L.C ಮಂಗಳೂರು) ದಲ್ಲಿ ಬಾಕಿ ಉಳಿದಿರುತ್ತದೆ.	-	5 ವರ್ಷಗಳು ನಿಗಮವು ಪ್ರಕರಣವನ್ನು ಮುಂದುವರಿಸುತ್ತಿದೆ
6	IDA(LC M)7/20 13	ಪೇರಿಸ್ವಾಮಿ ಅವರ ಮಗ ಮರಡಮ್ಮ ತು	ವಿಭಾಗದ ವ್ಯವಸ್ಥಾಪಕರು, KFDC, ನಿಯಮಿತ, ಐವರ್ನಾಡ್ ರಬ್ಬರ್ ವಿಭಾಗ, ಸುಳ್ಳೆ	ಕಾರ್ಮಿಕ ನ್ಯಾಯಾಲಯ, ಮಂಗಳೂರು	ಕೆಲಸದಿಂದ ವಜಾಗೊಳಿಸುವುದು	ಶ್ರೀ. ಎರಿಕ್ ಸಿಕ್ವೇರಾ, ವಕೀಲರು ಬೆಂಗಳೂರು ಇವರನ್ನು KFDC ಪರವಾಗಿ ವಾದಿಸಲು ನೇಮಕ ಮಾಡಿಕೊಂಡಿರುತ್ತಾರೆ.	ಪ್ರಕರಣವು ಕಾರ್ಮಿಕ ನ್ಯಾಯಾಲಯ, ಮಂಗಳೂರು,ದಲ್ಲಿ ಬಾಕಿ ಉಳಿದಿರುತ್ತದೆ.	-	5 ವರ್ಷಗಳು ನಿಗಮವು ಪ್ರಕರಣವನ್ನು ಎದುರಿಸುತ್ತಿದೆ.

7	IDA(LC M)/6/20 15	ಮುತ್ತು ಸ್ವಾಮಿ ಅವರ ಮಗ ಎಂ. ಲೋಕನಾಥನ್	ವಿಭಾಗದ ವ್ಯವಸ್ಥಾಪಕರು, KFD, ನಿಯಮಿತ, ಐವರ್ನಾಡ್ ರಬ್ಬರ್ ವಿಭಾಗ, ಸುಳ್ಳು	ಕಾರ್ಮಿಕ ನ್ಯಾಯಾಲಯ, ಮಂಗಳೂರು	ಕೆಲಸದಿಂದ ವಜಾಗೊಳಿಸುವದು	ಶ್ರೀ. ಎರಿಕ್ ಸಿಕ್ಲೇರಾ, ವಕೀಲರು ಬೆಂಗಳೂರು ಇವರನ್ನು KFD ಪರವಾಗಿ ವಾದಿಸಲು ನೇಮಕ ಮಾಡಿಕೊಂಡಿರುತ್ತಾರೆ.	ಪ್ರಕರಣವು ಕಾರ್ಮಿಕ ನ್ಯಾಯಾಲಯ, ಮಂಗಳೂರು, ಬಾಕಿ ಉಳಿದಿರುತ್ತದೆ.	-	3 ವರ್ಷಗಳು	ನಿಗಮವು ಪ್ರಕರಣವನ್ನು ಎದುರಿಸುತ್ತಿದೆ.
8	IDA(LC M)/5/20 15	ಜಯಶೀಲನ್ ಅವರ ಮಗ ಜೆ. ಸವಿಮುತ್ತು	ವಿಭಾಗದ ವ್ಯವಸ್ಥಾಪಕರು, KFD, ನಿಯಮಿತ, ಐವರ್ನಾಡ್ ರಬ್ಬರ್ ವಿಭಾಗ, ಸುಳ್ಳು	ಕಾರ್ಮಿಕ ನ್ಯಾಯಾಲಯ, ಮಂಗಳೂರು	ಕೆಲಸದಿಂದ ವಜಾಗೊಳಿಸುವದು	ಶ್ರೀ. ಎರಿಕ್ ಸಿಕ್ಲೇರಾ, ವಕೀಲರು ಬೆಂಗಳೂರು ಇವರನ್ನು KFD ಪರವಾಗಿ ವಾದಿಸಲು ನೇಮಕ ಮಾಡಿಕೊಂಡಿರುತ್ತಾರೆ.	ಪ್ರಕರಣವು ಕಾರ್ಮಿಕ ನ್ಯಾಯಾಲಯ, ಮಂಗಳೂರು, ಬಾಕಿ ಉಳಿದಿರುತ್ತದೆ.	-	3 ವರ್ಷಗಳು	ನಿಗಮವು ಪ್ರಕರಣವನ್ನು ಎದುರಿಸುತ್ತಿದೆ.
9	28845/2003	ಎಂ ಕೆ ಸತ್ಯನಾರಾಯಣ	1. ವಿಭಾಗದ ವ್ಯವಸ್ಥಾಪಕರು, KFD, ನಿಯಮಿತ, ಐವರ್ನಾಡ್ ರಬ್ಬರ್ ವಿಭಾಗ ಸುಳ್ಳು 2. ಕಾರ್ಯ ನಿರ್ವಾಹಕ ನಿರ್ದೇಶಕರು, ಮಂಗಳೂರು 3. ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು	ಹೈಕೋರ್ಟ್ ಬೆಂಗಳೂರು	ಸೇವೆಯನ್ನು ಖಾಯಂಗೊಳಿಸುವದು ಮತ್ತು ಸಿಬ್ಬಂದಿ ವೇತನವನ್ನು ಸ್ಥಿರಪಡಿಸುವದು	ಶ್ರೀ ಎಂ ಕುಮಾರ, ವಕೀಲರು ಇವರಿಗೆ ಪ್ರಕರಣವನ್ನು ಒಪ್ಪಿಸಲಾಗಿದೆ.	ಪ್ರಕರಣವು ಹೈಕೋರ್ಟ್ ಬೆಂಗಳೂರು, ಬಾಕಿ ಉಳಿದಿರುತ್ತದೆ.	-	15 ವರ್ಷಗಳು	ನಿಗಮವು ಪ್ರಕರಣವನ್ನು ಎದುರಿಸುತ್ತಿದೆ.
10	SR - 01/201 6-17	ಸುಬ್ರಮಣ್ಯ ಅವರ ಮಗ ಶಿವರಾಜ್	ವಿಭಾಗದ ವ್ಯವಸ್ಥಾಪಕರು, ಐವರ್ನಾಡ್ ರಬ್ಬರ್ ವಿಭಾಗ, ಸುಳ್ಳು	ಸಹಾಯಕ ಕಾರ್ಮಿಕ ಆಯುಕ್ತರು, ಮಂಗಳೂರು	ಜೀವನಾಧಾರ ಭತ್ಯೆಯ ಪಾವತಿ	ಶ್ರೀ. ಎರಿಕ್ ಸಿಕ್ಲೇರಾ, ವಕೀಲರು ಬೆಂಗಳೂರು ಇವರನ್ನು KFD ಪರವಾಗಿ ವಾದಿಸಲು ನೇಮಕ ಮಾಡಿಕೊಂಡಿರುತ್ತಾರೆ.	ಪ್ರಕರಣವು ಸಹಾಯಕ ಕಾರ್ಮಿಕ ಆಯುಕ್ತರು, ಮಂಗಳೂರು, ಬಾಕಿ ಇರುತ್ತದೆ.	ಮೊತ್ತವನ್ನು ನಿರ್ಧರಿಸಲಾಗಿಲ್ಲ	7 ತಿಂಗಳು	ನಿಗಮವು ಪ್ರಕರಣವನ್ನು ಎದುರಿಸುತ್ತಿದೆ.

11	PTN/CR -22/201 6-17	ಪಿ. ಶಿವಕುಮಾರ, ಕರ್ನಾಟಕ ತೋಟಗಾರಿಕೆ, ಕೈಗಾರಿಕೆ ಕಾರ್ಮಿಕ ಒಕ್ಕೂಟ, ಸುಳ್ಳು	ವಿಭಾಗದ ವ್ಯವಸ್ಥಾಪಕರು, ಐವರ್ನಾಡ್ ರಬ್ಬರ್ ವಿಭಾಗ, ಸುಳ್ಳು	ಕಾರ್ಮಿಕ ಉಪ ಆಯುಕ್ತರು, ಹಾಸನ್	ವೇತನದ ಇಲ್ಲ	ವಿಭಾಗದ ವ್ಯವಸ್ಥಾಪಕರು, ಐವರ್ನಾಡ್ ರಬ್ಬರ್ ವಿಭಾಗ, ಸುಳ್ಳು	ಪ್ರಕರಣವು ಕಾರ್ಮಿಕ ಆಯುಕ್ತರು, ಹಾಸನ್, ನಲ್ಲಿ ಬಾಕಿ ಇರುತ್ತದೆ.	-	1 ವರ್ಷ	ನಿಗಮವು ಪ್ರಕರಣವು ನಿಗಮದ ಮಾಹಿತಿ ಮಾಹಿತಿ.
12	IDA/SR -14/20 16-17	ಪೆರಿಯಾಸ್ವಾಮಿ ಮಿ ಅವರ ಮಗ ನಾಗನಾಥ	ವಿಭಾಗದ ವ್ಯವಸ್ಥಾಪಕರು, ಐವರ್ನಾಡ್ ರಬ್ಬರ್ ವಿಭಾಗ, ಸುಳ್ಳು	ಕಾರ್ಮಿಕ ಉಪ ಆಯುಕ್ತರು, ಹಾಸನ್	ಕೆಲಸದಿಂದ ವಜಾಗೊಳಿಸುವುದು	ಶ್ರೀ. ಎರಿಕ್ ಸಿಕ್ಲೆರಾ, ವಕೀಲರು ಬೆಂಗಳೂರು ಇವರನ್ನು KFDC ಪರವಾಗಿ ವಾದಿಸಲು ನೇಮಕ ಮಾಡಿಕೊಂಡಿರುತ್ತಾರೆ	ಪ್ರಕರಣವು ಕಾರ್ಮಿಕ ಆಯುಕ್ತರು, ಹಾಸನ್, ನಲ್ಲಿ ಬಾಕಿ ಇರುತ್ತದೆ.	-	1 ವರ್ಷ	ನಿಗಮವು ಪ್ರಕರಣವು ನಿಗಮದ ಮಾಹಿತಿ ಮಾಹಿತಿ.
13	IDA (LCM) No.16/ 2016	ರಾಜೇಂದ್ರ ಅವರ ಪತ್ನಿ ಮನೋಜ್ಞ ಣಿ	ವಿಭಾಗದ ವ್ಯವಸ್ಥಾಪಕರು, ಐವರ್ನಾಡ್ ರಬ್ಬರ್ ವಿಭಾಗ, ಸುಳ್ಳು	ಕಾರ್ಮಿಕ ಉಪ ಆಯುಕ್ತರು, ಮಂಗಳೂರು	ಕೆಲಸದಿಂದ ವಜಾಗೊಳಿಸುವುದು	ಶ್ರೀ. ಎರಿಕ್ ಸಿಕ್ಲೆರಾ, ವಕೀಲರು ಬೆಂಗಳೂರು ಇವರನ್ನು KFDC ಪರವಾಗಿ ವಾದಿಸಲು ನೇಮಕ ಮಾಡಿಕೊಂಡಿರುತ್ತಾರೆ.	ಪ್ರಕರಣವು ಕಾರ್ಮಿಕ ಉಪ ಆಯುಕ್ತರು, ಮಂಗಳೂರು, ಬಾಕಿ ಉಳಿದಿರುತ್ತದೆ.	-	1 ವರ್ಷ	ನಿಗಮವು ಪ್ರಕರಣವು ನಿಗಮದ ಮಾಹಿತಿ ಮಾಹಿತಿ.
14	IDA (LCM) No.8/2 017	ಲೋಕನಾಥ್ ಅವರ ಪತ್ನಿ ವಿಜಯಕುಮಾರಿ	ವಿಭಾಗದ ವ್ಯವಸ್ಥಾಪಕರು, ಐವರ್ನಾಡ್ ರಬ್ಬರ್ ವಿಭಾಗ, ಸುಳ್ಳು	ಕಾರ್ಮಿಕ ಉಪ ಆಯುಕ್ತರು, ಮಂಗಳೂರು	ಕೆಲಸದಿಂದ ವಜಾಗೊಳಿಸುವುದು	ಶ್ರೀ. ಎರಿಕ್ ಸಿಕ್ಲೆರಾ, ವಕೀಲರು ಬೆಂಗಳೂರು ಇವರನ್ನು KFDC ಪರವಾಗಿ ವಾದಿಸಲು ನೇಮಕ ಮಾಡಿಕೊಂಡಿರುತ್ತಾರೆ.	ಪ್ರಕರಣವು ಕಾರ್ಮಿಕ ಉಪ ಆಯುಕ್ತರು, ಮಂಗಳೂರು, ಬಾಕಿ ಉಳಿದಿರುತ್ತದೆ.	-	1 ವರ್ಷ	ನಿಗಮವು ಪ್ರಕರಣವು ನಿಗಮದ ಮಾಹಿತಿ ಮಾಹಿತಿ.
15	IDA (LCM) No.07/ 2017	ಸಾಂಗಿ ಅವರ ಪುತ್ರ ಎಸ್ ಸುಬ್ರಹ್ಮಣ್ಯ	ವಿಭಾಗದ ವ್ಯವಸ್ಥಾಪಕರು, ಐವರ್ನಾಡ್ ರಬ್ಬರ್ ವಿಭಾಗ, ಸುಳ್ಳು	ಕಾರ್ಮಿಕ ಉಪ ಆಯುಕ್ತರು, ಮಂಗಳೂರು	ಕೆಲಸದಿಂದ ವಜಾಗೊಳಿಸುವುದು	ಶ್ರೀ. ಎರಿಕ್ ಸಿಕ್ಲೆರಾ, ವಕೀಲರು ಬೆಂಗಳೂರು ಇವರನ್ನು KFDC ಪರವಾಗಿ ವಾದಿಸಲು ನೇಮಕ ಮಾಡಿಕೊಂಡಿರುತ್ತಾರೆ.	ಪ್ರಕರಣವು ಕಾರ್ಮಿಕ ಉಪ ಆಯುಕ್ತರು, ಮಂಗಳೂರು, ಬಾಕಿ ಉಳಿದಿರುತ್ತದೆ.	-	1 ವರ್ಷ	ನಿಗಮವು ಪ್ರಕರಣವು ನಿಗಮದ ಮಾಹಿತಿ ಮಾಹಿತಿ.



16	IDA (LCM) No.06/2017	ಸೋಲರಾ ಜಿ ಅವರ ಪುತ್ರ ನಾಗರಾಜ	ವಿಭಾಗದ ವ್ಯವಸ್ಥಾಪಕರು, ಐಎನ್‌ಎಫ್ ರಬ್ಬರ್ ವಿಭಾಗ, ಸುಳ್ಯ	ಕಾರ್ಮಿಕ ನ್ಯಾಯಾಲಯ, ಮಂಗಳೂರು	ಕೆಲಸದಿಂದ ವಜಾಗೊಳಿಸುವುದು	ಶ್ರೀ: ಎರಿಕ್ ಸಿಕ್ಲೇರಾ, ವಕೀಲರು ಬೆಂಗಳೂರು ಇವರನ್ನು KFDC ಪರವಾಗಿ ವಾದಿಸಲು ನೇಮಕ ಮಾಡಿಕೊಂಡಿರುತ್ತಾರೆ.	ಪ್ರಕರಣವು ಕಾರ್ಮಿಕ ನ್ಯಾಯಾಲಯ, ಮಂಗಳೂರು,ದಲ್ಲಿ ಬಾಕಿ ಉಳಿದಿರುತ್ತದೆ.	-	1 ವರ್ಷ	ನಿಗಮವು ಪ್ರಕರಣವನ್ನು ಎದುರಿಸುತ್ತಿದೆ.
<b>ವ್ಯವಸ್ಥಾಪಕರು (ಕಾರ್ಖಾನೆಗಳು), ಸುಳ್ಯ</b>										
1	SR10 2016-2017	ಕರ್ನಾಟಕ ರಬ್ಬರ್ ಕಾರ್ಮಿಕ ಒಕ್ಕೂಟ ಸುಳ್ಯ	ವ್ಯವಸ್ಥಾಪಕರ ೨, (ಕಾರ್ಖಾನೆಗಳು) C.L.F. ಸುಳ್ಯ	A.L.C ಮಂಗಳೂರು	ಕರ್ನಾಟಕ ರಬ್ಬರ್ ಕಾರ್ಮಿಕ ಒಕ್ಕೂಟ ಸುಳ್ಯ ಇವರು ಎಲ್ಲ 3 ಕಾರ್ಖಾನೆಗಳಲ್ಲಿ ಕೆಲಸ ಮಾಡುವ 16 ಜನ ಕೆಲಸಗಾರರನ್ನು ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಬೇಕೆಂದು ಕೋರಿ ಪ್ರಕರಣವನ್ನು A.L.C ಮಂಗಳೂರು ಸಲ್ಲಿಸಿರುತ್ತಾರೆ.	ಸಂಧಾನದಲ್ಲಿ ಭಾಗವಹಿಸುವುದು	ಸಂಧಾನ ಪ್ರಗತಿಯಲ್ಲಿದೆ	-	1 ವರ್ಷ	ಸಂಧಾನ ಪ್ರಗತಿಯಲ್ಲಿದೆ.
2	SR11 2016-2017	ಕರ್ನಾಟಕ ರಬ್ಬರ್ ಕಾರ್ಮಿಕ ಒಕ್ಕೂಟ ಸುಳ್ಯ	ವ್ಯವಸ್ಥಾಪಕರ ೨, (ಕಾರ್ಖಾನೆಗಳು) C.L.F. ಸುಳ್ಯ	A.L.C ಮಂಗಳೂರು	ಒಕ್ಕೂಟದ ನಾಯಕರ ಜೊತೆಗಿನ ಹೊಸ ಒಪ್ಪಂದದಿಂದಾಗಿ ಹೆಚ್ಚಾಗಿರುವ ಕೆಲಸಗಾರರನ್ನು ವಿಭಾಗಕ್ಕೆ ವರ್ಗಾಯಿಸಲಾಗಿದೆ. ಆದರೆ ತಾತ್ಕಾಲಿಕ ಕೆಲಸಕ್ಕೆ ೨೦೦ ಎಸ ಕುಮಾರ ಅವರ ಪತ್ನಿ ಶ್ರೀಮತಿ ಮಲಾಲಾ ಅವರನ್ನು ಸೇವೆಯಿಂದ ತೆಗೆಯಲಾಗಿದೆ. ಇದರಿಂದಾಗಿ ಒಕ್ಕೂಟವು ಪ್ರಕರಣವನ್ನು ದಾಖಲಿಸಿದೆ.	ಸಂಧಾನದಲ್ಲಿ ಭಾಗವಹಿಸುವುದು	ಸಂಧಾನ ಪ್ರಗತಿಯಲ್ಲಿದೆ	-	1 ವರ್ಷ	ಸಂಧಾನ ಪ್ರಗತಿಯಲ್ಲಿದೆ.

**ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು**

ಕ್ರ. ಸಂ	ಪ್ರಕರಣ ಸಂ/ವರ್ಷ	ತೋಟದ ಹೆಸರು ಮತ್ತು ವರ್ಷ	ವಿಸ್ತಾರ ಹೆಕ್ಟೇರು ಗಳಲ್ಲಿ	ಪ್ರಕರಣ ಬಾಕಿ ಉಳಿದಿರುವ ನ್ಯಾಯಾಲಯದ ಹೆಸರು	ಯಾವಾಗಿನಿಂದ ಬಾಕಿ ಉಳಿದಿದೆ	ಅರ್ಜಿದಾರರ ಹೆಸರು ಮತ್ತು ವಿಳಾಸ	ಪ್ರಕರಣದಲ್ಲಿ ಪ್ರತಿಕ್ರಿಯೆಗಾರರ ಹೆಸರು ಮತ್ತು ವಿಳಾಸ	ಪ್ರಕರಣದ ಸದ್ಯದ ಸ್ಥಿತಿ	ನಿಗಮವು ತೆಗೆದುಕೊಂಡ ಕ್ರಮ
1	2	3	4	5	6	7	8	9	10
						<b>ಶಿವಮೊಗ್ಗ ವಿಭಾಗ</b>			
1	602/2011	ಸಿಡಿಪುರ-2009	4.00 ಹೇ	ಸಿವಿಲ್ ನ್ಯಾಯಾಧೀಶರು, ಕಿರಿಯ ವಿಭಾಗ, ಶಿವಮೊಗ್ಗ	2011	ಶ್ರೀ. ಬಿ ಕೆ ಬೆನಕೊಪ್ಪ ಶಿವಮೊಗ್ಗ	ವಿಭಾಗದ ವ್ಯವಸ್ಥಾಪಕರು, ಕೆ ಎಫ್ ಡಿ ಸಿ ನಿಯಮಿತ ಶಿವಮೊಗ್ಗ	ಅರ್ಜಿದಾರ ಮತ್ತು ವಿಭಾಗದ ವ್ಯವಸ್ಥಾಪಕರ ವಿಚಾರಣೆ ಮುಗಿದಿರುತ್ತದೆ. ಪ್ರತಿವಾದಿಯ (ಡಿ ಸಿ ಎಫ್, ಶಿವಮೊಗ್ಗ) ವಿಚಾರಣೆ ಬಾಕಿ ಇರುತ್ತದೆ.	ನಿಗಮವು ಪ್ರಕರಣವನ್ನು ವಜಾಗೊಳಿಸಲು ಖಾಸಗಿ ವಕೀಲರನ್ನು ನೇಮಿಸಿಕೊಂಡಿದೆ. ಮುಂದಿನ ವಿಚಾರಣೆ ದಿನಾಂಕ : 25-04-2017
2	629/2011	ಸಿಡಿಪುರ-2011	4.00 ಹೇ	ಸಿವಿಲ್ ನ್ಯಾಯಾಧೀಶರು, ಕಿರಿಯ ವಿಭಾಗ, ಶಿವಮೊಗ್ಗ	2011	ಶ್ರೀ ಚನ್ನಕೇಶವ ಶಿವಮೊಗ್ಗ	ವಿಭಾಗದ ವ್ಯವಸ್ಥಾಪಕರು, ಕೆ ಎಫ್ ಡಿ ಸಿ ನಿಯಮಿತ ಶಿವಮೊಗ್ಗ		
3	623/2011	ಸಿಡಿಪುರ-2010	4.00 ಹೇ	ಸಿವಿಲ್ ನ್ಯಾಯಾಧೀಶರು, ಕಿರಿಯ ವಿಭಾಗ, ಶಿವಮೊಗ್ಗ	2011	ಶ್ರೀ ಬಸವರಾಜಪ್ಪ ಶಿವಮೊಗ್ಗ	ವಿಭಾಗದ ವ್ಯವಸ್ಥಾಪಕರು, ಕೆ ಎಫ್ ಡಿ ಸಿ ನಿಯಮಿತ ಶಿವಮೊಗ್ಗ	ವಿಭಾಗೀಯ ವ್ಯವಸ್ಥಾಪಕರ ವಿಚಾರಣೆ ಬಾಕಿ ಇದೆ.	
4	726/2011	ಸಿಡಿಪುರ-2012	4.00 ಹೇ	ಸಿವಿಲ್ ನ್ಯಾಯಾಧೀಶರು, ಕಿರಿಯ ವಿಭಾಗ, ಶಿವಮೊಗ್ಗ	2011	ಶ್ರೀ ವೀರೇಶ್ ಶಿವಮೊಗ್ಗ	ವಿಭಾಗದ ವ್ಯವಸ್ಥಾಪಕರು, ಕೆ ಎಫ್ ಡಿ ಸಿ ನಿಯಮಿತ ಶಿವಮೊಗ್ಗ		

1	303/2009	Idalla-1985	2.00 Ha	ಹೆಚ್ಚುವರಿ JMC ಹಾಸನ	2000	ಚಿಕ್ಕಮಗಳೂರು ವಿಭಾಗ 1. ಶ್ರೀ ಜಯನಾಯ್ಕ 2. ಕೃಷ್ಣನಾಯ್ಕ	ವಿಭಾಗದ ವ್ಯವಸ್ಥಾಪಕರು KFD, ನಿಯಮಿತ ಚಿಕ್ಕಮಗಳೂರು DCF, ಅರಣ್ಯ ಇಲಾಖೆ, ಹಾಸನ ಮತ್ತು ಮುಖ್ಯ ಕಾರ್ಯದರ್ಶಿ ಬೆಂಗಳೂರು	ಅರ್ಜಿದಾರರ ವಿಚಾರಣೆ ಬಾಕಿ ಇರುತ್ತದೆ. ಮುಂದಿನ ವಿಚಾರಣೆ ದಿನಾಂಕ 01-07-2017	ನಿಗಮವು ಪ್ರಕರಣವನ್ನು ಎದುರಿಸುತ್ತಿದೆ.
2	203/2010	Rangapura-	4.2	1 ಸಿವಿಲ್ ನ್ಯಾಯಾಧೀಶರು ಅರಸೀಕೆರೆ	2010	ಈ ಎಸ ಗೌಡ, ವಿಭಾಗ ವ್ಯವಸ್ಥಾಪಕರು ಮತ್ತು ತೋಟಗಾರಿಕಾ ಮೇಲ್ವಿಚಾರಕರು, ಹಾಸನ	ಜಗದೀಶ, ರಘು ಮತ್ತು ಸುಶೀಲಮ್ಮ	ಮುಂದಿನ ವಿಚಾರಣೆ ದಿನಾಂಕ 29-07-2017	ನಿಗಮವು ಪ್ರಕರಣವನ್ನು ಎದುರಿಸುತ್ತಿದೆ.
3	320/2012	Ammanahalla-	2.10 Ha	ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು, ಅರಸೀಕೆರೆ	2011	ತೋಟಗಾರಿಕಾ ಮೇಲ್ವಿಚಾರಕರು, ಹಾಸನ	ರಾಮಯ್ಯ	ಪ್ರಕರಣವು ದಿನಾಂಕ 01-07-2017 ರಂದು ವಜಾಗೊಂಡಿರುತ್ತದೆ.	ನಿಗಮವು ಪ್ರಕರಣವನ್ನು ಎದುರಿಸುತ್ತಿದೆ.
4	A-184/2013	Honger-1997	205.00 Ha	ಹಿರಿಯ ಸಿವಿಲ್ ನ್ಯಾಯಾಧೀಶರು, ಹಾಸನ	2013	ಶ್ರೀ. ಶ್ರೀನಿವಾಸ S/o ಮರಿ ಗೌಡ ಹೊಂಗೆರೆ ಗ್ರಾಮಸ್ಥರು, ಹಾಸನ	ವಿಭಾಗ ವ್ಯವಸ್ಥಾಪಕರು ADM, ತೋಟಗಾರಿಕಾ ಮೇಲ್ವಿಚಾರಕರು, KFD, ನಿಯಮಿತ, ಹಾಸನ	ನಿಗಮವು ಪ್ರಕರಣವನ್ನು ನಡೆಸಲು ವಕೀಲರನ್ನು ನೇಮಿಸಿಕೊಳ್ಳುವ ಮೂಲಕ ಯಶಸ್ವಿಯಾಗಿ ನಡೆಸಿತು ಮತ್ತು ಪ್ರಕರಣವು ನಿಗಮಕ್ಕೆ ಪರಿವಾಗಿ ಆಯಿತು.	ನಿಗಮವು ಪ್ರಕರಣವನ್ನು ಎದುರಿಸುತ್ತಿದೆ.
5	CC No 11/2011	Ammanahalla-	2.10 Ha	ಜಿಲ್ಲಾ ನ್ಯಾಯಾಧೀಶರು, ಹಾಸನ	2011	ರಾಮಯ್ಯ ಗೌರಮ್ಮ	ನಿಗಮ ನೌಕರರು 1. ರಾಮನಾಯ್ಕ (FG) 2. ಶಂಕರಪ್ಪ ಜಿ (FG) 3. ಅಶ್ವಿನ್ ಕುಮಾರ್ (FG) 4. ಶಿವಣ್ಣ (FW)		ನಿಗಮವು ಪ್ರಕರಣವನ್ನು ಎದುರಿಸುತ್ತಿದೆ.

6	IPC NO.30 6/C C 2008	Honger e-1997	250 ಹೆಕ್ಟೇರು	1 ಹೆಚ್‌ಜಿವಿ JMC ಹಾಸನ	2008	ತೋಟಗಾರಿಕಾ ಮೇಲ್ವಿಚಾರಕರು, ಹಾಸನ ತಿಮ್ಮೇಗೌಡ, RTO, K.C ಕುಮಾರಸ್ವಾಮಿ	ರಾಜಗೌಡ ಅವರ ಮಗ ಕನಕರಾಜು ಹೊಂಗೇರೆ, ಶಾಂತಿಗ್ರಾಮ ಹಾಸನ	ಪ್ರಕರಣವು ವಜಾಗೊಂಡಿರುತ್ತದೆ ಮತ್ತು ಪ್ರತಿಮೆಗಾರರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿರುವುದಿಲ್ಲ.
7	O.S.N O. 291/20 213	Yemme doddi-	125 ಹೆಕ್ಟೇರು	ಸಿವಿಲ್ ನ್ಯಾಯಾಲಯ ೨, ಕಡೂರು	2013	ತೋಟಗಾರಿಕಾ ಮೇಲ್ವಿಚಾರಕರು, ಕಡೂರು	ಮಂಜಾ ಬೋವಿ ಮತ್ತು ಇತರರು	ಪ್ರಕರಣವು ಅರ್ಜಿ ದಾರರ ವಿಚಾರನೆ ಗಾಗಿ ದಿನಾಂಕ 25-08- 2017 ರಂದು ಇರುತ್ತದೆ ನಿಗಮವು ಪ್ರಕರಣವನ್ನು ಎದುರಿಸುತ್ತಿದೆ.
8	1/2015	Yesalur - 2006	4.00	ಪ್ರಧಾನ ಸಿವಿಲ್ ನ್ಯಾಯಾಲಯ, ಸೋಮ ವಾರ ಹೇಟೆ	31.07.2015	ಪುಟ್ಟಸ್ವಾಮಯ್ಯ ಎಳಸೂರು	ವಿಭಾಗ ವ್ಯವಸ್ಥಾಪಕರು KFDC, ನಿಯಮಿತ ಚಿಕ್ಕಮಗಳೂರು	ಪ್ರಕರಣವು ಪ್ರಧಾನ ನ್ಯಾಯಾಲಯ, ಸೋಮವಾರ ಹೇಟೆಯಲ್ಲಿ ನಡೆಯುತ್ತಿದೆ.
1	OS/47 5/09	Maralak unte Survey	4 ಹೆಕ್ಟೇರು	ಸಿವಿಲ್ ನ್ಯಾಯಾಲಯ ೨ ಕಿರಿಯ ವಿಭಾಗ, ಚಿಕ್ಕಬಳ್ಳಾಪುರ	2009	ಮಂಜಣ್ಣ ಅವರ ಮಗ ಬಸವರಾಜಪ್ಪ	ತೋಟಗಾರಿಕಾ ಮೇಲ್ವಿಚಾರಕರು, KFDC, ನಿಯಮಿತ ದೇವನಹಳ್ಳಿ ಘಟಕ	ವಿಚಾರಣೆಯ ಹಂತದಲ್ಲಿದೆ
2	160/05 RA 62/201 0	M.M.Palli 1996 Tamarind Plantation (Kilukun te)	35 ಹೆಕ್ಟೇರು	ಹೈಕೋರ್ಟ್ ಬೆಂಗಳೂರು	2005	KFDC,		ಅತಿಕ್ರಮಣವನ್ನು ತಡೆಯಲು ಔ.ಐ.160/05 ರ ಪ್ರಕಾರ ಕೋಲಾರ ಎಂ.ಕೆ.ಎ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ, ಖಂ 62/10 ರ ಪ್ರಕಾರ ತೀರ್ಮಾನವನ್ನು ತಡೆಯಲು ಪರವಾಗಿ ಆಗಿರುತ್ತದೆ. ಅತಿಕ್ರಮಣವನ್ನು ತಡೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಡನೂತರದಲ್ಲಿ ಶ್ರೀ ನಾಗರಾಜ್ ಅವರು ಹೈಕೋರ್ಟ್ ಬೆಂಗಳೂರಿನಲ್ಲಿ ಪ್ರಕರಣ ದಾಖಲಿಸಿರುತ್ತಾರೆ. ಪ್ರಕರಣವು ಪ್ರಗತಿಯಲ್ಲಿದೆ.



3	164/05 RA 65/201 0	M.M.Pall i 1996 Tamarind Plantati on (Nerlapa	7.50 ಹೆಕ್ಟೇರು	ಹೈಕೋರ್ಟ್ ಬೆಂಗಳೂರು	2005	KFDC	ಸರ್ಧಾರ ಇತರರು	ಅತಿಕ್ರಮಣವನ್ನು ತಡೆಯಲು 0.S NO. 164/05 ರ ಪ್ರಕಾರ ಕೋಲಾರ ಎಂ.ಈ.ಆರ್ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ, ಖಂ 62/10 ರ ಪ್ರಕಾರ ಶೀಘ್ರ ಇಲಾಖೆಯ ಪರವಾಗಿ ಆಗಿರುತ್ತದೆ. ಅತಿಕ್ರಮಣವನ್ನು ತಡೆಯಲು ಕ್ರಮ ತೆಗೆದುಕೊಳ್ಳುವ ಅವಶ್ಯಕತೆಯಿದೆ.
4	181/09 RSA 585/11	1985 Nicchan akunte Plantati on	2.50 ಹೆಕ್ಟೇರು	ಹೈಕೋರ್ಟ್ ಬೆಂಗಳೂರು	2009	KFDC	ಷಣ್ಮುಗಮ	ಅತಿಕ್ರಮಣವನ್ನು ತಡೆಯಲು ಔ.ಖ. 164/05 ರ ಪ್ರಕಾರ ಕೋಲಾರ JMFC ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ, ಆದರೆ ಶೀಘ್ರ ಷಣ್ಮುಗಮ್ ಅವರ ಪರವಾಗಿ ಬಂದಿರುತ್ತದೆ. ಆದ್ದರಿಂದ ಇಲಾಖೆಯು ಹೈಕೋರ್ಟ್‌ನಲ್ಲಿ ದಾವೆ ಹೂಡಲು ಶ್ರೀ ಕನ್ನರ ವಕೀಲರನ್ನು ನೇಮಿಸಿಕೊಂಡಿರುತ್ತದೆ.
5	OS No 38/96	Agaram karangi	4.35 ಹೆಕ್ಟೇರು	MUNIF ಮತ್ತು JMFC, ಶ್ರೀನಿವಾಸಪು ರ	1996	ಜಯಾನಬಿ	KFDC	ಅತಿಕ್ರಮಣವನ್ನು ತಡೆಯಲು 0.S NO. 38/96 ರ ಪ್ರಕಾರ ಶ್ರೀನಿವಾಸಪುರ ಎಂ.ಈ.ಆರ್ ಕೋರ್ಟ್‌ನಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ, ಪ್ರಕರಣವು 2016 ರಲ್ಲಿ ಶ್ರೀನಿವಾಸಪುರ ಕೋರ್ಟ್‌ಗೆ ವರ್ಗಾವಣೆಗೊಂಡಿರುತ್ತದೆ. ಈಗ ನಿಗಮವು ಪ್ರಕರಣವನ್ನು ನಡೆಸಲು ಶ್ರೀ ಎಂ ಮೂನೇಗೌಡ ವಕೀಲರು ಅವರನ್ನು ನೇಮಿಸಿಕೊಂಡಿರುತ್ತದೆ.

**ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು**  
**ನ್ಯಾಯಾಲಯದ ಮುಂದೆ ಬಾಕಿ ಉಳಿದಿರುವ ಪ್ರಕರಣಗಳ ವಿವರಗಳು ದಿನಾಂಕ 31-03-2018 ರವರೆಗೆ**  
**(ಕೆ ಎಫ್ ಡಿ ಸಿ ಪ್ರದೇಶಗಳ ಅಡಿಯಲ್ಲಿ ಬರುವದಿಲ್ಲ)**

ಕ್ರ. ಸಂ	ಪ್ರಕರಣ ಸಂ/ವರ್ಷ	ತೋಟದ ಹೆಸರು ಮತ್ತು ವರ್ಷ	ವಿಸ್ತಾರ ಹೆಕ್ಟೇರು ಗಳಲ್ಲಿ	ಪ್ರಕರಣ ಬಾಕಿ ಉಳಿದಿರುವ ನ್ಯಾಯಾಲಯದ ಹೆಸರು	ಯಾವಾಗಿನಿಂದ ಬಾಕಿ ಉಳಿದಿದೆ	ಅರ್ಜಿದಾರರ ಹೆಸರು ಮತ್ತು ವಿಳಾಸ	ಪ್ರಕರಣದಲ್ಲಿ ಪ್ರತಿಕ್ರಿಯೆಗಾರರ ಹೆಸರು ಮತ್ತು ವಿಳಾಸ	ಪ್ರಕರಣದ ಸದ್ಯದ ಸ್ಥಿತಿ	ನಿಗಮವು ತೆಗೆದುಕೊಂಡ ಕ್ರಮ
1	2	3	4	5	6	7	8	9	10
1	488/2010	Sutthukote-	3.40 Ha	ಸಿವಿಲ್ ನ್ಯಾಯಾಧೀಶರು, ಕಿರಿಯ ವಿಭಾಗ, ಶಿವಮೊಗ್ಗ	2010	ವಿಭಾಗದ ವ್ಯವಸ್ಥಾಪಕರು, KFD, ನಿಯಮಿತ. ಶಿವಮೊಗ್ಗ	ಶ್ರೀ. ಎಸುರ ಲೋಕೇಶ್ ಮತ್ತು ಇತರರು, ಶಿವಮೊಗ್ಗ	ವಿಭಾಗದ ವ್ಯವಸ್ಥಾಪಕರು, ಶಿವಮೊಗ್ಗ, ವಿಚಾರಣೆಯು ಮುಗಿದಿದೆ.	1997 ರಲ್‌ಲೆ ಶ್ರೀ. ಎಸುರ ಲೋಕೇಶ್ ಮತ್ತು ಇತರರು, ಸುತ್ತುಕೋಟೆ ತೋಟಗಾರಿಕಾ ಪ್ರದೇಶವನ್ನು ಅತಿ ಕ್ರಮಣವನ್ನು ತಡೆಯಲು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಆದಾಗ್ಯೂ ಕೂಡ ಶ್ರೀ ಲೋಕೇಶ ಅವರು 3.40 ಹೆಕ್ಟೇರ್ ಏರಿಯಾವನ್ನು ಅತಿಕ್ರಮಣ ಮಾಡಿ ಕೊಂಡಿರುತ್ತಾರೆ. ಅತಿ ಕ್ರಮಣ ಮಾಡಿರುವ ಪ್ರದೇಶವು ನಿಗಮದ ವ್ಯಾಪ್ತಿಯಲ್ಲಿ ಬರುವದಿಲ್ಲ. ಮುಂದಿನ ವಿಚಾರಣೆ ದಿನಾಂಕ : 13-04-2017

2	45451/ 2013	ದೇವಿಕೋ ಪ್ಪ-1981	3.40 Ha	ಹೈಕೋರ್ಟ್ ಬೆಂಗಳೂರು	2013	ಎಂ ಲೋಕೇಶಪ್ಪ ಶಿವಮೊಗ್ಗ	ಅರಣ್ಯ ಇಲಾಖೆ, ಕಂದಾಯ ಇಲಾಖೆ ಮತ್ತು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ	ಪ್ರಕರಣವು ವಜಾಗೊಂಡಿರುತ್ತದೆ.	ACF ಅಯನೂರು 64-A, ರ ಪ್ರಕಾರ ವಿಚಾರಣೆ ನಡೆಸಿ, ಅತಿಕ್ರಮಣ ಮಾಡಿಕೊಂಡಿರುವ ಜಾಗವನ್ನು ಖಾಲಿ ಮಾಡುವಂತೆ ಶ್ರೀ ಎಸುರು ಲೋಕೇಶ ಅವರಿಗೆ ಆದೇಶಿಸಿರುತ್ತಾರೆ. ಮತ್ತು ಆದೇಶವು OCF ಶಿವಮೊಗ್ಗ ಸರ್ಕಲ್,ರಿಂದ ಖಾಯಂಗೊಂಡಿರುತ್ತ ದೆ. ಆದರೆ ಶ್ರೀ ಲೋಕೇಶ ಅವರು ಈ ಎರಡು ಆದೇಶಗಳ ವಿರುದ್ಧ ಕೋರ್ಟ್‌ನಿಂದ ತಡೆ ತಂದಿರುತ್ತಾರೆ. ಈ ತಡೆಯನ್ನು ರದ್ದುಮಾಡಲು ನಿಗಮದ ವಕೀಲರು ಹೈಕೋರ್ಟ್‌ನಲ್ಲಿ ಮನವಿಯನ್ನು ಸಲ್ಲಿಸಿರುತ್ತಾರೆ.
---	----------------	--------------------	---------	----------------------	------	-------------------------	---	------------------------------	--

ಬೆಂಗಳೂರು ವಿಭಾಗ

1	84/08	Byrasan dra Theney ur)	62.00	JMFC ಹೊಸಕೋಟೆ	2008	KFDC	ಬೈರೇಗೌಡ ಮತ್ತು ಇತರರು	ನಂ. 03/FDC/ 2013 ದಿನಾಂಕ: 20- 02-2013 ರ ಪ್ರಕಾರ ತೋಟವನ್ನು ಶಿಡ್ಡಘಟ್ಟ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಹಸ್ತಾಂತರವಾಕ ಮೇಲೆ ನಿಗಮದ ವತಿಯಿಂದ ಪ್ರಕರಣವು ಮುಂದು ವರೆಯಲಿಲ್ಲ. ವಕೀಲರಾಕ ಶ್ರೀ ಕಣ್ಣೂರ ಅವರು ಪ್ರಕರಣವನ್ನು ಕೈ ಬಿಡುವುದಾಗಿ ಪತ್ರದ ಮುಖಾಂತರ ತಿಳಿಸಿರು ತ್ತಾರೆ. ಅದರಿಂದ DCF, ಚಿಕ್ಕಬಳ್ಳಾಪುರ ಮತ್ತು ಗ್ರಾಮೀಣ ಅರಣ್ಯ ವಿಭಾಗಕ್ಕೆ ಇಲಾಖೆಯ ವತಿಯಿಂದ ಪ್ರಕರಣವನ್ನು ಮುಂದು ವರಿಸಲು ಪತ್ರದ ಮುಖಾಂತರ ತಿಳಿಸಿರುತ್ತದೆ.	ಬೆಂಗಳೂರು ಗ್ರಾಮೀಣ/ ಚಿಕ್ಕಬಳ್ಳಾಪುರ ವಿಭಾಗಕ್ಕೆ ಇಲಾಖೆಯ ವತಿಯಿಂದ ಪ್ರಕರಣವನ್ನು ಮುಂದುವರಿಸಲು ಪತ್ರದ ಮುಖಾಂತರ ತಿಳಿಸಿರುತ್ತದೆ. ಪಾತ್ರಕ ಸಂಖ್ಯೆ ನಂ: 77 ದಿನಾಂಕ: 24-04- 2015
2	143(6)( b)	Byrasan dra Theney ur)  Sri. Gopal	62.00	JMFC ಹೊಸಕೋಟೆ	2008	KFDC	ರತ್ನಮ್ಮ ಮತ್ತು ಇತರರು		
3	200/09	Byrasan dra Theney ur)	62.00	ನಗರ ಸಿವಿಲ್ ನ್ಯಾಯಾಲಯ , ಬೆಂಗಳೂರು	2009	ಶ್ರೀ ರಾಜಣ್ಣ	KFDC	ನಂ. 03/FDC/2013 ದಿನಾಂಕ: 20-02- 2013 ರ ಪ್ರಕಾರ ತೋಟವನ್ನು ಶಿಡ್ಡಘಟ್ಟ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಪ್ರಕರಣವು ಅರಣ್ಯ ಇಲಾಖೆಯ ವತಿಯಿಂದ ಮುಂದುವರೆಯಲ್ಪಟ್ಟಿದೆ .	ಬೆಂಗಳೂರು ಗ್ರಾಮೀಣ/ ಚಿಕ್ಕಬಳ್ಳಾಪುರ ವಿಭಾಗಕ್ಕೆ ಇಲಾಖೆಯ ವತಿಯಿಂದ ಪ್ರಕರಣವನ್ನು ಮುಂದುವರಿಸಲು ಪತ್ರದ ಮುಖಾಂತರ ತಿಳಿಸಿರುತ್ತದೆ. ಪಾತ್ರಕ ಸಂಖ್ಯೆ ನಂ: 77 ದಿನಾಂಕ: 24-04- 2015
4	201/09		62.00		2009	ಶ್ರೀ ಸಿದ್ದರಾಮಯ್ಯ	ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ		
5	202/09		62.00		2009		ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ		

6	538/08	ಬೈರಸಂದ್ರ ಹುಣಸೇಹಳ್ಳಿ(ಸುಂದರಹಳ್ಳಿ)	10.00	JMFC ಶಿಡ್ಲಘಟ್ಟ	2008	KFDC	ಸರ್ವಾ ಪಾಶಾ ಮತ್ತು ಇತರರು	ತೀರ್ಪು ನಿಗಮದ ವಿರುದ್ಧವಾಗಿ ಆಗಿರುತ್ತದೆ. ಪ್ರದೇಶವು ಈಗಾಗಲೇ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಆದ್ದರಿಂದ ಅರಣ್ಯ ಇಲಾಖೆಯು ಚಿಕ್ಕಬಳ್ಳಾಪುರ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದೆ. ಪ್ರಕರಣವು ವಿಚಾರಣೆಯ ಹಂತದಲ್ಲಿದೆ.	ಬೆಂಗಳೂರು ಗ್ರಾಮೀಣ/ ಚಿಕ್ಕಬಳ್ಳಾಪುರ ವಿಭಾಗಕ್ಕೆ ಇಲಾಖೆಯ ವತಿಯಿಂದ ಪ್ರಕರಣವನ್ನು ಮುಂದುವರಿಸಲು ಪತ್ರದ ಮುಖಾಂತರ ತಿಳಿಸಿರುತ್ತದೆ. ಪಾತ್ರಕ ಸಂಖ್ಯೆ ನಂ: 77 ದಿನಾಂಕ: 24-04-2015
7	440/08			JMFC, ಬೆಂತಾಮಣಿ	2008	KFDC	ಶ್ರೀ ಡಿ ಎಂ ನಾರಾಯಣಸ್ವಾಮಿ ಮತ್ತು ಇತರರು		
8	530/08			JMFC ಶಿಡ್ಲಘಟ್ಟ	2008	KFDC	ಶ್ರೀ ನಾರಾಯಣಸ್ವಾಮಿ		
9	MA 10			JMFC, ಬೆಂತಾಮಣಿ	2008	KFDC	ಶ್ರೀ ಡಿ ಎಂ ನಾರಾಯಣಸ್ವಾಮಿ ಮತ್ತು ಇತರರು		
10	205/13	Nandagudi-1998 (Chokkasandra)	3.00	DC ಕೋರ್ಟ್ ಬೆಂಗಳೂರು	2013	ಶ್ರೀ ವಿಜಯಕುಮಾರ	ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ	ಪ್ರದೇಶವು ಈಗಾಗಲೇ RF0 ಅವರಿಂದ ಹೊಸ ಕೋಟಿಗೆ ಹಸ್ತಾಂತರಿಸಲಾಗಿದೆ. ಆದ್ದರಿಂದ ಶ್ರೀ ವಿಜಯಕುಮಾರ ಅವರ ಕೇಸ್ ನಂ. 205/2013 ಅನ್ನು ಹೊಸಕೋಟೆ RF0ಗೆ ಹಸ್ತಾಂತರಿಸಲಾಗಿದೆ.	ಬೆಂಗಳೂರು ಗ್ರಾಮೀಣ/ ಚಿಕ್ಕಬಳ್ಳಾಪುರ ವಿಭಾಗಕ್ಕೆ ಇಲಾಖೆಯ ವತಿಯಿಂದ ಪ್ರಕರಣವನ್ನು ಮುಂದುವರಿಸಲು ಪತ್ರದ ಮುಖಾಂತರ ತಿಳಿಸಿರುತ್ತದೆ. ಪಾತ್ರಕ ಸಂಖ್ಯೆ ನಂ: 77 ದಿನಾಂಕ: 24-04-2015
11	Wp 34559/2011	1997 Nandagudi (Chokkasandra) Plantati	10.00Ha	ಹೈಕೋರ್ಟ್ ಬೆಂಗಳೂರು	2011	ಮಲ್ಲಮ್ಮ ಮತ್ತು ಇತರರು	ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ	ಪೊದೆಲು ಪ್ರಕರಣವು ಆಲ ಕೋರ್ಟ್ ಸಂದಗುರಿ ಚಿಕ್ಕಬಳ್ಳಾಪುರ ಸರ್ಕಾರಿ ನಂ.77/ಮಲ್ಲಮ್ಮ ಮತ್ತು ಇತರರು ಕೇಸ್ ನಂ. 34559/2011 ಆಗಿತ್ತು. ಈಗ ಪ್ರಕರಣವು ಹೈಕೋರ್ಟ್‌ನಲ್ಲಿರುತ್ತದೆ. ಕೇಸ್ ನಂ. 14228-14234-2015. ಮುಂದಿನ ವಿಚಾರಣೆಯು ಐ.ಒ.ಒ-2015ರ ಎರಡನೇ ವಾರದಲ್ಲಿ ಇರುತ್ತದೆ. ಸಂಬಂಧಿಸಿದ ಟೀಕೆ/ಅಭಿಪ್ರಾಯಗಳನ್ನು ಶ್ರೀ ಕುಸ್ತೂರಿ(ವಕೀಲರು) ಮತ್ತು ಸರಕಾರಿ ವಕೀಲರಿಗೆ ನೀಡಲಾಗಿದೆ. ಉದ್ಘಾಟನೆಯನ್ನು ನಿರ್ಮಿಸಲು ಈಗಾಗಲೇ ಇಲಾಖೆಯ ವತಿಯಿಂದ ಕೆಲಸಗಳು ಪೂರ್ಣಗೊಂಡಿರುತ್ತವೆ.	ಬೆಂಗಳೂರು ಗ್ರಾಮೀಣ/ ಚಿಕ್ಕಬಳ್ಳಾಪುರ ವಿಭಾಗಕ್ಕೆ ಇಲಾಖೆಯ ವತಿಯಿಂದ ಪ್ರಕರಣವನ್ನು ಮುಂದುವರಿಸಲು ಪತ್ರದ ಮುಖಾಂತರ ತಿಳಿಸಿರುತ್ತದೆ. ಪಾತ್ರಕ ಸಂಖ್ಯೆ ನಂ: 77 ದಿನಾಂಕ: 24-04-2015
12	OS/48 1/13	2009 Kndakana halli	9.33 Ha	ಸಿವಿಲ್ ನ್ಯಾಯಾಲಯ ಕಿರಿಯ ವಿಭಾಗ ಚಿಕ್ಕಬಳ್ಳಾಪುರ	2013	ತೋಟಗಾರಿಕಾ ಮೇಲ್ವಿಚಾರಕರು KFDC ನಿಯಮಿತ ದೇವನಹಳ್ಳಿ ಘಾಟ್	ಹನುಮಪ್ಪ ಮತ್ತು ಇತರರು	ಪ್ರಕರಣವು ವಿಚಾರಣೆಯ ಹಂತದಲ್ಲಿದೆ.	



## ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ

ಬೆಂಗಳೂರು - 560 003.

### 31 ಮಾರ್ಚ್ 2018ಕ್ಕೆ ಕೊನೆಗೊಂಡ ಅಡಾವೆ ಪಟ್ಟಿ

ರೂ. ಲಕ್ಷಗಳಲ್ಲಿ

ಕ್ರ. ಸಂ.	ವಿವರಗಳು	ಅನುಸೂಚಿ ಸಂಖ್ಯೆ	31 ಮಾರ್ಚ್ 2018 ರಂತೆ	31 ಮಾರ್ಚ್ 2017 ರಂತೆ	31 ಮಾರ್ಚ್ 2016 ರಂತೆ
I	<b>ಆಸ್ತಿಗಳು</b>				
1)	<b>ಚಾಲ್ತಿಯಲ್ಲಿರದ ಆಸ್ತಿಗಳು</b>				
	(a) ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳು	1	4,604.22	4,176.53	3,713.87
	(b) ಪ್ರಗತಿಯಲ್ಲಿರುವ ಕಾಮಗಾರಿ	-	-	-	-
	(c) ಚಾಲ್ತಿಯಲ್ಲಿರುವ ದೂತ ಸಸಿಗಳು CWIP	2	3,146.61	3,106.22	3,167.24
	(d) ಹೂಡಿಕೆ ಆಸ್ತಿ	3	63.52	66.41	69.30
	(e) ಇತರೆ ಆಗೋಚರ ಆಸ್ತಿಗಳು		-	-	-
	(f) ದೂತ ಸಸಿಗಳಲ್ಲದೆ ಇತರೆ ಜೈವಿಕ ಸ್ವತ್ತುಗಳು	4	1,130.86	755.77	955.52
	(g) ಮಾರಾಟಕ್ಕಿಟ್ಟಿರುವ ಪ್ರಸ್ತುತವಲ್ಲದ ಸ್ವತ್ತುಗಳು	5	143.08	143.08	143.08
	(h) ಆರ್ಥಿಕ ಆಸ್ತಿಗಳು				
	i) ಹೂಡಿಕೆಗಳು	6	-	-	-
	ii) ಸಾಲಗಳು	7	6.08	9.63	8.57
	(i) ಇತರೆ ಚಾಲ್ತಿಯಲ್ಲಿರದ ಆಸ್ತಿಗಳು	8	1,120.85	762.71	662.96
	<b>ಒಟ್ಟು ಚಾಲ್ತಿಯಲ್ಲಿರದ ಆಸ್ತಿಗಳು</b>		<b>10,215.21</b>	<b>9,020.37</b>	<b>8,720.55</b>
2)	<b>ಚಾಲ್ತಿ ಆಸ್ತಿಗಳು</b>				
	(a) ಸರಕು ದಾಸ್ತಾನು	9	679.34	937.98	796.80
	(b) ಚಾಲ್ತಿಯಲ್ಲಿರುವ ದೂತ ಸಸಿಗಳು	10	6,991.82	5,893.42	4,320.77
	(c) ಆರ್ಥಿಕ ಆಸ್ತಿಗಳು				
	i) ವ್ಯಾಪಾರ ಸ್ವೀಕೃತ	11	251.90	286.84	298.79
	ii) ನಗದು ಮತ್ತು ನಗದು ಸಮನಾರ್ಥಕಗಳು	12	15,005.80	14,461.89	15,257.69
	iii) ಇತರೆ ಬ್ಯಾಂಕ್ ಶಿಲ್ಕುಗಳು	13	-	-	1.18
	iii) ಸಾಲಗಳು	14	63.62	63.63	57.50
	iv) ಇತರೆ ಹಣಕಾಸು ಆಸ್ತಿಗಳು	15	139.72	127.79	134.24
	(d) ಇತರೆ ಚಾಲ್ತಿ ಆಸ್ತಿಗಳು	16	305.52	376.21	301.49
	<b>ಒಟ್ಟು ಚಾಲ್ತಿ ಆಸ್ತಿಗಳು</b>		<b>23,437.72</b>	<b>22,147.75</b>	<b>21,168.47</b>
	<b>ಒಟ್ಟು ಆಸ್ತಿಗಳು</b>		<b>33,652.93</b>	<b>31,168.11</b>	<b>29,889.02</b>
II	<b>ಈಕ್ವಿಟಿ ಮತ್ತು ಹೊಣೆಗಾರಿಕೆಗಳು</b>				
1)	<b>ಈಕ್ವಿಟಿ</b>	-			
	(a) ಈಕ್ವಿಟಿ ಷೇರು ಬಂಡವಾಳ	17	931.40	931.40	931.40
	(b) ಇತರೆ ಈಕ್ವಿಟಿ	18	27,875.91	25,254.15	24,700.49
	<b>ಒಟ್ಟು ಈಕ್ವಿಟಿ</b>		<b>28,807.31</b>	<b>26,185.55</b>	<b>25,631.89</b>

ಕ್ರ. ಸಂ.	ವಿವರಗಳು	ಅನುಸೂಚಿ ಸಂಖ್ಯೆ	31 ಮಾರ್ಚ್ 2018 ರಂತೆ	31 ಮಾರ್ಚ್ 2017 ರಂತೆ	31 ಮಾರ್ಚ್ 2016 ರಂತೆ
2)	ಹೊಣೆಗಾರಿಕೆಗಳು				
2.1)	ಚಾಲ್ತಿಯಲ್ಲಿರದ ಹೊಣೆಗಾರಿಕೆಗಳು	-			
	(a) ಆರ್ಥಿಕ ಹೊಣೆಗಾರಿಕೆಗಳು				
	(i) ಇತರೆ	19	300.61	1.58	104.27
	(b) ಪೂರ್ವ ಸಿದ್ಧತೆಗಳು	20	665.13	727.56	692.91
	(c) ಮುಂದುವರಿದು ಉಳಿದು ತೆರಿಗೆ ಹೊಣೆ (ನಿವ್ವಳ)		217.20	-	-
	(d) ಚಾಲ್ತಿಯಲ್ಲಿರದ ಹೊಣೆಗಾರಿಕೆಗಳು	21	104.43	111.75	125.49
	ಒಟ್ಟು ಚಾಲ್ತಿಯಲ್ಲಿರದ ಹೊಣೆಗಾರಿಕೆಗಳು		<b>1,287.37</b>	<b>840.90</b>	<b>922.67</b>
2.2)	ಚಾಲ್ತಿ ಹೊಣೆಗಾರಿಕೆಗಳು				
	(a) ಆರ್ಥಿಕ ಹೊಣೆಗಾರಿಕೆಗಳು				
	(i) ಸಾಲಗಳು		-	-	-
	(ii) ವ್ಯಾಪಾರ ಸಂದಾಯಗಳು	22	127.53	186.90	127.88
	(iii) ಇತರೆ ಆರ್ಥಿಕ ಹೊಣೆಗಾರಿಕೆಗಳು	23	1,482.18	1,439.04	1,040.27
	(b) ಇತರೆ ಚಾಲ್ತಿ ಹೊಣೆಗಾರಿಕೆಗಳು	24	703.83	1,169.14	915.52
	(c) ಪೂರ್ವಸಿದ್ಧತೆಗಳು	25	1,034.71	1,304.59	1,039.68
	(d) ತೆರಿಗೆ ಹೊಣೆಗಾರಿಕೆಗಳು		210.00	42.01	211.11
	ಒಟ್ಟು ಪ್ರಸಕ್ತ ಹೊಣೆಗಾರಿಕೆಗಳು		<b>3,558.25</b>	<b>4,141.67</b>	<b>3,334.46</b>
	ಒಟ್ಟು ಭಾದ್ಯತೆಗಳು		<b>4,845.62</b>	<b>4,982.57</b>	<b>4,257.13</b>
	ಒಟ್ಟು ಈಕ್ವಿಟಿ ಮತ್ತು ಹೊಣೆಗಾರಿಕೆಗಳು		<b>33,652.93</b>	<b>31,168.11</b>	<b>29,889.02</b>

ಟಿಪ್ಪಣಿ 33 - ಹಣಕಾಸಿನ ಹೇಳಿಕೆಗಳ ಅವಿಭಾಜ್ಯ ಅಂಗವಾಗಿದೆ.

ಮಂಡಳಿಯ ಪರವಾಗಿ

ಸಹಿ/-

(ವಿಜಯ್ ಕುಮಾರ್ ಗೋಗಿ)

ನಿರ್ದೇಶಕರು

ಸಹಿ/-

(ಹರೀಶ್ ಎ.)

ಪ್ರಭಾರ ವಿತ್ತಾಧಿಕಾರಿಗಳು ಮತ್ತು

ಮುಖ್ಯ ಲೆಕ್ಕಾಧಿಕಾರಿ

ಸಹಿ/-

(ಸಂಜಯ್ ಮೋಹನ್)

ವ್ಯವಸ್ಥಾಪಕ ನಿರ್ದೇಶಕರು

ಮುರಳಿ ಅಂಡ್ ವೆಂಕಟ್

ಚಾರ್ಟೆಡ್ ಅಕೌಂಟಂಟ್ಸ್

ರಿಜಿಸ್ಟ್ರೇಷನ್ ನಂ. : 002162S

ಸಹಿ/-

ಕೆ. ವೆಂಕಟೇಶ್

ಪಾಲುದಾರರು

ಸದಸ್ಯತ್ವ ಸಂಖ್ಯೆ : 028348

ಸಹಿ : ಬೆಂಗಳೂರು

ದಿನಾಂಕ : 14-09-2018

ಸ್ಥಳ : ಬೆಂಗಳೂರು

ದಿನಾಂಕ : 11-09-2018

**ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ**  
ಬೆಂಗಳೂರು - 560 003.

**31 ಮಾರ್ಚ್ 2018ಕ್ಕೆ ಕೊನೆಗೊಂಡ ಲಾಭ ನಷ್ಟದ ತಃಖ್ತೆ**

ರೂ. ಲಕ್ಷಗಳಲ್ಲಿ

ಕ್ರ. ಸಂ.	ವಿವರಗಳು	ಅನುಸೂಚಿ ಸಂಖ್ಯೆ	31 ಮಾರ್ಚ್ 2018 ರಂತೆ	31 ಮಾರ್ಚ್ 2017 ರಂತೆ
I	ಕಾರ್ಯಾಚರಣೆಗಳಿಂದ ಬಂದ ಆದಾಯ	25	9,193.30	6,265.88
II	ಇತರೆ ಆದಾಯಗಳು	26	1,123.67	1,251.56
III	ಒಟ್ಟು ಆದಾಯ (I+II)		<b>10,316.97</b>	<b>7,517.44</b>
IV	ವೆಚ್ಚಗಳು			
	ಕಾರ್ಯಾಚರಣೆಗಳಿಂದ ವೆಚ್ಚಗಳು	27	2,208.23	1,374.84
	ತಯಾರಾದ ಸರಕುಗಳು ತಪಶೀಲು ಬದಲಾವಣೆ, ಪ್ರಗತಿಯಲ್ಲಿರುವ ಕಾರ್ಯ ಮತ್ತು ವ್ಯಾಪಾರದ(ಸರಕು)ಗಳಲ್ಲಾದ ಬದಲಾವಣೆಗಳು	28	137.67	(59.34)
	ಇಳಿಕೆ / (ವಿರಿಕೆ) ನ್ಯಾಯೋಚಿತ ಮೌಲ್ಯ			
	ಇಂಡ್ ಅಸ್ ಪ್ರಕಾರ	29	(969.17)	(867.69)
	ಸಿಬ್ಬಂದಿ ಹಿತಾಸಕ್ತಿಯ ವೆಚ್ಚ	30	4,158.87	4,439.35
	ಆರ್ಥಿಕ ವೆಚ್ಚಗಳು		-	-
	ಸವಕಳಿ ಮತ್ತು ಋಣ ವಿಮೋಚನಾ ವೆಚ್ಚ	31	306.33	273.52
	ಇತರೆ ವೆಚ್ಚಗಳು	32	1,589.32	1,008.75
	ಒಟ್ಟು ಖರ್ಚುಗಳು (IV)		<b>7,431.25</b>	<b>6,169.42</b>
V	ಅಸಾಧಾರಣ ಮತ್ತು ಅಸಾಮಾನ್ಯ ಖರ್ಚು ಬಾಬುಗಳು ಹಾಗೂ ತೆರಿಗೆ ಪೂರ್ವದಲ್ಲಿ ಉಂಟಾಗುವ ಲಾಭ(III-IV)		2,885.71	1,348.02
VI	ಅಸಾಧಾರಣ ಅಂಶಗಳು		-	-
VII	ತೆರಿಗೆ ಮುಂಚಿನ ಲಾಭ (V-VI)		<b>2,885.71</b>	<b>1,348.02</b>
VIII	ತೆರಿಗೆ ವೆಚ್ಚಗಳು		-	-
	ಪ್ರಸಕ್ತ ತೆರಿಗೆ		210.00	211.19
	ಮ್ಯಾಟ್ ಕ್ರೆಡಿಟ್		(91.12)	-
	ಅಧಿಕ ತೆರಿಗೆ ಹಿಂದಿನ ವರ್ಷ 2017-18		(32.16)	-
	ಮುಂದುಡಲ್ಪಟ್ಟ ತೆರಿಗೆ		217.20	-
	ಒಟ್ಟು ತೆರಿಗೆ ವೆಚ್ಚಗಳು		303.92	211.19
IX	ಪ್ರಸಕ್ತ ವರ್ಷದ ಲಾಭ / (ನಷ್ಟ)(VII-VIII)		<b>2,581.80</b>	<b>1,136.83</b>
X	ಇತರೆ ಸಮಗ್ರ ಆದಾಯ			
	A (i) ಲಾಭ ಅಥವಾ ನಷ್ಟಕ್ಕೆ ಮರುವರ್ಗೀಕರಣವಾದ ಅಂಶಗಳು			
	ಸೇವಾ ಉಪದನ ಮತ್ತು ರಜಾ ಗಳಿಕೆ			

ಕ್ರ. ಸಂ.	ವಿವರಗಳು	ಅನುಸೂಚಿ ಸಂಖ್ಯೆ	31 ಮಾರ್ಚ್ 2018 ರಂತೆ	31 ಮಾರ್ಚ್ 2017 ರಂತೆ
	ಲಾಭ - ವಿಚಾರಾತ್ಮಕ ಲಾಭಗಳು / (ನಷ್ಟಗಳು)		39.97	(583.17)
	(ii) ಆದಾಯ ತೆರಿಗೆ -A		-	-
	B (i) ವಸ್ತುಗಳು ಲಾಭ ಅಥವಾ ನಷ್ಟದಲ್ಲಿ ವರ್ಗೀಕರಿಸಿರುವುದು		-	-
	(ii) ಆದಾಯ ತೆರಿಗೆ -B		-	-
	ಇತರೆ ಆದಾಯಕ್ಕೆ ಒಳಗಾಗುವ ಮೊತ್ತ		39.97	(583.17)
XI	(ಆದಾಯಕ್ಕೆ ಒಳಗಾಗುವ ಮೊತ್ತ ವರ್ಷದ ಲಾಭ ಮತ್ತು ಇತರೆ ಸಮಗ್ರ ಆದಾಯ ಒಳಗೊಂಡಿದೆ)		2,621.76	553.66
	ಷೇರಿನಲ್ಲಿ ಸಂಪಾದನೆ(ರೂ.ಗಳಲ್ಲಿ)		2,814.86	594.44

ಟಿಪ್ಪಣಿ 33 - ಹಣಕಾಸಿನ ಹೇಳಿಕೆಗಳ ಅವಿಭಾಜ್ಯ ಅಂಗವಾಗಿದೆ.

ಮಂಡಳಿಯ ಪರವಾಗಿ

ಸಹಿ/-  
(ವಿಜಯ್ ಕುಮಾರ್ ಗೋಗಿ)  
ನಿರ್ದೇಶಕರು

ಸಹಿ/-  
(ಹರೀಶ್ ಎ.)  
ಪ್ರಭಾರ ವಿತ್ತಾಧಿಕಾರಿಗಳು ಮತ್ತು  
ಮುಖ್ಯ ಲೆಕ್ಕಾಧಿಕಾರಿ

ಸ್ಥಳ : ಬೆಂಗಳೂರು  
ದಿನಾಂಕ : 11-09-2018

ಸಹಿ/-  
(ಸಂಜಯ್ ಮೋಹನ್)  
ವ್ಯವಸ್ಥಾಪಕ ನಿರ್ದೇಶಕರು  
ಮುರಳಿ ಅಂಡ್ ವೆಂಕಟರ್  
ಚಾರ್ಟೆಡ್ ಅಕೌಂಟಂಟ್ಸ್  
ರಿಜಿಸ್ಟ್ರೇಷನ್ ನಂ. : 002162S

ಸಹಿ/-  
ಕೆ. ವೆಂಕಟೇಶ್  
ಪಾಲುದಾರರು  
ಸದಸ್ಯತ್ವ ಸಂಖ್ಯೆ : 028348  
ಸ್ಥಳ : ಬೆಂಗಳೂರು  
ದಿನಾಂಕ : 14-09-2018

**ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ**  
**31.03.2018ರ ಅಂತ್ಯದ ವೇಳೆಗೆ ಈಕ್ವಿಟಿಯಲ್ಲಿ ಬದಲಾವಣೆಗಳ ಹೇಳಿಕೆ**  
**(ರೂ. ಲಕ್ಷಗಳಲ್ಲಿ)**

ಎ. ಈಕ್ವಿಟಿ ಪೇರು ಬಂಡವಾಳ

ವಿವರಗಳು	1.4.2016 ರಂತೆ	2016-17 ರಲ್ಲಿ ಈಕ್ವಿಟಿಯಲ್ಲಾದ ಬದಲಾವಣೆ	31.3.2017 ರಂತೆ	2017-18 ರಲ್ಲಿ ಈಕ್ವಿಟಿಯಲ್ಲಾದ ಬದಲಾವಣೆ	31.3.2018 ರಂತೆ
	931.40	00	931.40	00	931.40

ಬಿ. ಇತರೆ ಈಕ್ವಿಟಿ

(ರೂ. ಲಕ್ಷಗಳಲ್ಲಿ)

ವಿವರಗಳು	ಮೀಸಲು ಮತ್ತು ಹೆಚ್ಚುವರಿ						ಇತರೆ ಸಮಗ್ರ ವಸ್ತುವಿನ ಆದಾಯ ಡಿಕ್ಲೇಸ್ ಉದ್ದೇಶಗಳಿಗಾಗಿ ಪ್ರಯೋಜನಗಳು	ಒಟ್ಟು
	ಮೀಸಲು ಬಂಡವಾಳ	ಆಕಸ್ಮಿಕ ಅನುದಾನ	ಪಲ್ಸೆವುಡ್‌ಗಾಗಿ ಅನುದಾನ	ಇತರೆ ಮೀಸಲು (ಸಾಮಾನ್ಯ ಮೀಸಲು)	ಉಳಿದುಕೊಂಡ ಸಂಪಾದನೆ	ಧನ ಸಹಾಯ ಮಾಡಿ ಸಂಗ್ರಹಣೆ	ಪುನಶ್ಚೇತನ ಮೀಸಲು	
1.4.2016ರ ಪ್ರಾರಂಭದಲ್ಲಿ ಬಾಕಿ ಒಟ್ಟು ಇತರೆ ಸಮಗ್ರ ಆದಾಯದ ಇತರೆ ಸಮಗ್ರ ಆದಾಯದ ತೆರಿಗೆ	-	1,460.08 (1,460.08)	979.39 (979.39)	639.96 2,439.47	21,728.48 (107.43)	1,658.35 (1,658.35)	45.04 (45.04)	26,511.31 (1,810.82)
1.4.2016 ರಂದು ಪರಿವರ್ತನೆಗೊಂಡ ಬಾಕಿ ಒಟ್ಟು ಇತರೆ ಸಮಗ್ರ ಆದಾಯ ಲಾಭಾಂಶ	-	-	-	3,079.43	21,621.05 1,136.83	-	-	- 24,700.49
ಲಾಭಾಂಶದ ವಿತರಿಸಿದ ತೆರಿಗೆ ಉಳಿಸಿಕೊಂಡ ಸಂಪಾದನೆಯಿಂದ ಮಾರ್ಗಾವಣೆ					-			553.66
ತೆರಿಗೆ ಸಮಗ್ರ ಆದಾಯದ 31.03.2017 ರಂದು ಬಾಕಿ	-	-	-	3,079.43	22,757.88	-	-	-
01.04.2017ರ ಪ್ರಾರಂಭದಲ್ಲಿ ಬಾಕಿ ಒಟ್ಟು ಇತರೆ ಸಮಗ್ರ ಆದಾಯ ಲಾಭಾಂಶ	-	-	-	3,079.43	22,757.88 2,581.79	-	-	25,254.14 2,621.76
ಲಾಭಾಂಶದ ವಿತರಿಸಿದ ತೆರಿಗೆ ಉಳಿಸಿಕೊಂಡ ಸಂಪಾದನೆಯಿಂದ ಮಾರ್ಗಾವಣೆ								
ತೆರಿಗೆ ಸಮಗ್ರ ಆದಾಯದ 31.03.2018 ರಂದು ಬಾಕಿ	-	-	-	3,079.43	25,339.67	-	-	27,875.91

ಹಣಕಾಸಿನ ಹೇಳಿಕೆಗಳು ಅವಿಭಾಜ್ಯ ಅಂಗವಾಗಿದೆ. ಸಹಿ/-

(ವಿಜಯ್ ಕುಮಾರ್ ಗೋಗಿ), ನಿರ್ದೇಶಕರು (ಸಂಜಯ್ ಮೋಹನ್)  
 ಸಹಿ/-  
 ಪೃವಸ್ಮಾಪಕ ನಿರ್ದೇಶಕರು

ಮುರಳಿ ಅಂಡ್ ವೆಂಕಟ್  
 ಚಾರ್ಟೆಡ್ ಅಕೌಂಟಂಟ್ಸ್,  
 ರಿಜಿಸ್ಟ್ರೇಷನ್ ನಂ. : 002162S  
 ಸಹಿ/-

ಸ್ಥಳ : ಬೆಂಗಳೂರು

(ಹರೀಶ್ ಎ.)

ಪ್ರಭಾರ ವಿತ್ತಾಧಿಕಾರಿಗಳು ಮತ್ತು ಮುಖ್ಯ ಲೆಕ್ಕಾಧಿಕಾರಿ  
 ದಿನಾಂಕ : 11-09-2018

ಕೆ. ವೆಂಕಟೇಶ್, ಪಾಲುದಾರರು, ಸ್ಥಳ : ಬೆಂಗಳೂರು  
 ಸದಸ್ಯತ್ವ ಸಂಖ್ಯೆ : 028348 ದಿನಾಂಕ : 14-09-2018



**ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ**  
ಬೆಂಗಳೂರು - 560 003.

**2018 ಮಾರ್ಚ್ 31ಕ್ಕೆ ಕೊನೆಗೊಂಡ ನಗದು ಹರಿವಿನ ವಿವರಗಳು**

ರೂ. ಲಕ್ಷಗಳಲ್ಲಿ

ಕ್ರ. ಸಂ.	ವಿವರಗಳು	2017-18 ₹	2016-17 ₹
A	ವ್ಯಾಪಾರದ ಚಟುವಟಿಕೆಯಿಂದ ಬಂದ ನಗದು ಹರಿವು		
	ಒಟ್ಟು ಸಮಗ್ರ ಆದಾಯ	2,621.76	553.66
	ಹೊಂದಾಣಿಕೆಗಾಗಿ :		
	ಆದಾಯದ ತೆರಿಗೆ ಸಾಮಾನು	303.92	211.19
	ಸವಕಳಿ ಮತ್ತು ಭೋಗ್ಯ	306.33	273.51
	ಬಡ್ಡಿ ಆದಾಯ	(907.00)	(1,088.24)
	ಬಾಡಿಗೆ ಆದಾಯ	(115.72)	(99.77)
	(ಲಾಭ) / ನಷ್ಟ on write off/ sale of PPE	-	-
	ಕಾರ್ಯಾಚರಣಾ ಬಂಡವಾಳದ ಬದಲಾವಣೆಗೆ ಮೊದಲು ಲಾಭ	<b>2,209.29</b>	<b>(149.64)</b>
	ಕಮ್ಮಿ (ಹೆಚ್ಚುವರಿ) ಧೀರ್ಘಾವಧಿ ಸಾಲಗಳು	3.56	(1.06)
	ಕಮ್ಮಿ (ಹೆಚ್ಚುವರಿ) ಇತರೆ ಪ್ರಸಕ್ತವಲ್ಲದ ಸ್ವತ್ತುಗಳು	(358.14)	(99.75)
	ಕಮ್ಮಿ (ಹೆಚ್ಚುವರಿ) ಇನ್ವೆಂಟರೀಸ್	258.64	(141.18)
	ಕಮ್ಮಿ (ಹೆಚ್ಚುವರಿ) ದೂತ ಸಸಿಗಳಲ್ಲದೆ	(1,098.41)	(1,572.64)
	ಜೈವಿಕ ಸ್ವತ್ತುಗಳು		
	ಕಮ್ಮಿ (ಹೆಚ್ಚುವರಿ) ವ್ಯಾಪಾರ ಸ್ವೀಕೃತಿಗಳು	34.94	11.95
	ಕಮ್ಮಿ (ಹೆಚ್ಚುವರಿ) ಸಾಲಗಳು ಮತ್ತು ಮುಂಗಡಗಳು	0.01	(6.13)
	ಕಮ್ಮಿ (ಹೆಚ್ಚುವರಿ) ಇತರೆ ಹಣಕಾಸು ಸ್ವತ್ತುಗಳು	(11.93)	6.45
	ಕಮ್ಮಿ (ಹೆಚ್ಚುವರಿ) ಇತರೆ ಪ್ರಸಕ್ತ ಸ್ವತ್ತುಗಳು	70.68	(74.72)
	ಹೆಚ್ಚುವರಿ (ಕಮ್ಮಿ) ಇತರೆ ಹಣಕಾಸು ಸಮಗ್ರಗಳು LT	299.03	(102.69)
	ಹೆಚ್ಚುವರಿ (ಕಮ್ಮಿ) ಪ್ರಸಕ್ತವಲ್ಲದ ಸಮಗ್ರಗಳು	(7.32)	(13.74)
	ಹೆಚ್ಚುವರಿ (ಕಮ್ಮಿ) ವ್ಯಾಪಾರದಲ್ಲಿ ಸ್ವೀಕೃತಿಗಳು	(59.36)	59.02
	ಹೆಚ್ಚುವರಿ (ಕಮ್ಮಿ) ಸಾಲಗಳು ಮತ್ತು ಮುಂಗಡಗಳು	43.13	398.77
	ಹೆಚ್ಚುವರಿ (ಕಮ್ಮಿ) ಇತರೆ ಹಣಕಾಸು ಸ್ವತ್ತುಗಳು	(465.30)	253.62
	ಹೆಚ್ಚುವರಿ (ಕಮ್ಮಿ) ಸಾಮಾನುಗಳು	52.88	130.45
	ಕಾರ್ಯಾಚರಣೆಯಿಂದ ನಗದು	<b>971.71</b>	<b>(1,301.28)</b>
	ಪಾವತಿಸಿದ ಆದಾಯ ತೆರಿಗೆ	303.92	211.19
	ಅಸಾಧಾರಣ ವಸ್ತುಗಳ ಕಾರ್ಯಾಚರಣೆಯ ಮುಂಚೆ ಬಂದ ನಗದು	<b>667.79</b>	<b>(1,512.47)</b>
	ಅಸಾಧಾರಣ ವಸ್ತುಗಳು	-	-
	ಕಾರ್ಯಾಚರಣೆಯಿಂದ ಬಂದ ನಗದು	<b>667.79</b>	<b>(1,512.47)</b>
B	ಹೂಡಿಕೆಗಳಿಂದ ಬಂದ ನಗದು ಹರಿವು		
	ಸ್ಥಿರ ಆಸ್ತಿಗಳ ಮಾರಾಟದಿಂದ ಬಂದ ಆದಾಯ	2.46	0.16
	ಸ್ಥಿರ ಆಸ್ತಿಗಳ ಸೇರ್ಪಡೆ, ಬಂಡವಾಳ ಕೆಲಸದ ಪ್ರಗತಿ & ಬಂಡವಾಳ ಮುಂಗಡ	(734.41)	(734.24)

ಕ್ರ. ಸಂ.	ವಿವರಗಳು	2017-18 ₹	2016-17 ₹
	(ಕಮ್ಪಿ) / ಹೆಚ್ಚುವರಿ ಬಂಡವಾಳ ಕೆಲಸದ ಪ್ರಗತಿ / ದೂತ ಸಸಿಗಳ ಪ್ರಗತಿ	(40.38)	61.02
	(ಕಮ್ಪಿ) / ಹೆಚ್ಚುವರಿ ದೂತ ಸಸಿಗಳಲ್ಲದೆ ಜೈವಿಕ ಸ್ವತ್ತುಗಳು	(375.08)	199.75
	(ಕಮ್ಪಿ) / ಹೆಚ್ಚುವರಿ ನರ್ಸರಿಗಳನ್ನು ಸವಕಳಿ ಹಂಚಿಕೆ	0.82	0.80
	ಬಡ್ಡಿ ಆದಾಯ	907.00	1,088.24
	ಬಾಡಿಗೆ ಆದಾಯ	115.72	99.77
	ಹೂಡಿಕೆಯಿಂದ ಬಂದ ಒಟ್ಟು ಆದಾಯ	(123.88)	715.49
C	ಹಣಕಾಸು ಚಟುವಟಿಕೆಯಿಂದ ಬಂದ ನಗದು ಹರಿವು		
	ಸಾಲದಿಂದ ಬಂದ ಆದಾಯ	-	-
	ಸಾಲ ಮರುಪಾವತಿ	-	-
	ಬಡ್ಡಿ ಪಾವತಿ	-	-
	ಡಿವೆಡೆಂಟ್ ಪಾವತಿ	-	-
	ಡಿವೆಡೆಂಟ್ ತೆರಿಗೆ ಪಾವತಿ	-	-
	ಹಣಕಾಸು ಚಟುವಟಿಕೆಯಿಂದ ಬಂದ ನಗದು ಹರಿವು	-	-
	ಹೆಚ್ಚುವರಿ (ಕಮ್ಪಿ) ವರ್ಷದಲ್ಲಿನ ನಗದು ಮತ್ತು ನಗದು ಸಮಾನ (A+B+C)	543.91	(796.98)
	ವರ್ಷದ ಪ್ರಾರಂಭದಲ್ಲಿನ ನಗದು ಮತ್ತು ನಗದು ಸಮಾನ	14,461.89	15,258.87
	ವರ್ಷದ ಕೊನೆಯಲ್ಲಿ ನಗದು ಮತ್ತು ನಗದು ಸಮಾನ	15,005.80	14,461.89
	ನೋಟ್ 12 ರ ಪ್ರಕಾರ ನಗದು ಮತ್ತು ನಗದು ಸಮಾನ	15,005.80	14,461.89

ಹಣಕಾಸಿನ ಹೇಳಿಕೆಗಳು ಅವಿಭಾಜ್ಯ ಅಂಗವಾಗಿದೆ.

ಸಹಿ/-

(ವಿಜಯ್ ಕುಮಾರ್ ಗೋಗಿ)

ನಿರ್ದೇಶಕರು

ಸಹಿ/-

(ಹರೀಶ್ ಎ.)

ಪ್ರಭಾರ ವಿತ್ತಾಧಿಕಾರಿಗಳು ಮತ್ತು

ಮುಖ್ಯ ಲೆಕ್ಕಾಧಿಕಾರಿ

ಸ್ಥಳ : ಬೆಂಗಳೂರು

ದಿನಾಂಕ : 11-09-2018

ಸಹಿ/-

(ಸಂಜಯ್ ಮೋಹನ್)

ವ್ಯವಸ್ಥಾಪಕ ನಿರ್ದೇಶಕರು

ಮುರಳಿ ಅಂಡ್ ವೆಂಕಟ್

ಚಾರ್ಟೆಡ್ ಅಕೌಂಟಂಟ್ಸ್

ರಿಜಿಸ್ಟ್ರೇಷನ್ ನಂ. : 002162S

ಸಹಿ/-

ಕೆ. ವೆಂಕಟೇಶ್

ಪಾಲುದಾರರು

ಸದಸ್ಯತ್ವ ಸಂಖ್ಯೆ : 028348

ಸ್ಥಳ : ಬೆಂಗಳೂರು

ದಿನಾಂಕ : 14-09-2018

## ಸಸಿ, ಅಸ್ತಿ ಮತ್ತು ಉಪಕರಣ

(ರೂ. ಲಕ್ಷಗಳಲ್ಲಿ)

		ಪರಿಗಣಿಸಲಾದ ವೆಚ್ಚ				ನಿಯೋಜಿಸಲಾದ ಅಸಮಾಧಾನ / ಸಾಲ ತೀರಿಸುವುದು / ತೊಡೆದುಹಾಕುವಿಕೆ					ನಿವ್ವಳ ಮೌಲ್ಯ		
ಕ್ರ. ಸ.	ವಿವರಗಳು	01.04. 2017 ರಂದು ಪರಿಗಣಿಸಲಾದ ವೆಚ್ಚ	ಫಿ. 16, 17, 18	ವರ್ಗಾ ವರ್ಷ/ ಹೊಂದಾಣಿಕೆಗಳು (ಮಾರಾಟ ಕೆಟ್ಟ ಸ್ವತ್ತು ಸೇರಿ)	31.03. 2018 ರಂದು ನಿವ್ವಳ ಮೌಲ್ಯ	01.04. 2017 ರಂದು	ಸವಕಳಿ ವೆಚ್ಚ	ದುರ್ಬಳಿ ಆತೆ ನಷ್ಟ	ವರ್ಗಾ ವರ್ಷ/ ಹೊಂದಾಣಿಕೆಗಳು (ಮಾರಾಟ ಕೆಟ್ಟ ಸ್ವತ್ತು ಸೇರಿ)	31.03. 2018 ರಂತೆ	31.03. 2017 ರಂತೆ	01.04. 2016 ರಂತೆ	
1	ಸ್ವತಂತ್ರ ಜಮೀನು	3.12	-	-	3.12	-	-	-	-	0.00	3.12	3.12	3.12
2	ಗುತ್ತಿಗೆ ಜಮೀನು	5.86	-	-	5.86	2.13	2.13	-	-	4.26	1.60	3.73	5.86
3	ಕಟ್ಟಡ	294.29	8.82	-	303.11	5.60	5.75	-	-	11.35	291.76	288.69	286.78
4	ರಸ್ತೆಗಳು	4.24	-	-	4.24	0.63	0.87	-	-	1.50	2.74	3.61	1.49
5	ತಾತ್ಕಾಲಿಕ ಶೆಡ್	0.42	-	-	0.42	0.36	-	-	-	0.36	0.06	0.06	0.42
6	ಸಸ್ಯರಾಸಿಗಳು & ಯಂತ್ರಗಳು	130.78	2.53	-	133.31	14.83	15.54	-	-	30.38	102.94	115.95	126.35
7	ಎಲೆಕ್ಟ್ರಿಕ್ ಉಪಕರಣಗಳು & ಜೋಡಣೆ	18.25	0.49	-	18.74	2.80	2.74	-	-	5.54	13.20	15.45	15.73
8	ವಾಹನಗಳು	102.27	8.02	-	110.29	15.27	17.82	-	-	33.08	77.20	87.01	82.45
9	ಬುಲ್ಡೋಜರ್	22.96	-	0.00	22.96	4.43	7.29	-	-	11.72	11.24	18.54	16.47
10	ಪೀರೋಪಕರಣಗಳು & ಸ್ಥಿರಾಸ್ತಿ	22.77	1.82	-	24.59	3.15	3.36	-	-	6.50	18.08	19.62	17.97
11	ಕೊಳವೆ ಬಾವಿ	7.00	2.49	-	9.48	2.26	1.43	-	-	3.69	5.79	4.74	6.01
12	ಕಛೇರಿ ಉಪಕರಣಗಳು	32.25	12.67	-	44.92	3.43	7.59	-	-	11.02	33.90	28.82	5.72
13	ಗಣಕಯಂತ್ರ	15.45	5.85	0.09	21.22	5.90	3.48	-	-	9.38	11.84	9.55	14.28
14	ದೂತ ಸಸಿಗಳು - ರಬ್ಬರ್	3,670.29	691.73	-	4,362.03	202.19	229.80	-	-	431.99	3,930.04	3,468.10	3,015.23
15	ದೂತ ಸಸಿಗಳು - ಬಿದಿರು	102.02	-	2.37	99.64	0.36	0.36	-	-	0.72	98.93	101.66	102.02
16	ದೂತ ಸಸಿಗಳು - ಹುಣಸೇಹಣ್ಣು	14.00	-	-	14.00	6.11	6.11	-	-	12.21	1.79	7.89	14.00
	ಒಟ್ಟು	4,445.97	734.41	2.46	5,177.92	269.44	304.26	-	-	573.70	4,604.22	4,176.53	3,713.87

- 1.1 2.99 ಎಕರೆ ಸ್ವತಂತ್ರ ಭೂಮಿಯನ್ನು (31.03.2017 – 2.99 ಎಕರೆ, 01.04.2016 – 2.99 ಎಕರೆ) ಹೊಂದಿದೆ ಮತ್ತು 46162.55 ಹೆ. ಗುತ್ತಿಗೆ ಭೂಮಿಯನ್ನು (31.03.2017, 46162.55 ಹೆ. 01.04.2016, 46162.55ಹೆ)
- 1.2 ಪರಿವರ್ತನ ದಿನಾಂಕದ ಪ್ರಕಾರ ಸ್ವತ್ತುಗಳ ಖರ್ಚಿನ ವೆಚ್ಚದಲ್ಲಿ ಗಣನೀಯ ಲೆಕ್ಕಪತ್ರ ನೀತಿ ನಂ. 32.1.2.3 ಅನ್ನು ನೋಡಿ, ಉಪಯುಕ್ತ ಆಸ್ತಿಗಿಳಿ ಜೀವನ, ಸವಕಳಿ ಮತ್ತು ಭೋಗ್ಯ ಶುಲ್ಕದ ಲೆಕ್ಕಾಚಾರದ ವಿಧಾನವನ್ನು ಪ್ರಚೋದಿಸಿತು.
- 1.3 ರಬ್ಬರ್ ಬಿದಿರಿನ ಮತ್ತು ಹುಣಸೇಹಣ್ಣಿನ ದೂತ ಸಸ್ಯಗಳ ಪುನರ್ವಸತಿ ಕಾಯ್ದಿರುವಿಕೆಗಳ ಆಸ್ತಿ, ಸಸ್ಯ ಮತ್ತು ಸಲಕರಣೆಗಳ ಭಾಗವಾಗಿ ಮರು ವರ್ಗೀಕರಿಸಲಾಗಿದೆ.
- 1.4 ದೂತ ಸಸ್ಯಗಳನ್ನು ಕರ್ನಾಟಕ ಸರ್ಕಾರದಿಂದ ಗುತ್ತಿಗೆ ಹೊಂದುವ ಮೂಲಕ, ಗುತ್ತಿಗೆ ಬಾಡಿಗೆಗಳನ್ನು ಲಾಭ ಮತ್ತು ನಷ್ಟದ ಹೇಳಿಕೆಗೆ ವಿಧಿಸಲಾಗುತ್ತದೆ.
- 1.5 ಖಾತೆಗಳ ಪುಸ್ತಕಗಳಲ್ಲಿ ಕಛೇರಿಗಳ ಮಾಲೀಕತ್ವವನ್ನು ವರ್ಗಾವಣೆ ಮಾಡಲು ಕೆಎಸ್‌ಎಫ್‌ಐಸಿ ಬಾಕಿ ಅಂತಿಮ ಒಪ್ಪಂದ ಮತ್ತು ಬಿಲ್ಲುಗಳು ಮತ್ತು ನೋಂದಣಿ ಶುಲ್ಕಗಳ ವಸಾಹತುಗಳಿಗೆ ಲೆಕ್ಕಪರಿಶೋಧಕ ಹೊಂದಾಣಿಕೆಗಳನ್ನು ಮಾಡಲಾಗುವುದಿಲ್ಲ.
- 1.6 ಕಾರ್ಪೊರೇಟ್ ಕಛೇರಿ ಆವರಣದ ವಿಷಯದಲ್ಲಿ, ಕಂಪನಿಯು 23000 ಚದರ ಅಡಿಗಾಗಿ 30 ವರ್ಷಗಳ ಗುತ್ತಿಗೆ ಒಪ್ಪಂದವನ್ನು ಕರ್ನಾಟಕ ಸರ್ಕಾರದೊಂದಿಗೆ ಮಾಡಿಕೊಂಡಿದೆ. 40800 ಚದರ ಅಡಿ ಎತ್ತರದ ಕಟ್ಟಡವನ್ನು ನಿರ್ಮಿಸಿದೆ. 6875 ಚದರ ಅಡಿ ಪ್ರದೇಶವನ್ನು ಕೆಎಸ್‌ಎಫ್‌ಐಸಿಗೆ ಮುಂದೂಡಲಾಗಿದೆ.
- 1.7 ಕರ್ನಾಟಕ ಸರ್ಕಾರವು ಕೆಎಫ್‌ಡಿಎಸ್ ಗೆ ಗುತ್ತಿಗೆ ನೀಡಿರುವ ತೋಟಗಳನ್ನು 47.60 ಹೆಕ್ಟೇರ್ ಭೂಮಿಯನ್ನು ಕೆಎಫ್‌ಡಿಎಸಿಯಿಂದ ರಬ್ಬರ್ ಬೋರ್ಡ್ ಕೊಟ್ಟಾಯಂಗೆ 1996 ರಲ್ಲಿ ರಬ್ಬರ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಬಳಕೆಗೆ ಗುತ್ತಿಗೆ ನೀಡಿತು. ರಬ್ಬರ್ ತೋಟಗಳ ಗುತ್ತಿಗೆ ಅವಧಿಯನ್ನು 01.07.201 ರವರೆಗೆ ನವೀಕರಿಸಲಾಯಿತು. 25 ವರ್ಷಗಳ ಅವಧಿಗೆ ರಬ್ಬರ್ ಬೋರ್ಡ್ ಗುತ್ತಿಗೆ ನೀಡಿರುವ ಭೂಮಿ ಅವರ ಸ್ವಾಮ್ಯದಲ್ಲಿದೆ.
- 1.8 ಇಂಡ್ ಆಸ್ ಪ್ರಕಾರ ಆಸ್ತಿಗಳ ದುರ್ಬಲತೆಗಾಗಿ ಕಂಪನಿ ಒದಗಿಸಿಲ್ಲ. 36 ಈ ನಿಟ್ಟಿನಲ್ಲಿ ನಡೆಸಬೇಕಾದ ವಾರ್ಷಿಕ ಅಂದಾಜು ಅನುಪಸ್ಥಿತಿಯಲ್ಲಿ.

ರೂ. ಲಕ್ಷಗಳಲ್ಲಿ

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
2	ಪ್ರಗತಿಯಲ್ಲಿರುವ ದೂತ ಸಸಿಗಳು-CWIP ಲೆಕ್ಕಪತ್ರ ನೀತಿ ಟಿಪ್ಪಣಿ 33 ರಬ್ಬರ್ ಮರುನೇಡುವಿಕೆ ಯೋಜನೆ	3,146.61	3,106.22	3,167.24
	ಒಟ್ಟು	<b>3,146.61</b>	<b>3,106.22</b>	<b>3,167.24</b>
	ಕಳೆ : ರಬ್ಬರ್‌ನಿಂದ ತಯಾರಿಸಿದ ಸಾಮಾನುಗಳನ್ನು ಮರುನೇಡುವಿಕೆ ಯೋಜನೆ	-	-	-
	ಒಟ್ಟು	<b>3,146.61</b>	<b>3,106.22</b>	<b>3,167.24</b>

**ಸಸಿ, ಅಸ್ತಿ ಮತ್ತು ಉಪಕರಣ**

(ರೂ. ಲಕ್ಷಗಳಲ್ಲಿ)

ಕ್ರ. ಸಂ.	ವಿವರಗಳು	ಪರಿಗಣಿಸಲಾದ ವೆಚ್ಚ				ನೀಯೋಜಿಸಲಾದ ಅಸಮಾಧಾನ / ಸಾಲ ತೀರಿಸುವುದು / ತೊಡೆದುಹಾಕುವಿಕೆ						ನಿವ್ವಳ ಮೌಲ್ಯ		
		01.04. 2017 ರಂದು ಪರಿಗಣಿಸಲಾದ ವೆಚ್ಚ	ಫಿ ಸ್ಕೀಮ್ ೨೦೧೭	ವರ್ಗಾ ವಕೀ/ ಹೊಂದಾಣಿಕೆಗಳು (ಮಾರಾಟ ಕ್ವಿಟ್ಟ ಸೇರಿ)	31.03. 2018 ರಂದು ನಿವ್ವಳ ಮೌಲ್ಯ	01.04. 2017 ರಂದು	ಸವಕಳಿ ವೆಚ್ಚ	ದುರ್ಬ್ ಆತಿ ನಷ್ಟ	ವರ್ಗಾ ವಕೀ/ ಹೊಂದಾಣಿಕೆಗಳು (ಮಾರಾಟ ಕ್ವಿಟ್ಟ ಸ್ವತ್ತು ಸೇರಿ)	31.03. 2018 ರಂತೆ	31.03. 2017 ರಂತೆ	01.04. 2016 ರಂತೆ		
1	ಭೂಮಿ	5.36			5.36	1.95	1.95			3.90	1.46	3.41	5.36	
2	ಕಟ್ಟಡ	57.76			57.76	0.94	0.94			1.88	55.88	56.82	57.76	
3	ದೂತ ಸಸಿ	6.18			6.18	-	-			-	6.18	6.18	6.18	
a	ಟೀ ಸಸಿಗಳು	69.30	0	0	69.30	2.89	2.89	0.00	0.00	5.78	63.52	66.41	69.30	
	ಒಟ್ಟು													

- 3.1 ಕಂಪನಿಯು ಅದರ ಹೂಡಿಕೆ ಮೌಲ್ಯವನ್ನು ಸರ್ಕಾರದ ಮಾರ್ಗದರ್ಶನದ ಮೇಲೆ ಅಂದಾಜಿಸಿದೆ. ಬಂಡವಾಳ ಗುಣಲಕ್ಷಣಗಳಿಗಾಗಿ ನ್ಯಾಯೋಚಿತ ಮೌಲ್ಯ ಮಾಪನ ಅಂದಾಜುಗಳನ್ನು ಮಟ್ಟ 2 ಎಂದು ವರ್ಗೀಕರಿಸಲಾಗಿದೆ.
- 3.2 ಕಂಪನಿಯು ಒಟ್ಟು 40.800 ಚದರ ಅಡಿ ಭೂಮಿಯನ್ನು ಹೊಂದಿದ್ದು ಅದರಲ್ಲಿ 19494 ಚದರ ಅಡಿಯನ್ನು ಗುತ್ತಿಗೆಗೆ ಬಿಟ್ಟಿದೆ.
- 3.3 ಕರ್ನಾಟಕ ಸರಕಾರವು ನೀಡಿದ ಆದೇಶದಂತೆ 55.90 ಚದರ ತೋಟಗಳ ಪ್ರದೇಶವನ್ನು ಖಾಸಗಿ ಯೋಜಕರಿಗೆ ಪರವಾನಗಿ ನೀಡಿದೆ. ಟೀ ತೋಟದ ಪರವಾನಗಿ ಅವಧಿಯನ್ನು 2008-09 ರಿಂದ 15 ವರ್ಷಗಳವರೆಗೆ ನೀಡಿದೆ.



ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
4	<b>ದೂತ ಸಸಿಗಳಲ್ಲದೆ ಜೈವಿಕ ಸ್ವತ್ತುಗಳು - ಪ್ರಚಲಿತವಲ್ಲದ ಸ್ವತ್ತುಗಳು</b> ಲೆಕ್ಕಪತ್ರ ನೀತಿ ಅನುಸೂಚಿ 33.1.2.5			
(i)	ಅಕೇಷಿಯಾ ತೋಟಗಳು	-	-	-
(ii)	ನೀಲಗಿರಿ ತೋಟಗಳು	517.27	424.30	376.25
(iii)	ಹೆಬ್ಬೇವು ತೋಟಗಳು	0.67	0.38	(0.17)
(iv)	ಕ್ಯಾಸುರಿನಾ ತೋಟಗಳು	188.90	-	-
(v)	ಸುಬಾಬುಲ್ ತೋಟಗಳು	2.81	2.60	-
(vi)	ತೇಗ ತೋಟಗಳು	324.44	324.44	324.44
(vii)	ಹೊಂಗೆ ತೋಟಗಳು	0.68	-	-
(vii)	ಇತರೆ	96.07	4.05	254.99
	<b>ಒಟ್ಟು</b>	<b>1,130.86</b>	<b>755.77</b>	<b>955.52</b>

4.1 ಮೇಲೆ ಪ್ರಸ್ತಾಪಿಸಲಾದ ದೂತ ಸಸಿಗಳಲ್ಲದೆ ಇರುವ ಜೈವಿಕ ಸ್ವತ್ತುಗಳು ವಿವಿಧ ಹಂತಗಳಲ್ಲಿ ತೋಟಗಳ ಬೆಳವಣಿಗೆಯ ವರ್ಗದಲ್ಲಿ ಬರುತ್ತದೆ. ರೂ. ಲಕ್ಷಗಳಲ್ಲಿ

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
5	<b>ಮಾರಾಟಕ್ಕಿಟ್ಟ ಪ್ರಚಲಿತವಲ್ಲದ ಸ್ವತ್ತುಗಳು</b>			
1	ಕ್ಯಾಸುರಿನಾ ತೋಟಗಳು	0.48	0.48	0.48
2	ಸಂಗ್ರಹದಲ್ಲಿರುವ ಅಕೇಷಿಯಾ ಕಟ್ಟಿಗೆ (ನ್ಯಾಯೋಚಿತ ಮೌಲ್ಯದಲ್ಲಿ)	142.60	142.60	142.60
	<b>ಒಟ್ಟು</b>	<b>143.08</b>	<b>143.08</b>	<b>143.08</b>

ರೂ. ಲಕ್ಷಗಳಲ್ಲಿ

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
6	<b>ಹೂಡಿಕೆಗಳು</b> ಈಕ್ವಿಟಿ ಉಪಕರಣಗಳಲ್ಲಿ ಹೂಡಿಕೆ (ಗುರುತಿಸಿದ) ಅಂಗಸಂಸ್ಥೆ (ವೆಚ್ಚದಲ್ಲಿ) ಕರ್ನಾಟಕ ಪಲ್ಪ್‌ವುಡ್ ಲಿ. ಬೆಂಗಳೂರು: 1,25,000 ಈಕ್ವಿಟಿ ಷೇರ್‌ಗಳ ರೂ. 100/- ಪೂರ್ಣವಾಗಿ ಪಾವತಿಸಿದೆ (31.3.17 ರಂದು 1,25,000, 31.3.16 ರಂದು 1,25,000)	-	-	-
	<b>ಒಟ್ಟು</b>	<b>-</b>	<b>-</b>	<b>-</b>

6.1 ಕರ್ನಾಟಕ ಸರ್ಕಾರವು ಜಾರಿಗೊಳಿಸಿದ ಸರ್ಕಾರದ ಆದೇಶದ ಪ್ರಕಾರ ಅದರ ಕ್ರಮಗಳು / ಆರ್ಡರ್ ಡಿ ಪೇಪರ್ 56 ಎಆರ್‌ಯು 2002, ಬೆಂಗಳೂರು 2005ರ ಜೂನ್ 27 ರಂದು ಅಂಗ ಸಂಸ್ಥೆ ಕಂಪೆನಿಯನ್ನು ನಿರ್ದೇಶಿಸಲು ನಿರ್ದೇಶಿಸಲಾಗಿದೆ. ಅಂಗಸಂಸ್ಥೆ ಕಂಪೆನಿಯು ದಿವಾಳಿಯ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಾಧ್ಯವಾಗದ ಕಾರಣ, ಇದನ್ನು ಹೊಗುವ ಕಾಳಜಿ ಎಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಕೆಪಿಎಲ್ ಷೇರುಗಳ ಹೂಡಿಕೆಯು ರೂ. 1,25,0,000/- ರಷ್ಟಿದ್ದು, 2004-05ರ ಹಣಕಾಸಿನ ವರ್ಷದಲ್ಲಿ ಕಂಪೆನಿಯ ಪುಸ್ತಕಗಳಲ್ಲಿ ಬರೆಯಲ್ಪಟ್ಟಿದೆ ಮತ್ತು ಅದನ್ನು ನೀಲ್ ಎಂದು ಗೌರವಿಸಲಾಗುತ್ತದೆ.

**ಕಅಅನಿನಿ**

6.2 ಕಂಪೆನಿಯು 31-03-20016ರ ಹೊತ್ತಿಗೆ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಕಂಪೆನಿಯಾದ ಮೆ|| ಕರ್ನಾಟಕ ಪಲ್ಫ್‌ವುಡ್ ಲಿಮಿಟೆಡ್‌ನಿಂದ ರೂ. 25.50 ಲಕ್ಷವನ್ನು ಪ್ರಸ್ತುತ ಹೂಡಿಕೆಯಂತೆ ಬಹಿರಂಗಪಡಿಸಿದೆ. ಅಂಗ ಸಂಸ್ಥೆ ಕಂಪೆನಿಯ ಆಸಕ್ತಿ ಮತ್ತು ಇತರ ಖರ್ಚುಗಳ ಕಡೆಗೆ ಹಣವನ್ನು ಪಾವತಿಸಲಾಯಿತು. ಇದು ಇತರ ಅಸಂಖ್ಯಾತ ವಸ್ತುಗಳ ಮೂಲಕ ಇಂಡ್-ಅಸ್ ಅಡಿಯಲ್ಲಿ ರವಾನೆಗಾಗಿ ಪರಿಗಣಿಸಲಾಗಿದೆ ಮತ್ತು ದಿನಾಂಕ : 1-04-2016 ರಂತೆ ಸಾಮಾನ್ಯ ಮೀಸಲಾತಿಯಲ್ಲಿ ಹೊಂದಾಣಿಕೆ ಮಾಡಲಾಗಿದೆ.

ರೂ. ಲಕ್ಷಗಳಲ್ಲಿ

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
7	ಸಾಲಗಳು			
A	ಭದ್ರತೆ ಮತ್ತು ಪರಿಗಣಿಸಲಾದ ಸರಕು ಕಾರ್ಮಿಕರ ಸಾಲಗಳು ಮತ್ತು ಮುಂಗಡಗಳು	6.08	8.43	7.47
	<b>ಒಟ್ಟು - A</b>	<b>6.08</b>	<b>8.43</b>	<b>7.47</b>
B	ಪಡೆಯಬೇಕಾದ ಮುಂಗಡ ನಗದು ಅಥವಾ ಸರಕಿನ ಮೇಲೆ ವೈಯಕ್ತಿಕ ಭದ್ರತೆಯನ್ನು ಹೊರತುಪಡಿಸಿ ಬೇರೆ ಯಾವುದೇ ಭದ್ರತೆ ಇಲ್ಲದಿರುವ ಕಂಪನಿ ಕಾರ್ಮಿಕರ ಭದ್ರತಾ ಠೇವಣಿ	-	1.20	1.11
	<b>ಒಟ್ಟು (B)</b>	<b>-</b>	<b>1.20</b>	<b>1.11</b>
	<b>ಒಟ್ಟು (A + B)</b>	<b>6.08</b>	<b>9.63</b>	<b>8.57</b>

ರೂ. ಲಕ್ಷಗಳಲ್ಲಿ

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
8	ಇತರೆ ಚಾಲ್ತಿಯಲ್ಲಿರದ ಸ್ವತ್ತುಗಳ ನಗದಿನಲ್ಲಿ ನಗದಾಗಲಿ ಅಥವಾ ವಸ್ತು ರೂಪದಿಂದಾಗಲಿ ಹಿಂದಕ್ಕೆ ಭಾವಿಸಲಾಗಿದ್ದು ಅಂತಹ ಮುಂಗಡಗಳಿಗೆ ವೈಯಕ್ತಿಕ ಪಡೆಯಬಹುದಾದ ಮುಂಗಡಗಳು ಒಳ್ಳೆಯದೆಂದು ಭದ್ರತೆ ಹೊರತು ಉಳಿದಾವುದೇ ಭದ್ರತೆಗಳಿರುವುದಿಲ್ಲ			
1	ಸರ್ಕಾರದೊಂದಿಗೆ ಮತ್ತು ಇತರೆ ಇಲಾಖೆಯೊಂದಿಗೆ ಠೇವಣಿ	97.02	96.35	95.59
2	ಕರ್ನಾಟಕ ಸರ್ಕಾರದಿಂದ ಬರಬೇಕಾದ ಮೊತ್ತ	195.50	193.12	190.85
3	ಕೋರ್ಟ್ ಶುಲ್ಕ ಠೇವಣಿ	1.12	1.12	1.12
4	ಮ್ಯಾಟ್ ಕ್ರೆಡಿಟ್ ಅರ್ಹತೆ	7.26	7.26	5.02
5	ಆದಾಯ ತೆರಿಗೆ ಮರುಪಾವತಿ ಬಾಕಿ	169.68	87.99	257.17
6	ಪ್ರತಿಭಟನೆಯಡಿಯಲ್ಲಿ ಪಾವತಿಸಿದ ಮೊತ್ತ	551.19	306.94	113.87
7	ಇತರೆ ಮುಂಗಡಗಳು	139.74	97.60	-
8	ಇತರೆ ಪ್ರಗತಿಗಳು	2.45	15.45	42.45
	<b>ಒಟ್ಟು</b>	<b>1,163.97</b>	<b>805.83</b>	<b>706.07</b>
	ಕಳೆಯುವುದು : ಕೆಟ್ಟ ಮತ್ತು ಅನುಮಾನಾಸ್ಪದ ಸಾಲಗಳ ಹಂಚಿಕೆ (ಗೌರವಧನ ಮತ್ತು ಕಟ್ಟಡಗಳ ಬಾಡಿಗೆ ಮೇಲ್ಕಂಡ ನಂ.3 ರಂತೆ ಕಳೆಯಿರಿ : ಉಲ್ಲೇಖ -2ರ ಸರ್ಕಾರಕ್ಕೆ ವಿರುದ್ಧವಾಗಿ ಅವಕಾಶ	(1.12) (41.99)	(1.12) (41.99)	(1.12) (41.99)
	<b>ಒಟ್ಟು</b>	<b>1,120.85</b>	<b>762.71</b>	<b>662.96</b>

ರೂ. ಲಕ್ಷಗಳಲ್ಲಿ

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
8A	ಕರ್ನಾಟಕ ಸರ್ಕಾರದಿಂದ ಬರಬೇಕಾದದ್ದು			
1	ಕರ್ನಾಟಕ ಸರ್ಕಾರ (ಅರಣ್ಯ ಇಲಾಖೆ)			
	a) ನೀಲಗಿರಿ	16.71	16.71	16.71
	b) ಕೋಕೋ ಕಾರ್ಯಚರಣೆಯಿಂದ ನಷ್ಟ	-	-	-
	c) ಹಳೆಯ ಸ್ವತ್ತುಗಳ ಮಾರಾಟ (ಕೋಕೋ)	-	-	-
	d) ತೇಗ	41.99	41.99	41.99
	e) ಪಿಸಿಸಿಎಫ್ (ವನ್ಯಜೀವಿ ವಿಂಗ್ - ಪ್ರದೇಶಗಳು)	81.37	81.37	81.37
	f) ಹುಣಿಸೇಹಣ್ಣು ನೆಡುತೋಪು ಯೋಜನೆ (1996-1997)	9.35	9.35	9.35
	g) ಡೋಜರ್‌ನಿಂದ ಬರಬೇಕಾದ ಶುಲ್ಕಗಳು	-	-	-
2	ರಜೆ ಸಂಬಳ ವಸೂಲಾತಿ	33.65	31.27	29.00
3	ಆದಾಯ ತೆರಿಗೆ ವಸೂಲಾತಿ	-	-	-
4	ಸಿಲ್ವಿಪಾಸ್ತಲ್ ಯೋಜನೆ	1.42	1.42	1.42
5	ಆರೋಗ್ಯ ನಿರ್ದೇಶಕರು ಮತ್ತು ಕುಟುಂಬ ಕಲ್ಯಾಣ ಯೋಜನೆ	1.07	1.07	1.07
6	ಮುಖ್ಯ ಇಂಜಿನಿಯರ್ ಸಂಪರ್ಕ ಮತ್ತು ಕಟ್ಟಡ, ಬೆಂಗಳೂರು.	0.02	0.02	0.02
7	ನೀಲಗಿರಿ ಮೊಳಕೆ ಮತ್ತು ಶಕ್ತಿ ಉಳುಮೆಗಳು	7.67	7.67	7.67
8	ಕರ್ನಾಟಕ ಸರ್ಕಾರದಿಂದ ಬಡ್ತಿ ವಸೂಲಾತಿ	2.24	2.24	2.24
	<b>ಒಟ್ಟು</b>	<b>195.49</b>	<b>193.12</b>	<b>190.85</b>

8A.1 ನೀಲಗಿರಿ ತೋಟಗಳು ಪಿಸಿಸಿಎಫ್ - ವೈಲ್ಡ್ ಲೈಫ್ ಪ್ರದೇಶದ ವ್ಯಾಪ್ತಿಗೆ ತೆಗೆದುಕೊಂಡಿದ್ದು, ರೂ. 81,37,367/- ಗಳಿಗೆ ನಿಗದಿಪಡಿಸಲಾಗಿದ್ದು, ಇದು ತಪಶೀಲುಗಳ ಮೌಲ್ಯದಿಂದ ಹಿಂತೆಗೆದುಕೊಳ್ಳಲಾಗಿದೆ. ಹಾಗೂ ಅದನ್ನು ಸ್ವೀಕರಿಸಿದ ಮೊತ್ತದ ಅಡಿಯಲ್ಲಿ ಪಿಸಿಸಿಎಫ್ (ವೈಲ್ಡ್ ಲೈಫ್‌ವಿಂಗ್)ನಿಂದ ಪಡೆಯಲಾಗಿದೆಯೆಂದು ಕರ್ನಾಟಕ ಸರ್ಕಾರವು ಬಹಿರಂಗ ಪಡಿಸಿದೆ. ಹಾಗೂ ಸರ್ಕಾರದಿಂದ ವರ್ಗಾವಣೆಗೊಂಡ ಪ್ರದೇಶಕ್ಕಾಗಿ ಪರಿಹಾರವನ್ನು ಪಡೆಯುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಉಲ್ಲೇಖ - 1 ರಲ್ಲಿ ಉಲ್ಲೇಖಿಸಿರುವ ಗೋಕ್ಷಿಂದ ಪಡೆಯುವ ಮೊತ್ತವನ್ನು ಇಲ್ಲಿ ಸೇರಿಸಲಾಗಿದೆ.

8A.1 1996-97ರ ಅವಧಿಯಲ್ಲಿ ಬೆಂಗಳೂರಿನ ವಿಭಾಗದ ಬೈರಾಸಂದ್ರದಲ್ಲಿ ಹುಣಿಸೆ ಹೂವಿನ ತೋಟಗಳ ಬೆಲೆ. 2013-14ನೇ ಸಾಲಿನ ಸಮಯದಲ್ಲಿ ಕೆಎಫ್‌ಡಿಪಿ ಬೈರಾಸಂದ್ರ ತೋಟಗಳ ಪ್ರದೇಶ 118.50 ರಿಂದ ಹಸ್ತಾಂತರಿಸಿತು. ಮತ್ತು 5000 ಹುಲ್ಲುಗಾವಲು ಮರಗಳನ್ನು ಅರಣ್ಯ ಇಲಾಖೆಗೆ ಆದೇಶಿಸಿತು. ಈ ಪ್ರದೇಶದ ಜೊತೆಗೆ ತೋಟಗಳನ್ನು ಅರಣ್ಯ ಇಲಾಖೆಗೆ ವಹಿಸಿಕೊಂಡಿರುವುದರಿಂದ, ತೋಟಗಳ ವೆಚ್ಚವನ್ನು ಮರುಪಡೆಯಬೇಕು. (ರೂ. 9,35,480/-) ಆಡಳಿತದೊಂದಿಗೆ ಪತ್ರವ್ಯವಹಾರವು ಪ್ರಮಾಣವನ್ನು ಮರುಪಡೆಯಲು ತಯಾರಿಸಲಾಗುತ್ತದೆ. ಐಟಂ - 1(ಎಫ್) ನಲ್ಲಿ ಉಲ್ಲೇಖಿಸಿರುವಂತೆ ಸರ್ಕಾರದಿಂದ ಪಡೆಯಬಹುದಾದ ಮೊತ್ತದಲ್ಲಿ ಮೊತ್ತವನ್ನು ಸೇರಿಸಲಾಗಿದೆ.

(ರೂ. ಲಕ್ಷಗಳಲ್ಲಿ)

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
9	ತಪಶೀಲುಗಳು			
a)	ಮುಕ್ತಾದ ಸರಕುಗಳ ಸಂಗ್ರಹ	546.12	683.79	624.45
b)	ವ್ಯಾಪಾರದ ಸರಕುಗಳ ಸಂಗ್ರಹ	-		0.02
c)	ಅಂಗಡಿಗಳು, ಗ್ರಾಹಕ ಮತ್ತು ಬಿಡಿ ಭಾಗಗಳು (ಸಂಗ್ರಹ ಮತ್ತು ಸಾಗಣೆ)	134.20	254.74	173.48
	ಒಟ್ಟು	680.32	938.53	797.96
d)	ಇತರೆ ಸಂಗ್ರಹ	0.25	0.68	6.70
	ಕಡಿತ : ರಬ್ಬರ್ ಮತ್ತು ಮೆಣಸು ತೋಟದ ನಿಬಂಧನೆಗಳು	(1.23)	(1.23)	(7.85)
	ಒಟ್ಟು	(0.98)	(0.55)	(1.15)
	ಒಟ್ಟು	679.34	937.98	796.80

(ರೂ. ಲಕ್ಷಗಳಲ್ಲಿ)

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
10	ಇತರೆ ಜೈವಿಕ ಸಸ್ಯಗಳು ಬೆರರ್ ಸಸಿ ಹೊರತುಪಡಿಸಿ			
(i)	ಅಕೇಶಿಯಾ ಸಸ್ಯಗಳು	1,152.88	1,914.28	1,452.24
(ii)	ನೀಲಗಿರಿ ಸಸ್ಯಗಳು	5,823.55	3,978.83	2,868.53
(iii)	ಹೆಬ್ಬೇವು ಸಸ್ಯಗಳು	-	-	-
(iv)	ಕ್ಯಾಸೂರಿನಾ ಸಸ್ಯಗಳು	-	-	-
(v)	ಸುಬಾಬುಲ್ ಸಸ್ಯಗಳು	15.39	0.30	-
(vi)	ತೇಗ ಸಸ್ಯಗಳು	-	-	-
(vii)	ಇತರೆ	-	-	-
	ಒಟ್ಟು	6,991.82	5,893.42	4,320.77

10.1 ಮೇಲೆ ಹೇಳಿರುವಂತೆ ಬೇರರ್ ಗಿಡಗಳನ್ನು ಹೊರತುಪಡಿಸಿ ಜೈವಿಕ ಆಸ್ತಿಗಳನ್ನು ಕಡಿತಗೊಳಿಸಲು ಮತ್ತು ಮಾರಾಟಕ್ಕಾಗಿ ತಯಾರಿರುತ್ತದೆ.

(ರೂ. ಲಕ್ಷಗಳಲ್ಲಿ)

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
11	ವ್ಯಾಪಾರದ ಕರಾರು			
I	ಸುರಕ್ಷಿತವಾಗಿ ಸಂರಕ್ಷಿಸಲಾಗುತ್ತದೆ	-	-	-
a)	ಅಸುರಕ್ಷಿತ, ಒಳ್ಳೆಯದು ಎಂದು ಪರಿಗಣಿಸಲಾಗಿದೆ.	251.90	286.84	298.79
b)	ಅಸುರಕ್ಷಿತ-ಸಂದೇಹಸ್ಪದ ಎಂದು ಪರಿಗಣಿಸಲಾಗಿದೆ.	266.51	266.51	266.51
c)	ಕಡಿತ : ಕೆಟ್ಟ ಮತ್ತು ಅನುಮಾಪದ ಸಾಲಗಳನ್ನು ಒದಗಿಸುವುದು	(266.51)	(266.51)	(266.51)
	ಒಟ್ಟು ಸ್ವೀಕೃತಿಗಳು	251.90	286.84	298.79
d)	ಪ್ರಸ್ತುತ ಭಾಗ	251.90	286.84	298.79
e)	ಪ್ರಸಕ್ತವಲ್ಲದ ಭಾಗ	-	-	-
	ಒಟ್ಟು	251.90	286.84	298.79

## ಹಣಕಾಸು ಟಿಪ್ಪಣಿಗಳಿಗೆ ಹೇಳಿಕೆಗಳು

(ರೂ. ಲಕ್ಷಗಳಲ್ಲಿ)

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
12	ನಗದು ಮತ್ತು ನಗದಿನ ಸಮಾನವಾದ			
a)	ಬ್ಯಾಂಕುಗಳೊಂದಿಗೆ ಸಮತೋಲನ ಪ್ರಸ್ತುತ ಖಾತೆಗಳು	1,237.21	1,729.48	1,264.94
	ಉಳಿತಾಯ ಖಾತೆಗಳು	-	-	1.07
	ರೇವಣಿ ಖಾತೆಗಳು (3 ತಿಂಗಳು ಕಡಿತ)	29.14	0.46	1,137.96
	ರೇವಣಿ ಖಾತೆಗಳು (3-12 ತಿಂಗಳು)	13,739.42	12,731.69	12,838.38
b)	ನಗದು ಸಾರಿಗೆ / ಇಂಟರ್ ಯುನಿಟ್ ಬಂಡವಾಳ ವರ್ಗಾವಣೆ	-	0.23	15.32
c)	ಹಸ್ತದಲ್ಲಿ ಅಂಚೆಚೀಟಿಗಳು	0.02	0.03	0.02
	<b>ಒಟ್ಟು</b>	<b>15,005.80</b>	<b>14,461.89</b>	<b>15,257.69</b>

(ರೂ. ಲಕ್ಷಗಳಲ್ಲಿ)

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
13	ಇತರೆ ಬ್ಯಾಂಕ್ ಬ್ಯಾಲನ್ಸ್			
a)	ಬ್ಯಾಂಕುಗಳೊಂದಿಗೆ ಸಮತೋಲನ ಪಾವತಿಸದೇ ಇರುವ ಡಿವಿಡೆಂಡ್‌ಗಳಿಗಾಗಿ	-	-	1.18
	<b>ಒಟ್ಟು</b>	<b>-</b>	<b>-</b>	<b>1.18</b>

(ರೂ. ಲಕ್ಷಗಳಲ್ಲಿ)

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
14	ಸಾಲಗಳು			
	ಮರುಪಾವತಿಸಬಹುದಾದ ಅಡ್ವಾನ್ಸ್ ರೀತಿಯಲ್ಲಿ ನಗದು ಕಂಪೆನಿಯ ಹೊಂದಿರುವಂತಹ ಒಳ್ಳೆಯ ಅಂಶಗಳನ್ನು ಪರಿಗಣಿಸಲಾಗುವುದು ವೈಯಕ್ತಿಕ ಭದ್ರತೆಗಿಂತ ಬೇರೆ ಭದ್ರತೆ ಇಲ್ಲ			
a)	ಉದ್ಯೋಗಿಗಳಿಗೆ ಮುನ್ನಡೆ	48.49	46.82	53.19
b)	ಪೂರೈಕೆದಾರರಿಗೆ ಮುಂಗಡ	0.62	12.28	0.62
c)	ಇತರೆ ಮುಂಗಡ	4.16	4.54	3.69
d)	ಕರ್ನಾಟಕ ಪಲ್ಫ್‌ವುಡ್ ನಿಗಮ ನಿಯಮಿತ	10.35	-	-
	<b>ಒಟ್ಟು</b>	<b>63.62</b>	<b>63.63</b>	<b>57.50</b>

(ರೂ. ಲಕ್ಷಗಳಲ್ಲಿ)

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
15	ಇತರೆ ಹಣಕಾಸು ಆಸ್ತಿಗಳು			
a)	ರೇವಣಿಗಳ ಮೇಲಿನ ಬಡ್ಡಿ	119.45	112.40	131.18
b)	ಇತರರು-ರೇವಣಿಗಳು 12ತಿಂಗಳುಗಳಿಗಿಂತ ಹೆಚ್ಚುಕಾಲ ನಡೆಯಿತು	20.27	15.39	3.06
	<b>ಒಟ್ಟು</b>	<b>139.72</b>	<b>127.79</b>	<b>134.24</b>



ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
16	ಇತರೆ ಪ್ರಸ್ತುತ ಆಸ್ತಿಗಳು			
a)	ಸ್ವೀಕಾರಾರ್ಹದ ವರಮಾನ	1.55	1.28	2.31
b)	ಬಾಡಿಗೆ ಮತ್ತು ಇತರೆ ಶುಲ್ಕಗಳು ಸ್ವೀಕಾರಾರ್ಹ	51.77	57.70	41.06
c)	ಸ್ವೀಕರಿಸುವಂತಹ ಖಾತೆಗಳು	0.04	0.04	0.23
d)	ರಾಯಲ್ಟಿ ಮತ್ತು ಕಟ್ಟಡ ಬಾಡಿಗೆ ಮೆ   ಕ್ಯಾಂಕೋ ಲಿಮಿಟೆಡ್, ಮಂಗಳೂರು.	14.57	14.57	14.57
e)	ಮೊದಲೇ ಮುಂಗಡ ಪಾವತಿಸಿದ ವೆಚ್ಚಗಳು	5.81	7.27	7.47
f)	ವಿಭಾಗಗಳೊಂದಿಗೆ ಸಮತೋಲನ	3.93	10.47	31.86
g)	ಆದಾಯ ತೆರಿಗೆ ಮುಂಗಡ	35.00	136.88	193.07
h)	ಟಿಡಿಎಸ್ ಸ್ವೀಕಾರಾರ್ಹ	87.88	108.21	(4.79)
i)	ಸೇವಾ ತೆರಿಗೆ / ಜಿಎಸ್‌ಟಿ ಇನ್‌ಪುಟ್ ಲಭ್ಯವಿದೆ ಕಡಿತ : ಕೆಟ್ಟ ಮತ್ತು ಅನುಮತಿಸಿದ ಸಾಲಗಳನ್ನು ರಾಯಲ್ಟಿಗೆ ಒದಗಿಸಿ ಮತ್ತು ಮೆ   ಕ್ಯಾಂಕೋ ಲಿಮಿಟೆಡ್‌ನ ಕಟ್ಟಡದ ಬಾಡಿಗೆ ಮಂಗಳೂರು. (ವಸ್ತು-ಡಿ)	119.55	54.35	30.28
		(14.57)	(14.57)	(14.57)
	ಒಟ್ಟು	305.52	376.21	301.49

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
17	ಇಕ್ಷಿತಿ ಷೇರಿನ ಬಂಡವಾಳ "ಇಕ್ಷಿತಿ ಷೇರ್ ಬಂಡವಾಳ ಅಧೀಕೃತ ರೂ. 2,50,000/- ಪ್ರತಿ ಷೇರಿನ ಬೆಲೆ ರೂ. .1000/-"	2,500.00	2,500.00	2,500.00
	"93,140 ಇಕ್ಷಿತಿ ಷೇರುಗಳನ್ನು ಪ್ರತಿ ರೂ.1000/-ಗಳಂತೆ ಸಂಪೂರ್ಣವಾಗಿ ಪಾವತಿಸಲ್ಪಟ್ಟಿರುತ್ತದೆ. (ಈ ಮೇಲಿನ 56,613 ಇಕ್ಷಿತಿ ಷೇರುಗಳು ರಬ್ಬರ್ ನೆಡುತೋಪುಗಳನ್ನು ವರ್ಗಾವಣೆ ಮಾಡಲು ಸಂಪೂರ್ಣವಾಗಿ ಹಣ ನೀಡಿರುತ್ತದೆ ಜಿ.ಓ. ನಂ. ಎಫ್‌ಎಫ್‌ಡಿ 5ಎಫ್‌ಆರ್‌ಪಿ 82 ದಿನಾಂಕ 31-3-1982ರಂದು ನಗದು ಹಣ ಪಡೆದಿದೆ.)	931.40	931.40	931.40
	ರೂ. 1000/-ರಂತೆ 93,140 ಇಕ್ಷಿತಿ ಷೇರುಗಳಿಗೆ ಚಂದದಾರರಾಗಿದ್ದು ಹಾಗೂ ಸಂಪೂರ್ಣವಾಗಿ ಹಣವನ್ನು ಪಾವತಿಸಲ್ಪಟ್ಟಿರುತ್ತದೆ. (ಮೇಲಿನ ಷೇರುಗಳಲ್ಲಿ 58,613 ಇಕ್ಷಿತಿ ಷೇರುಗಳನ್ನು ಸಂಪೂರ್ಣವಾಗಿ ವರ್ಗಾವಣೆ ಮಾಡಲು ಅನುವು ಮಾಡಿಕೊಡಲಾಗಿದೆ. ರಬ್ಬರ್ ನೆಡುತೋಪುಗಳು ಜಿ.ಓ. ನಂ. ಎಫ್‌ಎಫ್‌ಡಿ 5 ಎಫ್‌ಆರ್‌ಪಿ 82 ದಿನಾಂಕ : 31-3-1982 ರಂದು ಪಾವತಿಸದೆ ನಗದು ಪಡೆದಿದೆ.)	931.40	931.40	931.40
	ಒಟ್ಟು	931.40	931.40	931.40

17.1"93,140 ಇಕ್ಷಿತಿ ಷೇರುಗಳು (ಹಿಂದಿನ ವರ್ಷ : 93,140 ಇಕ್ಷಿತಿ ಷೇರುಗಳು) 2017-18ರ ಅವಧಿಯಲ್ಲಿ ಸಂಪೂರ್ಣವಾಗಿ ಹಣಕಾಸು ವ್ಯವಹಾರವು ಕರ್ನಾಟಕ ಸರ್ಕಾರಕ್ಕೆ ಒಳಪಟ್ಟಿರುತ್ತದೆ.

## A. ವರ್ಷದ ಆರಂಭ ಹಾಗೂ ಅಂತ್ಯದ ವೇಳೆಯಲ್ಲಿನ ಷೇರುಗಳ ಸಾಮರಸ್ಯ

(ರೂ. ಲಕ್ಷಗಳಲ್ಲಿ)

ವಿವರಗಳು	31.03.2018		31.03.2017		1.04.2016	
	ಷೇರುಗಳ ಸಂಖ್ಯೆ	ಮೊತ್ತ	ಷೇರುಗಳ ಸಂಖ್ಯೆ	ಮೊತ್ತ	ಷೇರುಗಳ ಸಂಖ್ಯೆ	ಮೊತ್ತ
ವರದಿಯ ಪ್ರಾರಂಭ ಮಾಡುವ ಅವಧಿಯಲ್ಲಿ ಅತ್ಯುತ್ತಮವಾದ ಷೇರುಗಳು	93,140	93,140,000	93,140	93,140,000	93,140	93,140,000
ಕೂಡಿಸಿ: ವರ್ಷದಲ್ಲಿ ಷೇರುಗಳನ್ನು ಹಂಚಿಕೆ ಮಾಡಲಾಗಿದೆ.	-	-	-	-	-	-
ವರದಿಯ ಅಂತ್ಯದಲ್ಲಿ ಅತ್ಯುತ್ತಮವಾದ ಷೇರುಗಳು	93,140	93,140,000	93,140	93,140,000	93,140	93,140,000

## B. 5% ಕ್ಕಿಂತ ಹೆಚ್ಚಿನ ಷೇರುಗಳನ್ನು ಹೊಂದಿರುವ ಶೇರುದಾರರು

(ರೂ. ಲಕ್ಷಗಳಲ್ಲಿ)

ವಿವರಗಳು	31.03.2018		31.03.2017		1.04.2016	
	ಷೇರುಗಳ ಸಂಖ್ಯೆ	ಮೊತ್ತ	ಷೇರುಗಳ ಸಂಖ್ಯೆ	ಮೊತ್ತ	ಷೇರುಗಳ ಸಂಖ್ಯೆ	ಮೊತ್ತ
ಕರ್ನಾಟಕ ಸರ್ಕಾರಕ್ಕೆ ಪ್ರತಿಯೊಬ್ಬರು ರೂ.1000/-ರಂತೆ ಪ್ರತಿಯೊಬ್ಬರು ಪಾವತಿಸಿರುತ್ತಾರೆ.	93,140	100	93,140	100	93,140	100

(ರೂ. ಲಕ್ಷಗಳಲ್ಲಿ)

ವಿವರಣೆಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
ಅಂತಿಮ ಡಿವಿಡೆಂಡ್	-	-	18,628,000
ಡಿವಿಡೆಂಡ್ ವಿತರಣೆಗೆ ತೆರಿಗೆ	-	-	3,792,288
ಪ್ರತಿ ಷೇರಿಗೆ ಡಿವಿಡೆಂಡ್	-	-	200

## D ಇಕ್ವಿಟಿ ಷೇರುಗಳಿಗೆ ಜೋಡಿಸಲಾದ ಹಕ್ಕುಗಳು, ಆದ್ಯತೆಗಳು ಮತ್ತು ನಿರ್ಬಂಧಗಳು

ಕಂಪೆನಿ ಏಕೈಕ ವರ್ಗ ಇಕ್ವಿಟಿ ಷೇರುಗಳನ್ನು ರೂ. 1000/- ಪ್ರತಿ ಷೇರುದಾರರು ಪ್ರತಿ ಷೇರಿಗೆ ಒಂದು ಮತಕ್ಕೆ ಅರ್ಹರಾಗಿರುತ್ತಾರೆ. ಈ ಇಕ್ವಿಟಿ ಷೇರುಗಳನ್ನು ಹೊಂದಿರುವವರು ನಂತರದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೆ ಒಳಪಟ್ಟ ನಿರ್ದೇಶಕರ ಮಂಡಳಿಯು ಪ್ರಸ್ತಾಪಿಸಿದ ಲಾಭಾಂಶವನ್ನು ಪಡೆಯುವ ಹಕ್ಕನ್ನು ಹೊಂದಿದ್ದಾರೆ. ದಿವಾಳಿಯ ಸಂದರ್ಭದಲ್ಲಿ, ಇಕ್ವಿಟಿ ಷೇರುದಾರರು ತಮ್ಮ ಷೇರುಗಳ ಅನುಪಾತದಲ್ಲಿ ಕಂಪೆನಿಯ ಉಳಿದ ಆಸ್ತಿಗಳನ್ನು ಪಡೆಯುವ ಅರ್ಹತೆ ಹೊಂದಿದ್ದಾರೆ.

(ರೂ. ಲಕ್ಷಗಳಲ್ಲಿ)

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಲ್ಲಿದಂತೆ	01.04.2016 ರಲ್ಲಿದಂತೆ
18	ಇತರೆ ಈಕ್ವಿಟಿ			
a)	ಸಾಮಾನ್ಯ ಮೀಸಲು	25,254.15	24,700.49	21,750.15
b)	ಮರಳಿಪಡೆದ ಗಳಿಕೆ			
	ಲಾಭ ಮತ್ತು ನಷ್ಟದ ಸಮತೋಲನ	1,647.18	(5.17)	3,057.76
	ಆರಂಭದಲ್ಲಿ ಇಂಡೆಎಸ್‌ಎಸ್‌ನ ಸಮತೋಲನದ ಹೊಂದಾಣಿಕೆಗಳನ್ನು ಮಾಡಿರುವುದು.	-	558.83	(107.43)
	ಪ್ರಸಕ್ತ ವರ್ಷದ ಹೊಂದಾಣಿಕೆಗಳು	974.58	-	-
	ಅಂತಿಮ ಮರಳಿಪಡೆದ ಗಳಿಕೆ	2,621.76	553.66	2,950.34
	<b>ಒಟ್ಟು</b>	<b>27,875.91</b>	<b>25,254.15</b>	<b>24,700.49</b>

(ರೂ. ಲಕ್ಷಗಳಲ್ಲಿ)

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
19	ಇತರೆ ಹಣಕಾಸು ಹೊಣೆಗಾರಿಕೆಗಳು (ಪ್ರಸಕ್ತವಲ್ಲದ ಹೊಣೆಗಾರಿಕೆಗಳು)			
1	ಕರ್ನಾಟಕ ಸರ್ಕಾರದಿಂದ ಜೆಬಿಐಸಿ ಯೋಜನೆಗಾಗಿ ಮುಂಗಡ	0.38	0.38	0.38
2	ಉದ್ಯೋಗಿ ಭದ್ರತಾ ಠೇವಣಿಗಳು	-	1.20	1.11
3	ಭೋಗ್ಯದ ಹಾಗೂ ಬಾಡಿಗೆ ಪಾವತಿ			102.79
4	ಭೋಗ್ಯ ಹಾಗೂ ಬಾಡಿಗೆಯ ಬಡ್ಡಿಯನ್ನು ಪಾವತಿಸುವುದು	300.23	-	-
	<b>ಒಟ್ಟು</b>	<b>300.61</b>	<b>1.58</b>	<b>104.27</b>

19.1 ಸರ್ಕಾರಿ ಆದೇಶದ ಪ್ರಕಾರ ಎಪಿಜೆಐ 80 ಎಸ್‌ಪಿ 2017. ದಿನಾಂಕ : 18-01-2018 ದಂದು, ಲೀಸ್ ಬಾಡಿಗೆಗೆ ಪಾವತಿಸಬೇಕಾದ ಬಡ್ಡಿ ದರ ರೂ. 450.23 ದಿನಾಂಕ : 31-03-2016ರ ಅಂತ್ಯದ ಅವಧಿಗೆ ರೂ. 450.23 ಲಕ್ಷ ರೂ. ಇದು ಹಿಂದಿನ ವರ್ಷಗಳಲ್ಲಿ ಕಂಪೆನಿಯಿಂದ ಅವಕಾಶ ಕಲ್ಪಿಸ ಆಗಲಿಲ್ಲ ಮತ್ತು ಅದೇ ವರ್ಷದಲ್ಲಿ ಅದನ್ನು ಲೆಕ್ಕ ಹಾಕಲಾಗಿದೆ. ಆದರೆ ಸರ್ಕಾರದ ಆದೇಶದ ಪ್ರಕಾರ 3 ವಾರ್ಷಿಕ ಕಂತುಗಳಲ್ಲಿ ಪಾವತಿಸಲಾಗುವುದು. ಮತ್ತು ಅದಕ್ಕನುಗುಣವಾಗಿ ಹೊಣೆಗಾರಿಕೆ 150 ಲಕ್ಷವನ್ನು ಪ್ರಸ್ತುತ ಮತ್ತು ರೂ. 300.23 ಲಕ್ಷಗಳನ್ನು ಪ್ರಸ್ತುತವಲ್ಲದ ಹೊಣೆಗಾರಿಕೆಯಾಗಿ ವರ್ಗೀಕರಿಸಲಾಗಿದೆ.

## 20. ನಿಬಂಧನೆಗಳು

(ರೂ. ಲಕ್ಷಗಳಲ್ಲಿ)

Particulars	ಪ್ರಸಕ್ತವಾಗಿಲ್ಲದ್ದು			ಪ್ರಸಕ್ತವಾಗಿರುವುದು		
	31.03.2018 ರಂತೆ	31.03.2017 ರಂತೆ	31.03.2016 ರಂತೆ	31.03.2018 ರಂತೆ	31.03.2017 ರಂತೆ	31.03.2016 ರಂತೆ
ಉದ್ಯೋಗಿಗಳಿಗೆ ನಿಬಂಧನೆಗಳು ಮತ್ತು ಪ್ರಯೋಜನಗಳು*						
ಡಿಫ್ಟೆನ್ಡ್ ಪ್ರಯೋಜನ ಹೊಣೆಗಾರಿಕೆ - ಸೇವಾಉಪದನ"	-	-	-	894.72	1,114.83	794.68
ರಜಾ ನಗದೀಕರಣದ ಹೊಣೆಗಾರಿಕೆ	665.13	727.56	692.91	139.99	189.76	245.01
<b>ಒಟ್ಟು ನಿಬಂಧನೆಗಳು</b>	<b>665.13</b>	<b>727.56</b>	<b>692.91</b>	<b>1,034.71</b>	<b>1,304.59</b>	<b>1,039.68</b>

- 20.1 ಕಂಪೆನಿಯು ವಿಶಿಷ್ಟ ಮೌಲ್ಯಮಾಪನದ ಪ್ರಕಾರ ವಾರ್ಷಿಕ ಕೊಡುಗೆಗಳನ್ನು ತಯಾರಿಸಿದ್ದು, ಹಾಗೂ ನೌಕರರ ಬಗ್ಗೆ ಪ್ರತ್ಯೇಕ ಗ್ರಾಚುಟಿ ಟ್ರಸ್ಟ್ ಖಾತೆಗಳನ್ನು ಹೊಂದಿದೆ
- 20.2 31-3-2016, 31-3-2017 ಮತ್ತು 31-3-2018ರ ಅಂತ್ಯದ ವರ್ಷಕ್ಕೆ ನಡೆಸಲಾದ ವಾಸ್ತವಿಕ ಮೌಲ್ಯಮಾಪನದ ಆಧಾರದ ಮೇಲೆ ನಗದಾಗಿಸುವಿಕೆಯನ್ನು ಒದಗಿಸುತ್ತದೆ.

(ರೂ. ಲಕ್ಷಗಳಲ್ಲಿ)

ವಿವರಗಳು	31.03.2018 ರಲ್ಲಿದಂತೆ	31.03.2017 ರಲ್ಲಿದಂತೆ	01.04.2016 ರಲ್ಲಿದಂತೆ
ಗ್ರಾಚುಟಿ - ಡಿಫೆನ್ಡ್ ಪ್ರಯೋಜನ ಹೊಣೆಗಾರಿಕೆ	894.72	1,114.83	794.68
ಸರಿದೂಗಿಸಿದ ಅನುಪಸ್ಥಿಕೆಗಳಿಗೆ ಹೊಣೆಗಾರಿಕೆ	805.13	917.33	937.91
<b>ಒಟ್ಟು ಉದ್ಯೋಗಿ ಲಾಭದ ಹೊಣೆಗಾರಿಕೆ</b>	<b>1,699.85</b>	<b>2,032.15</b>	<b>1,732.59</b>
ಪ್ರಸಕ್ತವಾಗದೇ ಇರುವುದು.	665.13	727.56	692.91
ಪ್ರಸ್ತುತವಾಗಿರುವುದು	1,034.71	1,304.59	1,039.69
<b>ಒಟ್ಟು ಉದ್ಯೋಗದ ಲಾಭದ ಹೊಣೆಗಾರಿಕೆಗಳು</b>	<b>1,699.85</b>	<b>2,032.15</b>	<b>1,732.59</b>

ಸಂಬಂಧಿತ ಉದ್ಯೋಗಿ ಲಾಭದ ವಿವರಗಳಿಗಾಗಿ, ಟಿಪ್ಪಣಿ 31ಅನ್ನು ಗಮನಿಸಿ.

**ಕಅಅನಿನಿ**

ನಿವ್ವಳ ವ್ಯಾಖ್ಯಾನಿತ ಲಾಭ ಹೊಣೆಗಾರಿಕೆಯ ಸಮನ್ವಯ

ಎ. ಪ್ರಸ್ತುತಪಡಿಸುವಿಕೆಯ ಪ್ರಸ್ತುತ ಮೌಲ್ಯದಲ್ಲಿ ಬದಲಾವಣೆ

(ರೂ. ಲಕ್ಷಗಳಲ್ಲಿ)

ವಿವರಣೆಗಳು	ಯೋಜನೆ ಪ್ರಕಾರ			
	ಗ್ರಾಚ್ಯುಟಿ		ನಗದಾಗಿಸುವಿಕೆ	
	31.03.2018	31.03.2017	31.03.2018	31.03.2017
ವರ್ಷದ ಆರಂಭದಲ್ಲಿ				
ನಿಬಂಧನೆಯ ಪ್ರಸ್ತು ಮೌಲ್ಯದಲ್ಲಿ	2,940.80	2,660.82	917.33	937.91
ಬಡ್ಡಿಯ ವೆಚ್ಚ	229.38	190.72	62.04	67.22
ಪ್ರಸ್ತುತ ಸೇವಾ ವೆಚ್ಚ	107.08	100.63	42.75	35.61
ಪೂರ್ವದ ಸೇವಾ ವೆಚ್ಚ	35.04			
ಪ್ರಯೋಜನಗಳನ್ನು ಪಾವತಿಸಲಾಗಿದೆ	-	(553.64)	(243.94)	(195.36)
ಆಕಸ್ಮಿಕ ನಷ್ಟ (ಲಾಭ)				
(ಸಮತೋಲನ ಚಿತ್ರ) ಮಾನ್ಯತೆ				
ಇತರೆ ಸಮಗ್ರ ವರಮಾನದ ಹೇಳಿಕೆ	(449.19)	542.27	26.96	71.95
ವರ್ಷದ ಅಂತ್ಯದಲ್ಲಿ ಸಮತೋಲನ	2,863.12	2,940.80	805.13	917.33

ಬಿ. ಯೋಜನೆಯ ಸ್ವತ್ತಿನ ಫೇರ್ ಮೌಲ್ಯದಲ್ಲಿ ಬದಲಿಸಿ.

(ರೂ. ಲಕ್ಷಗಳಲ್ಲಿ)

ವಿವರಣೆಗಳು	ಯೋಜನೆ ಪ್ರಕಾರ			
	ಗ್ರಾಚ್ಯುಟಿ		ನಗದಾಗಿಸುವಿಕೆ	
	31.03.2018	31.03.2017	31.03.2018	31.03.2017
ವರ್ಷದ ಯೋಜನಾ ಆಸ್ತಿಗಳ ಆರಂಭದ				
ನ್ಯಾಯಯೋಜಿತ ಮೌಲ್ಯ	1,825.98	1,866.14	-	-
ಬಡ್ಡಿಯ ವೆಚ್ಚ	142.43	140.81	-	-
ಉದ್ಯೋಗದಾತರ ಕೊಡುಗೆ	-	341.61	-	-
ಪ್ರಯೋಜನಗಳನ್ನು ಪಾವತಿಸುವುದು	-	(553.64)	-	-
ಕರಾರುವಕ್ಕಾದ (ನಷ್ಟ) / ಬಾಧ್ಯತೆಗೆ ಲಾಭ				
(ಸಮತೋಲನ ಚಿತ್ರ)	-	31.06	-	-
ವರ್ಷದ ಅಂತ್ಯದಲ್ಲಿ ಸಮತೋಲನ	1,968.41	1,825.98	-	-

ಸಿ. ಅಥಾವೆ ಪತ್ರದಲ್ಲಿ ನಿವ್ವಳ ಆಕ್ಷೇಪಣೆಗಳನ್ನು ಗುರುತಿಸಲಾಗಿದೆ.

(ರೂ. ಲಕ್ಷಗಳಲ್ಲಿ)

ವಿವರಣೆಗಳು	ಯೋಜನೆ ಪ್ರಕಾರ			
	ಗ್ರಾಚ್ಯುಟಿ		ನಗದಾಗಿಸುವಿಕೆ	
	2017-18	2016-17	2017-18	2016-17
ಎ. ವರ್ಷದ ಅಂತ್ಯದ ವೇಳೆಗೆ ಆಕ್ಷೇಪಣೆಗಳ				
ಪ್ರಸ್ತುತ ಮೌಲ್ಯ	2,863.12	2,940.80	805.13	917.33
ಬಿ. ವರ್ಷದ ಅಂತ್ಯದ ವೇಳೆಗೆ ಯೋಜನೆಯ ಆಸ್ತಿಯ				
ನ್ಯಾಯವಾದ ಮೌಲ್ಯ	1,968.41	1,825.98	-	-
ನಿಧಿಯ ಸ್ಥಿತಿ	(894.71)	(1,114.82)	(805.13)	(917.33)
ಸಿ. (ಎ-ಬಿ) ಅಥಾವೆಪತ್ರದಲ್ಲಿ ಹೊಣೆಗಾರಿಕೆಯನ್ನು				
ಗುರುತಿಸಲಾಗಿದೆ(ಅಖಂಡ ಮೌಲ್ಯಮಾಪನದ ಪ್ರಕಾರ)	894.71	1,114.82	805.13	917.33

ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ಗುರುತಿಸಲ್ಪಟ್ಟ ಖರ್ಚು

(ರೂ. ಲಕ್ಷಗಳಲ್ಲಿ)

ವಿವರಣೆಗಳು	ಯೋಜನೆ ಪ್ರಕಾರ			
	ಗ್ರಾಚ್ಯುಟಿ		ನಗದಾಗಿಸುವಿಕೆ	
	2017-18	2016-17	2017-18	2016-17
ಪ್ರಸ್ತುತ ಸೇವಾ ವೆಚ್ಚ	107.08	100.63	42.75	35.61
ನಿವ್ವಳ ಆಸಕ್ತಿಯ ಮೇಲಿನ ನಿವ್ವಳ ಡಿಫೈನ್ಡ್‌ನ ಲಾಭ	86.96	49.91	62.04	67.22
ಹೇಳಿಕೆಯಲ್ಲಿ ಗುರುತಿಸಲ್ಪಟ್ಟ ಖರ್ಚು ಮತ್ತು ಲಾಭನಷ್ಟ	194.04	150.54	104.79	102.83

ಇತರ ಸಮಗ್ರ ವರಮಾನದಲ್ಲಿ ಗುರುತಿಸಲಾದ ಮರುಮಾರಾಟಗಳು

(ರೂ. ಲಕ್ಷಗಳಲ್ಲಿ)

ವಿವರಣೆಗಳು	ಯೋಜನೆ ಪ್ರಕಾರ			
	ಗ್ರಾಚ್ಯುಟಿ		ನಗದಾಗಿಸುವಿಕೆ	
	2017-18	2016-17	2017-18	2016-17
ಆರ್ಥಿಕ ನಷ್ಟ ಬಾಧ್ಯತೆ (ಲಾಭ)	13.01	511.22	26.96	71.95

ಲಾಭದ ಬಾಧ್ಯತೆಯ ನಿಬಂಧನೆ

(ರೂ. ಲಕ್ಷಗಳಲ್ಲಿ)

ವಿವರಣೆಗಳು	ಯೋಜನೆ ಪ್ರಕಾರ			
	ಗ್ರಾಚ್ಯುಟಿ		ನಗದಾಗಿಸುವಿಕೆ	
	2017-18	2016-17	2017-18	2016-17
ರಿಯಾಯಿತಿ ದರ	8%	8%	8%	8%
ಸಂಬಳ ಏರಿಕೆ ದರ	6%	6%	6%	6%
ಆಕರ್ಷಣೆಯ ದರ	3%	3%	3%	1-3%

ಸಂವೇದನೆಯ ವಿಶ್ಲೇಷಣೆ

(ರೂ. ಲಕ್ಷಗಳಲ್ಲಿ)

ವಿವರಣೆಗಳು	ಯೋಜನೆ ಪ್ರಕಾರ			
	ಗ್ರಾಚ್ಯುಟಿ		ನಗದಾಗಿಸುವಿಕೆ	
	2017-18	2016-17	2017-18	2016-17
ಗ್ರಾಚ್ಯುಟಿ (ಹೆಚ್ಚಳ) / ಡಿಫೈನ್ಡ್‌ನಲ್ಲಿ ಇಳಿಕೆ ಲಾಭದ ಬಾಧ್ಯತೆಗಳು				
ರಿಯಾಯಿತಿ ದರ (0.5% ಚಲನೆ)	143.93	(130.63)	(118.74)	131.86
ಸಂಬಳ ಏರಿಕೆ ದರ (0.5% ಚಲನೆ)	144.17	(132.95)	132.76	(122.02)
ನಗದಾಗಿಸುವಿಕೆಯ (ಹೆಚ್ಚಳ)/ ಇಳಿಕೆ ಡಿಫೈನ್ಡ್ ಲಾಭದ ಬಾಧ್ಯತೆಗಳು				
ರಿಯಾಯಿತಿ ದರ (0.5% ಚಲನೆ)	28.10	(25.78)	(33.17)	36.42
ಸಂಬಳ ದರ ಏರಿಕೆ (0.5% ಚಲನೆ)	18.83	(18.28)	23.24	(22.56)



**ಕಲಾಪಿನಿ**

**ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿಗಳು**

(ರೂ. ಲಕ್ಷಗಳಲ್ಲಿ)

ಅನುಸೂಚಿ	ವಿವರಣೆಗಳು	31.03.2018 ರಂತೆ	31.03.2017 ರಂತೆ	1.04.2016 ರಂತೆ
21	ಇತರೆ ಪ್ರಸಕ್ತವಲ್ಲದ ಕಾನೂನು ಬಾಹ್ಯತೆಗಳು			
A	ಸಂಭವನೀಯ ಆದಾಯ			
	ಸರ್ಕಾರಿ ಧನ ಸಹಾಯ	90.48	97.79	110.22
B	ಇತರೆ			
	ಹೊಣೆಗಾರಿಕೆಗಳ ಕಡೆಗೆ ಬಂಡವಾಳ ಪೂರೈಕೆ	13.95	13.95	15.27
	<b>ಒಟ್ಟು</b>	<b>104.43</b>	<b>111.75</b>	<b>125.49</b>

(ರೂ. ಲಕ್ಷಗಳಲ್ಲಿ)

ಅನುಸೂಚಿ	ವಿವರಣೆಗಳು	31.03.2018 ರಂತೆ	31.03.2017 ರಂತೆ	1.04.2016 ರಂತೆ
22	ವ್ಯಾಪಾರ ಸಂದಾಯಗಳು			
	ಸಂಕ್ಷಿಪ್ತ ಸಾಲಗಾರರುಗಳ ಸೇವೆಗಳು ಮತ್ತು ಸರಬರಾಜು	127.53	186.90	127.88
	<b>ಒಟ್ಟು</b>	<b>127.53</b>	<b>186.90</b>	<b>127.88</b>

22.1 ಪ್ರಸ್ತುತ ಎಲ್ಲಾ ವ್ಯಾಪಾರ ಪಾವತಿಸುವವರು.

22.2 ಮೈಕ್ರೋ, ಸ್ಮಾಲ್ ಅಂಡ್ ಮೀಡಿಯಮ್ ಎಂಟರ್ ಪ್ರೈಸಸ್ ಡೆವಲಪ್‌ಮೆಂಟ್ ಆಕ್ಟ್ 2006 ರಡಿಯಲ್ಲಿ ಅರ್ಹತೆ ಹೊಂದಿರುವ ಸರಕು ಮತ್ತು ಸೇವೆಗಳನ್ನು ಸರಬರಾಜು ಮಾಡುವ ಉದ್ಯಮಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಕಂಪೆನಿಯು ಪ್ರಾರಂಭಿಸಿದೆ. ಮೈಕ್ರೋ & ಸ್ಮಾಲ್ ಎಂಟರ್‌ಪ್ರೈಸಸ್‌ನ ಮೊತ್ತವು ಅದನ್ನು ಬಹಿರಂಗಪಡಿಸಲು ನಿರ್ಧರಿಸಲಾಗಿಲ್ಲ. ವ್ಯಾಪಾರ ಸಂದಾಯಗಳು, ಇದಲ್ಲದೆ ವರ್ಷದಲ್ಲಿ ಕಂಪೆನಿಯಿಂದ ಮರುಪಾವತಿಸಿದ / ಬಡ್ಡಿಯನ್ನು ಹೊಂದಿಲ್ಲ.

(ರೂ. ಲಕ್ಷಗಳಲ್ಲಿ)

ಅನುಸೂಚಿ	ವಿವರಣೆಗಳು	31.03.2018 ರಂತೆ	31.03.2017 ರಂತೆ	1.04.2016 ರಂತೆ
23	ಇತರೆ ಹಣಕಾಸು ಹೊಣೆಗಾರಿಕೆಗಳು (ಪ್ರಸಕ್ತ ಹೊಣೆಗಾರಿಕೆಗಳು)			
a)	ಇಎಂಡಿ & ಭದ್ರತಾ ಠೇವಣಿಗಳು	220.98	265.98	207.35
b)	ಸಂಭವನೀಯ ಆದಾಯ	0.08	4.11	10.89
c)	ಇತರೆ ಹೊಣೆಗಾರಿಕೆಗಳು	784.55	844.25	666.14
d)	ಕರ್ನಾಟಕ ಸರ್ಕಾರದ ಬಾಡ್ಯತೆ - ಎಫ್‌ಡಿಎಫ್	326.57	324.70	155.88
e)	ನೀಡಬೇಕಾಗಿದ್ದ ಭೋಗ್ಯ-ಬಾಡಿಗೆಯ ಮೇಲೆ ಅರಣ್ಯ ಇಲಾಖೆ ಬಡ್ಡಿ	150.00	-	-
	<b>ಒಟ್ಟು</b>	<b>1,482.18</b>	<b>1,439.04</b>	<b>1,040.27</b>

ಅನುಸೂಚಿ	ವಿವರಣೆಗಳು	31.03.2018 ರಂತೆ	31.03.2017 ರಂತೆ	1.04.2016 ರಂತೆ
24	ಇತರೆ ಪ್ರಸ್ತುತ ಹೊಣೆಗಾರಿಕೆಗಳು			
ಎ)	ಪಾವತಿಸಬೇಕಾದ ಸಿಬ್ಬಂದಿ ಸೌಲಭ್ಯಗಳು	564.33	856.42	675.57
ಬಿ)	ಗ್ರಾಹಕರಿಂದ ಪ್ರಗತಿಗಳು	38.15	75.76	19.63
ಸಿ)	ಕಾನೂನುಬದ್ಧ ಹೊಣೆಗಾರಿಕೆಗಳು	92.93	219.92	209.58
ಡಿ)	ಇತರೆ ಪಾವತಿಗಳು	0.64	0.64	0.64
ಇ)	ಬಂಡವಾಳದ ಪೂರೈಕೆಗೆ ಹೊಣೆಗಾರಿಕೆಗಳು	0.47	8.06	0.23
ಎಫ್)	ಸಂಭವನೀಯ ಆದಾಯ	7.32	8.35	9.87
	<b>ಒಟ್ಟು</b>	<b>703.83</b>	<b>1,169.14</b>	<b>915.52</b>

ಅನುಸೂಚಿ	ವಿವರಣೆಗಳು	31.03.2018 ರಂತೆ	31.03.2017 ರಂತೆ
25	"ಕಾರ್ಯಚಾರಣೆಯಿಂದ ಬಂದ ಆದಾಯ"		
ಎ)	ರಬ್ಬರ್ ಮಾರಾಟ	3,537.97	3,457.88
ಬಿ)	ರಬ್ಬರ್ ಮರ ಮಾರಾಟ	1,082.28	51.68
ಸಿ)	ಪಲ್ಪ್‌ವುಡ್‌ನ ಮಾರಾಟ	4,444.45	2,695.02
ಡಿ)	ಉರುವಲು ಮಾರಾಟ	40.75	18.05
ಇ)	ಅರಿಶಿನ ಮತ್ತು ಗೋಡಂಬಿ ಮಾರಾಟ	4.77	7.84
ಎಫ್)	ಯೂಕ್ ಸಿಟ್ರೋಡೋರಾ ಎಲೆಗಳು / ಇತರೆ ಮಾರಾಟ	3.26	14.27
ಜಿ)	ಮರಿಹಾಲ್ ಬಿದಿರು ಮಾರಾಟ	35.72	21.14
ಹೆಚ್)	ನೀಲಗಿರಿ ಕಂಬ ಬುಡಗಳು & ಇತರೆಗಳ ಮಾರಾಟ	44.10	-
	<b>ಒಟ್ಟು</b>	<b>9,193.30</b>	<b>6,265.88</b>

25.131-3-2018ರ ಅತ್ಯಂತ ವರ್ಷಕ್ಕೆ ಮಾರಾಟ ಮತ್ತು ಮುಕ್ತಾಯದ ಷೇರುಗಳ ಆರಂಭಿಕ ದಾಸ್ತಾನು ಬಗ್ಗೆ ಪರಿಮಾಣಾತ್ಮಕ ಮಾಹಿತಿಯು ನೀಡಲಾಗಿದೆ.

25.22017-18ರಲ್ಲಿ ರಬ್ಬರ್ ಮಾರಾಟವು ರೂ. 16,68 ಲಕ್ಷ (ಹಿಂದಿನ ವರ್ಷ ರೂ. 4,74 ಲಕ್ಷ)ರಷ್ಟು ಸರಕುಗಳು ಮಾರಾಟವಾಗಿದೆ. ಆದರೆ ಪಕ್ಷಗಳಿಂದ ತೆಗೆದು ಹಾಕಲ್ಪಡುವುದಿಲ್ಲ.

ಅನುಸೂಚಿ	ವಿವರಣೆಗಳು	31.03.2018 ರಂತೆ	31.03.2017 ರಂತೆ
26	<b>ಇತರೆ ಆದಾಯ</b>		
I	ಬಡ್ಡಿ ಆದಾಯ		
	ರೇವಣಿ ಮೇಲಿನ ಬಡ್ಡಿ	907.00	1,088.24
	ಹೆಚ್‌ಬಿಎ ಮೇಲಿನ ಬಡ್ಡಿ	0.43	0.97
	ತಡವಾದ ರಸೀದಿಗಳ ಮೇಲಿನ ಬಡ್ಡಿ	9.30	-
	ವಾಹನ ಸಾಲದಲ್ಲಿ ಬಡ್ಡಿ	0.25	0.70
II	<b>ಬಾಡಿಗೆ ಆದಾಯ</b>		
	ಕಟ್ಟಡ ಬಾಡಿಗೆ	105.12	91.12
	ಮನೆ ಬಾಡಿಗೆ (ನೌಕರರು)	10.60	8.64
	ನಿವೇಶನದ ಬಾಡಿಗೆ	0.67	1.61
III	<b>ಇತರೆ ಕಾರ್ಯ ನಿರ್ವಹಿಸಿದ ಆದಾಯಗಳು</b>		
	ಚಹಾತೋಟಕ್ಕೆ ಪರವಾನಗಿ ಶುಲ್ಕ	3.68	3.43
	ಅವಶ್ಯಕತೆಗಳು ಇನ್ನು ಮುಂದೆ ಅಗತ್ಯವಿರುವುದಿಲ್ಲ	24.16	12.77
	ವಿಸ್ತರಣೆಯ ಶುಲ್ಕ ಪಾವತಿಸಲಾಗಿದೆ	4.74	0.02
	ಇಎಂಡಿ & ಭದ್ರತಾ ರೇವಣಿಗಳ ವಂಚನೆ	10.02	4.14
	ಸಹಾಯಧನ ಮಂಜೂರು	8.35	8.57
	ಇತರೆ ರಸೀದಿಗಳು	35.78	30.45
	ಬಳಕೆಯಾಗದ ವಸ್ತುಗಳ ಮಾರಾಟ	0.84	0.86
IV	<b>ಸಸ್ಯ, ಆಸ್ತಿ ಮತ್ತು ಸಲಕರಣೆಗಳ ಮಾರಾಟದ ಮೇಲಿನ ಲಾಭ ಮತ್ತು ನಷ್ಟ</b>		
	ಆಸ್ತಿಗಳ ಮಾರಾಟದ ಮೇಲಿನ ಲಾಭ	2.74	0.02
	<b>ಒಟ್ಟು</b>	<b>1,123.67</b>	<b>1,251.56</b>

ಅನುಸೂಚಿ	ವಿವರಣೆಗಳು	31.03.2018 ರಂತೆ	31.03.2017 ರಂತೆ
27	<b>ನಿರ್ವಹಣಾ ವೆಚ್ಚಗಳು</b>		
I	<b>ರಬ್ಬರ್ ಉತ್ಪಾದನೆಯ ವೆಚ್ಚಗಳು :</b>		
	ತೋಟ ನಿರ್ವಹಣೆ ಮತ್ತು ಲೆಟೆಕ್ಸ್ ಸಂಗ್ರಹಣೆಯ ಶುಲ್ಕಗಳು	319.45	276.59
	ತೋಟದ ರಸ್ತೆಗಳ ನಿರ್ವಹಣೆ	1.08	7.85
	ಕಾರ್ಮಿಕ ಕಲ್ಯಾಣ ವೆಚ್ಚಗಳು	126.01	91.84
	ಸರಕು ಮತ್ತು ಸಾರಿಗೆ	0.04	0.00
	ಪರಿಕರಗಳು ಮತ್ತು ಉಪಕರಣಗಳು	0.98	2.03
		<b>447.55</b>	<b>378.32</b>
II	<b>ರಬ್ಬರ್ ಸಂಸ್ಕರಣಾ ವೆಚ್ಚಗಳು</b>		
	ರಬ್ಬರ್ ಸಂಸ್ಕರಣಾ ವೆಚ್ಚಗಳು	50.42	61.14
	ಕಾರ್ಖಾನೆ ರಿಪೇರಿ ಮತ್ತು ನಿರ್ವಹಣೆ	35.68	32.40
	ಯಂತ್ರಗಳ ನಿರ್ವಹಣೆ	29.88	30.87
	ಕಂಟೇನರ್‌ಗಳು (ಬ್ಯಾರೆಲ್ಸ್)	129.78	135.91
	ವಿದ್ಯುಚ್ಛಕ್ತಿ ಶುಲ್ಕ	27.00	24.59
		<b>272.76</b>	<b>284.91</b>
III	<b>ಪಲ್ಫ್‌ವುಡ್ ಮಾರಾಟದ ಶುಲ್ಕ</b>		
	ನೀಲಗಿರಿ / ಆಕೇಶಿಯದ ಉತ್ಪಾದನೆಯ ವೆಚ್ಚವನ್ನು ಮಾರಲಾಯಿತು	287.24	120.69
	ನೀಲಗಿರಿ ಟೋಮೋಟೋ ಸ್ಪಿಕ್ಸ್ ಬೇರ್ಪಡಿಸುವಿಕೆ ಮತ್ತು ತಯಾರಿಕೆ	1,206.66	598.94
	ನೀಲಗಿರಿ ಮತ್ತು ಇತರರ ಬೇರ್ಪಡಿಸುವಿಕೆ	5.76	2.81
	ನೀಲಗಿರಿ ವುಡ್, ಟೆಂಬರ್ ಮತ್ತು ಇತರ ಬೇರ್ಪಡಿಸುವಿಕೆ	0.80	0.57
	ನೀಲಗಿರಿ ಟೋಮೋಟೋ, ಉರುವಲು ಮತ್ತು ಇತರ ಬೇರ್ಪಡಿಸುವಿಕೆ	2.49	1.74
	ಕಂಬಗಳ ಬೇರ್ಪಡಿಸುವಿಕೆ	0.52	0.54
		<b>1,503.48</b>	<b>725.28</b>
IV	<b>ಬಿದಿರಿನ ಮತ್ತು ಇತರ ವೆಚ್ಚ :</b>		
	ಮರಿಹಾಲ್ ಬಿದಿರಿನ ಬೇರ್ಪಡಿಸುವಿಕೆ	6.99	4.79
		6.99	4.79
	<b>ಒಟ್ಟು</b>	<b>2,230.77</b>	<b>1,393.30</b>
	<b>ಕಡಿತ : ನರ್ಸರಿಗಳು ಮತ್ತು ತೋಟಗಳಿಗೆ ಅನುಮತಿಸಲಾಗಿದೆ</b>	<b>(22.55)</b>	<b>(18.46)</b>
	<b>ಒಟ್ಟು</b>	<b>2,208.23</b>	<b>1,374.84</b>

ಅನುಸೂಚಿ	ವಿವರಣೆಗಳು	31.03.2018 ರಂತೆ	31.03.2017 ರಂತೆ
28	ತಪಶೀಲು ಪಟ್ಟಿಯಲ್ಲಿರುವ ಸಿದ್ಧ ಸರಕುಗಳ ವ್ಯತ್ಯಾಸ, ಕಾರ್ಯ ಪ್ರಗತಿ ಮತ್ತು ವ್ಯವಹಾರದ ಸರಕು ದಾಸ್ತಾನು ಆರಂಭಿಕ ದಾಸ್ತಾನು ಕಡಿತ : ಆಕೇಶಿಯ ದಾಸ್ತಾನು - ಪ್ರಸಕ್ತವಲ್ಲದ ಆಸ್ತಿಗಳು ವರ್ಗಾವಣೆಗೊಂಡಿದೆ. ಕಡಿತ : ಅಂತಿಮ ದಾಸ್ತಾನು	682.45 - 544.77	631.28 8.18 682.45
	ಒಟ್ಟು	137.67	(59.34)

ಅನುಸೂಚಿ	ವಿವರಣೆಗಳು	31.03.2018 ರಂತೆ	31.03.2017 ರಂತೆ
29	ಮಾರುಕಟ್ಟೆ ಮೌಲ್ಯದಲ್ಲಿ ಇಳಿಕೆ(ಏರಿಕೆ)ಯಾದ ಆಸ್ತಿಗಳು ಇಂಡ್-ಎಸ್ ಪ್ರಕಾರ ಬೇರರ್ ಸಸ್ಯಗಳ ಮೇಲೆ ಜೈವಿಕ ಆಸ್ತಿಗಳ ಬೆಲೆಯ ಮೌಲ್ಯ ಭದ್ರತಾ ರೇವಣಿಗಳ ಹಾಗೂ ಬಡ್ಡಿಯ ಆದಾಯದ ಮೇಲೆ ನ್ಯಾಯಯೋಜಿತ ಮೌಲ್ಯ ಭದ್ರತಾ ರೇವಣಿಗಳ ಮೇಲಿನ ಬಡ್ಡಿ ವೆಚ್ಚ	(969.18) (9.94) 9.95	(863.45) (10.86) 6.62
	ಒಟ್ಟು	(969.17)	(867.69)

ಅನುಸೂಚಿ	ವಿವರಣೆಗಳು	31.03.2018 ರಂತೆ	31.03.2017 ರಂತೆ
30	ಸಿಬ್ಬಂದಿ ಸೌಲಭ್ಯದ ವೆಚ್ಚಗಳು		
ಎ)	ಸಂಬಳ, ವೇತನ ಮತ್ತು ಬೋನಸ್	3,882.22	4,266.14
ಬಿ)	ವ್ಯವಸ್ಥಾಪಕ ನಿರ್ದೇಶಕರಿಗೆ ಸಂಭಾವನೆ	32.53	30.09
ಸಿ)	ಭವಿಷ್ಯ ನಿಧಿ, ಸೇವಾಉಪದ್ವನ ಮತ್ತು ಇತರ ನಿಧಿಗಳ ಕೊಡುಗೆ	334.50	302.59
ಡಿ)	ಪ್ರಯಾಣದ ಮೇಲೆ ರಿಯಾಯಿತಿ	0.26	2.59
ಇ)	ಕಾರ್ಮಿಕ ಕಲ್ಯಾಣ ವೆಚ್ಚಗಳು	0.56	0.16
ಎಫ್)	ಆಸ್ಪತ್ರೆ ನಿರ್ವಹಣೆ	6.44	7.40
ಜಿ)	ಸಿಬ್ಬಂದಿ ಕಲ್ಯಾಣ ಖರ್ಚು	15.48	18.87
ಹೆಚ್)	ವೈದ್ಯಕೀಯ ವೆಚ್ಚಗಳ ಮರುಪಾವತಿ	11.60	13.29
ಐ)	ಶುಚಿಗೊಳಿಸುವ ಶುಲ್ಕಗಳು	0.15	0.20
ಜೆ)	ಸಮಿತಿಯ ಮೂಲಕ ಮೇ ದಿನದ ಕೊಡುಗೆ	0.42	0.42
	ಒಟ್ಟು	4,284.14	4,641.75
	ಕಡಿತ : ನರ್ಸರಿಗಳ ಹಾಗೂ ತೋಟಕ್ಕೆ ಅನುಮತಿ ನೀಡಲಾಗಿದೆ	(125.27)	(202.40)
	ಒಟ್ಟು	4,158.87	4,439.35

30.1 ಸಿಬ್ಬಂದಿಗೆ ಹಿಂದಿನ ವರ್ಷಗಳಿಗೆ ಸಂಬಂಧಿಸಿದ ವರ್ಷದಲ್ಲಿ ರೂ. 48,87,738/- ಸ್ವಷ್ಟೀಕರಣ ನೀಡಲಾಗಿದೆ. ಅಂತೆಯೇ ಅದೇ ಸಂಬಳ, ವೇತನ ಮತ್ತು ಬೋನಸ್‌ನಲ್ಲಿ ಸೇರಿಸಿದ್ದು, ಹಾಗೂ ಅದೇ ವರ್ಷದಲ್ಲಿ ಪಾವತಿ ಮಾಡಲಾಗಿದೆ.

ಅನುಸೂಚಿ	ವಿವರಣೆಗಳು	31.03.2018 ರಂತೆ	31.03.2017 ರಂತೆ
31	ಸವಕಳಿ ಮತ್ತು ಹಂಚಿಕೆಯ ವೆಚ್ಚಗಳು		
a)	ಆಸ್ತಿ, ಸಸ್ಯ ಮತ್ತು ಸಲಕರಣೆಗಳ ಸವಕಳಿ / ಭೋಗ್ಯ ಮತ್ತು ಹೂಡಿಕೆ ಆಸ್ತಿ	70.89	65.38
b)	ರಬ್ಬರ್ ಪುನರ್ವಸತಿ ಮೀಸಲು	229.80	202.47
c)	ಹುಣಸೇ ಹಣ್ಣು ಪುನರ್ವಸತಿ ಮೀಸಲು	0.36	0.36
d)	ಬಿದಿರು ಪುನರ್ವಸತಿ ಮೀಸಲು	6.11	6.11
		<b>307.15</b>	<b>274.31</b>
	ಕಡಿತ : ನರ್ಸರಿಗಳಿಗೆ ಹಂಚಿಕೆ	(0.82)	(0.80)
	<b>ಒಟ್ಟು</b>	<b>306.33</b>	<b>273.52</b>

ಅನುಸೂಚಿ	ವಿವರಣೆಗಳು	31.03.2018 ರಂತೆ	31.03.2017 ರಂತೆ
32	"ಇತರೆ ಖರ್ಚುಗಳು"		
I	ದುರಸ್ತಿ ಮತ್ತು ನಿರ್ವಹಣೆ :		
	ಕಟ್ಟಡ	51.56	112.71
	ವಾಹನ	140.16	124.61
	ಇತರೆ	20.38	20.84
	ಭೂಮಿಯ ಚಲಿಸುವ ಉಪಕರಣಗಳ ನಿರ್ವಹಣೆ ಮತ್ತು ಪಂಪ್‌ಗಳು / ಡೋಜರ್	25.48	84.19
II	ಇತರೆ :		
	ತೋಟ ನಿರ್ವಹಣಾ ಖರ್ಚು	22.00	39.26
	ಪ್ರಯಾಣ ಮತ್ತು ಸಾಗಣೆ	45.21	41.46
	ಭೋಗ್ಯ ಮತ್ತು ಬಾಡಿಗೆ	127.13	85.54
	ಬಾಡಿಗೆ, ದರಗಳು ಮತ್ತು ತೆರಿಗೆಗಳು	49.78	34.57
	ಸೆಮಿನಾರ್, ಕಾನ್ಫರೆನ್ಸ್ ಮತ್ತು ಮೀಟಿಂಗ್ಸ್	2.50	5.39
	ತೊಡೆದು ಹಾಕಿರುವುದು	2.60	-
	ನಿರ್ದೇಶಕರುಗಳು ಕುಳಿತುಕೊಳ್ಳುವ ಶುಲ್ಕ	0.92	0.55
	ಲೆಕ್ಕಪರಿಶೋಧಕರ ಸಂಭಾವನೆ	1.45	1.45
	ಮುದ್ರಣ ಮತ್ತು ಸ್ಟೇಷನರಿ	14.07	11.47
	ಲೀಗಲ್ ಮತ್ತು ಪ್ರೊಫೆಶನಲ್ ಚಾರ್ಜಸ್	30.26	23.41
	ಅಂಚೆ, ಟೆಲಿಗ್ರಾಮ್, ಟೆಲಿಫೋನ್	13.49	13.46
	ಜಾಹೀರಾತು	14.35	10.33
	ಬ್ಯಾಂಕ್ ಆಯೋಗದ ಶುಲ್ಕಗಳು ಮತ್ತು ಮೌಲ್ಯ ಮಾಪನ ಶುಲ್ಕಗಳು	0.95	0.62
	ಮಂಡಳಿ ಸಭೆ ಮತ್ತು ಮಹಾ ಸಭೆ ವೆಚ್ಚಗಳು	7.27	1.63



ಅನುಸೂಚಿ	ವಿವರಣೆಗಳು	31.03.2018 ರಂತೆ	31.03.2017 ರಂತೆ
	ಪುಸ್ತಕಗಳು ಮತ್ತು ನಿಯತಕಾಲಿಕಗಳು	6.53	2.77
	ಲೆಕ್ಕಪರಿಶೋಧನೆಯ ವೆಚ್ಚ	0.68	0.68
	ದೇಣಿಗೆ ಸಂಗ್ರಹ	2.00	3.00
	ವಿದ್ಯುತ್ ಮತ್ತು ನೀರಿನ ಶುಲ್ಕಗಳು	11.28	8.75
	ಫೈಲಿಂಗ್ ಶುಲ್ಕ	0.96	1.30
	ಸತ್ಕಾರ ಶುಲ್ಕಗಳು	8.01	6.70
	ವಿಮೆ	1.18	1.14
	ಭೋಗ್ಯ, ಬಾಡಿಗೆಯ ಮೇಲಿನ ಬಡ್ಡಿ	450.23	-
	ಆಂತರಿಕ ಲೆಕ್ಕ ಪರಿಶೋಧನೆಯ ಶುಲ್ಕ	2.50	1.80
	ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸಂಭಾವನೆ	8.40	6.56
	ಅತಿಥಿ ಗೃಹ ನಿರ್ವಹಣೆ	0.53	0.23
	ವಾಹನ ವಿಮೆ	0.83	1.08
	ತರಬೇತಿ ಮತ್ತು ಅಭಿವೃದ್ಧಿ ವೆಚ್ಚಗಳು	0.24	2.37
	ವ್ಯಾಪಾರದ ಮತ್ತು ಮಾರಾಟದ ಪ್ರಚಾರ	0.56	0.55
	ಮಾದರಿ ನೆಲ - ಇಳುವರಿ ಅಂದಾಜು	9.62	14.86
	ಮ್ಯಾನ್ ಪವರ್ - ಹೊರಗುತ್ತಿಗೆ ಶುಲ್ಕಗಳು	488.14	354.16
	ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ (ಸಿಎಸ್‌ಆರ್)	84.56	48.38
	ಇತರೆ	0.57	0.80
	ಸ್ಥಿರಾಸ್ತಿಗಳ ಮಾರಾಟದ ನಷ್ಟ	0.03	0.08
	ಕೃಷಿ, ಆಡಳಿತ ಮತ್ತು ಇತರೆ ವೆಚ್ಚಗಳು	2.37	7.12
	ವಾಹನ ವಿಮೆ	7.16	6.54
	<b>ಒಟ್ಟು</b>	<b>1,655.93</b>	<b>1,080.37</b>
	ಕಡಿತ : ನರ್ಸರಿಗಳು ಮತ್ತು ತೋಟಗಳಿಗೆ ಅನುಮತಿ	(66.62)	(71.62)
	<b>ಒಟ್ಟು</b>	<b>1,589.32</b>	<b>1,008.75</b>

## ಟಿಪ್ಪಣಿ-33

## ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ

ಮಾರ್ಚ್ 2018ನೇ ಸಾಲಿನ ವಾರ್ಷಿಕ ಲೆಕ್ಕಪಟ್ಟಿಗಳನ್ನು ಸಿದ್ಧಗೊಳಿಸಲು ಅನ್ವಯವಾಗುವ ಲೆಕ್ಕಪತ್ರ ನೀತಿಗಳು. (ಭಾರತದ ಪ್ರಮಾಣಿತ ಲೆಕ್ಕಪತ್ರಗಳಲ್ಲಿ ಅಳವಡಿಸಿಕೊಂಡ ನಂತರ ಪ್ರಥಮ ಬಾರಿಗೆ ತಯಾರಿಸಿದ್ದು)

I ಮಾರ್ಚ್ 31, 2018ನೇ ವರ್ಷಕ್ಕೆ ಕೊನೆಗೊಳ್ಳುವ ಅಡಾವೆ ಪತ್ರಿಕೆಯ ಹಾಗೂ ಲಾಭ ನಷ್ಟಗಳ ಹೇಳಿಕೆಗಳ ಅವಿಭಾಜ್ಯ ಅಂಗವಾಗಿರುವ ಪ್ರಮುಖ ಲೆಕ್ಕಪತ್ರ ನೀತಿಗಳು ಹಾಗೂ ಟಿಪ್ಪಣಿಗಳು.

### 1. ಪ್ರಮುಖವಾದ ಲೆಕ್ಕಪತ್ರ ನೀತಿಗಳು, ಮಾಪನಗಳು ಹಾಗೂ ಲೆಕ್ಕಪತ್ರಗಳನ್ನು ತಯಾರಿಸಲು ಆಧಾರಗಳು:

ಹಣಕಾಸು ಹೇಳಿಕೆಗಳನ್ನು ತಯಾರಿಸಲು ಅಳವಡಿಸಿಕೊಂಡಿರುವ ಪ್ರಮುಖ ಲೆಕ್ಕಪತ್ರ ನೀತಿಗಳ ಒಂದು ಪಟ್ಟಿಯನ್ನು ಈ ಟಿಪ್ಪಣಿಯು ಒದಗಿಸುತ್ತದೆ.

#### 1.1 ಸಿದ್ಧಪಡಿಸಿದ ಆಧಾರ

##### 1.1.1 ಭಾರತದ ಪ್ರಮಾಣಿತ ಲೆಕ್ಕಪತ್ರಗಳ ನೀತಿಗಳನ್ನು ಅಳವಡಿಸಿಕೊಂಡು ಪರಿಪಾಲಿಸಿರುವುದು :

ಕಂಪನಿ ನಿಯಮ (ಭಾರತದ ಪ್ರಮಾಣಿತ ಲೆಕ್ಕ ಪತ್ರಗಳು) 2015 ರಡಿ ಪ್ರಕಟಿಸಲ್ಪಟ್ಟ ರೀತಿಯಲ್ಲಿ ಹಾಗೂ ಕಂಪನಿ ತಿದ್ದುಪಡಿ ನಿಯಮ 2016 ರಲ್ಲಿ ತಿದ್ದುಪಡಿ ಮಾಡಲ್ಪಟ್ಟ ರೀತಿಯಲ್ಲಿ ಕಂಪನಿಯ ಹಣಕಾಸು ಹೇಳಿಕೆಗಳನ್ನು ತಯಾರಿಸಲಾಗಿದೆ.

ದಿನಾಂಕ: 31.03.2017 ರವರೆಗಿನ ಎಲ್ಲಾ ಅವಧಿಯ ಹಾಗೂ ದಿನಾಂಕ: 31.03.2017ರ ಅವಧಿಗೆ ಮುಕ್ತಾಯಗೊಳ್ಳುವುದು ಸೇರಿದಂತೆ ಕಂಪನಿಯು ತನ್ನ ಹಣಕಾಸು ಹೇಳಿಕೆಗಳನ್ನು ಕಂಪನಿ ಕಾಯ್ದೆ 2013 ರ ಕಂಪನಿಯ ಲೆಕ್ಕ ನಿಯಮ 2014 ರೊಟ್ಟಿಗೆ ಓದಲ್ಪಡುವ ಸೆಕ್ಷನ್ 133 ರಲ್ಲಿ ಪ್ರಕಟಿಸಲ್ಪಟ್ಟ ಪ್ರಮಾಣಿತ ಲೆಕ್ಕಪತ್ರಗಳ ರೀತ್ಯ ತಯಾರಿಸಿದೆ.

ಭಾರತದ ಪ್ರಮಾಣಿತ ಲೆಕ್ಕಪತ್ರಗಳ ರೀತ್ಯಾ ಪ್ರಥಮ ಬಾರಿಗೆ ಕಂಪನಿಯು ತನ್ನ ಲೆಕ್ಕಪತ್ರಗಳನ್ನು ತಯಾರಿಸಿದ್ದು, ಕಂಪನಿಯು ಅನ್ವಯವಾಗುವ ಎಲ್ಲಾ ಪ್ರಮಾಣವನ್ನು ಅಳವಡಿಸಿಕೊಂಡಿದೆ ಹಾಗೂ ಅಕೌಂಟಿಂಗ್ ಸ್ಟ್ಯಾಂಡರ್ಡ್ 101ರ ರೀತ್ಯಾ ಲೆಕ್ಕಪತ್ರಗಳ ಅಳವಡಿಕೆಯನ್ನು ಕಾರ್ಯಗತಗೊಳಿಸಿದೆ. ಭಾರತದ ಪ್ರಮಾಣಿತ ಲೆಕ್ಕಪತ್ರಗಳನ್ನು ಪ್ರಥಮ ಬಾರಿಗೆ ಅಳವಡಿಸಿಕೊಂಡಿರುವುದು.

ಭಾರತದ ಪ್ರಮಾಣಿತ ಲೆಕ್ಕಪತ್ರಗಳ ಪರಿವರ್ತನೆಯು ಹೇಗೆ ಹಣಕಾಸು ಸ್ಥಿತಿಯ ಮೇಲೆ ಹಣಕಾಸು ವ್ಯವಹಾರದ ನಿರ್ವಹಣೆಯ ಮೇಲೆ ಹಾಗೂ ಕಂಪನಿಯ ಕ್ಯಾಶ್‌ಫ್ಲೋ ಮೇಲೆ ಪರಿಣಾಮ ಬೀರಿದೆ ಎಂಬ ಬಗ್ಗೆ ಒಂದು ವಿವರಣೆಯನ್ನು ಪ್ರಥಮಬಾರಿಗೆ ಅಳವಡಿಕೆ ಎಂಬ ಶೀರ್ಷಿಕೆಯಡಿ ಟಿಪ್ಪಣಿ ಸಂಖ್ಯೆ: 33(11)(14) ರಲ್ಲಿ ನೀಡಲಾಗಿದೆ.

ವರದಿ ಮಾಡಲಾದ ಎಲ್ಲಾ ಹಣಕಾಸು ಹೇಳಿಕೆಗಳಲ್ಲಿ ಎಲ್ಲಾ ಮೊತ್ತಗಳನ್ನು ಭಾರತದ ರೂಪಾಯಿ ಲೆಕ್ಕದಲ್ಲಿ ತೋರಿಸಿದ್ದು, ಭಾರತದ ರೂ. ಲಕ್ಷಗಳ ಹತ್ತಿರದ ದಶಮಾಂಶಕ್ಕೆ ರೌಂಡ್‌ಆಫ್ ಮಾಡಲಾಗಿದೆ.

##### 1.1.2 ಕ್ರಿಯಾತ್ಮಕ ಹಾಗೂ ಪ್ರದರ್ಶನಾ ಶೈಲಿಯ ಕರೆನ್ಸಿ:

ಕ್ರಿಯಾತ್ಮಕ ಹಾಗೂ ಪ್ರದರ್ಶನಾ ಶೈಲಿಯ ಕರೆನ್ಸಿಯು ಭಾರತದ ರೂಪಾಯಿಗಳಲ್ಲಿ (ರೂ) ಇರುತ್ತದೆ.

##### 1.1.3 ಮಾಪನ ಆಧಾರಗಳು :

ಹಣಕಾಸು ಹೇಳಿಕೆಗಳನ್ನು ಐತ್ಯಾಸಿಕ ಹಾಗೂ ಸಾಂಪ್ರದಾಯಿಕ ವೆಚ್ಚಗಳ ರೀತಿಯಲ್ಲಿ ಸಂಚಯನ ಆಧಾರದಲ್ಲಿ ಈ ಕೆಳಕಂಡವುಗಳನ್ನು ಹೊರತುಪಡಿಸಿ ತಯಾರಿಸಲಾಗಿದೆ.

ಐಟಂ	ಮಾಪನ ಆಧಾರಗಳು
ಕೆಲವೊಂದು ಹಣಕಾಸಿನ ಆಸ್ತಿ ಮತ್ತು ಹೊಣೆಗಾರಿಕೆಗಳು ಜೈವಿಕ ಆಸ್ತಿಗಳು ವ್ಯಾಖ್ಯಾನಿಸಲಾದ ನಿವ್ವಳ ಲಾಭದಾಯಕ ಹೊಣೆಗಾರಿಕೆ.	ನ್ಯಾಯೋಚಿತ ಮೌಲ್ಯ ಅಪಾಯದ ಹೊಂದಾಣಿಕೆ ನಿಂತಿರದ ನ್ಯಾಯೋಚಿತ ಬೆಲೆಯಲ್ಲಿ ಮಾರಾಟದ ವೆಚ್ಚವನ್ನು ಕಳೆಯುವುದು. ಯೋಜಿತ ಆಸ್ತಿಗಳ ನ್ಯಾಯೋಚಿತ ಬೆಲೆಯಲ್ಲಿ ವ್ಯಾಖ್ಯಾನಿಸಲಾದ ಲಾಭದಾಯಕ ಹೊಣೆಗಾರಿಕೆಗಳ ಪ್ರಸ್ತುತ ಮೌಲ್ಯವನ್ನು ಕಳೆಯುವುದು.

## ಕಆಅನಿನಿ

ಕಂಪನಿ ಕಾಯ್ದೆ 2015, ಕಂಪನಿ ನಿಯಮ 2015 ಹಾಗೂ ಕಾಯ್ದೆಯ ಇನ್ನಿತರ ಸಂಬಂಧಪಟ್ಟ ಅವಕಾಶಗಳಿಗೆ ಬದ್ಧರಾಗಿ ಭಾರತದ ಪ್ರಮಾಣಿತ ಲೆಕ್ಕಪತ್ರಗಳ ಎಲ್ಲಾ ಅಂಶಗಳನ್ನು ಪರಿಪಾಲಿಸಿ ಹಣಕಾಸು ಹೇಳಿಕೆಗಳನ್ನು ತಯಾರಿಸಲಾಗಿದೆ.

ಕಂಪನಿಯ ಎಲ್ಲಾ ಆಸ್ತಿ ಹಾಗೂ ಹೊಣೆಗಾರಿಕೆಗಳನ್ನು ಪ್ರಸಕ್ತ ಮತ್ತು ಅಪ್ರಸಕ್ತ ಎಂದು ಕಂಪನಿಯ ಸಾಮಾನ್ಯವಾದ ನಿರ್ವಹಣ ಆವೃತ್ತದಂತೆ ಹಾಗೂ ಪ್ರಮಾಣಿತ ಲೆಕ್ಕಪತ್ರಗಳ ಮಾನದಂಡಗಳಲ್ಲಿ ಹೇಳಲಾದ ರೀತಿಯಲ್ಲಿ ವಿಂಗಡಿಸಲಾಗಿದೆ. ಕಂಪನಿಕಾಯ್ದೆ 2013ರ ಷೆಡ್ಯೂಲ್-3 ಮತ್ತು ಹಣಕಾಸು ಹೇಳಿಕೆಗಳನ್ನು ಪ್ರಸ್ತುತಪಡಿಸುವುದು.

ವಸ್ತುಗಳ ಸ್ವರೂಪವನ್ನು ಅವಲಂಭಿಸಿ ಹಾಗೂ ಅವುಗಳನ್ನು ಸ್ವಾಧೀನ ಪಡಿಸಿಕೊಂಡ ಮತ್ತು ಅವುಗಳ ಬಳಕೆ ಮತ್ತು ಅವುಗಳನ್ನು ನಗದು ರೂಪದಲ್ಲಿ ಅಥವಾ ನಗದಿಗೆ ಸರಿಸಮಾನವಾದ ರೂಪದಲ್ಲಿ ವಿಲೇ ಮಾಡಿದ ಅವಧಿಯನ್ನು ಅವಲಂಭಿಸಿ ಕಂಪನಿಯು ತನ್ನ ಕಾರ್ಯಚಟುವಟಿಕೆಗಳ ಆವೃತ್ತವನ್ನು 12 ತಿಂಗಳು ಅವಧಿಯೆಂದು ನಿಗದಿಪಡಿಸಿ ಪ್ರಸಕ್ತ ಮತ್ತು ಅಪ್ರಸಕ್ತ ಆಸ್ತಿ ಹಾಗೂ ಹೊಣೆಗಾರಿಕೆಗಳೆಂದು ವಿಂಗಡಿಸಲಾಗಿದೆ.

### 1.1.4 ಪ್ರಮುಖ ಲೆಕ್ಕಪತ್ರಗಳ ತೀರ್ಪು, ಅಂದಾಜುಪಟ್ಟಿಗಳು ಮತ್ತು ಊಹೆಗಳು:

ಈ ಹಣಕಾಸು ಹೇಳಿಕೆಗಳನ್ನು ತಯಾರಿಸುವಾಗ ಆಡಳಿತವರ್ಗವು ನಿರ್ಣಯವನ್ನು, ಅಂದಾಜುಪಟ್ಟಿಯನ್ನು ಮತ್ತು ಊಹೆಗಳನ್ನು ಮಾಡಿದೆ. ನೈಜ ಫಲಿತಾಂಶಗಳು ಅಂದಾಜುಪಟ್ಟಿಗಿಂತ ಭಿನ್ನವಾಗಿರುವ ಸಾಧ್ಯತೆಗಳು ಇರುತ್ತವೆ.

#### ತೀರ್ಪು :

ಲೆಕ್ಕಪತ್ರಗಳ ನೀತಿಗಳ ಮೇಲೆ ಆಸ್ತಿ ಹಾಗೂ ಹೊಣೆಗಾರಿಕೆಗಳ ಮೇಲೆ ಆದಾಯ ಮತ್ತು ಖರ್ಚಿನ ಮೇಲೆ ಪ್ರಭಾವ ಬೀರುವ ಅಂಶಗಳ ಕುರಿತು.

ಲೆಕ್ಕಪತ್ರಗಳನ್ನು ಅಳವಡಿಸುವಾಗ ಹಣಕಾಸು ಹೇಳಿಕೆಗಳಲ್ಲಿ ಗುರುತಿಸಲಾದ ಮೊತ್ತಗಳ ಮೇಲೆ ಅತೀ ಮಹತ್ತರವಾದ ಪರಿಣಾಮಗಳನ್ನು ಬೀರುವ ಅಂಶಗಳ ಮೇಲೆ ನಿರ್ಣಯ ಮಾಡಲು ಅವಶ್ಯವಿರುವ ಮಾಹಿತಿಗಳನ್ನು/ವಿವರಗಳನ್ನು ಸಂಬಂಧಪಟ್ಟ ಟಿಪ್ಪಣಿಗಳಲ್ಲಿ ಸೇರಿಸಲಾಗಿದೆ.

#### ಊಹೆಗಳು ಮತ್ತು ಅಂದಾಜುಗಳ ಅನಿಶ್ಚಿತತೆ :

31 ಮಾರ್ಚ್ 2017ಕ್ಕೆ ಕೊನೆಗೊಳ್ಳುವ ವರ್ಷಕ್ಕೆ ಸಾಮಗ್ರಿಗಳ ಹೊಂದಾಣಿಕೆಯ ಮೇಲೆ ಮಹತ್ತರವಾದ ಅಪಾಯವನ್ನುಂಟು ಮಾಡಬಹುದಾದ ವಿಷಯಗಳ ಬಗ್ಗೆ ಊಹೆಗಳನ್ನು ಹಾಗೂ ಅನಿಶ್ಚಿತ ಅಂದಾಜುಗಳ ಬಗ್ಗೆ ಪಡೆಯಲಾದ ವಿವರಗಳನ್ನು ಸಂಬಂಧಪಟ್ಟ ಟಿಪ್ಪಣಿಗಳಲ್ಲಿ ವಿವರಿಸಲಾಗಿದೆ.

ಯಾವ ಯಾವ ಕ್ಷೇತ್ರಗಳಲ್ಲಿ ಅಂದಾಜುಗಳನ್ನು ಅಥವಾ ತೀರ್ಮಾನಗಳನ್ನು ಮಾಡಲು ತೊಡಕುಗಳಿವೆಯೋ ಎಂಬುದನ್ನು ಕೆಳಕಂಡಂತೆ ವಿವರಿಸಲಾಗಿದೆ.

#### i. ಸವಕಳಿ ಮತ್ತು ಭೋಗ್ಯ :

ಸವಕಳಿ ಮತ್ತು ಭೋಗ್ಯಗಳು ಕೆಲವೊಂದು ವರ್ಗೀಕೃತ ಆಸ್ತಿಗಳು, ಸಲಕರಣೆಗಳು ಹಾಗೂ ಸ್ಪಷ್ಟರಹಿತವಾದ ಆಸ್ತಿಗಳು ಭವಿಷ್ಯದಲ್ಲಿ ಉಪಯುಕ್ತವಾಗಬಲ್ಲ ಅವಧಿಯನ್ನು ಅವಲಂಭಿಸಿ ಅವುಗಳನ್ನು ಆಡಳಿತ ವರ್ಗವು ಅಂದಾಜಿಸಿದ ಮೌಲ್ಯದ ಮೇಲೆ ಸವಕಳಿ ಮತ್ತು ಭೋಗ್ಯವನ್ನು ನಿರ್ಧರಿಸಲಾಗುತ್ತದೆ. ಆದರೆ, ತಾಂತ್ರಿಕ ಅಭಿವೃದ್ಧಿ, ಸ್ಪರ್ಧೆ, ಮಾರುಕಟ್ಟೆಯ ಸ್ಥಿತಿಯಲ್ಲಿನ ಬದಲಾವಣೆ ಹಾಗೂ ಇನ್ನಿತರ ಅಂಶಗಳನ್ನಾಧರಿಸಿ ಅವುಗಳ ಉಪಯುಕ್ತ ಅವಧಿಯಲ್ಲಿ ಬದಲಾವಣೆ ಆಗಬಹುದಾಗಿದ್ದು, ಇದರಿಂದ ಸವಕಳಿ ಹಾಗೂ ಭೋಗ್ಯದ ವೆಚ್ಚಗಳು ಸಹ ಬದಲಾವಣೆ ಆಗಬಹುದಾಗಿದೆ.

#### ii. ನೌಕರರ ಸವಲತ್ತುಗಳು :

ಪ್ರಸಕ್ತ ನೌಕರರ ಸವಲತ್ತುಗಳು ಅನೇಕ ಊಹೆಗಳನ್ನು ಅವಲಂಭಿಸಿ ನೈಜತೆಯ ಆಧಾರದಲ್ಲಿ ನಿರ್ಣಯಿಸಲಾದ ನೌಕರರ ಸವಲತ್ತಿನ ಮೌಲ್ಯದ ಭಾದ್ಯತೆಯಾಗಿರುತ್ತದೆ. ನೈಜ ವೆಚ್ಚವನ್ನು (ಆದಾಯವನ್ನು) ನಿರ್ಣಯಿಸುವಾಗ ರಿಯಾಯಿತಿ ದರ, ವೇತನದಲ್ಲಿನ ಹೆಚ್ಚಳ ಹಾಗೂ ನೌಕರರ ಒಟ್ಟಾರೆ ಸಂಖ್ಯೆಯಲ್ಲಿನ ಕಡಿತ ಇವುಗಳನ್ನು ಗಣನೆಗೆ ತೆಗೆದುಕೊಂಡೇ ಊಹೆಯನ್ನು ಮಾಡಲಾಗಿದೆ. ಈ ಊಹೆಗಳಲ್ಲಿನ ಯಾವುದೇ ಅಂಶಗಳ ಬದಲಾವಣೆಗಳು ವ್ಯವಹಾರದ ಬದ್ಧತೆಯ ಮೇಲೆ ಪರಿಣಾಮ ಬೀರಲಿವೆ.

### iii. ವ್ಯವಸ್ಥೆಗಳು ಹಾಗೂ ಸಾಧಿಲ್ವಾರುಗಳು:

ಅಡಾವೆ ಪತ್ರಿಕೆಯ ದಿನಾಂಕದಂದು ಆಡಳಿತ ವರ್ಗಕ್ಕೆ ಗೊತ್ತಿರುವ ವಾಸ್ತವಾಂಶಗಳನ್ನು ಆಧರಿಸಿ ಹೊಣೆಗಾರಿಕೆಗಳ ಅಂದಾಜುಗಳಿಗೆ ವ್ಯವಸ್ಥೆಗಳಿಗೆ ಹಾಗೂ ಸಾಧಿಲ್ವಾರುಗಳಿಗೆ ಅವಕಾಶ ಕಲ್ಪಿಸಲಾಗಿದೆ.

### iv. ನ್ಯಾಯ ಸಮ್ಮತಿ ಮೌಲ್ಯ ನಿರ್ಣಯ :

ಲಭ್ಯವಿರುವ ಮಾರುಕಟ್ಟೆ ಮಾಹಿತಿಗಳು, ಮಾರುಕಟ್ಟೆಯ ವ್ಯವಹಾರಗಳ ಆಧಾರದಲ್ಲಿ ನಿರ್ಧರಿಸಲಾಗಿರುವುದು. ನ್ಯಾಯಸಮ್ಮತ ಮೌಲ್ಯ ನಿರ್ಣಯ ವಿವಿಧ ಔದ್ಯಮಿಕ ಸಂಸ್ಥೆಯವರು ವಿವಿಧ ಶ್ರೇಣಿಯ ಉತ್ಪನ್ನಗಳಿಗೆ ಪ್ರಕಟಿಸುವ ಮಾರುಕಟ್ಟೆ ದರಗಳನ್ನು ಆಧರಿಸಿ ಕೃಷಿ ಉತ್ಪನ್ನಗಳಿಗೆ ನ್ಯಾಯ ಸಮ್ಮತ ಬೆಲೆಯನ್ನು ನಿಗದಿಪಡಿಸಲಾಗಿರುತ್ತದೆ.

### 1.1.5 ನ್ಯಾಯಸಮ್ಮತ ಬೆಲೆಯನ್ನು ಅಳೆಯುವ ವಿಧಾನ :

ಹಣಕಾಸು ಮತ್ತು ಹಣಕಾಸೇತರ ಆಸ್ತಿ ಮತ್ತು ಹೊಣೆಗಾರಿಕೆಗಳ ನ್ಯಾಯೋಚಿತ ಮೌಲ್ಯ ನಿರ್ಧರಣೆಗೆ ಅನೇಕ ಕಂಪನಿಗಳ ಲೆಕ್ಕಪತ್ರ ನೀತಿಗಳಿಗೆ ಹಾಗೂ ಅವುಗಳನ್ನು ಬಹಿರಂಗಪಡಿಸುವುದಕ್ಕೆ ನ್ಯಾಯಸಮ್ಮತ ಮೌಲ್ಯದ ಅವಶ್ಯಕತೆ ಇರುತ್ತವೆ. ಕಂಪನಿಯು ನ್ಯಾಯಸಮ್ಮತ ಮೌಲ್ಯ ನಿರ್ಧರಣೆಗೆ ಸ್ಥಾಪಿತ ನಿಯಂತ್ರಣ ಚೌಕಟ್ಟನ್ನು ಹೊಂದಿದೆ. ಕಂಪನಿಯು ಗಮನಿಸಲಾಗದ ಪ್ರಮುಖವಾದ ಒಳಹರಿವುಗಳನ್ನು ಕಾಲಕಾಲಕ್ಕೆ ಪುನರ್ರಿಶೀಲಿಸುತ್ತದೆ ಹಾಗೂ ಮೌಲ್ಯ ನಿರ್ಧರಣೆಗೆ ಹೊಂದಾಣಿಕೆಯನ್ನು ಮಾಡುತ್ತದೆ. ಮೂರನೇ ವ್ಯಕ್ತಿಯ ಮಾಹಿತಿಯು ಅವಶ್ಯಕವೆಂದು ಕಂಡುಬಂದಲ್ಲಿ, ಕಂಪನಿಯು ಮೂರನೇ ವ್ಯಕ್ತಿಗಳಿಂದ ಪಡೆದ ಸಾಕ್ಷ್ಯಾಧಾರಗಳನ್ನು ಮೌಲ್ಯಮಾಪನವನ್ನು ಕಂಪನಿಯು ನಿರ್ಧರಿಸುವ ಮೌಲ್ಯನಿರ್ಣಯಕ್ಕೆ ಪೂರಕವಾಗಿದೆಯೇ ಹಾಗೂ ಭಾರತದ ಪ್ರಮಾಣಿತ ಲೆಕ್ಕಪತ್ರಗಳ ಅವಶ್ಯಕತೆಗಳನ್ನು ಪೂರೈಸುತ್ತದೆಯೇ ಹಾಗೂ ನ್ಯಾಯೋಚಿತ ಮೌಲ್ಯನಿರ್ಧರಣೆಯ ಶ್ರೇಣೀಕೃತ ಪದ್ಧತಿಯಲ್ಲಿ ಮೌಲ್ಯ ನಿರ್ಧರಣೆಯು ವಿಂಗಡಿಸಲು ಸಹಾಯಕವಾಗಿದೆಯೇ ಎಂಬುದನ್ನು ಅಂತಿಮ ನಿರ್ಣಯಕ್ಕೆ ಬರಲಾಗುತ್ತದೆ.

ನ್ಯಾಯೋಚಿತ ಮೌಲ್ಯವನ್ನು ವಿವಿಧ ಹಂತಗಳಲ್ಲಿ ವಿಂಗಡಿಸಿ ಮೌಲ್ಯ ನಿರ್ಧರಣೆಯ ತಾಂತ್ರಿಕತೆಯ ಶ್ರೇಣಿಗಳನ್ನು ಈ ಕೆಳಕಂಡಂತೆ ವಿವರಿಸಲಾಗಿದೆ.

**ಹಂತ-1** - ಒಂದೇ ರೀತಿಯ ಆಸ್ತಿ ಮತ್ತು ಹೊಣೆಗಾರಿಕೆಗಳ ಮೇಲೆ ಕ್ರಿಯಾಶೀಲ ಮಾರುಕಟ್ಟೆಯಲ್ಲಿ ಕೂಗಲ್ಪಟ್ಟ ಬೆಲೆ (ಹೊಂದಾಣಿಕೆಯಿಲ್ಲದ)

**ಹಂತ-2** - ಹಂತ ಒಂದರಲ್ಲಿ ಕೂಗಲ್ಪಟ್ಟ ಬೆಲೆಯನ್ನು ಹೊರತುಪಡಿಸಿ ಆಸ್ತಿ ಮತ್ತು ಹೊಣೆಗಾರಿಕೆ ನೇರವಾಗಿ (ಅಂತಿಮ ಬೆಲೆ) ಅಥವಾ ಪರೋಕ್ಷವಾಗಿ (ಅಂದರೆ ಬೆಲೆಯಿಂದ ಪಡೆದಿದ್ದು) ಒಳಹರಿವು.

**ಹಂತ-3** - ಗ್ರಹಿಸಬಹುದಾದ ಮಾರುಕಟ್ಟೆಯ ಮಾಹಿತಿಗಳ ಆಧಾರವನ್ನು ಹೊರತುಪಡಿಸಿ ಆಸ್ತಿ ಅಥವಾ ಹೊಣೆಗಾರಿಕೆಗೆ ಒಳಹರಿವು (ಗ್ರಹಿಸಲು ಸಾಧ್ಯವಿಲ್ಲದ ಒಳಹರಿವು) ಯಾವುದೇ ಒಂದು ಆಸ್ತಿಯ ಅಥವಾ ಹೊಣೆಗಾರಿಕೆಯ ನ್ಯಾಯೋಚಿತ ಬೆಲೆಯನ್ನು ಅಳೆಯುವಾಗ ಕಂಪನಿಯು ಗ್ರಹಿಸಬಲ್ಲ ಮಾರುಕಟ್ಟೆ ಮಾಹಿತಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಬಳಸುತ್ತದೆ. ಒಂದು ಆಸ್ತಿಯ ಅಥವಾ ಹೊಣೆಗಾರಿಕೆಯ ನ್ಯಾಯೋಚಿತ ಬೆಲೆಯನ್ನು ಅಳೆಯಲು ಉಪಯೋಗಿಸುವ ಒಳಹರಿವು ನ್ಯಾಯೋಚಿತ ಬೆಲೆಯ ಶ್ರೇಣಿಯ ವಿವಿಧ ಹಂತಗಳಲ್ಲಿ ಹರಡಿಕೊಳ್ಳುತ್ತದೆ ಅಂತಾದರೆ, ನ್ಯಾಯೋಚಿತ ಬೆಲೆಯ ಮಾಪನವನ್ನು ಅದೇ ರೀತಿಯ ಶ್ರೇಣಿಯ ಸಮಗ್ರ ಶ್ರೇಣಿ ಅನ್ವಯಿಸುವಂತೆ ಕನಿಷ್ಠ ಹಂತದ ಒಳಹರಿವು ಎಲ್ಲಾ ಮಾಪನಕ್ಕೆ ಮುಖ್ಯವಾಗುವಂತೆ ವಿಂಗಡಿಸಲಾಗುತ್ತದೆ.

ಕಂಪನಿಯು ವರದಿಯ ಅಂತಿಮ ದಿನಾಂಕದಂದು ಆದ ಬದಲಾವಣೆ ನ್ಯಾಯೋಚಿತ ಬೆಲೆಯ ವರ್ಗಾವಣೆಯನ್ನು ಕಂಪನಿಯು ಗುರುತಿಸುತ್ತದೆ. ಮುಂದುವರಿದು, ನ್ಯಾಯೋಚಿತ ಮೌಲ್ಯಗಳ ನಿರ್ಧರಣೆಗೆ ಉಹಗಳ ಬಗ್ಗೆ ಮಾಹಿತಿಗಳನ್ನು ಸಂಬಂಧಪಟ್ಟ ಟಿಪ್ಪಣಿಯಲ್ಲಿ ಅಳವಡಿಸಲಾಗಿದೆ.

## 2. ಪ್ರಮುಖ ಲೆಕ್ಕ ಪತ್ರ ನೀತಿಗಳು :

### 2.1 ವಿದೇಶಿ ವಿನಿಮಯ ವ್ಯವಹಾರಗಳು :

ವಿದೇಶಿ ಕರೆನ್ಸಿಗಳ ವಹಿವಾಟು ವ್ಯವಹಾರದ ದಿನಾಂಕದಂದು ವಿನಿಮಯ ದರದಲ್ಲಿ ಕಂಪನಿಯ ಕ್ರಿಯಾತ್ಮಕ ಕರೆನ್ಸಿಯಲ್ಲಿ ದಾಖಲಿಸಲಾಗಿದೆ.

ವಿದೇಶಿ ಕರೆನ್ಸಿಗಳಲ್ಲಿ ಹೆಸರಿಸಲ್ಪಟ್ಟ ಹಣಕಾಸು ಆಸ್ತಿಗಳು ಮತ್ತು ಹೊಣೆಗಾರಿಕೆಗಳು ವರದಿ ಮಾಡುವ ದಿನಾಂಕದ ವಿನಿಮಯ ದರದಲ್ಲಿ ಕ್ರಿಯಾತ್ಮಕ ಕರೆನ್ಸಿಯಲ್ಲಿ ಬದಲಾಯಿಸಲಾಗಿದೆ. ಇತರ ವ್ಯಾಪಕ ವರಮಾನ (ಔಅಐ) ನಲ್ಲಿ ಗುರುತಿಸಲ್ಪಟ್ಟಿರುವ ಮಟ್ಟಿಗೆ ಅರ್ಹತಾ ನಗದು ಹರಿವುಗಳ ಬದಲಾವಣೆಯಿಂದಾಗಿ ಉಂಟಾದ ವಿನಿಮಯ ವ್ಯತ್ಯಾಸಗಳನ್ನು ಹೊರತುಪಡಿಸಿ, ವಿನಿಮಯ ವ್ಯತ್ಯಾಸಗಳು ಲಾಭ ಅಥವಾ ನಷ್ಟದಲ್ಲಿ ಗುರುತಿಸಲ್ಪಟ್ಟಿವೆ.

ವಿತ್ತಿಯೇತರ ಅಂಶಗಳನ್ನು ವಿದೇಶಿ ನಾಣ್ಯದ ಚಾರಿತ್ರಿಕ ವೆಚ್ಚದಲ್ಲಿ ಅಳತೆ ಮಾಡಲಾಗುವುದು ಮತ್ತು ವಹಿವಾಟು ಮಾಡಿದ ದಿನಾಂಕದಂದು ಚಾಲ್ತಿಯಲ್ಲಿರುವ ವಿನಿಮಯ ದರದಲ್ಲಿ ಲೆಕ್ಕಾಚಾರ ಮಾಡಲಾಗುವುದು.

## 2.2. ಹಣಕಾಸು ಪತ್ರಗಳು

### ಹಣಕಾಸಿನ ಆಸ್ತಿ

#### ಗುರುತಿಸುವಿಕೆ ಮತ್ತು ಮೌಲ್ಯಮಾಪನ

ಎಲ್ಲಾ ಹಣಕಾಸಿನ ಆಸ್ತಿಗಳು ಆರಂಭದಲ್ಲಿ ನ್ಯಾಯೋಚಿತ ಮೌಲ್ಯದ ಅನ್ವಯ ಗುರುತಿಸಲ್ಪಡುತ್ತವೆ. ಒಂದು ವೇಳೆ, ಹಣಕಾಸಿನ ಆಸ್ತಿಗಳು ಲಾಭ ಮತ್ತು ನಷ್ಟದ ಮುಖಾಂತರ ನ್ಯಾಯೋಚಿತ ಮೌಲ್ಯದ [Fair Value Through Profit and Loss (FVTPL)] ಅನ್ವಯ ಗುರುತಿಸಲ್ಪಡದೆ ಇದ್ದಲ್ಲಿ, ಹಣಕಾಸಿನ ಆಸ್ತಿಯ ಸ್ವಾಧೀನಕ್ಕೆ ಸಂಬಂಧಿಸಿದ ವ್ಯವಹಾರದ ವೆಚ್ಚದಲ್ಲಿ ತೋರ್ಪಡಿಸಲಾಗುವುದು.

ಆರ್ಥಿಕ ಜವಾಬ್ದಾರಿಗಳನ್ನು ತರುವಾಯದ ಮೌಲ್ಯಮಾಪನಕ್ಕಾಗಿ ಈ ಕೆಳಗಿನಂತೆ ವರ್ಗೀಕರಿಸಲಾಗುವುದು.

- \* ಹಣಕಾಸು ಆಸ್ತಿಗಳ ಮೂಲ ಬೆಲೆಯನ್ನು (ಪ್ರಾರಂಭಿಕ ವೆಚ್ಚವನ್ನು) ಕ್ರಮೇಣ ವಜಾಗೊಳಿಸಿದ ನಂತರದ ಮೌಲ್ಯದಲ್ಲಿ (Amortised Cost) ಮೌಲ್ಯ ನಿರ್ಧರಣೆ.
- \* ಹಣಕಾಸು ಆಸ್ತಿಗಳನ್ನು ಲಾಭ ಮತ್ತು ನಷ್ಟದ ತಃಖ್ತೆಯ ಮುಖಾಂತರ ನ್ಯಾಯೋಚಿತ ಮೌಲ್ಯದಲ್ಲಿ (FVTPL) ತೋರಿಸಲಾಗುವುದು.
- \* ಹಣಕಾಸು ಆಸ್ತಿಗಳನ್ನು ಇತರ ವಿಸ್ತೃತ ಆದಾಯ ವಿವರಣ ಪಟ್ಟಿಯ ಮೂಲಕ ನ್ಯಾಯೋಚಿತ ಮೌಲ್ಯ (Fair Value) ದಲ್ಲಿ ಉಲ್ಲೇಖಿಸಲಾಗುವುದು.

ಹಣಕಾಸಿನ ಸ್ವತ್ತುಗಳನ್ನು ಒಮ್ಮೆ ಗುರುತಿಸಿದ ನಂತರ ಪುನರ್ ವರ್ಗೀಕರಿಸುವುದಿಲ್ಲ. ಆದರೆ, ಒಂದು ವೇಳೆ ಕಂಪನಿಯು ತನ್ನ ವ್ಯವಹಾರದ ಮಾದರಿಯನ್ನು ಬದಲಾಯಿಸಿದಲ್ಲಿ ಪುನರ್ವರ್ಗೀಕರಿಸಲಾಗುತ್ತದೆ.

ವ್ಯಾಪಾರದ ಸ್ವೀಕಾರಾರ್ಹತೆಯನ್ನು ಆರಂಭದಲ್ಲಿ ನ್ಯಾಯೋಚಿತ ಮೌಲ್ಯದಲ್ಲಿ ಗುರುತಿಸಲಾಗುತ್ತದೆ. ತರುವಾಯ, ನಿರೀಕ್ಷಿತ ಕ್ರೆಡಿಟ್ ನಷ್ಟಗಳ ಪರಿಣಾಮಕಾರಿ ಬಡ್ಡಿ ದರ (EIR) ವಿಧಾನದ ನಿವ್ವಳವನ್ನು ಬಳಸಿಕೊಂಡು, ಈ ಸ್ವತ್ತುಗಳನ್ನು ಭೋಗ್ಯದ ವೆಚ್ಚದಲ್ಲಿ ತೆಗೆದುಕೊಳ್ಳಲಾಗುತ್ತದೆ.

EIR ಅಂದರೆ ಆರ್ಥಿಕ ಸಲಕರಣೆಗಳ ನಿರೀಕ್ಷಿತ ಜೀವಿತಾವಧಿಯ ನಗದು ಆದಾಯವನ್ನು ಅಂದಾಜು ಮಾಡುವ ರಿಯಾಯಿತಿಗಳು ಆಗಿದೆ.

ಸಾಲದ ಲಿಖಿತ ಪತ್ರಗಳನ್ನು ಮೊದಲಿಗೆ ಅಮರ್ಚೈಸ್ಡ್ ವೆಚ್ಚದಲ್ಲಿ ನ್ಯಾಯೋಚಿತ ಮೌಲ್ಯವು ಇತರ ಸಮಗ್ರ ಆದಾಯದ ಮೂಲಕ (FVOCI) ಅಥವಾ ನ್ಯಾಯೋಚಿತ ಮೌಲ್ಯವನ್ನು ಲಾಭ ಅಥವಾ ನಷ್ಟದ ಮೂಲಕ (FVTPL) ಆಧಾರದ ಮೇಲೆ ಅಳೆಯಲಾಗುತ್ತದೆ ಮತ್ತು (ii) ಹಣಕಾಸಿನ ಸ್ವತ್ತಿನ ಒಪ್ಪಂದದ ನಗದು ಹರಿವಿನ ಗುಣಲಕ್ಷಣಗಳು.

ವ್ಯವಹಾರದ ಮಾದರಿಯಲ್ಲಿ ಹೊಂದಿದ ಹಣಕಾಸು ಆಸ್ತಿಗಳನ್ನು ಅಸಲು ಮತ್ತು ಬಡ್ಡಿಯ ಪಾವತಿಸುವ ಒಪ್ಪಂದದ ನಗದು ಹರಿವುಗಳನ್ನು ಸಂಗ್ರಹಿಸುವ ಸಲುವಾಗಿ ಹಣಕಾಸಿನ ಸ್ವತ್ತುಗಳನ್ನು ಹಿಡಿದಿಟ್ಟುಕೊಳ್ಳುವುದು ಇದರ ಗುರಿಯಾಗಿದೆ. ಪರಿಣಾಮಕಾರಿಯಾದ ಬಡ್ಡಿದರದ (EIR) ವಿಧಾನವನ್ನು ಬಳಸಿಕೊಂಡು ತಿದ್ದುಪಡಿ ಮಾಡಲಾದ ವೆಚ್ಚದಲ್ಲಿ ತರುವಾಯ ಮಾಪನ ಮಾಡಲಾಗುತ್ತದೆ. ಕಡಿಮೆ ದೌರ್ಬಲ್ಯ ಯಾವುದಾದರೂ ಇದ್ದರೆ, EIR ನ ಭೋಗ್ಯ ಮತ್ತು ದುರ್ಬಲತೆಯಿಂದ ಉಂಟಾಗುವ ನಷ್ಟ, ಲಾಭ ಮತ್ತು ನಷ್ಟದ ತಃಖ್ತೆಯಲ್ಲಿ ಗುರುತಿಸಲಾಗುವುದು.



ಹಣಕಾಸಿನ ಆಸ್ತಿಗಳೆರಡರಿಂದಲೂ ಸಾಧಿಸಲಾಗುವ ಹಣಕಾಸಿನ ಸ್ವತ್ತುಗಳು, ಹಣಕಾಸಿನ ಸ್ವತ್ತುಗಳನ್ನು ಮಾರಾಟ ಮಾಡುವುದು ಮತ್ತು ಕೇವಲ ಪ್ರಮುಖ ಮತ್ತು ಬಡ್ಡಿಯ ಪಾವತಿಗಳನ್ನು ಹೊಂದಿರುವ ಕರಾರಿನ ನಗದು ಹರಿವುಗಳನ್ನು ಸಂಗ್ರಹಿಸುವುದು, ತರುವಾಯ ಇತರ ಸಮಗ್ರ ಆದಾಯದ ಮೂಲಕ ನ್ಯಾಯೋಚಿತ ಮೌಲ್ಯದಲ್ಲಿ ಮಾಪನ ಮಾಡಲಾಗುತ್ತದೆ. ನ್ಯಾಯೋಚಿತ ಮೌಲ್ಯಚಲನೆಗಳು ಇತರ ಸಮಗ್ರ ಆದಾಯ (OCI) ನಲ್ಲಿ ಗುರುತಿಸಲ್ಪಟ್ಟಿವೆ. ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ಯಾವುದಾದರೂ ಗುರುತಿಸಲ್ಪಟ್ಟರೆ EIR ವಿಧಾನ ಮತ್ತು ದುರ್ಬಲ ನಷ್ಟಗಳನ್ನು ಬಳಸಿಕೊಳ್ಳುವ ಬಡ್ಡಿ ಆದಾಯ. ಗುರುತಿಸಲಾಗದ ಮೇಲೆ ಔಲಿ ಯಲ್ಲಿ ಹಿಂದೆ ಗುರುತಿಸಲ್ಪಟ್ಟ ಸಂಚಿತ ಲಾಭ ಅಥವಾ ನಷ್ಟವನ್ನು ಲಾಭ ಮತ್ತು ನಷ್ಟದ ತಃಖ್ತೆ ಈಕ್ವಿಟಿಯಿಂದ ಇತರ ಆದಾಯಕ್ಕೆ ಮರುಹಂಚಿಕೊಳ್ಳಲಾಗುತ್ತದೆ.

ವಿಂಗಡಿಸಲ್ಪಡದ ಆರ್ಥಿಕ ಸ್ವತ್ತು ವೆಚ್ಚ ಅಥವಾ FVOCI ಎಂದು ವರ್ಗೀಕರಿಸಲ್ಪಟ್ಟಿಲ್ಲ. ಇದನ್ನು FVTPL ಎಂದು ವರ್ಗೀಕರಿಸಲಾಗಿದೆ. ಅಂತಹ ಹಣಕಾಸಿನ ಆಸ್ತಿಗಳನ್ನು ನ್ಯಾಯೋಚಿತ ಮೌಲ್ಯದಲ್ಲಿ ಎಲ್ಲಾ ಬದಲಾವಣೆಗಳೊಂದಿಗೆ ಅಳೆಯಲಾಗುತ್ತದೆ. ಬಡ್ಡಿಯ ಆದಾಯ ಮತ್ತು ಲಾಭಾಂಶ ಆದಾಯ ಸೇರಿದಂತೆ ಯಾವುದಾದರೂ ಇದ್ದರೆ, ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ಇತರ ಆದಾಯ ಎಂದು ಗುರುತಿಸಲಾಗುತ್ತದೆ.

ಈ ಸ್ವತ್ತುಗಳನ್ನು ತರುವಾಯ ನ್ಯಾಯೋಚಿತ ಮೌಲ್ಯದಲ್ಲಿ ಅಳೆಯಲಾಗುತ್ತದೆ. ಲಾಭಾಂಶವನ್ನು ಲಾಭ ನಷ್ಟದ ತಃಖ್ತೆಯಲ್ಲಿ ಆದಾಯವೆಂದು ಗುರುತಿಸಲಾಗಿದೆ. ಇತರ ನಿವ್ವಳ ಲಾಭ ಮತ್ತು ನಷ್ಟಗಳನ್ನು ಔಲಿಯಲ್ಲಿ ಗುರುತಿಸಲಾಗಿದೆ ಮತ್ತು ಲಾಭ ಅಥವಾ ನಷ್ಟಕ್ಕೆ ಮರುಹಂಚಿಕೊಳ್ಳಲ್ಪಟ್ಟಿಲ್ಲ.

### ಹಣಕಾಸಿನ ಆಸ್ತಿಗಳ ಗುರುತಿಸುವಿಕೆ

ಹಣಕಾಸಿನ ಆಸ್ತಿಯಿಂದ ನಗದು ಹರಿದು ಹೋಗುವ ಒಪ್ಪಂದದ ಹಕ್ಕುಗಳು ಅವಧಿ ಮುಗಿದಾಗ, ಆಸ್ತಿಯಿಂದ ನಗದು ಹರಿವುಗಳನ್ನು ಸ್ವೀಕರಿಸಲು ಕರಾರಿನ ಹಕ್ಕುಗಳನ್ನು ವರ್ಗಾವಣೆ ಮಾಡುವಾಗ ಕಂಪನಿಯು ಹಣಕಾಸಿನ ಆಸ್ತಿಯನ್ನು ಗುರುತಿಸುವುದಿಲ್ಲ.

### ಗುರುತಿಸುವಿಕೆ ಮತ್ತು ಮೌಲ್ಯಮಾಪನ

ಕಂಪನಿಯು ಒಪ್ಪಂದದ ಕರಾರಿನ ನಿಬಂಧನೆಗೆ ಒಂದು ಪಕ್ಷವಾದಾಗ ಹಣಕಾಸಿನ ಹೊಣೆಗಾರಿಕೆಗಳು ಗುರುತಿಸಲ್ಪಟ್ಟವು. ಆರಂಭದ ಗುರುತಿಸುವಿಕೆಗೆ ತಕ್ಕಂತೆ ಲಾಭಾಂಶ ಮತ್ತು ನಷ್ಟದ ಮೂಲಕ ನ್ಯಾಯೋಚಿತ ಮೌಲ್ಯವೆಂದು ವರ್ಗೀಕರಿಸಿದ ಹೊರತು ಹಣಕಾಸಿನ ಹೊಣೆಗಾರಿಕೆಗಳನ್ನು ಮೊದಲಿಗೆ ಮೊಟಕುಗೊಳಿಸಿದ ವೆಚ್ಚದಲ್ಲಿ ಅಳೆಯಲಾಗುತ್ತದೆ. ವ್ಯಾಪಾರ ಪಾವತಿಸಬೇಕಾದರೆ, ಅವುಗಳು ಮೊದಲಿಗೆ ನ್ಯಾಯಯುತ ಮೌಲ್ಯದಲ್ಲಿ ಗುರುತಿಸಲ್ಪಟ್ಟವು ಮತ್ತು ತರುವಾಯ, ಪರಿಣಾಮಕಾರಿ ಬಡ್ಡಿ ವಿಧಾನವನ್ನು ಬಳಸಿಕೊಂಡು ಈ ಹೊಣೆಗಾರಿಕೆಗಳನ್ನು ಹೊಂದುತ್ತದೆ.

EIR ವಿಧಾನವನ್ನು ಬಳಸಿಕೊಂಡು ಹಣಕಾಸಿನ ಹೊಣೆಗಾರಿಕೆಗಳನ್ನು ತರುವಾಯ ಅಮೋರ್ಟೈಸ್ಡ್ ವೆಚ್ಚದಲ್ಲಿ ಅಳೆಯಲಾಗುತ್ತದೆ. ಲಾಭ ಮತ್ತು ನಷ್ಟದ ಮೂಲಕ ನ್ಯಾಯೋಚಿತ ಮೌಲ್ಯದಲ್ಲಿ ನಡೆಸಿದ ಹಣಕಾಸಿನ ಹೊಣೆಗಾರಿಕೆಗಳು ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ಗುರುತಿಸಲ್ಪಟ್ಟ ನ್ಯಾಯೋಚಿತ ಮೌಲ್ಯದಲ್ಲಿನ ಎಲ್ಲಾ ಬದಲಾವಣೆಗಳೊಂದಿಗೆ ನ್ಯಾಯಯುತ ಮೌಲ್ಯದಲ್ಲಿ ಅಳೆಯಲಾಗುತ್ತದೆ.

### ಹಣಕಾಸಿನ ಹೊಣೆಗಾರಿಕೆಗಳ ವಿತರಣೆ :

ಕಂಪನಿಯು ತನ್ನ ಒಪ್ಪಂದದ ಕರಾರುಗಳನ್ನು ರದ್ದುಗೊಳಿಸಿದಾಗ ಅಥವಾ ಅವಧಿ ಮುಗಿದಾಗ ಹಣಕಾಸಿನ ಹೊಣೆಗಾರಿಕೆಯನ್ನು ಗುರುತಿಸುತ್ತದೆ. ಕಂಪನಿಯು ಅದರ ನಿಯಮಗಳನ್ನು ಮಾರ್ಪಡಿಸಿದಾಗ ಹಣಕಾಸಿನ ಹೊಣೆಗಾರಿಕೆಯನ್ನು ಸಹ ಗುರುತಿಸುತ್ತದೆ ಮತ್ತು ಮಾರ್ಪಡಿಸಿದ ನಿಯಮಗಳ ಅಡಿಯಲ್ಲಿ ನಗದು ಹರಿವು ಗಣನೀಯವಾಗಿ ಭಿನ್ನವಾಗಿದೆ. ಈ ಸಂದರ್ಭದಲ್ಲಿ ಮಾರ್ಪಡಿಸಿದ ನಿಯಮಗಳ ಆಧಾರದ ಮೇಲೆ ಹೊಸ ಹಣಕಾಸು ಹೊಣೆಗಾರಿಕೆಯು ನ್ಯಾಯೋಚಿತ ಮೌಲ್ಯದಲ್ಲಿ ಗುರುತಿಸಲ್ಪಟ್ಟಿದೆ. ಹಣಕಾಸಿನ ಹೊಣೆಗಾರಿಕೆಯನ್ನು ಹೊತ್ಸೊಯ್ಯುವ ಮತ್ತು ಮಾರ್ಪಡಿಸಿದ ನಿಯಮಗಳೊಂದಿಗೆ ಹೊಸ ಹಣಕಾಸಿನ ಹೊಣೆಗಾರಿಕೆಯನ್ನು ಸಾಗಿಸುವ ನಡುವಿನ ವ್ಯತ್ಯಾಸವು ಲಾಭ ಮತ್ತು ನಷ್ಟದಲ್ಲಿ ಗುರುತಿಸಲ್ಪಡುತ್ತದೆ.

### ಹಣಕಾಸಿನ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ಸರಿದೂಗಿಸುವುದು :

ಹಣಕಾಸಿನ ಸ್ವತ್ತುಗಳು ಮತ್ತು ಹಣಕಾಸಿನ ಹೊಣೆಗಾರಿಕೆಗಳು ಸರಿದೂಗಿಸಲ್ಪಡುತ್ತವೆ ಮತ್ತು ಒಟ್ಟು ಮೊತ್ತವನ್ನು



## ಕಅಅನಿ

ಹೊಂದಿಸಲು ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಹಕ್ಕನ್ನು ಹೊಂದಿರುವ ಕಂಪೆನಿಯು ಯಾವಾಗ ಮತ್ತು ಆಗ ಮಾತ್ರ ಆಯವ್ಯಯದಲ್ಲಿ ನೀಡಲಾದ ನಿವ್ವಳ ಮೊತ್ತವು ನಿವ್ವಳ ಆಧಾರದ ಮೇಲೆ ಅವುಗಳನ್ನು ನೆಲೆಗೊಳ್ಳಲು ಅಥವಾ ಆಸ್ತಿ ಮತ್ತು ಹೊಣೆಗಾರಿಕೆಯನ್ನು ಏಕಕಾಲದಲ್ಲಿ ಇತ್ಯರ್ಥಗೊಳಿಸಬಹುದು.

### 2.3 ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳು :

#### ಗುರುತಿಸುವಿಕೆ ಮತ್ತು ಮೌಲ್ಯಮಾಪನ :

ಆಸ್ತಿ ಸ್ಥಾವರ ಮತ್ತು ಸಲಕರಣೆಗಳನ್ನು ಕಡಿಮೆ ವೆಚ್ಚದಲ್ಲಿ ಸಂಗ್ರಹಿಸಿದ ದುರ್ಬಲಗೊಳಿಸುವಿಕೆ ಮತ್ತು ಸಂಚಿತ ದುರ್ಬಲ ನಷ್ಟಗಳಲ್ಲಿ ಹೇಳಲಾಗುತ್ತದೆ. ಸ್ವಾಧೀನಕ್ಕೆ ಸಂಬಂಧಿಸಿದಂತೆ ಸಾಂದರ್ಭಿಕ ಖರ್ಚಿನ ವೆಚ್ಚವು ಸೇರಿದೆ. ಅರ್ಹತಾ ಆಸ್ತಿಗಳ ನಿರ್ಮಾಣ ಅಥವಾ ಉತ್ಪಾದನೆಗೆ ಕಾರಣವಾಗುವ ಸಾಲವನ್ನು ವೆಚ್ಚ ಮಾಡಲಾಗುವುದು. ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳು ದುರಸ್ತಿಗಾಗಿ ವೆಚ್ಚಗಳು ಉಂಟಾದ ಸಂದರ್ಭದಲ್ಲಿ ಆದಾಯದ ಮೇಲೆ ವಿಧಿಸಲಾಗುತ್ತದೆ.

ಉತ್ಪಾದನೆ, ಸರಬರಾಜು ಅಥವಾ ಆಡಳಿತಾತ್ಮಕ ಉದ್ದೇಶಗಳಿಗಾಗಿ ನಿರ್ಮಾಣದ ಸಮಯದಲ್ಲಿನ ಗುಣಲಕ್ಷಣಗಳನ್ನು ವೆಚ್ಚದಲ್ಲಿ ಕೈಗೊಳ್ಳಲಾಗುತ್ತದೆ. ಯಾವುದೇ ಗುರುತಿಸಲ್ಪಟ್ಟ ದುರ್ಬಲತೆ ಕಡಿಮೆ. ಈ ಆಸ್ತಿಗಳ ಸವಕಳಿ ಇತರ ಆಸ್ತಿ ಸ್ವತ್ತುಗಳಂತೆ ಅದೇ ಆಧಾರದಲ್ಲಿ ಮತ್ತು ಆಸ್ತಿಗಳು ತಮ್ಮ ಉದ್ದೇಶೀತ ಬಳಕೆಗಾಗಿ ಸಿದ್ಧವಾದಾಗ ಪ್ರಾರಂಭವಾಗುತ್ತದೆ.

ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ವಿಲೇವಾರಿ ಮೇಲೆ ಗುರುತಿಸಲ್ಪಟ್ಟ ಅಥವಾ ಯಾವುದೇ ಭವಿಷ್ಯದ ಆರ್ಥಿಕ ಪ್ರಯೋಜನಗಳನ್ನು ಮುಂದುವರಿದ ಬಳಕೆಯಿಂದ ಉದ್ಭವಿಸುವ ನಿರೀಕ್ಷೆಯಿಲ್ಲ. ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ವಸ್ತುವಿನ ವಿಲೇವಾರಿ ಅಥವಾ ನಿವೃತ್ತಿಯ ಮೇಲೆ ಉಂಟಾಗುವ ಯಾವುದೇ ಲಾಭ ಅಥವಾ ನಷ್ಟವು ಮಾರಾಟದ ಆದಾಯ ಮತ್ತು ಆಸ್ತಿಯ ಸಾಗಣೆ ಮೊತ್ತದ ನಡುವಿನ ವ್ಯತ್ಯಾಸವನ್ನು ನಿರ್ಧರಿಸುತ್ತದೆ ಮತ್ತು ಲಾಭ ಅಥವಾ ನಷ್ಟದಲ್ಲಿ ಗುರುತಿಸಲ್ಪಟ್ಟಿದೆ.

ನಂತರದ ಖರ್ಚು ಅದರ ಪುಸ್ತಕ ಮೌಲ್ಯಕ್ಕೆ ದೊಡ್ಡದಾಗಿರದಿದ್ದರೆ, ಐಟಂಗೆ ಸಂಬಂಧಿಸಿದ ಭವಿಷ್ಯದ ಆರ್ಥಿಕ ಪ್ರಯೋಜನಗಳು ಸಂಸ್ಥೆಗೆ ಹರಿಯುತ್ತದೆ ಮತ್ತು ವಸ್ತುವಿನ ಬೆಲೆಯನ್ನು ವಿಶ್ವಾಸಾರ್ಹವಾಗಿ ಅಳೆಯಬಹುದು.

#### IND-AS ಪರಿವರ್ತನೆ :

ಹಿಂದಿನ GAAP ಪ್ರಕಾರ ಏಪ್ರಿಲ್ 1, 2016 (ಪರಿವರ್ತನಾ ದಿನಾಂಕ) ರಂತೆ ಗುರುತಿಸಲ್ಪಟ್ಟ ಎಲ್ಲಾ ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ನಿವ್ವಳ ಸಾಗಣೆ ಮೌಲ್ಯ (WDV) ಯೊಂದಿಗೆ ಮುಂದುವರಿಯಲು ಸಂಸ್ಥೆಯು ಆಯ್ಕೆ ಮಾಡಿಕೊಂಡಿತ್ತು ಮತ್ತು ಅದರ ಮೌಲ್ಯವನ್ನು ಪರಿಗಣಿಸುವ ಮೌಲ್ಯವನ್ನು ಬಳಸುತ್ತದೆ.

#### ಬಂಡವಾಳ ಆಸ್ತಿಗೆ ಮರುಹಂಚಿಕೆ :

ಮಾಲೀಕರಿಂದ ಒಂದು ಆಸ್ತಿಯ ಬದಲಾವಣೆಯು ಹೂಡಿಕೆಯ ಆಸ್ತಿಗೆ ಸೇರಿದಾಗ, ಆಸ್ತಿಯನ್ನು ಹಿಂಪಡೆಯುವಿಕೆಯ ದಿನಾಂಕದಂದು ಅದರ ಒಟ್ಟು ಮೊತ್ತದಲ್ಲಿ ಹೂಡಿಕೆ ಆಸ್ತಿ ಎಂದು ಮರುಹೆಸರಿಸಲಾಗುತ್ತದೆ.

#### ಸವಕಳಿ:

ಫ್ರೀಹೋಲ್ಡ್ ಜಮೀನು ಸವಕಳಿಯಾಗುವುದಿಲ್ಲ. ಆಸ್ತಿಯ ಅಂದಾಜು ಉಪಯುಕ್ತ ಜೀವನಕ್ಕಿಂತಲೂ ಅಥವಾ ಸಂಸ್ಥೆಗಳ ಆಕ್ಟ್, 2013 ಕ್ಕೆ ಷೆಡ್ಯೂಲ್ 2 ರಲ್ಲಿ ಸೂಚಿಸಿರುವಂತೆ ಅಥವಾ ಆಸ್ತಿಯ ತಾಂತ್ರಿಕ ಮೌಲ್ಯಮಾಪನದ ಆಧಾರದ ಮೇಲೆ ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ಇತರ ವಸ್ತುಗಳ ಮೌಲ್ಯಮಾಪನವನ್ನು ನೇರಸಾಲಿನಲ್ಲಿ ನೀಡಲಾಗುತ್ತದೆ.

ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ಉಪಯುಕ್ತ ಜೀವನವನ್ನು ಈ ಕೆಳಗಿನಂತೆ ಅಂದಾಜು ಮಾಡಲಾಗಿದೆ.

ಸ್ಥಿರಾಸ್ತಿಗಳ	ಉಪಯುಕ್ತ ಜೀವನದ ವಿವರಗಳು
ಕಟ್ಟಡಗಳು	60
ಕಾರ್ಖಾನೆ ಕಟ್ಟಡ	30
ರಸ್ತೆ ಹಾಗೂ ನೆಲ ಹಾಸು	3
ಸಸ್ಯಗಳು ಮತ್ತು ಯಂತ್ರೋಪಕರಣಗಳು ಅಳತೆ ತೂಕಗಳು	15
ಪೀಠೋಪಕರಣಗಳ ಆಳವಡಿಕೆ	10
ಕಚೇರಿಯ ಉಪಕರಣಗಳು	5
ವಾಹನಗಳು	8
ಆಸ್ಪತ್ರೆಯ ಉಪಕರಣಗಳು	15
ನೀರು ಎತ್ತುವ ಯಂತ್ರಗಳು ಹಾಗೂ ನಳಗಳು	10
ವಿದ್ಯುತ್ ಉಪಕರಣಗಳು ಮತ್ತು ಜೋಡಣೆ	10
ಪ್ರಯೋಗಾಲಯದ ಉಪಕರಣಗಳು	15
ಬಾವಿಗಳು	5
ತಾತ್ಕಾಲಿಕ ಷೆಡ್ಡುಗಳು	3
ಗಣಕಯಂತ್ರಗಳು	3
ಉಳುವ ಯಂತ್ರಗಳು ಮತ್ತು ಉಪಕರಣಗಳು	9

ಮೇಲಿರುವ ಪ್ರಕಾರ, ಸಂಸ್ಥೆಗಳ ಆಕ್ಟ್ 2013ರ ಷೆಡ್ಯೂಲ್ 2 ರಡಿಯಲ್ಲಿ ವ್ಯಾಖ್ಯಾನಿಸಲಾದಂತೆ ಉಪಯುಕ್ತ ಜೀವನಕ್ಕೆ ಅನುಗುಣವಾಗಿರುತ್ತದೆ. ಪ್ರಯೋಗಾಲಯದ ಸಲಕರಣೆಗಳನ್ನು ಹೊರತುಪಡಿಸಿ ಉಪಯುಕ್ತ ಜೀವನವು ಕಾಯ್ದೆಯ ಪ್ರಕಾರ 10 ವರ್ಷಗಳು.

ಉಳಿದಿರುವ ಮೌಲ್ಯಗಳು, ಉಪಯುಕ್ತ ಜೀವನ, ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ಸವಕಳಿಯ ವಿಧಾನಗಳು ಪ್ರತಿ ಹಣಕಾಸು ವರ್ಷಾಂತರದಲ್ಲಿ ಪರಿಶೀಲಿಸಲ್ಪಡುತ್ತವೆ ಮತ್ತು ಸೂಕ್ತವೆನಿಸಿದರೆ ನಿರೀಕ್ಷಿತವಾಗಿ ಸರಿಹೊಂದಿಸಲಾಗುತ್ತದೆ.

ಆಸ್ತಿ ಅಥವಾ ಗುಂಪಿನ ಸ್ವತ್ತುಗಳು ದುರ್ಬಲಗೊಳ್ಳುತ್ತವೆ ಎಂಬ ವಸ್ತುನಿಷ್ಠ ಸಾಕ್ಷ್ಯಾಧಾರಗಳಿವೆಯೇ ಎಂದು ಪ್ರತಿ ಆಯವ್ಯಯದ ದಿನಾಂಕದಂದು ಸಂಸ್ಥೆಯು ನಿರ್ಣಯಿಸುತ್ತದೆ. ಆಸ್ತಿಯ ಮೊತ್ತವು ಅಂದಾಜು ಮಾಡಬಹುದಾದ ಮೊತ್ತಕ್ಕಿಂತಲೂ ಹೆಚ್ಚಿದ್ದರೆ ಆಸ್ತಿಯ ಹೊರೆ ಮೊತ್ತವನ್ನು ತಕ್ಷಣವೇ ಅದರ ಮರುಪಡೆಯಬಹುದಾದ ಮೊತ್ತಕ್ಕೆ ಬರೆಯಲಾಗುತ್ತದೆ.

#### ಧಾರಕ ಸಸ್ಯಗಳು (Bearer Plants):

ಬೆಳೆದ ರಬ್ಬರ್ ಮರಗಳು, ಬಿದಿರು ತೋಟಗಳು, ಚಹಾ ತೋಟಗಳು ಮತ್ತು ಹುಣಸೆ ಗಿಡ ತೋಟಗಳನ್ನು ಒಳಗೊಂಡಿರುವ ಧಾರಕ ಸಸ್ಯಗಳನ್ನು ಅವುಗಳ ವೆಚ್ಚದಿಂದ ಒಟ್ಟಾರೆ ಸವಕಳಿಯನ್ನು ಕಳೆದು ತೋರಿಸಲಾಗಿದೆ. ಅವಶ್ಯವಾದ ಧಾರಕ ಸಸ್ಯಗಳನ್ನು ಅವುಗಳ ಒಟ್ಟಾರೆ ಖರ್ಚು ಅಂದರೆ ಬೀಜ ಮತ್ತು ಅವುಗಳ ನಿರ್ವಹಣಾ ವೆಚ್ಚ ಸೇರಿಸಿ ಪ್ರಗತಿಯಲ್ಲಿರುವ ಬಂಡವಾಳ (Capital work in progress) ಆಗಿ ತೋರಿಸಲಾಗಿದೆ. ಈ ವೆಚ್ಚಗಳು ಭೂಮಿಯನ್ನು ಸಿದ್ಧಪಡಿಸುವುದು. ಹೊಸದಾಗಿ ಸಸಿಗಳನ್ನು ನೆಡುವುದು ಮತ್ತು ನೆಟ್ಟ ಸಸಿಗಳನ್ನು ನಿರ್ವಹಣೆ ಮಾಡುವುದು ಸೇರಿರುತ್ತದೆ. ಈ ಧಾರಕ ಸಸ್ಯಗಳ ಸವಕಳಿಯನ್ನು ಪಕ್ಷವಾದ ನಂತರ ಪ್ರಾರಂಭವಾಗುತ್ತದೆ. ಧಾರಕ ಸಸ್ಯಗಳ ಮೇಲಿನ ಸವಕಳಿಯನ್ನು ಅವುಗಳ ವಾಣಿಜ್ಯ ಕಟಾವಿಗೆ ಸಿದ್ಧವಾದಾಗ ಹಾಕಲಾಗುತ್ತದೆ.

## ಕಅಅನಿ

ಧಾರಕ ಸಸ್ಯಗಳ ಕಟಾವಿನ ಹಂತವು ಈ ಕೆಳಕಂಡಂತಿವೆ :

ಜೈವಿಕ ಆಸ್ತಿಗಳ ಪ್ರಕಾರ	ಕಟಾವು ಅವಧಿ (ವರ್ಷಗಳಲ್ಲಿ)
ರಬ್ಬರ್	7
ಬಿದಿರು (ಮೇದರಿ)	6
ಬಿದಿರು (ಮಾರಿಹಾಳ)	6
ತೇಗ	40
ಹುಣಸೆ	10

ನೇರ ಸಾಲಿನ ವಿಧಾನವನ್ನು ಬಳಸಿಕೊಂಡು, ಉಪಯುಕ್ತ ಜೀವಿತಾವಧಿಯಲ್ಲಿ ಅದರ ವೆಚ್ಚವನ್ನು ಬರೆಯುವುದಕ್ಕಾಗಿ ಧಾರಕ ಸಸ್ಯಗಳ ಮೇಲೆ ಸವಕಳಿ ಗುರುತಿಸಲ್ಪಟ್ಟಿದೆ. ನಿರೀಕ್ಷಿತ ಉಪಯುಕ್ತ ಜೀವನ, ಉಳಿದ ಮೌಲ್ಯಗಳು ಮತ್ತು ಸವಕಳಿ ವಿಧಾನವನ್ನು ಪ್ರತಿ ವರದಿಯ ಅವಧಿಯ ಕೊನೆಯಲ್ಲಿ ಪರಿಶೀಲಿಸಲಾಗುತ್ತದೆ. ಅಂದಾಜು ಆಧಾರದಲ್ಲಿ ಯಾವುದೇ ಬದಲಾವಣೆಯ ಪರಿಣಾಮದೊಂದಿಗೆ.

ಪ್ರಬುದ್ಧ ಧಾರಕ ಸಸ್ಯಗಳ ಅಂದಾಜು ಉಪಯುಕ್ತ ಜೀವನವು ಕೆಳಕಂಡಂತಿವೆ :

ಜೈವಿಕ ಆಸ್ತಿಗಳ ಪ್ರಕಾರ	ಅಂದಾಜು ಉಪಯುಕ್ತ ಜೀವಿತಾವಧಿ (ವರ್ಷಗಳಲ್ಲಿ)
ರಬ್ಬರ್	25
ಟೀ	27
ಬಿದಿರು (ಮೇದರಿ)	32
ಬಿದಿರು (ಮಾರಿಹಾಳ)	30
ತೇಗ	60
ಹುಣಸೆ	50

ಭಾರತೀಯ ಲೆಕ್ಕ ಮಾನದಂಡ (IND AS) ಗೆ ಪರಿವರ್ತನೆ:

ಭಾರತೀಯ ಲೆಕ್ಕ ಮಾನದಂಡ (IND AS) ಪರಿವರ್ತನೆಯಾದಾಗ, (IND AS) 101 ಗೆ ಅಗತ್ಯವಿರುವ ಮೊದಲ ಬಾರಿಗೆ ಸಂಸ್ಥೆಯು ಧಾರಕ ಘಟಕಗಳನ್ನು ಗುರುತಿಸಿದೆ ಮತ್ತು 1ನೇ ಏಪ್ರಿಲ್ 2016ರ (ಪರಿವರ್ತನ ದಿನಾಂಕ) ರವರೆಗೆ ಅದರ ತೋಗಳ ನಿವ್ವಳ ಸಾಗಣೆ ಮೌಲ್ಯದೊಂದಿಗೆ ಮುಂದುವರಿಯಲು ನಿರ್ಧರಿಸಿದೆ ಮತ್ತು ಸಾಗಿಸುವ ಮೌಲ್ಯವನ್ನು ಬಳಸಿದೆ ವೆಚ್ಚ ಎಂದು ಪರಿಗಣಿಸಲಾಗುತ್ತದೆ.

### 2.4 ಜೈವಿಕ ಆಸ್ತಿಗಳು :

ಜೈವಿಕ ಆಸ್ತಿಗಳನ್ನು ಧಾರಕ ಜೈವಿಕ ಸ್ವತ್ತುಗಳು ಮತ್ತು ಗ್ರಾಹಕ ಜೈವಿಕ ಆಸ್ತಿಗಳಾಗಿ ವರ್ಗೀಕರಿಸಲಾಗಿದೆ. ಕೃಷಿ ಜೈವಿಕ ಆಸ್ತಿಗಳೆಂದರೆ ಅಕೇಶಿಯ, ಯೂಕಲಿಪ್ಟಸ್, ಹೆಬ್ಬೇವು, ಗೋಡಂಬಿ, ಹುಣಸೆ ಹಣ್ಣು, ರಬ್ಬರ್ ಉತ್ಪನ್ನಗಳಾದ ಸೆನೆಕ್ಸ್ ಮುಂತಾದ ಜೈವಿಕ ಆಸ್ತಿಗಳೆಂದು ಕಟಾವು ಮಾಡಬೇಕಾದರೆ ಕೃಷಿ ಉತ್ಪನ್ನಗಳನ್ನು ಹೊಂದುವಂತಹ ಧಾರಕ ಜೈವಿಕ ಸ್ವತ್ತುಗಳನ್ನು ವಿಂಗಡಿಸಲಾಗಿದೆ. ಧಾರಕ ಸಸ್ಯಗಳಂತೆ, ರಬ್ಬರ್, ಚಹಾ, ತೇಗ, ಬಿದಿರು ಮತ್ತು ಹುಣಸೆ ತೋಟಗಳನ್ನು ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ಅಡಿಯಲ್ಲಿ ಧಾರಕ ಸಸ್ಯಗಳಾಗಿ ಗುರುತಿಸಲಾಗಿದೆ.

ಧಾರಕ ಜೈವಿಕ ಸ್ವತ್ತುಗಳನ್ನು ತಮ್ಮ ಅಪಾಯದ ಹೊಂದಾಣಿಕೆಯ ನ್ಯಾಯಯುತ ಮೌಲ್ಯದಲ್ಲಿ ಪ್ರತಿ ವರದಿ ದಿನಾಂಕದಲ್ಲೂ ಮಾರಾಟ ಮಾಡಲು ಕಡಿಮೆ ವೆಚ್ಚದಲ್ಲಿ ಗುರುತಿಸಲಾಗುತ್ತದೆ. ನ್ಯಾಯೋಚಿತ ಮೌಲ್ಯದಲ್ಲಿನ ಯಾವುದೇ ಬದಲಾವಣೆಗಳನ್ನು ಉದ್ಭವಿಸುವ ವರ್ಷದಲ್ಲಿ ಲಾಭ ಮತ್ತು ನಷ್ಟ ಹೇಳಿಕೆಗೆ ಗುರುತಿಸಲಾಗುತ್ತದೆ.

### ಭಾರತೀಯ ಲೆಕ್ಕ ಮಾನದಂಡ (IND AS) ಗೆ ಪರಿವರ್ತನೆ:

ಹಿಂದಿನ GAAP ಅಡಿಯಲ್ಲಿ ಜೈವಿಕ ಆಸ್ತಿಗಳನ್ನು ಪ್ರತ್ಯೇಕವಾಗಿ ಗುರುತಿಸಲಾಗಲಿಲ್ಲ ಮತ್ತು ದಾಸ್ತಾನು ಎಂದು ವರ್ಗೀಕರಿಸಲಾಗಿದೆ. ಅಂತೆಯೇ, ಪರಿವರ್ತನಾ ದಿನಾಂಕದಂದು, ಸಂಸ್ಥೆಯು ಜೈವಿಕ ಸ್ವತ್ತುಗಳನ್ನು ಮರುಪರಿಚಯಿಸಿದೆ ಮತ್ತು ಖಟ ೦೫ 41 ರ ಪ್ರಕಾರ ಸಾಗುತ್ತಿದೆ.

(ರೂ. ಲಕ್ಷಗಳಲ್ಲಿ)

ವಿವರಗಳು	31-03-2018	31-03-2017
ಮುಂದೂಯ್ಯುವ ವೆಚ್ಚದ ಹೊಣೆಗಾರಿಕೆ		
ಆರಂಭದ ಶಿಲ್ಕು	5,893.41	4,320.77
ಹೊಸ ತೋಟಗಳು/ನಿರ್ವಹಣೆ ವೆಚ್ಚ	416.46	300.23
ಕೊಯ್ಲು ಮಾಡಿದ ಮರದ ಅವಿಷ್ಕಾರಗಳಿಗೆ ವರ್ಗಾಯಿಸಲಾಗಿದೆ.	(287.22)	(120.70)
ನ್ಯಾಯಯುತ ಮೌಲ್ಯದ ಬದಲಾವಣೆಗಳು ಕಡಿಮೆ		
ಅಂದಾಜು ವೆಚ್ಚಗಳನ್ನು ಮಾರಾಟ ಮಾಡುತ್ತವೆ.	969.18	1,393.11
ಮುಕ್ತಾಯದ ಶಿಲ್ಕು	6,991.82	5,893.41

### 2.5 ಬಂಡವಾಳದ ಆಸ್ತಿ :

ದೀರ್ಘಾವಧಿಯ ಬಾಡಿಗೆ ಇಳುವರಿ ಅಥವಾ ಬಂಡವಾಳ ಮೆಚ್ಚುಗೆ ಅಥವಾ ಎರಡಕ್ಕೂ ನಡೆಯುವ ಆಸ್ತಿ ಮತ್ತು ಸರಕು ಮತ್ತು ಸೇವೆಗಳ ಉತ್ಪಾದನೆಯಲ್ಲಿ ಅಥವಾ ಆಡಳಿತಾತ್ಮಕ ಉದ್ದೇಶಗಳಿಗಾಗಿ ಬಳಸಲಾಗದ ಆಸ್ತಿಯನ್ನು ಹೂಡಿಕೆ ಆಸ್ತಿ ಎಂದು ವರ್ಗೀಕರಿಸಲಾಗಿದೆ. ಬಂಡವಾಳದ ಆಸ್ತಿಯನ್ನು ವೆಚ್ಚದಲ್ಲಿ ಆರಂಭದಲ್ಲಿ ಮಾಪನ ಮಾಡಲಾಗುತ್ತದೆ. ಇದರಲ್ಲಿ ವ್ಯವಹಾರದ ವೆಚ್ಚಗಳು ಸೇರಿವೆ. ಆರಂಭದ ಗುರುತಿಸುವಿಕೆಗೆ ತಕ್ಕಂತೆ, ಹೂಡಿಕೆಯ ಗುಣಲಕ್ಷಣಗಳನ್ನು ವೆಚ್ಚದಲ್ಲಿ ಕಡಿಮೆ ಸಂಗ್ರಹಿಸಿದ ಸವಕಳಿ ಮತ್ತು ಸಂಗ್ರಹಣೆಗೊಳಗಾದ ದುರ್ಬಲ ನಷ್ಟದಲ್ಲಿ ಹೇಳಲಾಗುತ್ತದೆ. ಆಸ್ತಿಯ ನಷ್ಟ ಉಂಟಾಗುವಾಗ ದುರಸ್ತಿಗೆ ವೆಚ್ಚಗಳು ಆದಾಯದ ಮೇಲೆ ವಿಧಿಸಲಾಗುತ್ತದೆ.

ಬಂಡವಾಳ ರೂಪದಲ್ಲಿರುವ ಕಟ್ಟಡಗಳ ಮೇಲೆ ಸವಕಳಿಯನನು ನೇರ ಸಾಲಿನ ವಿಧಾನದ ಮೂಲಕ ನಿರ್ಧರಿಸಲಾಗುತ್ತದೆ. ಸಂಸ್ಥೆಯ ಹೂಡಿಕೆಯ ಆಸ್ತಿಯು 60 ವರ್ಷಗಳ ಉಪಯುಕ್ತ ಜೀವನವನ್ನು ಹೊಂದಿದೆ. ಇದು ಕಂಪನಿಗಳ ಕಾಯಿದೆ 2013 ರ ಷೆಡ್ಯೂಲ್ 2 ರಡಿಯಲ್ಲಿ ವಿವರಿಸಿದಂತೆ ಉಪಯುಕ್ತ ಜೀವನಕ್ಕೆ ಅನುಗುಣವಾಗಿರುತ್ತದೆ.

### ಭಾರತೀಯ ಲೆಕ್ಕ ಮಾನದಂಡ (IND AS) ಗೆ ಪರಿವರ್ತನೆ :

ಹಿಂದಿನ ಉಂಕ ಪ್ರಕಾರ ಏಪ್ರಿಲ್ 1, 2016 (ಪರಿವರ್ತನಾ ದಿನಾಂಕ) ರ ಪ್ರಕಾರ ಗುರುತಿಸಲ್ಪಟ್ಟ ಬಂಡವಾಳ ಹೂಡಿಕೆಯ ಆಸ್ತಿಯ ಮೌಲ್ಯದೊಂದಿಗೆ ಕಂಪನಿಯು ಮುಂದುವರಿಯಲು ಆಯ್ಕೆ ಮಾಡಿತು ಮತ್ತು ಅದರ ಮೌಲ್ಯದ ವೆಚ್ಚದಲ್ಲಿ ಮೌಲ್ಯವನ್ನು ಒಳಗೊಳ್ಳುತ್ತದೆ.

### 2.6 ಅಗೋಚರ ಆಸ್ತಿಗಳು :

### ಭಾರತೀಯ ಲೆಕ್ಕ ಮಾನದಂಡ (IND AS) ಗೆ ಪರಿವರ್ತನೆ :

ಹಿಂದಿನ GAAP ಅಡಿಯಲ್ಲಿ ಅಗೋಚರ ಆಸ್ತಿಗಳನ್ನು ಪ್ರತ್ಯೇಕವಾಗಿ ಗುರುತಿಸಲಾಗಿರುವುದಿಲ್ಲ. ಅಂತೆಯೇ, ಪರಿವರ್ತನಾ ದಿನಾಂಕದಂದು ಸಂಸ್ಥೆಯು ಅಮೂಲ್ಯ ಸ್ವತ್ತುಗಳಿಗಾಗಿ ಪರಿಗಣಿಸಲ್ಪಟ್ಟಿರುವ ವೆಚ್ಚದಂತೆ ಶೂನ್ಯ ಮೌಲ್ಯವನ್ನು ಪರಿಗಣಿಸಿದೆ.

ಆದಾಗ್ಯೂ, ಸಾಫ್ಟ್‌ವೇರ್ ಖರೀದಿಯನ್ನು ಅಗೋಚರ ಆಸ್ತಿಗಳೆಂದು ಪರಿಗಣಿಸಲಾಗಿರುತ್ತದೆ ಹಾಗೂ ಬಳಕೆಗೆ ಲಭ್ಯವಿರುತ್ತದೆ. ಕಾರ್ಯನಿರ್ವಹಿಸುವ ತಂತ್ರಾಂಶ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವೆಚ್ಚಗಳು ಸಂಭವಿಸಿದ ಖರ್ಚಿನಂತೆ ಗುರುತಿಸಲ್ಪಟ್ಟಿವೆ.

## ಕಆಅನಿನಿ

ಭೋಗ್ಯ ವಿಧಾನಗಳು ಮತ್ತು ಅವಧಿಗಳು :

ಈ ಕೆಳಗಿನ ಅವಧಿಗಳಲ್ಲಿ ನೇರ-ಸಾಲಿನ ವಿಧಾನವನ್ನು ಬಳಸಿಕೊಂಡು ಸೀಮಿತವಾದ ಉಪಯುಕ್ತ ಜೀವನವನ್ನು ಹೊಂದಿರುವ ಕಂಪನಿಯು ಅಮೂರ್ತ ಸ್ವತ್ತುಗಳನ್ನು amortise ಮಾಡುತ್ತದೆ.

ಅಸ್ತಿತ್ವ ಆಸ್ತಿ	ಉಪಯುಕ್ತ ಜೀವನ (ವರ್ಷಗಳಲ್ಲಿ)
ಕಂಪ್ಯೂಟರ್ ಸಾಫ್ಟ್‌ವೇರ್	5

## 2.7 ದುರ್ಬಲತೆ

### ಆರ್ಥಿಕ ಸ್ವತ್ತುಗಳು

ವ್ಯಾಪಾರ ಸ್ವೀಕೃತಿ ಮತ್ತು ಭೋಗ್ಯ ಕರಾರುಗಳ ಕುರಿತಾಗಿ ನಷ್ಟವು ಜೀವಮಾನ ನಿರೀಕ್ಷಿತ ಕ್ರೆಡಿಟ್ ನಷ್ಟಗಳಿಗೆ ಸಮನಾಗಿರುತ್ತದೆ. ಎಲ್ಲಾ ಇತರ ಹಣಕಾಸಿನ ಆಸ್ತಿಗಳ ವಿಷಯದಲ್ಲಿ ಕಳಪೆ ಮತ್ತು ಅನುಮಾನಾಸ್ಪದ ಆಸ್ತಿಗಳ ಕೊಡುಗೆಯನ್ನು ದುರ್ಬಲಗೊಳಿಸಬೇಕಾಗಿರುತ್ತದೆ. ಆರಂಭಿಕ ಗುರುತಿಸುವಿಕೆಯಾದ ನಂತರ ಆ ಹಣಕಾಸಿನ ಸಲಕರಣೆಗಳ ಮೇಲಿನ ಕ್ರೆಡಿಟ್ ಅಪಾಯವು ಗಣನೀಯವಾಗಿ ಹೆಚ್ಚಿಸಿದ್ದರೆ ಜೀವಮಾನ ನಿರೀಕ್ಷಿತ ಕ್ರೆಡಿಟ್ ನಷ್ಟಗಳಿಗೆ ಸಮನಾಗಿರುತ್ತದೆ. ಹೇಗಾದರೂ ವರದಿ ದಿನಾಂಕದಲ್ಲಿ, ಆರಂಭಿಕ ಗುರುತಿಸುವಿಕೆಯಾದ ನಂತರ ಹಣಕಾಸಿನ ಸಲಕರಣೆಗಳ ಮೇಲಿನ ಕ್ರೆಡಿಟ್ ಅಪಾಯ ಗಣನೀಯವಾಗಿ ಹೆಚ್ಚಾಗಲಿಲ್ಲವಾದರೆ, 12 ತಿಂಗಳ ನಿರೀಕ್ಷಿತ ಸಾಲದ ನಷ್ಟಗಳಿಗೆ ಹೋಲಿಸಿದರೆ ನಷ್ಟದ ಭತ್ಯೆಯನ್ನು ಅಳತೆ ಮಾಡಲಾಗುತ್ತದೆ.

### ಹಣಕಾಸುವಲ್ಲದ ಸ್ವತ್ತುಗಳು :

ಜೈವಿಕ ಆಸ್ತಿಗಳು, ತಪಶೀಲುಪಟ್ಟಿಗಳು ಮತ್ತು ಮುಂದೂಡಲ್ಪಟ್ಟ ತೆರಿಗೆ ಸ್ವತ್ತುಗಳು ಹೊರತುಪಡಿಸಿ ಹಣಕಾಸಿನೇತರ ಸ್ವತ್ತನ್ನು ದುರ್ಬಲಗೊಳ್ಳಬಹುದೆಂಬ ಯಾವುದೇ ಸೂಚನೆಯಿರಲಿ ಎಂದು ಪ್ರತಿ ಬ್ಯಾಲೆನ್ಸ್ ಶೀಟ್ ದಿನಾಂಕದಲ್ಲೂ ದುರ್ಬಲತೆಯ ಮೌಲ್ಯಮಾಪನವನ್ನು ಮಾಡಲಾಗುತ್ತದೆ. ಘಟನೆಗಳು ಅಥವಾ ಸಂದರ್ಭಗಳು ಅಗತ್ಯವೆಂದು ಸೂಚಿಸಿದರೆ, ಅನಿರ್ದಿಷ್ಟ ಜೀವನ ಅಸ್ಪಷ್ಟತೆಯು ವಾರ್ಷಿಕವಾಗಿ ಅಥವಾ ಹೆಚ್ಚು ದುರ್ಬಲತೆಗೆ ಪರಿಶೀಲನೆಗೆ ಒಳಪಟ್ಟಿರುತ್ತದೆ. ದುರ್ಬಲತೆಯನ್ನು ನಿರ್ಣಯಿಸುವ ಉದ್ದೇಶಕ್ಕಾಗಿ, ಇತರ ಸ್ವತ್ತುಗಳಿಂದ ಅಥವಾ ಆಸ್ತಿಗಳ ಗುಂಪಿನಿಂದ ಹಣದ ಒಳಹರಿವು ಹೆಚ್ಚಾಗಿ ಸ್ವತಂತ್ರವಾಗಿರುವ ನಗದು ಒಳಹರಿವುಗಳನ್ನು ಉತ್ಪಾದಿಸುವ ಚಿಕ್ಕ ಗುರುತಿಸಬಹುದಾದ ಗುಂಪುಗಳ ಆಸ್ತಿಗಳನ್ನು ನಗದು ಉತ್ಪಾದಿಸುವ ಘಟಕವೆಂದು ಪರಿಗಣಿಸಲಾಗುತ್ತದೆ. ವ್ಯವಹಾರದ ಸಂಯೋಜನೆಯಲ್ಲಿ ಸ್ವಾಧೀನಪಡಿಸಿಕೊಂಡಿದೆ. ಸ್ವಾಧೀನ ದಿನಾಂಕದಿಂದ, ಕಂಪನಿಯ ನಗದು ಉತ್ಪಾದಿಸುವ ಘಟಕಗಳಿಗೆ ಪ್ರತಿಯಾಗಿ ಹಂಚಲಾಗುತ್ತದೆ. ಇದು ಸಂಯೋಜನೆಯ ಒಡಂಬಡಿಕೆಗಳಿಂದ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಸ್ವಾಧೀನಪಡಿಸಿಕೊಳ್ಳುವ ಇತರ ಸ್ವತ್ತುಗಳು ಅಥವಾ ಹೊಣೆಗಾರಿಕೆಗಳು ಆ ಘಟಕಗಳಿಗೆ ನಿಯೋಜಿತವಾಗಿದೆಯೆ ಹೊರತು.

ದುರ್ಬಲತೆಯ ಯಾವುದೇ ಸೂಚನೆಯು ಅಸ್ತಿತ್ವದಲ್ಲಿದ್ದರೆ, ಸ್ವತ್ತು/ನಗದು ಉತ್ಪಾದಿಸುವ ಘಟಕವನ್ನು ಮರುಪಡೆದುಕೊಳ್ಳುವ ಮೊತ್ತದ ಅಂದಾಜು ಮಾಡಲಾಗುವುದು. ಸ್ವತ್ತು/ನಗದು ಉತ್ಪಾದನಾ ಘಟಕವು ಅವರ ಒಯ್ಯುವ ಮೌಲ್ಯವನ್ನು ಮೀರಿದೆ. ಅದನ್ನು ಮರುಪಾವತಿಸಬಹುದಾದ ಮೊತ್ತಕ್ಕೆ ಬರೆಯಲಾಗುತ್ತದೆ ಮತ್ತು ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ದುರ್ಬಲ ನಷ್ಟವನ್ನು ಗುರುತಿಸಿ, ದುರ್ಬಲ ನಷ್ಟವು ಮೊದಲ ಬಾರಿಗೆ ನಗದು ಉತ್ಪಾದನಾ ಘಟಕಕ್ಕೆ ನಿಗದಿಪಡಿಸಿದ ಯಾವುದೇ ಅಭಿಮಾನದ (ಯಾವುದೇ ವೇಳೆ) ಒಯ್ಯುವ ಮೊತ್ತವನ್ನು ತದನಂತರ ಘಟಕದ ಇತರ ಆಸ್ತಿಗಳಿಗೆ ಘಟಕದಲ್ಲಿ ಪ್ರತಿ ಸ್ವತ್ತಿನ ಒಯ್ಯುವ ಮೊತ್ತವನ್ನು ಆಧರಿಸಿ ಕಡಿಮೆ ಮಾಡಲು ನಿಯೋಜಿಸಲಾಗಿದೆ. ಸ್ವಾಧೀನಪಡಿಸಬಹುದಾದ ಮೊತ್ತವು ಒಂದು ಆಸ್ತಿಯ ಅಥವಾ ನಗದು ಉತ್ಪಾದನಾ ಘಟಕದ ನ್ಯಾಯೋಚಿತ ಮೌಲ್ಯವನ್ನು ವಿಲೇವಾರಿ ಕಡಿಮೆ ವೆಚ್ಚ ಮತ್ತು ಅದರ ಮೌಲ್ಯದ ಬಳಕೆಯಲ್ಲಿ ಹೆಚ್ಚಾಗಿದೆ. ಬಳಕೆಯಲ್ಲಿರುವ ಮೌಲ್ಯವೆಂದರೆ ಆಸ್ತಿ ಅಥವಾ ನಗದು ಉತ್ಪಾದಿಸುವ ಘಟಕದ ಮುಂದುವರಿದ ಬಳಕೆಯನ್ನು ಮತ್ತು ಅದರ ಉಪಯುಕ್ತ ಜೀವನದ ಕೊನೆಯಲ್ಲಿ ಅದರ ವಿಲೇವಾರಿನಿಂದ ಉದ್ಭವಿಸುವ ನಿರೀಕ್ಷೆಯ ಭವಿಷ್ಯದ ನಗದು ಹರಿವಿನ ಪ್ರಸ್ತುತ ಮೌಲ್ಯ. ಮೊದಲಿನ ಲೆಕ್ಕಪತ್ರ ಅವಧಿಗಳಲ್ಲಿ ಒಂದು ಆಸ್ತಿಗಾಗಿ ಗುರುತಿಸಲ್ಪಟ್ಟ ದುರ್ಬಲ ನಷ್ಟವು ಇನ್ನು ಮುಂದೆ ಅಸ್ತಿತ್ವದಲ್ಲಿರಬಾರದು ಅಥವಾ ಕಡಿಮೆಯಾಗಬಹುದೆಂದು ಯಾವುದೇ ಸೂಚನೆಯಿಲ್ಲವೋ ಎಂಬಂತೆ ಪ್ರತಿ ಬ್ಯಾಲೆನ್ಸ್ ಶೀಟ್ ದಿನಾಂಕದಲ್ಲೂ ಅಸೆಸ್‌ಮೆಂಟ್



ಮಾಡಲಾಗುವುದು, ಆಧಾರದ ಮೇಲೆ ಅಸೆಸ್ಮೆಂಟ್ ನಷ್ಟವನ್ನು ಹಿಂಪಡೆಯುವಿಕೆಯ ಆಧಾರದ ಮೇಲೆ ಇತರ ಲಾಭ ಮತ್ತು ನಷ್ಟ ಖಾತೆಯ ಹೇಳಿಕೆಯಲ್ಲಿ ಒಳ್ಳೆಯ ಅಭಿರುಚಿಯನ್ನು ಗುರುತಿಸಲಾಗಿದೆ.

## 2.8 ಪ್ರಸ್ತುತವಲ್ಲದ ಮಾರಾಟಕ್ಕೆ ಸಿದ್ಧವಾಗಿರುವ ಆಸ್ತಿಗಳು ಮತ್ತು ಸ್ಥಗಿತಗೊಳಿಸಿದ ಕಾರ್ಯಗಳ ಸ್ವತ್ತುಗಳು :

ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ಒಳಗೊಂಡಿರುವ ಪ್ರಸಕ್ತ ಸ್ವತ್ತುಗಳನ್ನು ಮಾರಾಟಕ್ಕಾಗಿ ಹಿಡಿದಿಡಲಾಗಿದೆ ಎಂದು ವರ್ಗೀಕರಿಸಲಾಗುತ್ತದೆ. ಮುಂದುವರಿದ ಬಳಕೆಯ ಮೂಲಕ ಹೆಚ್ಚಾಗಿ ಮಾರಾಟದ ಮೂಲಕ ಅವುಗಳು ಮರುಪಾವತಿಸಲ್ಪಡುತ್ತವೆ.

ಅಂತಹ ಸ್ವತ್ತುಗಳನ್ನು ಸಾಮಾನ್ಯವಾಗಿ ಅವುಗಳ ಸಾಗಿಸುವ ಮೊತ್ತ ಮತ್ತು ನ್ಯಾಯಯುತ ಮೌಲ್ಯವನ್ನು ಕಡಿಮೆ ಮಾಡಲು ಕಡಿಮೆ ವೆಚ್ಚದಲ್ಲಿ ಮಾಪನ ಮಾಡಲಾಗುತ್ತದೆ. ಆರಂಭಿಕ ವರ್ಗೀಕರಣದ ಮೇಲೆ ಮಾರಾಟ ಮತ್ತು ನಂತರದ ಲಾಭಗಳು ಮತ್ತು ಪುನಃ ಮಾಪನಗಳ ನಷ್ಟಗಳ ಮೇಲೆ ನಷ್ಟಗಳು ಲಾಭ ಅಥವಾ ನಷ್ಟದಲ್ಲಿ ಗುರುತಿಸಲ್ಪಟ್ಟವು. ಮಾರಾಟಕ್ಕೊಳಗಾದ ಮಾರಾಟ, ಅಸ್ತಿತ್ವ ಸ್ವತ್ತುಗಳು, ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳು ಮತ್ತು ಹೂಡಿಕೆಯ ಗುಣಲಕ್ಷಣಗಳನ್ನು ಇನ್ನು ಮುಂದೆ ವಿಂಗಡಿಸಲಾಗುವುದಿಲ್ಲ.

ಸ್ಥಗಿತಗೊಳಿಸಿದ ಕಾರ್ಯಾಚರಣೆಯು ಘಟಕದ ಹೊರಗಿರುವ ಅಥವಾ ಅದನ್ನು ಮಾರಾಟಕ್ಕಾಗಿ ವರ್ಗೀಕರಿಸಲಾಗಿದೆ ಮತ್ತು ಅದು ಕಾರ್ಯಾಚರಣೆಯ ಪ್ರತ್ಯೇಕವಾದ ಪ್ರಮುಖ ವ್ಯಾಪಾರ ಅಥವಾ ಭೌಗೋಳಿಕ ಪ್ರದೇಶವನ್ನು ಪ್ರತಿನಿಧಿಸುತ್ತದೆ. ಇದು ಅಂತಹ ಒಂದು ರೇಖೆಯನ್ನು ವಿಲೇವಾರಿ ಮಾಡುವ ಏಕೈಕ ಸುಸಂಘಟಿತ ಯೋಜನೆಯಾಗಿದೆ. ವ್ಯಾಪಾರ ಅಥವಾ ಕಾರ್ಯಾಚರಣೆಯ ಪ್ರದೇಶ ಅಥವಾ ಮರುಮಾರಾಟ ಮಾಡುವ ದೃಷ್ಟಿಯಿಂದ ಪ್ರತ್ಯೇಕವಾಗಿ ಸ್ವಾಧೀನಪಡಿಸಿಕೊಂಡಿರುವ ಒಂದು ಅಂಗಸಂಸ್ಥೆಯಾಗಿದೆ.

ನಿಲ್ಲಿಸಿದ ಕಾರ್ಯಾಚರಣೆಗಳ ಫಲಿತಾಂಶಗಳನ್ನು ಲಾಭ ಮತ್ತು ನಷ್ಟ ಖಾತೆಯ ಹೇಳಿಕೆಗೆ ಪ್ರತ್ಯೇಕವಾಗಿ ನೀಡಲಾಗುತ್ತದೆ.

## 2.9 ಆದಾಯ ಗುರುತಿಸುವಿಕೆ :

### ಸರಕುಗಳ ಮಾರಾಟ

ವ್ಯಾಪಾರದ ರಿಯಾಯಿತಿಗಳು, ಪರಿಮಾಣದ ರಿಯಾಯಿತಿಗಳು ಮತ್ತು ಮಾರಾಟದ ಲಾಭಗಳನ್ನು ಪಡೆದ ನಂತರ ಸ್ವೀಕರಿಸಿದ ಅಥವಾ ಸ್ವೀಕರಿಸಬಹುದಾದ ಪರಿಗಣನೆಯ ನ್ಯಾಯೋಚಿತ ಮೌಲ್ಯದಲ್ಲಿ ಆದಾಯವನ್ನು ಅಳೆಯಲಾಗುತ್ತದೆ. ಆದಾಯದ ಪ್ರಮಾಣವನ್ನು ವಿಶ್ವಾಸಾರ್ಹವಾಗಿ ಮಾಪನ ಮಾಡಿದಾಗ ಆದಾಯವನ್ನು ಗುರುತಿಸುತ್ತದೆ. ಭವಿಷ್ಯದ ಆರ್ಥಿಕ ಪ್ರಯೋಜನಗಳನ್ನು ಸಂಸ್ಥೆಗೆ ಹರಿಸುವ ಸಾಧ್ಯತೆ ಇದೆ ಮತ್ತು ಮಾರಾಟ ಚಟುವಟಿಕೆಗೆ ಸಂಬಂಧಿಸುವ ಗಮನಾರ್ಹ ಅಪಾಯಗಳು ಮತ್ತು ಪ್ರತಿಫಲಗಳು ಖರೀದಿದಾರರಿಗೆ ವರ್ಗಾವಣೆಯಾಗುತ್ತವೆ. ಅಪಾಯಗಳು ಮತ್ತು ಪ್ರತಿಫಲಗಳ ವರ್ಗಾವಣೆಯ ಸಮಯ ಮಾರಾಟದ ವೈಯಕ್ತಿಕ ನಿಯಮಗಳನ್ನು ಅವಲಂಬಿಸಿ ಬದಲಾಗುತ್ತದೆ. ತೋಟದಿಂದ ಮರಗಳನ್ನು ಒಡೆಯುವ ಮತ್ತು ತೆಗೆದುಹಾಕುವುದರ ಸಮಯದಲ್ಲಿ ರಬ್ಬರ್ ಮರಗಳನ್ನು ಮಾರಾಟ ಮಾಡುವ ಆದಾಯವನ್ನು ಗುರುತಿಸಲಾಗಿದೆ.

### ಬಡ್ಡಿ

ಅನ್ವಯವಾಗುವಲ್ಲಿ ಪರಿಣಾಮಕಾರಿ ಬಡ್ಡಿ ವಿಧಾನವನ್ನು ಬಳಸಿಕೊಂಡು ಸಂಬಂಧಿತ ಒಪ್ಪಂದಗಳ ನಿಯಮಗಳ ಪ್ರಕಾರ ಸಂಚಿತ ಆಧಾರದ ಮೇಲೆ ಬಡ್ಡಿ ಆದಾಯವನ್ನು ಗುರುತಿಸಲಾಗುತ್ತದೆ.

### ಲಾಭಾಂಶ :

ಲಾಭಾಂಶದ ಆದಾಯವನ್ನು ಪಾವತಿಸಲು ಕಂಪನಿಯ ಹಕ್ಕನ್ನು ಸ್ಥಾಪಿಸಿದ ದಿನಾಂಕದ ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗಿದೆ.

### ಬಾಡಿಗೆ :

ಹೂಡಿಕೆಯ ಆಸ್ತಿಯಿಂದ ಬಾಡಿಗೆ ಆದಾಯವು ಇತರ ಆದಾಯದ ಭಾಗವಾಗಿ ಮಾಲೀಕತ್ವದ ಸಾಮನ್ಯ ಹಣದುಬ್ಬರಕ್ಕೆ ಅನುಗುಣವಾಗಿ ಹೆಚ್ಚಿಸಲು ಬಾಡಿಗೆಗಳನ್ನು ನಿರ್ಮಿಸಿದ್ದರೆ ಹೊರತುಪಡಿಸಿ, ಗುತ್ತಿಗೆ ಅವಧಿಯ ಮೇಲೆ ನೇರ ಸಾಲದ ಆಧಾರದ



## ಕಆಅನಿನಿ

ಮೇಲೆ ಗುರುತಿಸಲಾಗುತ್ತದೆ. ಉಪಗುತ್ರಿಗೆ ಬಾಡಿಗೆ ಆದಾಯವನ್ನು ಸಹ ಇದೇ ರೀತಿ ಗುರುತಿಸಲಾಗಿದೆ ಮತ್ತು ಇತರ ಆದಾಯದಡಿಯಲ್ಲಿ ಸೇರಿಸಲಾಗುತ್ತದೆ.

**ನೆಲ ಬಾಡಿಗೆ :**

ಸರಕುಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ವಿಳಂಬವನ್ನು ಗ್ರಾಹಕರು ನೆಲ ಬಾಡಿಗೆ ಎಂದು ಮರುಪಡೆಯಲಾಗುತ್ತದೆ ಮತ್ತು ಲಾಭ ನಷ್ಟದ ಹೇಳಿಕೆಗೆ ಮತ್ತು ಬಾಧ್ಯತೆ ಉಂಟಾದಾಗ ಅದು ಸಲ್ಲುತ್ತದೆ.

**ಇತರೆ ಆದಾಯ :**

ಮೇಲೆ ನಿರ್ದಿಷ್ಟಪಡಿಸದ ಇತರೆ ಆದಾಯವನ್ನು ಸಂಚಯ ಆಧಾರದ ಮೇಲೆ ಗುರುತಿಸಲಾಗುತ್ತದೆ.

## 2.10 ಸರ್ಕಾರಿ ಅನುದಾನಗಳು :

**ವಿತ್ತೀಯವಲ್ಲದ ಸ್ವತ್ತುಗಳು :**

ಯಾವುದೇ ವಿತ್ತೀಯವಲ್ಲದ ಅನುದಾನವನ್ನು ಒಳಗೊಂಡಂತೆ ಸರ್ಕಾರದ ಅನುದಾನವನ್ನು ಮುಂದೂಡಲ್ಪಟ್ಟ ಆದಾಯ ಎಂದು ಗುರುತಿಸಲಾಗುತ್ತದೆ, ಅಲ್ಲಿ ಅನುದಾನವನ್ನು ಸ್ವೀಕರಿಸಲಾಗುವುದು ಮತ್ತು ಎಲ್ಲಾ ಲಗತ್ತಿಸಲಾದ ಷರತ್ತುಗಳನ್ನು ಅನುಸರಿಸಲಾಗುತ್ತದೆ ಎಂದು ಸಮಂಜಸವಾದ ಭರವಸೆ ಇದೆ.

**ಆದಾಯ :**

ವೆಚ್ಚಗಳಿಗೆ ಸಂಸ್ಥೆಗಳನ್ನು ಸರಿದೂಗಿಸುವ ಧನಸಹಾಯಗಳು ಅಂತಹ ಖರ್ಚುಗಳನ್ನು ಗುರುತಿಸಿದ ಅವಧಿಗಳಲ್ಲಿ ವ್ಯವಸ್ಥಿತ ಆಧಾರದ ಮೇಲೆ ಇತರ ಆದಾಯದಂತೆ ಲಾಭ ಮತ್ತು ನಷ್ಟದಲ್ಲಿ ಗುರುತಿಸಲಾಗುತ್ತದೆ.

**ಬಂಡವಾಳ :**

ಆಸ್ತಿಗಳಿಗೆ ಸಂಬಂಧಿಸಿದ ಸರ್ಕಾರದ ಅನುದಾನವನ್ನು ಅನುದಾನಿತ ಆದಾಯದಂತೆ ಸ್ಥಾಪಿಸುವ ಮೂಲಕ ನ್ಯಾಯೋಚಿತ ಮೌಲ್ಯದಲ್ಲಿ ನೀಡಲಾಗುತ್ತದೆ.

## 2.11 ಸರಕುಗಳು :

ಸರಕುಗಳು ವೆಚ್ಚ ಅಥವಾ ನಿವ್ವಳ ನೈಜ ಮೌಲ್ಯದಲ್ಲಿ ಯಾವುದಾದರೂ ಕಡಿಮೆಯಾಗಿದ್ದರೆ, First-in-First-out (FIFO) ಆಧಾರದ ಮೇಲೆ ವೆಚ್ಚವನ್ನು ನಿರ್ಧರಿಸಲಾಗುತ್ತದೆ. ವೆಚ್ಚಗಳು ಸೇರಿವೆ. ತಪಶೀಲುಗಳು, ಉತ್ಪಾದನೆ ಅಥವಾ ಪರಿವರ್ತನೆ ವೆಚ್ಚಗಳು ಮತ್ತು ಅವುಗಳ ಪ್ರಸ್ತುತ ಸ್ಥಳ ಮತ್ತು ಸ್ಥಿತಿಗೆ ತರುವ ಇತರೆ ಖರ್ಚುಗಳನ್ನು ಪಡೆದುಕೊಳ್ಳುವ ವೆಚ್ಚ.

ಸಾಮಗ್ರಿ ಮತ್ತು ಬಿಡಿಭಾಗಗಳ ಮೌಲ್ಯಗಳನ್ನು ಅವುಗಳ ವೆಚ್ಚಕ್ಕಿಂತ ಕಡಿಮೆ ಬೆಲೆಯಲ್ಲಿ ನೀಡಲಾಗಿಲ್ಲ. ಆದರೆ ವಸ್ತು ಬೆಲೆಗಳು ಕುಸಿದಿದ್ದರೆ ಮತ್ತು First-in-First-out (FIFO) ಆಧಾರದ ಮೇಲೆ ಮೌಲ್ಯವನ್ನು ಪಡೆಯಲಾಗುತ್ತದೆ.

ಧಾರಕ ಸಸ್ಯಗಳಲ್ಲಿ ಬೆಳೆಯುವ ಉತ್ಪನ್ನ ಜೈವಿಕ ಆಸ್ತಿಯಾಗಿದೆ ಮತ್ತು ಜೈವಿಕ ರೂಪಾಂತರದ ಆಧಾರದ ಮೇಲೆ ನ್ಯಾಯಯುತ ಮೌಲ್ಯವನ್ನು ಹೊಂದಿದೆ. ಮಾರುಕಟ್ಟೆಯ ಬೆಲೆಗಳನ್ನು ಉಲ್ಲೇಖಿಸಿರುವ ಆರಂಭಿಕ ಗುರುತಿಸುವಿಕೆ ಎಲ್ಲಿ ಲಭ್ಯವಿಲ್ಲ ಮತ್ತು ಪರ್ಯಾಯ ನ್ಯಾಯೋಚಿತ ಮೌಲ್ಯದ ಕ್ರಮಗಳು ಸ್ಪಷ್ಟವಾಗಿ ವಿಶ್ವಾಸಾರ್ಹವಲ್ಲ, ಈ ಸಂದರ್ಭದಲ್ಲಿ ಜೈವಿಕ ಆಸ್ತಿಗೆ ಅದರ ಮೌಲ್ಯದಿಂದ ಒಟ್ಟು ಸವಕಳಿಯನ್ನು ಕಳೆದು ತೋರಿಸಲಾಗುತ್ತದೆ.

ಈ ರೀತಿ ನಿರ್ಧರಿಸಲ್ಪಟ್ಟ ಮೌಲ್ಯವು ಸರಕಿನ ಮೌಲ್ಯವೆಂದು ಖಒಆ-೦ಖ 2 ಪ್ರಕಾರ ನಿರ್ಧರಿಸಲಾಗುತ್ತದೆ.

## 2.12 ಗುತ್ತಿಗೆ :

**ಒಬ್ಬ ಗೇಣಿದಾರನಾಗಿ :**

ಆಸ್ತಿಪಾಸ್ತಿಗಳ ಲೀಸ್‌ನಲ್ಲಿ ಕಂಪನಿಯು ಮಿತವ್ಯಯಿಯಾಗಿ ಎಲ್ಲಾ ಅಪಾಯಗಳು ಮತ್ತು ಮಾಲೀಕತ್ವದ ಪ್ರತಿಫಲಗಳನ್ನು

ಗಣನೀಯವಾಗಿ ಉಹಿಸಲಾಗಿದೆ. ಹಣಕಾಸಿನ ಭೋಗ್ಯ ಎಂದು ವರ್ಗೀಕರಿಸಲಾಗಿದೆ. ಹಣಕಾಸು ಗುತ್ತಿಗೆಯಲ್ಲಿ ಸ್ವಾಧೀನಪಡಿಸಿಕೊಂಡಿರುವ ಸ್ವತ್ತುಗಳು ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ನೀತಿಯಂತೆ ಖರ್ಚಾಗುತ್ತದೆ. ಗುತ್ತಿಗೆಯ ಆಸ್ತಿಯ ನ್ಯಾಯೋಚಿತ ಮೌಲ್ಯ ಮತ್ತು ಕನಿಷ್ಠ ಗುತ್ತಿಗೆ ಪಾವತಿಗಳ ಪ್ರಸ್ತುತ ಮೌಲ್ಯದ ಕೆಳಭಾಗದಲ್ಲಿ ಗುತ್ತಿಗೆಯ ಆರಂಭದಲ್ಲಿ ಹಣಕಾಸು ಗುತ್ತಿಗೆಗಳನ್ನು ಅಳೆಯಲಾಗುತ್ತದೆ. ಅನುಗುಣವಾದ ಗುತ್ತಿಗೆ, ಬಾಡಿಗೆ ಕಟ್ಟುಪಾಡುಗಳು, ಹಣಕಾಸಿನ ಆರೋಪಗಳ ನಿವ್ವಳ, ಎರವಲು ಅಥವಾ ಇತರ ಹಣಕಾಸಿನ ಹೊಣೆಗಾರಿಕೆಯಲ್ಲಿ ಸೂಕ್ತವೆಂದು ಪರಿಗಣಿಸಲಾಗಿದೆ. ಹೊಣೆಗಾರಿಕೆ ಮತ್ತು ಹಣಕಾಸಿನ ವೆಚ್ಚಗಳ ನಡುವೆ ಪ್ರತಿ ಗುತ್ತಿಗೆ ಹಣವನ್ನು ಹಂಚಲಾಗುತ್ತದೆ. ಗುತ್ತಿಗೆಯ ಅವಧಿಯ ಮೇಲೆ ಲಾಭ ಅಥವಾ ನಷ್ಟಕ್ಕೆ ಹಣಕಾಸಿನ ವೆಚ್ಚವನ್ನು ವಿಧಿಸಲಾಗುವುದು. ಆದ್ದರಿಂದ, ಪ್ರತಿ ವರ್ಷವೂ ಹೊಣೆಗಾರಿಕೆಯ ಉಳಿದ ಸಮತೋಲನದ ಮೇಲೆ ನಿರಂತರ ಆವರ್ತಕ ದರವನ್ನು ಉತ್ಪತ್ತಿ ಮಾಡುತ್ತದೆ.

ಗೇಣಿದಾರ ಇದರಲ್ಲಿ ಕಾರ್ಯನಿರ್ವಾಹಕ ಭೋಗ್ಯವೆಂದು ವರ್ಗೀಕರಿಸಲ್ಪಟ್ಟಿರುವ ಅಪಾಯಗಳು ಮತ್ತು ಮಾಲೀಕತ್ವದ ಪ್ರತಿಫಲಗಳು ಕಂಪನಿಗೆ ವರ್ಗಾಯಿಸಲ್ಪಡುವುದಿಲ್ಲ. ಆಪರೇಟಿಂಗ್ ಲೀಸ್ (ಪಾವತಿಸಲದ ಯಾವುದೇ ಪ್ರೋತ್ಸಾಹದ ನಿವ್ವಳ) ಅಡಿಯಲ್ಲಿ ಪಾವತಿಸಲಾಗುವುದು. ಪಾವತಿಸಬೇಕಾದ ನಿರೀಕ್ಷೆಯೊಂದಿಗೆ ಹೆಚ್ಚಿಸಲು ರಚಿಸಿದ ಹೊರತು ಭೋಗ್ಯದ ಅವಧಿಯಲ್ಲಿ ಗುತ್ತಿಗೆ ಒಪ್ಪಂದದಲ್ಲಿ ನಿರ್ದಿಷ್ಟಪಡಿಸಲಾದ ಪೂರ್ವನಿರ್ಧಾರಿತ ದರದಲ್ಲಿ ಲಾಭ ಅಥವಾ ನಷ್ಟದ ಹೇಳಿಕೆಗೆ ವಿಧಿಸಲಾಗುತ್ತದೆ. ಕಡಿಮೆ ನಿರೀಕ್ಷಿತ ಹಣದುಬ್ಬರ ವೆಚ್ಚ ಹೆಚ್ಚಳಕ್ಕೆ ಸಾಮಾನ್ಯ ಹಣದುಬ್ಬರವು ಸರಿದೂಗಿಸುತ್ತದೆ.

### ಒಬ್ಬ ಗುತ್ತಿಗೆಗೆ ಕೊಡುವವನಾಗಿ :

ಕಂಪನಿಯು ಕಡಿಮೆಯಾಗಿರುವ ಕಾರ್ಯಾಚರಣೆ ಭೋಗ್ಯದಿಂದ ಆದಾಯವು ಆದಾಯದ ರೂಪದಲ್ಲಿ ಗುರುತಿಸಲ್ಪಟ್ಟಿದೆ. ನಿರೀಕ್ಷಿತ ಸಾಮಾನ್ಯ ಹಣದುಬ್ಬರ ನಿರೀಕ್ಷಿತ ಮೊತ್ತಕ್ಕೆ ಅನುಗುಣವಾಗಿ ಹೆಚ್ಚಿಸಲು ರಶೀದಿಗಳು ರಚನೆಯಾಗದ ಹೊರತು ಲಾಭದ ಅಥವಾ ನಷ್ಟದ ಹೇಳಿಕೆಗೆ ನೇರ ಆಧಾರದ ಮೇಲೆ ಹೇಳಿಕೆ ನೀಡಲಾಗುತ್ತದೆ. ಹಣದುಬ್ಬರ ವೆಚ್ಚ ಹೆಚ್ಚಾಗುತ್ತದೆ.

### 2.13 ಆದಾಯ ತೆರಿಗೆಗಳು:

ಆದಾಯ ತೆರಿಗೆ ಪ್ರಸ್ತುತ ಮತ್ತು ಮುಂದೂಡಲ್ಪಟ್ಟ ತೆರಿಗೆ ಒಳಗೊಂಡಿದೆ. ಈ ಕ್ಷಿತಿ ಅಥವಾ ಇತರ ಸಮಗ್ರ ಆದಾಯದಲ್ಲಿ ನೇರವಾಗಿ ಗುರುತಿಸಲಾಗಿರುವ ಐಟಂಗ್ ಸಂಬಂಧಿಸಿದಂತೆ ಅದು ಲಾಭ ಅಥವಾ ನಷ್ಟದಲ್ಲಿ ಗುರುತಿಸಲ್ಪಟ್ಟಿದೆ.

ಪ್ರಸ್ತುತ ತೆರಿಗೆ ಪಾವತಿಸಬಹುದಾದ ನಿರೀಕ್ಷಿತ ತೆರಿಗೆಯು ತೆರಿಗೆಯ ಆದಾಯ/ನಷ್ಟವನ್ನು ಬ್ಯಾಲೆನ್ಸ್ ಶೀಟ್ ದಿನಾಂಕದಂದು ಅನ್ವಯಿಸುವ ತೆರಿಗೆ ದರಗಳನ್ನು ಬಳಸಿಕೊಂಡು ಹಿಂದಿನ ವರ್ಷಗಳಲ್ಲಿ ತೆರಿಗೆಗಳಿಗೆ ಯಾವುದೇ ಹೊಂದಾಣಿಕೆಗೆ ಪಾವತಿಸಬಹುದು. ಪ್ರಸ್ತುತ ತೆರಿಗೆಯ ಮೊತ್ತವು ಆದಾಯ ತೆರಿಗೆಗಳಿಗೆ ಸಂಬಂಧಿಸಿದ ಅನಿಶ್ಚಿತತೆ, ಯಾವುದಾದರೂ ಇದ್ದರೆ ಪರಿಗಣಿಸಿದ ನಂತರ ಪಾವತಿಸಬೇಕಾದ/ಸ್ವೀಕರಿಸುವ ನಿರೀಕ್ಷೆಯಿರುವ ತೆರಿಗೆ ಮೊತ್ತದ ಅತ್ಯುತ್ತಮ ಅಂದಾಜುಗಳನ್ನು ಪ್ರತಿಬಿಂಬಿಸುತ್ತದೆ. ವರದಿ ದರವು ಜಾರಿಗೊಳಿಸಿದ ಅಥವಾ ಸಕಾರಾತ್ಮಕವಾಗಿ ಜಾರಿಗೊಳಿಸಿದ ತೆರಿಗೆ ದರಗಳು (ಮತ್ತು ತೆರಿಗೆ ಕಾನೂನುಗಳು) ಬಳಸಿಕೊಂಡು ಇದನ್ನು ಅಳೆಯಲಾಗುತ್ತದೆ. ಪ್ರಸ್ತುತ ತೆರಿಗೆ ವೆಚ್ಚದಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಬಡ್ಡಿ ಆದಾಯ/ವೆಚ್ಚಗಳು ಮತ್ತು ದಂಡಗಳು ಯಾವುದಾದರೂ ಇದ್ದರೆ ಪಾವತಿಸಬಹುದಾಗಿದೆ.

ಪ್ರಸ್ತುತ ತೆರಿಗೆ ಆಸ್ತಿಗಳು ಮತ್ತು ಪ್ರಸ್ತುತ ತೆರಿಗೆ ಭಾದ್ಯತೆಗಳು ಮಾನ್ಯ ಪ್ರಮಾಣದಲ್ಲಿ ಕಾನೂನುಬದ್ಧವಾಗಿ ಜಾರಿಯಾಗುವ ಹಕ್ಕನ್ನು ಹೊಂದಿರುವಾಗ ಸರಿದೂಗಿಸಲಾಗುತ್ತದೆ ಮತ್ತು ಆಸ್ತಿ ಮತ್ತು ಹೊಣೆಗಾರಿಕೆಯನ್ನು ನಿವ್ವಳ ಆಧಾರದ ಮೇಲೆ ಇತ್ಯರ್ಥಗೊಳಿಸಲು ಉದ್ದೇಶವಿದೆ.

ಮುಂದೂಡಲ್ಪಟ್ಟ ತೆರಿಗೆಯನ್ನು ಒಯ್ಯುವ ಮೊತ್ತದ ಸ್ವತ್ತುಗಳು ಮತ್ತು ಹಣಕಾಸು ವರದಿ ಉದ್ದೇಶಗಳಿಗಾಗಿ ಹೊಣೆಗಾರಿಕೆಗಳು ಮತ್ತು ತೆರಿಗೆ ಉದ್ದೇಶಗಳಿಗಾಗಿ ಬಳಸುವ ಅನುಗುಣವಾದ ಮೊತ್ತಗಳ ನಡುವಿನ ತಾತ್ಕಾಲಿಕ ವ್ಯತ್ಯಾಸಗಳ ಬಗ್ಗೆ ಗುರುತಿಸಲಾಗುತ್ತದೆ. ಮುಂದೂಡಲ್ಪಟ್ಟ ತೆರಿಗೆ ನಷ್ಟ ಮತ್ತು ತೆರಿಗೆ ವಿನಾಯಿತಿಗಳಿಗೆ ಸಂಬಂಧಿಸಿದಂತೆ ಮುಂದೂಡಲ್ಪಟ್ಟ ತೆರಿಗೆಯನ್ನು ಸಹ ಗುರುತಿಸಲಾಗಿದೆ.

ಮುಂದೂಡಲ್ಪಟ್ಟ ತೆರಿಗೆ ಸ್ವತ್ತುಗಳನ್ನು ಭವಿಷ್ಯದ ತೆರಿಗೆಯ ಲಾಭಗಳು ಲಭ್ಯವಿರಬಹುದಾದ ಸಾಧ್ಯತೆಯಿರುತ್ತದೆ ಎಂಬುದು ಅವರಿಗೆ ತಿಳಿದಿರುತ್ತದೆ. ಬಳಕೆಯಾಗದ ತೆರಿಗೆ ನಷ್ಟಗಳ ಅಸ್ತಿತ್ವವು ಭವಿಷ್ಯದ ತೆರಿಗೆಯ ಲಾಭವು ಲಭ್ಯವಿರಬಹುದೆಂದು ದೃಢವಾದ ಪುರಾವೆಯಾಗಿದೆ. ಆದ್ದರಿಂದ, ಇತ್ತೀಚಿನ ನಷ್ಟಗಳ ಇತಿಹಾಸದ ಸಂದರ್ಭದಲ್ಲಿ ಕಂಪನಿಯು ಮುಂದೂಡಲ್ಪಟ್ಟ ತೆರಿಗೆ ಆಸ್ತಿಯನ್ನು ಸಾಕ್ಷಿ ತೆರಿಗೆಯ ತಾತ್ಕಾಲಿಕ ವ್ಯತ್ಯಾಸಗಳನ್ನು ಹೊಂದಿರುವ ಮಟ್ಟಿಗೆ ಮಾತ್ರ ಗುರುತಿಸುತ್ತದೆ ಅಥವಾ ಸಾಕಷ್ಟು ತೆರಿಗೆಯಲ್ಲಿ ಲಾಭ

ದೊರೆಯುತ್ತದೆ ಎಂಬುದಕ್ಕೆ ಮನವರಿಕೆ ಮಾಡುವ ಇತರ ಸಾಕ್ಷ್ಯಾಧಾರಗಳಿಲ್ಲ. ಉದಾಹರಣೆಗೆ ಮುಂದೂಡಲ್ಪಟ್ಟ ತೆರಿಗೆ ಸ್ವತ್ತುಗಳು ಅರಿತುಕೊಂಡ ಮುಂದೂಡಲ್ಪಟ್ಟ ತೆರಿಗೆ ಸ್ವತ್ತುಗಳು ಗುರುತಿಸಲಾಗದ ಅಥವಾ ಮಾನ್ಯತೆ ಪಡೆದಿರುವ ಪ್ರತಿ ವರದಿಯ ದಿನಾಂಕದಲ್ಲೂ ಪರಿಶೀಲಿಸಲಾಗುತ್ತದೆ ಮತ್ತು ಸಂಬಂಧಿತ ತೆರಿಗೆ ಪ್ರಯೋಜನವನ್ನು ಸಾಧಿಸುವುದು ಅನುಕ್ರಮವಾಗಿ/ಸಂಭವನೀಯವಾಗಿ ಇರುವುದಿಲ್ಲ ಎಂಬ ಮಟ್ಟಿಗೆ ಮಾನ್ಯತೆ ಕಡಿಮೆಗೊಳಿಸಲಾಗುತ್ತದೆ.

ಮುಂದೂಡಲ್ಪಟ್ಟ ತೆರಿಗೆಯನ್ನು ತೆರಿಗೆ ದರಗಳಲ್ಲಿ ಅಳೆಯಲಾಗುತ್ತದೆ. ಅದು ಆಸ್ತಿಗೆ ಅರಿತುಕೊಂಡಾಗ ಅವಧಿಗೆ ಅನ್ವಯವಾಗುವ ನಿರೀಕ್ಷೆಯಿದೆ ಅಥವಾ ಹೊಣೆಗಾರಿಕೆಯನ್ನು ಪರಿಹರಿಸಲಾಗುತ್ತದೆ. ವರದಿ ಮಾಡುವ ದಿನಾಂಕದಿಂದ ಜಾರಿಗೆ ಅಥವಾ ಸಕ್ರಮವಾಗಿ ಜಾರಿಗೆ ತಂದ ಕಾನೂನುಗಳ ಆಧಾರದ ಮೇಲೆ.

ಮುಂದೂಡಲ್ಪಟ್ಟ ತೆರಿಗೆ ಮಾಪನವು ಕಂಪನಿ ನಿರೀಕ್ಷಿಸುವ ವಿಧಾನದಿಂದ, ವರದಿ ದಿನಾಂಕದಲ್ಲಿ ಅದರ ಸ್ವತ್ತುಗಳು ಮತ್ತು ಹೊಣೆಗಾರಿಕೆಯ ಮೊತ್ತವನ್ನು ಮರುಪಡೆದುಕೊಳ್ಳಲು ಅಥವಾ ನೆಲೆಗೊಳ್ಳಲು ತೆರಿಗೆ ಪರಿಣಾಮಗಳನ್ನು ಪ್ರತಿಬಿಂಬಿಸುತ್ತದೆ.

ಪ್ರಸ್ತುತ ತೆರಿಗೆಯ ಹೊಣೆಗಾರಿಕೆಗಳು ಮತ್ತು ಸ್ವತ್ತುಗಳನ್ನು ಸರಿದೂಗಿಸಲು ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಹಕ್ಕು ಇದ್ದಲ್ಲಿ ಮುಂದೂಡಲ್ಪಟ್ಟ ತೆರಿಗೆ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳು ಸರಿದೂಗಿಸಲ್ಪಡುತ್ತವೆ ಮತ್ತು ಅದೇ ತೆರಿಗೆಯ ಪ್ರಾಧಿಕಾರವು ಅದೇ ತೆರಿಗೆ ಪ್ರಾಧಿಕಾರದಿಂದ ವಿಧಿಸಲ್ಪಟ್ಟಿರುವ ಆದಾಯ ತೆರಿಗೆಗೆ ಅಥವಾ ವಿವಿಧ ತೆರಿಗೆ ಘಟಕಗಳ ಮೇಲೆ ವಿಧಿಸಲ್ಪಡುತ್ತವೆ. ಆದರೆ, ಅವರು ಪ್ರಸಕ್ತ ತೆರಿಗೆ ಹೊಣೆಗಾರಿಕೆಗಳು ಮತ್ತು ಸ್ವತ್ತುಗಳನ್ನು ನಿವ್ವಳ ಆಧಾರದ ಮೇಲೆ ಇತ್ಯರ್ಥಗೊಳಿಸಬಹುದು ಅಥವಾ ಅವರ ತೆರಿಗೆ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ಏಕಕಾಲದಲ್ಲಿ ಸಾಧಿಸಲಾಗುವುದು.

## 2.14 ನಿಬಂಧನೆಗಳು, ಅನಿಶ್ಚಿತ ಹೊಣೆಗಾರಿಕೆಗಳು ಮತ್ತು ಅನಿಶ್ಚಿತ ಆಸ್ತಿಗಳು :

### ನಿಬಂಧನೆಗಳು :

ಕಳೆದ ಘಟನೆಗಳ ಪರಿಣಾಮವಾಗಿ ಕಂಪನಿಯು ಪ್ರಸಕ್ತ ಬಾಧ್ಯತೆ (ಕಾನೂನು ಅಥವಾ ರಚನಾತ್ಮಕ) ಹೊಂದಿರುವಾಗ ನಿಬಂಧನೆಗಳನ್ನು ಗುರುತಿಸಲಾಗುತ್ತದೆ. ಹಣಕಾಸಿನ ಪ್ರಯೋಜನಗಳ ಹೊರಹರಿವು ಬಾಧ್ಯತೆಯನ್ನು ಇತ್ಯರ್ಥಗೊಳಿಸಲು ಅಗತ್ಯವಾಗಿರುತ್ತದೆ ಮತ್ತು ವಿಶ್ವಾಸಾರ್ಹ ಅಂದಾಜು ಮೊತ್ತವನ್ನು ಇತ್ಯರ್ಥಗೊಳಿಸಲಾಗುತ್ತದೆ.

ಒಂದು ನಿಬಂಧನೆಯಾಗಿ ಗುರುತಿಸಲ್ಪಟ್ಟ ಮೊತ್ತವು ವರದಿ ಮಾಡುವ ಅವಧಿಯ ಅಂತ್ಯದಲ್ಲಿ ಪ್ರಸ್ತುತ ಬಾಧ್ಯತೆಯನ್ನು ಇತ್ಯರ್ಥಗೊಳಿಸಲು ಅಗತ್ಯವಾದ ಪರಿಗಣನೆಯ ಅತ್ಯುತ್ತಮ ಅಂದಾಜಾಗಿದೆ. ಇದು ಜವಾಬ್ದಾರಿಯನ್ನು ಸುತ್ತುವರೆದಿರುವ ಅಪಾಯಗಳು ಮತ್ತು ಅನಿಶ್ಚಿತತೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

ಈ ಅಂದಾಜುಗಳನ್ನು ಪ್ರತಿ ವರದಿಯ ದಿನಾಂಕದಲ್ಲಿ ಪರಿಶೀಲಿಸಲಾಗುತ್ತದೆ ಮತ್ತು ಪ್ರಸ್ತುತ ಅತ್ಯುತ್ತಮ ಅಂದಾಜುಗಳನ್ನು ಪ್ರತಿಬಿಂಬಿಸಲು ಹೊಂದಿಸಲಾಗಿದೆ. ಹಣದ ಸಮಯ ಮೌಲ್ಯದ ಪರಿಣಾಮವು ವಸ್ತುವಾಗಿದ್ದರೆ, ನಿಬಂಧನೆಗಳನ್ನು ರಿಯಾಯಿತಿ ಮಾಡಲಾಗುತ್ತದೆ. ಪ್ರಸ್ತುತ ಮೌಲ್ಯವನ್ನು ನಿರ್ಧರಿಸಲು ಬಳಸಲಾಗುವ ರಿಯಾಯಿತಿ ದರವು ಪೂರ್ವ ತೆರಿಗೆ ದರವಾಗಿದ್ದು, ಇದು ಹಣದ ಸಮಯ ಮೌಲ್ಯದ ಪ್ರಸ್ತುತ ಮಾರುಕಟ್ಟೆ ಮೌಲ್ಯಮಾಪನಗಳನ್ನು ಮತ್ತು ಹೊಣೆಗಾರಿಕೆಯ ನಿರ್ದಿಷ್ಟ ಅಪಾಯಗಳನ್ನು ಪ್ರತಿಬಿಂಬಿಸುತ್ತದೆ. ಸಮಯದ ಅಂಗೀಕಾರದ ಕಾರಣದಿಂದ ಒದಗಿಸುವ ಅಪಕಾಶ ಹೆಚ್ಚಳವು ಬಡ್ಡಿಯ ಖರ್ಚು ಎಂದು ಗುರುತಿಸಲ್ಪಟ್ಟಿದೆ.

### ಅನಿಶ್ಚಿತ ಹೊಣೆಗಾರಿಕೆಗಳು :

ಹಿಂದಿನ ಘಟನೆಗಳಿಂದ ಉಂಟಾದ ಸಂಭವನೀಯ ಬಾಧ್ಯತೆ ಇದ್ದಾಗ ಅನಿಶ್ಚಿತ ಹೊಣೆಗಾರಿಕೆಗಳನ್ನು ಬಹಿರಂಗಪಡಿಸಲಾಗುತ್ತದೆ. ಅಸ್ತಿತ್ವವು ಕೇವಲ ಒಂದು ಅಥವಾ ಹೆಚ್ಚು ಅನಿರ್ದಿಷ್ಟ ಭವಿಷ್ಯದ ಘಟನೆಗಳ ಮೂಲಕ ಸಂಭವಿಸುವುದಿಲ್ಲ ಅಥವಾ ಕಂಪನಿಯ ನಿಯಂತ್ರಣದೊಳಗಿರಲಿ ಅಥವಾ ಇಂದಿನ ಹೊಣೆಗಾರಿಕೆಯಲ್ಲದೇ ದೃಢೀಕರಿಸಲ್ಪಡುತ್ತದೆ. ಕಳೆದ ಘಟನೆಗಳಿಂದ ಉಂಟಾಗುತ್ತದೆ. ಅಲ್ಲಿ ಸಂಪನ್ಮೂಲಗಳ ಹೊರಹರಿವು ಜವಾಬ್ದಾರಿಯನ್ನು ಪರಿಹರಿಸಲು ಅಗತ್ಯವಾಗಿರುತ್ತದೆ ಅಥವಾ ಮೊತ್ತದ ವಿಶ್ವಾಸಾರ್ಹ ಅಂದಾಜು ಮಾಡಲಾಗುವುದಿಲ್ಲ.

### ನಿಯೋಜನೆ :

ನಿಷೇಧಿಸುವ ವೆಚ್ಚವನ್ನು ಹೊಣೆಗಾರಿಕೆಯನ್ನು ಪರಿಹರಿಸಲು ಅಥವಾ ಮೂರನೆಯ ವ್ಯಕ್ತಿಯ ಬಾಧ್ಯತೆಯನ್ನು ವರ್ಗಾಯಿಸಲು ವೆಚ್ಚದ ಅತ್ಯುತ್ತಮ ಅಂದಾಜು ಎಂದು ಅಳೆಯಲಾಗುತ್ತದೆ. ವ್ಯವಸ್ಥಾಪನೆಯ ಆರಂಭದಲ್ಲಿ ನಿಷೇಧಗೊಳಿಸುವ ಜವಾಬ್ದಾರಿಗಳನ್ನು

ನಿಯೋಜಿಸುವ ಅವಶ್ಯಕತೆ ಇದೆ. ಒಪ್ಪಂದದ ಅಂತ್ಯದಲ್ಲಿ ಉಂಟಾದ ಅಂದಾಜು ವೆಚ್ಚಗಳು ಅದರ ಪ್ರಸ್ತುತ ಮೌಲ್ಯಕ್ಕೆ ಮಾರುಕಟ್ಟೆ ದರವನ್ನು ಹಿಂದಿರುಗಿಸುತ್ತದೆ.

### ಅನಿಶ್ಚಿತ ಆಸ್ತಿಗಳು :

ಒಂದು ಅನಿಶ್ಚಿತ ಸ್ವತ್ತು ಹಿಂದಿನ ಘಟನೆಗಳ ಮೂಲಕ ಉದ್ಭವಿಸುವ ಸಂಭವನೀಯ ಆಸ್ತಿಯಾಗಿದೆ ಮತ್ತು ಅದರ ಅಸ್ತಿತ್ವವನ್ನು ಕೇವಲ ಒಂದು ಅಥವಾ ಹೆಚ್ಚು ಅನಿರ್ದಿಷ್ಟ ಭವಿಷ್ಯದ ಘಟನೆಗಳ ಘಟನೆಯಿಂದ ಅಥವಾ ಅಸ್ತಿತ್ವದ ನಿಯಂತ್ರಣದಿಂದ ಸಂಪೂರ್ಣವಾಗಿ ದೃಢಪಡಿಸಲಾಗುವುದಿಲ್ಲ. ಕಂಪನಿಯು ಅನಿಶ್ಚಿತ ಆಸ್ತಿಯನ್ನು ಗುರುತಿಸುವುದಿಲ್ಲ.

### 2.15 ಅಂಗಸಂಸ್ಥೆಗಳಲ್ಲಿ ಹೂಡಿಕೆ :

ಅಂಗಸಂಸ್ಥೆಗಳು ಮತ್ತು ಜಂಟಿ ಉದ್ಯಮಗಳಲ್ಲಿನ ಬಂಡವಾಳವನ್ನು ಕಡಿಮೆ ವೆಚ್ಚದಲ್ಲಿ ದುರ್ಬಲಗೊಳಿಸಿದ ದುರ್ಬಲ ನಷ್ಟಗಳು, ಯಾವುದಾದರೂ ಇದ್ದರೆ ದುರ್ಬಲತೆಯ ಸೂಚನೆಯು ಅಸ್ತಿತ್ವದಲ್ಲಿದ್ದರೆ, ಹೂಡಿಕೆಯ ಮೊತ್ತವನ್ನು ಅದರ ಮರುಪಾವತಿಸಬಹುದಾದ ಮೊತ್ತಕ್ಕೆ ತಕ್ಷಣವೇ ಬರೆಯಲಾಗುತ್ತದೆ ಮತ್ತು ಅಂಗಸಂಸ್ಥೆಗಳು ಮತ್ತು ಜಂಟಿ ಉದ್ಯಮದಲ್ಲಿ ಬಂಡವಾಳ ಹೂಡಿಕೆಯ ವಿಲೇವಾರಿ ಮೇಲೆ, ನಿವ್ವಳ ವಿಲೇವಾರಿ ಆದಾಯ ಮತ್ತು ಲಾಭಾಂಶದ ನಡುವಿನ ವ್ಯತ್ಯಾಸವು ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ಗುರುತಿಸಲ್ಪಟ್ಟಿದೆ.

IND-AS ಮೊದಲ ಬಾರಿಗೆ ಅಳವಡಿಕೆಯ ನಂತರ, ಕಂಪನಿಯು ಹಿಂದಿನ GAAP ನಲ್ಲಿ ಮೊತ್ತವನ್ನು ಅದರ IND-AS ಪರಿವರ್ತನೆ ದಿನಾಂಕದಂದು, ಅಂದರೆ ಏಪ್ರಿಲ್ 1, 2016 ರಂದು ಅಂಗಸಂಸ್ಥೆಗಳು ಮತ್ತು ಜಂಟಿ ಉದ್ಯಮಗಳಲ್ಲಿ ಹೂಡಿಕೆಗಳನ್ನು ಅಳೆಯಲು ನಿರ್ಧರಿಸಿದೆ.

### 2.16 ಸೌಲಭ್ಯಗಳು :

#### ಅಲ್ಪಾವಧಿಯ ಉದ್ಯೋಗಿ ಸೌಲಭ್ಯಗಳು :

ಅಲ್ಪಾವಧಿಯ ಉದ್ಯೋಗಿ ಲಾಭದ ಜವಾಬ್ದಾರಿಗಳನ್ನು ನಿರ್ಣಯಿಸದ ಆಧಾರದ ಮೇಲೆ ಅಳೆಯಲಾಗುತ್ತದೆ ಮತ್ತು ಸಂಬಂಧಿತ ಸೇವೆ ಒದಗಿಸಿದಂತೆ ಖರ್ಚಾಗುತ್ತದೆ. ಪಾವತಿಸಬೇಕಾದ ಮೊತ್ತಕ್ಕೆ ಹೊಣೆಗಾರಿಕೆಯನ್ನು ಗುರುತಿಸಲಾಗಿದೆ ಎಂದು ಉದ್ಯೋಗಿ ಒದಗಿಸಿದ ಹಿಂದಿನ ಸೇವೆಯ ಪರಿಣಾಮವಾಗಿ ಈ ಮೊತ್ತವನ್ನು ಪಾವತಿಸಲು ಪ್ರಸ್ತುತ ಕಾನೂನು ಅಥವಾ ರಚನಾತ್ಮಕ ಬಾಧ್ಯತೆ ಇದ್ದರೆ, ಮತ್ತು ಬಾಧ್ಯತೆಯ ಮೊತ್ತವನ್ನು ವಿಶ್ವಾಸಾರ್ಹವಾಗಿ ಅಲ್ಪಾವಧಿಯ ನಗದು ಬೋನಸ್ / ಎಕ್ಸ್‌ಗ್ರೇಷಿಯಾ ಅಡಿಯಲ್ಲಿ ಅಂದಾಜಿಸಬಹುದು.

#### ವ್ಯಾಖ್ಯಾನಿಸಲಾದ ಅಂಶದಾನ ಯೋಜನೆಗಳು :

ವ್ಯಾಖ್ಯಾನಿಸಲಾದ ಅಂಶದಾನ ಯೋಜನೆಯು ಒಂದು ಉದ್ಯಾಗವಾಧಿ ನಂತರದ ಕೊಡುಗೆ ಯೋಜನೆಯಾಗಿದ್ದು, ಇದರಡಿಯಲ್ಲಿ ಒಂದು ಸಂಸ್ಥೆಯು ನಿಗದಿಪಡಿಸಿದ ವಂತಿಗೆಗಳನ್ನು ಪ್ರತ್ಯೇಕ ನಿಧಿಗೆ ಪಾವತಿ ಮಾಡುತ್ತದೆ. ಅಧಿಕೃತವಾಗಿ ಯೋಜನೆಯನ್ನು ಮಾಡಲು ಕಂಪನಿ ಮಾಸಿಕ ಕೊಡುಗೆಗಳನ್ನು ನೀಡುತ್ತದೆ. ನಿರ್ದಿಷ್ಟ ಕೊಡುಗೆ ಯೋಜನೆಗಳಿಗೆ ನೀಡಿದ ಕೊಡುಗೆಗಳಿಗೆ ಸಂಬಂಧಿಸಿದ ನೌಕರರು ಲಾಭದ ವೆಚ್ಚದಲ್ಲಿ ಲಾಭ ಅಥವಾ ನಷ್ಟದಲ್ಲಿ ಗುರುತಿಸಲ್ಪಡುತ್ತದೆ. ಅದರಲ್ಲಿ ಸಂಬಂಧಿತ ಸೇವೆಗಳನ್ನು ಉದ್ಯೋಗಿಗಳು ನೀಡುತ್ತಾರೆ. ಪ್ರಾವಿಡೆಂಟ್ ಫಂಡ್ ಯೋಜನೆಗೆ ಅನುಗುಣವಾಗಿ ಪ್ರಾದೇಶಿಕ ಪ್ರಾವಿಡೆಂಟ್ ಫಂಡ್ ಆಯುಕ್ತರಿಗೆ ಪೂರ್ವ ನಿರ್ಧಾರಿತ ದರದಲ್ಲಿ ಕಂಪನಿ ಪ್ರಾವಿಡೆಂಟ್ ನಿಧಿಗೆ ಸ್ಥಿರ ಕೊಡುಗೆ ನೀಡುತ್ತದೆ. ಅವಧಿಯ ನಿಧಿಯ ಕೊಡುಗೆಗೆ ಖರ್ಚು ಎಂದು ಗುರುತಿಸಲಾಗಿದೆ ಮತ್ತು ಲಾಭ ಮತ್ತು ನಷ್ಟದ ಹೇಳಿಕೆಗೆ ವಿಧಿಸಲಾಗುತ್ತದೆ.

#### ವ್ಯಾಖ್ಯಾನಿಸಲಾದ ಸೌಲಭ್ಯ ಯೋಜನೆಗಳು :

ಆಯವ್ಯಯದ ದಿನಾಂಕದಂತೆ ಯೋಜಿತ ಘಟಕ ಕ್ರೆಡಿಟ್ ವಿಧಾನವನ್ನು ಬಳಸಿಕೊಂಡು ಸ್ವತಂತ್ರ ಅಭಿಯಾನದಿಂದ ಮಾಡಿದ ಮೌಲ್ಯಮಾಪನದ ಆಧಾರದ ಮೇಲೆ ಗ್ರ್ಯಾಚುಟಿ ಮತ್ತು ದೀರ್ಘಾವಧಿಯ ಪರಿಹಾರದ ಅನುಪಸ್ಥಿತಿಯ ರೂಪದಲ್ಲಿ ವ್ಯಾಖ್ಯಾನಿತ ಲಾಭದ ಯೋಜನೆಯ ವಿಷಯದಲ್ಲಿ ಹೊಣೆಗಾರಿಕೆಗಳು ನಿರ್ಧರಿಸಲ್ಪಡುತ್ತದೆ. ನಿವ್ವಳ ವ್ಯಾಖ್ಯಾನಿಸಿದ ಲಾಭದ ಹೊಣೆಗಾರಿಕೆಯ ಮರುಮಾಪನಗಳು, ಆಕಸ್ಮಿಕ ಲಾಭಗಳು ಮತ್ತು ನಷ್ಟಗಳನ್ನು ಒಳಗೊಂಡಿರುವ ಔಪಚಾರಿಕ ಯಲ್ಲಿ ಗುರುತಿಸಲಾಗಿದೆ.

ಯೋಜನೆಯ ಪ್ರಯೋಜನಗಳನ್ನು ಬದಲಾಯಿಸಿದಾಗ ಅಥವಾ ಯೋಜನೆಯನ್ನು ಮೊಟಕುಗೊಳಿಸಿದಾಗ, ಹಿಂದಿನ



## ಕಅಅನಿನಿ

ಸೇವೆಗೆ ಸಂಬಂಧಿಸಿರುವ ಲಾಭದ ಪರಿಣಾಮವಾಗಿ ಅಥವಾ ಮೊಟಕುಗೊಳಿಸುವಿಕೆಗೆ ಲಾಭ ಅಥವಾ ನಷ್ಟವು, ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ತಕ್ಷಣ ಗುರುತಿಸಲ್ಪಡುತ್ತದೆ.

### ಇತರೆ ಉದ್ಯೋಗಿ ಸೌಲಭ್ಯಗಳು :

ಕಂಪನಿಯು ವರದಿಮಾಡಿದ ಅವಧಿಯ ಅಂತ್ಯದಲ್ಲಿ ಸಂಗ್ರಹಿಸಿದ ಬಳಕೆಯಾಗದ ಅರ್ಹತೆಯ ಪರಿಣಾಮವಾಗಿ ಪಾವತಿಸಬೇಕಾದ ಹೆಚ್ಚುವರಿ ಮೊತ್ತವನ್ನು ಸರಿದೂಗಿಸದ ಅನುಪಸ್ಥಿತಿಯನ್ನು ಸಂಗ್ರಹಿಸುವುದರ ನಿರೀಕ್ಷಿತ ವೆಚ್ಚವನ್ನು ಕಂಪನಿಯು ಅಳೆಯುತ್ತದೆ. ಅನುಪಯುಕ್ತಗೊಳ್ಳದ ಸಂಭಾವ್ಯ ಅನುಪಸ್ಥಿತಿಯ ಮೇಲಿನ ವೆಚ್ಚವು ಅನುಪಸ್ಥಿತಿಯಲ್ಲಿ ಸಂಭವಿಸುವ ಅವಧಿಯಲ್ಲಿ ಗುರುತಿಸಲ್ಪಟ್ಟಿದೆ. ಸುಧೀರ್ಘ ಲಾಭದ ಯೋಜನೆಗಳಿಗೆ ಸಂಬಂಧಿಸಿದ ಮರು ಅಳತೆಗಳು ಮತ್ತು ಇತರ ಖರ್ಚುಗಳನ್ನು ಲಾಭ ಅಥವಾ ನಷ್ಟದ ಹೇಳಿಕೆಯಲ್ಲಿ ಗುರುತಿಸಲಾಗಿದೆ.

### 2.17 ನಗದು ಮತ್ತು ನಗದು ಸಮಾನ :

ನಗದು ಮತ್ತು ನಗದು ಸಮಾನಾಂಶಗಲೂ ನಗದು ಬ್ಯಾಂಕ್ ಮತ್ತು ಕೈಯಲ್ಲಿರುವ ನಗದು ಠೇವಣಿಗಳು ಮತ್ತು ಇತರ ಅಲ್ಪಾವಧಿಯ ಹಣದ ಮಾರುಕಟ್ಟೆ ಠೇವಣಿಗಳನ್ನು ಮೂರು ತಿಂಗಳ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಮೂಲ ಅವಧಿಗಳೊಂದಿಗೆ ಒಳಗೊಂಡಿರುತ್ತದೆ. ಅವುಗಳು ತಿಳಿದಿರುವ ಮೊತ್ತದ ನಗದಿಗೆ ಸುಲಭವಾಗಿ ಪರಿವರ್ತಿಸಬಲ್ಲವು ಮತ್ತು ಮೌಲ್ಯದಲ್ಲಿನ ಬದಲಾವಣೆಗಳ ಅತ್ಯಲ್ಪ ಅಪಾಯಕ್ಕೆ ಇದು ಒಳಪಟ್ಟಿರುತ್ತದೆ.

### 2.18 ನಗದು ಹರಿವು ವಿವರಣಾ ಪಟ್ಟಿ :

ನಗದು ಹರಿವುಗಳನ್ನು ಪರೋಕ್ಷ ವಿಧಾನವನ್ನು ಬಳಸಿಕೊಂಡು ವರದಿ ಮಾಡಲಾಗುವುದು. ಆ ಮೂಲಕ ಕಾಲಾವಧಿಯ ಲಾಭವು ನಗದು ಅಲ್ಲದ ಪ್ರಕೃತಿಯ ವಹಿವಾಟಿನ ಪರಿಣಾಮಗಳಿಗೆ ಸರಿಹೊಂದಿಸಲಾಗುತ್ತದೆ. ಹಿಂದಿನ ಅಥವಾ ಭವಿಷ್ಯದ ಕಾರ್ಯಾಚರಣಾ ನಗದು ರಸೀದಿ ಅಥವಾ ಪಾವತಿಗಳು ಮತ್ತು ಹೂಡಿಕೆಗೆ ಸಮಬಂಧಿಸಿದ ಆದಾಯ ಅಥವಾ ವೆಚ್ಚದ ಯಾವುದೇ ಒದಗಿಬಂದ ಅಥವಾ ಸಂಚಯಗಳು ಅಥವಾ ನಗದು ಹರಿವುಗಳನ್ನು ಒಳಗೊಂಡಿರುತ್ತದೆ. ಕಂಪನಿಯ ಚಟುವಟಿಕೆ, ಹೂಡಿಕೆ ಮತ್ತು ಹಣಕಾಸು ಚಟುವಟಿಕೆಗಳಿಂದ ಹಣದ ಹರಿವು ಪ್ರತ್ಯೇಕಿಸಲ್ಪಟ್ಟಿದೆ.

### 2.19 ಅಸಾಧಾರಣ ಅಂಶಗಳು :

ಕಂಪನಿಯ ಹಣಕಾಸಿನ ಕಾರ್ಯಕ್ಷಮತೆಯ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಒದಗಿಸಲು ಹಣಕಾಸಿನ ಹೇಳಿಕೆಗಳಲ್ಲಿ ಪ್ರತ್ಯೇಕವಾದ ಅಂಶಗಳನ್ನು ಪ್ರತ್ಯೇಕವಾಗಿ ಬಹಿರಂಗಪಡಿಸಲಾಗುತ್ತದೆ. ಅವುಗಳು ಯಾವುದೆಂದರೆ ಅಂಶಗಳ ಸ್ವಭಾವ ಅಥವಾ ಮೊತ್ತದ ಪ್ರಾಮುಖ್ಯತೆಯಿಂದ ಪ್ರತ್ಯೇಕವಾಗಿ ತೋರಿಸಲ್ಪಟ್ಟ ಆದಾಯ ಅಥವಾ ಖರ್ಚುಗಳು.

### 2.20 ವರದಿ ದಿನಾಂಕದ ನಂತರ ಘಟನೆಗಳು :

ವರದಿ ಅವಧಿಯ ನಂತರ ಅಸ್ತಿತ್ವದಲ್ಲಿರುವ ಘಟನೆಗಳಿಗೆ ಆಸ್ತಿಗಳು ಮತ್ತು ಹೊಣೆಗಾರಿಕೆಗಳು ಸರಿಹೊಂದಿಸಲ್ಪಡುತ್ತವೆ. ಇದು ವರದಿ ಅವಧಿಯ ಅಂತ್ಯದಲ್ಲಿ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಅಂದಾಜು ಮಾಡಲು ಸಹಾಯ ಮಾಡಲು ಹೆಚ್ಚುವರಿ ಪುರಾವೆಗಳನ್ನು ಒದಗಿಸುತ್ತದೆ.

ವರದಿಯ ಅವಧಿಯ ನಂತರ ಸಂಸ್ಥೆಯು ಘೋಷಿಸಿದ ಲಾಭಾಂಶವನ್ನು ಹೊಣೆಗಾರಿಕೆ ಎಂದು ಗುರುತಿಸಲಾಗುವುದಿಲ್ಲ. ವರದಿಯ ನಂತರ ಘೋಷಿಸಿದ ಲಾಭಾಂಶವನ್ನು ಹಣಕಾಸಿನ ಹೇಳಿಕೆಗಳ ಸಮಸ್ಯೆಯನ್ನು ಆ ಸಮಯದಲ್ಲಿ ಯಾವುದೇ ಬಾಧ್ಯತೆ ಅಸ್ತಿತ್ವದಲ್ಲಿಲ್ಲವಾದ್ದರಿಂದ ಹೊಣೆಗಾರಿಕೆ ಎಂದು ಗುರುತಿಸುವುದಿಲ್ಲ. ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿಗಳಲ್ಲಿ ಅಂತಹ ಲಾಭಾಂಶಗಳನ್ನು ಪರಿಗಣಿಸಲಾಗುತ್ತದೆ.

### 2.21 ಕಾರ್ಯಾಚರಣೆ ವಿಭಾಗ :

ಕಾರ್ಯಾಚರಣೆ ವಿಭಾಗವು ಸಂಸ್ಥೆಯ ಇತರ ಘಟಕಗಳೊಂದಿಗೆ ವಹಿವಾಟುಗಳಿಗೆ ಸಂಬಂಧಿಸಿದ ಆದಾಯಗಳು ಮತ್ತು ವೆಚ್ಚಗಳು ಸೇರಿದಂತೆ ಆದಾಯ ಮತ್ತು ಆದಾಯವನ್ನು ಗಳಿಸುವ ವ್ಯವಹಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯ ಒಂದು ಭಾಗವಾಗಿದೆ ಮತ್ತು ಇದಕ್ಕಾಗಿ ಪ್ರತ್ಯೇಕ ಆರ್ಥಿಕ ಮಾಹಿತಿ ಲಭ್ಯವಿದೆ. ಎಲ್ಲಾ ಆಪರೇಟಿಂಗ್ ವಿಭಾಗಗಳ ಕಾರ್ಯಾಚರಣೆ ಫಲಿತಾಂಶಗಳನ್ನು ನಿಯಮಿತವಾಗಿ ವಿಭಾಗಗಳಿಗೆ ಹಂಚಿಕೆ ಮಾಡಲು ಮತ್ತು ಅವರ ಕಾರ್ಯಕ್ಷಮತೆಯನ್ನು ನಿರ್ಣಯಿಸಲು

ಸಂಸ್ಥೆಯ ನಿರ್ದೇಶಕರ ಮಂಡಳಿ (BOD) ನಿಯಮಿತವಾಗಿ ಪರಿಶೀಲಿಸಲಾಗುತ್ತದೆ. ಕಂಪನಿಯು ಈ ಕೆಳಗಿನ ಕಾರ್ಯಾಚರಣಾ ವಿಭಾಗಗಳನ್ನು ಗುರುತಿಸಿದೆ. ಅಂದರೆ, ರಬ್ಬರ್ ವಿಭಾಗ, ಪಲ್ಪ್‌ವುಡ್ ವಿಭಾಗ ಮತ್ತು ಇತರರು (ಹೂಡಿಕೆ ಆಸ್ತಿಯಿಂದ ಬಾಡಿಗೆ ಆದಾಯ).

ಉದ್ಯಮದ ಕಾರ್ಯಚಟುವಟಿಕೆಗಳ ಆಧಾರದ ಮೇಲೆ ಆಯಾ ವಿಭಾಗಗಳಿಗೆ ಆದಾಯ ಮತ್ತು ವೆಚ್ಚಗಳನ್ನು ಗುರುತಿಸಲಾಗಿದೆ. ಒಟ್ಟಾರೆಯಾಗಿ ಉದ್ಯಮಕ್ಕೆ ಸಂಬಂಧಿಸಿರುವ ಆದಾಯ ಮತ್ತು ವೆಚ್ಚಗಳು ಸಮಂಜಸವಾದ ಆಧಾರದ ಮೇಲೆ ಒಂದು ಭಾಗಕ್ಕೆ ಹಂಚಿಕೆಯಾಗುವುದಿಲ್ಲ. ಇವುಗಳನ್ನು ಅನ್-ಸ್ಟೇಕಾರಾರ್ಹ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳು ಎಂದು ಬಹಿರಂಗಪಡಿಸಲಾಗಿದೆ. ಒಳ ವಿಭಾಗ ಆದಾಯ/ವೆಚ್ಚಗಳನ್ನು ವೆಚ್ಚದಲ್ಲಿ ಗುರುತಿಸಲಾಗುತ್ತದೆ.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಪರಿಶೀಲಿಸಿದ ಆಂತರಿಕ ನಿರ್ವಹಣಾ ವರದಿಗಳಲ್ಲಿ ಒಳಗೊಂಡಿರುವಂತೆ ಸೆಗ್ಮೆಂಟ್ ಲಾಭ (ತೆರಿಗೆಗೆ ಮುಂಚಿತವಾಗಿ) ಆಧಾರದ ಮೇಲೆ ಕಾರ್ಯನಿರ್ವಹಣೆಯನ್ನು ಅಳೆಯಲಾಗುತ್ತದೆ. ಈ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವ ಇತರ ಘಟಕಗಳಿಗೆ ಸಂಬಂಧಿಸಿದ ಕೆಲವು ಭಾಗಗಳ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡುವಲ್ಲಿ ಅಂತಹ ಮಾಹಿತಿಯು ಹೆಚ್ಚು ಸೂಕ್ತವೆಂದು ಕಂಪನಿಯು ಆಡಳಿತವು ನಂಬಿಕೆಯಾಗಿ ವಿಭಾಗವಾರು ಲಾಭವನ್ನು ಕಾರ್ಯಕ್ಷಮತೆಯನ್ನು ಅಳೆಯಲು ಬಳಸಲಾಗುತ್ತದೆ. ವಿಭಾಗಗಳ ಬೆಲೆಯನ್ನು ನಿಗದಿ ವೆಚ್ಚದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

## 2.22 ಪ್ರತಿ ಷೇರಿನ ಮೇಲಿನ ಗಳಿಕೆ :

ಪ್ರತಿ ಷೇರಿಗೆ ಮೂಲಭೂತ ಗಳಿಕೆಗಳು ಈ ಅವಧಿಯಲ್ಲಿ ಷೇರುಗಳ ಸರಾಸರಿ ಸಂಖ್ಯೆಯ ಈಕ್ಷಿಟಿ ಷೇರುಗಳ ಮೂಲಕ ಕಂಪನಿಯ ಈಕ್ಷಿಟಿ ಷೇರುದಾರರಿಗೆ ಕಾರಣವಾಗುವ ಅವಧಿಯ ನಿವ್ವಳ ಲಾಭವನ್ನು ವಿಭಜಿಸುವ ಮೂಲಕ ಲೆಕ್ಕಹಾಕಲಾಗುತ್ತದೆ. ಸಮಯಾವಧಿಯಲ್ಲಿ ಸರಾಸರಿ ಈಕ್ಷಿಟಿ ಷೇರುಗಳ ಸಂಖ್ಯೆಯು ಮತ್ತು ಅವಧಿಗಳಲ್ಲಿನ ಎಲ್ಲಾ ಅವಧಿಗಳವರೆಗೆ ಬಾಕಿಯ ಷೇರುಗಳಂತಹ ಘಟನೆಗಳಿಗೆ ಸರಿಹೊಂದಿಸಲಾಗುತ್ತದೆ. ಸಂಪನ್ಮೂಲಗಳ ಅನುಗುಣವಾದ ಬದಲಾವಣೆಗಳಿಲ್ಲದೆ ಈಕ್ಷಿಟಿ ಷೇರುಗಳ ಸಂಖ್ಯೆಯನ್ನು ಬದಲಿಸಿದ ಸಂಭವನೀಯ ಈಕ್ಷಿಟಿ ಷೇರುಗಳ ಪರಿವರ್ತನೆ ಹೊಂದಾಣಿಸಲಾಗುತ್ತದೆ.

ಪ್ರತಿ ಷೇರಿಗೆ ಇಳಿಕೆಯಾದ ಗಳಿಕೆಗಳನ್ನು ಲೆಕ್ಕಾಚಾರ ಮಾಡುವ ಉದ್ದೇಶಕ್ಕಾಗಿ ಈಕ್ಷಿಟಿ ಷೇರುದಾರರಿಗೆ ಕಾರಣವಾಗುವ ಅವಧಿಗೆ ನಿವ್ವಳ ಲಾಭ ಮತ್ತು ಅವಧಿಗೆ ಬಾಕಿ ಉಳಿದಿರುವ ಷೇರುಗಳ ಸರಾಸರಿ ಸಂಖ್ಯೆಯನ್ನು ಎಲ್ಲಾ ಇಳಿಕೆಯಾದ ಸಂಭಾವ್ಯ ಈಕ್ಷಿಟಿ ಷೇರುಗಳ ಪರಿಣಾಮಗಳಿಗೆ ಸರಿಹೊಂದಿಸಲಾಗುತ್ತದೆ.

## 2.23 ಸಾಲದ ವೆಚ್ಚಗಳು :

ಸಾಲದ ವೆಚ್ಚಗಳು ಹಣಕಾಸಿನ ಸಾಲ ಮತ್ತು ಇತರ ಹಣಕಾಸಿನ ಹೊಣೆಗಾರಿಕೆಗಳಿಗೆ ಸಂಬಂಧಿಸಿದ ಬಡ್ತಿಗೆ ಸಂಬಂಧಿಸಿದಂತೆ ಸಂಸ್ಥೆಯು ಒಳಗೊಳ್ಳುವ ಬಡ್ತಿ ಪೂರಕ ಮತ್ತು ಇತರ ವೆಚ್ಚಗಳನ್ನು ಒಳಗೊಂಡಿರುತ್ತದೆ. ಸಾಲದ ವೆಚ್ಚಗಳಿಗೆ ಸರಿಹೊಂದಿಸುವಂತೆ ಪರಿಗಣಿಸುವ ಮಟ್ಟಿಗೆ ವಿನಿಮಯ ವ್ಯತ್ಯಾಸಗಳನ್ನು ಸಹ ಸಾಲದ ವೆಚ್ಚಗಳು ಒಳಗೊಂಡಿರುತ್ತವೆ.

ಸಾಲದ ವೆಚ್ಚಗಳು ಆಸ್ತಿಯ ಸ್ವಾಧೀನ, ನಿರ್ಮಾಣ ಅಥವಾ ಉತ್ಪಾದನೆಗೆ ನೇರವಾಗಿ ಕಾರಣವಾಗುತ್ತವೆ. ಅದು ಉದ್ದೇಶಿತ ಬಳಕೆಗೆ ಅಥವಾ ಮಾರಾಟಕ್ಕೆ ತಯಾರಾಗಲು ಅಗತ್ಯವಾದ ಸಮಯವನ್ನು ತೆಗೆದುಕೊಳ್ಳುತ್ತದೆ. ಆಸ್ತಿಯ ವೆಚ್ಚದ ಭಾಗವಾಗಿ ಬಂಡವಾಳವನ್ನು ತೆಗೆದುಕೊಳ್ಳಲಾಗುತ್ತದೆ. ಎಲ್ಲಾ ಇತರ ಸಾಲದ ವೆಚ್ಚಗಳನ್ನು ಅವರು ಸಂಭವಿಸುವ ಅವಧಿಯಲ್ಲಿ ವ್ಯಯಿಸಲಾಗುತ್ತದೆ.

## II. ಇತರೆ ಪ್ರಕಟಣೆಗಳು :

### 1. ಕಂಪನಿ ಹಿನ್ನೆಲೆ :

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಫ್‌ಡಿಸಿ) ಯನ್ನು 4ನೇ ಪಂಚವಾರ್ಷಿಕ ಯೋಜನೆಯಲ್ಲಿ ಭಾರತ ಸರ್ಕಾರದ ಅರಣ್ಯ ನೀತಿ ಪ್ರಕಾರ ಸ್ಥಾಪಿಸಲಾಯಿತು. ವೇಗವಾಗಿ ಬೆಳೆಯುತ್ತಿರುವ ಮರಗಳ ಜಾತಿಗಳನ್ನು ಬೆಳೆಯಲು ಪ್ರೋತ್ಸಾಹಿಸಲು ಪೇಪರ್ಸ್ ಪಲ್ಪ್ ಮತ್ತು ರೇಯಾನ್ ಗ್ರೇಡ್ ತಿರುಳುಗಳನ್ನು ಉತ್ಪಾದಿಸಲು ಸೂಕ್ತವಾಗಿದೆ. ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯದ ಕಂಪನಿಯಾಗಿ ಕೆಎಫ್‌ಡಿಸಿಯನ್ನು 1971ರಲ್ಲಿ ಸ್ಥಾಪಿಸಲಾಯಿತು. ಇದು ಆ ಸಮಯದಲ್ಲಿ ರಾಷ್ಟ್ರದ ಒಟ್ಟಾರೆ ಕೈಗಾರಿಕೀಕರಣ ಕಾರ್ಯಕ್ರಮದ ಒಂದು ಭಾಗವಾಗಿತ್ತು.



## ಕಅಅನಿನಿ

ಕಾಡಿನ ತೋಟಗಳನ್ನು ಬೆಳೆಸಲು ಮತ್ತು ನಿರ್ದಿಷ್ಟವಾಗಿ ನೀಲಗಿರಿ, ಬಿದಿರು, ಉಷ್ಣವಲಯದ ಪೈನ್, ರಬ್ಬರ್, ಗೋಡಂಬಿ, ಕೋಕೋ, ಟೀ, ಕಾಫಿ ಮತ್ತು ಕರ್ನಾಟಕ ರಾಜ್ಯದಲ್ಲಿನ ಇತರ ಸೂಕ್ತವಾದ ಜಾತಿಗಳನ್ನು ಬೆಳೆಸಲು ಕಂಪೆನಿಯ ಪ್ರಮುಖ ಉದ್ದೇಶವಾಗಿರುತ್ತದೆ. ತಮ್ಮ ಉತ್ಪನ್ನಗಳ ಆಧಾರದ ಮೇಲೆ ಕೈಗಾರಿಕೆಗಳು ಮತ್ತು ಎಲ್ಲಾ ರೀತಿಯ ಅರಣ್ಯ ಸಸ್ಯಗಳು, ಮರಗಳು ಮತ್ತು ಬೆಳೆಗಳು ಮತ್ತು ನೈಸರ್ಗಿಕ ಉತ್ಪನ್ನಗಳು ಮತ್ತು ಇತರ ಕೃಷಿ ಬೆಳೆಗಳನ್ನು ಬೆಳೆಸಿ ಉತ್ಪಾದಿಸಿ, ಸಂಗ್ರಹಿಸಲು ಮತ್ತು ಮಾರಾಟ ಮಾಡಲು ರಫ್ತು ಮಾಡಲು, ಆಮದು ಮಾಡಲು, ಎಲ್ಲಾ ರೀತಿಯ ಅರಣ್ಯ ಸಸ್ಯಗಳು, ಮರ ಬೆಳೆಗಳು, ನೈಸರ್ಗಿಕ ಉತ್ಪನ್ನಗಳು ಮತ್ತು ಕೃಷಿ ಬೆಳೆಗಳಿಗೆ ಪ್ರಕ್ರಿಯೆ, ವಿತರಣೆ ಅಥವಾ ವಿತರಿಸುವುದು ಮತ್ತು ರೈತರು ಮಾರಾಟಗಾರರು ಮತ್ತು ವಿತರಕರು ಸಮಯ, ಪ್ಲೆವುಡ್, ಪಲ್ವುಡ್ ಮತ್ತು ಪ್ರತಿ ಇತರ ಉತ್ಪನ್ನಗಳ ವಿವರಣೆ ಮತ್ತು ತಯಾರಿಸಲು, ವಿಲೇವಾರಿ ಮಾಡುವುದು, ಮಾರಾಟ ಮಾಡುವುದು ಸೇರಿರುತ್ತದೆ.

### 2. ನೀಲಗಿರಿ ಮೇಲೆ ನಿಷೇಧ :

ಕರ್ನಾಟಕ ಸರ್ಕಾರದ ಅರಣ್ಯ ಸಂರಕ್ಷಣಾ ಕಾಯಿದೆ, 1976 (ಕರ್ನಾಟಕ ಆಕ್ಟ್ 76ರ 1976) ನೇ ವಿಭಾಗ 2700 ಯಿಂದ ನೀಡಲಾದ ಅಧಿಕಾರವನ್ನು ಚಲಾಯಿಸುವ ಮೂಲಕ ಕರ್ನಾಟಕ ಸರ್ಕಾರದ ಅಧಿಸೂಚನೆಯು 25.02.2017 ರಂದು ನೀಲಗಿರಿ ಜಾತಿಗಳ ಯಾವುದೇ ಹೊಸ ಕೃಷಿ ಮತ್ತು ನೆಡುವಿಕೆಯನ್ನು ಮಾಡಬಾರದು ಎಂದು, ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳು ತಕ್ಷಣದ ಪರಿಣಾಮ ಮತ್ತು ಮತ್ತಷ್ಟು ಪ್ರಕಟಣೆ ತನಕ ತಿಳಿಸಿದೆ. ಇದು ನೀಲಗಿರಿಯನ್ನು ಬೆಳೆಸುವ ಮತ್ತು ಮಾರಾಟ ಮಾಡುವುದರಿಂದ ಆದಾಯದ ಪ್ರಮುಖ ಮೂಲದಿಂದಾಗಿ ನಿಗಮದ ಕಾರ್ಯಾಚರಣೆಗೆ ಪ್ರತಿಕೂಲ ಪರಿಣಾಮ ಬೀರಿದೆ.

### 3. 2017-18ಕ್ಕೆ ಕೊನೆಗೊಂಡ ಆರ್ಥಿಕ ಸ್ಥಿತಿ ವಿವರಣಾ ಪಟ್ಟಿಯ ಟಿಪ್ಪಣಿಗಳು.

### 4. ಬಂಡವಾಳ ಬದ್ಧತೆ.

(ರೂ. ಲಕ್ಷಗಳಲ್ಲಿ)

ಕ್ರ.ಸಂ.	ವಿವರಗಳು	31.03.2018 ರಂದು	31.03.2017 ರಂದು	01.04.2016 ರಂದು
1.	ಅಂದಾಜು ಬಂಡವಾಳ ಖಾತೆಯಡಿ ಕಾರ್ಯಗತಗೊಳಿಸಲು ಲೆಕ್ಕಪುಸ್ತಕದಲ್ಲಿ ಒದಗಿಸಿದೆ ಉಳಿದಿರುವ ಒಪ್ಪಂದಗಳು.	ರೂ. -	ರೂ. -	ರೂ. -

### 5. ವಿದೇಶಿ ಚಲಾವಣೆ ವ್ಯವಹಾರಗಳು :

(ರೂ. ಲಕ್ಷಗಳಲ್ಲಿ)

ಅನುಸೂಚಿ ಸಂಖ್ಯೆ	ವಿವರಗಳು	2017-18	2016-17
1	ವಿದೇಶಿ ವಿನಿಮಯ ಗಳಿಕೆಗಳು	-	-
2	ಆಮದು ಮೌಲ್ಯ	-	-
3	ಇತರೆ ವಿದೇಶಿ ವಿನಿಮಯ ಖರ್ಚುಗಳು	-	-
4	ವಿದೇಶಿ ವಿನಿಮಯದಲ್ಲಿ ವರ್ಗಾಯಿಸಲಾದ ಲಾಭಾಂಶಗಳು	-	-

## 6. ಲೆಕ್ಕಪರಿಶೋಧಕರ ಸಂಭಾವನೆ :

(ರೂ. ಲಕ್ಷಗಳಲ್ಲಿ)

ಅನುಸೂಚಿ ಸಂಖ್ಯೆ	ವಿವರಗಳು	2017-18	2016-17
1	ಲೆಕ್ಕಪರಿಶೋಧಕರ ಸಂಭಾವನೆಯ ವಿವರಗಳು		
ಅ)	ಶಾಸನಬದ್ಧ ಲೆಕ್ಕಪರಿಶೋಧಕರು	0.95	0.95
ಆ)	ತೆರಿಗೆ ಲೆಕ್ಕಾಧಿಕಾರಿಗಳು	0.50	0.50
ಇ)	ಇತರ ದೃಢೀಕರಣ ಶುಲ್ಕ	-	-
	ಒಟ್ಟು	1.45	1.45

## 7. ಸಂಬಂಧಿಸಿದ ಸಂಸ್ಥೆಗಳ ವ್ಯವಹಾರಗಳ ವಿವರಣೆ :

i) ಅಂತಿಮ ನಿಯಂತ್ರಣ ಅಧಿಕಾರಿ : ಕರ್ನಾಟಕ ಸರ್ಕಾರವು ಕಂಪನಿಯ ಅಂತಿಮ ನಿಯಂತ್ರಣ ಅಧಿಕಾರಿಯಾಗಿದೆ.

ii) ಅಧೀನ ಸಂಸ್ಥೆಯ ವಿವರಗಳು:

(ರೂ. ಲಕ್ಷಗಳಲ್ಲಿ)

ಕ್ರ.ಸಂ.	ಸಂಬಂಧಿತ ಸಂಸ್ಥೆಯ ಹೆಸರುಗಳು	ಸಂಬಂಧ	ವಿವರಣೆಗಳು	ಮಾರ್ಚ್ 31, 2018ಕ್ಕೆರುವ ಬಾಕಿ (ಕೊಡತಕ್ಕದ್ದು/ಬರತಕ್ಕದ್ದು)	ಮಾರ್ಚ್ 31, 2017ರವರೆಗಿನ ಬಾಕಿ
1	ಕರ್ನಾಟಕ ಪಲ್ವಪುಡ್ ನೆಗಮ ನಿಯಮಿತ	100% ನಿಯಂತ್ರಣ	ಇತರೆ ಚಾಲ್ತಿ ಆಸ್ತಿಗಳು	10.35	-

ದಿನಾಂಕ: 07.02.2005 ರಿಂದ ಪರಿಣಾಮವಾಗಿ ಅಧೀನ ಸಂಸ್ಥೆಯ ಕಾರ್ಯಾಚರಣೆಗಳನ್ನು ನಿಲ್ಲಿಸಲಾಗಿದೆ. ಕರ್ನಾಟಕ ಸರ್ಕಾರವು ಜಾರಿಗೊಳಿಸಿದ ಸರ್ಕಾರದ ಆದೇಶದ ಸಂಖ್ಯೆ: DPAR 56 ARU 2002 ರ ಪ್ರಕಾರ ಅದರ ಕ್ರಮಗಳು/ಆದೇಶವನ್ನು ಜಾರಿಗೊಳಿಸಲಾಗಿದೆ.

ಬೆಂಗಳೂರಿನ 27ನೇ ಜೂನ್ 2005 ರಂದು ಅಧೀನ ಸಂಸ್ಥೆಯನ್ನು ಮುಚ್ಚಲು ನಿರ್ಧರಿಸಲಾಗಿದೆ. ಹಾಗಾಗಿ ಕೆಪಿಎಲ್ ಷೇರುಗಳ ಹೂಡಿಕೆಯು 1,25,00,000/- ರಷ್ಟಿದೆ. ಇದು 2004-05 ರ ಹಣಕಾಸಿನ ವರ್ಷದಲ್ಲಿ ಕಂಪನಿಯ ಪುಸ್ತಕಗಳಲ್ಲಿ ಬರೆಯಲ್ಪಟ್ಟಿದೆ ಮತ್ತು ಅದನ್ನು ಇಲ್ಲಾ ಎಂದು ಪರಿಗಣಿಸಲಾಗಿದೆ.

ಆದಾಗ್ಯೂ, ಅಧೀನ ಸಂಸ್ಥೆಯು ಸಮಾಪನಾ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ ಮತ್ತು ಅದನ್ನು “ನಿರಂತರತೆಯ ಪರಿಕಲ್ಪನೆ” ಎಂದು ಪರಿಗಣಿಸಲಾಗುವುದಿಲ್ಲ.

## iii) ಸರ್ಕಾರ ಮತ್ತು ಸರ್ಕಾರಿ ಸಂಬಂಧಿತ ಘಟಕಗಳೊಂದಿಗೆ ವಹಿವಾಟು :

ಕರ್ನಾಟಕ ಸರ್ಕಾರದ ನಿಯಂತ್ರಣದಡಿಯಲ್ಲಿ ಕಂಪನಿಯು ಸರ್ಕಾರಿ ಘಟಕವಾಗಿರುವುದರಿಂದ, ಸರ್ಕಾರವು, ಸರ್ಕಾರದ ಮತ್ತು ಸರ್ಕಾರಿ ಸಂಬಂಧಿತ ಸಂಸ್ಥೆಗಳೊಂದಿಗಿನ IND-AS 24 ಪ್ರಕಾರ ಸಂಬಂಧಿತ ವ್ಯವಹಾರಗಳಡಿಯಲ್ಲಿ ಅಗತ್ಯವಾದ ವಿವರವಾದ ಬಹಿರಂಗಪಡಿಸುವಿಕೆಗಳಿಂದ ವಿನಾಯಿತಿಯನ್ನು ಪಡೆಯಿತು. ಆದಾಗ್ಯೂ, IND-AS 24ರ ಅಡಿಯಲ್ಲಿ ಅಗತ್ಯವಿರುವಂತೆ, ಅದರ ಅಂಗಸಂಸ್ಥೆ ಕಂಪೆನಿಯೊಂದಿಗೆ ಪ್ರತ್ಯೇಕವಾಗಿ ಗಮನಾರ್ಹ ವ್ಯವಹಾರಗಳು.

ಕಂಪನಿಯು ಅಧೀನ ಸಂಸ್ಥೆಯ ಪರವಾಗಿ ಪಾವತಿಸಿದ ಪಿಎಫ್, ಇಎಸ್‌ಐಗಳಿಗೆ ಬಡ್ಡಿ ಮತ್ತು ದಂಡ ಶುಲ್ಕಗಳು ರೂ. 10,34,635/- ಗೆ ಕಂಪನಿಯ ಪರವಾಗಿ ಮತ್ತು “ಇತರೆ ಪ್ರಸಕ್ತ ಆಸ್ತಿಗಳು” ಅಡಿಯಲ್ಲಿ ತೋರಿಸಲಾಗುತ್ತದೆ.

## 8. ಸಾಲ, ಪ್ರಗತಿ, ಬಾಕಿ ಹೊಣೆಗಾರಿಕೆಗಳು ಮತ್ತು ಠೇವಣಿಗಳ ವಿಷಯದಲ್ಲಿ ಸಮತೋಲನಗಳು ಯಾವುದಾದರೂ ಇದ್ದರೆ ದೃಢೀಕರಣ ಮತ್ತು ಹೊಂದಾಣಿಕೆಗೆ ಒಳಪಟ್ಟಿರುತ್ತವೆ.

### ಕಅಅನಿನಿ

9. ಹಣಕಾಸಿನ ಹೇಳಿಕೆಯಲ್ಲಿನ ಎಲ್ಲಾ ಅಂಕಿ-ಅಂಶಗಳನ್ನು ಹತ್ತಿರದ ಲಕ್ಷ ಪೂರ್ಣಾಂಕಕ್ಕೆ ತರಲಾಗಿದೆ.
10. ಅತಿಸಣ್ಣ, ಮಧ್ಯಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕಾ ಸಂಸ್ಥೆಗಳಿಗೆ 45 ದಿನಗಳಿಗಿಂತ ಹೆಚ್ಚು ಬಾಕಿ ಉಳಿದಿರುವ ಯಾವುದೇ ಶಿಲ್ಕುಗಳಿರುವುದಿಲ್ಲ.
11. ಕಂಪನಿಯ ಚಟುವಟಿಕೆಗಳು ತೋಟವನ್ನು ಬೆಳೆಸುವುದು ಮತ್ತು ನಿರ್ವಹಣೆ ಮಾಡುವುದರಿಂದ, ಕಚ್ಚಾ ವಸ್ತುಗಳ ಉತ್ಪಾದನೆ ಮತ್ತು ಬಳಕೆಗೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸುವುದು ಅನ್ವಯಿಸುವುದಿಲ್ಲ.
12. ಪ್ರತಿ ಈಕ್ವಿಟಿ ಷೇರಿನ ಮೇಲಿನ ಗಳಿಕೆ : (ರೂ. ಗಳಲ್ಲಿ)

ವಿವರಗಳು	2017-18	2016-17
ಎ. ಮುಂದುವರೆದ ಚಟುವಟಿಕೆಗಳು- ಮೂಲ ಷೇರಿನ ಮೇಲಿನ ಗಳಿಕೆ	2,814.86	594.44
ಇಳಿಕೆಯಾದ ಷೇರಿನ ಗಳಿಕೆ	2,814.86	594.44
ಬಿ. ಷೇರಿನ ಮೇಲಿನ ಗಳಿಕೆಯನ್ನು ಲೆಕ್ಕಾಚಾರ ಮಾಡುವಾಗ ಅಂಶವಾಗಿ ಪರಿಗಣಿಸಿದ ಮೌಲ್ಯ	262,137,836	55,281,981
ಸಿ. ಮೂಲ ಮತ್ತು ಇಳಿಕೆಯಾದ ಪ್ರತಿ ಷೇರಿನ ಮೌಲ್ಯವನ್ನು ಕಂಡು ಹಿಡಿಯುವಲ್ಲಿ ಉಪಯೋಗಿಸಿದ ಸರಾಸರಿ ಸಂದೂಗಿಸಿದ ಷೇರುಗಳ ಸಂಖ್ಯೆ	93,140.00	93,140.00

### 13. ಭಾಗವಾರು ವರದಿ :

ಸಂಸ್ಥೆಯು ಕೃಷಿ ಚಟುವಟಿಕೆಗಳಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದೆ ಮತ್ತು ಇತರ ಚಟುವಟಿಕೆಗಳನ್ನು ಕೃಷಿಯಲ್ಲದ ಚಟುವಟಿಕೆಯೆಂದು ಪ್ರಕಟಿಸಲಾಗಿದೆ.

ವಿವರಗಳು	ವರ್ಷ ಅಂತ್ಯ ಗೊಂಡಂತೆ 31/03/2018	ವರ್ಷ ಅಂತ್ಯ ಗೊಂಡಂತೆ 31/03/2017	ವರ್ಷ ಅಂತ್ಯ ಗೊಂಡಂತೆ 31/03/2018	ವರ್ಷ ಅಂತ್ಯ ಗೊಂಡಂತೆ 31/03/2017	ವರ್ಷ ಅಂತ್ಯ ಗೊಂಡಂತೆ 31/03/2018	ವರ್ಷ ಅಂತ್ಯ ಗೊಂಡಂತೆ 31/03/2017	ವರ್ಷ ಅಂತ್ಯ ಗೊಂಡಂತೆ 31/03/2018	ವರ್ಷ ಅಂತ್ಯ ಗೊಂಡಂತೆ 31/03/2017	ವರ್ಷ ಅಂತ್ಯ ಗೊಂಡಂತೆ 31/03/2018	ವರ್ಷ ಅಂತ್ಯ ಗೊಂಡಂತೆ 31/03/2017
	ಕೃಷಿ						ಕೃಷಿಯೇತರ		ಒಟ್ಟು	
	ರಬ್ಬರ್		ಪಲ್ವೆವುಡ್		ಕೊಕೊ		ಸಂಸ್ಥೆ			
1. ಭಾಗವಾರು ಆದಾಯ										
ಎ) ಬಾಹ್ಯ ಮಾರಾಟ	4620.25	3509.57	4573.05	2756.31					9193.30	6265.88
ಬಿ) ಆಂತರಿಕ ಭಾಗವಾರು ಆದಾಯ	-	-	-	-	-	-	-	-	-	-
ಇತರೆ ಮೊತ್ತ	4620.25	3509.57	4573.05	2756.31	-	-	-	-	9193.30	6265.88
ಹೊಂದಾಣಿಕೆ ಕಳೆದು ಆಂತರಿಕ	-	-	-	-	-	-	-	-	-	-
ಭಾಗವಾರು ಆದಾಯ ಇತರ ಚಟುವಟಿಕೆಗಳ ಆದಾಯ	-	-	-	-	-	-	-	-	-	-
ಇತರ ಆದಾಯ	72.21	47.81	69.55	44.08	-	-	981.91	1,159.75	1,123.67	1,251.65
ಒಟ್ಟು ಚಟುವಟಿಕೆಗಳ ಆದಾಯ	4692.46	3557.38	4642.60	2800.39			981.91	1159.75	10316.97	7517.53
2. ಭಾಗವಾರು ಫಲಿತಾಂಶ										
ಆದಾಯ ತೆರಿಗೆ ಪೂರ್ವ ಲಾಭ ನಷ್ಟ	125.38	-935.90	2088.96	1294.17		-	671.36	989.74	2885.71	1348.01
3. ಭಾಗವಾರು ಆಸ್ತಿ										
ಒಟ್ಟು ಭಾಗವಾರು ಆಸ್ತಿ	8,536.80	8,558.14	9,231.82	7,757.01	0.90	23.86	15,883.41	14,826.71	33,652.93	31,168.11

ಸಂಸ್ಥೆಯು ಕೃಷಿ ಚಟುವಟಿಕೆಗಳಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದೆ ಮತ್ತು ಇತರ ಚಟುವಟಿಕೆಗಳನ್ನು ಕೃಷಿಯಲ್ಲದ ಚಟುವಟಿಕೆಯೆಂದು ಪ್ರಕಟಿಸಲಾಗಿದೆ.

#### 14. ಕಾರ್ಯಾಚರಣೆಯ ಗುತ್ತಿಗೆ

##### ಎ) ಗುತ್ತಿಗೆಗೆ ಕೊಡುವವನ ಪ್ರಕಾರ ಗುತ್ತಿಗೆ.

ಕಂಪನಿಯು ಕಛೇರಿಯ ಕಟ್ಟಡ ಮತ್ತು ಚಹಾ ತೋಟಗಳನ್ನು ಭೋಗ್ಯಕ್ಕೆ ಕೊಟ್ಟಿರುತ್ತದೆ. ಇದು ಗುತ್ತಿಗೆ ಆಧಾರದ ಮೇಲೆ ಬಂಡವಾಳ ಹೂಡಿಕೆ ಆಸ್ತಿಯ ಅಡಿಯಲ್ಲಿ ಪ್ರಕಟಿಸಲಾಗುತ್ತದೆ.

##### i) ಭವಿಷ್ಯದ ಕನಿಷ್ಠ ಗುತ್ತಿಗೆ ಸ್ವೀಕರಿಸಬಹುದಾಗಿರುವುದು.

ಮಾರ್ಚ್ 31 ರಂದು ರದ್ದುಗೊಳಿಸಿದ ಗುತ್ತಿಗೆ ಅಡಿಯಲ್ಲಿ ಭವಿಷ್ಯದ ಕನಿಷ್ಠ ಗುತ್ತಿಗೆ ಪಾವತಿಗಳನ್ನು ಈ ಕೆಳಗಿನಂತಿದೆ.

(ರೂ. ಲಕ್ಷಗಳಲ್ಲಿ)

ವಿವರಗಳು	31.03.2018	31.03.2017	01.04.2016
ಒಂದು ವರ್ಷದೊಳಗಿನ	114.43	108.92	94.68
ಒಂದು ವರ್ಷದಿಂದ 5 ವರ್ಷದೊಳಗಿನ	18.72	17.72	16.72
5 ವರ್ಷದ ನಂತರ	1.57	6.62	11.43

ಕಂಪನಿಯು ಯಾವುದೇ ಆದಾಯವನ್ನು ಅನಿಶ್ಚಿತ ಬಾಡಿಗೆಯಾಗಿ ಗುರುತಿಸಿರುವುದಿಲ್ಲ.

ii) ಇತರ ಆದಾಯದ ಅಡಿಯಲ್ಲಿ ಲಾಭ ಮತ್ತು ನಷ್ಟ ತಃಖ್ತೆಯಲ್ಲಿ ಮಾನ್ಯತೆ ಮಾಡಿದ ಮೊತ್ತಗಳು ಮಾರ್ಚ್ 31, 2018ರಲ್ಲಿ ಕೊನೆಗೊಂಡ ವರ್ಷದಲ್ಲಿ ರೂ. ಲಾಭಾಂಶ ಮತ್ತು ನಷ್ಟದ ಹೇಳಿಕೆಗಳಲ್ಲಿ 108.92 ಲಕ್ಷಗಳು (31 ಮಾರ್ಚ್ 2017:ರೂ. 94.68 ಲಕ್ಷಗಳು)ಇತರ ಆದಾಯದಲ್ಲಿ (ನೋಟ್ ಸಂಖ್ಯೆ 26) ಸೇರ್ಪಡಿಸಲಾಗಿದೆ.

(ರೂ. ಲಕ್ಷಗಳಲ್ಲಿ)

ವಿವರಗಳು	ವರ್ಷಾಂತ್ಯಕ್ಕೆ 31.03.2018	ವರ್ಷಾಂತ್ಯಕ್ಕೆ 31.03.2017
ಹೂಡಿಕೆ ಮೇಲಿನ ಆದಾಯ	108.92	94.68

##### ಬಿ. ಅನುಭೋಗಿ ಪ್ರಕಾರ ಗುತ್ತಿಗೆ :

i. ಸಂಸ್ಥೆಯು ಸರ್ಕಾರಿ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ (ಕಾರ್ಯಾಚರಣೆ ಗುತ್ತಿಗೆ) ನೆಡುತೋಪು ಮತ್ತು ನಿಗಮದ ಆಡಳಿತ ಕಛೇರಿ ಸರ್ಕಾರಿ ಭೂಮಿಯನ್ನು ತೆಗೆದುಕೊಂಡಿದೆ. ತೋಟಗಳಿಗಾಗಿ ಗುತ್ತಿಗೆ ಅವಧಿ 25 ವರ್ಷಗಳು (ರಬ್ಬರ್) ಮತ್ತು 20 ವರ್ಷಗಳು (ಪಲ್ವುಡ್) ಗುತ್ತಿಗೆ ಆಧಾರದ ಮೇಲೆ ರಬ್ಬರ್ ಮತ್ತು ಪಲ್ವುಡ್ ಸಂಬಂಧಿಸಿದಂತೆ ಕಟಾವು ಅವಧಿಯ ಕೊನೆಯವರೆಗೆ ಪಲ್ವುಡ್ ಮಾರಾಟಕ್ಕೆ ಕೊಯ್ಲು ಮಾಡಿದ ಉತ್ಪಾದನೆಯ ಶೇಕಡಾವಾರು ಪ್ರಮಾಣವು ಅನ್ವಯಿಸುತ್ತದೆ.

ii. ಕರ್ನಾಟಕ ಸರ್ಕಾರವು ಸಂಸ್ಥೆಯ ಕಛೇರಿಯ ಜಾಗವನ್ನು ಅತ್ಯಲ್ಪ ಮೌಲ್ಯ ರೂ. 1.00 ರಂತೆ ಗುತ್ತಿಗೆ ನೀಡಿದೆ. ಅಂತಹ ಭೂಮಿಯನ್ನು ಪರಿಗಣಿತ ಸರ್ಕಾರದ ಅನುದಾನವಾಗಿ ಪರಿಗಣಿಸಲಾಗಿದೆ ಮತ್ತು ಪರಿವರ್ತನಾ ದಿನಾಂಕದಂತೆ ನ್ಯಾಯೋಚಿತ ಮೌಲ್ಯವನ್ನು ಹೊಂದಿದೆ. ನ್ಯಾಯೋಚಿತ ಮೌಲ್ಯವನ್ನು ಸುತ್ತಮುತ್ತಲಿನ ಪ್ರದೇಶದ ಬಾಡಿಗೆ ಮೌಲ್ಯದಲ್ಲಿ ಪರಿಗಣಿಸಲಾಗಿದೆ ಮತ್ತು ಅದನ್ನು ಭೋಗ್ಯದ ಭೂಮಿ ಎಂದು ಪರಿಗಣಿಸಲಾಗಿದೆ. ಅಂತಹ ಭೂಮಿಯನ್ನು 30 ವರ್ಷಗಳ ಗುತ್ತಿಗೆಯ ಅವಧಿಯವರೆಗೆ ಭೋಗ್ಯ ಮಾಡಲಾಗಿದೆ. ಇದಲ್ಲದೆ, ಇಂತಹ ನ್ಯಾಯಯುತ ಮೌಲ್ಯಮಾಪನವನ್ನು ಸರ್ಕಾರ ಪರಿಗಣಿಸುತ್ತದೆ. ಅನುದಾನ, ಮುಂದೂಡಲ್ಪಟ್ಟ ವರಮಾನವನ್ನು ಅದೇ ರೀತಿಯ ವಿರುದ್ಧವಾಗಿ ಪರಿಗಣಿಸಲಾಗುತ್ತದೆ. ಅದಕ್ಕಾಗಿ ಮಂಜೂರಾತಿ ನೀಡಬೇಕಾದರೆ, ಅಂದರೆ 30 ವರ್ಷಗಳ ಅವಧಿಯನ್ನು ಬಾಡಿಗೆಗೆ ನೀಡಲಾಗುತ್ತದೆ. ಬೇರೆ ಏಜೆನ್ಸಿಗಳಿಗೆ ಬಾಡಿಗೆಗೆ ನೀಡಲಾದ ಒಂದು ಭಾಗವನ್ನು ನೀಡಲಾಗಿದೆ. ವಿಸ್ತೀರ್ಣದ ಭೂಮಿಯನ್ನು ಬೇರ್ಪಡಿಸುವಿಕೆಯು ಪ್ರದೇಶದ ಮಟ್ಟಿಗೆ ಹೊರಬಂದಿದೆ ಮತ್ತು ಹೂಡಿಕೆ ಅಡಿಯಲ್ಲಿ ಪ್ರಕಟಿಸಲಾಗಿದೆ.

**ಕಲಿಅನಿ****iii. ಭವಿಷ್ಯದ ಕನಿಷ್ಠ ಗುತ್ತಿಗೆ ಪಾವತಿ :**

ಮಾರ್ಚ್ 31 ರಂದು, ರದ್ದುಪಡಿಸಲಾಗದ ಕಾರ್ಯಾಚರಣೆ ಭೋಗ್ಯದ ಅಡಿಯಲ್ಲಿ ಭವಿಷ್ಯದ ಕನಿಷ್ಠ ಗುತ್ತಿಗೆ ಪಾವತಿಗಳನ್ನು ಮಾಡಲಾಗುವುದು.

(ರೂ. ಲಕ್ಷಗಳಲ್ಲಿ)

ವಿವರಗಳು	31.03.2018	31.03.2017	01.04.2016
ಒಂದು ವರ್ಷದೊಳಗಿನ	123.09	130.29	85.54
ಒಂದು ವರ್ಷದಿಂದ 5 ವರ್ಷದೊಳಗಿನ	444.67	443.72	433.21
5 ವರ್ಷದ ನಂತರ	693.13	817.18	959.97

**iii. ಇತರೆ ಖರ್ಚುಗಳ ಅಡಿಯಲ್ಲಿ ಲಾಭ ಮತ್ತು ನಷ್ಟಕ್ಕೆ ಹೇಳಿಕೆಗೆ ಮಾನ್ಯತೆ ಮಾಡಿದ ಮೊತ್ತಗಳು:**

(ರೂ. ಲಕ್ಷಗಳಲ್ಲಿ)

ವಿವರಗಳು	31.03.2018 ಅಂತ್ಯಕ್ಕೆ	31.03.2017 ಅಂತ್ಯಕ್ಕೆ
ಗುತ್ತಿಗೆ ವೆಚ್ಚಗಳು-ಕನಿಷ್ಠ ಗುತ್ತಿಗೆ ಪಾವತಿ	103.58	80.08

**15 ಹಣಕಾಸು ಸಾಧನಗಳು ಮತ್ತು ನಷ್ಟದ ನಿರ್ವಹಣೆ :****ಎ) ಲೆಕ್ಕಾಚಾರದ ವರ್ಗೀಕರಣಗಳು ಮತ್ತು ನ್ಯಾಯೋಚಿತ ಮೌಲ್ಯಗಳು :**

ಹಣಕಾಸಿನ ಸ್ವತ್ತುಗಳ ನ್ಯಾಯಯುತ ಮೌಲ್ಯಗಳು ಮತ್ತು ನ್ಯಾಯೋಚಿತ ಮೌಲ್ಯದ ಶ್ರೇಣಿಯಲ್ಲಿ ಅದರ ಮಟ್ಟಗಳು ಸೇರಿದಂತೆ ಹಣಕಾಸು ಹೊಣೆಗಾರಿಕೆಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ತೋರಿಸಲಾಗಿದೆ.

ಅನುಸೂಚಿ	ವಿವರಗಳು	ರಂತೆ 31.03.2018			31.03.2017 ರಂತೆ			01.04.2016 ರಂತೆ		
		ನ್ಯಾಯೋಚಿತ ಮೌಲ್ಯದ ಲಾಭ ಮತ್ತು ನಷ್ಟ	ನ್ಯಾಯೋಚಿತ ಮೌಲ್ಯ	ನ್ಯಾಯೋಚಿತ ಮೌಲ್ಯ - ನಂತರದ ಮೌಲ್ಯ	ನ್ಯಾಯೋಚಿತ ಮೌಲ್ಯದ ಲಾಭ ಮತ್ತು ನಷ್ಟ	ನ್ಯಾಯೋಚಿತ ಮೌಲ್ಯ	ನ್ಯಾಯೋಚಿತ ಮೌಲ್ಯ - ನಂತರದ ಮೌಲ್ಯ	ನ್ಯಾಯೋಚಿತ ಮೌಲ್ಯದ ಲಾಭ ಮತ್ತು ನಷ್ಟ	ನ್ಯಾಯೋಚಿತ ಮೌಲ್ಯ	ನ್ಯಾಯೋಚಿತ ಮೌಲ್ಯ - ನಂತರದ ಮೌಲ್ಯ
I	ನ್ಯಾಯೋಚಿತ ಮೌಲ್ಯದಲ್ಲಿ ಅಳತೆ ಮಾಡಲಾದ ಹಣಕಾಸಿನ ಆಸ್ತಿ	-	-	-	-	-	-	-	-	-
II	ನ್ಯಾಯೋಚಿತ ಮೌಲ್ಯದಲ್ಲಿ ಅಳೆಯಲಾಗದ ಹಣಕಾಸಿನ ಸ್ವತ್ತು									
	A ವ್ಯಾಪಾರಿ ಸಂಬಂಧ ಬರತಕ್ಕದ್ದು			251.90			286.84			298.79
	B ನಗದು ಮತ್ತು ನಗದು ಸಮಾನಗಳು			15,005.80			14461.89			15257.69
	C ಇತರೆ ಬ್ಯಾಂಕಿನಲ್ಲಿರುವ ಶಿಲ್ಪಗಳು									1.18
	D ಸಾಲಗಳು									
	(i) ಉದ್ಯೋಗಿಗಳಿಗೆ ಮುಂಗಡಹಣ ಕೊಡುವುದು			48.49			46.82			53.19
	(ii) ಸರಬರಾಜುದಾರರಿಗೆ ಮುಂಗಡ ಹಣ			0.62			12.28			0.62
	(iii) ಇತರೆ ಮುಂಗಡ			4.16			4.54			3.69
	(iv) ಕರ್ನಾಟಕ ಪಲ್ವೆವುಡ್ ನಿಗಮನಿಯಮಿತ			10.35			0.00			0.00
	E ಇತರೆ ಆರ್ಥಿಕ ಆಸ್ತಿ									
	(i) ಸಾಲಗಳು ಮತ್ತು ಮುಂಗಡಗಳ ಕ್ರೋಢೀಕೃತ ಬಡ್ಡಿ			119.45			112.40			131.18
	(ii) ಇತರೆ-ಹನ್ನೆರಡು ತಿಂಗಳಿಗಿಂತ ಅಧಿಕವಾಗಿರುವ ಠೇವಣಿ ಇತರೆ ಹೂಡಿಕೆಗಳು ಅಂಗಸಂಸ್ಥೆಗಳಲ್ಲಿ ಬಂಡವಾಳ ಹೂಡಿಕೆ			20.27		0	15.39		0.00	3.06
		0.00	0.00	15,461.04	0.00	0.00	14940.15	0.00	0.00	15749.40
I	ನ್ಯಾಯೋಚಿತ ಮೌಲ್ಯದಲ್ಲಿ ಅಳತೆ ಮಾಡಿದ ಹಣಕಾಸಿನ ಹೊಣೆಗಾರಿಕೆಗಳು ನ್ಯಾಯೋಚಿತ ಮೌಲ್ಯದಲ್ಲಿ ಅಳತೆ ಮಾಡಿದ ಹಣಕಾಸಿನ ಹೊಣೆಗಾರಿಕೆಗಳು									
	A ಇಎಂಡಿ ಮತ್ತು ಭದ್ರತಾ ಠೇವಣಿ			220.98			265.98			207.35
	B ಸಂಭವನೀಯ ಆದಾಯ			0.08			4.11			10.89
		0.00	0.00	221.06	0.00	0.00	270.09	0.00	0.00	218.24
II	ನ್ಯಾಯೋಚಿತ ಮೌಲ್ಯದಲ್ಲಿ ಅಳತೆ ಮಾಡಿದ ಹಣಕಾಸಿನ ಹೊಣೆಗಾರಿಕೆಗಳು									
	A ವ್ಯಾಪಾರ ಸಂಬಂಧ ಕೊಡತಕ್ಕದ್ದು			127.53			186.90			127.88
	B ಇತರೆ ಆರ್ಥಿಕ ಹೊಣೆಗಾರಿಕೆಗಳು									
	(i) ಇತರೆ ಹೊಣೆಗಾರಿಕೆಗಳು			784.55			844.25			666.14
	(ii) ಸರ್ಕಾರಕ್ಕೆ ಕೊಡಬೇಕಾದ ಬಾಕಿ			326.57			324.70			155.88
	(iii) ಗುತ್ತಿಗೆ ಬಾಡಿಗೆಗೆ ಕೊಡಬೇಕಾದ ಬಡ್ಡಿ			150.00			0.00			0.00
		0.00	0.00	1,388.65	0.00	0.00	1355.85	0.00	0.00	949.90

\* ಕಂಪನಿಯು ಅಲಾವಧಿಯ ವ್ಯಾಪಾರ ಸ್ವೀಕಾರಾರ್ಹತೆಗಳಂತಹ ಹಣಕಾಸಿನ ಸಲಕರಣೆಗಳಿಗಾಗಿ ನ್ಯಾಯಯುತ ಮೌಲ್ಯಗಳನ್ನು ತೋರಿಸಿರುವುದಿಲ್ಲ. ಏಕೆಂದರೆ, ಅವರ ಸಾಗಣೆ ಪ್ರಮಾಣವು ನ್ಯಾಯೋಚಿತ ಮೌಲ್ಯದ ಒಂದು ಸಮಂಜಸವಾದ ಅಂದಾಜಾಗಿದೆ.



## ಕಅಅನಿ

ಗಮನಿಸಿ: IND-AS 101 ಅಡಿಯಲ್ಲಿ ಲಭ್ಯವಿರುವ ಆಯ್ಕೆಯೊಂದಿಗೆ ಅಂಗಸಂಸ್ಥೆ ಕಂಪೆನಿ ಕರ್ನಾಟಕ ಪಲ್ವವುಡ್ ನಿಗಮ ನಿಯಮಿತದಲ್ಲಿ ಮಾಡಲಾದ ಹೂಡಿಕೆಯನ್ನು ವೆಚ್ಚದಲ್ಲಿ ಲೆಕ್ಕಾಚಾರ ಮಾಡಲಾಗಿದೆ.

ನ್ಯಾಯ ಬೆಲೆಯ ಶ್ರೇಣಿ ವ್ಯವಸ್ಥೆ :

ಹಣಕಾಸು ಸಾಧನಗಳ ನ್ಯಾಯೋಚಿತ ಮೌಲ್ಯ ಮಾಪನಗಳಿಗಾಗಿ ಅನ್ವಯವಾಗುವ ಶ್ರೇಣಿಗಳನ್ನು ಈ ಕೆಳಗಿನಂತೆ ಅನ್ವಯಿಸಲಾಗುತ್ತದೆ.

ವಿವರಗಳು		31-03-2018 ರಂತೆ			31-03-2017 ರಂತೆ			01-04-2016 ರಂತೆ		
	ನೋಟ್	ಹಂತ-1	ಹಂತ-2	ಹಂತ-3	ಹಂತ-1	ಹಂತ-2	ಹಂತ-3	ಹಂತ-1	ಹಂತ-2	ಹಂತ-3
ನ್ಯಾಯೋಚಿತ ಮೌಲ್ಯದಲ್ಲಿ ಆರ್ಥಿಕ ಆಸ್ತಿ ಮತ್ತು ಆರ್ಥಿಕ ಬಾಧ್ಯತೆಗಳನ್ನು ಅಳೆಯುವುದು										
ಆರ್ಥಿಕ ಆಸ್ತಿ ಮತ್ತು ಬಾಧ್ಯತೆಗಳು										
ಆರ್ಥಿಕ ಹೂಡಿಕೆ										
ನಮೂದಿಸಿದ ಆರ್ಥಿಕ ಹೂಡಿಕೆ		-	-	-	-	-	-	-	-	-
ಆರ್ಥಿಕ ಆಸ್ತಿ ಮತ್ತು ಆರ್ಥಿಕ ಬಾಧ್ಯತೆಗಳನ್ನು ನಂತರದ ಮೌಲ್ಯದಲ್ಲಿ ಅಳೆಯುವುದು	ಇಎಂಡಿ ಮತ್ತು ಭದ್ರಯಾ ಠೇವಣಿಗಳನ್ನು ಹೊರತುಪಡಿಸಿ ಉಳಿದ ಆಸ್ತಿ ಮತ್ತು ಬಾಧ್ಯತೆಗಳಿಗೆ ಅದರ ನ್ಯಾಯೋಚಿತ ಮೌಲ್ಯದಂತೆ ಹಂತ ಮೌಲ್ಯಮಾವಪನ ವಿಧಾನದಲ್ಲಿ ಮೌಲ್ಯಮಾವಪನ ಮಾಡಲಾಗಿದೆ.									

**ಹಂತ-1:** ಈ ಶ್ರೇಣೀಕರಣವು ಉಲ್ಲೇಖಿಸಿದ ಬೆಲೆಗಳನ್ನು ಅಳತೆ ಮಾಡಲಾದ ಹಣಕಾಸು ಸಾಧನಗಳನ್ನು ಬಳಸಿಕೊಂಡಿರುತ್ತದೆ.

**ಹಂತ-2:** ಸಕ್ರಿಯ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡದ ಹಣಕಾಸಿನ ಸಾಧನಗಳ ನ್ಯಾಯಯುತ ಮೌಲ್ಯವನ್ನು ಮೌಲ್ಯಮಾಪನ ತಂತ್ರಗಳನ್ನು ಬಳಸಿ ನಿರ್ಧರಿಸಲಾಗುತ್ತದೆ. ಇದು ವೀಕ್ಷಿಸಬಹುದಾದ ಮಾರುಕಟ್ಟೆ ದತ್ತಾಂಶಗಳನ್ನು ಹೆಚ್ಚಿಸಲು ಮತ್ತು ಅಸ್ತಿತ್ವದ ನಿರ್ದಿಷ್ಟ ಅಂದಾಜಿನ ಮೇಲೆ ಸಾಧ್ಯವಾದಷ್ಟು ಕಡಿಮೆ ಅವಲಂಬಿತವಾಗಿದೆ.

**ಹಂತ-3:** ಗಮನಾರ್ಹ ಒಳಹರಿವಿನ ಒಂದು ಅಥವಾ ಹೆಚ್ಚಿನವು ವೀಕ್ಷಿಸಬಹುದಾದ ಮಾರುಕಟ್ಟೆ ದತ್ತಾಂಶಗಳನ್ನು ಆದರಿಸದಿದ್ದಲ್ಲಿ, ಸಾಧನವು ಹಂತ-3 ರಲ್ಲಿ ಸೇರ್ಪಡೆಗೊಳ್ಳುತ್ತದೆ. ಇದು ಪಟ್ಟಿಮಾಡದ ಈಕ್ವಿಟಿ ಷೇರುಗಳ ವಿಷಯವಾಗಿದೆ.

ಬಿ) ಅಪಾಯ ನಿರ್ವಹಣೆ :

ಪರಿಣಾಮಕಾರಿಯಾದ ಅಪಾಯ ನಿರ್ವಹಣೆಯು ಅದರ ಮುಂದುವರಿದ ಲಾಭ ಮತ್ತು ದೀರ್ಘಕಾಲದ ಸಮರ್ಥನೀಯತೆಗೆ ಪ್ರಮುಖವಾದದು ಎಂದು ಕಂಪನಿಯು ಗುರುತಿಸುತ್ತದೆ. ಕಂಪನಿಯ ಚಟುವಟಿಕೆಗಳು ವಿವಿಧ ಆರ್ಥಿಕ ಅಪಾಯಗಳೆಂದರೆ ಮಾರುಕಟ್ಟೆ ಹಾನಿ ಸಂಭವ, ಸಾಲದ ಹಾನಿ ಸಂಭವ, ದ್ರವ್ಯತೆ ಹಾನಿ ಸಂಭವ, ಕಾರ್ಯಾಚರಣೆಯ ಹಾನಿ ಸಂಭವ ಮತ್ತು ಕಾನೂನು ಹಾನಿ ಸಂಭವಕ್ಕೆ ಕಾರಣವಾಗಿದೆ.

ಹಾನಿ ಸಂಭವ	ಹಾನಿಸಂಭವ ಒಡ್ಡುವ ಅಂಶಗಳು	ನಿರ್ವಹಣೆ ವಿಧಾನ
ಮಾರುಕಟ್ಟೆ ಹಾನಿ ಸಂಭವ	ಉತ್ಪನ್ನಗಳ ಮೇಲಿನ ಮಾರುಕಟ್ಟೆ ದರ ಅಪಾಯ	ರಬ್ಬರ್ ಉತ್ಪನ್ನಗಳ ಸಂದರ್ಭದಲ್ಲಿ, ರಬ್ಬರ್ ಮಂಡಳಿ ಉಲ್ಲೇಖಿಸಿದ ಬೆಲೆಗಳ ಆಧಾರದ ಮೇಲೆ ಬೆಲೆಗಳನ್ನು ನಿಗದಿ ಮಾಡಲಾಗುತ್ತದೆ. ಪಲ್ವವುಡ್ ಸಂದರ್ಭದಲ್ಲಿ, ಆನ್‌ಲೈನ್ ಟೆಂಡರಿಂಗ್ ಪ್ರಕ್ರಿಯೆಯಿಂದ ಬೆಲೆಗಳನ್ನು ನಡೆಸಲಾಗುತ್ತದೆ.

ಹಾನಿ ಸಂಭವ	ಹಾನಿಸಂಭವ ಒಡ್ಡುವ ಅಂಶಗಳು	ನಿರ್ವಹಣೆ ವಿಧಾನ
ಸಾಲದ ಹಾನಿ ಸಂಭವ	ವ್ಯಾಪಾರ ಸಂಬಂಧ ಬರತಕ್ಕ ಬಾಕಿ	ಗ್ರಾಹಕ ಅಥವಾ ಆರ್ಥಿಕ ಸಾಧನದ ಪೂರಕ ವ್ಯಕ್ತಿಯು ಒಪ್ಪಂದದ ಬಂಧಕಗಳನ್ನು ಪರಿಪಾಲಿಸದೆಇರುವಾಗ ನಿಗಮಕ್ಕೆ ಹಣಕಾಸಿನ ನಷ್ಟದ ಹಾನಿಯಾಗಿರುತ್ತದೆ. 90% ರಿಂದ 100% ಮಾರಾಟದ ಮೌಲ್ಯಕ್ಕೆ ಕಂಪನಿಯು ಮುಂಚಿತವಾಗಿ ಹಣ ಸಂಗ್ರಹಣೆ ಮಾಡುವ ನೀತಿಯನ್ನು ಹೊಂದಿದೆ.
ದ್ರವ್ಯತಾ ಹಾನಿ ಸಂಭವ	ನಗದು ಮತ್ತು ನಗದು ಸಮಾನ ಮತ್ತು ಇತರ ಹಣಕಾಸು ಸ್ವತ್ತುಗಳು	ಕಂಪನಿಯ ಬಂಡವಾಳವು ಬ್ಯಾಂಕ್ ಅವಧಿ ನಿಕ್ಷೇಪಗಳಲ್ಲಿ ಹೂಡಿಕೆಗಳನ್ನು ಮಾತ್ರ ಒಳಗೊಂಡಿರುತ್ತದೆ.
ಕಾರ್ಯಾಚರಣೆಯ ಹಾನಿ ಸಂಭವ	ತಪ್ಪು ನಿರ್ವಹಣೆ, ವಂಚನೆಗಳು	ಕಂಪನಿಯು ಬಲವಾದ ಆಂತರಿಕ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ ಮತ್ತು ನಿಯಮಿತವಾಗಿ ಬಾಹ್ಯ ಲೆಕ್ಕ ಪರಿಶೋಧನೆ-ಗಳಿಂದ ಆಂತರಿಕ ಲೆಕ್ಕ ಪರಿಶೋಧನೆ ನಡೆಸಲಾಗುತ್ತದೆ.
ಕಾನೂನು ಹಾನಿ ಸಂಭವ	ಕಡಿತಲೆ ಮತ್ತು ಸಾಗಾಣಿಕೆ ಒಪ್ಪಂದಗಳು	ಕಂಪನಿಯು ಒಪ್ಪಂದಗಳನ್ನು ಸರಿಯಾಗಿ ಕಾನೂನು ವಿಭಾಗದಿಂದ ಪರಿಶೀಲಿಸಿದ ಹಾಗೂ ಅಗತ್ಯವಿದ್ದಲ್ಲಿ ಹೊರಗಿನ ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆದು ಒಪ್ಪಂದ ಹಾಗೂ ವ್ಯಾಪಾರದ ವ್ಯವಹಾರವನ್ನು ಮಾಡುತ್ತದೆ.

ಇದಲ್ಲದೆ ಕಂಪನಿಯು ನಷ್ಟದ ನಿರ್ವಹಣೆ ಪ್ರಕ್ರಿಯೆಯನ್ನು ಹೊಂದಿದೆ. ಇದು ಮೂರು ಅಂಶಗಳಾದ ಉದ್ಯಮ ನಷ್ಟದ ಮೌಲ್ಯಮಾಪನ, ಕಾರ್ಯಾಚರಣಾ ನಿಯಂತ್ರಣಗಳ ಮೌಲ್ಯಮಾಪನ ಮತ್ತು ನೀತಿ ಅನುಸರಣೆ ಪ್ರಕ್ರಿಯೆಗಳ ಮೇಲೆ ಆಧಾರಿತವಾಗಿದೆ. ವ್ಯವಹಾರಗಳು ಮತ್ತು ಕ್ರಿಯೆಗಳಿಂದ ಗುರುತಿಸಲ್ಪಟ್ಟ ಪ್ರಮುಖ ಅಪಾಯಗಳು ವ್ಯವಸ್ಥಿತವಾಗಿ ಮುಂದುವರಿಯುವ ಆಧಾರದ ಮೇಲೆ ತಗ್ಗಿಸುವ ಕ್ರಮಗಳ ಮೂಲಕ ತಿಳಿಸಲ್ಪಡುತ್ತವೆ. ಅಪಾಯಗಳನ್ನು ಮತ್ತು ಅವುಗಳ ತಗ್ಗಿಸುವ ಕ್ರಮಗಳನ್ನು ಮೇಲ್ವಿಚಾರಣೆ ಮಾಡಲು ಕಂಪನಿಯು ಒಂದು ಪ್ರಕ್ರಿಯೆಯನ್ನು ಸ್ಥಾಪಿಸಿದೆ ಮತ್ತು ಪ್ರಮುಖ ಅಪಾಯಗಳನ್ನು ನಿಯತಕಾಲಿಕವಾಗಿ ನಿರ್ವಹಿಸುತ್ತಿದೆ.

ಕಂಪನಿಯ ಆಂತರಿಕ ನಿಯಂತ್ರಣ ವ್ಯವಸ್ಥೆಗಳು ಅದರ ವ್ಯವಹಾರದ ಸ್ವಭಾವ ಮತ್ತು ಅದರ ಕಾರ್ಯಾಚರಣೆಯ ಗಾತ್ರ ಮತ್ತು ಸಂಕೀರ್ಣತೆಗೆ ಅನುಗುಣವಾಗಿರುತ್ತವೆ. ಇವುಗಳನ್ನು ಆಂತರಿಕ ಲೆಕ್ಕ ಪರಿಶೋಧಕರು ನಿಯಮಿತವಾಗಿ ಪರೀಕ್ಷಿಸುತ್ತಾರೆ ಮತ್ತು ಎಲ್ಲಾ ಕಛೇರಿಗಳು ಕಾರ್ಖಾನೆಗಳು ಮತ್ತು ಪ್ರಮುಖ ವ್ಯವಹಾರ ಪ್ರದೇಶಗಳನ್ನು ಒಳಗೊಳ್ಳುತ್ತಾರೆ. ಗಣನೀಯ ಆಡಿಟ್ ವೀಕ್ಷಣೆ ಮತ್ತು ಅದರ ನಂತರದ ನಿರ್ವಹಣೆ ಕ್ರಮಗಳನ್ನು ವರದಿ ಮಾಡಲಾಗಿದೆ. ಕಂಪನಿಯ ಆಂತರಿಕ ನಿಯಂತ್ರಣ ಪರಿಸರದ ಅಗತ್ಯತೆ ಮತ್ತು ನಿರ್ವಹಣೆ ಪರಿಣಾಮಕಾರಿತ್ವವನ್ನು ವಿಮರ್ಶಿಸುತ್ತದೆ ಮತ್ತು ಕಂಪನಿಯ ಅಪಾಯ ನಿರ್ವಹಣೆ ವ್ಯವಸ್ಥೆಗಳು ಮತ್ತು ವ್ಯವಸ್ಥೆಗಳ ಬಲಪಡಿಸುವಿಕೆಯನ್ನು ಒಳಗೊಂಡಂತೆ ಆಡಿಟ್ ಶಿಫಾರಸ್ಸುಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ.

#### 16. ಅನಿಶ್ಚಿತ ಹೊಣೆಗಾರಿಕೆಗಳು ಮತ್ತು ಅನಿಶ್ಚಿತ ಸ್ವತ್ತುಗಳು :

##### ಎ) ಸಾಧಿಲ್ದಾರು ಹೊಣೆಗಾರಿಕೆಗಳು :

ಕ್ರ. ಸಂ.	ವಿವರಗಳು	31.03.2018 ರಂದು	31.03.2017 ರಂದು	31.03.2016 ರಂದು
1.	ಕರ್ನಾಟಕ ರಾಜ್ಯ ಸರ್ಕಾರವೂ ರಬ್ಬರ್ ನೆಡುತೋಪುಗಳ ಮಾರ್ಗೋಪಾಯಕ್ಕೆ ನೀಡಿದ ಸಾಲದ ಮೊತ್ತದ ಮೇಲೆ ವಿಧಿಸಿದ ಬಡ್ಡಿ.			
2.	ಕ್ರಮವಲ್ಲದ ನೀಲಗಿರಿ ಮಾರಾಟದಿಂದ ವರ್ಗಾವಣೆಯಾದ ಆದಾಯದ ಮೊತ್ತವನ್ನು ಅರಣ್ಯ ಇಲಾಖೆಯವರು ಕೇಳುತ್ತಿರುವುದು.			
3.	ನಿಗಮವು ತಾನು ಖುಣಿಯಲ್ಲವೆಂದು ಭಾವಿಸಿದಾಗ್ಯೂ ಬೇಡಿಕೆ ಇರುವ ಮೊತ್ತ.			
4.	ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು, ಅವರ ಕೇಳಿಕೆಗಳು	9.59	9.59	9.59
5.	ಉದ್ಯೋಗಿಗಳು ದಾಖಲಿಸಿದ ವಿವಿಧ ಮೊಕದ್ದಮೆಗಳ ಹೊಣೆಗಾರಿಕೆ	0.57	0.57	0.57

ಈ ಬೇಡಿಕೆಗಳನ್ನು ಕಂಪನಿಯು ಒಪ್ಪದೆ ಇರುವುದರಿಂದ ಒದಗಿಸಲಾಗಿಲ್ಲ.

ನೌಕರರ ಭವಿಷ್ಯ ನಿಧಿ ಯ ವಿಭಾಗ 7ಎ ಅಡಿಯಲ್ಲಿ ರೂ. 13.75 ಲಕ್ಷಗಳು ಮಂಗಳೂರು ಪ್ರಾದೇಶಿಕ ಭವಿಷ್ಯನಿಧಿ ಕಮೀಷನರ್ ಕಾಯ್ದೆ 24.10.1991 ರ ನ್ಯಾಯಾಲಯ ಆದೇಶದ ಪ್ರಕಾರ ರೂ. 4.16 ಲಕ್ಷ. ತರುವಾಯ ನ್ಯಾಯಾಲಯವು ಭವಿಷ್ಯ ನಿಧಿ ಪ್ರಾಧಿಕಾರಗಳನ್ನು ಹೊಣೆಗಾರಿಕೆಯನ್ನು ಮರು ಲೆಕ್ಕಾಚಾರ ಮಾಡಲು ನಿರ್ದೇಶಿಸಿದೆ. ಭವಿಷ್ಯ ನಿಧಿ ಪ್ರಾಧಿಕಾರಿಗಳ ಅಂತಿಮ ಆದೇಶಗಳನ್ನು ಬಾಕಿ ಉಳಿದಿರುವುದು, ಆದ್ದರಿಂದ ಸಂಗ್ರಹಿಸಲಾದ ಮೊತ್ತವನ್ನು ಹೀಗೆ ತೋರಿಸಲಾಗುತ್ತದೆ ಮತ್ತು ಸಮತೋಲನ ರೂ. 9.59 ಲಕ್ಷ ಅನಿಶ್ಚಿತ ಹೊಣೆಗಾರಿಕೆಗಳ ಅಡಿಯಲ್ಲಿ ತೋರಿಸಲಾಗಿದೆ.

#### ವಿವಾದಿತ ಹೊಣೆಗಾರಿಕೆಗಳು :

i) 2004-05 ಮೌಲ್ಯಮಾಪನ ವರ್ಷಕ್ಕೆ ತೆರಿಗೆ ಮರುಪಾವತಿಗಳ ಮನವಿ ರೂ. 12,14,165/- ನ್ನು ಉಚ್ಚ ನ್ಯಾಯಾಲಯದ ನ್ಯಾಯಾಲಯ ಮಂಡಳಿಯ ಮುಂದಿಡಬೇಕು. 2003-04 ರ ಮೌಲ್ಯಮಾಪನ ವರ್ಷದ ಮರುಪಾವತಿಯು ಆದಾಯ ತೆರಿಗೆ ಇಲಾಖೆಯ ಅರ್ಜಿಯ ಉಚ್ಚನ್ಯಾಯಾಲಯದ ಮುಂದೆ ಬಾಕಿಯಿದೆ.

ii) 2008-09 ಮೌಲ್ಯಮಾಪನ ವರ್ಷಕ್ಕೆ ಬೇಡಿಕೆ ಸೂಚನೆಯ ರೂ. 81,45,071/- ನ್ನು ಬಿಡುಗಡೆ ಮಾಡಲಾಗಿದೆ. ನಿಗಮವು ರೂ. 28,32,000/- ಮೊತ್ತವನ್ನು ಆದಾಯ ತೆರಿಗೆಯ ಮರುಪಾವತಿ ಆ ದಿನಾಂಕದವರೆಗೂ ಪಡೆಯಬಹುದಾದ ರೂ. 42,18,573/- ಹೊಂದಿಸಿದ ಮೇಲೆ ಪಾವತಿಸಿತು. ಆದಾಯ ತೆರಿಗೆ ಆಯುಕ್ತರಿಂದ ಭಾಗಶಃ ಅನುಮತಿ ಮತ್ತು ಅಧಿಕಾರಿಯವರ ಕೋರಿಕೆಯಂತೆ ಕಂಪನಿಗೆ ಅಗತ್ಯವಿರುವ ವಿವರಗಳನ್ನು ಸಲ್ಲಿಸಿದೆ.

iii) ಬೇಡಿಕೆಯ ಸೂಚನೆ ರೂ. 2,09,49,288/- ಮೌಲ್ಯಮಾಪನ ವರ್ಷ 2009-10 ಬಿಡುಗಡೆ ಮಾಡಲಾಯಿತು. ನಿಗಮವು ಅದರ ವಿರುದ್ಧ ಆದಾಯ ತೆರಿಗೆ ಆಯುಕ್ತರ ಜೊತೆ ಮನವಿ ಸಲ್ಲಿಸಿದರು. ಹಾಗೂ ರೂ. 1,00,00,000/- ಒಂದು ಮೊತ್ತ ಪಾವತಿಸಿದರೆ ಮತ್ತು ಅಸೆಸ್ಮೆಂಟ್ ವರ್ಷ ರೂ. 7,59,857/- ಮರು ಪಾವತಿಸಲಾಯಿತು. ಮತ್ತು 2007-08 ರ ವರ್ಷದಲ್ಲಿ ರೂ. 67,60,944/- ಹೊಣೆಗಾರಿಕೆಯ ಮೇಲೆ ಸರಿಪಡಿಸಲಾಯಿತು. ಆದಾಯ ತೆರಿಗೆ ಆಯುಕ್ತರಿಂದ ಅನುಮತಿ ಮತ್ತು ಅಧಿಕಾರಿಯವರ ಕೋರಿಕೆಯಂತೆ ಕಂಪನಿಗೆ ಅಗತ್ಯವಿರುವ ವಿವರಗಳನ್ನು ಸಲ್ಲಿಸಿದೆ.

iv) ಬೇಡಿಕೆಯ ಸೂಚನೆ ಸಲುವಾಗಿ 143(3) ಆದಾಯ ತೆರಿಗೆ ಕಾಯಿದೆ 1961 ನಿರ್ಧಾರಣ ವರ್ಷ 2010-11 ರೂ. 1,90,40,000/- ಉಪ ಆಯುಕ್ತರಿಂದ ಕೊಡಲಾಗಿದೆ. ಆದೇಶವು ಭಾಗಶಃ ಆದಾಯ ತೆರಿಗೆ ಆಯುಕ್ತರಿಂದ ಅನುಮತಿ ಪಡೆದಿದೆ ಹಾಗೂ ಕಂಪನಿಯು ಅಧಿಕಾರಿಯವರ ಕೋರಿಕೆಯಂತೆ ಅವಶ್ಯಕ ವಿವರಗಳನ್ನು ಸಲ್ಲಿಸಿದೆ.

v) ಬೇಡಿಕೆಯ ಸೂಚನೆ ಸಲುವಾಗಿ 143(3) ಆದಾಯ ತೆರಿಗೆ ಕಾಯಿದೆ 1961 ನಿರ್ಧಾರಣ ವರ್ಷ 2011-12 ರೂ. 1,62,82,644/- ಉಪ ಆಯುಕ್ತರಿಂದ ಕೊಡಲಾಗಿದೆ. ಆದೇಶವು ಭಾಗಶಃ ಆದಾಯ ತೆರಿಗೆ ಆಯುಕ್ತರಿಂದ ಅನುಮತಿ ಪಡೆದಿದೆ ಹಾಗೂ ಕಂಪನಿಯು ಅಧಿಕಾರಿಯವರ ಕೋರಿಕೆಯಂತೆ ಅವಶ್ಯಕ ವಿವರಗಳನ್ನು ಸಲ್ಲಿಸಿದೆ.

vi) ಬೇಡಿಕೆಯ ಸೂಚನೆ ಸಲುವಾಗಿ 143(3) ಆದಾಯ ತೆರಿಗೆ ಕಾಯಿದೆ 1961 ನಿರ್ಧಾರಣ ವರ್ಷ 2012-13 ರೂ. 56,24,100/- ಕಂಪನಿಗೆ ಮರುಪಾವತಿ ರೂ. 70,25,216/- ಮೊತ್ತವನ್ನು ನೀಡಿದ ನಂತರ ಉಪ ಆಯುಕ್ತರಿಂದ ಕೊಡಲಾಗಿದೆ. ಹಾಗಿದ್ದರೂ, ಮೊತ್ತವನ್ನು ಕಂಪನಿಗೆ ಮರುಪಾವತಿಸಲಿಲ್ಲ. ಕಂಪನಿಯು ಮರುಪಾವತಿಯನ್ನು ಬಡ್ಡಿಯ ಸಮೇತ ಸ್ವೀಕರಿಸುವ ಆರೋಪಣೆಯ ವಿಧಿಯಲ್ಲಿದೆ ಹಾಗೂ ತೆರಿಗೆ ಇಲಾಖೆ ಆಯುಕ್ತರ ಮುಂದಿಡಲು ಮನವಿ ಸಲ್ಲಿಸಲು ಆದ್ಯತೆ ನೀಡಿದೆ.

vii) ಬೇಡಿಕೆಯ ಸೂಚನೆ ಸಲುವಾಗಿ 143(3) ಆದಾಯ ತೆರಿಗೆ ಕಾಯಿದೆ 1961 ನಿರ್ಧಾರಣ ವರ್ಷ 2013-14 ರೂ. 6,50,67,162/- ಗೆ ಉಪ ಆಯುಕ್ತರಿಂದ ಕೊಡಲಾಗಿದೆ. ನಿಗಮವು ಇದರ ವಿರುದ್ಧ ರೂ. 97,60,074/- ಈಗಾಗಲೇ ಪಾವತಿ ಮಾಡಿರುತ್ತದೆ.

viii) ಬೇಡಿಕೆಯ ಸೂಚನೆ ಸಲುವಾಗಿ 143(3) ಆದಾಯ ತೆರಿಗೆ ಕಾಯಿದೆ 1961 ನಿರ್ಧಾರಣ ವರ್ಷ 2014-15 ರೂ. 3,26,20,672/- ಗೆ ಉಪ ಆಯುಕ್ತರಿಂದ ಕೊಡಲಾಗಿದೆ. ನಿಗಮವು ಇದರ ವಿರುದ್ಧ ಮನವಿಯನ್ನು ಸಲ್ಲಿಸಿದೆ.

ix) ಬೇಡಿಕೆ ಸೂಚನೆ 9(2) ಅಂತರ್ ರಾಜ್ಯ ವ್ಯಾಪಾರ ಕಾಯ್ದೆ 1956 ರಲ್ಲಿ ರೂ. 3,78,566 (ಬಡ್ಡಿಯನ್ನು ಸೇರಿಸಿ) ವಾಣಿಜ್ಯ ತೆರಿಗೆ ಆಯುಕ್ತರು ಸಲ್ಲಿಸಿರುತ್ತಾರೆ. ಆದರೆ, ಕಂಪನಿಯು ಇದರ ವಿರುದ್ಧ ಮನವಿಯನ್ನು ಸಲ್ಲಿಸಿದ್ದು ಇದು ಜಂಟಿ ಆಯುಕ್ತರು ವಾಣಿಜ್ಯ ತೆರಿಗೆ ಇಲಾಖೆ (ಮನವಿ-1) ರಲ್ಲಿ ಬಾಕಿ ಇರುತ್ತದೆ.

ಅನಿಶ್ಚಿತ ಆಸ್ತಿಗಳು

(ರೂ. ಲಕ್ಷಗಳಲ್ಲಿ)

ಕ್ರಮ ಸಂಖ್ಯೆ	ವಿವರಗಳು	31ನೇ ಮಾರ್ಚ್ 2018 ರಂದು	31ನೇ ಮಾರ್ಚ್ 2017 ರಂದು	1ನೇ ಏಪ್ರಿಲ್ 2016 ರಂದು
1.	ಇಲ್ಲ			

17. ಪ್ರಥಮ ಬಾರಿಗೆ ಅಳವಡಿಕೆಯ ಟಿಪ್ಪಣಿಗಳು :

17.1 IND-AS ಗೆ ಪರಿವರ್ತನೆಯ ವಿವರಣೆ :

ನೋಟ್ 33(ಐ)(1.1) ನಲ್ಲಿ ಹೇಳುವುದಾದರೆ, IND-AS ಅನುಗುಣವಾಗಿ ಸಿದ್ಧಪಡಿಸಲಾದ ಕಂಪನಿಗಳ ಮೊದಲ ಹಣಕಾಸು ಹೇಳಿಕೆಗಳಾಗಿವೆ. ಮಾರ್ಚ್ 31, 2018 ರ ಅಂತ್ಯದ ವೇಳೆಗೆ, ಕಂಪನಿಯು ತನ್ನ ಹಣಕಾಸಿನ ಹೇಳಿಕೆಗಳನ್ನು ಕಂಪನಿಗಳು ಲೆಕ್ಕಮಾನದಂಡ ನಿಯಮಗಳ ಪ್ರಕಾರ, 2006 ರಲ್ಲಿ ಅಧಿನಿಯಮ 133 ಮತ್ತು ಅಧಿನಿಯಮದ ಇತರ ಸಂಬಂಧಿತ ನಿಬಂಧನೆಗಳ (ಹಿಂದಿನ GAAP) ಅಡಿಯಲ್ಲಿ ತಿಳಿಸಿದೆ.

ನೋಟ್ 33(ಐ) ನಲ್ಲಿ ಹೊರಡಿಸಲಾದ ಲೆಕ್ಕಪತ್ರ ನೀತಿಗಳನ್ನು ಮಾರ್ಚ್ 31, 2018 ರ 31 ಕ್ಕೆ ಕೊನೆಗೊಂಡ ವರ್ಷಕ್ಕೆ ಸಂಬಂಧಿಸಿದಂತೆ ಈ ಹಣಕಾಸಿನ ಹೇಳಿಕೆಗಳನ್ನು ತಯಾರಿಸುವಲ್ಲಿ ಅನ್ವಯಿಸಲಾಗಿದೆ. ಮಾರ್ಚ್ 31, 2017 ಕ್ಕೆ ಕೊನೆಗೊಂಡ ವರ್ಷದ ಹೋಲಿಕೆ ಮಾಹಿತಿ ಮತ್ತು ಪರಿವರ್ತನೆಯ ದಿನಾಂಕದಂದು ಪ್ರಾರಂಭವಾದ ಖಟಾಂಕ-೦೫ ಆಯವ್ಯಯ 1 ಏಪ್ರಿಲ್ 2016.

2016ರ ಏಪ್ರಿಲ್ 1 ರಂತೆ ಅದರ IND-AS ಆಯವ್ಯಯವನ್ನು ತಯಾರಿಸುವುದರಲ್ಲಿ ಮತ್ತು ಮಾರ್ಚ್ 2017 ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷಕ್ಕೆ ತುಲನಾತ್ಮಕ ಮಾಹಿತಿಯನ್ನು ಪ್ರಸ್ತುತಪಡಿಸುವುದರಲ್ಲಿ ಕಂಪನಿಯು ಹಿಂದಿನ GAAP ಗೆ

## ಕಆಅನಿನಿ

ಅನುಗುಣವಾಗಿ ಸಿದ್ಧಪಡಿಸಿದ ಹಣಕಾಸಿನ ಹೇಳಿಕೆಗಳನ್ನು ಪುನಃಸ್ಥಾಪಿಸಲು ಕಂಪನಿಯು ಮಾಡಿದ ಪ್ರಮುಖ ಹೊಂದಾಣಿಕೆಗಳನ್ನು ಈ ಟಿಪ್ಪಣಿಯು ವಿವರಿಸುತ್ತದೆ ಮತ್ತು ಹಿಂದಿನ GAAP ನಿಂದ IND-AS ಗೆ ಪರಿವರ್ತನೆಯು ಕಂಪನಿಯ ಆರ್ಥಿಕ ಸ್ಥಿತಿ, ಹಣಕಾಸು ನಿರ್ವಹಣೆ ಮತ್ತು ನಗದು ಹರಿವುಗಳನ್ನು ಹೇಗೆ ಪ್ರಭಾವಿಸಿದೆ ಎಂಬುದನ್ನು ವಿವರಿಸುತ್ತದೆ.

**ಪಡೆದುಕೊಂಡ ಐಚ್ಛಿಕ ವಿನಾಯಿತಿಗಳು ಮತ್ತು ಕಡ್ಡಾಯವಾದ ವಿನಾಯಿತಿಗಳು :**

ಈ ಹಣಕಾಸಿನ ಹೇಳಿಕೆಗಳನ್ನು ತಯಾರಿಸುವಲ್ಲಿ, ಕಂಪನಿಯು ಕೆಳಗೆ ತಿಳಿಸಿದ ಐಚ್ಛಿಕ ವಿನಾಯಿತಿ ಮತ್ತು ಕಡ್ಡಾಯ ವಿನಾಯಿತಿಗಳನ್ನು ಅನ್ವಯಿಸಿದೆ.

**17.1.1 ಪಡೆದುಕೊಳ್ಳಲಾದ ಐಚ್ಛಿಕ ವಿನಾಯಿತಿಗಳು :**

**a. ಆಸ್ತಿ ಸ್ಥಾವರ ಮತ್ತು ಉಪಕರಣಗಳು, ಅಮೂರ್ತ ಆಸ್ತಿಗಳು ಮತ್ತು ಹೂಡಿಕೆ ಹಣಗಳು :**

IND-AS 101 ಪ್ರಕಾರ ಸಂಸ್ಥೆಯು ಮಾಡಬಹುದಾದ ಆಯ್ಕೆ:

i. ಅದರ ನ್ಯಾಯೋಚಿತ ಮೌಲ್ಯದ ಸ್ಥಿತ್ಯಂತರದ ದಿನಾಂಕದಂದು ಆಸ್ತಿ, ಸಸ್ಯ ಮತ್ತು ಸಲಕರಣೆಗಳನ್ನು ಆ ದಿನಾಂಕದಂದು ಮಾಪನ ಮಾಡಬಹುದಾಗಿದೆ.

ii. ಪುನಃ ಮೌಲ್ಯಮಾಪನ ದಿನಾಂಕದಂದು ಪರಿಷ್ಕೃತ ದಿನಾಂಕದಂದು ಅಥವಾ ಪರಿಷ್ಕರಣ ದಿನಾಂಕದ ಮೊದಲು ಅಥವಾ ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ಹಿಂದಿನ GAAP ಪುನಃ ಮೌಲ್ಯಮಾಪನವನ್ನು ಬಳಸಿ, ಮರುಪರಿಶೀಲನೆಯ ದಿನಾಂಕವನ್ನು ಒದಗಿಸಿ, ಮರುಪರಿಶೀಲನೆಯ ದಿನಾಂಕಕ್ಕೆ ವಿಶಾಲವಾಗಿ ಹೋಲಿಸಬಹುದು.

a) ನ್ಯಾಯೋಚಿತ ಮೌಲ್ಯ:

b) ಅಥವಾ ಸರಿಹೊಂದುವಂತೆ ೫೬೮-೦೫ ಅಡಿಯಲ್ಲಿ ವೆಚ್ಚ ಅಥವಾ ಖರ್ಚಾಗುವ ವೆಚ್ಚವನ್ನು ಪ್ರತಿಬಿಂಬಿಸುತ್ತದೆ. ಉದಾಹರಣೆಗೆ, ಸಾಮಾನ್ಯ ಅಥವಾ ನಿರ್ದಿಷ್ಟ ಬೆಲೆಯ ಸೂಚ್ಯಂಕದಲ್ಲಿ ಬದಲಾವಣೆ, ಮೇಲಿನ (i) ಮತ್ತು (ii) ಅಡಿಯಲ್ಲಿ ಆಯ್ಕೆಗಳು 38, ಅಮೂರ್ತ ಸ್ವತ್ತುಗಳು, (ಮೂಲ ವೆಚ್ಚದ ವಿಶ್ವಾಸಾರ್ಹ ಮಾಪನ ಸೇರಿದಂತೆ) ನಲ್ಲಿ ಗುರುತಿಸುವ ಮಾನದಂಡಗಳನ್ನು ಪೂರೈಸುವಂತಹ ಅಸ್ಪಷ್ಟ ಆಸ್ತಿಗಳಿಗೆ ಸಹ ಲಭ್ಯವಿದೆ ಮತ್ತು IND-AS 38 ಮೌಲ್ಯಮಾಪನಕ್ಕೆ (ಸಕ್ರಿಯ ಮಾರುಕಟ್ಟೆಯ ಅಸ್ತಿತ್ವ ಸೇರಿದಂತೆ) ಮಾನದಂಡ.

iii. IND-AS ಪರಿವರ್ತನೆಯ ದಿನಾಂಕದಂತೆ (ಹಿಂದಿನ GAAP ಗೆ ಅನುಗುಣವಾಗಿ ಅಳೆಯಲಾಗುತ್ತದೆ ಮತ್ತು IND-AS 101 ರ ಅಡಿಯಲ್ಲಿ ನಿಷೇಧಿಸುವ ಹೊಣೆಗಾರಿಕೆಗಳಿಗೆ ಸಂಬಂಧಿಸಿದ ಹೊಂದಾಣಿಕೆಗಳನ್ನು ಮಾಡಿದ ನಂತರ) ಸ್ಥಿರಾಸ್ತಿ ಮತ್ತು ಯಂತ್ರೋಪಕರಣ ಮೌಲ್ಯಗಳು, ಅಮೂರ್ತ ಆಸ್ತಿಗಳು ಮತ್ತು ಹೂಡಿಕೆ ಗುಣಗಳನ್ನು ತೋರಿಸಲಾಗುವುದು. IND-AS 101 ಅನುಮತಿಸಿದಂತೆ, ಸ್ಥಿರಾಸ್ತಿ ಮತ್ತು ಯಂತ್ರೋಪಕರಣದ ಎಲ್ಲಾ ವಸ್ತುಗಳಿಗೆ ಹಿಂದಿನ GAAP ಅಡಿಯಲ್ಲಿ ಮಾಡಲಾಗಿದೆ. ಮೇಲೆ ತಿಳಿಸಿದ ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ಮೌಲ್ಯಗಳನ್ನು ಸ್ಥಗಿತಗೊಳಿಸುವ ಹೊಣೆಗಾರಿಕೆಗಳನ್ನು ನಂತರ ತೋರಿಸಲಾಗಿದೆ.

b) ಒಂದು ವ್ಯವಸ್ಥೆಯು ಗುತ್ತಿಗೆಯನ್ನು ಹೊಂದಿದೆಯೇ ಎಂಬುದನ್ನು ನಿರ್ಧರಿಸುವುದು :

IND-AS 101 ರಲ್ಲಿ ಐಚ್ಛಿಕ ವಿನಾಯಿತಿ ಇದೆ. ಇದು ಪರಿವರ್ತನ ದಿನಾಂಕದಂದು ಅಸ್ತಿತ್ವದಲ್ಲಿರುವ ಒಂದು ವ್ಯವಸ್ಥೆಯು ಪರಿವರ್ತನೆಯ ದಿನಾಂಕದಲ್ಲಿ ಅಸ್ತಿತ್ವದಲ್ಲಿರುವ ನಿಜಾಂಶ ಮತ್ತು ಸಂದರ್ಭಗಳನ್ನು ಪರಿಗಣಿಸುವುದರ ಮೂಲಕ ಒಂದು ಗುತ್ತಿಗೆ ಹೊಂದಿದೆಯೇ ಎಂಬುದನ್ನು ನಿರ್ಧರಿಸಲು ಅಸ್ತಿತ್ವದ ಅನುಬಂಧ ಸಿ IND-AS 17 ರಲ್ಲಿ ಅಗತ್ಯವಾದ ಅಗತ್ಯಗಳನ್ನು ಅನ್ವಯಿಸಲು ಅನುಮತಿ ನೀಡುತ್ತದೆ. (ವ್ಯವಸ್ಥೆ ಆರಂಭದ ಮೊದಲಿಗೆ). ಮೇಲಿನ ವಿನಾಯಿತಿಯನ್ನು ಪಡೆಯಲು ಕಂಪನಿಯು ಚುನಾಯಿತವಾಗಿದೆ.

c) ಹಿಂದೆ ಮಾನ್ಯತೆ ಪಡೆದ ಹಣಕಾಸು ಸಾಧನಗಳ ಸ್ಥಾನೀಕರಣ :

IND-AS 101 (ಬದಲಾಗಿ IND-AS ಪರಿವರ್ತನೆಯ ದಿನಾಂಕದ ಸಮಯದಲ್ಲಿ ನಿಜಾಂಶ ಮತ್ತು ಸಂದರ್ಭಗಳ ಆಧಾರದ ಮೇಲೆ ಇತರ ಸಮಗ್ರ ಆದಾಯದ ಮೂಲಕ (FVOCI) ನ್ಯಾಯೋಚಿತ ಮೌಲ್ಯದಲ್ಲಿ ನಿರ್ದಿಷ್ಟ ಈಕ್ವಿಟಿ ಹೂಡಿಕೆಗಳನ್ನು (ಅಂಗಸಂಸ್ಥೆಗಳು, ಸಹವರ್ತಿಗಳು ಮತ್ತು ಜಂಟಿ ವ್ಯವಸ್ಥೆಗಳಲ್ಲಿ ಷೇರು ಹೂಡಿಕೆಗಳ ಹೊರತಾಗಿ) ಆರಂಭಿಕ ಗುರುತಿಸುವಿಕೆಗಿಂತ. ಇತರ ಈಕ್ವಿಟಿ ಹೂಡಿಕೆಗಳನ್ನು ನ್ಯಾಯೋಚಿತ ಮೌಲ್ಯದಲ್ಲಿ ಲಾಭ ಅಥವಾ ನಷ್ಟ (FVTPL) ಮೂಲಕ ವಿಂಗಡಿಸಲಾಗಿದೆ. ಪರಿವರ್ತನೆ



ದಿನಾಂಕದಂದು FVOCI ಎಂದು ಉಲ್ಲೇಖಿಸಿದ ಈಕ್ಷಿತಿ ಷೇರುಗಳಲ್ಲಿನ ಹೂಡಿಕೆಯನ್ನು ಗೊತ್ತುಪಡಿಸುವ ಸಲುವಾಗಿ ಈ ವಿನಾಯಿತಿಯನ್ನು ಕಂಪನಿಯು ಆರಿಸಿಕೊಂಡಿದೆ.

d) ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ವೆಚ್ಚದಲ್ಲಿ ಸೇರಿರುವ ಬಾಧ್ಯತೆಗಳನ್ನು ಸ್ಥಗಿತಗೊಳಿಸುವುದು :

ಪರಿವರ್ತನೆಯ ದಿನಾಂಕದ ಮೊದಲು ಸಂಭವಿಸಿದ ಸ್ಥಗಿತಗೊಳಿಸಿದ ಹೊಣೆಗಾರಿಕೆಯಲ್ಲಿನ ಬದಲಾವಣೆಗಳಿಗೆ ಅಗತ್ಯತೆಗಳನ್ನು ಅನುಸರಿಸಬೇಡವೆಂದು IND-AS 101 ಅನುಮತಿ ನೀಡುತ್ತದೆ. ಸಂಸ್ಥೆಯು ಈ ರೀತಿ ಮಾಡತಕ್ಕದ್ದು :

- IND-AS 37 ರ ಅನುಗುಣವಾಗಿ ಹೊಣೆಗಾರಿಕೆಯನ್ನು ಪರಿವರ್ತನೆಯ ದಿನಾಂಕದಂದು ಅಳೆಯುವುದು.
- ಹೊಣೆಗಾರಿಕೆಯು IND-AS 16 ರ ಅನುಬಂಧ ಎ ವ್ಯಾಪ್ತಿಯಲ್ಲಿದೆ ಎಂದು ಹೇಳುವುದಾದರೆ, ಹೊಣೆಗಾರಿಕೆಯು ಮೊದಲು ಬಂದಾಗ ಸಂಬಂಧಿತ ಸ್ವತ್ತಿನ ವೆಚ್ಚದಲ್ಲಿ ಸೇರಿಸಲಾಗಿದ್ದ ಮೊತ್ತವನ್ನು ಅಂದಾಜು ಮಾಡಿ, ಆ ದಿನಾಂಕಕ್ಕೆ ಹೊಣೆಗಾರಿಕೆಯನ್ನು ಅದರ ಅತ್ಯುತ್ತಮ ಅಂದಾಜು ಬಳಸಿ ಮಧ್ಯಂತರ ಅವಧಿಯಲ್ಲಿ ಆ ಹೊಣೆಗಾರಿಕೆಯನ್ನು ಅನ್ವಯಿಸುವಂತಹ ಐತಿಹಾಸಿಕ ಅಪಾಯ-ಹೊಂದಾಣಿಕೆಯ ರಿಯಾಯಿತಿ ದರ (ಗಳು); ಮತ್ತು
- ಆಸ್ತಿಯ ಉಪಯುಕ್ತ ಜೀವನದ ಪ್ರಸ್ತುತ ಅಂದಾಜಿನ ಆಧಾರದ ಮೇಲೆ, IND-AS ಗೆ ಅನುಗುಣವಾಗಿ ಘಟಕದ ಮೂಲಕ ಅಳವಡಿಸಿದ ಸವಕಳಿ ನೀತಿಯನ್ನು ಬಳಸಿ, ಆ ಮೊತ್ತದ ಮೇಲೆ ಸಂಗ್ರಹಿಸಿದ ಸವಕಳಿ ಲೆಕ್ಕಾಚಾರ ಮಾಡುವುದು.

ಮೇಲಿನ ವಿನಾಯಿತಿಯನ್ನು ಪಡೆದುಕೊಳ್ಳಲು ಕಂಪನಿಯು ಆಯ್ದುಕೊಂಡಿರುತ್ತದೆ.

### 17.1.2 ಕಡ್ಡಾಯ ವಿನಾಯಿತಿಗಳು:

#### ಎ. ಅಂದಾಜುಗಳು

IND-AS 101 ಪ್ರಕಾರ, ಸಂಸ್ಥೆಗೆ ಅನುಗುಣವಾಗಿ ಒಂದು ಘಟಕದ ಅಂದಾಜುಗಳ ಪ್ರಕಾರ, IND-AS ಪರಿವರ್ತನೆಯ ದಿನಾಂಕವು ಘಟಕದ ಪ್ರಥಮ IND-AS ಆರ್ಥಿಕಪಟ್ಟಿಗಳಲ್ಲಿ ತುಲನಾತ್ಮಕ ಅವಧಿ ಮುಗಿದ ನಂತರ, ಅಂದಾಜುಗಳಿಗೆ ಅನುಗುಣವಾಗಿರಬೇಕು ಆ ಅಂದಾಜುಗಳು ತಪ್ಪಾಗಿವೆ ಎಂದು ವಸ್ತುನಿಷ್ಠ ಪುರಾವೆಗಳಿಲ್ಲದೆಯೇ ಹಿಂದಿನ GAAP ಗೆ ಅನುಗುಣವಾಗಿ ಅದೇ ದಿನಾಂಕಕ್ಕೆ ತಯಾರಿಸಲಾಗುತ್ತದೆ. ಹೇಗಾದರೂ, ಲೆಕ್ಕಾಚಾರದ ನೀತಿಗಳಲ್ಲಿ ಯಾವುದೇ ವ್ಯತ್ಯಾಸಗಳನ್ನು ಪ್ರತಿಬಿಂಬಿಸಲು ಅಂದಾಜುಗಳನ್ನು ಸರಿಹೊಂದಿಸಬೇಕು.

IND-AS 101 ಪ್ರಕಾರ ಹಿಂದಿನ GAAP ಅಡಿಯಲ್ಲಿ ಅಗತ್ಯವಿಲ್ಲದ ಕೆಲವು ಅಂದಾಜುಗಳನ್ನು ಮಾಡಲು IND-AS ಅನ್ವಯಿಸಲು ಒಂದು ಘಟಕದ ಅಗತ್ಯವಿರುತ್ತದೆ (ಆರಂಭಿಕ IND-AS ಶೀಟ್ ತಯಾರಿಸಲು) ಅಥವಾ ತುಲನಾತ್ಮಕ ಅವಧಿಯ ಅಂತ್ಯದಲ್ಲಿ (IND-AS ಪ್ರಕಾರ ತುಲನಾತ್ಮಕ ಮಾಹಿತಿಯನ್ನು ಪ್ರಸ್ತುತಪಡಿಸಲು).

IND-AS ಕಂಪನಿಯ ಅಂದಾಜುಗಳು ಮೇಲಿನ ಅವಶ್ಯಕತೆಗೆ ಅನುಗುಣವಾಗಿರುತ್ತವೆ. ಹಿಂದಿನ GAAP ಯ ಅಡಿಯಲ್ಲಿ ಅಗತ್ಯವಿಲ್ಲದ ಹಣಕಾಸಿನ ಹೇಳಿಕೆಗಳನ್ನು ತಯಾರಿಸಲು ಪರಿಗಣಿಸಲಾದ ಪ್ರಮುಖ ಅಂದಾಜುಗಳು ಕೆಳಗೆ ಪಟ್ಟಿಮಾಡಲಾಗಿದೆ.

- FVTPL ಮತ್ತು / ಅಥವಾ FVOCI ಯಲ್ಲಿ ಹಣಕಾಸು ಸಲಕರಣೆಗಳ ನ್ಯಾಯೋಚಿತ ಮೌಲ್ಯಮಾಪನ.
- ಜೈವಿಕ ಸ್ವತ್ತುಗಳನ್ನು ಅವುಗಳ ನ್ಯಾಯೋಚಿತ ಮೌಲ್ಯದಿಂದ ಮಾರಾಟದ ಖರ್ಚನ್ನು ಕಳೆದು ಮೌಲ್ಯಮಾಪನ ಮಾಡಲಾಗುವುದು.
- ನಿರೀಕ್ಷಿತ ಸಾಲ ನಷ್ಟದ ಮಾದರಿಯ ಆಧಾರದ ಮೇಲೆ ಹಣಕಾಸಿನ ಆಸ್ತಿಗಳ ದುರ್ಬಲತೆ.
- ಖರ್ಚು ಮಾಡಲಾದ ವೆಚ್ಚದಲ್ಲಿ ಹಣಕಾಸು ಸಲಕರಣೆಗಳಿಗೆ ರಿಯಾಯಿತಿ ದರವನ್ನು ನಿರ್ಧರಿಸುವುದು. ಖರ್ಚುಗಳನ್ನು ಸ್ಥಗಿತಗೊಳಿಸುವಾಗ ಬಾಧ್ಯತೆಗಳ ರಿಯಾಯಿತಿ ಮೌಲ್ಯವನ್ನು ತೆಗೆದುಕೊಳ್ಳಲಾಗಿದೆ.

#### ಬಿ. ಹಣಕಾಸು ಆಸ್ತಿಗಳ ವರ್ಗೀಕರಣ ಮತ್ತು ಮಾಪನ :

IND-AS 101 ರ ಪ್ರಕಾರ ಆ ಸಂಸ್ಥೆಯು ಆರ್ಥಿಕ ಸ್ವತ್ತುಗಳನ್ನು ವರ್ಗೀಕರಿಸಲು ಪರಿವರ್ತನೆಯ ದಿನಾಂಕದಂದು ನಿಜಾಂಶ ಮತ್ತು ಸಂದರ್ಭಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಬೇಕಾಗುತ್ತದೆ.



(ರೂ. ಲಕ್ಷಗಳಲ್ಲಿ)

ಈ ಕ್ಷಿಪಿಯ ಮೊಂದಾಣಿಕೆ

ಕ್ರ. ಸಂ.	ವಿವರಗಳು	ಹಿಂದಿನ ಸಾಮಾನ್ಯವಾಗಿ ಭಾರತದ ಸೀಳಿಸಲಾದ ಲಕ್ಷಣಗಳು	ಭಾರತದ ಲಕ್ಷ ಮೊಂದಾಣಿಕೆಗಳು	ಭಾರತದ ಲಕ್ಷ ಮೊಂದಾಣಿಕೆಗಳು (IND-AS)	ಭಾರತದ ಲಕ್ಷ ಮೊಂದಾಣಿಕೆಗಳು	ಹಿಂದಿನ ಸಾಮಾನ್ಯವಾಗಿ ಭಾರತದ ಸೀಳಿಸಲಾದ ಲಕ್ಷಣಗಳು	ಭಾರತದ ಲಕ್ಷ ಮೊಂದಾಣಿಕೆಗಳು (IND-AS)	ಭಾರತದ ಲಕ್ಷ ಮೊಂದಾಣಿಕೆಗಳು	ಭಾರತದ ಲಕ್ಷ ಮೊಂದಾಣಿಕೆಗಳು
		31-03-2018	31-03-2018	31-03-2018	31-03-2018	31-03-2017	31-03-2017	01-04-2016	01-04-2016
I	ಆಸ್ತಿಗಳು								
1)	ಚಾಲ್ತಿಯಲ್ಲಿರುವ ಆಸ್ತಿಗಳು								
(a)	ಸ್ಥಿರಾಸ್ತಿ ಮತ್ತು ಯಂತ್ರೋಪಕರಣ	4,872.80	(268.59)	4,604.22	4,509.79	(333.26)	4,176.53	4,051.35	3,713.87
(b)	ಪ್ರಗತಿಯಲ್ಲಿರುವ ಕಾಮಗಾರಿ	-	-	-	-	-	-	-	-
(c)	ಧಾರಕ ಸಸ್ತುಗಳು	3,146.61	-	3,146.61	3,106.22	66.41	3,106.22	3,167.24	3,167.24
(d)	ಹೂಡಿಕೆ ಆಸ್ತಿ	63.52	-	63.52	-	-	66.41	69.30	69.30
(e)	ಇತರೆ ಅಗೋಚರ ಆಸ್ತಿ	-	-	-	-	-	-	-	-
(f)	ಧಾರಕ ಸಸ್ತುಗಳನ್ನು ಹೊರತು ಪಡಿಸಿದ ಜೈವಿಕ ಆಸ್ತಿ	5,121.00	(3,990.15)	1,130.86	4,602.94	(3,847.16)	755.77	4,248.64	955.52
(g)	ಮಾರಾಟಕ್ಕಿರುವ ಚಾಲ್ತಿಯಲ್ಲಿರುವ ಆಸ್ತಿಗಳು	8.31	134.77	143.08	8.31	134.77	143.08	8.31	143.08
(h)	ಆರ್ಥಿಕ ಆಸ್ತಿ	-	-	-	25.50	(25.50)	-	25.50	-
i)	ಹೂಡಿಕೆಗಳು	6.08	-	6.08	9.63	-	9.63	8.57	8.57
ii)	ಸಾಲಗಳು	1,120.85	-	1,120.85	762.71	-	762.71	662.96	662.96
(l)	ಇತರೆ ಚಾಲ್ತಿಯಲ್ಲಿರುವ ಆಸ್ತಿಗಳು	14,339.17	(-4,123.96)	10,215.21	13,025.11	(-4,004.74)	9,020.37	12,172.58	8,720.55
	ಒಟ್ಟು ಚಾಲ್ತಿಯಲ್ಲಿರುವ ಆಸ್ತಿಗಳು								
2)	ಚಾಲ್ತಿ ಆಸ್ತಿ								
(a)	ಸರಕು ದಾಸ್ತಾನು	679.45	(0.12)	679.34	938.10	(0.12)	937.98	796.92	796.80
(b)	ಧಾರಕ ಸಸ್ತುಗಳು	402.21	6,589.61	6,991.82	415.97	5,477.45	5,893.42	260.83	4,320.77
(c)	ಆರ್ಥಿಕ ಆಸ್ತಿ	-	-	-	-	-	-	-	-
i)	ವ್ಯಾಪಾರ ಸಂಬಂಧ ಬರತಕ್ಕದ್ದು	251.90	-	251.90	286.84	-	286.84	298.79	298.79
ii)	ನಗದು ಮತ್ತು ಬ್ಯಾಂಕಿನಲ್ಲಿರುವ	15,005.80	-	15,005.80	14,461.89	-	14,461.89	15,257.69	15,257.69
iii)	ಶಿಲುಕಗಳು	-	-	-	-	-	-	1.18	1.18
iii)	ಸಾಲಗಳು	63.62	-	63.62	63.63	-	63.63	57.50	57.50
iv)	ಇತರೆ	139.72	-	139.72	127.79	-	127.79	134.24	134.24
(d)	ಇತರೆ ಚಾಲ್ತಿ ಆಸ್ತಿಗಳು	305.52	-	305.52	376.21	-	376.21	301.49	301.49
	ಒಟ್ಟು ಚಾಲ್ತಿ ಆಸ್ತಿಗಳು	16,848.23	6,589.49	23,437.72	16,670.42	5,477.33	22,147.75	17,108.64	21,168.47
	ಒಟ್ಟು ಆಸ್ತಿಗಳು	31,187.40	2,465.53	33,652.93	29,695.53	1,472.59	31,168.11	29,281.22	29,889.02

(ರೂ. ಲಕ್ಷಗಳಲ್ಲಿ)

II	ಈ ಕೆಳಗೆ ಮತ್ತು ಹೊಣೆಗಾರಿಕೆಗಳು	931.40	-	931.40	931.40	931.40	931.40	931.40	931.40	931.40	-	931.40
	1) ಈ ಕೆಳಗೆ											
	(a) ಈ ಕೆಳಗೆ ಪೇರು ಬಂಡವಾಳ	25,410.24	2,465.67	27,875.91	24,802.75	451.40	25,254.15	24,807.91	24,807.91	24,807.91	(-107.43)	24,700.49
	(b) ಇತರೆ ಈ ಕೆಳಗೆ											
	ಒಟ್ಟು ಈ ಕೆಳಗೆ	26,341.64	2,465.67	28,807.31	25,734.15	451.40	26,185.55	25,739.31	25,739.31	25,739.31	(107.43)	25,631.89
	ಹೊಣೆಗಾರಿಕೆಗಳು											
	2) ಚಾಲ್ತಿಯಲ್ಲಿರುವ ಹೊಣೆಗಾರಿಕೆಗಳು											
	(a) ಆರ್ಥಿಕ ಹೊಣೆಗಾರಿಕೆಗಳು											
	(i) ಇತರೆ	300.61	-	300.61	1.58		1.58	104.27	104.27	104.27		104.27
	(b) ಪೂರ್ವ ಸಿದ್ಧತೆಗಳು	665.13	-	665.13	727.56		727.56	692.91	692.91	692.91		692.91
	(c) ಮುಂದೂಡಲ್ಪಟ್ಟ ತೆರಿಗೆ ಹೊಣೆ	217.20	-	217.20			-	-	-	-		-
	(d) ಇತರೆ ಚಾಲ್ತಿಯಲ್ಲಿರುವ ಹೊಣೆ (ನಿವೃತ್ತ)	104.43	-	104.43	104.61	7.14	111.75	114.27	114.27	114.27	11.22	125.49
	ಒಟ್ಟು ಚಾಲ್ತಿಯಲ್ಲಿರುವ ಹೊಣೆಗಾರಿಕೆಗಳು	1,287.37	-	1,287.37	833.76	7.14	840.90	911.45	911.45	911.45	11.22	922.67
	3) ಚಾಲ್ತಿ ಹೊಣೆಗಾರಿಕೆಗಳು											
	(a) ಆರ್ಥಿಕ ಹೊಣೆಗಾರಿಕೆಗಳು											
	(i) ವ್ಯಾಪಾರ ಸಂಬಂಧ ಕೊಡುಗೆಗಳು	127.53	-	127.53	186.90		186.90	127.88	127.88	127.88		127.88
	(ii) ಇತರೆ	1,482.31	(0.13)	1,482.18	1,439.20	(0.16)	1,439.04	1,040.27	1,040.27	1,040.27	-	1,040.27
	(b) ಇತರೆ ಚಾಲ್ತಿ ಹೊಣೆಗಾರಿಕೆಗಳು	703.83	-	703.83	1,169.14		1,169.14	915.52	915.52	915.52		915.52
	(c) ಪ್ರಸ್ತುತ ತೆರಿಗೆ ಹೊಣೆಗಾರಿಕೆಗಳು	1,034.71	-	1,034.71	290.39	1,014.20	1,304.59	335.67	335.67	335.67	704.01	1,039.68
	(d) ಪೂರ್ವ ಸಿದ್ಧತೆಗಳು	210.00	-	210.00	42.01		42.01	211.11	211.11	211.11		211.11
	ಒಟ್ಟು ಚಾಲ್ತಿ ಹೊಣೆಗಾರಿಕೆಗಳು	3,558.39	(-0.13)	3,558.25	3,127.63	1,014.04	4,141.67	2,630.45	2,630.45	2,630.45	704.01	3,334.46
	ಒಟ್ಟು ಈ ಕೆಳಗೆ ಮತ್ತು ಹೊಣೆಗಾರಿಕೆಗಳು	31,187.40	2,465.53	33,652.93	29,695.53	1,472.59	31,168.11	29,281.22	29,281.22	29,281.22	607.80	29,889.02

\* ಹಿಂದಿನ GAAP ಅಂಕಿಅಂಶಗಳನ್ನು ಟಿಪ್ಪಣಿ ಉದ್ದೇಶಕ್ಕಾಗಿ IND-AS ಪ್ರಸ್ತುತಿ ಅವಶ್ಯಕತೆಗಳಿಗೆ ಅನುಗುಣವಾಗಿ ಮರುಹಂಚಿಕೆ ಮಾಡಲಾಗಿದೆ.

೨೦೨೨

**ಕಆಅನಿನಿ**

i. ಮಾರ್ಚ್ 31, 2018 ಕ್ಕೆ ಒಟ್ಟು ಸಮಗ್ರ ಆದಾಯದ ಹೊಂದಾಣಿಕೆ :

(ರೂ. ಲಕ್ಷಗಳಲ್ಲಿ)

	ವಿವರಗಳು	ಹಿಂದಿನ ಸಾಮಾನ್ಯವಾಗಿ ಭಾರತದಲ್ಲಿ ಸ್ವೀಕರಿಸಲಾದ ಲೆಕ್ಕತತ್ವಗಳು	ಭಾರತದ ಲೆಕ್ಕ ಮಾನದಂಡಗಳ (IND-AS) ಹೊಂದಾಣಿಕೆಗಳು	ಭಾರತದ ಲೆಕ್ಕ ಮಾನದಂಡಗಳು	ಹಿಂದಿನ ಸಾಮಾನ್ಯವಾಗಿ ಭಾರತದಲ್ಲಿ ಸ್ವೀಕರಿಸಲಾದ ಲೆಕ್ಕತತ್ವಗಳು	ಭಾರತದ ಲೆಕ್ಕ ಮಾನದಂಡಗಳ (IND-AS) ಹೊಂದಾಣಿಕೆಗಳು	ಭಾರತದ ಲೆಕ್ಕ ಮಾನದಂಡಗಳು
I	ಕಾರ್ಯಾಚರಣೆಯಿಂದ ಬಂದ ಆದಾಯ	9,193.30	-	9,193.30	6,265.88	-	6,265.88
II	ಇತರೆ ಆದಾಯ	1,123.67	-	1,123.67	1,251.56	-	1,251.56
III	<b>ಒಟ್ಟು ಆದಾಯ (I+II)</b>	<b>10,316.97</b>	<b>-</b>	<b>10,316.97</b>	<b>7,517.44</b>	<b>-</b>	<b>7,517.44</b>
IV	<b>ವೆಚ್ಚಗಳು</b>						
	ಕಾರ್ಯಾಚರಣೆಯಿಂದಾದ ವೆಚ್ಚಗಳು	2,208.23	-	2,208.23	1,374.84	-	1,374.84
	ತಯಾರಾದ ಸರಕುಗಳು ತಪಶೀಲುಬದಲಾವಣೆ ಪ್ರಗತಿಯಲ್ಲಿರುವ ಕಾರ್ಯ ಮತ್ತು ವ್ಯಾಪಾರದ (ಸರಕು) ಗಳಲ್ಲಾದ ಬದಲಾವಣೆಗಳು	137.67	-	137.67	(59.34)	-	(59.34)
	ನ್ಯಾಯೋಚಿತ ಆಸ್ತಿಗಳ ಹೆಚ್ಚು/ಕಡಿಮೆ		(969.17)	(969.17)		(867.69)	(867.69)
	ನೌಕರರ ಸೌಲಭ್ಯಕ್ಕಾಗಿ ತಗಲಿದ ವೆಚ್ಚಗಳು	4,118.91	39.97	4,158.87	4,712.33	(272.97)	4,439.35
	ಸವಕಳಿ ಮತ್ತು ಋಣವಿಮೋಚನಾ ವೆಚ್ಚ	311.74	(5.41)	306.33	274.84	(1.33)	273.52
	ಇತರೆ ವೆಚ್ಚಗಳು	1,589.32	-	1,589.32	1,008.75	-	1,008.75
	<b>ಒಟ್ಟು ವೆಚ್ಚಗಳು</b>	<b>8,365.87</b>	<b>(934.61)</b>	<b>7,431.26</b>	<b>7,311.42</b>	<b>(1,142.00)</b>	<b>6,169.42</b>
V	ಅಸಾಧಾರಣ ಅಂಶ ಹಾಗೂ ತೆರಿಗೆ ಪೂರ್ವಪರ ಲಾಭ	1,951.10	934.61	2,885.71	206.02	1,142.00	1,348.02
VI	ಅಸಾಧಾರಣ ಅಂಶ						
VII	<b>ತೆರಿಗೆ ಮುಂಚಿನ ಲಾಭ</b>	<b>1,951.10</b>	<b>934.61</b>	<b>2,885.71</b>	<b>206.02</b>	<b>1,142.00</b>	<b>1,348.02</b>
VIII	ತೆರಿಗೆ ವೆಚ್ಚ	-	-	-			
	ಪ್ರಸ್ತುತ ತೆರಿಗೆ	210.00	-	210.00	211.19		211.19
	MAT credit ಅರ್ಹತೆ	(91.12)		(91.12)			
	ಮೌಲ್ಯಮಾಪನ ವರ್ಷ 2017-18ರ ತೆರಿಗೆಯ ಹೆಚ್ಚುವರಿ ನಿಬಂಧನೆ 17-18	(32.16)		(32.16)			
	ಮುಂದೂಡಲ್ಪಟ್ಟ ತೆರಿಗೆ ವೆಚ್ಚಗಳು	217.20	-	217.20			
		303.92	-	303.92	211.19	-	211.19
IX	<b>ಪ್ರಸಕ್ತ ವರ್ಷದ ಲಾಭ/ನಷ್ಟ (VIII-VII)</b>	<b>1,647.18</b>	<b>934.61</b>	<b>2,581.79</b>	<b>(5.17)</b>	<b>1,142.00</b>	<b>1,136.83</b>
X	ಇತರೆ ಸಮಗ್ರ ಆದಾಯ	-	-	-			
	A (i) ಗುರುತು ಮಾಡಿದ ಸೌಲಭ್ಯವಿಮಾಣಿಕೆ ಲಾಭ/ ನಷ್ಟಕ್ಕೆ ಮರುವರ್ಗೀಕರಣವಾಗದ ಅಂಶಗಳು	-	-	-			
	(ii) ಆದಾಯ ತೆರಿಗೆ-ಎ		39.97	39.97		(583.17)	(583.17)
	B (i) ಲಾಭ ಮತ್ತು ನಷ್ಟಕ್ಕೆ ಮರುವರ್ಗೀಕರಣವಾದ ಅಂಶಗಳು	-	-	-			
	(ii) ಆದಾಯ ತೆರಿಗೆ-ಬಿ	-	-	-			
		-	39.97	39.97	-	(583.17)	(583.17)
XI	<b>ಒಟ್ಟು ಸಮಗ್ರ ಆದಾಯ (IX+X)</b>	<b>1,647.18</b>	<b>974.58</b>	<b>2,621.76</b>	<b>(5.17)</b>	<b>558.83</b>	<b>553.66</b>

\* ಹಿಂದಿನ GAAP ಅಂಕಿಅಂಶಗಳನ್ನು ಟಿಪ್ಪಣಿ ಉದ್ದೇಶಕ್ಕಾಗಿ IND-AS ಪ್ರಸ್ತುತಿ ಅವಶ್ಯಕತೆಗಳಿಗೆ ಅನುಗುಣವಾಗಿ ಮರುಹಂಚಿಕೆ ಮಾಡಲಾಗಿದೆ.

ii. ಮಾರ್ಚ್ 31, 2018 ಕ್ಕೆ ಹಾಗೂ ಮಾರ್ಚ್ 31, 2017 ಕೊನೆಗೊಂಡ ವರ್ಷದ ನಗದು ಹರಿವಿನ ವಿವರಣಾ ಪಟ್ಟಿ ಅಳವಡಿಕೆಯ ಪರಿಣಾಮ : (ರೂ. ಲಕ್ಷಗಳಲ್ಲಿ)

ವಿವರಗಳು	2017-2018			2016-2017		
	ಹಿಂದಿನ ಸಾಮಾನ್ಯವಾಗಿ ಭಾರತದಲ್ಲಿ ಸ್ವೀಕೃತವಾದ ಲೆಕ್ಕತತ್ವಗಳು	ಭಾರತದ ಲೆಕ್ಕ ಮಾನದಂಡಗಳ (IND-AS) ಹೊಂದಾಣಿಕೆಗಳು	ಭಾರತದ ಲೆಕ್ಕ ಮಾನದಂಡಗಳು	ಹಿಂದಿನ ಸಾಮಾನ್ಯವಾಗಿ ಭಾರತದಲ್ಲಿ ಸ್ವೀಕೃತವಾದ ಲೆಕ್ಕತತ್ವಗಳು	ಭಾರತದ ಲೆಕ್ಕ ಮಾನದಂಡಗಳ (IND-AS) ಹೊಂದಾಣಿಕೆಗಳು	ಭಾರತದ ಲೆಕ್ಕ ಮಾನದಂಡಗಳು
ನಿವ್ವಳ ನಗದು ಹರಿವಿನ ಕಾರ್ಯಚಟುವಟಿಕೆಗಳು	1,839.18	1,171.40	667.79	242.44	(1,754.91)	(1,512.47)
ನಿವ್ವಳ ನಗದು ಹರಿವಿನ ಹೂಡಿಕೆ ಚಟುವಟಿಕೆಗಳು	(1,290.40)	(1,166.52)	(123.88)	1,027.09	1,742.58	715.49
ನಿವ್ವಳ ನಗದು ಹರಿವಿನ ಹಣಕಾಸು ಚಟುವಟಿಕೆಗಳು	-	-	-	-	-	-
ನಗದು ಹಾಗೂ ನಗದು ಸಮಾನಗಳಲ್ಲಾದ ನಿವ್ವಳ ಬದಲಾವಣೆ	548.79	4.87	543.91	(784.65)	(12.33)	(796.98)
ನಗದು ಮತ್ತು ನಗದು ಸಮಾನಗಳು 1ನೇ ಏಪ್ರಿಲ್ 2016 ಮತ್ತು 2017 ರಂತೆ	14,477.28	15.39	14,461.89	15,261.93	(3.06)	15,258.87
ನಗದು ಮತ್ತು ನಗದುಸಮಾನಗಳು 31ನೇ ಮಾರ್ಚ್ 2017 ಮತ್ತು 2018 ರಂತೆ	15,026.07	20.27	15,005.80	14,477.28	(15.39)	14,461.89

iii. ಮಾರ್ಚ್ 31, 2018, ಮಾರ್ಚ್ 31, 2017 ಮತ್ತು 1 ಏಪ್ರಿಲ್ 2017ರಂತೆ ಒಟ್ಟು ಷೇರುಗಳ ಹೊಂದಾಣಿಕೆ : (ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018	31 ಮಾರ್ಚ್ 2017	1ನೇ ಏಪ್ರಿಲ್ 2016
ಹಿಂದಿನ GAAP ಪ್ರಕಾರ ಒಟ್ಟು ಈಕ್ವಿಟಿ (ಷೇರುದಾರರ ನಿಧಿಗಳು)	28,512.12	27,641.73	27,442.71
ಸರ್ಕಾರದ ಅನುದಾನಗಳ ಹೊಂದಾಣಿಕೆಗಳು	(2,657.90)	(1,907.58)	(1,703.40)
ನಿಬಂಧನೆಗಳ ಹೊಂದಾಣಿಕೆಗಳು	70.66	(1,014.20)	(704.01)
ದಾಸ್ತಾನುಗಳ ಹೊಂದಾಣಿಕೆಗಳು	(0.11)	(0.11)	(0.11)
ಜೈವಿಕ ಆಸ್ತಿಗಳ ಹೊಂದಾಣಿಕೆಗಳು	2,717.40	1,305.84	442.38
ತೇಗ ಭೋಗ್ಯದ ಮರುಸ್ಥಾಪನೆಯ ಹೊಂದಾಣಿಕೆಗಳು	55.86	50.45	45.04
ಅಂಗಸಂಸ್ಥೆಗಳ ಹೂಡಿಕೆಯಲ್ಲಿನ ಹೊಂದಾಣಿಕೆ	(25.50)	(25.50)	(25.50)
ಭದ್ರತಾರೇವಣಿಗಳ ನ್ಯಾಯೋಚಿತ ಮೌಲ್ಯ ನಿರ್ಣಯದ ಹೊಂದಾಣಿಕೆ	0.01	0.16	0
ಮಾರಾಟಕ್ಕಾಗಿರುವ ಪ್ರಸ್ತುತ ಸ್ವತ್ತುಗಳ ನ್ಯಾಯೋಚಿತ ಮೌಲ್ಯಮಾಪನ ಹೊಂದಾಣಿಕೆ	134.77	134.77	134.77
ತೆರಿಗೆ ಹೊಂದಾಣಿಕೆಯ ಬದಲಾವಣೆಗಳು			
IND-AS ಪ್ರಕಾರ ಒಟ್ಟು ಈಕ್ವಿಟಿ (ಷೇರುದಾರರ ನಿಧಿಗಳು)	28,807.31	26,185.56	25,631.89

**ಕಆಅನಿನಿ**

iv. ಮಾರ್ಚ್ 31, 2018 ಕ್ಕೆ ಹಾಗೂ ಮಾರ್ಚ್ 31, 2017 ಕೊನೆಗೊಂಡ ವರ್ಷದ ಒಟ್ಟು ಸಮಗ್ರ ವರಮಾನದ ಹೊಂದಾಣಿಕೆ :

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018 ರಂದು	31 ಮಾರ್ಚ್ 2017 ರಂದು
ಹಿಂದಿನ GAAP ಪ್ರಕಾರ ತೆರಿಗೆ ನಂತರದ ಲಾಭ	1,647.18	(5.17)
ನಿಬಂಧನೆಗಳ ಹೊಂದಾಣಿಕೆಗಳು	-	(310.19)
ಜೈವಿಕ ಆಸ್ತಿಗಳ ಹೊಂದಾಣಿಕೆಗಳು	969.18	863.45
ತೇಗ ಭೋಗ್ಯದ ಮರುಸ್ಥಾಪನೆಯ ಹೊಂದಾಣಿಕೆಗಳು	5.41	5.41
ಭದ್ರತಾ ಠೇವಣಿಗಳ ನ್ಯಾಯೋಚಿತ ಮೌಲ್ಯ ನಿರ್ಣಯದ ಹೊಂದಾಣಿಕೆ	(0.01)	0.16
ತೆರಿಗೆ ಹೊಂದಾಣಿಕೆಯ ಬದಲಾವಣೆಗಳು	-	-
<b>ಭಾರತೀಯ ಲೆಕ್ಕಮಾನದಂಡಗಳ ಪ್ರಕಾರ ಒಟ್ಟು ಸಮಗ್ರ ಆದಾಯ</b>	<b>2,621.76</b>	<b>553.66</b>

ಅ. ವ್ಯಾಖ್ಯಾನಿತ ಲಾಭದ ಹೊಣೆಗಾರಿಕೆಯ ಮರು-ಮಾಪನ :

IND-AS ಅಡಿಯಲ್ಲಿ ವ್ಯಾಖ್ಯಾನಿಸಲಾದ ಲಾಭದ ಹೊಣೆಗಾರಿಕೆಯ ಮರುಮಾಪನವನ್ನು ಇತರ ಸಮಗ್ರ ಆದಾಯದ ಅಡಿಯಲ್ಲಿ ಗುರುತಿಸಲಾಗುತ್ತದೆ. ಹಾಗಿದ್ದರೂ, ಕಂಪನಿಯು ಮುಂದೂಡದ ಉಪದಾನ ಹೊಣೆಗಾರಿಕೆಯನ್ನು ಒದಗಿಸಿಲ್ಲ ಮತ್ತು ಇದರಿಂದಾಗಿ, ಹಿಂದಿನ ಉಂಕ ಅಡಿಯಲ್ಲಿ ಅದೇ ಕಾರಣಕ್ಕಾಗಿ ಕಡಿಮೆ ಒದಗಿಸಲಾಗಿತ್ತು. ಒಟ್ಟು ಸಮಗ್ರ ಆದಾಯ ಮತ್ತು ಒಟ್ಟಾರೆ ಈಕ್ವಿಟಿ 1 ಏಪ್ರಿಲ್, 2016 ಮತ್ತು ಮಾರ್ಚ್ 31, 2017 ರ ಹೊತ್ತಿಗೆ ಕ್ರಮವಾಗಿ ರೂ. 704.01 ಲಕ್ಷ ಮತ್ತು ರೂ. 320.20 ಲಕ್ಷ.

ಆ. ಹೂಡಿಕೆ ಆಸ್ತಿ:

i. IND-AS 40 ರ ಆಧಾರದ ಮೇಲೆ ಕಂಪನಿಯು ಗುತ್ತಿಗೆ ಭೂಮಿಯನ್ನು 30 ವರ್ಷಗಳ ಗುತ್ತಿಗೆಯ ಅವಧಿಯೊಂದಿಗೆ ಮೌಲ್ಯೀಕರಿಸಿದೆ ಮತ್ತು ಸಾಂಸ್ಥಿಕ ಆಸ್ತಿ ಭೂಮಿಯ ಭಾಗವನ್ನು ಹೂಡಿಕೆ ಆಸ್ತಿಯನ್ನಾಗಿ ಕೊಡಲಾಗಿದೆ. ಹಿಂದಿನ ಉಂಕ ಯ ಅಡಿಯಲ್ಲಿ ಇದನ್ನು ಒಂದನೆಯ ಅತ್ಯಲ್ಪ ಮೌಲ್ಯದಲ್ಲಿ ಸ್ಥಿರಾಸ್ತಿ ಮತ್ತು ಯಂತ್ರೋಪಕರಣದ ಭಾಗವಾಗಿ ತೋರಿಸಲಾಯಿತು.

ii. ಸಾಂಸ್ಥಿಕ ಕಟ್ಟಡದ ಹೊರಗಿನ ಭಾಗವನ್ನು ಮೊದಲು ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ಭಾಗವಾಗಿ ತೋರಿಸಲಾಯಿತು. ಇದು ನ್ಯಾಯಯುತ ಮೌಲ್ಯವಾಗಿದೆ ಮತ್ತು ಹೂಡಿಕೆ ಆಸ್ತಿಗೆ ಮರುಬಳಕೆಯಾಗಿದೆ.

iii. ಕಂಪನಿಯು ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ 55.90 ಹೆಕ್ಟೇರ್ ಚಹಾ ತೋಟಗಳ ಪರವಾನಿಗೆಯನ್ನು ಖಾಸಗಿಯವರಿಗೆ ನೀಡಿದೆ. ಚಹಾ ತೋಟಗಳ ಪರವಾನಿಗೆ ಅವಧಿಯು 2008-09 ರಿಂದ ಹದಿನೈದು ವರ್ಷಗಳಾಗಿರುತ್ತದೆ. ಹಿಂದಿನ ಉಂಕ ಅಡಿಯಲ್ಲಿ ಇದನ್ನು ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ಅಡಿಯಲ್ಲಿ ತೋರಿಸಲಾಗಿತ್ತು.

ಇ. ಸ್ಥಿರಾಸ್ತಿ ಇಂದ ಹೂಡಿಕೆ ಆಸ್ತಿಗೆ ಮರುವರ್ಗೀಕರಣ :

(ರೂ. ಲಕ್ಷಗಳಲ್ಲಿ)

ವಿವರಣೆಗಳು	31.03.2018	31.03.2017	01.04.2016
<b>ಅಡಾವೆ ಪಟ್ಟಿ</b>			
ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳು	4604.22	4176.53	3713.87
ಹೂಡಿಕೆ ಆಸ್ತಿ	63.52	66.41	69.30

ಉ. ಧಾರಕ ಸಸ್ಯಗಳನ್ನು ಹೊರತುಪಡಿಸಿ ಜೈವಿಕ ಆಸ್ತಿಗಳು:

i. IND-AS 41 ರ ಅಡಿಯಲ್ಲಿ ವ್ಯವಸಾಯ, ಜೈವಿಕ ಆಸ್ತಿಗಳನ್ನು ನ್ಯಾಯೋಚಿತ ಮೌಲ್ಯದಲ್ಲಿ ಮಾರಲು ಕಡಿಮೆ ವೆಚ್ಚದಲ್ಲಿ ಅಳೆಯಲಾಗುತ್ತದೆ. ಹಿಂದಿನ ಉಂಕ ಜೈವಿಕ ಆಸ್ತಿಗಳನ್ನು ಅಳೆಯಲಾಗುತ್ತಿತ್ತು.

ii. IND-AS 41 ರ ಆಧಾರದ ಮೇಲೆ, ತೇಗದ ತೋಟಗಳನ್ನು ಜೈವಿಕ ಆಸ್ತಿಗಳೆಂದು ಪರಿಗಣಿಸಲಾಗಿದೆ ಮತ್ತು ಅದರ ದೀರ್ಘಾವಧಿಯ ಜೀವನ ಚಕ್ರದಿಂದಾಗಿ ವೆಚ್ಚದಲ್ಲಿ ಮೌಲ್ಯವನ್ನು ಪಡೆಯಲಾಗಿದೆ. ಹಿಂದಿನ GAAP ಅಡಿಯಲ್ಲಿ ಇದನ್ನು ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳು ಒಂದು ಭಾಗವಾಗಿ ಬಹಿರಂಗಪಡಿಸಲಾಯಿತು. ಒಟ್ಟು ಸಮಗ್ರ ಆದಾಯ ಮತ್ತು ಒಟ್ಟಾರೆ ಈಕ್ವಿಟಿ 1 ಏಪ್ರಿಲ್, 2016 ರ ಮತ್ತು ಮಾರ್ಚ್ 31, 2017 ರವರೆಗಿನ ಪರಿಣಾಮ ರೂ. 45.04 ಲಕ್ಷ ಹೆಚ್ಚಾಗಿದೆ ಮತ್ತು ಕ್ರಮವಾಗಿ 50.04 ಲಕ್ಷ ರೂ. ಅಕೇಶಿಯಾ, ಯೋಕಲಿಪ್ಪಸ್, ಸುಬಾಬುಲ್ ಮುಂತಾದ ಇತರ ಪಲ್ವಿಡ್ ತೋಟಗಳು ನ್ಯಾಯೋಚಿತ ಮೌಲ್ಯದಲ್ಲಿ ಮಾರಾಟ ಮಾಡಲು ಕಡಿಮೆ ವೆಚ್ಚದಲ್ಲಿ ಮೌಲ್ಯವನ್ನು ಪಡೆದಿವೆ. ನಿಂತಿರುವ ಬೆಳೆಗಳಿಗೆ ನ್ಯಾಯಯುತ ಮೌಲ್ಯ ಮಾಪನಗಳನ್ನು ಬಳಸಲಾಗುತ್ತದೆ. ಮೌಲ್ಯಮಾಪನ ತಂತ್ರಗಳಿಗೆ ಒಳಹರಿವು ಆಧರಿಸಿ ಹಂತ-3 ನ್ಯಾಯಯುತ ಮೌಲ್ಯಗಳು ಎಂದು ವರ್ಗೀಕರಿಸಲಾಗಿದೆ.

ಉ. ಇತರ ಸಮಗ್ರ ಆದಾಯ :

IND-AS ಅಡಿಯಲ್ಲಿ ಒಂದು ಪ್ರಮಾಣದಲ್ಲಿ ಅಗತ್ಯವಿರುವ ಅಥವಾ ಅನುಮತಿಸಿದ ಹೊರತು, ಆದಾಯದ ಎಲ್ಲಾ ವಸ್ತುಗಳು ಮತ್ತು ಒಂದು ಅವಧಿಯಲ್ಲಿ ಗುರುತಿಸಲ್ಪಟ್ಟ ಖರ್ಚನ್ನು ಲಾಭ ಮತ್ತು ನಷ್ಟ ಖಾತೆಯಲ್ಲಿ ಸೇರಿಸಬೇಕು. ಲಾಭ ಮತ್ತು ನಷ್ಟದಲ್ಲಿ ಗುರುತಿಸಿದ ಇರುವ ಆದಾಯ ಮತ್ತು ವೆಚ್ಚದ ವಸ್ತುಗಳು ಆದರೆ “ಇತರ ಸಮಗ್ರ ಆದಾಯ” ದಲ್ಲಿ ಲಾಭ ಯೋಜನೆಯಲ್ಲಿ ವ್ಯಾಖ್ಯಾನಿಸಲು ಮರು ಮಾಪನಗಳು ಒಳಗೊಂಡಿವೆ. ಇತರ ಸಮಗ್ರತೆಯ ಈ ಪರಿಕಲ್ಪನೆಯು ಹಿಂದಿನ ಉಂಕ ಅಡಿಯಲ್ಲಿ ಅಸ್ತಿತ್ವದಲ್ಲಿಲ್ಲ. ಅಂತೆಯೇ, ಉದ್ಯೋಗಿ ಲಾಭಗಳ ಮರುಮಾರಾಟದ ಕಾರಣದಿಂದ ಗಣನೀಯ ನಷ್ಟಗಳನ್ನು ಪರಿಗಣಿಸಲಾಗಿದೆ.

ಊ. ಭದ್ರತಾ ಠೇವಣಿಯ ನ್ಯಾಯೋಚಿತ ಮೌಲ್ಯಮಾಪನ :

IND-AS 113 ರ ಪ್ರಕಾರ, ಮೂರನೆಯ ವೃತ್ತಿಯಿಂದ ಪಡೆದಿರುವ ಭದ್ರತಾ ಠೇವಣಿಗಳು 8% ರಿಯಾಯಿತಿ ದರದಲ್ಲಿ ನ್ಯಾಯೋಚಿತ ಮೌಲ್ಯವನ್ನು ಹೊಂದಿವೆ.

ಋ. ಮಾರಾಟಕ್ಕಿರುವ ಚಾಲ್ತಿಯಲ್ಲಿರದ ಆಸ್ತಿಗಳು :

ಪ್ರಸಕ್ತ ಸ್ವತ್ತುಗಳು ವಿತರಣೆಗಾಗಿ ನಡೆಸಲಾದ ಜೈವಿಕ ಆಸ್ತಿಗಳ ಮಾರಾಟವನ್ನು ಒಳಗೊಂಡಿದೆ. ಅದನ್ನು ಯೋಗ್ಯವಾದ ಬೆಲೆಗೆ ಮಾರಾಟ ಹಾಗೂ ವಿಲೇವಾರಿ ಮಾಡಲು ಮೌಲ್ಯಮಾಪನ ಮಾಡಲು ಸಿದ್ಧವಾಗಿದೆ.

ಎ. ಆದಾಯ ತೆರಿಗೆಗಳು :

ಆದಾಯ ತೆರಿಗೆ :

ಆದಾಯ ತೆರಿಗೆ ಕಾಯ್ದೆ 1961, ರೂಲ್ 7(ಎ) ಪ್ರಕಾರ ಆದಾಯ ತೆರಿಗೆಗೆ ನೀಡುವ ನಿಬಂಧನೆ, ರಬ್ಬರ್ ತೋಟಗಳ ಆದಾಯಕ್ಕೆ ಅನುಗುಣವಾಗಿ ಲೆಕ್ಕ ಹಾಕಲಾಗುತ್ತದೆ. ಬಾಡಿಗೆ, ಬಡ್ಡಿ ಮತ್ತು ಇತರೆ ವಿವಿಧ ಆದಾಯಗಳಂತಹ ಕೃಷಿ-ಆಧಾರಿತ ಆದಾಯ ತೆರಿಗೆಗೆ ಒಳಪಡುತ್ತದೆ ಮತ್ತು ಆದಾಯ ತೆರಿಗೆ ಕಾಯಿದೆಯ ಸಂಬಂಧಿತ ನಿಬಂಧನೆಗಳ ಪ್ರಕಾರ ಈ ಆದಾಯದ ಮೇಲೆ ಆದಾಯ ತೆರಿಗೆಯನ್ನು ಲೆಕ್ಕಹಾಕಲಾಗುತ್ತದೆ.

ಕೃಷಿ ಆದಾಯ ತೆರಿಗೆ :

ಕೃಷಿ ಆದಾಯ ತೆರಿಗೆಯನ್ನು 2016ರ ಏಪ್ರಿಲ್ 1 ರಿಂದ ತೆಗೆದುಹಾಕಲಾಗಿದೆ.

ಮುಂದೂಡಲ್ಪಟ್ಟ ತೆರಿಗೆ :

ಕಂಪನಿಯು ಕೃಷಿಯಿಂದ ಮತ್ತು ಕೃಷಿಯೇತರ ವಿಭಾಗದಿಂದ ಆದಾಯವನ್ನು ಹೊಂದಿದೆ. ಆದ್ದರಿಂದ, ರಬ್ಬರ್ ವಿಭಾಗದ ವಿಷಯದಲ್ಲಿ ಆದಾಯ ತೆರಿಗೆಯ ಅಡಿಯಲ್ಲಿ ಮಾತ್ರ ತೆರಿಗೆ ಮುಂಗಡ ತೆರಿಗೆಯನ್ನು ಪರಿಗಣಿಸಲಾಗುತ್ತದೆ ಮತ್ತು ಇತರ ಎಲ್ಲಾ ವಿಭಾಗಗಳ ಆದಾಯವು ಕೃಷಿ ಆದಾಯವಾಗಿದೆ. ಅಂತೆಯೇ ಮುಂದೂಡಲ್ಪಟ್ಟ ತೆರಿಗೆಯನ್ನು ರಬ್ಬರ್ ವಿಭಾಗ ಸಂದರ್ಭದಲ್ಲಿ ಸಮಯದ ವ್ಯತ್ಯಾಸಗಳಿಗೆ ಸಂಬಂಧಿಸಿದಂತೆ ಮಾತ್ರ ರಬ್ಬರ್ ವಿಭಾಗದ ಒಟ್ಟು ಆದಾಯದ 35%ಗೆ ಗಣಿಸಲಾಗಿದೆ. ಇದು ರೂಲ್ 7(ಎ)(1) ಪ್ರಕಾರ ಇದೆ.



## ಕಅಅನಿನಿ

ಏ. ಹಿಂದಿನ ಅವಧಿ ದೋಷ ಮತ್ತು ಲೋಪಗಳು :

IND-AS ಅಡಿಯಲ್ಲಿ ಅಗತ್ಯವಾದಂತೆ, ಮುಂಚಿನ ಅವಧಿಗೆ ಸಂಬಂಧಿಸಿದ ದೋಷಗಳು ಮತ್ತು ಲೋಪಗಳು, ಆಸ್ತಿಗಳು, ಹೊಣೆಗಾರಿಕೆಗಳು ಮತ್ತು ಮುಂಚಿನ ಅವಧಿ, ಮುಂಚಿನ ಅವಧಿಗೆ ಈಕ್ಷಿತಿಗಳ ಆರಂಭಿಕ ಸಮತೋಲನವನ್ನು ಮರುಸ್ಥಾಪಿಸುವುದರ ಮೂಲಕ ಅವುಗಳನ್ನು ಸರಿಹೊಂದಿಸಬೇಕಾಗಿದೆ. ಆದಾಗ್ಯೂ, ಹಿಂದಿನ GAAP ಅಡಿಯಲ್ಲಿ 2015-16 ಮತ್ತು 2016-17 ವರ್ಷಕ್ಕೆ ವರದಿ ಮಾಡಿದ ರೂ. 3.83 ಮತ್ತು ರೂ. 173.94 ಲಕ್ಷಗಳ ಹಿಂದಿನ ಅವಧಿಯ ಖರ್ಚು ಹಿಂದಿನ ಅವಧಿಗೆ ಸಂಬಂಧಿಸಿಲ್ಲ ಮತ್ತು 2016ರ ಏಪ್ರಿಲ್ 1, ರಂತೆ ಪ್ರಾರಂಭದ ಮೀಸಲು ವಿರುದ್ಧ ಸರಿಹೊಂದಿಸಲ್ಪಟ್ಟಿಲ್ಲ.

ಐ. ಉಳಿಸಿಕೊಂಡಿರುವ ಗಳಿಕೆ :

ಏಪ್ರಿಲ್ 1, 2016 ಮತ್ತು 31 ಮಾರ್ಚ್, 2017 ರಂದು ಉಳಿಸಿಕೊಂಡಿರುವ ಗಳಿಕೆಯನ್ನು ಮುಂದೆ ವಿವರಿಸಿದಂತೆ ಹೊಂದಾಣಿಕೆ ಮಾಡಲಾಗಿದೆ.

ಒ. ನಗದು ಹರಿವಿನ ಮೇಲಿನ ಪರಿಣಾಮ :

ಹಿಂದಿನ GAAP ಅಡಿಯಲ್ಲಿ ತಯಾರಿಸಲ್ಪಟ್ಟ ನಗದು ಹರಿವುಗಳು ಮತ್ತು IND-AS ಅಡಿಯಲ್ಲಿನ ಹಣದ ಹರಿವುಗಳ ನಡುವೆ ಹಣಕಾಸಿನ ಹರಿವು ರೂ. 12.33 ಲಕ್ಷ ಕಡಿಮೆ ಆಗುವುದನ್ನು ಹೊರತುಪಡಿಸಿ ಗಮನಾರ್ಹವಾದ ಹೊಂದಾಣಿಕೆ ಅಂಶಗಳು ಇರುವುದಿಲ್ಲ.

ಓ. ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಗಳು :

ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಕಂಪನಿಗಳ ಆಕ್ಟ್ 2013ರ ಸೆಕ್ಷನ್ 135ರ ಪ್ರಕಾರ, ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಸಮಿತಿಯು ಕಂಪನಿಯಿಂದ ರಚನೆಯಾಗಿದೆ. ಸಮಿತಿಯ ಪ್ರಾಥಮಿಕ ಕಾರ್ಯವು ಸಿಎಸ್‌ಆರ್ ನೀತಿಯನ್ನು ರೂಪಿಸುವಲ್ಲಿ ನಿರ್ದೇಶಕರ ಮಂಡಳಿಗೆ ಸಹಾಯ ಮಾಡುವುದು ಮತ್ತು ಕಾಲಕಾಲಕ್ಕೆ ಅದರ ಅನುಷ್ಠಾನ ಮತ್ತು ಪ್ರಗತಿಯನ್ನು ಪರಿಶೀಲಿಸುವುದು ಸಿಎಸ್‌ಆರ್ ಪಾಲಿಸಿ ಆರೋಗ್ಯ ಮತ್ತು ಶಿಕ್ಷಣವನ್ನು ಮುಖ್ಯವಾಗಿ ಹೆಣ್ಣು ಮಕ್ಕಳ/ಮಹಿಳೆಯರಿಗೆ ಉತ್ತೇಜಿಸಲು ಕೇಂದ್ರೀಕರಿಸುತ್ತದೆ. ಸಿಎಸ್‌ಆರ್ ಚಟುವಟಿಕೆಗಳಿಗೆ ಬರುವ ವೆಚ್ಚಗಳು ಲಾಭ ಮತ್ತು ನಷ್ಟದ ಹೇಳಿಕೆಗೆ ವಿಧಿಸಲಾಗುತ್ತದೆ ಮತ್ತು ಇತರ ಖರ್ಚುಗಳ ಅಡಿಯಲ್ಲಿ ಅದನ್ನು ಬಹಿರಂಗಪಡಿಸಲಾಗುತ್ತದೆ.

ಅ) ವರ್ಷದಲ್ಲಿ ಕಂಪನಿಯಿಂದ ಖರ್ಚು ಮಾಡಬೇಕಾದ ಒಟ್ಟು ಮೊತ್ತ ರೂ. 61.36 ಲಕ್ಷಗಳು.

ಆ) ಈ ವರ್ಷದಲ್ಲಿ ಖರ್ಚು ಮಾಡಿದ ಮೊತ್ತ :

ಕ್ರಮ ಸಂಖ್ಯೆ	ವಿವರಣೆಗಳು	ನಗದು	ಪಾವತಿಸಬೇಕಾದ ನಗದು	ಮೊತ್ತ (ರೂ. ಲಕ್ಷಗಳಲ್ಲಿ)
1	ಯಾವುದೇ ಆಸ್ತಿ ನಿರ್ಮಾಣ/ ಸ್ವಾಧೀನಕ್ಕೆ	84.56	-	84.56
2	ಹೆಚ್ಚು (1) ಮೇಲೆ ಇತರೆ ಉದ್ದೇಶಗಳು	-	-	-

2013ರ ಕಂಪನಿಯ ಕಾಯ್ದೆ ಅಧಿನಿಯಮ 134(1) ರ ಅನುಸಾರವಾಗಿ ಹಾಗೂ ನಿರ್ದೇಶಕರ ಮಂಡಳಿ ಪರವಾಗಿ ಸಹಿ ಮಾಡಲಾಗಿದೆ.

ಸಹಿ/-  
(ವಿಜಯ ಕುಮಾರ್ ಗೋಗಿ)  
ನಿರ್ದೇಶಕರು

ಸಹಿ/-  
(ಹರೀಶ್ ಎ.)  
ವಿತ್ತ ವ್ಯವಸ್ಥಾಪಕರು & ಮುಖ್ಯ  
ಲೆಕ್ಕಾಧಿಕಾರಿಗಳು (ಪ್ರಭಾರ)

ಸಹಿ/-  
(ಸಂಜಯ್ ಮೋಹನ್)  
ವ್ಯವಸ್ಥಾಪಕ ವ್ಯವಸ್ಥಾಪಕರು

ನಮ್ಮ ಲಗತ್ತಿಸಲಾದ ವರದಿ ಪ್ರಕಾರ  
ಮುರಳಿ & ವೆಂಕಟ್  
(ಚಾರ್ಟೆಡ್ ಅಕೌಂಟೆಂಟ್ಸ್) ಪರವಾಗಿ  
ರಿಜಿಸ್ಟ್ರೇಷನ್ ನಂ. : 002162S

(ಕೆ. ವೆಂಕಟೇಶ್)  
ಪಾಲುದಾರರು  
ಸದಸ್ಯತ್ವ ಸಂಖ್ಯೆ: 028348

ಸ್ಥಳ : ಬೆಂಗಳೂರು  
ದಿನಾಂಕ : 11-09-2018

ಸ್ಥಳ : ಬೆಂಗಳೂರು  
ದಿನಾಂಕ : 14-09-2018

ಭಾರತದ ನಿಯಂತ್ರಕರು ಮತ್ತು ಭಾರತೀಯ ಮಹಾ ಲೆಕ್ಕ ಪರಿಶೋಧಕರು 143 (6) (ಬಿ) ಅಡಿಯಲ್ಲಿ ಸೆಕ್ಷನ್ 129 (4)ರ ಅನ್ವಯ ಕಂಪೆನಿಯ ಕಾಯ್ದೆ, 2013 ಏಕೀಕರಣಗೊಳಿಸಿದ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು. 31-03-2018ಕ್ಕೆ ಕೊನೆಗೊಂಡಂತೆ ಹಣಕಾಸಿನ ವಾರ್ಷಿಕ ಲೆಕ್ಕ ಪತ್ರಗಳು.

2013ರ ಕಂಪೆನಿ ಕಾಯ್ದೆ ಪ್ರಕಾರ 31-03-2018ಕ್ಕೆ ಕೊನೆಗೊಂಡಂತೆ 'ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು' ಇದರ ಹಣಕಾಸು ವಿವರಣೆಗಳನ್ನು ತಯಾರು ಮಾಡುವುದು ಆ ಕಂಪೆನಿ ವ್ಯವಸ್ಥಾಪಕರ ವರ್ಗದ ಜವಾಬ್ದಾರಿಯಾಗಿದೆ. ಕಂಪೆನಿ ಕಾಯ್ದೆ 2013ರ ಅಧಿನಿಯಮ 139(5) ಅಡಿಯಲ್ಲಿ ಕಾಯ್ದೆ 129(4) ಭಾರತದ ಮಹಾ ಲೆಕ್ಕಪರಿಶೋಧಕರಿಂದ ನೇಮಕ ಮಾಡಲ್ಪಟ್ಟಿರುವ ಶಾಸನ ಬದ್ಧ ಲೆಕ್ಕ ಪರಿಶೋಧಕರು ಕಂಪೆನಿ ಅಧಿನಿಯಮದ 143 ಅಡಿಯಲ್ಲಿ ಕಾಯ್ದೆ 129(4) ರ ಅನುಸಾರ ಸ್ವಾತಂತ್ರ್ಯವಾಗಿ ಮತ್ತು ಅವರ ವೃತ್ತಿಪರ ಮಂಡಳಿಯಾದ ಭಾರತದ ಚಾರ್ಟೆಡ್ ಅಕೌಂಟೆಂಟ್‌ರವರು ನಿಗದಿಪಡಿಸಿರುವ ಲೆಕ್ಕಪರಿಶೋಧನೆ ಮತ್ತು ಒಪ್ಪಿತವಾಗಿ ಮಾನಕಗಳ ಪ್ರಕಾರ ಹಣಕಾಸು ವಿವರಣೆಗಳ ಮೇಲೆ ತಮ್ಮ ಅಭಿಪ್ರಾಯವನ್ನು ಕಾಯ್ದೆ 143(10) ಅಡಿಯಲ್ಲಿ ತಿಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಇದರಂತೆ ಅವರ ಲೆಕ್ಕಪರಿಶೋಧನೆ ವರದಿ ದಿನಾಂಕ : 14-05-2018ರಲ್ಲಿ ತಿಳಿಸಿರುವಂತೆ ಲೆಕ್ಕ ಪರಿಶೋಧನೆ ಮಾಡಿರುತ್ತಾರೆ.

ನಾನು, ಭಾರತದ ಮಹಾಲೆಕ್ಕಪರಿಶೋಧಕರ ಪರವಾಗಿ, ಕಾಯ್ದೆ 143(6)(ಎ)ರ ಅಡಿಯಲ್ಲಿ ಪೂರಕ ಆಡಿಟ್‌ನ್ನು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರುಗೆ ಏಕೀಕರಣದ ಹಣಕಾಸಿನ ವಿವರಣೆಗಳನ್ನು 31-03-2018 ವರ್ಷಕ್ಕೆ ಮಾಡಿರುವೆನು. ನಾವು ಪೂರಕ ಆಡಿಟ್‌ನ್ನು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ಗೆ ಹಣಕಾಸಿನ ವಿವರಣೆಗಳನ್ನು ಮಾಡಿದ್ದರೂ, ಕರ್ನಾಟಕ ಪಲ್ವೆವುಡ್ ನಿಯಮಿತ (ಪೂರಕ)ದ ಪೂರಕ ಹಣಕಾಸಿನ ವಿವರಣೆಗಳನ್ನು ಆ ವರ್ಷದ ಕೊನೆಯ ದಿನಾಂಕಕ್ಕೆ ನಿರ್ವಹಿಸಲಾಗಿಲ್ಲ. ಈ ಪೂರಕ ಆಡಿಟ್‌ನ್ನು ಸ್ವತಂತ್ರವಾಗಿ ಯಾವುದೇ ಶಾಸನ ಬದ್ಧ ಲೆಕ್ಕಪರಿಶೋಧಕರ ಪತ್ರಗಳ ವಿನಃ ಮಾಡಲಾಗಿದೆ ಹಾಗೂ ಇದು ಪ್ರಾರ್ಥಮಿಕವಾಗಿ ಶಾಸನ ಬದ್ಧ ಲೆಕ್ಕಪರಿಶೋಧಕರ ಪರೀಕ್ಷೆಗೆ ಸೀಮಿತ ಹಾಗೂ ಹಲವು ಆಯ್ಕೆಯ ಅಕೌಂಟಿನ ದಾಖಲೆಗಳ ಮೇಲೆ ಸೀಮಿತವಾಗಿದೆ.

ಕಾಯ್ದೆಯ ವಿಭಾಗ 143(6)(ಬಿ)ರಲ್ಲಿ ನಡೆಸಿದ ಲೆಕ್ಕಪರಿಶೋಧನೆಯು ಯಾವುದೇ ರೀತಿಯ ಟೀಕೆಗಳು ನನ್ನ ಗಮನಕ್ಕೆ ಬಂದಿರುವುದಿಲ್ಲ.

ಸಹಿ/-

(ಬಿಜಿತ್ ಕುಮಾರ್ ಮುಖರ್ಜಿ)

ಪ್ರಧಾನಾ ಮಹಾ ಲೇಖಾಪಾಲಕರು

(ಆರ್ಥಿಕ ಮತ್ತು ಆದಾಯ ವಿಭಾಗ ಲೆಕ್ಕ ಪರಿಶೋಧಕರು)  
ಕರ್ನಾಟಕ, ಬೆಂಗಳೂರು.

ಸ್ಥಳ : ಬೆಂಗಳೂರು

ದಿನಾಂಕ : 22.11.2018

## ಮುರಳಿ ಅಂಡ್ ವೆಂಕಟ್

ಚಾರ್ಟೆಡ್ ಅಕೌಂಟಂಟ್

ನಂ.1605 ಎ, 28ನೇ ಮುಖ್ಯರಸ್ತೆ, 29ನೇ ಅಡ್ಡರಸ್ತೆ, 2ನೇ ಹಂತ, ಬೆಂಗಳೂರು - 70.

ದೂರವಾಣಿ ಸಂಖ್ಯೆ : 080 - 26714785, 2671053

**ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಸದಸ್ಯರುಗಳಿಗೆ ಏಕೀಕೃತವಾಗಿ ನೀಡಲಾದ ಲೆಕ್ಕ ಪರಿಶೋಧನಾ ವರದಿ:**

**ಕ್ರೋಢೀಕೃತ ಹಣಕಾಸು ತಃಖ್ತೆಯ ಮೇಲೆ ವರದಿ :**

ನಾವು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ (ಹಿಡುವಳಿ ಕಂಪೆನಿ) ಮತ್ತು ಅದರ ಸಹ ಸಂಸ್ಥೆಯಾದ ಕರ್ನಾಟಕ ಪಲ್ವವುಡ್ ಲಿಮಿಟೆಡ್ ಕಂಪೆನಿಯ (ಸಹ ಸಂಸ್ಥೆ) ಅಂದರೆ ಇವು ಒಟ್ಟಾಗಿ ಕರೆಯಲ್ಪಡುವ 'ಅ ಸಂಸ್ಥೆ' ಯ ಮಾರ್ಚ್ 31 2018ಕ್ಕೆ ಅಂತ್ಯಗೊಳ್ಳುವ ಲಾಭ ಮತ್ತು ನಷ್ಟ ಅಥವಾ ಪತ್ರಿಕೆಯನ್ನು ಹಾಗೂ ನಗದು ಹರಿವಿನ ತಃಖ್ತೆಯನ್ನು ಹಾಗೂ ಪ್ರಮುಖವಾದ ಲೆಕ್ಕ ನೀತಿಯನ್ನು ಹಾಗೂ ಇದಕ್ಕೆ ಪೂರಕವಾದ ವಿವರಣಾತ್ಮಕ ಮಾಹಿತಿಯನ್ನು ತಯಾರಿಸಿದ್ದನ್ನು ಲೆಕ್ಕ ಪರಿಶೋಧನೆ ಮಾಡಿರುತ್ತೇವೆ.

**ಕ್ರೋಢೀಕೃತ ಹಣಕಾಸು ತಃಖ್ತೆಗೆ ಆಡಳಿತ ಮಂಡಳಿಯ ಜವಾಬ್ದಾರಿ:**

ಹಿಡುವಳಿ ಕಂಪೆನಿಯ ನಿರ್ದೇಶಕ ಮಂಡಳಿಯು ಈ ಕ್ರೋಢೀಕೃತ ಹಣಕಾಸು ತಃಖ್ತೆಯನ್ನು ಕಂಪೆನಿ ಕಾಯ್ದೆ 2013ರ 134(5)ರ ಅಡಿಯಲ್ಲಿ ನಿರ್ದಿಷ್ಟ ಪಡಿಸಲ್ಪಟ್ಟಂತೆ ತಯಾರಿಸಿ, ಮಂಡಿಸಬೇಕಾದ ಜವಾಬ್ದಾರಿಯನ್ನು ಹೊಂದಿರುತ್ತದೆ. (ಇನ್ನು ಮುಂದೆ ಇದನ್ನು 'ಕಾಯ್ದೆ' ಎಂದು ಪರಿಗಣಿಸಲಾಗುವುದು) ಈ ಕ್ರೋಢೀಕೃತ ಹಣಕಾಸು ತಃಖ್ತೆಯಲ್ಲಿ ಕಂಪೆನಿ ಕಾಯ್ದೆ 2015 ರ ನಿಯಮ ಸೆಕ್ಷನ್ 133 ರಡಿ ನಿರ್ದಿಷ್ಟ ಪಡಿಸಲ್ಪಟ್ಟ ಲೆಕ್ಕಪತ್ರಗಳ ಮಾನದಂಡಕ್ಕಾನುಗುಣವಾಗಿ ಹಾಗೂ ಭಾರತ ಸಾಮಾನ್ಯವಾಗಿ ಒಪ್ಪಿತವಾದ ಲೆಕ್ಕಪತ್ರಗಳ ನೀತಿಯನ್ವಯ ನೈಜ ಹಾಗೂ ನ್ಯಾಯೋಜಿತವಾದ ಕ್ರೋಢೀಕೃತ ಹಣಕಾಸು ಸ್ಥಿತಿಯ ನೋಟವನ್ನು, ಕ್ರೋಢೀಕೃತ ಹಣಕಾಸಿನ ಫಲಿತಾಂಶವನ್ನು ಹಾಗೂ ಕಂಪೆನಿಯ ನಗದು ಹರಿವಿನ ಸ್ಥಿತಿಯನ್ನು ಬಿಂಬಿಸುತ್ತದೆ.

ಸಂಸ್ಥೆಯ ನಿರ್ದೇಶಕ ಮಂಡಳಿಯಲ್ಲಿ ಸೇರಿಸಲ್ಪಟ್ಟ ಸಂಬಂಧಪಟ್ಟ ನಿರ್ದೇಶಕರ ಮಂಡಳಿಯವರು ನಿಯಮಾವಳಿಯಲ್ಲಿ ಅವಕಾಶ ಕಲ್ಪಿಸಲ್ಪಟ್ಟ ರೀತಿಯಲ್ಲಿ ಸಂಸ್ಥೆಯ ಆಸ್ತಿಗಳನ್ನು ರಕ್ಷಣೆ ಮಾಡಿ, ಮೋಸ ಮತ್ತು ಅಕ್ರಮಗಳಿಗೆ ಅವಕಾಶ ಇಲ್ಲದಂತೆ, ಸಾಕಷ್ಟು ಲೆಕ್ಕ ಪತ್ರಗಳ ದಾಖಲೆಗಳನ್ನು ನಿರ್ವಹಣೆ ಮಾಡಲು, ಸೂಕ್ತವಾದ ಲೆಕ್ಕ ನೀತಿಗಳನ್ನು ಆಯ್ಕೆ ಮಾಡಿ ಅವುಗಳನ್ನು ಕಾರ್ಯಗತಗೊಳಿಸಲು, ಸೂಕ್ತವಾದ ಹಾಗೂ ಬುದ್ಧಿವಂತಿಕೆಯಿಂದ ಕೂಡಿದೆ. ಅಂದಾಜು ಪಟ್ಟಿಗಳನ್ನು ಹಾಗೂ ನಿರ್ಣಯಗಳನ್ನು ತೆಗೆದುಕೊಳ್ಳಲು ಆಂತರಿಕ ಹಣಕಾಸು ನಿರ್ವಹಣೆಗೆ ವ್ಯವಸ್ಥೆ ಮಾಡಲು ಹಾಗೂ ಅವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ, ಅವು ಕರಾರುವಕ್ಕಾಗಿವೆ ಮತ್ತು ಸಂಪೂರ್ಣವಾಗಿವೆ. ಅವು ಕ್ರೋಢೀಕೃತ ಹಣಕಾಸು ತಃಖ್ತೆಯನ್ನು ತಯಾರಿಸಲು ಹಾಗೂ ಅವುಗಳನ್ನು ಮಂಡಿಸುವುದು, ಹಾಗೂ ಯಾವುದೇ ರೀತಿಯಲ್ಲಿ ಅವು ತಪ್ಪಾಗಿ ಅಂದರೆ ಮೋಸ ಮತ್ತು ತಪ್ಪುಗಳಿಂದ ಕೂಡಿರದ ರೀತಿಯಲ್ಲಿ ಇರುವಂತೆ ನೋಡಿಕೊಳ್ಳುವುದು ಹಿಡುವಳಿ ಕಂಪೆನಿಯ ಮಂಡಳಿಯ ನಿರ್ದೇಶಕರ ಹೊಣೆಗಾರಿಕೆಯಾಗಿರುತ್ತದೆ.

**ಲೆಕ್ಕ ಪರಿಶೋಧಕರ ಹೊಣೆಗಾರಿಕೆಗಳು :**

ನಮ್ಮ ಹೊಣೆಗಾರಿಕೆಯು ಹೀಗೆ ತಯಾರಿಸಿ ಮಾಡಿಸಲ್ಪಟ್ಟ ಕ್ರೋಢೀಕೃತ ಹಣಕಾಸು ತಃಖ್ತೆಗಳ ಮೇಲೆ ನಮ್ಮ ಲೆಕ್ಕಪರಿಶೋಧನೆಯನ್ನು ಆಧರಿಸಿ, ನಮ್ಮ ಅಭಿಪ್ರಾಯವನ್ನು ನೀಡುವುದು. ಹೀಗೆ ಲೆಕ್ಕಪರಿಶೋಧನೆ ಮಾಡುವಾಗ ನಾವು ಕಾಯ್ದೆಯಲ್ಲಿರುವ ಅವಕಾಶಗಳು ಲೆಕ್ಕ ಪತ್ರಗಳ, ಹಣ, ಲೆಕ್ಕಪರಿಶೋಧನೆಯ ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡು ಕಂಪೆನಿ ಕಾಯ್ದೆಯ, ಅವಕಾಶಗಳು ಹಾಗೂ ಅದರಡಿ ರೂಪಿಸಲ್ಪಟ್ಟ ನಿಯಮಗಳಡಿ ತೋರಿಸಬೇಕಾದ ಅಂಶಗಳನ್ನು ನಮ್ಮ ಲೆಕ್ಕ ಪರಿಶೋಧನೆಯಲ್ಲಿ ಸೇರಿಸುತ್ತೇವೆ.

ನಾವು ಕಾಯ್ದೆಯ ಸೆಕ್ಷನ್ 143(10) ರಡಿ ನಿರ್ದಿಷ್ಟ ಪಡಿಸಲಾದ ಲೆಕ್ಕಪರಿಶೋಧನೆಯ ಮಾನದಂಡಗಳನ್ವಯ ಲೆಕ್ಕಪರಿಶೋಧನೆ ಕೈಗೊಂಡಿದ್ದೇವೆ. ಈ ರೀತಿಯ ಮಾನದಂಡಗಳು ಹಣಕಾಸು, ತಃಖ್ತೆಗಳು ಪೂರಕ ಮಾಹಿತಿಗಳು ತಪ್ಪು ಹೇಳಿಕೆಗಳಿಂದ, ಮುಕ್ತವಾಗಿದ್ದು, ಯುಕ್ತವಾದ ಆಶ್ವಾಸನೆಗಳೊಂದಿಗೆ ಲೆಕ್ಕ ಪರಿಶೋಧನೆಗೆ ಅವಶ್ಯವಿರುವ ಯೋಜನೆಯನ್ನು ರೂಪಿಸಲು ಹಾಗೂ ಲೆಕ್ಕಪರಿಶೋಧನೆ ಕೈಗೊಳ್ಳಲು ಹಾಗೂ ತಾರ್ಕಿಕವಾಗಿ ಅವಶ್ಯಕ ಮಾಹಿತಿಗಳನ್ನು ಪಡೆಯುವುದಾಗಿರುತ್ತದೆ.

ಒಬ್ಬರು ಲೆಕ್ಕಪರಿಶೋಧನೆಯು ಲೆಕ್ಕಪರಿಶೋಧನೆಗೆ ಒಳಪಡಿಸಬೇಕಾದ ಮೊತ್ತ ಮತ್ತು ಕ್ರೋಢೀಕೃತ ಆರ್ಥಿಕ ತಃಖ್ತೆಗೆ ಪೂರಕವಾದ ಬಹಿರಂಗ ದಾಖಲೆಗಳನ್ನು ಪಡೆಯುವ ವಿಧಿ ವಿಧಾನಗಳನ್ನೊಳಗೊಂಡಿರುತ್ತದೆ. ಆಯ್ದುಕೊಂಡ ವಿಧಿವಿಧಾನಗಳು ಲೆಕ್ಕಪರಿಶೋಧಕರು, ಕ್ರೋಢೀಕೃತಹಣಕಾಸು ತಃಖ್ತೆಯು ಒಳಗೊಂಡಿರುವ ತಪ್ಪು ಹೇಳಿಕೆಯ ರಿಸ್ಕನ್ನು ಅಂದಾಜಿಸುವ ಅಂಶಗಳನ್ನು ಆಧರಿಸಿ ತೆಗೆದುಕೊಳ್ಳುವ ನಿರ್ಧಾರವಾಗಿರುತ್ತದೆ. ಹೀಗೆ ರಿಸ್ಕುಗಳನ್ನು ಅಂದಾಜು ಮಾಡುವಾಗ ಸಂದರ್ಭಾನುಸಾರ ಸೂಕ್ತವಾದ ಲೆಕ್ಕ ಪರಿಶೋಧನಾ ಪ್ರಕ್ರಿಯೆಗಳನ್ನು ವಿನ್ಯಾಸಗೊಳಿಸುವ ಸಲುವಾಗಿ ಕಂಪೆನಿಯಿಂದ ಕ್ರೋಢೀಕೃತ ಹಣಕಾಸು, ತಃಖ್ತೆಗಳನ್ನು ಸಿದ್ಧಪಡಿಸುವಿಕೆ ಮತ್ತು ಪ್ರಸ್ತುತತೆಗೆ ಸಂಗಾತವಾಗುವಂತಹ ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯನ್ನು ಲೆಕ್ಕಪರಿಶೋಧಕರು, ಪರಿಗಣಿಸುತ್ತಾರೆ. ಲೆಕ್ಕಪರಿಶೋಧಕರು ಬಳಸುವ ಲೆಕ್ಕ ಕಾರ್ಯನೀತಿಗಳ ಸೂಕ್ತತೆ, ಆಡಳಿತ ಮಂಡಳಿ ಮಾಡಿದ ಅಂದಾಜುಗಳ ಯುಕ್ತತೆ ಮತ್ತು ಕ್ರೋಢೀಕೃತ ಹಣಕಾಸು ತಃಖ್ತೆಗಳ ಒಟ್ಟಾರೆ ಪ್ರಸ್ತುತತೆ ಮತ್ತು ಮೌಲ್ಯ ಮಾಪನವನ್ನು ಸಹ ಒಳಗೊಂಡಿರುತ್ತವೆ.

ನಾವು ಲೆಕ್ಕಪರಿಶೋಧನೆಗೆ ಪಡೆದುಕೊಂಡ ಪುರಾವೆಗಳು ಸಾಕಷ್ಟಾಗಿವೆ ಹಾಗೂ ಸೂಕ್ತವಾದ ಹಾಗೂ ಕ್ರೋಢೀಕೃತ ಹಣಕಾಸು ತಃಖ್ತೆಯ ಮೇಲೆ ನಮ್ಮ ಲೆಕ್ಕಪರಿಶೋಧನೆಯ ಅಭಿಪ್ರಾಯವನ್ನು ಸಹ ನೀಡಲು ಸಹಕಾರಿಯಾಗಿದೆ ಎಂದು ನಾವು ನಂಬಿದ್ದೇವೆ.

**ಅರ್ಹ ಅಭಿಪ್ರಾಯಕ್ಕೆ ಆರ್ಥಿಕ :-**

1. ರಾಜ್ಯವು ನೀಲಗಿರಿ ಬೆಳೆಸಿರುವುದನ್ನು ನಿಷೇಧಿಸಿರುವುದರಿಂದ ನಿಗಮಕ್ಕೆ ನೀಲಗಿರಿ ಸಸಿಗಳನ್ನು ಬೆಳೆಸಿ ಆಗಿರುವ ನಷ್ಟಕ್ಕೆ ಏರ್ಪಾಡು ಮಾಡಿರುವುದಿಲ್ಲ.

ನಾವು ಟಿಪ್ಪಣಿ 33ರ ಸಂಖ್ಯೆ 2(II)ಕ್ಕೆ ಗಮನ ಸೆಳೆಯುತ್ತಾ ಕರ್ನಾಟಕ ಸರ್ಕಾರದ ಅಧಿಸೂಚನೆ ದಿನಾಂಕ : 25ನೇ ಫೆಬ್ರವರಿ 2017ರಲ್ಲಿ ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ನೀಲಗಿರಿ ತಾಜಾ ಕೃಷಿ ಮತ್ತು ಬೆಳೆಸುವುದನ್ನು ಮೇಲಿನ ದಿನಾಂಕದಿಂದ ಮುಂದಿನ ಆದೇಶದವರೆಗೂ ನಿಷೇಧಿಸಿರುತ್ತದೆ. ಆದರೆ ಕಂಪೆನಿಯು ಈಗಾಗಲೇ ರೂ. 57,83,328ನ್ನು ನೀಲಗಿರಿ ಬೆಳೆಸುವ ಸಲುವಾಗಿ ವ್ಯಹಿಸಿದ್ದು, ಇದು ಲೆಕ್ಕಪತ್ರಗಳ ಅನುಸೂಚಿ ಸಂಖ್ಯೆ 4ರಲ್ಲಿ "ಧಾರರ ಆಸ್ತಿಗಳು ಹೊರತುಪಡಿಸಿ ಜೈವಿಕ ಸ್ವತ್ತುಗಳಲ್ಲಿ" ಸೇರಿರುತ್ತದೆ ಇದನ್ನು ಕಂಪೆನಿಯ ನಷ್ಟವೆಂದು ಪರಿಗಣಿಸಿ ತೊಡೆದು ಹಾಕಿರುವುದಿಲ್ಲ ಹಾಗೂ ನಮ್ಮ ಅಭಿಪ್ರಾಯ ಇದನ್ನು ತೊಡೆದು ಹಾಕಬೇಕಾಗಿರುತ್ತದೆ.

**ಅಭಿಪ್ರಾಯ :**

ನಮಗೆ ನೀಡಲಾದ ಮಾಹಿತಿ ಹಾಗೂ ವಿವರಣೆಗಳ ಪ್ರಕಾರ ಮೇಲೆ ಹೇಳಿದ ಪರಿಚ್ಛೇದಗಳ ಮೇಲಿನ ಪರಿಣಾಮಗಳನ್ನು ಹೊರತು ಪಡಿಸಿ, ಮೇಲಿನ ಕ್ರೋಢೀಕೃತ ಹಣಕಾಸು ಹೇಳಿಕೆಗಳು ಕಂಪೆನಿ ಕಾಯ್ದೆ ಅಡಿಯಲ್ಲಿ ನಿರ್ದಿಷ್ಟ ಪಡಿಸಲ್ಪಟ್ಟ ಹಾಗೂ ಅವಶ್ಯಕತೆವಹಿಸುವ ರೀತಿಯಲ್ಲಿ ಸತ್ಯ ಹಾಗೂ ನ್ಯಾಯೋಚಿತ ರೀತಿಯಲ್ಲಿ ಹಾಗೂ ಭಾರತದಲ್ಲಿ ಸಾಮಾನ್ಯವಾಗಿ ಒಪ್ಪಿತವಾದ ರೀತಿಯಲ್ಲಿ ಎಲ್ಲಾ ಮಾಹಿತಿಗಳನ್ನು ಒದಗಿಸುತ್ತವೆ.

ಅ) ಕಂಪೆನಿಯು 31 ಮಾರ್ಚ್ 2018ರ ಅಥಾವೆ ಪತ್ರ

ಆ) ಕಂಪೆನಿಯು 31 ಮಾರ್ಚ್ 2018ರ ಲಾಭ ನಷ್ಟದ ತಃಖ್ತೆ ಈ ಬಾರಿ ಲಾಭಗಳಿಸಿರುತ್ತದೆ.

ಇ) ನಗದು ಹರಿವಿನ ವಿವರಗಳು

ಈ) ಈಕ್ವಿಟಿ ಷೇರಿನ ಬದಲಾವಣೆಯ ವಿವರಗಳು

**ಒತ್ತುಕೊಡಬೇಕಾದ ವಿಷಯಗಳು :**

ಲೆಕ್ಕಪರಿಶೋಧನೆಗೊಂಡ ಹಣಕಾಸು ತಃಖ್ತೆಗೆ ಅನುಬಂಧಿಸಿದ ಟಿಪ್ಪಣಿಗಳ ಈ ಕೆಳಕಂಡ ವಿಷಯಗಳತ್ತ ನಾವು ಗಮನ ಸೆಳೆಯ ಬಯಸುತ್ತೇವೆ.

**ಎ. ಹಿಡುವಳಿ ಕಂಪೆನಿ ಬಗ್ಗೆ :**



## ಕಅಅನಿನಿ

1. ಹಣಕಾಸು ಹೇಳಿಕೆಗಳಲ್ಲಿ 2006ರ ಮೈಕ್ರೋ ಸ್ಮಾಲ್ ಅಂಡ್ ಮೀಡಿಯಂ ಎಂಟರ್‌ಪ್ರೈಸಸ್ ಡೆವಲಪ್‌ಮೆಂಟ್ ಆಕ್ಟ್ ಸೆಕ್ಷನ್ 22 ರಡಿಯಲ್ಲಿ ಬಹಿರಂಗ ಪಡಿಸುವ ಅವಶ್ಯಕತೆಗಳಿಗೆ ಸಂಬಂಧಿಸಿದಂತೆ ಟಿಪ್ಪಣಿ 5ರತ್ತ ಗಮನ ಸೆಳೆಯ ಬಯಸುತ್ತೇವೆ.
2. ಲೆಕ್ಕಪತ್ರ ಮಾನದಂಡ (Ind-As)36 ರ ಪ್ರಕಾರ ಹಿಡುವಳಿ ಕಂಪೆನಿಯ ಆಸ್ತಿಗಳ ಸಂಭಾವ್ಯ ಮೌಲ್ಯದ ನಷ್ಟಕ್ಕೆ ಸಂಬಂಧಿಸಿದಂತೆ ನಾವು ಟಿಪ್ಪಣಿ ಸಂಖ್ಯೆ 8ರತ್ತ ಗಮನ ಸೆಳೆಯ ಬಯಸುತ್ತೇವೆ.
3. ಕರ್ನಾಟಕ ಅರಣ್ಯ ಇಲಾಖೆಯಿಂದ ಹಿಡುವಳಿ ಕಂಪೆನಿಗೆ ಬರಬೇಕಾದ ದೀರ್ಘ ಅವಧಿಯ ಬಾಕಿ ಮೊತ್ತ ರೂ. 14,94,43,528/-ಗಳಿಗೆ ಟಿಪ್ಪಣಿ ಸಂಖ್ಯೆ 8A ರಲ್ಲಿ ಬಹಿರಂಗ ಪಡಿಸಲ್ಪಟ್ಟ ವಿಷಯದತ್ತ ಗಮನ ಸೆಳೆಯ ಬಯಸುತ್ತೇವೆ. ಬಿ. ಸಹ ಕಂಪೆನಿಯ ಬಗ್ಗೆ

1. ನಾವು ಸಹ ಕಂಪೆನಿಯ ಹಣಕಾಸು ತಃಖ್ತೆಯನ್ನು/ ಹಣಕಾಸು ಮಾಹಿತಿಗಳನ್ನು ಲೆಕ್ಕಪರಿಶೋಧನೆ ಮಾಡಿರುವುದಿಲ್ಲ. ಈ ಕಂಪೆನಿಯಲ್ಲಿ ಹಣಕಾಸು ತಃಖ್ತೆಯು ರೂ. 8,63,823/-ಗಳ ಒಟ್ಟಾಗಿ ಆಸ್ತಿಯನ್ನು ಹಾಗೂ ರೂ. 5,80,97,884/-ಗಳ ಹೊಣೆಗಾರಿಕೆಯನ್ನು ಹಾಗೂ ಇದರಿಂದ ರೂ.5,72,34,058/- ಗಳ ನೆಗೆಟಿವ್ ನೆಟ್ ವರ್ತ್‌ನ್ನು ಮಾರ್ಚ್ 31 2018ರ ಅವಧಿಯಲ್ಲಿ ತೋರಿಸುವುದು ಕಂಡು ಬಂದಿದೆ. ಈ ಸಾಲಿನಲ್ಲಿ ಕಂಪೆನಿಯು ರೂ. 10,35,003/-ಗಳ ಆದಾಯವನ್ನು ಹಾಗೂ 11,19,054/-ರೂಗಳ ಖರ್ಚನ್ನು ತೋರಿಸಿರುತ್ತದೆ. ಹಿಡುವಳಿ ಕಂಪೆನಿಯು 100 ಶೇಕಡಾ ಶೇರನ್ನು ಸಹ ಕಂಪೆನಿಯಲ್ಲಿ ಲೆಕ್ಕ ಪತ್ರಗಳ ಮಾನದಂಡಗಳ (Accounting Standards)(ಎಎಸ್-11)ರ ಪ್ರಕಾರ ಗ್ರೂಪ್‌ನ ಕ್ರೋಢೀಕೃತ ಹಣಕಾಸು ತಃಖ್ತೆಯಲ್ಲಿ ಅಳವಡಿಸಲಾಗಿದೆ. ಸಹ ಸಂಸ್ಥೆಯ ಹಣಕಾಸು ತಃಖ್ತೆಯು ಬೇರೆ ಲೆಕ್ಕಪರಿಶೋಧಕರಿಂದ ಲೆಕ್ಕ ಪರಿಶೋಧನೆಗೊಂಡಿದ್ದು, ಹಾಗೂ ಈ ಲೆಕ್ಕಪರಿಶೋಧಕರ ವರದಿಯನ್ನು ಆಡಳಿತ ವರ್ಗವು ನಮಗೆ ನೀಡಿದ್ದ ಕಾಯ್ದೆಯ ಸೆಕ್ಷನ್ 143 ಸಬ್‌ಸೆಕ್ಷನ್ (3) ಮತ್ತು (11) ರ ಪ್ರಕಾರ ನಾವು ವ್ಯಕ್ತಪಡಿಸಬೇಕಾದ ಅಭಿಪ್ರಾಯ ಸಹ ಕಂಪೆನಿಯ ಲೆಕ್ಕಪರಿಶೋಧಕರು ನೀಡಿದ ವರದಿಯ ಆಧಾರದಲ್ಲಿ ನೀಡಿರುವುದಾಗಿ ತಿಳಿಸಲಾಗಿದೆ.
2. ಶೇರು ಅರ್ಜಿಯ ಹಣವೂ ಸೇರಿದಂತೆ ಸಹ ಕಂಪೆನಿಯ ನೆಟ್‌ವರ್ಕ್ ಸಂಪೂರ್ಣವಾಗಿ ಅಳಿಸಿಹೋಗಿರುವುದಲ್ಲದೇ, ನೆಗೆಟಿವ್ ನೆಟ್‌ವರ್ಕ್ ಮೊತ್ತವು ರೂ.5,72,34,058/-ರ ಗಳಷ್ಟಿರುತ್ತದೆ.
3. ಕರ್ನಾಟಕ ಸರ್ಕಾರಕ್ಕೆ ಕೊಡಲು ಬಹು ಸಮಯದಿಂದ ಬಾಕಿ ಇರುವ ಮೊತ್ತ ರೂ. 90,70,038/-ಗಳು ಕ್ರೋಢೀಕೃತ ಹಣಕಾಸು ತಃಖ್ತೆಯ ಟಿಪ್ಪಣಿ ಸಂಖ್ಯೆ 25 ರಲ್ಲಿ ವಿವರಿಸಿದಂತೆ ಒಟ್ಟು 3 ಐಟಂಗಳ ಕಾರಣದಿಂದ ಎಂಬ ಅಂಶಗಳತ್ತ ನಾವು ಗಮನ ಸೆಳೆಯ ಬಯಸುತ್ತೇವೆ.
4. ಸಹ ಕಂಪೆನಿಯು ತನ್ನ ನೌಕರರಿಗೆ ಬಹು ಸಮಯದಿಂದ ಕೊಡಲು ಬಾಕಿ ಇರುವ ಮೊತ್ತ ರೂ. 1,86,74,968/- ಗಳಾಗಿದ್ದು, ಅದನ್ನು ಕ್ರೋಢೀಕೃತ ಹಣಕಾಸು ತಃಖ್ತೆಯ ಟಿಪ್ಪಣಿ ಸಂಖ್ಯೆ 1ರಲ್ಲಿ ತೋರಿಸಿರುವ ಕುರಿತು ನಾವು ಗಮನ ಸೆಳೆಯ ಬಯಸುತ್ತೇವೆ.
5. 1995-96ನೇ ಸಾಲಿಗೆ ಸಂಬಂಧಪಟ್ಟ ನೌಕರರ ಬೋನಸ್‌ಗೆ ಸಂಬಂಧಪಟ್ಟಂತೆ ಅಗತ್ಯ ವ್ಯವಸ್ಥೆ ಮಾಡಿರುವುದಿಲ್ಲ (ಎಷ್ಟು ಮೊತ್ತ ಎಂಬುದನ್ನು ಪತ್ತೆ ಹಚ್ಚಲಾಗಿಲ್ಲ.) ಮೇಲ್ಕಂಡ ಮಹತ್ವದ ವಿಷಯಗಳ ಬಗ್ಗೆ ನಮ್ಮ ಅಭಿಪ್ರಾಯವು ಅರ್ಹ ಅಭಿಪ್ರಾಯವಾಗಿರುವುದಿಲ್ಲ.

ಕಾನೂನು ಮತ್ತು ನಿಬಂಧನೆಗಳ ಪ್ರಕಾರ ಅವಶ್ಯವಿರುವ ವರದಿ.

1. ಕೇಂದ್ರ ಸರ್ಕಾರದಿಂದ ಕಂಪೆನಿ ಕಾಯ್ದೆ 2013ರ ಸೆಕ್ಷನ್ 143 ಸಬ್‌ಸೆಕ್ಷನ್(11)ರಲ್ಲಿ ಕಂಪೆನಿ ಆದೇಶ 2016ರಲ್ಲಿ (ಲೆಕ್ಕಪರಿಶೋಧಕರ ವರದಿ)ರನ್ವಯ ನಾವು ಆ ಆದೇಶದ ಪರಿಚ್ಛೇದ 3 ಮತ್ತು 4ರಲ್ಲಿ ತಿಳಿಸಿದ ವಿಷಯಗಳ ಮೇಲೆ ಅನುಬಂಧ - ಆ ರಲ್ಲಿ ನಾವು ನಮ್ಮ ಹೇಳಿಕೆಗಳನ್ನು ಅವು ಅನ್ವಯಿಸುವುದರ ಮಟ್ಟಿಗೆ ನೀಡಿರುತ್ತೇವೆ.
2. ಕಂಪೆನಿಯು ಮೊದಲ ಬಾರಿಗೆ ಕ್ರೋಢೀಕೃತ ಲೆಕ್ಕಪತ್ರಗಳನ್ನು ಇಂಡಿಯನ್ ಅಕೌಂಟಿಂಗ್ ಸ್ಟಾಂಡರ್ಡ್ಸ್ ಮೂಲಕ ರಚಿಸಿರುತ್ತದೆ. ಕಂಪೆನಿಯು ನಿಯಮ 2015 ಮತ್ತು 2016ರ ಅನ್ವಯ ವಿಭಾಗ 133ರ ಅಡಿಯಲ್ಲಿ ರಚಿಸಲಾಗಿದೆ.
3. ಕಂಪೆನಿ ಕಾಯ್ದೆ 2013ರ ಸೆಕ್ಷನ್ 143 ಸಬ್‌ಸೆಕ್ಷನ್ (5)ರ ಪ್ರಕಾರ ಪ್ರಧಾನ ಅಕೌಂಟೆಂಟ್ ಜನರಲ್ ಕರ್ನಾಟಕ (ಇ ಮತ್ತು ಆರ್‌ಎಸ್‌ಐ) ಇವರು ನೀಡಿದ ನಿರ್ದೇಶನದಂತೆ ಅಲ್ಲಿ ಹೇಳಲಾದ ವಿಷಯಗಳ ಮೇಲೆ ನಾವು ಹಿಡುವಳಿ ಕಂಪೆನಿಗೆ ಸಂಬಂಧಪಟ್ಟಂತೆ ನಾವು ಗಮನಿಸಿದಂತೆ, ಹಾಗೂ ಸಹ ಕಂಪೆನಿಗೆ ಸಂಬಂಧಪಟ್ಟಂತೆ ನಾವು ಆ ಕಂಪೆನಿಯ ಬೇರೆ ಶಾಸನ ಬದ್ಧ ಲೆಕ್ಕ ಪರಿಶೋಧಕರ ಸಮೀಕ್ಷೆಯನ್ನಾಧರಿಸಿ ನಮ್ಮ ಅಭಿಪ್ರಾಯವನ್ನು ಅನುಬಂಧ -ಬಿ ಯಲ್ಲಿ ನೀಡಿರುತ್ತೇವೆ.

3. ಕಾಯ್ದೆ ಸೆಕ್ಷನ್ 143(3)ರಲ್ಲಿ ಅಗತ್ಯ ಇರುವಂತೆ, ನಾವು ವರದಿ ಮಾಡುವುದುನೆಂದರೆ,

- ಎ) ಲೆಕ್ಕ ಪರಿಶೋಧನೆ ಮಾಡಲು ಅಗತ್ಯವಿರುವ ಮಾಹಿತಿ ಹಾಗೂ ವಿವರಣೆಗಳನ್ನು ನಾವು ನಮ್ಮ ತಿಳುವಳಿಕೆ ಮತ್ತು ನಂಬಿಕೆಯಂತೆ ನಾವು ಪಡೆದಿರುತ್ತೇವೆ.
- ಬಿ) ನಮ್ಮ ಅಭಿಪ್ರಾಯದಲ್ಲಿ ನಾವು ಲೆಕ್ಕ ಪುಸ್ತಕಗಳನ್ನು ಪರೀಕ್ಷಿಸಿದ ಪ್ರಕಾರ ಸೂಕ್ತ ಲೆಕ್ಕ ಪುಸ್ತಕಗಳನ್ನು ಸಂಸ್ಥೆಯು - ಕಾನೂನು ಪ್ರಕಾರ ಇಟ್ಟಿದೆ ಎಂಬುದು ನಮ್ಮ ಅಭಿಪ್ರಾಯ.
- ಸಿ) ಕ್ರೋಢೀಕೃತ ಅಥಾವೆ ಪಟ್ಟಿ ಕ್ರೋಢೀಕೃತ ಲಾಭ ಮತ್ತು ನಷ್ಟಗಳ ತಃಖ್ತೆ, ಕ್ರೋಢೀಕೃತ ಕ್ಯಾಶ್ ಫ್ಲೋ ಸ್ಟೇಟ್‌ಮೆಂಟ್‌ಗಳು ಲೆಕ್ಕ ಪುಸ್ತಕಗಳೊಂದಿಗೆ ತಾಳೆ ಆಗುತ್ತವೆ ಎಂಬುದನ್ನು ನಮ್ಮ ವರದಿಯು ಸೂಚಿಸುತ್ತದೆ.
- ಡಿ) ನಮ್ಮ ಅಭಿಪ್ರಾಯದಲ್ಲಿ ಲೆಕ್ಕಪತ್ರ ಮಾನದಂಡ (ಎಸ್)-28ನ್ನು ಹೊರತುಪಡಿಸಿ, ಕ್ರೋಢೀಕೃತ ಅಥಾವೆ ಪಟ್ಟಿ, ಕ್ರೋಢೀಕೃತ ಲಾಭ ನಷ್ಟಗಳ ತಃಖ್ತೆ ಹಾಗೂ ಕ್ಯಾಶ್ ಫ್ಲೋ ತಃಖ್ತೆಗಳು ಕಂಪೆನಿ ಕಾಯ್ದೆ, 2014ರ ನಿಯಮ ಸೆಕ್ಷನ್ 133 ಹಾಗೂ ನಿಯಮ 7ರಲ್ಲಿ ನಿಗದಿಪಡಿಸಿದ ಮಾನದಂಡಕ್ಕೆ ಹೊಂದಿಕೆಯಾಗುತ್ತದೆ.
- ಇ) ಹಿಡುವಳಿ ಕಂಪೆನಿಯು ಎಂಸಿಎ ಪ್ರಕಟಣೆ ಎಫ್ ಸಂಖ್ಯೆ 1/22014-ಸಿಎಲ್ -ವಿ-ಜಿಎಸ್‌ಆರ್‌463(ಈ) ದಿನಾಂಕ 5-6-2015 ರನ್ವಯ ಸರ್ಕಾರಿ ಕಂಪೆನಿಯಾಗಿರುವುದರಿಂದ ಕಂಪೆನಿ ಕಾಯ್ದೆ 2013 ಸೆಕ್ಷನ್ 164(2) ರ ಪ್ರಕಾರ ನಿರ್ದೇಶಕರ ಮಂಡಳಿಯ ಅನುಮೋದನೆಯು ಈ ಕಂಪೆನಿಗೆ ಅನ್ವಯಿಸುವುದಿಲ್ಲ.
- ಎಫ್) ಸಂಸ್ಥೆಯ ಹಣಕಾಸು ವರದಿಗೆ ಸಂಬಂಧಪಟ್ಟಂತೆ ಆಂತರಿಕ ಹಣಕಾಸು ನಿಯಂತ್ರಣ ಸಾಕಷ್ಟು ಪ್ರಮಾಣದಲ್ಲಿಯೇ ಎಂಬ ಬಗ್ಗೆ ಹಾಗೂ ಅಂತಹ ನಿಯಂತ್ರಣಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಅನುಬಂಧ - ಸಿಯಲ್ಲಿ ಪ್ರತ್ಯೇಕ ವರದಿಯನ್ನು ನೀಡಲಾಗಿದೆ.
- ಜಿ) ಕಂಪೆನಿ ಕಾಯ್ದೆ 2014ರ ನಿಯಮ 11ರ ಪ್ರಕಾರ (ಲೆಕ್ಕಪರಿಶೋಧನೆ ಮತ್ತು ಲೆಕ್ಕಪರಿಶೋಧಕರು) ಲೆಕ್ಕ ಪರಿಶೋಧಕರ ವರದಿಯಲ್ಲಿ ಸೇರಿಸಬೇಕಾದ ಅಂಶಗಳಿಗೆ, ಸಂಬಂಧಿಸಿದಂತೆ ನಮಗೆ ನೀಡಲಾದ ಮಾಹಿತಿ ಹಾಗೂ ನಮಗೆ ಒದಗಿಸಲಾದ ವಿವರಣೆ ಪ್ರಕಾರ
  - 1) ಸಂಸ್ಥೆಯು ಕ್ರೋಢೀಕೃತ ಹಣಕಾಸು ತಃಖ್ತೆಗಳಿಗೆ ಸಂಬಂಧಿಸಿದಂತೆ, ಬಾಕಿ ಇರುವ ಮೊಕದ್ದಮೆಗಳ ವಿವರಗಳನ್ನು ಬಹಿರಂಗ ಪಡಿಸಿದ್ದು, (ಟಿಪ್ಪಣಿ 33)ಕ್ರೋಢೀಕೃತ ಲೆಕ್ಕಪರಿಶೋಧನೆಗೊಂಡ ತಃಖ್ತೆಯ ಅನುಬಂಧ - ಡಿ ಯಲ್ಲಿ ಇತರೆ ಬಹಿರಂಗದಲ್ಲಿ ನೋಡಬಹುದಾಗಿರುತ್ತದೆ.
  - 2) ಈ ಸಾಲಿನಲ್ಲಿ ಅಂತಹ ಪ್ರಮುಖವಾದ ನಷ್ಟವಾಗುವ ಅಂಶಗಳನ್ನು ಮುಂದಾಲೋಚಿಸಿಲ್ಲ. ಹಾಗೂ ಇದರಿಂದ ಇದಕ್ಕೆ ಈ ವರದಿ ನೀಡುವ ಸಮಯದಲ್ಲಿ ಅನ್ವಯಿಸುವ ಕಾನೂನಿನ ಪ್ರಕಾರ ಅಥವಾ ಲೆಕ್ಕಪತ್ರಗಳ ಮನಾದಂಡ ದಡಿಯಲ್ಲಿ ಇಂತಹ ಮುಂದಾಲೋಚಿಸುವ ನಷ್ಟದ ಬಗ್ಗೆ ಅಥವಾ ದೀರ್ಘಾವಧಿ ಕರಾರಿಗೆ ಸಂಬಂಧಪಟ್ಟಂತೆ, ಲೆಕ್ಕ ಪತ್ರದಲ್ಲಿ ವ್ಯವಸ್ಥೆ ಮಾಡುವ ಅಗತ್ಯತೆ ಕಂಡು ಬಂದಿಲ್ಲ.
  - 3) ಸಂಸ್ಥೆಯು ಶಿಕ್ಷಣ ಮತ್ತು ರಕ್ಷಣಾ ನಿಧಿಗೆ ವರ್ಗಾವಣೆ ಮಾಡುವ ಯಾವುದೇ ಮೊತ್ತವನ್ನು ಹೊಂದಿರುವುದಿಲ್ಲ.

ಮುರಳಿ ಅಂಡ್ ವೆಂಕಟ್  
ಚಾರ್ಟೆಡ್ ಅಕೌಂಟಂಟ್ಸ್

ಸಹಿ  
ಕೆ. ವೆಂಕಟೇಶ್  
ಪಾಲುದಾರರು

ಸದಸ್ಯತ್ವ ಸಂಖ್ಯೆ : 028348  
ರಿಜಿಸ್ಟ್ರೇಷನ್ ನಂ. : 002162S

ಸ್ಥಳ : ಬೆಂಗಳೂರು  
ದಿನಾಂಕ : 14.09.2018



## ಮಾರ್ಚ್ 2018ಕ್ಕೆ ಅಂತ್ಯಗೊಂಡ ಲೆಕ್ಕ ಪರಿಶೋಧಕರ ವರದಿಗೆ ಅನುಬಂಧ - ಅ

ಇದೇ ದಿನಾಂಕದ ನಮ್ಮ ವರದಿಯ ಪರಿಚ್ಛೇದ 1 ರಲ್ಲಿ ಪ್ರಸ್ತಾಪಿಸಿರುವಂತೆ

1. ಎ) ಸಂಸ್ಥೆಯು ಪರಿಮಾಣಾತ್ಮಕ ವಿವರಗಳು ಹಾಗೂ ಎಲ್ಲಾ ಸ್ಥಿರಾಸ್ತಿಗಳ ಸ್ಥಿತಿಗತಿಗಳನ್ನೊಳಗೊಂಡ ವಿವರಗಳುಳ್ಳ ಸೂಕ್ತ ದಾಖಲೆಗಳನ್ನು ನಿರ್ವಹಿಸಿರುತ್ತದೆ.
- ಬಿ) ತನ್ನ ಹಿಡುವಳಿಯಲ್ಲಿರುವ ಹಾಗೂ ಗೇಣಿ ಆಧಾರದ ಮೇಲಿನ ಭೂಮಿಗಳನ್ನು ಹೊರತುಪಡಿಸಿ, ಸಂಸ್ಥೆಯ ಆಡಳಿತ ಮಂಡಳಿಯ ತನ್ನೆಲ್ಲಾ ಸ್ಥಿರಾಸ್ತಿಗಳನ್ನು ಭೌತಿಕ ಪರಿಶೀಲನೆಯ ಕಾರ್ಯಸೂಚಿಯ ಪ್ರಕಾರ ಭೌತಿಕವಾಗಿ ಪರಿಶೀಲನೆ ಮಾಡಿದ್ದು, ನಮ್ಮ ಅಭಿಪ್ರಾಯದಲ್ಲಿ ಕಂಪೆನಿಯ ಗಾತ್ರ ಮತ್ತು ಆಸ್ತಿಗಳ ಸ್ವರೂಪಕ್ಕೆ ಹೋಲಿಸಿದ್ದು, ಇದು ನ್ಯಾಯಸಮ್ಮತವಾಗಿರುತ್ತದೆ. ಸಂಸ್ಥೆಯ ಲೆಕ್ಕ ಪತ್ರ, ದಾಖಲೆಗಳು ಹಾಗೂ ಭೌತಿಕ ಪರಿಶೀಲನೆಯಲ್ಲಿ ಅಂತಹ ಮಹತ್ವದ ವ್ಯತ್ಯಾಸ ಏನೂ ಕಂಡು ಬಂದಿಲ್ಲದಿರುವುದನ್ನು ನಾವು ನಮ್ಮ ಪರಿಶೀಲನೆಯಲ್ಲಿ ಗಮನಿಸಿರುತ್ತೇವೆ.
- ಸಿ) ಹಿಡುವಳಿ ಕಂಪೆನಿ ಮತ್ತು ಸಹ ಕಂಪೆನಿಯು ತನ್ನ ಸ್ವಂತ ಆಸ್ತಿ ಮತ್ತು ಗೇಣಿ ಆಧಾರದ ಮೇಲಿನ ಆಸ್ತಿನ ಸಂಬಂಧಿಸಿದಂತೆ ಸೂಕ್ತ ಹಕ್ಕನ್ನು ತನ್ನ ಹೆಸರಿನಲ್ಲಿ ಹೊಂದಿರುತ್ತದೆ.
2. ಎ) ಹಿಡುವಳಿ ಕಂಪೆನಿಯ ಆಡಳಿತ ವರ್ಗವು ತಪಶೀಲುಗಳನ್ನು ಕಡಿತಗಳಿಗೆ ಸಿದ್ಧವಾದ ನೆಡುತೋಪುಗಳನ್ನು ಹೊರತುಪಡಿಸಿ, ಭೌತಿಕವಾಗಿ ಪರಿಶೀಲನೆ ಮಾಡಿರುತ್ತದೆ.ಹಾಗೂ ಅವಾಗವಾಗ ನಡೆಸಿದ ಭೌತಿಕ ಪರಿಶೀಲನಾ ಅವಧಿಯು ನ್ಯಾಯೋಚಿತವಾಗಿ ಕಂಡು ಬಂದಿರುತ್ತದೆ.ಅವರ ಸಹ ಕಂಪೆನಿಯು ಈ ಸಾಲಿನಲ್ಲಿ ತಪಶೀಲುಗಳ ಭೌತಿಕ ಪರಿಶೀಲನೆಯನ್ನು ಕೈಗೊಂಡಿರುವುದಿಲ್ಲ.
- ಬಿ) ನಮಗೆ ನೀಡಿದ ಮಾಹಿತಿ ಹಾಗೂ ವಿವರಣೆಗಳ ಪ್ರಕಾರ ನಮ್ಮ ಅಭಿಪ್ರಾಯದಲ್ಲಿ ಆಡಳಿತ ಮಂಡಳಿಯ ನಡೆಸಿದ ಶಿಲ್ಕು ಪರಿಶೀಲನೆಗಳು, ಸಂಸ್ಥೆಯ ತಪಶೀಲು ದಾಖಲೆಗಳನ್ನು ಯಾವುದೋ ಮಹತ್ವದ ವ್ಯತ್ಯಾಸ ಇರುವುದಿಲ್ಲ ಆದರೆ ಸಹ ಸಂಸ್ಥೆಯು ಯಾವುದೇ ತಪಶೀಲುಗಳ ಪರಿಶೀಲನೆಯನ್ನು ಈ ಸಾಲಿನಲ್ಲಿ ಕೈಗೊಂಡಿರುವುದಿಲ್ಲ.
- 3) ಸಂಸ್ಥೆಯ ಕಂಪೆನಿಗಳಿಗೆ, ಸಂಸ್ಥೆಗಳಿಗೆ ನಿಯಮಿತ ಹೊಣೆಗಾರಿಕೆಯ ಪಾರ್ಟ್‌ನರ್‌ಶಿಪ್ ಕಂಪೆನಿಗಳಿಗೆ ಅಥವಾ ಇತರ ವ್ಯಕ್ತಿಗಳಿಗೆ ಅದು ಭದ್ರತೆಯಿಂದ ಕೂಡಿದ್ದಾಗಿರುವುದು ಅಥವಾ ಭದ್ರತಾ ರಹಿತವಾಗಿರಲಿ, ಕಾಯ್ದೆ 189ರಡಿ ನಿರ್ವಹಿಸಲ್ಪಡಬೇಕಾದ ದಾಖಲೆ ಪುಸ್ತಕದ ಪ್ರಕಾರ ಇರಬೇಕಾದ ಸಾಲಗಳ ಬಗ್ಗೆ ನಾವು ವರದಿ ಮಾಡುವುದೇನೆಂದರೆ,
  - ಎ) ಸಂಸ್ಥೆಯು ಭದ್ರತೆಯಿಂದ ಕೂಡಿದ, ಭದ್ರತಾ ರಹಿತವಾದ ಯಾವುದೋ ಕಂಪೆನಿ ನಿಯಮಿತ ಹೊಣೆಗಾರಿಕೆ ಪಾರ್ಟ್‌ನರ್‌ಶಿಪ್ ಕಂಪೆನಿಗಳಿಗಾಗಿ ಅಥವಾ ಇತರ ವ್ಯಕ್ತಿಗಳಿಗಾಗಲೀ ಕಾಯ್ದೆ 189ರಡಿ ದಾಖಲೆ ಪುಸ್ತಕದಲ್ಲಿ ನಮೂದಿಸಬೇಕಾದ ಯಾವುದೇ ಸಾಲವನ್ನು ಕಂಪೆನಿಯು ನೀಡಿರುವುದಿಲ್ಲ.
  - ಬಿ) ಸಂಸ್ಥೆಯು ಯಾವುದೇ ರೀತಿಯ ಅಂದರೆ ಭದ್ರತೆಯಿಂದ ಕೂಡಿದ, ಭದ್ರತಾ ರಹಿತವಾದ ಸಾಲವನ್ನು ನೀಡಿರದ ಕಾರಣ ಇಂತಹ ಸಾಲಗಳ ಅಸಲು, ಮರುಪಾವತಿ, ಬಡ್ಡಿ, ಮರುಪಾವತಿ ಅದರ ಬಾಕಿ ಇತ್ಯಾದಿಗಳ ಷರತ್ತು ಹಾಗೂ ನಿಬಂಧನೆಗಳ ಬಗ್ಗೆ ವರದಿ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ.
4. ನಮಗೆ ನೀಡಲಾದ ಮಾಹಿತಿ ಹಾಗೂ ವಿವರಣೆಗಳ ಪ್ರಕಾರ ನಮ್ಮ ಅಭಿಪ್ರಾಯದಲ್ಲಿ ಸಂಸ್ಥೆಯು ಕಾಯ್ದೆ ಸೆಕ್ಷನ್ 185 ಮತ್ತು 186ರ ಪ್ರಕಾರ ಯಾವುದೇ ವ್ಯಕ್ತಿಗೆ ನೀಡಿದ ಸಾಲ, ಅಥವಾ ಯಾವುದೇ ಸಂಸ್ಥೆಗೆ ನೀಡಿದ ಸಾಲ ಅಥವಾ ಸಂಸ್ಥೆಯಿಂದ ಪಡೆದ ಸಾಲದ ಬಗ್ಗೆ ಭದ್ರತೆಯ ವಿಷಯದಲ್ಲಿ ಅನುಸರಿಸಬೇಕಾದ ವಿಧಿ ವಿಧಾನಗಳನ್ನು ಪಾಲಿಸಿರುತ್ತದೆ.
5. ಸಂಸ್ಥೆಯ ಯಾವುದೇ ರೀತಿಯಲ್ಲಿ ಸಾರ್ವಜನಿಕರಿಂದ ಕಾಯ್ದೆ 73 ರಿಂದ 76ರಲ್ಲಿ ಕಲ್ಪಿಸಿದ ಅವಕಾಶಗಳ ರೀತ್ಯ ಅಥವಾ ಕಾಯ್ದೆಯ ಇನ್ಯಾವುದೇ ಅವಕಾಶದ ರೀತ್ಯ ಅಥವಾ ರೂಪಿಸಲ್ಪಟ್ಟ ನಿಯಮದ ರೀತ್ಯ ಠೇವಣಿಗಳನ್ನು ಸ್ವೀಕರಿಸುವುದಿಲ್ಲ.
6. ಕಂಪೆನಿ ಕಾಯ್ದೆ 2013, ಸೆಕ್ಷನ್ 148(1) ರನ್ವಯ ಹಾಗೂ ಕೇಂದ್ರ ಸರ್ಕಾರದಿಂದ ರೂಪಿಸಲ್ಪಟ್ಟ ನಿಯಮದಡಿ ನಿರ್ವಹಿಸಲ್ಪಡಬೇಕಾದ ವೆಚ್ಚದ ದಾಖಲೆಗಳ ನಿರ್ವಹಣೆಯು ರಬ್ಬರ್ ಸಂಸ್ಕರಣಾ ಚಟುವಟಿಕೆಗಳು ನಿಯಂತ್ರಿಸಲ್ಪಡದ ವಲಯಗಳ, ವ್ಯಾಪ್ತಿಗೆ ಬರುವುದರಿಂದ ಹಿಡುವಳಿ ಕಂಪೆನಿಗೆ ಇದು ಅನ್ವಯಿಸುತ್ತದೆ. ಹಾಗೂ ಈ ವಿಷಯವನ್ನು ನಾವು, ಕಂಪೆನಿಯ ನಿರ್ವಹಿಸಿದ ಸಂಬಂಧಿಸಿದ ದಾಖಲೆಗಳೊಂದಿಗೆ ವ್ಯಾಪಕವಾಗಿ ಪರಿಶೀಲನೆ ಮಾಡಿರುತ್ತೇವೆ ಆದರೆ, ಕಂಪೆನಿ ಕಾಯ್ದೆ 2013ರ ಸೆಕ್ಷನ್ 148(1)ರನ್ವಯ ವೆಚ್ಚಕ್ಕೆ ಸಂಬಂಧಿಸಿದಂತೆ, ನಿರ್ವಹಿಸಲ್ಪಡಬೇಕಾದ ದಾಖಲೆಗಳು ಸಹ ಕಂಪೆನಿಗೆ ಅನ್ವಯಿಸುವುದಿಲ್ಲ.
7. ಎ) ಸಂಸ್ಥೆಯು ನಿರ್ಮಿತವಾದ ಶಾಸನ ಬದ್ಧ ಪಾವತಿಗಳನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸಾಮಾನ್ಯವಾಗಿ ಸಕಾಲದಲ್ಲಿ

## ಕಆಅನಿನಿ

ಪಾವತಿಸಿರುತ್ತದೆ. ಭವಿಷ್ಯ ನಿಧಿ ವಂತಿಕೆ ರಾಜ್ಯ ನೌಕರರ ವಿಮೆ(ಇ.ಎಸ್.ಐ.) ಆದಾಯ ತೆರಿಗೆ, ವೃತ್ತಿ ತೆರಿಗೆ ಮಾರಾಟ ತೆರಿಗೆ, ಅಬಕಾರಿ ತೆರಿಗೆ, ವ್ಯಾಟ್ ಯಾವುದೇ ತೆರಿಗೆ ಮೇಲಿನ ಸೆಸ್, ಕಂಪೆನಿಗೆ ಅನ್ವಯವಾಗುವ ಸುಂಕ ಅಥವಾ ಲೆವಿಗಳ ಬಗ್ಗೆ ವಿವಾದ ರಹಿತವಾದ ಮೊತ್ತವು ಪಾವತಿಗೆ ಬಾಕಿ ಇರುವುದಿಲ್ಲ. ಮಾರ್ಚ್ 2018ರ ವರ್ಷಕ್ಕೆ ಅಂತ್ಯಗೊಂಡಂತೆ ಕಂಪೆನಿಯ ವ್ಯವಹಾರದಲ್ಲಿ ಅವುಗಳನ್ನು ಪಾವತಿಸಬೇಕಾದ ಅವಧಿಕ್ಕಿಂತ 6 ತಿಂಗಳುಗಳಿಗಿಂತ ಹೆಚ್ಚಿನ ಅವಧಿಯ ಹಾಗೂ ಶಾಸನ ಬದ್ಧವಾಗಿ ಪಾವತಿಸಬೇಕಾದ ಯಾವುದೇ ಮೊತ್ತವು ಪಾವತಿಗೆ ಬಾಕಿ ಇರುವುದಿಲ್ಲ.

- ಬಿ) ಸಂಸ್ಥೆಯು ವಿವಾದಾಸ್ಪದ ತೆರಿಗೆ ಹೊಣೆಗಾರಿಕೆಗಳನ್ನು ಕ್ಷುಧೀಕೃತ ಆರ್ಥಿಕ ಟಿಪ್ಪಣಿ 26 ರ ಪಾಯಿಂಟ್ 10(ಇ)ರಡಿ ಇತರ ಬಹಿರಂಗ ದಡಿ ಬಹಿರಂಗಪಡಿಸಿದ್ದ ಆದಾಯ ತೆರಿಗೆ ಮತ್ತು ಮಾರಾಟ ತೆರಿಗೆಗಳನ್ನು ದಿನಾಂಕ : 31-03-2018ರ ದಿನಾಂಕಕ್ಕೆ ಸಂಬಂಧಪಟ್ಟಂತೆ ಅವುಗಳನ್ನು ಈ ಕೆಳಕಂಡಂತೆ ಪಟ್ಟಿ ಮಾಡಲಾಗಿದೆ.

ಬಾಕಿ ಸ್ವರೂಪ	ಮೊತ್ತ ಲಕ್ಷಗಳಲ್ಲಿ	ವ್ಯಾಜ್ಯವು ಬಾಕಿ ಇರುವ ಪ್ರಾಧಿಕಾರ	ಟೀಕೆಗಳು
ಆದಾಯ ತೆರಿಗೆ ನಿರ್ದರಣಾ 2008ರಲ್ಲಿ	81.45	ಆದಾಯ ತೆರಿಗೆ ಆಯುಕ್ತರು (ಮೇಲ್ಮನವಿ) ಬೆಂಗಳೂರು	ಕೆಎಫ್‌ಡಿಸಿಯು ಮಾರ್ಚ್ 2015ರ ಅವಧಿಗೆ ಸಂಬಂಧಿಸಿದ ಮರುಪಾವತಿ ಆದಾಯ ತೆರಿಗೆ ಮೊತ್ತ ರೂ. 42,18,573/-ಗಳನ್ನು ಹಾಗೂ 2016-17ನೇ ಸಾಲಿಗೆ ಸಂಬಂಧಪಟ್ಟ ಆದಾಯ ತೆರಿಗೆ ಮರುಪಾವತಿ ಮೊತ್ತ ರೂ. 29,77,804/ ಗಳನ್ನು ಮರು ಹೊಂದಾಣಿಕೆ ಮಾಡಿಕೊಂಡು ರೂ. 28, 32,000/- ಪಾವತಿ ಮಾಡಿರುತ್ತದೆ. ಆದೇಶವನ್ನು ಭಾಗಶಃ ಮಾನ್ಯ ಮಾಡಲಾಗಿದೆ.
ಆದಾಯ ತೆರಿಗೆ ನಿರ್ದರಣಾ 2009-10	209.49	ಆದಾಯ ತೆರಿಗೆ ಉಪ ಆಯುಕ್ತರು (ಮೇಲ್ಮನವಿ) ಬೆಂಗಳೂರು	ಕೆಎಫ್‌ಡಿಸಿಯು ಸಿಐಟಿ ಎದುರು ಈ ಪ್ರಕರಣವನ್ನು ಪ್ರಶ್ನಿಸಿ ಹಾಗೂ ಆದೇಶದಲ್ಲಾಗಿರುವ ಲೋಪಗಳನ್ನು ಸರಿಪಡಿಸಿಕೊಡುವಂತೆ ಕೋರಿ ಮೇಲ್ಮನವಿ ಸಲ್ಲಿಸಿದೆ.
ಆದಾಯ ತೆರಿಗೆ ನಿರ್ದರಣಾ 2010-11	190.40	ಆದಾಯ ತೆರಿಗೆ ಉಪ ಆಯುಕ್ತರು (ಮೇಲ್ಮನವಿ) ಬೆಂಗಳೂರು	ಕೆಎಫ್‌ಡಿಸಿಯು ಸಿಐಟಿ ಎದುರು ಮೇಲ್ಮನವಿಯನ್ನು ಸಲ್ಲಿಸಿರುತ್ತದೆ. ಆದೇಶವನ್ನು ಭಾಗಶಃ ಮಾನ್ಯ ಮಾಡಲಾಗಿದೆ.
ಆದಾಯ ತೆರಿಗೆ ನಿರ್ದರಣಾ 2011-12	162.82	ಆದಾಯ ತೆರಿಗೆ ಉಪ ಆಯುಕ್ತರು (ಮೇಲ್ಮನವಿ) ಬೆಂಗಳೂರು	ಕೆಎಫ್‌ಡಿಸಿಯು ಸಿಐಟಿ ಎದುರು ಈ ಪ್ರಕರಣವನ್ನು ಹಾಗೂ ಆದೇಶದಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸುವಂತೆ ಮೇಲ್ಮನವಿಯನ್ನು ಸಲ್ಲಿಸಿರುತ್ತದೆ. ಸಂಪುಟ (ಮೇಲ್ಮನವಿ) ಇವರು ತಮ್ಮ ಆದೇಶ ದಿನಾಂಕ : 26-03-2014ರಲ್ಲಿ ಆದೇಶವನ್ನು ಭಾಗಶಃ ಮಾನ್ಯ ಮಾಡಿರುತ್ತದೆ.
ಆದಾಯ ತೆರಿಗೆ ನಿರ್ದರಣಾ 2012-13	56.24	ಉಪ ಆಯುಕ್ತರು ಆದಾಯ ತೆರಿಗೆ, ಬೆಂಗಳೂರು	ಕೆಎಫ್‌ಡಿಸಿಯು ಸಿಐಟಿ ಈ ಪ್ರಕರಣವನ್ನು ಹಾಗೂ ಆದೇಶದಲ್ಲಾದ ಲೋಪವನ್ನು ಸರಿಪಡಿಸುವವರ ಕೋರಿ ಮೇಲ್ಮನವಿಯನ್ನು ಸಲ್ಲಿಸಿರುತ್ತದೆ.
ಆದಾಯ ತೆರಿಗೆ ನಿರ್ದರಣಾ 2013-14	650.67	ಆಯುಕ್ತರು ಆದಾಯ ತೆರಿಗೆ (ಮೇಲ್ಮನವಿ) 4	ಕೆಎಫ್‌ಡಿಸಿಯು ಸಿಐಟಿ ಈ ಪ್ರಕರಣವನ್ನು ಹಾಗೂ ಆದೇಶದಲ್ಲಾದ ಲೋಪವನ್ನು ಸರಿಪಡಿಸುವವರ ಕೋರಿ ಮೇಲ್ಮನವಿಯನ್ನು ಸಲ್ಲಿಸಿರುತ್ತದೆ.
ಆದಾಯ ತೆರಿಗೆ ನಿರ್ದರಣಾ 2013-14	210.72	ಆಯುಕ್ತರು ಆದಾಯ ತೆರಿಗೆ (ಮೇಲ್ಮನವಿ) 2	ಕೆಎಫ್‌ಡಿಸಿಯು ಸಿಐಟಿ ಈ ಪ್ರಕರಣವನ್ನು ಹಾಗೂ ಆದೇಶದಲ್ಲಾದ ಲೋಪವನ್ನು ಸರಿಪಡಿಸುವವರ ಕೋರಿ ಮೇಲ್ಮನವಿಯನ್ನು ಸಲ್ಲಿಸಿರುತ್ತದೆ.

ಆದಾಯ ತೆರಿಗೆ ನಿರ್ದರಣ 2014-15	326.20	ಆಯುಕ್ತರು ಆದಾಯ ತೆರಿಗೆ (ಮೇಲ್ಮನವಿ) 2	ಕೆಎಫ್‌ಡಿಸಿಯು ಸಿಐಟಿ ಈ ಪ್ರಕರಣವನ್ನು ಹಾಗೂ ಆದೇಶದಲ್ಲಾದ ಲೋಪವನ್ನು ಸರಿಪಡಿಸುವವರ ಕೋರಿ ಮೇಲ್ಮನವಿಯನ್ನು ಸಲ್ಲಿಸಿರುತ್ತದೆ.
ಕೇಂದ್ರ ಮಾರಾಟ ತೆರಿಗೆ 2012-13	3.79	ಜಂಟಿ ಆಯುಕ್ತರು ವಾಣಿಜ್ಯ ತೆರಿಗೆ, (ಮೇಲ್ಮನವಿ) 1	ಕೆಎಫ್‌ಡಿಸಿಯು ಜಂಟಿ ಆಯುಕ್ತರು ವಾಣಿಜ್ಯ ತೆರಿಗೆ ಇವರಿಗೆ ಅವರು ಬಡ್ತಿ ಸಹಿತ ಇಟ್ಟು ಬೇಡಿಕೆ ಮೊತ್ತವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುತ್ತದೆ.

8. ನಮಗೆ ನೀಡಲಾದ ಮಾಹಿತಿ ಹಾಗೂ ವಿವರಣೆಯ ಪ್ರಕಾರ, ಸಂಸ್ಥೆಯು ಯಾವುದೇ ಬ್ಯಾಂಕುಗಳಿಂದ, ಹಣಕಾಸು ಸಂಸ್ಥೆಗಳಿಂದ ಮತ್ತು ಸರ್ಕಾರದಿಂದ ಸಾಲವನ್ನು ಪಡೆದಿರುವುದಿಲ್ಲ. ಹಾಗೂ ಸಂಸ್ಥೆಯಲ್ಲಿ ಯಾವುದೇ ಡಿಬೆಂಚರ್ ಹೋಲ್ಡರ್ಸ್ ಇರುವುದಿಲ್ಲ ಎಂದು ಅಭಿಪ್ರಾಯ ಪಟ್ಟಿರುತ್ತೇವೆ.
9. ಸಂಸ್ಥೆಯು ಯಾವುದೇ ಸಾಲಬದ್ಧ ಸಾಲವನ್ನು ಪಡೆದುಕೊಂಡಿರದೇ ಇರುವುದರಿಂದ, ಮತ್ತು ಸಾರ್ವಜನಿಕರಿಂದ ಯಾವುದೇ ಹಣವನ್ನು ಎತ್ತುವ, ಪ್ರಸ್ತಾವನೆ ಇಲ್ಲದೇ, ಇರುವುದರಿಂದ ಆಪ್ಲಿಕೇಶನ್ ಆಫ್ ಫಂಡ್‌ಗೆ ಸಂಬಂಧಿಸಿದಂತೆ ನಾವು ಯಾವುದೇ ವರದಿ ನೀಡಿರುವುದಿಲ್ಲ.
10. ನಮಗೆ ನೀಡಿದ ಮಾಹಿತಿ ಹಾಗೂ ವಿವರಣೆಗಳ ಪ್ರಕಾರ ಕಂಪೆನಿಯ ಅಥವಾ ಅದರ ಅಧಿಕಾರಿಗಳು ಅಥವಾ ನೌಕರರು ಯಾವುದೇ ವಂಚನೆ ಪ್ರಕರಣದಲ್ಲಿ ಸಿಲುಕಿರುವುದು ನಮ್ಮ ಲೆಕ್ಕ ಪರಿಶೋಧನೆ ಅವಧಿಯಲ್ಲಿ ಕಂಡು ಬಂದಿರುವುದಿಲ್ಲ.
11. ಪ್ರಕಟಣೆ ಸಂಖ್ಯೆ FNo. 1/2 2014-CL-V-GSR 463(ಇ)ದಿನಾಂಕ : 5-6-2015ರ ಪ್ರಕಾರ ಹಿಡುವಳಿ ಕಂಪೆನಿಯು ಸರ್ಕಾರಿ ಕಂಪೆನಿಯಾಗಿರುವುದರಿಂದ ವ್ಯವಸ್ಥಾಪಕರುಗಳ ಸಂಭಾವನೆಗೆ ಸಂಬಂಧಿಪಟ್ಟಂತೆ, ಕಾಯ್ದೆ ಸೆಕ್ಷನ್ 197ರ ಅವಕಾಶಗಳು ಇದಕ್ಕೆ ಅನ್ವಯಿಸುವುದಿಲ್ಲ. ಆದ್ದರಿಂದ ನಾವು ಈ ವಿಷಯವನ್ನು ನಮ್ಮ ವರದಿಯಲ್ಲಿ ಬಹಿರಂಗ ಪಡಿಸುವ ಪ್ರಶ್ನೆ ಉದ್ಭವಿಸುವುದಿಲ್ಲ.
12. ನಮಗೆ ನೀಡಲಾದ ಮಾಹಿತಿ ಹಾಗೂ ವಿವರಣೆಗಳ ಪ್ರಕಾರ ಹಿಡುವಳಿ ಕಂಪೆನಿ ಹಾಗೂ ಸಹ ಕಂಪೆನಿಗಳೆರಡು ನಿಧಿ ಕಂಪೆನಿಗಳಾಗಿರುವುದಿಲ್ಲ ಅಂತೆಯೇ ಆದೇಶದ ಪರಿಚ್ಛೇದ 3(XII) ಅನ್ವಯಿಸುವುದಿಲ್ಲ.
13. ನಮಗೆ ನೀಡಲಾದ ಮಾಹಿತಿ ಹಾಗೂ ವಿವರಣೆಯ ಪ್ರಕಾರ ಹಾಗೂ ನಾವು ಸಂಸ್ಥೆಯ ದಾಖಲೆಗಳನ್ನು ಪರೀಕ್ಷೆ ಮಾಡಿದ ಆಧಾರದಲ್ಲಿ ಸಂಬಂಧಿಸಿದ ವ್ಯಕ್ತಿಗಳೊಂದಿಗೆ ಸಂಸ್ಥೆಯು ನಡೆಸಿದ ವ್ಯವಹಾರವು ಕಾಯ್ದೆ ಸೆಕ್ಷನ್ 177 ಮತ್ತು 188ಕ್ಕೆ ಅನುಗುಣವಾಗಿ ಇರುತ್ತವೆ. ಹಾಗಿದ್ದರೂ ಸಹ ಅಂತಹ ವ್ಯವಹಾರಗಳು ಇಲ್ಲ ಎಂಬುದನ್ನು ಲೆಕ್ಕ ಪತ್ರಗಳ ಮಾನದಂಡಗಳ ಪ್ರಕಾರ ಕ್ರೋಢೀಕೃತ ಹಣಕಾಸು ತಃಖ್ತೆ ಟಿಪ್ಪಣಿ 25ರ ಪಾಯಿಂಟ್ 9ರಲ್ಲಿ ನಾವು ಬಹಿರಂಗ ಪಡಿಸಿದ್ದೇವೆ.
14. ನಮಗೆ ನೀಡಲಾದ ಮಾಹಿತಿ ಹಾಗೂ ವಿವರಣೆಯ ಪ್ರಕಾರ ಅಲ್ಲದೇ ನಾವು ದಾಖಲೆಗಳನ್ನು ಪರೀಕ್ಷೆ ಮಾಡಿದ ಪ್ರಕಾರ ಕಾಯ್ದೆ ಸೆಕ್ಷನ್ 42ನ್ನು ಪಾಲಿಸಬೇಕಾಗಿದ್ದ ಪ್ರಾಶಸ್ತ್ಯ ಹಂಚಿಕೆಯನ್ನು ಅಥವಾ ಶ್ರೇರುಗಳನ್ನು ಖಾಸಗಿಯವರಿಗೆ ನೀಡಿರುವುದನ್ನು ಅಥವಾ ಪೂರ್ತಿಯಾಗಿ ಅಥವಾ ಭಾಗಶಃ ಪರಿವರ್ತಿಸಬಹುದಾದ ಸಾಲ ಪತ್ರಗಳನ್ನು ಈ ಸಾಲಿನಲ್ಲಿ ನೀಡಿರುವುದಿಲ್ಲ, ಎಂಬುದನ್ನು ವರದಿ ಮಾಡುತ್ತೇವೆ.
15. ನಮಗೆ ನೀಡಲಾದ ಮಾಹಿತಿ ಹಾಗೂ ವಿವರಣೆಯ ಪ್ರಕಾರ ಮತ್ತು ನಾವು ಕಂಪೆನಿಯ ದಾಖಲೆಗಳನ್ನು ಪರೀಕ್ಷಿಸಿರುವ ಪ್ರಕಾರ ಸಂಸ್ಥೆಯು ನಿರ್ದೇಶಕರೊಂದಿಗೆ ಅಥವಾ ಅವನಿಗೆ ಸಂಬಂಧಿಸಿದ ಯಾವುದೇ ವ್ಯಕ್ತಿಯೊಂದಿಗೆ ನಗದೇತರ ವ್ಯವಹಾರವನ್ನು ನಡೆಸಿರುವುದಿಲ್ಲ. ಆದ್ದರಿಂದ ಕಾಯ್ದೆ ಸೆಕ್ಷನ್ 192ರಲ್ಲಿ ಕಲ್ಪಿಸಲಾದ ಅವಕಾಶಗಳನ್ವಯ ನಾವು ವರದಿ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ.
16. ಭಾರತದ ರಿಸರ್ವ್ ಬ್ಯಾಂಕ್ ಕಾಯ್ದೆ 1934ರ ಸೆಕ್ಷನ್ 45-1ಎ ಪ್ರಕಾರ ಹಿಡುವಳಿ ಕಂಪೆನಿ ಹಾಗೂ ಸಹ ಕಂಪೆನಿಗಳು ನೋಂದಣಿ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ.

ಮುರಳಿ ಅಂಡ್ ವೆಂಕಟ್

ಚಾರ್ಟೆಡ್ ಅಕೌಂಟಂಟ್

ಸಹಿ

ಕೆ. ವೆಂಕಟೇಶ್

ಪಾಲುದಾರರು

ಸದಸ್ಯತ್ವ ಸಂಖ್ಯೆ : 028348

ರಿಜಿಸ್ಟ್ರೇಷನ್ ನಂ. : 002162S

ಸ್ಥಳ : ಬೆಂಗಳೂರು

ದಿನಾಂಕ : 14.09.2018

ಕಂಪೆನಿಯ ಅನುಬಂಧ - ಬಿ  
ಕಂಪೆನಿ ಕಾಯ್ದೆ 2013 ಸೆಕ್ಷನ್ 143(5)ರಡಿ ನಿರ್ದೇಶನಗಳು

ಎ. ಹಿಡುವಳಿ ಕಂಪೆನಿಯದ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಬಗ್ಗೆ.

- 1) ಹಾಗೂಮೈ, ಕಂಪೆನಿಯು ಬಂಡವಾಳ ಹಿಂತೆಗೆದುಕೊಳ್ಳಲು ಆಯ್ಕೆ ಮಾಡಿಕೊಳ್ಳಲ್ಪಟ್ಟರೆ, ಸ್ಥಿರಾಸ್ಥಿಯ ಮೌಲ್ಯಮಾಪನ (ಭೂಮಿ ಮತ್ತು ಅಗೋಚರ ಆಸ್ತಿಗಳ) ಹೊಣೆಗಾರಿಕೆಗಳನ್ನು (ಬದ್ಧ ಹಾಗೂ ಸಾಮಾನ್ಯ ವಿಧಿಗಳನ್ನೊಳಗೊಂಡಂತೆ) ಅವುಗಳು ಬಂಡವಾಳ ಹಿಂತೆಗೆದುಕೊಳ್ಳುವಿಕೆ ಪ್ರಕ್ರಿಯೆಗಳಲ್ಲಿ ಯಾವ ಹಂತದಲ್ಲಿದೆ ಎಂಬ ಬಗ್ಗೆ.

ಪ್ರಸಕ್ತ ಸಾಲಿನಲ್ಲಿ ಕಂಪೆನಿಯು ಬಂಡವಾಳ ಹಿಂತೆಗೆದುಕೊಳ್ಳಲು ಆಯ್ಕೆಯಾಗಿರುವುದಿಲ್ಲ.

- 2) ಯಾವುದೇ ಮನ್ನಾ ಸಾಲದ ಮನ್ನಾ ಬಡ್ಡಿ ಮನ್ನಾ ಇತ್ಯಾದಿಗಳಿದ್ದಾಗ ಅವುಗಳಿಗೆ ಕಾರಣ ಮತ್ತು ಒಳಗೊಂಡ ಮೊತ್ತ ಬಗ್ಗೆ ವರದಿ ಮಾಡಿ ಪ್ರಸಕ್ತ ಸಾಲಿಗೆ ಸಂಬಂಧಿಸಿದಂತೆ

ಯಾವುದೇ ಸಾಲ ಮನ್ನಾ ಅಥವಾ ಬಡ್ಡಿ ಮನ್ನಾದ ಪ್ರಕರಣಗಳು ಇರುವುದಿಲ್ಲ.

- 3) ಮೂರನೇ ವ್ಯಕ್ತಿಯಿಂದ ಪರಿಶೀಲನೆಗೆ ಒಳಪಡಿಸಿ ತಪಶೀಲು ಪರಿಶೀಲನೆಗೆ ಬಾಕಿ ಇರುವ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ಸರ್ಕಾರದಿಂದ ಅಥವಾ ಅಧಿಕಾರಿಗಳಿಂದ ಬಹುಮಾನದ ರೂಪದಲ್ಲಿ ಬಂದಂತಹ ಆಸ್ತಿಗಳಿಗೆ ಸಂಬಂಧಿಸಿದಂತೆ ನಿರ್ವಹಿಸಬೇಕಾದ ದಾಖಲೆಗಳನ್ನು ನಿರ್ವಹಿಸಿದ್ದಾರೆಯೇ?

ಯಾವುದೇ ಮೂರನೇ ವ್ಯಕ್ತಿಯ ತಪಾಸಣೆಗೆ ಬಾಕಿ ಉಳಿದಿರುವ ತಪಶೀಲುಗಳು ಅಥವಾ ಸರ್ಕಾರದಿಂದ / ಅಧಿಕಾರಿಗಳಿಂದ ಸ್ವೀಕರಿಸಲ್ಪಟ್ಟ ಬಹುಮಾನಗಳು ಪ್ರಸಕ್ತ ಸಾಲಿನಲ್ಲಿ ವರದಿಯಾಗಿರುವುದಿಲ್ಲ.

- 4) ಇತ್ಯರ್ಥಕ್ಕೆ ಬಾಕಿ ಉಳಿದಿರುವ ಕಾನೂನು ಪ್ರಕರಣಗಳು, ವ್ಯಾಜ್ಯಗಳು ಅವುಗಳ, ಎಷ್ಟು ವರ್ಷದಿಂದ ಬಾಕಿ ಉಳಿದಿವೆ ಎಂಬ ಬಗ್ಗೆ ವರ್ಷವಾರು ವಿಶ್ಲೇಷಣೆ. ಅದಕ್ಕೆ ಅಂದರೆ ಅವುಗಳ, ಬಾಕಿ ಇರುವುದಕ್ಕೆ ಕಾರಣಗಳು ಅವುಗಳು ಈಗಿರುವ ಸ್ಥಿತಿ. ಅವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿರುವ ರೀತಿ ಅವುಗಳಿಗೆ ವ್ಯಯಿಸಿದ ವೆಚ್ಚಗಳ ಬಗ್ಗೆ (ವಿದೇಶಿ ಹಾಗೂ ಸ್ಥಳೀಯ) ವರದಿ ನೀಡುವುದು.

ಲೆಕ್ಕಪರಿಶೋಧಕರ ವರದಿ ಅನುಬಂಧ-ಡಿಯಲ್ಲಿ ವಿವರಗಳನ್ನು ನೀಡಲಾಗಿದೆ

ಕಂಪೆನಿಗೆ ಹೆಚ್ಚುವರಿ ಸ್ಪಷ್ಟ ನಿರ್ದೇಶನಗಳು.

- ಎ) ಈಗಿರುವ ಮರಗಳ ತೆರವಿಗೆ ಅರಣ್ಯ ಸಂರಕ್ಷಣಾ ಕಾಯ್ದೆಯ ನಿಯಮ ಹಾಗೂ ನಿಬಂಧನೆಗಳ ಅಡಿಯಲ್ಲಿ ಅಗತ್ಯವಿರುವ ಅನುಮತಿಯನ್ನು ಅರಣ್ಯದ ರಕ್ಷಣೆಯ ದೃಷ್ಟಿಯಿಂದ ಪಡೆದುಕೊಳ್ಳಲಾಗಿದೆಯೇ? ಕಂಪೆನಿಯಲ್ಲಿ ಅರಣ್ಯ ಸಂರಕ್ಷಣೆ ಮಾಡಿ ಅರಣ್ಯ ಪ್ರದೇಶವು ವಿಸ್ತರಣೆಗೊಳ್ಳಲು ಅನುವು ಮಾಡಿಕೊಡುವ ದೃಷ್ಟಿಯಿಂದ ಅನಧಿಕೃತವಾಗಿ ಮರ ಕಡಿಯುವುದನ್ನು ಕಡಿವಾಣ ಹಾಕಲು ಸೂಕ್ತ ಕ್ರಮ ಕೈಗೊಂಡಿದೆಯೇ?

ಕಂಪೆನಿಯು ಅರಣ್ಯದ ರಕ್ಷಣೆಯ ದೃಷ್ಟಿಯಿಂದ ಅರಣ್ಯ ಸಂರಕ್ಷಣಾ ಕಾಯ್ದೆಗಳ ನಿಯಮ ಹಾಗೂ ನಿಬಂಧನೆಗಳನುಸಾರ ಪ್ರಸಕ್ತ ಮರಗಳ ತೆರವಿಗೆ / ಕಡಿತಲೆಗೆ ಅಗತ್ಯ ಅನುಮತಿಯನ್ನು ಪಡೆದುಕೊಂಡಿರುತ್ತದೆ. ಇದಲ್ಲದೇ ಅರಣ್ಯ ಸಂರಕ್ಷಣೆ ಮಾಡಿ ಅರಣ್ಯ ಪ್ರದೇಶವು ವಿಸ್ತರಗೊಳ್ಳಲು ಅನುವು ಮಾಡಿಕೊಡುವ ದೃಷ್ಟಿಯಿಂದ ಅಧಿಕೃತವಾಗಿ ಮರಗಳನ್ನು ಕಡಿಯುವುದಕ್ಕೆ ಕಡಿವಾಣ ಹಾಕಲು ಅಗತ್ಯ ಸೂಕ್ತ ಕ್ರಮವನ್ನು ಕೈಗೊಂಡಿದೆ.

- ಬಿ) ರಬ್ಬರ್ ನೆಡುತೋಪುಗಳಲ್ಲಿನ ಮರಗಳ ಆರ್ಥಿಕ ಆಯಸ್ಸು ಮುಗಿದ ನಂತರ ಅವುಗಳನ್ನು ಲೆಕ್ಕ ಹಾಕುವ ನೀತಿಯು ಇಂತಹದ್ದೇ ಬೇರೆ ಉದ್ದಿಮೆಗಳು ಅನುಸರಿಸುವ ಮಾನದಂಡಗಳ ರೀತ್ಯಾ ಇದೆಯೇ?

ಕಂಪೆನಿಯ ರಬ್ಬರ್ ನೆಡುತೋಪುಗಳಲ್ಲಿನ ಮರಗಳ ಆರ್ಥಿಕ ಆಯಸ್ಸು ಮುಗಿದ ನಂತರ ಅವುಗಳನ್ನು ಲೆಕ್ಕ ಹಾಕುವ ನೀತಿಯು ಇಂತಹದೇ ಬೇರೆ ಉದ್ದಿಮೆಗಳ ಅನುಸರಿಸುವ ಮಾನದಂಡಗಳ ರೀತಿ ಇರುತ್ತದೆ.

- ಸಿ) ಮರುನಾಟಿ ನೆಡುತೋಪು ನಿಧಿಯು ಅದು ಯಾವ ಉದ್ದೇಶಕ್ಕಾಗಿ ಮೀಸಲ್ಪಟ್ಟಿದೆ ಎಂಬ ಉದ್ದೇಶವನ್ನು ಸಂಬಂಧಪಟ್ಟ ಪರಿಹಾರಾತ್ಮಕ ಅರಣ್ಯೀಕರ ಕಾನೂನಿಕ ಅವಶ್ಯಕತೆಗಳನ್ನು ಪೂರೈಸಿದೆಯೆ.



ಹೌದು, ಕಂಪೆನಿಯು ಮರುನಾಟಿ ನೆಡುತೋಪು ನಿಧಿಯನ್ನು ನಿಗದಿತ ಉದ್ದೇಶಕ್ಕಾಗಿ ತನ್ನ ಕಾರ್ಯಾಯೋಜನೆಯ ಪ್ರಕಾರ ಬಳಸಿರುವುದರಿಂದ ಸಂಬಂಧ ಪಟ್ಟ ಕಾನೂನಿನ ಅಡಿಯಲ್ಲಿ ಅವಶ್ಯವಿರುವ ಪರಿಹಾರಾತ್ಮಕ ಅರಣ್ಯೀಕರ ಉದ್ದೇಶವನ್ನು ಪೂರೈಸಿದೆ.

- ಡಿ) ಕಂಪೆನಿಯು ಅರಣ್ಯ ಇಲಾಖೆಗೆ ಪಾವತಿಸಬೇಕಾದ ರಾಜಧನದ ಬಗ್ಗೆ ಪರಿಶೀಲಿಸಲು ಸೂಕ್ತ ವ್ಯವಸ್ಥೆಯನ್ನು ಹೊಂದಿದೆಯೇ? ರಾಜಧನದ ಪಾವತಿಯ ವಿಳಂಬದಿಂದ ಸರ್ಕಾರಕ್ಕೆ ಪಾವತಿಸಿರುವ ಬಡ್ಡಿಯ ಬಗ್ಗೆ ಟೀಕೆ ಟಿಪ್ಪಣಿಯನ್ನು ನೀಡುವುದು.

ಕಂಪೆನಿಯು ಹೊಂದಿರುವ ಚಟುವಟಿಕೆಗಳಿಗೆ ಸಂಬಂಧಿಸಿದಂತೆ, ಅರಣ್ಯ ಇಲಾಖೆಗೆ ಯಾವುದೇ ರಾಜಧನ ಪಾವತಿಯ ಬದ್ಧತೆ ಇರುವುದಿಲ್ಲ.

- ಇ) ಸಾಲಗಳ ಗ್ರಾಂಟ್ ಇನ್ ಏಡ್‌ಗಳ ಸಬ್ಸಿಡಿಗಳ ಪರಿಣಾಮಕಾರಿಯಾದ ಬಳಕೆಗಳ ಬಗ್ಗೆ ಇರುವ ವ್ಯವಸ್ಥೆ ಬಗ್ಗೆ ಮತ್ತು ನಿಧಿಗಳ ಮಾರ್ಗ ಪರಿವರ್ತನೆಯ ಬಗ್ಗೆ ಪರೀಕ್ಷಿಸಿ.

ಅಂತಹ ನಿಧಿಗಳ ಮಾರ್ಗ ಪರಿವರ್ತನೆಯ ಪ್ರಕರಣಗಳು ಕಂಡು ಬಂದಿರುವುದಿಲ್ಲ.

**ಸಹ ಸಂಸ್ಥೆಯಾದ ಕರ್ನಾಟಕ ಪಲ್ಪವುಡ್ ಕಂಪೆನಿಯ ಬಗ್ಗೆ (ಕರ್ನಾಟಕ ಪಲ್ಪವುಡ್ ಕಂಪೆನಿಯ ಶಾಸನಬದ್ಧ ಲೆಕ್ಕ ಪರಿಶೋಧಕರ ವರದಿಯಂತೆ)**

1. ಹಾಗೂಮೈ ಕಂಪೆನಿಯು ಬಂಡವಾಳ ಹಿಂದೆಗೆದುಕೊಳ್ಳುವ ಅಯ್ಕೆಯಾಗಿದ್ದರೆ, ಸ್ಥಿರಾಸ್ಥಿಯ ಮೌಲ್ಯ ಮಾಪನ (ಭೂಮಿ ಮತ್ತು ಅಗೋಚರ ಆಸ್ತಿಗಳು) ಹೊಣೆಗಾರಿಕೆಗಳು (ಬದ್ಧ ಹಾಗೂ ಸಾಮಾನ್ಯ ನಿಧಿಗಳನ್ನೊಳಗೊಂಡಂತೆ) ಅವುಗಳ ಬಂಡವಾಳ ಹಿಂತೆಗೆದುಕೊಳ್ಳುವಿಕೆ ಪ್ರಕ್ರಿಯೆಗಳಲ್ಲಿ ಯಾವ ಹಂತದಲ್ಲಿವೆ ಎಂಬ ಬಗ್ಗೆ.

ಇದು ಅನ್ವಯವಾಗುವುದಿಲ್ಲ.

2. ಯಾವುದೇ ಮನ್ನಾ ಸಾಲದ ಮನ್ನಾ ಬಡ್ಡಿ ಮನ್ನಾ, ಇತ್ಯಾದಿಗಳಿದ್ದಾರೆ ಅವುಗಳಿಗೆ ಕಾರಣ ಮತ್ತು ಅದು ಒಳಗೊಂಡ ಮೊತ್ತದ ಬಗ್ಗೆ ವರದಿ ಮಾಡಿ.

ಮನ್ನಾ ಸಾಲದ ಮನ್ನಾ, ಬಡ್ಡಿ ಮನ್ನಾದ ಪ್ರಕರಣಗಳು ಇರುವುದಿಲ್ಲ.

3. ಮೂರನೇ ವ್ಯಕ್ತಿಯಿಂದ ಪರಿಶೀಲನೆಗೆ ತಪಶೀಲು ಪರಿಶೀಲನೆಗೆ ಬಾಕಿ ಇರುವ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ಸರ್ಕಾರದಿಂದ ಅಥವಾ ಅಧಿಕಾರಿಗಳಿಂದ ಬಹುಮಾನದ ರೂಪದ್ದು, ಬಂದಂತಹ ಆಸ್ತಿಗಳಿಗೆ ಸಂಬಂಧಿಸಿದಂತೆ ನಿರ್ವಹಿಸಬೇಕಾದ ದಾಖಲೆಗಳನ್ನು ನಿರ್ವಹಿಸಲಾಗಿದೆಯೆ.

ಮೂರನೇ ವ್ಯಕ್ತಿಯಿಂದ ತಪಾಸಣೆಗೊಳ್ಳಬೇಕಾದ ಯಾವುದೇ ತಪಶೀಲುಗಳ ಪರಿಶೀಲನೆ ಬಾಕಿಯಾಗಲೀ ಅಥವಾ ಸರ್ಕಾರದಿಂದ ಅಥವಾ ಇನ್ಯಾವುದೇ ಪ್ರಾಧಿಕಾರದಿಂದ ಕಾಣಿಕೆ ರೂಪದಲ್ಲಿ ಆಸ್ತಿಗಳು ಬಂದಿರುವ ಪ್ರಕರಣಗಳು ಇರುವುದಿಲ್ಲ.

4. ಇತ್ಯರ್ಥಕ್ಕೆ ಬಾಕಿ ಉಳಿದಿರುವ ಕಾನೂನು ಪ್ರಕ್ರಿಯೆಗಳು, ವ್ಯಾಜ್ಯಗಳು, ಅವುಗಳ ಎಷ್ಟು ವರ್ಷದಿಂದ ಬಾಕಿ ಉಳಿದಿವೆ ಎಂಬ ಬಗ್ಗೆ ವರ್ಷವಾರು ವಿಶ್ಲೇಷಣೆ ಅದಕ್ಕೆ ಅಂದರೆ, ಅವುಗಳ ಬಾಕಿ ಇರುವುದಕ್ಕೆ ಕಾರಣಗಳು ಅವುಗಳು ಈಗಿರುವ ಸ್ಥಿತಿ, ಅವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿರುವ ರೀತಿ, ಅವುಗಳಿಗೆ ವ್ಯಯಿಸಿದ ವೆಚ್ಚಗಳು (ವಿದೇಶಿ ಹಾಗೂ ಸ್ಥಳೀಯ) ವರದಿ ನೀಡುವುದು.

ನಮಗೆ ಒದಗಿಸಲಾಗಿರುವ ದಾಖಲೆಗಳ ಪ್ರಕಾರ, ಕಾನೂನು ಪ್ರಕರಣಗಳು ವ್ಯಯಿಸಲಾದ ಖರ್ಚಿನ ಬಗ್ಗೆ ಸೂಕ್ತ ಮೇಲುಸ್ತರವಾರಿಯನ್ನು ಮಾಡುವ ಪದ್ಧತಿ ಅಸ್ತಿತ್ವದಲ್ಲಿದೆ.

**ಮುರಳಿ ಅಂಡ್ ವೆಂಕಟ್**  
ಚಾರ್ಟೆಡ್ ಅಕೌಂಟಂಟ್

ಸಹಿ  
**ಕೆ. ವೆಂಕಟೇಶ್**  
ಪಾಲುದಾರರು

ಸದಸ್ಯತ್ವ ಸಂಖ್ಯೆ : 028348  
ರಿಜಿಸ್ಟ್ರೇಷನ್ ನಂ. : 002162S

ಸ್ಥಳ : ಬೆಂಗಳೂರು  
ದಿನಾಂಕ : 14.09.2018

## ಲೆಕ್ಕ ಪರಿಶೋಧಕರ ವರದಿಗೆ ಅನುಬಂಧ -ಸಿ

ಕಂಪೆನಿ ಕಾಯ್ದೆ 2013ರ (ಆ ಕಾಯ್ದೆ)ರ ಸೆಕ್ಷನ್ 243 ಕ್ಲಾಸ್ (1) ಸಬ್ ಕ್ಲಾಸ್ 3 ರಡಿ ಆಂತರಿಕ ಹಣಕಾಸು ನಿಯಂತ್ರಣದ ಮೇಲೆ ವರದಿ :

ನಾವು ಆಂತರಿಕ ಹಣಕಾಸು ನಿಯಂತ್ರಣಗಳ ಆಡಿಟ್‌ನ್ನು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ (“ಕಂಪೆನಿ”)ಗೆ 31ನೇ ಮಾರ್ಚ್ 2018 ಜೊತೆಗೆ ಕಂಪೆನಿಯ ಕ್ರೋಡೀಕೃತ ಹಣಕಾಸು ಹೇಳಿಕೆಗಳನ್ನು ಅದೇ ದಿನಕ್ಕೆ ಮಾಡಲಾಗಿಲ್ಲ.

ಎ) ಹಿಡುವಳಿ ಕಂಪೆನಿಯ ಶಾಸನಬದ್ಧ ಲೆಕ್ಕ ಪರಿಶೋಧಕರು ವರದಿ ನೀಡಿರುವಂತೆ :

ನಾವು ಮಾರ್ಚ್ 31 2018ರ ಅವಧಿಗೆ ಸಂಬಂಧಿಸಿದಂತೆ ನಾವು ನಮ್ಮ ಅದೇ ಅವಧಿಗೆ ಸಂಬಂಧಿಸಿದ ಕ್ರೋಡೀಕೃತ ಹಣಕಾಸು ತಃಖ್ತೆಯಾಗದೇ, ಕಂಪೆನಿಯ ಆಂತರಿಕ ಹಣಕಾಸು ನಿಯಂತ್ರಣದ ಲೆಕ್ಕ ಪರಿಶೋಧನೆಯನ್ನು ಸಹ ಕೈಗೊಂಡಿರುತ್ತದೆ.

**ಆಂತರಿಕ ಹಣಕಾಸು ನಿಯಂತ್ರಣಕ್ಕೆ ಆಡಳಿತ ಮಂಡಳಿಯ ಹೊಣೆಗಾರಿಕೆಗಳು :** ಆಂತರಿಕ ಹಣಕಾಸು ನಿಯಂತ್ರಣಕ್ಕೆ ಆಡಳಿತ ಮಂಡಳಿಯ ಹೊಣೆಗಾರಿಕೆಗಳು ಕಂಪೆನಿಯ ಆಡಳಿತ ಮಂಡಳಿಯು ಆಂತರಿಕ ಹಣಕಾಸು ನಿಯಂತ್ರಣಗಳನ್ನು ಸ್ಥಾಪಿಸಿ ಅವುಗಳನ್ನು ಭಾರತದ ಚಾರ್ಟೆಡ್ ಅಕೌಂಟೆಂಟರುಗಳು (ICAI) ಆಂತರಿಕ ಹಣಕಾಸು ನಿಯಂತ್ರಣಗಳಿಗೆ ಸಂಬಂಧಿಸಿದಂತೆ ನೀಡಿದ ಮಾರ್ಗಸೂಚಿಗಳನ್ವಯ ನಿರ್ವಹಿಸುವ ಹೊಣೆಗಾರಿಕೆಯನ್ನು ಹೊಂದಿರುತ್ತವೆ. ಈ ಹೊಣೆಗಾರಿಕೆಯು ರೂಪರೇಷೆ, ಅವುಗಳ ಕಾರ್ಯಗಳ ಹಾಗೂ ಸಾಕಷ್ಟು ಆಂತರಿಕ ನಿಯಂತ್ರಣಗಳನ್ನು ನಿರ್ವಹಿಸಿ, ತನ್ನ ವ್ಯವಹಾರವು ಕ್ರಮಬದ್ಧವಾಗಿ ಹಾಗೂ ದಕ್ಷತೆಯಿಂದ ನಡೆಯಲು ಅನುವು ಮಾಡಿಕೊಡುವ ಉದ್ದೇಶದಿಂದ ಕಂಪೆನಿಯ ಕಾರ್ಯ ನೀತಿಗಳಿಗೆ ಬದ್ಧರಿರುವುದು, ತನ್ನ ಆಸ್ತಿಯನ್ನು ರಕ್ಷಣೆ ಮಾಡುವುದು, ಮೋಸ ಹಾಗೂ ತಪ್ಪುಗಳು ಘಟಿಸದಂತೆ ನೋಡಿಕೊಳ್ಳುವುದು, ಲೆಕ್ಕ ಪತ್ರಗಳ ದಾಖಲೆಗಳು ಸರಿಯಾಗಿ ಹಾಗೂ ಪರಿಪೂರ್ಣವಾಗಿ ಇರುವಂತೆ, ನೋಡಿಕೊಳ್ಳುವುದು, ಹಾಗೂ ಸಕಾಲದಲ್ಲಿ ನಂಬಲರ್ಹವಾದ ಹಣಕಾಸು ಮಾಡಿಹಿತಿಗಳನ್ನು ಕಾಯ್ದೆಯಲ್ಲಿ ತಿಳಿಸಿರುವಂತೆ ರೂಪಿಸುವುದು ಆಡಳಿತ ಮಂಡಳಿಯ ಹೊಣೆಗಾರಿಕೆಯಾಗಿರುತ್ತವೆ.

**ಲೆಕ್ಕ ಪರಿಶೋಧಕರ ಹೊಣೆಗಾರಿಕೆಗಳು :** ನಮ್ಮ ಲೆಕ್ಕಪರಿಶೋಧನೆಯ ಆಧಾರದಲ್ಲಿ ಹಣಕಾಸು ವರದಿಗೆ ಸಂಬಂಧಿಸಿದಂತೆ, ಕಂಪೆನಿಯ ಆಂತರಿಕ ಹಣಕಾಸು ನಿಯಂತ್ರಣದ ಮೇಲೆ ನಮ್ಮ ಅಭಿಪ್ರಾಯವನ್ನು ನೀಡುವುದು ನಮ್ಮ ಹೊಣೆಗಾರಿಕೆಯಾಗಿರುತ್ತದೆ. ನಾವು ಹಣಕಾಸು ವರದಿಗೆ ಸಂಬಂಧಪಟ್ಟಂತೆ, (ಆ ಸಲಹಾ ಟಿಪ್ಪಣಿ) ಲೆಕ್ಕ ಪರಿಶೋಧನೆಯ ಮಾನದಂಡಗಳಿಗೆ ಸಂಬಂಧಪಟ್ಟಂತೆ ಕಾಯ್ದೆ ಸೆಕ್ಷನ್ 143(10)ರಲ್ಲಿ ನಿರ್ದಿಷ್ಟಪಡಿಸಲ್ಪಟ್ಟ ಪ್ರಕಾರದಲ್ಲಿ ಇಂಡಿಯನ್ ಚಾರ್ಟೆಡ್ ಅಕೌಂಟೆಂಟ್ಸ್ (ಉಅಂಉ)ರವರು ನೀಡುವ ಮಾರ್ಗಸೂಚಿಗಳನ್ವಯ ಅವು ಲೆಕ್ಕಪರಿಶೋಧನೆ ಹಾಗೂ ಆಂತರಿಕ ಹಣಕಾಸು ನಿಯಂತ್ರಣಗಳಿಗೆ ಅನ್ವಯಿಸುವಷ್ಟರ ಮಟ್ಟಿಗೆ ನಾವು ನಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುವುದು ನಮ್ಮ ಹೊಣೆಗಾರಿಕೆಯಾಗಿರುತ್ತದೆ. ಹೀಗೆ ನಿರ್ದಿಷ್ಟ ಪಡಿಸಿದ ಮಾನದಂಡ ಮಾರ್ಗಸೂಚಿ, ಟಿಪ್ಪಣಿಗಳು, ನಾವು ನಿರ್ದಿಷ್ಟ ಪಡಿಸಿದ ನೀತಿಗಳನ್ನು ಪಾಲಿಸಿದ್ದೇವೆಂದು, ಯೋಜನೆ ಪ್ರಕಾರ ಅವುಗಳನ್ನು ಪಾಲಿಸಿದ್ದೇವೆ, ಮತ್ತು ನ್ಯಾಯೋಚಿತವಾದ ಭರವಸೆಗಳನ್ನು ಆರ್ಥಿಕ, ವರದಿಗೆ ಸಂಬಂಧಿಸಿದಂತೆ ಸಾಕಷ್ಟು ಹಣಕಾಸು ನಿಯಂತ್ರಣಗಳನ್ನು ಹೊಂದಿರುವ ಬಗ್ಗೆ ಪಡೆದಿದ್ದೇವೆಯೇ, ಅಲ್ಲದೇ ಕಂಪೆನಿಯು ಅವುಗಳನ್ನು ನಿರ್ವಹಿಸಿರುತ್ತದೆಯೇ ಮತ್ತು ಎಲ್ಲಾ ಮುಖ್ಯವಾದ ವಿಷಯಗಳಲ್ಲಿ ಪರಿಣಾಮಕಾರಿ ನಿಯಂತ್ರಣವನ್ನು ಕಾರ್ಯಗತ ಮಾಡಲಾಗಿದೆಯೇ ಎಂಬ ಬಗ್ಗೆ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದಾಗಿದೆ.

ನಮ್ಮ ಲೆಕ್ಕ ಪರಿಶೋಧನೆಯ ಹಣಕಾಸು ವಿಷಯಕ್ಕೆ ವರದಿ ಮಾಡಲು ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣದ ವ್ಯವಸ್ಥೆ ಅದಕ್ಕೆ ಪೂರಕವಾಗಿ ಸೂಕ್ತ ಪುರಾವೆ ಹಾಗೂ ಈ ಹಣಕಾಸು ನಿಯಂತ್ರಣವು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತೇವೆ ಎಂಬುದನ್ನು ಪರೀಕ್ಷಿಸುವುದು ನಮ್ಮ ಲೆಕ್ಕ ಪರಿಶೋಧನೆಯು ಒಳಗೊಂಡಿರುತ್ತದೆ. ಆಂತರಿಕ ಹಣಕಾಸು ನಿಯಂತ್ರಣದಲ್ಲಿ ಮುಖ್ಯವಾದ ದೌರ್ಬಲ್ಯಗಳು ಇರುವುದನ್ನು ಪತ್ತೆ ಹಚ್ಚಿ ಅವುಗಳನ್ನು ಪರೀಕ್ಷಿಸಿ ಇಂತಹ ಅಪಾಯಗಳನ್ನು



ಅಂದಾಜಿಸಿ ಅವುಗಳನ್ನು ಎದುರಿಸಲು ಸೂಕ್ತ ರೂಪರೇಖೆಗಳನ್ನು ವಿನ್ಯಾಸಗೊಳಿಸಿ ಅವು, ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಲಹೆ ನೀಡುವುದು, ನಮ್ಮ ಆಂತರಿಕ ಹಣಕಾಸು ನಿಯಂತ್ರಣ ಲೆಕ್ಕಪರಿಶೋಧನೆಯ ಭಾಗವಾಗಿದೆ. ಅನುಸರಿಸಬೇಕಾದ ಕ್ರಮವನ್ನು ಆಯ್ಕೆ ಮಾಡುವುದು, ಅಪಾಯವನ್ನು ಅಂದಾಜಿಸಿ, ಹಣಕಾಸು ತಃಖ್ತೆಯನ್ನು ಮುಖ್ಯವಾದ ಅಪಾಯವನ್ನಾವಲಂಬಿಸಿ ತಪ್ಪು ಹೇಳಿಕೆ ನೀಡುವುದು ವಂಚನೆಯ ಗುಣದಿಂದೋ ಅಥವಾ ತಪ್ಪಿನಿಂದಲೋ ಎಂಬುದನ್ನು ನಿರ್ಧರಿಸುವುದು ಲೆಕ್ಕ ಪರಿಶೋಧಕರ ಹೊಣೆಗಾರಿಕೆಯಾಗಿರುತ್ತದೆ.

ನಾವು ಲೆಕ್ಕ ಪರಿಶೋಧನೆಗೆ ಪಡೆದುಕೊಂಡ ಪುರಾವೆಗಳು ಸಾಕಷ್ಟಿದ್ದು, ಅವು ಸೂಕ್ತವಾಗಿದ್ದು, ಕಂಪನಿಯ, ಆಂತರಿಕ ಹಣಕಾಸು ನಿಯಂತ್ರಣದ ಮೇಲೆ ಹಣಕಾಸು ವರದಿಗೆ ನಮ್ಮ ಅಭಿಪ್ರಾಯ ರೂಪಿಸಲು ಆಧಾರವಾಗಿವೆ ಎಂಬುದನ್ನು ನಾವು ನಂಬಿರುತ್ತೇವೆ.

**ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣದ ಅರ್ಥ:** ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣದವು ಹಣಕಾಸು ವರದಿಯು ನಂಬಲಾರ್ಹವಾದ ರೀತಿಯಲ್ಲಿ ನ್ಯಾಯೋಚಿತವಾದ ಭರವಸೆಗಳನ್ನು ಪಡೆದುಕೊಳ್ಳಲು ಮತ್ತು ಸಾಮಾನ್ಯವಾಗಿ ಒಪ್ಪಿತವಾದ ಬಾಹ್ಯ ಉದ್ದೇಶಕ್ಕಾಗಿ ಲೆಕ್ಕ ನೀತಿಯ ಪ್ರಕಾರ ಹಣಕಾಸು ತಖ್ತಿಗಳನ್ನು ತಯಾರಿಸಲು ಪೂರಕವಾಗಿ ಮಾಹಿತಿ ದಾಖಲೆಗಳನ್ನು ನೀಡುವ ಹಾಗೂ ರೂಪರೇಖೆಗಳನ್ನು ತಯಾರಿಸುವ ಕಾರ್ಯ ವಿಧಾನವಾಗಿರುತ್ತದೆ. ಕಂಪನಿಯ ಹಣಕಾಸು ಹೇಳಿಕೆಗೆ ಹಣಕಾಸು ನಿಯಂತ್ರಣವು ಅಂತಹ ಲೆಕ್ಕ ನೀತಿ ಮತ್ತು ವಿಧಿ ವಿಧಾನಗಳನ್ನು ಒಳಗೊಂಡಿರುತ್ತದೆ ಎಂದರೆ:

1. ನ್ಯಾಯೋಚಿತವಾದ, ಖಚಿತವಾದ ಹಾಗೂ ನಿಷ್ಪಕ್ಷವಾದ ದಾಖಲೆಗಳನ್ನು ನಿರ್ವಹಿಸಿ ಇವು ಕಂಪನಿಯ ವ್ಯವಹಾರವನ್ನು ಬಿಂಬಿಸಲು ಹಾಗೂ ಕಂಪನಿಯ ಆಸ್ತಿಗಳನ್ನು ವಿನ್ಯಾಸಗೊಳಿಸಲು ಸಂಬಂಧಿಸಿದ್ದಾಗಿರುತ್ತದೆ.
2. ವ್ಯವಹಾರಗಳನ್ನು ಹಣಕಾಸು ತಖ್ತೆಯ ತಯಾರಿಕೆಗೆ ಪರವಾನಿಗೆ ನೀಡುವ ರೀತಿಯಲ್ಲಿ ಅವಶ್ಯವೆನಿಸಿದ ರೀತಿಯಲ್ಲಿ ಸಾಮಾನ್ಯವಾಗಿ ಒಪ್ಪಿತವಾದ ಲೆಕ್ಕ ನೀತಿಯ ಪ್ರಕಾರ ಹಾಗೂ ಕಂಪನಿಯ ಸ್ವೀಕೃತಿಗಳು ಹಾಗೂ ಖರ್ಚುಗಳನ್ನು ಆಡಳಿತ ವರ್ಗದ ಹಾಗೂ ಕಂಪನಿಯ ನಿರ್ದೇಶಕರ ಮಂಡಳಿಯಿಂದ ಅಧಿಕಾರ ನೀಡಲ್ಪಟ್ಟ ಪ್ರಕಾರ ನಿರ್ವಹಿಸಲ್ಪಟ್ಟಿವೆ ಎಂಬುದನ್ನು ಸೂಕ್ತ ಭರವಸೆಗಳನ್ನು ನೀಡುವುದು.
3. ಯಾವುದೇ ಅನಧಿಕೃತ ಸ್ವಾಧೀನತೆಯನ್ನು ಸಕಾಲದಲ್ಲಿ ಪತ್ತೆ ಹಚ್ಚಿ ಅವುಗಳನ್ನು ಸಕಾಲದಲ್ಲಿ ತಡೆಗಟ್ಟಲು ಹಾಗೂ ಕಂಪನಿಯ ಆಸ್ತಿಗಳು ದುರ್ಬಳಕೆ ಮತ್ತು ವಿಲೇವಾರಿ ಆಗಿ ಒಟ್ಟಾರೆ ಹಣಕಾಸು ತಖ್ತೆಯ ಮೇಲೆ ಮುಖ್ಯವಾದ ಪರಿಣಾಮ ಉಂಟಾಗದಂತೆ ಸೂಕ್ತ ಭರವಸೆಯನ್ನು ನೀಡುವುದು.

**ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣದ ಆಂತರ್ಗತ ಮಿತಿಗಳು:** ಒಳಸಂಚಿನ ಅಸಮರ್ಪಕ ನಿರ್ವಹಣೆ ನಿಯಂತ್ರಣದ ಮಿತಿ ತಪ್ಪುವಿಕೆ ಗುರುತಾವಾದ ತಪ್ಪು ಮತ್ತು ವಂಚನೆ ಕಾರಣದಿಂದ ತಪ್ಪು ಹೇಳಿಕೆಗಳು ಮುಂತಾದ ಕಾರಣಗಳನ್ನೊಳಗೊಂಡಂತೆ ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣದ ಆಂತರ್ಗತ ಮಿತಿಗಳ ಕಾರಣದಿಂದ ತಪ್ಪು ವಂಚನೆ ಅಥವಾ ಮೋಸ ನಡೆದಾಗ್ಯೂ ಅವುಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದೇ ಇರಬಹುದು. ಅಲ್ಲದೇ ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣವು ಭವಿಷ್ಯ ಅವಧಿಯಲ್ಲಿ ಯಾವುದೇ ಮೌಲ್ಯ ಮಾಪನವು ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸಿನ ನಿಯಂತ್ರಣದ ಅಂತರ್ಗತ ಮಿತಿಯ ಕಾರಣದಿಂದ ಹಣಕಾಸು ವರದಿಯ ಬದಲಾದ ಪರಿಸ್ಥಿತಿ ನೀತಿಗಳು ಮತ್ತು ವಿಧಿ ವಿಧಾನಗಳ ಕಾರಣದಿಂದ ಅವುಗಳ ಅನುಷ್ಠಾನದ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗಬಹುದಾಗಿದೆ.

**ಅಭಿಪ್ರಾಯ:** ಕಂಪನಿಯು ಎಲ್ಲಾ ಮುಖ್ಯ ವಿಷಯಗಳಲ್ಲಿ ಹಣಕಾಸು ವರದಿಯ ಮೇಲೆ ಸಾಕಷ್ಟು ಆಂತರಿಕ ಆರ್ಥಿಕ ನಿಯಂತ್ರಣವನ್ನು ಹೊಂದಿದ್ದು, ಅದು ಮಾರ್ಚ್ 31 2018ರ ಅವಧಿಗೆ ಸಂಬಂಧಿಸಿದಂತೆ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ ಹಾಗೂ ಇವುಗಳು ಇಸ್ಪಿಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ ನೀಡಿರುವ ಮಾರ್ಗ ದರ್ಶಿ ಟಿಪ್ಪಣಿಯಲ್ಲಿ

### ಕಅಅನಿನಿ

ಹೇಳಲಾದ ಮುಖ್ಯವಾದ ಎಲ್ಲಾ ಅಂಶಗಳನ್ನು ವರದಿಯ ಮಾನದಂಡಗಳನ್ನು ಅಳವಡಿಸಿಕೊಂಡಿದೆ ಎಂಬುವುದು ನಮ್ಮ ಅಭಿಪ್ರಾಯ ಇದಲ್ಲದೇ ಕಂಪನಿಯು ತನ್ನ ಚಟುವಟಿಕೆ ಹಾಗೂ ವ್ಯವಹಾರವನ್ನು ಭದ್ರ ಪಡಿಸುವ ದೃಷ್ಟಿಯಿಂದ ದಾಖಲೆಗಳನ್ನು ಉತ್ತಮ ಪಡಿಸಲು ಹಾಗೂ ಈಗಿರುವ ಆಂತರಿಕ ಹಣಕಾಸು ನಿಯಂತ್ರಣಕ್ಕೆ ಸಲಹೆ ಪಡೆದುಕೊಳ್ಳುವ ದೃಷ್ಟಿಯಿಂದ ಓರ್ವ ಸಮಾಲೋಚನಾ ಸಂಸ್ಥೆಯನ್ನು ನೇಮಕ ಮಾಡಿಕೊಂಡಿರುತ್ತದೆ.

ಸಹ ಸಂಸ್ಥೆಯ ಇನ್ನೋರ್ವ ಶಾಸನಬದ್ಧ ಲೆಕ್ಕಾಪರಿಶೋಧಕರು ನೀಡಿರುವ ವರದಿಯಂತೆ: ಸಹ ಸಂಸ್ಥೆಗೆ ಸಂಬಂಧಿಸಿದಂತೆ ಕಂಪನಿ ಕಾಯ್ದೆ 2013ರ ಸೆಕ್ಷನ್ 143(3) ರನ್ವಯ ಅವಶ್ಯವಾದ ಆಂತರಿಕ ಹಣಕಾಸು ನಿಯಂತ್ರಣದ ವರದಿಯ ಲಭ್ಯವಿರುವುದಿಲ್ಲ.

ಅನುಬಂಧ - ಡಿ ಸ್ವತಂತ್ರ ಲೆಕ್ಕಪರಿಶೋಧಕರ ವರದಿಯನ್ನು ನೋಡಬಹುದಾಗಿದೆ.

ಮುರಳಿ ಅಂಡ್ ವೆಂಕಟ್  
ಚಾರ್ಟೆಡ್ ಅಕೌಂಟಂಟ್ಸ್

ಸಹಿ  
ಕೆ. ವೆಂಕಟೇಶ್  
ಪಾಲುದಾರರು

ಸದಸ್ಯತ್ವ ಸಂಖ್ಯೆ : 028348  
ರಿಜಿಸ್ಟ್ರೇಷನ್ ನಂ. : 002162S

ಸ್ಥಳ : ಬೆಂಗಳೂರು  
ದಿನಾಂಕ : 14.09.2018

## ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ

ಬೆಂಗಳೂರು - 560 003.

### 31 ಮಾರ್ಚ್ 2018ಕ್ಕೆ ಕೊನೆಗೊಂಡ ಅಡಾವೆ ಪಟ್ಟಿಕೆ

ರೂ. ಲಕ್ಷಗಳಲ್ಲಿ

ಕ್ರ. ಸಂ.	ವಿವರಗಳು	ಅನುಸೂಚಿ ಸಂಖ್ಯೆ	31 ಮಾರ್ಚ್ 2018 ರಂತೆ	31 ಮಾರ್ಚ್ 2017 ರಂತೆ	31 ಮಾರ್ಚ್ 2016 ರಂತೆ
I	<b>ಆಸ್ತಿಗಳು</b>				
1)	<b>ಚಾಲ್ತಿಯಲ್ಲಿರದ ಆಸ್ತಿಗಳು</b>				
	(a) ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳು	1	4,604.22	4,176.53	3,713.87
	(b) ಪ್ರಗತಿಯಲ್ಲಿರುವ ಕಾಮಗಾರಿ	-	-	-	-
	(c) ಚಾಲ್ತಿಯಲ್ಲಿರುವ ದೂತ ಸಸಿಗಳು CWIP	2	3,146.61	3,106.22	3,167.24
	(d) ಹೂಡಿಕೆ ಆಸ್ತಿ	3	63.52	66.41	69.30
	(e) ಇತರೆ ಆಗೋಚರ ಆಸ್ತಿಗಳು		-	-	-
	(f) ದೂತ ಸಸಿಗಳಲ್ಲದೆ ಇತರೆ ಜೈವಿಕ ಸ್ವತ್ತುಗಳು	4	1,130.86	755.77	955.52
	(g) ಮಾರಾಟಕ್ಕಿಟ್ಟಿರುವ ಪ್ರಸ್ತುತವಲ್ಲದ ಸ್ವತ್ತುಗಳು	5	143.08	143.08	143.08
	(h) ಆರ್ಥಿಕ ಆಸ್ತಿಗಳು				
	i) ಹೂಡಿಕೆಗಳು	6	-	-	-
	ii) ಸಾಲಗಳು	7	6.08	9.63	8.57
	(i) ಇತರೆ ಚಾಲ್ತಿಯಲ್ಲಿರದ ಆಸ್ತಿಗಳು	8	1,120.85	762.83	663.08
	<b>ಒಟ್ಟು ಚಾಲ್ತಿಯಲ್ಲಿರದ ಆಸ್ತಿಗಳು</b>		<b>10,215.21</b>	<b>9,020.49</b>	<b>8,720.67</b>
2)	<b>ಚಾಲ್ತಿ ಆಸ್ತಿಗಳು</b>				
	(a) ಸರಕು ದಾಸ್ತಾನು	9	679.34	937.98	796.80
	(b) ಚಾಲ್ತಿಯಲ್ಲಿರುವ ದೂತ ಸಸಿಗಳು	10	6,991.82	5,893.42	4,320.77
	(c) ಆರ್ಥಿಕ ಆಸ್ತಿಗಳು				
	i) ವ್ಯಾಪಾರ ಸ್ವೀಕೃತ	11	251.90	286.84	298.79
	ii) ನಗದು ಮತ್ತು ನಗದು ಸಮನಾರ್ಥಕಗಳು	12	15,013.86	14,470.41	15,266.50
	iii) ಇತರೆ ಬ್ಯಾಂಕ್ ಶಿಲ್ಕುಗಳು	13	-	-	1.18
	iii) ಸಾಲಗಳು	14	53.28	63.63	57.50
	iv) ಇತರೆ ಹಣಕಾಸು ಆಸ್ತಿಗಳು	15	139.72	127.79	134.24
	(d) ಇತರೆ ಚಾಲ್ತಿ ಆಸ್ತಿಗಳು	16	305.52	376.21	301.49
	<b>ಒಟ್ಟು ಚಾಲ್ತಿ ಆಸ್ತಿಗಳು</b>		<b>23,435.44</b>	<b>22,156.27</b>	<b>21,177.28</b>
	<b>ಒಟ್ಟು ಆಸ್ತಿಗಳು</b>		<b>33,650.77</b>	<b>31,176.76</b>	<b>29,897.95</b>
II	<b>ಈಕ್ವಿಟಿ ಮತ್ತು ಹೊಣೆಗಾರಿಕೆಗಳು</b>				
1)	<b>ಈಕ್ವಿಟಿ</b>	-			
	(a) ಈಕ್ವಿಟಿ ಷೇರು ಬಂಡವಾಳ	17	931.40	931.40	931.40
	(b) ಇತರೆ ಈಕ್ವಿಟಿ	18	27,303.19	24,681.81	24,128.99
	<b>ಒಟ್ಟು ಈಕ್ವಿಟಿ</b>		<b>28,234.59</b>	<b>25,613.21</b>	<b>25,060.39</b>

ಕ್ರ. ಸಂ.	ವಿವರಗಳು	ಅನುಸೂಚಿ ಸಂಖ್ಯೆ	31 ಮಾರ್ಚ್ 2018 ರಂತೆ	31 ಮಾರ್ಚ್ 2017 ರಂತೆ	31 ಮಾರ್ಚ್ 2016 ರಂತೆ
2)	ಹೊಣೆಗಾರಿಕೆಗಳು				
2.1)	ಚಾಲ್ತಿಯಲ್ಲಿರದ ಹೊಣೆಗಾರಿಕೆಗಳು	-			
	(a) ಆರ್ಥಿಕ ಹೊಣೆಗಾರಿಕೆಗಳು				
	(i) ಇತರೆ	19	300.61	1.58	104.27
	(b) ಪೂರ್ವ ಸಿದ್ಧತೆಗಳು	20	665.13	727.56	692.91
	(c) ಮುಂದುವರಿದು ಉಳಿದು ತೆರಿಗೆ ಹೊಣೆ (ನಿವ್ವಳ)		217.20	-	-
	(d) ಚಾಲ್ತಿಯಲ್ಲಿರದ ಹೊಣೆಗಾರಿಕೆಗಳು	21	674.82	682.13	695.88
	<b>ಒಟ್ಟು ಚಾಲ್ತಿಯಲ್ಲಿರದ ಹೊಣೆಗಾರಿಕೆಗಳು</b>		<b>1,857.76</b>	<b>1411.28</b>	<b>1493.06</b>
2.2)	ಚಾಲ್ತಿ ಹೊಣೆಗಾರಿಕೆಗಳು				
	(a) ಆರ್ಥಿಕ ಹೊಣೆಗಾರಿಕೆಗಳು				
	(i) ಸಾಲಗಳು		-	-	-
	(ii) ವ್ಯಾಪಾರ ಸಂದಾಯಗಳು	22	127.53	186.90	127.88
	(iii) ಇತರೆ ಆರ್ಥಿಕ ಹೊಣೆಗಾರಿಕೆಗಳು	23	1,482.18	1,439.04	1,040.27
	(b) ಇತರೆ ಚಾಲ್ತಿ ಹೊಣೆಗಾರಿಕೆಗಳು	24	704.00	1,179.73	925.56
	(c) ಪೂರ್ವ ಸಿದ್ಧತೆಗಳು	25	1,034.71	1,304.59	1,039.68
	(d) ತೆರಿಗೆ ಹೊಣೆಗಾರಿಕೆಗಳು		210.00	42.01	211.11
	<b>ಒಟ್ಟು ಪ್ರಸಕ್ತ ಹೊಣೆಗಾರಿಕೆಗಳು</b>		<b>3,558.42</b>	<b>4,152.26</b>	<b>3,334.50</b>
	<b>ಒಟ್ಟು ಹೊಣೆಗಾರಿಕೆಗಳು</b>		<b>5,416.18</b>	<b>5,563.54</b>	<b>4,837.56</b>
	<b>ಒಟ್ಟು ಈಕ್ವಿಟಿ ಮತ್ತು ಹೊಣೆಗಾರಿಕೆಗಳು</b>		<b>33,650.77</b>	<b>31,176.96</b>	<b>29,897.95</b>

ಟಿಪ್ಪಣಿ 33 - ಹಣಕಾಸಿನ ಹೇಳಿಕೆಗಳ ಅವಿಭಾಜ್ಯ ಅಂಗವಾಗಿದೆ.

ಮಂಡಳಿಯ ಪರವಾಗಿ

ಸಹಿ/-  
(ವಿಜಯ್ ಕುಮಾರ್ ಗೋಗಿ)  
ನಿರ್ದೇಶಕರು

ಸಹಿ/-  
(ಹರೀಶ್ ಎ.)  
ಪ್ರಭಾರ ವಿತ್ತಾಧಿಕಾರಿ ಮತ್ತು  
ಮುಖ್ಯ ಲೆಕ್ಕಾಧಿಕಾರಿ

ಸ್ಥಳ : ಬೆಂಗಳೂರು  
ದಿನಾಂಕ : 11-09-2018

ಸಹಿ/-  
(ಸಂಜಯ್ ಮೋಹನ್)  
ವ್ಯವಸ್ಥಾಪಕ ನಿರ್ದೇಶಕರು  
ಮುರಳಿ ಅಂಡ್ ವೆಂಕಟಾ  
ಚಾರ್ಟೆಡ್ ಅಕೌಂಟಂಟ್ಸ್  
ರಿಜಿಸ್ಟ್ರೇಷನ್ ನಂ. : 002162S

ಸಹಿ/-  
ಕೆ. ವೆಂಕಟೇಶ್  
ಪಾಲುದಾರರು  
ಸದಸ್ಯತ್ವ ಸಂಖ್ಯೆ : 028348

ಸ್ಥಳ : ಬೆಂಗಳೂರು  
ದಿನಾಂಕ : 14-09-2018

**ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ**  
ಬೆಂಗಳೂರು - 560 003.

**31 ಮಾರ್ಚ್ 2018ಕ್ಕೆ ಕೊನೆಗೊಂಡ ಲಾಭ ನಷ್ಟದ ತಃಖ್ತೆ**

ರೂ. ಲಕ್ಷಗಳಲ್ಲಿ

ಕ್ರ. ಸಂ.	ವಿವರಗಳು	ಅನುಸೂಚಿ ಸಂಖ್ಯೆ	31 ಮಾರ್ಚ್ 2018 ರಂತೆ	31 ಮಾರ್ಚ್ 2017 ರಂತೆ
I	ಕಾರ್ಯಾಚರಣೆಗಳಿಂದ ಬಂದ ಆದಾಯ	25	9,193.30	6,265.88
II	ಇತರೆ ಆದಾಯಗಳು	26	1,124.19	1,261.91
III	ಒಟ್ಟು ಆದಾಯ (I+II)		<b>10,317.48</b>	<b>7,527.79</b>
IV	ವೆಚ್ಚಗಳು			
	ಕಾರ್ಯಾಚರಣೆಗಳಿಂದ ವೆಚ್ಚಗಳು	27	2,208.23	1,374.84
	ತಯಾರಾದ ಸರಕುಗಳು ತಪಶೀಲು ಬದಲಾವಣೆ, ಪ್ರಗತಿಯಲ್ಲಿರುವ ಕಾರ್ಯ ಮತ್ತು ವ್ಯಾಪಾರದ(ಸರಕು)ಗಳಲ್ಲಾದ ಬದಲಾವಣೆಗಳು	28	137.67	(59.34)
	ಇಳಿಕೆ / (ಎರಿಕೆ) ನ್ಯಾಯೋಚಿತ ಮೌಲ್ಯ ಇಂಡ್ ಅಸ್ ಪ್ರಕಾರ	29	(969.17)	(867.69)
	ಸಿಬ್ಬಂದಿ ಹಿತಾಸಕ್ತಿಯ ವೆಚ್ಚ	30	4,158.87	4,439.35
	ಆರ್ಥಿಕ ವೆಚ್ಚಗಳು		-	-
	ಸವಕಳಿ ಮತ್ತು ಋಣ ವಿಮೋಚನಾ ವೆಚ್ಚ	31	306.33	273.52
	ಇತರೆ ವೆಚ್ಚಗಳು	32	1,590.21	1,019.94
	ಒಟ್ಟು ಖರ್ಚುಗಳು (IV)		<b>7,431.25</b>	<b>6,180.61</b>
V	ಅಸಾಧಾರಣ ಮತ್ತು ಅಸಾಮಾನ್ಯ ಖರ್ಚು ಬಾಬುಗಳು ಹಾಗೂ ತೆರಿಗೆ ಪೂರ್ವದಲ್ಲಿ ಉಂಟಾಗುವ ಲಾಭ(III-IV)		2,885.33	1,347.18
VI	ಅಸಾಧಾರಣ ಅಂಶಗಳು		-	-
VII	ತೆರಿಗೆ ಮುಂಚಿನ ಲಾಭ (V-VI)		<b>2,885.33</b>	<b>1,347.18</b>
VIII	ತೆರಿಗೆ ವೆಚ್ಚಗಳು		-	-
	ಪ್ರಸಕ್ತ ತೆರಿಗೆ		210.00	211.19
	ಮ್ಯಾಟ್ ಕ್ರೆಡಿಟ್		(91.12)	-
	ಅಧಿಕ ತೆರಿಗೆ ಎ.ವೈ. 17-18		(32.16)	-
	ಮುಂದುಡಲ್ಪಟ್ಟ ತೆರಿಗೆ		217.20	-
	ಒಟ್ಟು ತೆರಿಗೆ ವೆಚ್ಚಗಳು		303.92	211.19
IX	ಪ್ರಸಕ್ತ ವರ್ಷದ ಲಾಭ / (ನಷ್ಟ)(VII-VIII)		<b>2,581.41</b>	<b>1,135.99</b>
X	ಇತರೆ ಸಮಗ್ರ ಆದಾಯ			
	A (i) ಲಾಭ ಅಥವಾ ನಷ್ಟಕ್ಕೆ ಮರುವರ್ಗೀಕರಣವಾದ ಅಂಶಗಳು			
	ಸೇವಾ ಉಪದನ ಮತ್ತು ರಜಾಗಳಿಕೆ			



ಕ್ರ. ಸಂ.	ವಿವರಗಳು	ಅನುಸೂಚಿ ಸಂಖ್ಯೆ	31 ಮಾರ್ಚ್ 2018 ರಂತೆ	31 ಮಾರ್ಚ್ 2017 ರಂತೆ
	ಲಾಭ - ವಿಚಾರಾತ್ಮಕ ಲಾಭಗಳು / (ನಷ್ಟಗಳು)		39.97	(583.17)
	(ii) ಆದಾಯ ತೆರಿಗೆ -A		-	-
	B (i) ವಸ್ತುಗಳು ಲಾಭ ಅಥವಾ ನಷ್ಟದಲ್ಲಿ ವರ್ಗೀಕರಿಸಿರುವುದು		-	-
	(ii) ಆದಾಯ ತೆರಿಗೆ -B		-	-
	ಇತರೆ ಆದಾಯಕ್ಕೆ ಒಳಗಾಗುವ ಮೊತ್ತ		39.97	(583.17)
XI	(ಆದಾಯಕ್ಕೆ ಒಳಗಾಗುವ ಮೊತ್ತ ವರ್ಷದ ಲಾಭ ಮತ್ತು ಇತರೆ ಸಮಗ್ರ ಆದಾಯ ಒಳಗೊಂಡಿದೆ)		2,621.38	(583.17)
	ಷೇರಿನಲ್ಲಿ ಸಂಪಾದನೆ (ರೂ.ಗಳಲ್ಲಿ)		2,814.45	593.53

ಟಿಪ್ಪಣಿ 33 - ಹಣಕಾಸಿನ ಹೇಳಿಕೆಗಳ ಅವಿಭಾಜ್ಯ ಅಂಗವಾಗಿದೆ.

ಮಂಡಳಿಯ ಪರವಾಗಿ

ಸಹಿ/-  
(ವಿಜಯ್ ಕುಮಾರ್ ಗೋಗಿ)  
ನಿರ್ದೇಶಕರು

ಸಹಿ/-  
(ಹರೀಶ್ ಎ.)  
ಪ್ರಭಾರ ವಿತ್ತಾಧಿಕಾರಿ ಮತ್ತು  
ಮುಖ್ಯ ಲೆಕ್ಕಾಧಿಕಾರಿ

ಸ್ಥಳ : ಬೆಂಗಳೂರು  
ದಿನಾಂಕ : 11-09-2018

ಸಹಿ/-  
(ಸಂಜಯ್ ಮೋಹನ್)  
ವ್ಯವಸ್ಥಾಪಕ ನಿರ್ದೇಶಕರು  
ಮುರಳಿ ಅಂಡ್ ವೆಂಕಟ್  
ಚಾರ್ಟೆಡ್ ಅಕೌಂಟಂಟ್ಸ್  
ರಿಜಿಸ್ಟ್ರೇಷನ್ ನಂ. : 002162S

ಸಹಿ/-  
ಕೆ. ವೆಂಕಟೇಶ್  
ಪಾಲುದಾರರು  
ಸದಸ್ಯತ್ವ ಸಂಖ್ಯೆ : 028348

ಸ್ಥಳ : ಬೆಂಗಳೂರು  
ದಿನಾಂಕ : 14-09-2018

**ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ**  
**31.03.2018ರ ಅಂತ್ಯದ ವೇಳೆಗೆ ಈ ಕ್ಷೇತ್ರದಲ್ಲಿ ಬದಲಾವಣೆಗಳ ಹೇಳಿಕೆ**  
**(ರೂ. ಲಕ್ಷಗಳಲ್ಲಿ)**

ಪೆ. ಕೆ. ಜಿ. ರಾಜೇಂದ್ರ

ವಿವರಗಳು	1.4.2016 ರಂತೆ	2016-17 ರಲ್ಲಿ ಈಕ್ವಟಿಯಲ್ಲಾದ ಬದಲಾವಣೆ	31.3.2017 ರಂತೆ	2017-18 ರಲ್ಲಿ ಈಕ್ವಟಿಯಲ್ಲಾದ ಬದಲಾವಣೆ	31.3.2018 ರಂತೆ
	931.40	00	931.40	00	931.40

ဒီ  
နီ  
ရ  
ဇ  
ဒ်

(၁၆) ခု

ವಿವರಗಳು	ಮೀಸಲು ಮತ್ತು ಹೆಚ್ಚುವರಿ										ಉಳಿತಾಯದ ವಿವರಗಳು	ಒಟ್ಟು
	ಮೀಸಲು ಬಂಡವಾಳ	ಅಕ್ಕಿ ಅನುದಾನ	ಪಲ್ಸ್‌ಪ್ರೋಗ್ರಾಂ ಅನುದಾನ	ಉಳಿತಾಯ (ಸಾಮಾನ್ಯ ಮೀಸಲು)	ಉಳಿತಾಯದ ಕೊಂಡು ಸಂಪಾದನೆ	ಧನ ಸಹಾಯ ಮಾಡಿದ ಸಂಗ್ರಹಣೆ	ಪುನಶ್ಚೇತನ ಮೀಸಲು	ಹಂಚಿಕೆ ಮಾಡಿದ ಧನ	ಕೊಡುಗೆಯಾದ ಧನ	ಉಳಿತಾಯದ ವಿವರಗಳು		
1.4.2016ರ ಪ್ರಾರಂಭದಲ್ಲಿ ಬಾಕಿ	-	1,460.08	979.39	639.96	19,640.98	1,658.35	45.04	1,391.00	125.00	25,939.81		
ಒಟ್ಟು ಉಳಿತಾಯದ ಆದಾಯದ	-	(1,460.08)	(979.39)	2,439.47	(107.43)	(1,658.35)	(45.04)	-	-	(1,810.82)		
ಉಳಿತಾಯದ ಆದಾಯದ ತೆರಿಗೆ	-	-	-	-	-	-	-	-	-	-		
1.4.2016 ರಂದು ಉಳಿತಾಯದ ಬಾಕಿ	-	-	-	3,079.43	19,533.55	-	-	1,391.00	125.00	24,128.49		
ಒಟ್ಟು ಉಳಿತಾಯದ ಆದಾಯ	-	-	-	-	1,135.99	-	-	-	-	552.82		
ಲಾಭಾಂಶ	-	-	-	-	-	-	-	-	-	-		
ಲಾಭಾಂಶದಿಂದ ವಿತರಿಸಿದ ತೆರಿಗೆ	-	-	-	-	-	-	-	-	-	-		
ಉಳಿತಾಯದ ಕೊಂಡು ಸಂಪಾದನೆಯಿಂದ ಮಾರ್ಗವಣಿ	-	-	-	-	-	-	-	-	-	-		
ತೆರಿಗೆ ಸಮಗ್ರ ಆದಾಯದ	-	-	-	3,079.43	20,669.54	-	-	1,391.00	125.00	24,681.81		
31.03.2017 ರಂದು ಬಾಕಿ	-	-	-	3,079.43	20,669.54	-	-	1,391.00	125.00	24,681.81		
01.04.2017ರ ಪ್ರಾರಂಭದಲ್ಲಿ ಬಾಕಿ	-	-	-	-	2,581.41	-	-	-	-	39.97		
ಒಟ್ಟು ಉಳಿತಾಯದ ಆದಾಯ	-	-	-	-	-	-	-	-	-	2,621.38		
ಲಾಭಾಂಶ	-	-	-	-	-	-	-	-	-	-		
ಲಾಭಾಂಶದಿಂದ ವಿತರಿಸಿದ ತೆರಿಗೆ	-	-	-	-	-	-	-	-	-	-		
ಉಳಿತಾಯದ ಕೊಂಡು ಸಂಪಾದನೆಯಿಂದ ಮಾರ್ಗವಣಿ	-	-	-	-	-	-	-	-	-	-		
ತೆರಿಗೆ ಸಮಗ್ರ ಆದಾಯದ	-	-	-	3,079.43	23,250.95	-	-	1,391.00	125.00	27,303.19		
31.03.2017 ರಂದು ಬಾಕಿ	-	-	-	3,079.43	23,250.95	-	-	1,391.00	125.00	27,303.19		

ಹಣಕಾಸಿನ ಹೇಳಿಕೆಗಳು ಅವಿಭಾಜ್ಯ ಅಂಗವಾಗಿದೆ.

 $\frac{1}{2.8}$ 

128

ಮುರಳಿ ಅಂಡ್ ಸಂಪತ್

(ವಿಜಯ ಕುಮಾರ್ ಗೋಗಿ), ನಿರ್ದೇಶಕರು (ಸಂಜಯ್ ಮೋಹನ್) ರಿಜಿಸ್ಟ್ರೇಷನ್ ನಂ. : 002162S ಪಾರ್ಟ್ ಅಂಟಂಟ್

3)

.. ಬೆಂಗಳೂರು

(3) 2022-

$$\frac{1}{18} \left( \frac{1}{18} \right)$$

ಶ. ಬೆಂಕಪ್ಪೇಳ್  
ಪಾಲುದಾರರು.

ಕಿ. ಪೆಂಕಪೀತ್  
ಪಾಲುದಾರರು,  
ಸದಸ್ಯತ್ವ ಸಂಖ್ಯೆ : 028348 ದಿನಾಂಕ : 14-09-2018  
ಸ್ಥಳ : ಬೆಂಗಳೂರು

**ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ**  
ಬೆಂಗಳೂರು - 560 003.

**2018 ಮಾರ್ಚ್ 31ಕ್ಕೆ ಕೊನೆಗೊಂಡ ನಗದು ಹರಿವಿನ ವಿವರಗಳು**

(ರೂ. ಲಕ್ಷಗಳಲ್ಲಿ)

ಕ್ರ. ಸಂ.	ವಿವರಗಳು	2017-18 ₹	2016-17 ₹
A	ವ್ಯಾಪಾರದ ಚಟುವಟಿಕೆಯಿಂದ ಬಂದ ನಗದು ಹರಿವು		
	ಒಟ್ಟು ಸಮಗ್ರ ಆದಾಯ	2,621.38	552.82
	ಹೊಂದಾಣಿಕೆಗಾಗಿ :		
	ಆದಾಯದ ತೆರಿಗೆ ಸಾಮಾನು	303.92	211.19
	ಸವಕಳಿ ಮತ್ತು ಭೋಗ್ಯ	306.33	273.52
	ಬಡ್ಡಿ ಆದಾಯ	(907.00)	(1,088.86)
	ಬಾಡಿಗೆ ಆದಾಯ	(115.72)	(99.77)
	(ಲಾಭ) / ನಷ್ಟ on write off/ sale of PPE	-	-
	ಕಾರ್ಯಾಚರಣಾ ಬಂಡವಾಳದ ಬದಲಾವಣೆಗೆ ಮೊದಲು ಲಾಭ	<b>2,208.45</b>	<b>(151.09)</b>
	ಕಮ್ಮಿ (ಹೆಚ್ಚುವರಿ) ಧೀರ್ಘಾವಧಿ ಸಾಲಗಳು	3.56	(1.06)
	ಕಮ್ಮಿ (ಹೆಚ್ಚುವರಿ) ಇತರೆ ಪ್ರಸಕ್ತವಲ್ಲದ ಸ್ವತ್ತುಗಳು	(358.14)	(99.75)
	ಕಮ್ಮಿ (ಹೆಚ್ಚುವರಿ) ಇನ್ವೆಂಟರೀಸ್	258.64	(141.18)
	ಕಮ್ಮಿ (ಹೆಚ್ಚುವರಿ) ದೂತ ಸಸಿಗಳಲ್ಲದೆ	(1,098.41)	(1,572.64)
	ಜೈವಿಕ ಸ್ವತ್ತುಗಳು		
	ಕಮ್ಮಿ (ಹೆಚ್ಚುವರಿ) ವ್ಯಾಪಾರ ಸ್ವೀಕೃತಿಗಳು	34.94	11.95
	ಕಮ್ಮಿ (ಹೆಚ್ಚುವರಿ) ಸಾಲಗಳು ಮತ್ತು ಮುಂಗಡಗಳು	10.35	(6.13)
	ಕಮ್ಮಿ (ಹೆಚ್ಚುವರಿ) ಇತರೆ ಹಣಕಾಸು ಸ್ವತ್ತುಗಳು	(11.93)	6.45
	ಕಮ್ಮಿ (ಹೆಚ್ಚುವರಿ) ಇತರೆ ಪ್ರಸಕ್ತ ಸ್ವತ್ತುಗಳು	70.68	(74.72)
	ಹೆಚ್ಚುವರಿ (ಕಮ್ಮಿ) ಇತರೆ ಹಣಕಾಸು ಸಮಗ್ರಗಳು LT	299.03	(102.69)
	ಹೆಚ್ಚುವರಿ (ಕಮ್ಮಿ) ಪ್ರಸಕ್ತವಲ್ಲದ ಸಮಗ್ರಗಳು	(7.32)	(13.74)
	ಹೆಚ್ಚುವರಿ (ಕಮ್ಮಿ) ವ್ಯಾಪಾರದಲ್ಲಿ ಸ್ವೀಕೃತಿಗಳು	(59.36)	59.02
	ಹೆಚ್ಚುವರಿ (ಕಮ್ಮಿ) ಸಾಲಗಳು ಮತ್ತು ಮುಂಗಡಗಳು	43.13	398.77
	ಹೆಚ್ಚುವರಿ (ಕಮ್ಮಿ) ಇತರೆ ಹಣಕಾಸು ಸ್ವತ್ತುಗಳು	(475.73)	254.17
	ಹೆಚ್ಚುವರಿ (ಕಮ್ಮಿ) ಸಾಮಾನುಗಳು	52.88	130.45
	ಕಾರ್ಯಾಚರಣೆಯಿಂದ ನಗದು	<b>970.78</b>	<b>(1,302.18)</b>
	ಪಾವತಿಸಿದ ಆದಾಯ ತೆರಿಗೆ	303.92	211.19
	ಅಸಾಧಾರಣ ವಸ್ತುಗಳ ಕಾರ್ಯಾಚರಣೆಯ ಮುಂಚೆ ಬಂದ ನಗದು	<b>666.86</b>	<b>(1,513.37)</b>
	ಅಸಾಧಾರಣ ವಸ್ತುಗಳು	-	-
	ಕಾರ್ಯಾಚರಣೆಯಿಂದ ಬಂದ ನಗದು	<b>666.86</b>	<b>(1,513.37)</b>
B	ಹೂಡಿಕೆಗಳಿಂದ ಬಂದ ನಗದು ಹರಿವು		
	ಸ್ಥಿರ ಆಸ್ತಿಗಳ ಮಾರಾಟದಿಂದ ಬಂದ ಆದಾಯ	2.46	0.16
	ಸ್ಥಿರ ಆಸ್ತಿಗಳ ಸೇರ್ಪಡೆ, ಬಂಡವಾಳ ಕೆಲಸದ ಪ್ರಗತಿ & ಬಂಡವಾಳ ಮುಂಗಡ	(734.41)	(734.24)

ಕ್ರ. ಸಂ.	ವಿವರಗಳು	2017-18 ₹	2016-17 ₹
	(ಕಮ್ಪಿ) / ಹೆಚ್ಚುವರಿ ಬಂಡವಾಳ ಕೆಲಸದ ಪ್ರಗತಿ / ದೂತ ಸಸಿಗಳ ಪ್ರಗತಿ	(40.38)	61.02
	(ಕಮ್ಪಿ) / ಹೆಚ್ಚುವರಿ ದೂತ ಸಸಿಗಳಲ್ಲದೆ ಜೈವಿಕ ಸ್ವತ್ತುಗಳು	(375.08)	199.75
	(ಕಮ್ಪಿ) / ಹೆಚ್ಚುವರಿ ನರ್ಸರಿಗಳನ್ನು ಸವಕಳಿ ಹಂಚಿಕೆ	0.82	0.80
	ಬಡ್ಡಿ ಆದಾಯ	907.46	1,088.86
	ಬಾಡಿಗೆ ಆದಾಯ	115.72	99.77
	ಹೂಡಿಕೆಯಿಂದ ಬಂದ ಒಟ್ಟು ಆದಾಯ	(123.42)	716.11
C	ಹಣಕಾಸು ಚಟುವಟಿಕೆಯಿಂದ ಬಂದ ನಗದು ಹರಿವು		
	ಸಾಲದಿಂದ ಬಂದ ಆದಾಯ	-	-
	ಸಾಲ ಮರುಪಾವತಿ	-	-
	ಬಡ್ಡಿ ಪಾವತಿ	-	-
	ಡಿವೆಡೆಂಟ್ ಪಾವತಿ	-	-
	ಡಿವೆಡೆಂಟ್ ತೆರಿಗೆ ಪಾವತಿ	-	-
	ಹಣಕಾಸು ಚಟುವಟಿಕೆಯಿಂದ ಬಂದ ನಗದು ಹರಿವು	-	-
	ಹೆಚ್ಚುವರಿ (ಕಮ್ಪಿ) ವರ್ಷದಲ್ಲಿನ ನಗದು ಮತ್ತು ನಗದು ಸಮಾನ (A+B+C)	543.45	(797.27)
	ವರ್ಷದ ಪ್ರಾರಂಭದಲ್ಲಿನ ನಗದು ಮತ್ತು ನಗದು ಸಮಾನ	14,470.41	15,267.68
	ವರ್ಷದ ಕೊನೆಯಲ್ಲಿ ನಗದು ಮತ್ತು ನಗದು ಸಮಾನ	15,013.86	14,470.41
	ನೋಟ್ 12 ರ ಪ್ರಕಾರ ನಗದು ಮತ್ತು ನಗದು ಸಮಾನ	15,013.86	14,470.41

ಹಣಕಾಸಿನ ಹೇಳಿಕೆಗಳು ಅವಿಭಾಜ್ಯ ಅಂಗವಾಗಿದೆ.

ಮಂಡಳಿಯ ಪರವಾಗಿ

ಸಹಿ/-  
(ವಿಜಯ್ ಕುಮಾರ್ ಗೋಗಿ)  
ನಿರ್ದೇಶಕರು

ಸಹಿ/-  
(ಹರೀಶ್ ಎ.)  
ಪ್ರಭಾರ ವಿತ್ತಾಧಿಕಾರಿ ಮತ್ತು  
ಮುಖ್ಯ ಲೆಕ್ಕಾಧಿಕಾರಿ

ಸ್ಥಳ : ಬೆಂಗಳೂರು  
ದಿನಾಂಕ : 11-09-2018

ಸಹಿ/-  
(ಸಂಜಯ್ ಮೋಹನ್)  
ವ್ಯವಸ್ಥಾಪಕ ನಿರ್ದೇಶಕರು  
ಮುರಳಿ ಅಂಡ್ ವೆಂಕಟ್  
ಚಾರ್ಟೆಡ್ ಅಕೌಂಟಂಟ್ಸ್  
ರಿಜಿಸ್ಟ್ರೇಷನ್ ನಂ. : 002162S

ಸಹಿ/-  
ಕೆ. ವೆಂಕಟೇಶ್  
ಪಾಲುದಾರರು  
ಸದಸ್ಯತ್ವ ಸಂಖ್ಯೆ : 028348

ಸ್ಥಳ : ಬೆಂಗಳೂರು  
ದಿನಾಂಕ : 14-09-2018

(ರೂ. ಲಕ್ಷಗಳಲ್ಲಿ)

**ಸಸಿ, ಅನ್ನಿ ಮತ್ತು ಉಪಕರಣ**

ಕ್ರ. ಸ.	ವಿವರಗಳು	ಪರಿಗಣಿಸಲಾದ ವೆಚ್ಚ				ನೀಯೋಜಿಸಲಾದ ಅಸಮಾಧಾನ / ಸಾಲ ತೀರಿಸುವುದು / ತೊಡೆದುಹಾಕುವಿಕೆ				ನಿವ್ವಳ ಮೌಲ್ಯ		
		01.04. 2017 ರಂದು ಪರಿಗಣಿಸಲಾದ ವೆಚ್ಚ	ಫಿಫ್ಥ್ ಲೈಫ್ ಟೈಮ್	ವರ್ಗಾ ವರ್ಷ/ ಹೊಂದಾಣಿಕೆಗಳು (ಮಾರಾಟ ಕ್ಷಿಪ್ತ ಸೇರಿ)	31.03. 2018 ರಂದು ನಿವ್ವಳ ಮೌಲ್ಯ	01.04. 2017 ರಂದು	ಸವಕಳಿ ವೆಚ್ಚ	ದುರ್ಬ್ ಳತೆ ನಷ್ಟ	ವರ್ಗಾ ವರ್ಷ/ ಹೊಂದಾಣಿಕೆಗಳು (ಮಾರಾಟ ಕ್ಷಿಪ್ತ ಸೇರಿ)	31.03. 2018 ರಂತೆ	31.03. 2017 ರಂತೆ	01.04. 2016 ರಂತೆ
1	ಸ್ವತಂತ್ರ ಜಮೀನು ಗುತ್ತಿಗೆ ಜಮೀನು ಕಟ್ಟಡ ರಸ್ತೆಗಳು ತಾತ್ಕಾಲಿಕ ಶೆಡ್ ಸಸಿರಾಸ್ತೆಗಳು & ಯಂತ್ರಗಳು ಎಲೆಕ್ಟ್ರಿಕ್ ಉಪಕರಣಗಳು & ಜೋಡಿಕೆ ವಾಹನಗಳು ಬುಲ್ಡೋಜರ್ ಪೀಲೋಪಕರಣಗಳು & ಸ್ಥಿರಾಸ್ತಿ ಕೊಳವೆ ಬಾವಿ ಕಛೇರಿ ಉಪಕರಣಗಳು ಗಣಕಯಂತ್ರ ದೂತ ಸಸಿಗಳು - ರಬ್ಬರ್ ದೂತ ಸಸಿಗಳು - ಬಿದಿರು ದೂತ ಸಸಿಗಳು - ಹುಣಸೇಹಣ್ಣು ಒಟ್ಟು	3.12	-	-	3.12	-	-	-	0.00	3.12	3.12	3.12
2		5.86	-	-	5.86	2.13	2.13	-	4.26	1.60	3.73	5.86
3		294.29	8.82	-	303.11	5.60	5.75	-	11.35	291.76	288.69	286.78
4		4.24	-	-	4.24	0.63	0.87	-	1.50	2.74	3.61	1.49
5		0.42	-	-	0.42	0.36	-	-	0.36	0.06	0.06	0.42
6		130.78	2.53	-	133.31	14.83	15.54	-	30.38	102.94	115.95	126.35
7		18.25	0.49	-	18.74	2.80	2.74	-	5.54	13.20	15.45	15.73
8		102.27	8.02	-	110.29	15.27	17.82	-	33.08	77.20	87.01	82.45
9		22.96	-	0.00	22.96	4.43	7.29	-	11.72	11.24	18.54	16.47
10		22.77	1.82	-	24.59	3.15	3.36	-	6.50	18.08	19.62	17.97
11		7.00	2.49	-	9.48	2.26	1.43	-	3.69	5.79	4.74	6.01
12		32.25	12.67	-	44.92	3.43	7.59	-	11.02	33.90	28.82	5.72
13		15.45	5.85	0.09	21.22	5.90	3.48	-	9.38	11.84	9.55	14.28
14		3,670.29	691.73	-	4,362.03	202.19	229.80	-	431.99	3,930.04	3,468.10	3,015.23
15		102.02	-	2.37	99.64	0.36	0.36	-	0.72	98.93	101.66	102.02
16		14.00	-	-	14.00	6.11	6.11	-	12.21	1.79	7.89	14.00
		4,445.97	734.41	2.46	5,177.92	269.44	304.26	-	573.70	4,604.22	4,176.53	3,713.87

- 1.1 2.99 ಎಕರೆ ಸ್ವತಂತ್ರ ಭೂಮಿಯನ್ನು (31.03.2017 – 2.99 ಎಕರೆ, 01.04.2016 – 2.99 ಎಕರೆ) ಹೊಂದಿದೆ ಮತ್ತು 4662.55 ಹೆ. ಗುತ್ತಿಗೆ ಭೂಮಿಯನ್ನು (31.03.2017, 46162.55 ಹೆ. 01.04.2016, 46162.55ಹೆ)
- 1.2 ಪರಿವರ್ತನ ದಿನಾಂಕದ ಪ್ರಕಾರ ಸ್ವತ್ತುಗಳ ಖರ್ಚಿನ ವೆಚ್ಚದಲ್ಲಿ ಗಣನೀಯ ಲೆಕ್ಕಪತ್ರ ನೀತಿ ನಂ. 32.1.2.3 ಅನ್ನು ನೋಡಿ, ಉಪಯುಕ್ತ ಆಸ್ತಿಗಿಳಿ ಜೀವನ, ಸವಕಳಿ ಮತ್ತು ಭೋಗ್ಯ ಶುಲ್ಕದ ಲೆಕ್ಕಾಚಾರದ ವಿಧಾನವನ್ನು ಪ್ರಚೋದಿಸಿತು.
- 1.3 ರಬ್ಬರ್ ಬಿದಿರಿನ ಮತ್ತು ಹುಣಸೇಹಣ್ಣಿನ ದೂತ ಸಸ್ಯಗಳ ಪುನರ್ವಸತಿ ಕಾಯ್ದಿರುವಿಕೆಗಳ ಆಸ್ತಿ, ಸಸ್ಯ ಮತ್ತು ಸಲಕರಣೆಗಳ ಭಾಗವಾಗಿ ಮರು ವರ್ಗೀಕರಿಸಲಾಗಿದೆ.
- 1.4 ದೂತ ಸಸ್ಯಗಳನ್ನು ಕರ್ನಾಟಕ ಸರ್ಕಾರದಿಂದ ಗುತ್ತಿಗೆ ಹೊಂದುವ ಮೂಲಕ, ಗುತ್ತಿಗೆ ಬಾಡಿಗೆಗಳನ್ನು ಲಾಭ ಮತ್ತು ನಷ್ಟದ ಹೇಳಿಕೆಗೆ ವಿಧಿಸಲಾಗುತ್ತದೆ.
- 1.5 ಖಾತೆಗಳ ಪುಸ್ತಕಗಳಲ್ಲಿ ಕಛೇರಿಗಳ ಮಾಲೀಕತ್ವವನ್ನು ವರ್ಗಾವಣೆ ಮಾಡಲು ಕೆಎಸ್‌ಎಫ್‌ಐಸಿ ಬಾಕಿ ಅಂತಿಮ ಒಪ್ಪಂದ ಮತ್ತು ಬಿಲ್ಲುಗಳು ಮತ್ತು ನೋಂದಣಿ ಶುಲ್ಕಗಳ ವಸಾಹತುಗಳಿಗೆ ಲೆಕ್ಕಪರಿಶೋಧಕ ಹೊಂದಾಣಿಕೆಗಳನ್ನು ಮಾಡಲಾಗುವುದಿಲ್ಲ.
- 1.6 ಕಾರ್ಪೊರೇಟ್ ಕಛೇರಿ ಆವರಣದ ವಿಷಯದಲ್ಲಿ, ಕಂಪನಿಯು 23000 ಚದರ ಅಡಿಗಾಗಿ 30 ವರ್ಷಗಳ ಗುತ್ತಿಗೆ ಒಪ್ಪಂದವನ್ನು ಕರ್ನಾಟಕ ಸರ್ಕಾರದೊಂದಿಗೆ ಮಾಡಿಕೊಂಡಿದೆ. 40800 ಚದರ ಅಡಿ ಎತ್ತರದ ಕಟ್ಟಡವನ್ನು ನಿರ್ಮಿಸಿದೆ. 6875 ಚದರ ಅಡಿ ಪ್ರದೇಶವನ್ನು ಕೆಎಸ್‌ಎಫ್‌ಐಸಿಗೆ ಮುಂದೂಡಲಾಗಿದೆ.
- 1.7 ಕರ್ನಾಟಕ ಸರ್ಕಾರವು ಕೆಎಫ್‌ಡಿಸಿ ಗೆ ಗುತ್ತಿಗೆ ನೀಡಿರುವ ತೋಟಗಳನ್ನು 47.60 ಹೆಕ್ಟೇರ್ ಭೂಮಿಯನ್ನು ಕೆಎಫ್‌ಡಿಸಿಯಿಂದ ರಬ್ಬರ್ ಬೋರ್ಡ್ ಕೊಟ್ಟಾಯಂಗೆ 1996 ರಲ್ಲಿ ರಬ್ಬರ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಬಳಕೆಗೆ ಗುತ್ತಿಗೆ ನೀಡಿತು. ರಬ್ಬರ್ ತೋಟಗಳ ಗುತ್ತಿಗೆ ಅವಧಿಯನ್ನು 01.07.201 ರವರೆಗೆ ನವೀಕರಿಸಲಾಯಿತು. 25 ವರ್ಷಗಳ ಅವಧಿಗೆ ರಬ್ಬರ್ ಬೋರ್ಡ್ ಗುತ್ತಿಗೆ ನೀಡಿರುವ ಭೂಮಿ ಅವರ ಸ್ವಾಮ್ಯದಲ್ಲಿದೆ.
- 1.8 ಇಂಡ್ ಆಸ್ ಪ್ರಕಾರ ಆಸ್ತಿಗಳ ದುರ್ಬಲತೆಗಾಗಿ ಕಂಪನಿ ಒದಗಿಸಿಲ್ಲ. 36 ಈ ನಿಟ್ಟಿನಲ್ಲಿ ನಡೆಸಬೇಕಾದ ವಾರ್ಷಿಕ ಅಂದಾಜು ಅನುಪಸ್ಥಿತಿಯಲ್ಲಿ.

ರೂ. ಲಕ್ಷಗಳಲ್ಲಿ

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
2	ಪ್ರಗತಿಯಲ್ಲಿರುವ ದೂತ ಸಸಿಗಳು-CWIP ಲೆಕ್ಕಪತ್ರ ನೀತಿ ಟಿಪ್ಪಣಿ 33 ರಬ್ಬರ್ ಮರುನೇಡುವಿಕೆ ಯೋಜನೆ	3,146.61	3,106.22	3,167.24
	ಒಟ್ಟು	3,146.61	3,106.22	3,167.24
	ಕಳೆ : ರಬ್ಬರ್‌ನಿಂದ ತಯಾರಿಸಿದ ಸಾಮಾನುಗಳನ್ನು ಮರುನೇಡುವಿಕೆ ಯೋಜನೆ "	-	-	-
	ಒಟ್ಟು	3,146.61	3,106.22	3,167.24



(ರೂ. ಲಕ್ಷಗಳಲ್ಲಿ)

**ಸಸಿ, ಅನ್ನಿ ಮತ್ತು ಉಪಕರಣ**

ಕ್ರ. ಸ.	ವಿವರಗಳು	ಪರಿಗಣಿಸಲಾದ ವೆಚ್ಚ				ನೀಯೋಜಿಸಲಾದ ಅಸಮಾಧಾನ / ಸಾಲ ತೀರಿಸುವುದು / ತೊಡೆದುಹಾಕುವಿಕೆ					ನಿವ್ವಳ ಮೌಲ್ಯ		
		01.04. 2017 ರಂದು ಪರಿಗಣಿಸಲಾದ ವೆಚ್ಚ	ಫಿ ಸ್ಕೀಂ ಡ್ರಿಂಗ್	ಫಿ ಸ್ಕೀಂ ಡ್ರಿಂಗ್	ವರ್ಗಾ ವರ್ಗಾ ಹೊಂದಾಣಿಕೆಗಳು (ಮಾರಾಟ ಕ್ಲಿಷ್ಟ ಸ್ವತ್ತು ಸೇರಿ)	31.03. 2018 ರಂದು ನಿವ್ವಳ ಮೌಲ್ಯ	01.04. 2017 ರಂದು	ಸವಕಳಿ ವೆಚ್ಚ	ದುರ್ಬ್ ಆತೆ ನಷ್ಟ	ವರ್ಗಾ ವರ್ಗಾ ಹೊಂದಾಣಿಕೆಗಳು (ಮಾರಾಟ ಕ್ಲಿಷ್ಟ ಸ್ವತ್ತು ಸೇರಿ)	31.03. 2018 ರಂತೆ	31.03. 2017 ರಂತೆ	01.04. 2016 ರಂತೆ
1	ಭೂಮಿ	5.36				5.36	1.95	1.95			3.90	1.46	5.36
2	ಕಟ್ಟಡ	57.76				57.76	0.94	0.94			1.88	55.88	57.76
3	ದೂತ ಸಸಿ	6.18				6.18	-	-			-	6.18	6.18
a	ಒಟ್ಟು	69.30	0	0	0	69.30	2.89	2.89	0.00	0.00	5.78	63.52	66.41
													69.30

- 3.1 ಕಂಪನಿಯು ಅದರ ಹೂಡಿಕೆ ಮೌಲ್ಯವನ್ನು ಸರ್ಕಾರದ ಮಾರ್ಗದರ್ಶನದ ಮೇಲೆ ಅಂದಾಜಿಸಿದೆ. ಬಂಡವಾಳ ಗುಣಲಕ್ಷಣಗಳಿಗಾಗಿ ನ್ಯಾಯೋಚಿತ ಮೌಲ್ಯ ಮಾಪನ ಅಂದಾಜುಗಳನ್ನು ಮಟ್ಟ 2 ಎಂದು ವರ್ಗೀಕರಿಸಲಾಗಿದೆ.
- 3.2 ಕಂಪನಿಯು ಒಟ್ಟು 40.800 ಚದರ ಅಡಿ ಭೂಮಿಯನ್ನು ಹೊಂದಿದ್ದು ಅದರಲ್ಲಿ 19494 ಚದರ ಅಡಿಯನ್ನು ಗುತ್ತಿಗೆಗೆ ಬಿಟ್ಟಿದೆ.
- 3.3 ಕರ್ನಾಟಕ ಸರಕಾರವು ನೀಡಿದ ಆದೇಶದಂತೆ 55.90 ಚದರ ತೋಟಗಳ ಪ್ರದೇಶವನ್ನು ಖಾಸಗಿ ಯೋಜಕರಿಗೆ ಪರವಾನಗಿ ನೀಡಿದೆ. ಟೀ ತೋಟದ ಪರವಾನಗಿ ಅವಧಿಯನ್ನು 2008-09 ರಿಂದ 15 ವರ್ಷಗಳವರೆಗೆ ನೀಡಿದೆ.

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
4	<b>ದೂತ ಸಸಿಗಳಲ್ಲದೆ ಜೈವಿಕ ಸ್ವತ್ತುಗಳು - ಪ್ರಚಲಿತವಲ್ಲದ ಸ್ವತ್ತುಗಳು</b> ಲೆಕ್ಕಪತ್ರ ನೀತಿ ಅನುಸೂಚಿ 33.1.2.5			
(i)	ಅಕೇಷಿಯಾ ತೋಟಗಳು	-	-	-
(ii)	ನೀಲಗಿರಿ ತೋಟಗಳು	517.27	424.30	376.25
(iii)	ಹೆಬ್ಬೇವು ತೋಟಗಳು	0.67	0.38	(0.17)
(iv)	ಕ್ಯಾಸುರಿನಾ ತೋಟಗಳು	188.90	-	-
(v)	ಸುಬಾಬುಲ್ ತೋಟಗಳು	2.81	2.60	-
(vi)	ತೇಗ ತೋಟಗಳು	324.44	324.44	324.44
(vii)	ಹೊಂಗೆ ತೋಟಗಳು	0.68	-	-
(viii)	ಇತರೆ	96.07	4.05	254.99
	<b>ಒಟ್ಟು</b>	<b>1,130.86</b>	<b>755.77</b>	<b>955.52</b>

4.1 ಮೇಲೆ ಪ್ರಸ್ತಾಪಿಸಲಾದ ದೂತ ಸಸಿಗಳಲ್ಲದೆ ಇರುವ ಜೈವಿಕ ಸ್ವತ್ತುಗಳು ವಿವಿಧ ಹಂತಗಳಲ್ಲಿ ತೋಟಗಳ ಬೆಳವಣಿಗೆಯ ವರ್ಗದಲ್ಲಿ ಬರುತ್ತದೆ. ರೂ. ಲಕ್ಷಗಳಲ್ಲಿ

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
5	<b>ಮಾರಾಟಕ್ಕಿಟ್ಟ ಪ್ರಚಲಿತವಲ್ಲದ ಸ್ವತ್ತುಗಳು</b>			
1	ಕ್ಯಾಸುರಿನಾ ತೋಟಗಳು	0.48	0.48	0.48
2	ಸಂಗ್ರಹದಲ್ಲಿರುವ ಅಕೇಷಿಯಾ ಕಟ್ಟಿಗೆ (ನ್ಯಾಯೋಚಿತ ಮೌಲ್ಯದಲ್ಲಿ)	142.60	142.60	142.60
	<b>ಒಟ್ಟು</b>	<b>143.08</b>	<b>143.08</b>	<b>143.08</b>

ರೂ. ಲಕ್ಷಗಳಲ್ಲಿ

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
6	<b>ಹೂಡಿಕೆಗಳು</b> ಈಕ್ವಿಟಿ ಉಪಕರಣಗಳಲ್ಲಿ ಹೂಡಿಕೆ (ಗುರುತಿಸಿದ) ಅಂಗಸಂಸ್ಥೆ (ವೆಚ್ಚದಲ್ಲಿ) ಕರ್ನಾಟಕ ಪಲ್ವೆವುಡ್ ಲಿ. ಬೆಂಗಳೂರು: 1,25,000 ಈಕ್ವಿಟಿ ಷೇರ್‌ಗಳ ರೂ. 100/- ಪೂರ್ಣವಾಗಿ ಪಾವತಿಸಿದೆ (31.3.17 ರಂದು 1,25,000, 31.3.16 ರಂದು 1,25,000)	-	-	-
	<b>ಒಟ್ಟು</b>	<b>-</b>	<b>-</b>	<b>-</b>

6.1 ಕರ್ನಾಟಕ ಸರ್ಕಾರವು ಜಾರಿಗೊಳಿಸಿದ ಸರ್ಕಾರದ ಆದೇಶದ ಪ್ರಕಾರ ಅದರ ಕ್ರಮಗಳು / ಆರ್ಡರ್ ಡಿ ಪೇಪರ್ 56 ಎಆರ್‌ಯು 2002, ಬೆಂಗಳೂರು 2005ರ ಜೂನ್ 27 ರಂದು ಅಂಗ ಸಂಸ್ಥೆ ಕಂಪೆನಿಯನ್ನು ನಿರ್ದೇಶಿಸಲು ನಿರ್ದೇಶಿಸಲಾಗಿದೆ. ಅಂಗಸಂಸ್ಥೆ ಕಂಪೆನಿಯು ದಿವಾಳಿಯ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಾಧ್ಯವಾಗದ ಕಾರಣ, ಇದನ್ನು ಹೊಗುವ ಕಾಳಜಿ ಎಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಕೆಪಿಎಲ್ ಷೇರುಗಳ ಹೂಡಿಕೆಯು ರೂ. 1,25,0,000/- ರಷ್ಟಿದ್ದು, 2004-05ರ ಹಣಕಾಸಿನ ವರ್ಷದಲ್ಲಿ ಕಂಪೆನಿಯ ಪುಸ್ತಕಗಳಲ್ಲಿ ಬರೆಯಲ್ಪಟ್ಟಿದೆ ಮತ್ತು ಅದನ್ನು ನೀಲ್ ಎಂದು ಗೌರವಿಸಲಾಗುತ್ತದೆ.

**ಕಅಅನಿನಿ**

6.2 ಕಂಪೆನಿಯು 31-03-20016ರ ಹೊತ್ತಿಗೆ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಕಂಪೆನಿಯಾದ ಮೆ|| ಕರ್ನಾಟಕ ಪಲ್ಫ್‌ವುಡ್ ಲಿಮಿಟೆಡ್‌ನಿಂದ ರೂ. 25.50 ಲಕ್ಷವನ್ನು ಪ್ರಸ್ತುತ ಹೂಡಿಕೆಯಂತೆ ಬಹಿರಂಗಪಡಿಸಿದೆ. ಅಂಗ ಸಂಸ್ಥೆ ಕಂಪೆನಿಯ ಆಸಕ್ತಿ ಮತ್ತು ಇತರ ಖರ್ಚುಗಳ ಕಡೆಗೆ ಹಣವನ್ನು ಪಾವತಿಸಲಾಯಿತು. ಇದು ಇತರ ಅಸಂಖ್ಯಾತ ವಸ್ತುಗಳ ಮೂಲಕ ಇಂಡ್-ಅಸ್ ಅಡಿಯಲ್ಲಿ ರವಾನೆಗಾಗಿ ಪರಿಗಣಿಸಲಾಗಿದೆ ಮತ್ತು ದಿನಾಂಕ : 1-04-2016 ರಂತೆ ಸಾಮಾನ್ಯ ಮೀಸಲಾತಿಯಲ್ಲಿ ಹೊಂದಾಣಿಕೆ ಮಾಡಲಾಗಿದೆ.

ರೂ. ಲಕ್ಷಗಳಲ್ಲಿ

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
7	ಸಾಲಗಳು			
A	ಭದ್ರತೆ ಮತ್ತು ಪರಿಗಣಿಸಲಾದ ಸರಕು ಕಾರ್ಮಿಕರ ಸಾಲಗಳು ಮತ್ತು ಮುಂಗಡಗಳು	6.08	8.43	7.47
	<b>ಒಟ್ಟು - A</b>	<b>6.08</b>	<b>8.43</b>	<b>7.47</b>
B	ಪಡೆಯಬೇಕಾದ ಮುಂಗಡ ನಗದು ಅಥವಾ ಸರಕಿನ ಮೇಲೆ ವೈಯಕ್ತಿಕ ಭದ್ರತೆಯನ್ನು ಹೊರತುಪಡಿಸಿ ಬೇರೆ ಯಾವುದೇ ಭದ್ರತೆ ಇಲ್ಲದಿರುವ ಕಂಪನಿ			
1	ಕಾರ್ಮಿಕರ ಭದ್ರತಾ ಠೇವಣಿ	-	1.20	1.11
2	ಇತರೆ ಮುಂಗಡಗಳು	0.32	0.32	0.42
	<b>ಒಟ್ಟು (B)</b>	<b>0.32</b>	<b>1.53</b>	<b>1.53</b>
C	ಕಳೆದು : ನಷ್ಟ ಭತ್ಯೆ	0.32	0.32	0.42
	<b>ಒಟ್ಟು (A+B+C)</b>	<b>6.08</b>	<b>9.63</b>	<b>8.57</b>

ರೂ. ಲಕ್ಷಗಳಲ್ಲಿ

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
8	ಇತರೆ ಚಾಲ್ತಿಯಲ್ಲಿರದ ಸ್ವತ್ತುಗಳ ನಗದಿನಲ್ಲಿ ನಗದಾಗಲಿ ಅಥವಾ ವಸ್ತು ರೂಪದಿಂದಾಗಲಿ ಹಿಂದಕ್ಕೆ ಭಾವಿಸಲಾಗಿದ್ದು ಅಂತಹ ಮುಂಗಡಗಳಿಗೆ ವೈಯಕ್ತಿಕ ಪಡೆಯಬಹುದಾದದ ಮುಂಗಡಗಳು ಒಳ್ಳೆಯದೆಂದು ಭದ್ರತೆ ಹೊರತು ಉಳಿದಾವುದೇ ಭದ್ರತೆಗಳಿರುವುದಿಲ್ಲ			
1	ಸರ್ಕಾರದೊಂದಿಗೆ ಮತ್ತು ಇತರೆ ಇಲಾಖೆಯೊಂದಿಗೆ ಠೇವಣಿ	97.02	96.35	95.59
2	ಕರ್ನಾಟಕ ಸರ್ಕಾರದಿಂದ ಬರಬೇಕಾದ ಮೊತ್ತ	195.50	193.12	190.85
3	ಕೋರ್ಟ್ ಶುಲ್ಕ ಠೇವಣಿ	1.12	1.12	1.12
4	ಮ್ಯಾಟ್ ಕ್ರೆಡಿಟ್ ಅರ್ಹತೆ	7.26	7.26	5.02
5	ಆದಾಯ ತೆರಿಗೆ ಮರುಪಾವತಿ ಬಾಕಿ	169.68	87.99	257.17
6	ಪ್ರತಿಭಟನೆಯಡಿಯಲ್ಲಿ ಪಾವತಿಸಿದ ಮೊತ್ತ	551.19	306.94	113.87
7	ಇತರೆ ಮುಂಗಡಗಳು	139.74	97.60	-
8	ಇತರೆ ಪ್ರಗತಿಗಳು	2.57	15.57	42.57
	<b>ಒಟ್ಟು</b>	<b>1,164.09</b>	<b>805.95</b>	<b>706.20</b>
	ಕಳೆಯುವುದು : ಕೆಟ್ಟ ಮತ್ತು ಅನುಮಾನಾಸ್ಪದ ಸಾಲಗಳ ಹಂಚಿಕೆ (ಗೌರವಧನ ಮತ್ತು ಕಟ್ಟಡಗಳ ಬಾಡಿಗೆ ಮೇಲ್ಕಂಡ ನಂ.3 ರಂತೆ ಕಳೆಯಿರಿ : ಉಲ್ಲೇಖ -2ರ ಸರ್ಕಾರಕ್ಕೆ ವಿರುದ್ಧವಾಗಿ ಅವಕಾಶ	(1.12) (41.99)	(1.12) (41.99)	(1.12) (41.99)
	<b>ಒಟ್ಟು</b>	<b>1,120.98</b>	<b>762.83</b>	<b>663.08</b>

ರೂ. ಲಕ್ಷಗಳಲ್ಲಿ

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
8A	ಕರ್ನಾಟಕ ಸರ್ಕಾರದಿಂದ ಬರಬೇಕಾದದ್ದು			
1	ಕರ್ನಾಟಕ ಸರ್ಕಾರ (ಅರಣ್ಯ ಇಲಾಖೆ)			
	a) ನೀಲಗಿರಿ	16.71	16.71	16.71
	b) ಕೋಕೋ ಕಾರ್ಯಚರಣೆಯಿಂದ ನಷ್ಟ	-	-	-
	c) ಹಳೆಯ ಸ್ವತ್ತುಗಳ ಮಾರಾಟ (ಕೋಕೋ)	-	-	-
	d) ತೇಗ	41.99	41.99	41.99
	e) ಪಿಸಿಸಿಎಫ್ (ವನ್ಯಜೀವಿ ವಿಂಗ್ - ಪ್ರದೇಶಗಳು)	81.37	81.37	81.37
	f) ಹುಣಿಸೇಹಣ್ಣು ನೆಡುತೋಪು ಯೋಜನೆ (1996-1997)	9.35	9.35	9.35
	g) ಡೋಜರ್‌ನಿಂದ ಬರಬೇಕಾದ ಶುಲ್ಕಗಳು	-	-	-
2	ರಜೆ ಸಂಬಳ ವಸೂಲಾತಿ	33.65	31.27	29.00
3	ಆದಾಯ ತೆರಿಗೆ ವಸೂಲಾತಿ	-	-	-
4	ಸಿಲ್ವಿಪಾಸ್ಟಲ್ ಯೋಜನೆ	1.42	1.42	1.42
5	ಆರೋಗ್ಯ ನಿರ್ದೇಶಕರು ಮತ್ತು ಕುಟುಂಬ ಕಲ್ಯಾಣ ಯೋಜನೆ	1.07	1.07	1.07
6	ಮುಖ್ಯ ಇಂಜಿನಿಯರ್ ಸಂಪರ್ಕ ಮತ್ತು ಕಟ್ಟಡ, ಬೆಂಗಳೂರು.	0.02	0.02	0.02
7	ನೀಲಗಿರಿ ಮೊಳಕೆ ಮತ್ತು ಶಕ್ತಿ ಉಳುಮೆಗಳು	7.67	7.67	7.67
8	ಕರ್ನಾಟಕ ಸರ್ಕಾರದಿಂದ ಬಡ್ತಿ ವಸೂಲಾತಿ	2.24	2.24	2.24
	<b>ಒಟ್ಟು</b>	<b>195.49</b>	<b>193.12</b>	<b>190.85</b>

8A.1 ನೀಲಗಿರಿ ತೋಟಗಳು ಪಿಸಿಸಿಎಫ್ - ವೈಲ್ಡ್ ಲೈಫ್ ಪ್ರದೇಶದ ವ್ಯಾಪ್ತಿಗೆ ತೆಗೆದುಕೊಂಡಿದ್ದು, ರೂ. 81,37,367/- ಗಳಿಗೆ ನಿಗದಿಪಡಿಸಲಾಗಿದ್ದು, ಇದು ತಪಶೀಲುಗಳ ಮೌಲ್ಯದಿಂದ ಹಿಂತೆಗೆದುಕೊಳ್ಳಲಾಗಿದೆ. ಹಾಗೂ ಅದನ್ನು ಸ್ವೀಕರಿಸಿದ ಮೊತ್ತದ ಅಡಿಯಲ್ಲಿ ಪಿಸಿಸಿಎಫ್ (Wild Life Wing)ನಿಂದ ಪಡೆಯಲಾಗಿದೆಯೆಂದು ಕರ್ನಾಟಕ ಸರ್ಕಾರವು ಬಹಿರಂಗ ಪಡಿಸಿದೆ. ಹಾಗೂ ಸರ್ಕಾರದಿಂದ ವರ್ಗಾವಣೆಗೊಂಡ ಪ್ರದೇಶಕ್ಕಾಗಿ ಪರಿಹಾರವನ್ನು ಪಡೆಯುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಉಲ್ಲೇಖ - 1 ರಲ್ಲಿ ಉಲ್ಲೇಖಿಸಿರುವ ಗೋಕ್ಷಿಂದ ಪಡೆಯುವ ಮೊತ್ತವನ್ನು ಇಲ್ಲಿ ಸೇರಿಸಲಾಗಿದೆ.

8A.1 1996-97ರ ಅವಧಿಯಲ್ಲಿ ಬೆಂಗಳೂರಿನ ವಿಭಾಗದ ಬೈರಾಸಂದ್ರದಲ್ಲಿ ಹುಣಿಸೆ ಹೂವಿನ ತೋಟಗಳ ಬೆಲೆ. 2013-14ನೇ ಸಾಲಿನ ಸಮಯದಲ್ಲಿ ಕೆಎಫ್‌ಡಿಸಿ ಬೈರಾಸಂದ್ರ ತೋಟಗಳ ಪ್ರದೇಶ 118.50 ರಿಂದ ಹಸ್ತಾಂತರಿಸಿತು. ಮತ್ತು 5000 ಹುಲ್ಲುಗಾವಲು ಮರಗಳನ್ನು ಅರಣ್ಯ ಇಲಾಖೆಗೆ ಆದೇಶಿಸಿತು. ಈ ಪ್ರದೇಶದ ಜೊತೆಗೆ ತೋಟಗಳನ್ನು ಅರಣ್ಯ ಇಲಾಖೆಗೆ ವಹಿಸಿಕೊಂಡಿರುವುದರಿಂದ, ತೋಟಗಳ ವೆಚ್ಚವನ್ನು ಮರುಪಡೆಯಬೇಕು. (ರೂ. 9,35,480/-) ಆಡಳಿತದೊಂದಿಗೆ ಪತ್ರವ್ಯವಹಾರವು ಪ್ರಮಾಣವನ್ನು ಮರುಪಡೆಯಲು ತಯಾರಿಸಲಾಗುತ್ತದೆ. ಐಟಂ - 1(ಎಫ್) ನಲ್ಲಿ ಉಲ್ಲೇಖಿಸಿರುವಂತೆ ಸರ್ಕಾರದಿಂದ ಪಡೆಯಬಹುದಾದ ಮೊತ್ತದಲ್ಲಿ ಮೊತ್ತವನ್ನು ಸೇರಿಸಲಾಗಿದೆ.

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
9	<b>ತಪಶೀಲುಗಳು</b>			
a)	ಮುಕ್ತಾದ ಸರಕುಗಳ ಸಂಗ್ರಹ	546.12	683.79	624.45
b)	ವ್ಯಾಪಾರದ ಸರಕುಗಳ ಸಂಗ್ರಹ	-		0.02
c)	ಅಂಗಡಿಗಳು, ಗ್ರಾಹಕ ಮತ್ತು ಬಿಡಿ ಭಾಗಗಳು (ಸಂಗ್ರಹ ಮತ್ತು ಸಾಗಣೆ)	134.20	254.74	173.48
	<b>ಒಟ್ಟು</b>	<b>680.32</b>	<b>938.53</b>	<b>797.96</b>
d)	ಇತರೆ ಸಂಗ್ರಹ	0.25	0.68	6.70
	ಕಡಿತ : ರಬ್ಬರ್ ಮತ್ತು ಮೆಣಸು ತೋಟದ ನಿಬಂಧನೆಗಳು	(1.23)	(1.23)	(7.85)
	<b>ಒಟ್ಟು</b>	<b>(0.98)</b>	<b>(0.55)</b>	<b>(1.15)</b>
	<b>ಒಟ್ಟು</b>	<b>679.34</b>	<b>937.98</b>	<b>796.80</b>

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
10	<b>ಇತರೆ ಜೈವಿಕ ಸಸ್ಯಗಳು ಬೆರರ್ ಸಸಿ ಹೊರತುಪಡಿಸಿ</b>			
(i)	ಅಕೇಶಿಯಾ ಸಸ್ಯಗಳು	1,152.88	1,914.28	1,452.24
(ii)	ನೀಲಗಿರಿ ಸಸ್ಯಗಳು	5,823.55	3,978.83	2,868.53
(iii)	ಹೆಬ್ಬೇವು ಸಸ್ಯಗಳು	-	-	-
(iv)	ಕ್ಯಾಸುರಿನಾ ಸಸ್ಯಗಳು	-	-	-
(v)	ಸುಬಾಬುಲ್ ಸಸ್ಯಯಗಳು	15.39	0.30	-
(vi)	ತೇಗ ಸಸ್ಯಗಳು	-	-	-
(vii)	ಇತರೆ	-	-	-
	<b>ಒಟ್ಟು</b>	<b>6,991.82</b>	<b>5,893.42</b>	<b>4,320.77</b>

10.1 ಮೇಲೆ ಹೇಳಿರುವಂತೆ ಬೇರರ್ ಗಿಡಗಳನ್ನು ಹೊರತುಪಡಿಸಿ ಜೈವಿಕ ಆಸ್ತಿಗಳನ್ನು ಕಡಿತಗೊಳಿಸಲು ಮತ್ತು ಮಾರಾಟಕ್ಕಾಗಿ ತಯಾರಿರುತ್ತದೆ.

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
11	<b>ವ್ಯಾಪಾರದ ಕರಾರು</b>			
I	ಸುರಕ್ಷಿತವಾಗಿ ಸಂರಕ್ಷಿಸಲಾಗುತ್ತದೆ	-	-	-
a)	ಅಸುರಕ್ಷಿತ, ಒಳ್ಳೆಯದು ಎಂದು ಪರಿಗಣಿಸಲಾಗಿದೆ.	251.90	286.84	298.79
b)	ಅಸುರಕ್ಷಿತ-ಸಂದೇಹಸ್ಪದ ಎಂದು ಪರಿಗಣಿಸಲಾಗಿದೆ.	266.51	266.51	266.51
c)	ಕಡಿತ : ಕೆಟ್ಟ ಮತ್ತು ಅನುಮಾಪದ ಸಾಲಗಳನ್ನು ಒದಗಿಸುವುದು	(266.51)	(266.51)	(266.51)
	<b>ಒಟ್ಟು ಸ್ವೀಕೃತಿಗಳು</b>	<b>251.90</b>	<b>286.84</b>	<b>298.79</b>
d)	ಪ್ರಸ್ತುತ ಭಾಗ	251.90	286.84	298.79
e)	ಪ್ರಸಕ್ತವಲ್ಲದ ಭಾಗ	-	-	-
	<b>ಒಟ್ಟು</b>	<b>251.90</b>	<b>286.84</b>	<b>298.79</b>

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
12	ನಗದು ಮತ್ತು ನಗದಿನ ಸಮಾನವಾದ			
a)	ಬ್ಯಾಂಕುಗಳೊಂದಿಗೆ ಸಮತೋಲನ ಪ್ರಸ್ತುತ ಖಾತೆಗಳು	1,238.28	1,730.61	1,266.35
	ಉಳಿತಾಯ ಖಾತೆಗಳು	-	-	1.07
	ರೇವಣಿ ಖಾತೆಗಳು (3 ತಿಂಗಳು ಕಡಿತ)	29.14	0.46	1,137.96
	ರೇವಣಿ ಖಾತೆಗಳು (3-12 ತಿಂಗಳು)	13,746.42	12,739.08	12,845.98
b)	ನಗದು ಸಾರಿಗೆ / ಇಂಟರ್ ಯುನಿಟ್ ಬಂಡವಾಳ ವರ್ಗಾವಣೆ	-	0.23	15.32
c)	ಹಸ್ತದಲ್ಲಿ ಅಂಚೆಚೀಟಿಗಳು	0.02	0.03	0.02
	<b>ಒಟ್ಟು</b>	<b>15,013.86</b>	<b>14,470.41</b>	<b>15,266.50</b>

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
13	ಇತರೆ ಬ್ಯಾಂಕ್ ಬ್ಯಾಲನ್ಸ್			
a)	ಬ್ಯಾಂಕುಗಳೊಂದಿಗೆ ಸಮತೋಲನ ಪಾವತಿಸದೇ ಇರುವ ಡಿವಿಡೆಂಡ್‌ಗಳಿಗಾಗಿ	-	-	1.18
	<b>ಒಟ್ಟು</b>	<b>-</b>	<b>-</b>	<b>1.18</b>

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
14	ಸಾಲಗಳು			
	ಮರುಪಾವತಿಸಬಹುದಾದ ಅಡ್ವಾನ್ಸ್ ರೀತಿಯಲ್ಲಿ ನಗದು ಕಂಪೆನಿಯ ಹೊಂದಿರುವಂತಹ ಒಳ್ಳೆಯ ಅಂಶಗಳನ್ನು ಪರಿಗಣಿಸಲಾಗುವುದು ವೈಯಕ್ತಿಕ ಭದ್ರತೆಗಿಂತ ಬೇರೆ ಭದ್ರತೆ ಇಲ್ಲ			
a)	ಉದ್ಯೋಗಿಗಳಿಗೆ ಮುನ್ನಡೆ	48.49	46.82	53.19
b)	ಪೂರೈಕೆದಾರರಿಗೆ ಮುಂಗಡ	0.62	12.28	0.62
c)	ಇತರೆ ಮುಂಗಡ	4.16	4.54	3.69
	<b>ಒಟ್ಟು</b>	<b>53.28</b>	<b>63.63</b>	<b>57.50</b>

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
15	ಇತರೆ ಹಣಕಾಸು ಆಸ್ತಿಗಳು			
a)	ರೇವಣಿಗಳ ಮೇಲಿನ ಬಡ್ಡಿ	119.45	112.40	131.18
b)	ಇತರರು-ರೇವಣಿಗಳು 12ತಿಂಗಳುಗಳಿಗಿಂತ ಹೆಚ್ಚುಕಾಲ ನಡೆಯಿತು	20.27	15.39	3.06
	<b>ಒಟ್ಟು</b>	<b>139.72</b>	<b>127.79</b>	<b>134.24</b>



ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
16	ಇತರೆ ಪ್ರಸ್ತುತ ಆಸ್ತಿಗಳು			
a)	ಸ್ವೀಕಾರಾರ್ಹದ ವರಮಾನ	1.55	1.28	2.31
b)	ಬಾಡಿಗೆ ಮತ್ತು ಇತರೆ ಶುಲ್ಕಗಳು ಸ್ವೀಕಾರಾರ್ಹ	51.77	57.70	41.06
c)	ಸ್ವೀಕರಿಸುವಂತಹ ಖಾತೆಗಳು	0.04	0.04	0.23
d)	ರಾಯಲ್ಟಿ ಮತ್ತು ಕಟ್ಟಡ ಬಾಡಿಗೆ ಮೆ   ಕ್ಯಾಂಕೊ ಲಿಮಿಟೆಡ್, ಮಂಗಳೂರು.	14.57	14.57	14.57
e)	ಮೊದಲೇ ಮುಂಗಡ ಪಾವತಿಸಿದ ವೆಚ್ಚಗಳು	5.81	7.27	7.47
f)	ವಿಭಾಗಗಳೊಂದಿಗೆ ಸಮತೋಲನ	3.93	10.47	31.86
g)	ಆದಾಯ ತೆರಿಗೆ ಮುಂಗಡ	35.00	136.88	193.07
h)	ಟಿಡಿಎಸ್ ಸ್ವೀಕಾರಾರ್ಹ	87.88	108.21	(4.79)
i)	ಸೇವಾ ತೆರಿಗೆ / ಜಿಎಸ್‌ಟಿ ಇನ್‌ಪುಟ್ ಲಭ್ಯವಿದೆ ಕಡಿತ : ಕೆಟ್ಟ ಮತ್ತು ಅನುಮತ್ತಾದ ಸಾಲಗಳನ್ನು ರಾಯಲ್ಟಿಗೆ ಒದಗಿಸಿ ಮತ್ತು ಮೆ   ಕ್ಯಾಂಕೊ ಲಿಮಿಟೆಡ್‌ನ ಕಟ್ಟಡದ ಬಾಡಿಗೆ ಮಂಗಳೂರು. (ವಸ್ತು-ಡಿ)	119.55	54.35	30.28
		(14.57)	(14.57)	(14.57)
	<b>ಒಟ್ಟು</b>	<b>305.52</b>	<b>376.21</b>	<b>301.49</b>

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
17	ಇಕ್ವಿಟಿ ಷೇರಿನ ಬಂಡವಾಳ "ಇಕ್ವಿಟಿ ಷೇರ್ ಬಂಡವಾಳ ಅಧೀಕೃತ ರೂ. 2,50,000/- ಪ್ರತಿ ಷೇರಿನ ಬೆಲೆ ರೂ. .1000/-"	2,500.00	2,500.00	2,500.00
	"93,140 ಇಕ್ವಿಟಿ ಷೇರುಗಳನ್ನು ಪ್ರತಿ ರೂ.1000/-ಗಳಂತೆ ಸಂಪೂರ್ಣವಾಗಿ ಪಾವತಿಸಲ್ಪಟ್ಟಿರುತ್ತದೆ. (ಈ ಮೇಲಿನ 56,613 ಇಕ್ವಿಟಿ ಷೇರುಗಳು ರಬ್ಬರ್ ನೆಡುತೋಪುಗಳನ್ನು ವರ್ಗಾವಣೆ ಮಾಡಲು ಸಂಪೂರ್ಣವಾಗಿ ಹಣ ನೀಡಿರುತ್ತದೆ ಜಿ.ಓ. ನಂ. ಎಫ್‌ಎಫ್‌ಡಿ 5ಎಫ್‌ಆರ್‌ಪಿ 82 ದಿನಾಂಕ 31-3-1982ರಂದು ನಗದು ಹಣ ಪಡೆದಿದೆ.)	931.40	931.40	931.40
	ರೂ. 1000/-ರಂತೆ 93,140 ಇಕ್ವಿಟಿ ಷೇರುಗಳಿಗೆ ಚಂದದಾರರಾಗಿದ್ದು ಹಾಗೂ ಸಂಪೂರ್ಣವಾಗಿ ಹಣವನ್ನು ಪಾವತಿಸಲ್ಪಟ್ಟಿರುತ್ತದೆ. (ಮೇಲಿನ ಷೇರುಗಳಲ್ಲಿ 58,613 ಇಕ್ವಿಟಿ ಷೇರುಗಳನ್ನು ಸಂಪೂರ್ಣವಾಗಿ ವರ್ಗಾವಣೆ ಮಾಡಲು ಅನುವು ಮಾಡಿಕೊಡಲಾಗಿದೆ. ರಬ್ಬರ್ ನೆಡುತೋಪುಗಳು ಜಿ.ಓ. ನಂ. ಎಫ್‌ಎಫ್‌ಡಿ 5 ಎಫ್‌ಆರ್‌ಪಿ 82 ದಿನಾಂಕ : 31-3-1982 ರಂದು ಪಾವತಿಸದೆ ನಗದು ಪಡೆದಿದೆ.)	931.40	931.40	931.40
	<b>ಒಟ್ಟು</b>	<b>931.40</b>	<b>931.40</b>	<b>931.40</b>

17.1"93,140 ಇಕ್ವಿಟಿ ಷೇರುಗಳು (ಹಿಂದಿನ ವರ್ಷ : 93,140 ಇಕ್ವಿಟಿ ಷೇರುಗಳು) 2017-18ರ ಅವಧಿಯಲ್ಲಿ ಸಂಪೂರ್ಣವಾಗಿ ಹಣಕಾಸು ವ್ಯವಹಾರವು ಕರ್ನಾಟಕ ಸರ್ಕಾರಕ್ಕೆ ಒಳಪಟ್ಟಿರುತ್ತದೆ.

## A. ವರ್ಷದ ಆರಂಭ ಹಾಗೂ ಅಂತ್ಯದ ವೇಳೆಯಲ್ಲಿನ ಷೇರುಗಳ ಸಾಮರಸ್ಯ

(ರೂ. ಲಕ್ಷಗಳಲ್ಲಿ)

ವಿವರಗಳು	31.03.2018		31.03.2017		1.04.2016	
	ಷೇರುಗಳ ಸಂಖ್ಯೆ	ಮೊತ್ತ	ಷೇರುಗಳ ಸಂಖ್ಯೆ	ಮೊತ್ತ	ಷೇರುಗಳ ಸಂಖ್ಯೆ	ಮೊತ್ತ
ವರದಿಯ ಪ್ರಾರಂಭ ಮಾಡುವ ಅವಧಿಯಲ್ಲಿ ಅತ್ಯುತ್ತಮವಾದ ಷೇರುಗಳು	93,140	93,140,000	93,140	93,140,000	93,140	93,140,000
ಕೂಡಿಸಿ: ವರ್ಷದಲ್ಲಿ ಷೇರುಗಳನ್ನು ಹಂಚಿಕೆ ಮಾಡಲಾಗಿದೆ.	-	-	-	-	-	-
ವರದಿಯ ಅಂತ್ಯದಲ್ಲಿ ಅತ್ಯುತ್ತಮವಾದ ಷೇರುಗಳು			93,140	93,140,000	93,140	93,140,000

## B. 5% ಕ್ಕಿಂತ ಹೆಚ್ಚಿನ ಷೇರುಗಳನ್ನು ಹೊಂದಿರುವ ಶೇರುದಾರರು

(ರೂ. ಲಕ್ಷಗಳಲ್ಲಿ)

ವಿವರಗಳು	31.03.2018		31.03.2017		1.04.2016	
	ಷೇರುಗಳ ಸಂಖ್ಯೆ	ಮೊತ್ತ	ಷೇರುಗಳ ಸಂಖ್ಯೆ	ಮೊತ್ತ	ಷೇರುಗಳ ಸಂಖ್ಯೆ	ಮೊತ್ತ
ಕರ್ನಾಟಕ ಸರ್ಕಾರಕ್ಕೆ ಪ್ರತಿಯೊಬ್ಬರು ರೂ.1000/-ರಂತೆ ಪ್ರತಿಯೊಬ್ಬರು ಪಾವತಿಸಿರುತ್ತಾರೆ.	93,140	100	93,140	100	93,140	100

(ರೂ. ಲಕ್ಷಗಳಲ್ಲಿ)

ವಿವರಣೆಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
ಅಂತಿಮ ಡಿವಿಡೆಂಡ್	-	-	18,628,000
ಡಿವಿಡೆಂಡ್ ವಿತರಣೆಗೆ ತೆರಿಗೆ	-	-	3,792,288
ಪ್ರತಿ ಷೇರಿಗೆ ಡಿವಿಡೆಂಡ್	-	-	200

## D ಇಕ್ವಿಟಿ ಷೇರುಗಳಿಗೆ ಜೋಡಿಸಲಾದ ಹಕ್ಕುಗಳು, ಆದ್ಯತೆಗಳು ಮತ್ತು ನಿರ್ಬಂಧಗಳು

ಕಂಪೆನಿ ಏಕೈಕ ವರ್ಗ ಇಕ್ವಿಟಿ ಷೇರುಗಳನ್ನು ರೂ. 1000/- ಪ್ರತಿ ಷೇರುದಾರರು ಪ್ರತಿ ಷೇರಿಗೆ ಒಂದು ಮತಕ್ಕೆ ಅರ್ಹರಾಗಿರುತ್ತಾರೆ. ಈ ಇಕ್ವಿಟಿ ಷೇರುಗಳನ್ನು ಹೊಂದಿರುವವರು ನಂತರದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೆ ಒಳಪಟ್ಟ ನಿರ್ದೇಶಕರ ಮಂಡಳಿಯು ಪ್ರಸ್ತಾಪಿಸಿದ ಲಾಭಾಂಶವನ್ನು ಪಡೆಯುವ ಹಕ್ಕನ್ನು ಹೊಂದಿದ್ದಾರೆ. ದಿವಾಳಿಯ ಸಂದರ್ಭದಲ್ಲಿ, ಇಕ್ವಿಟಿ ಷೇರುದಾರರು ತಮ್ಮ ಷೇರುಗಳ ಅನುಪಾತದಲ್ಲಿ ಕಂಪೆನಿಯ ಉಳಿದ ಆಸ್ತಿಗಳನ್ನು ಪಡೆಯುವ ಅರ್ಹತೆ ಹೊಂದಿದ್ದಾರೆ.

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಲ್ಲಿದಂತೆ	01.04.2016 ರಲ್ಲಿದಂತೆ
18	ಇತರೆ ಈಕ್ವಿಟಿ			
a)	ಸಾಮಾನ್ಯ ಮೀಸಲು	23,165.81	22,612.99	19,662.56
b)	ಲಾಭ ಮತ್ತು ನಷ್ಟದ ಸಮತೋಲನ	2,621.38	552.83	2,950.43
c)	ಕರ್ನಾಟಕ ಪಲ್ಫ್‌ವುಡ್ ನಿಯಮಿತ			
	ಆರಂಭದಲ್ಲಿ ಇಂಡ್‌ಎಸ್‌ಎಸ್‌ಎನ್ ಸಮತೋಲನದ			
	ಹೊಂದಾಣಿಕೆಗಳನ್ನು ಮಾಡಿರುವುದು	1,391.00	1,391.00	1,391.00
	ಪ್ರಸಕ್ತ ವರ್ಷದ ಹೊಂದಾಣಿಕೆಗಳು	125.00	125.00	125.00
	ಅಂತಿಮವಾಗಿ ಮರಳಿಪಡೆದ ಗಳಿಕೆ	1,516.00	1,516.00	1,516.00
	<b>ಒಟ್ಟು</b>	<b>27,303.19</b>	<b>24,681.81</b>	<b>24,128.99</b>

ಅನುಸೂಚಿ	ವಿವರಗಳು	31.03.2018 ರಂತೆ	31.03.2017 ರಂತೆ	01.04.2016 ರಂತೆ
19	ಇತರೆ ಹಣಕಾಸು ಹೊಣೆಗಾರಿಕೆಗಳು (ಪ್ರಸಕ್ತವಲ್ಲದ ಹೊಣೆಗಾರಿಕೆಗಳು)			
1	ಕರ್ನಾಟಕ ಸರ್ಕಾರದಿಂದ JBIC ಯೋಜನೆಗಾಗಿ ಮುಂಗಡ	0.38	0.38	0.38
2	ಉದ್ಯೋಗಿ ಭದ್ರತಾ ಠೇವಣಿಗಳು	-	1.20	1.11
3	ಭೋಗ್ಯದ ಹಾಗೂ ಬಾಡಿಗೆ ಪಾವತಿ			102.79
4	ಭೋಗ್ಯ ಹಾಗೂ ಬಾಡಿಗೆಯ ಬಡ್ಡಿಯನ್ನು ಪಾವತಿಸುವುದು	300.23	-	-
	<b>ಒಟ್ಟು</b>	<b>300.61</b>	<b>1.58</b>	<b>104.27</b>

19.1 ಸರ್ಕಾರಿ ಆದೇಶದ ಪ್ರಕಾರ ಎಪಿಜಿಐ 80 ಎಸ್‌ಪಿ 2017. ದಿನಾಂಕ : 18-01-2018 ದಂದು, ಲೀಸ್ ಬಾಡಿಗೆಗೆ ಪಾವತಿಸಬೇಕಾದ ಬಡ್ಡಿ ದರ ರೂ. 450.23 ದಿನಾಂಕ : 31-03-2016ರ ಅಂತ್ಯದ ಅವಧಿಗೆ ರೂ. 450.23 ಲಕ್ಷ ರೂ. ಇದು ಹಿಂದಿನ ವರ್ಷಗಳಲ್ಲಿ ಕಂಪೆನಿಯಿಂದ ಅವಕಾಶ ಕಲ್ಪಿಸಲಾಗಲಿಲ್ಲ ಮತ್ತು ಅದೇ ವರ್ಷದಲ್ಲಿ ಅದನ್ನು ಲೆಕ್ಕ ಹಾಕಲಾಗಿದೆ. ಆದರೆ ಆದೇಶದ ಪ್ರಕಾರ 3 ವಾರ್ಷಿಕ ಕಂತುಗಳಲ್ಲಿ ಪಾವತಿಸಲಾಗುವುದು. ಮತ್ತು ಅದಕ್ಕನುಗುಣವಾಗಿ ಹೊಣೆಗಾರಿಕೆ 150 ಲಕ್ಷವನ್ನು ಸರ್ಕಾರದ ಪ್ರಸ್ತುತ ಹೊಣೆಗಾರಿಕೆ ಮತ್ತು ರೂ. 300.23 ಲಕ್ಷಗಳನ್ನು ಪ್ರಸ್ತುತವಲ್ಲದ ಹೊಣೆಗಾರಿಕೆಯಾಗಿ ವರ್ಗೀಕರಿಸಲಾಗಿದೆ.

## 20. ನಿಬಂಧನೆಗಳು

Particulars	ಪ್ರಸಕ್ತವಾಗಿಲ್ಲದ್ದು			ಪ್ರಸಕ್ತವಾಗಿರುವುದು		
	31.03.2018 ರಂತೆ	31.03.2017 ರಂತೆ	31.03.2016 ರಂತೆ	31.03.2018 ರಂತೆ	31.03.2017 ರಂತೆ	31.03.2016 ರಂತೆ
ಉದ್ಯೋಗಿಗಳಿಗೆ ನಿಬಂಧನೆಗಳು ಮತ್ತು ಪ್ರಯೋಜನಗಳು*						
ಡಿಫ್ಟೆನ್ಡ್ ಪ್ರಯೋಜನ ಹೊಣೆಗಾರಿಕೆ - ಸೇವಾಉಪದನ	-	-	-	894.72	1,114.83	794.68
ರಜಾ ನಗರೀಕರಣ	665.13	727.56	692.91	139.99	189.76	245.01
<b>ಒಟ್ಟು ನಿಬಂಧನೆಗಳು ಹೊಣೆಗಾರಿಕೆ</b>	<b>665.13</b>	<b>727.56</b>	<b>692.91</b>	<b>1,034.71</b>	<b>1,304.59</b>	<b>1,039.68</b>

20.1 ಕಂಪೆನಿಯು ವಿಶಿಷ್ಟ ಮೌಲ್ಯಮಾಪನದ ಪ್ರಕಾರ ವಾರ್ಷಿಕ ಕೊಡುಗೆಗಳನ್ನು ತಯಾರಿಸಿದ್ದು, ಹಾಗೂ ನೌಕರರ ಬಗ್ಗೆ ಪ್ರತ್ಯೇಕ ಗ್ರಾಚುಟಿ ಟ್ರಸ್ಟ್ ಖಾತೆಗಳನ್ನು ಹೊಂದಿದೆ

20.2 31-3-2016, 31-3-2017 ಮತ್ತು 31-3-2018ರ ಅಂತ್ಯದ ವರ್ಷಕ್ಕೆ ನಡೆಸಲಾದ ವಾಸ್ತವಿಕ ಮೌಲ್ಯಮಾಪನದ ಆಧಾರದ ಮೇಲೆ ನಗದಾಗಿಸುವಿಕೆಯನ್ನು ಒದಗಿಸುತ್ತದೆ.

(ರೂ. ಲಕ್ಷಗಳಲ್ಲಿ)

ವಿವರಗಳು	31.03.2018 ರಲ್ಲಿದಂತೆ	31.03.2017 ರಲ್ಲಿದಂತೆ	01.04.2016 ರಲ್ಲಿದಂತೆ
ಗ್ರಾಚುಟಿ - ಡಿಫೆನ್ಡ್ ಪ್ರಯೋಜನ ಹೊಣೆಗಾರಿಕೆ	894.72	1,114.83	794.68
ಸರಿದೂಗಿಸಿದ ಅನುಪಸ್ಥಿತಿಕೆಗಳಿಗೆ ಹೊಣೆಗಾರಿಕೆ	805.13	917.33	937.91
ಒಟ್ಟು ಉದ್ಯೋಗಿ ಲಾಭದ ಹೊಣೆಗಾರಿಕೆ	1,699.85	2,032.15	1,732.59
ಪ್ರಸಕ್ತವಾಗದೇ ಇರುವುದು.	665.13	727.56	692.91
ಪ್ರಸ್ತುತವಾಗಿರುವುದು	1,034.71	1,304.59	1,039.69
ಒಟ್ಟು ಉದ್ಯೋಗದ ಲಾಭದ ಹೊಣೆಗಾರಿಕೆಗಳು	1,699.85	2,032.15	1,732.59

ಸಂಬಂಧಿತ ಉದ್ಯೋಗಿ ಲಾಭದ ವಿವರಗಳಿಗಾಗಿ, ಟಿಪ್ಪಣಿ 31ಅನ್ನು ಗಮನಿಸಿ.

ನಿವ್ವಳ ವ್ಯಾಖ್ಯಾನಿತ ಲಾಭ ಹೊಣೆಗಾರಿಕೆಯ ಸಮನ್ವಯ

ಎ. ಪ್ರಸ್ತುತಪಡಿಸುವಿಕೆಯ ಪ್ರಸ್ತುತ ಮೌಲ್ಯದಲ್ಲಿ ಬದಲಾವಣೆ

(ರೂ. ಲಕ್ಷಗಳಲ್ಲಿ)

ವಿವರಣೆಗಳು	ಯೋಜನೆ ಪ್ರಕಾರ			
	ಸೇವಾ ಉಪದನ		ನಗದೀಕರಣ	
	31.03.2018	31.03.2017	31.03.2018	31.03.2017
ವರ್ಷದ ಆರಂಭದಲ್ಲಿ				
ನಿಬಂಧನೆಯ ಪ್ರಸ್ತುತ ಮೌಲ್ಯದಲ್ಲಿ	2,940.80	2,660.82	917.33	937.91
ಬಡ್ಡಿಯ ವೆಚ್ಚ	229.38	190.72	62.04	67.22
ಪ್ರಸ್ತುತ ಸೇವಾ ವೆಚ್ಚ	107.08	100.63	42.75	35.61
ಪೂರ್ವದ ಸೇವಾ ವೆಚ್ಚ	35.04			
ಪ್ರಯೋಜನಗಳನ್ನು ಪಾವತಿಸಲಾಗಿದೆ	-	(553.64)	(243.94)	(195.36)
ಆಕಸ್ಮಿಕ ನಷ್ಟ (ಲಾಭ)				
(ಸಮತೋಲನ ಚಿತ್ರ) ಮಾನ್ಯತೆ				
ಇತರೆ ಸಮಗ್ರ ವರಮಾನದ ಹೇಳಿಕೆ	(449.19)	542.27	26.96	71.95
ವರ್ಷದ ಅಂತ್ಯದಲ್ಲಿ ಸಮತೋಲನ	2,863.12	2,940.80	805.13	917.33

**ಕಆಅನಿನಿ**

ಬಿ. ಯೋಜನೆಯ ಸ್ವತ್ತಿನ ಫೇರ್ ಮೌಲ್ಯದಲ್ಲಿ ಬದಲಿಸಿ.

(ರೂ. ಲಕ್ಷಗಳಲ್ಲಿ)

ವಿವರಣೆಗಳು	ಯೋಜನೆ ಪ್ರಕಾರ			
	ಸೇವಾ ಉಪದನ		ನಗದೀಕರಣ	
	31.03.2018	31.03.2017	31.03.2018	31.03.2017
ವರ್ಷದ ಯೋಜನಾ ಆಸ್ತಿಗಳ ಆರಂಭದ ನ್ಯಾಯಯೋಜಿತ ಮೌಲ್ಯ	1,825.98	1,866.14	-	-
ಬಡ್ಡಿಯ ವೆಚ್ಚ	142.43	140.81	-	-
ಉದ್ಯೋಗದಾತರ ಕೊಡುಗೆ	-	341.61	-	-
ಪ್ರಯೋಜನಗಳನ್ನು ಪಾವತಿಸುವುದು	-	(553.64)	-	-
ಕರಾರುವಕ್ಕಾದ (ನಷ್ಟ) / ಬಾಧ್ಯತೆಗೆ ಲಾಭ (ಸಮತೋಲನ ಚಿತ್ರ)	-	31.06	-	-
ವರ್ಷದ ಅಂತ್ಯದಲ್ಲಿ ಸಮತೋಲನ	1,968.41	1,825.98	-	-

ಸಿ. ಅಥಾವೆ ಪತ್ರದಲ್ಲಿ ನಿವ್ವಳ ಆಕ್ಷೇಪಣೆಗಳನ್ನು ಗುರುತಿಸಲಾಗಿದೆ.

(ರೂ. ಲಕ್ಷಗಳಲ್ಲಿ)

ವಿವರಣೆಗಳು	ಯೋಜನೆ ಪ್ರಕಾರ			
	ಸೇವಾ ಉಪದನ		ನಗದೀಕರಣ	
	2017-18	2016-17	2017-18	2016-17
ಎ. ವರ್ಷದ ಅಂತ್ಯದ ವೇಳೆಗೆ ಆಕ್ಷೇಪಣೆಗಳ ಪ್ರಸ್ತುತ ಮೌಲ್ಯ	2,863.12	2,940.80	805.13	917.33
ಬಿ. ವರ್ಷದ ಅಂತ್ಯದ ವೇಳೆಗೆ ಯೋಜನೆಯ ಆಸ್ತಿಯ ನ್ಯಾಯವಾದ ಮೌಲ್ಯ	1,968.41	1,825.98	-	-
ನಿಧಿಯ ಸ್ಥಿತಿ	(894.71)	(1,114.82)	(805.13)	(917.33)
ಸಿ. (ಎ-ಬಿ) ಅಥಾವೆಪತ್ರದಲ್ಲಿ ಹೊಣೆಗಾರಿಕೆಯನ್ನು ಗುರುತಿಸಲಾಗಿದೆ(ಅಖಂಡ ಮೌಲ್ಯಮಾಪನದ ಪ್ರಕಾರ)	894.71	1,114.82	805.13	917.33

ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ಗುರುತಿಸಲ್ಪಟ್ಟ ಖರ್ಚು

(ರೂ. ಲಕ್ಷಗಳಲ್ಲಿ)

ವಿವರಣೆಗಳು	ಯೋಜನೆ ಪ್ರಕಾರ			
	ಸೇವಾ ಉಪದನ		ನಗದೀಕರಣ	
	2017-18	2016-17	2017-18	2016-17
ಪ್ರಸ್ತುತ ಸೇವಾ ವೆಚ್ಚ	107.08	100.63	42.75	35.61
ನಿವ್ವಳ ಆಸಕ್ತಿಯ ಮೇಲಿನ ನಿವ್ವಳ ಡಿಫೈನ್ಡ್‌ನ ಲಾಭ	86.96	49.91	62.04	67.22
ಹೇಳಿಕೆಯಲ್ಲಿ ಗುರುತಿಸಲ್ಪಟ್ಟ ಖರ್ಚು ಮತ್ತು ಲಾಭನಷ್ಟ	194.04	150.54	104.79	102.83

ಇತರ ಸಮಗ್ರ ವರಮಾನದಲ್ಲಿ ಗುರುತಿಸಲಾದ ಮರುಮಾರಾಟಗಳು

(ರೂ. ಲಕ್ಷಗಳಲ್ಲಿ)

ವಿವರಣೆಗಳು	ಯೋಜನೆ ಪ್ರಕಾರ			
	ಸೇವಾ ಉಪದನ		ನಗದೀಕರಣ	
	2017-18	2016-17	2017-18	2016-17
ಆರ್ಥಿಕ ನಷ್ಟ ಬಾಧ್ಯತೆ (ಲಾಭ)	13.01	511.22	26.96	71.95

## ಲಾಭದ ಬಾಧ್ಯತೆಯ ನಿಬಂಧನೆ

(ರೂ. ಲಕ್ಷಗಳಲ್ಲಿ)

ವಿವರಣೆಗಳು	ಯೋಜನೆ ಪ್ರಕಾರ			
	ಸೇವಾ ಉಪದನ		ನಗದೀಕರಣ	
	2017-18	2016-17	2017-18	2016-17
ರಿಯಾಯಿತಿ ದರ	8%	8%	8%	8%
ಸಂಬಳ ಏರಿಕೆ ದರ	6%	6%	6%	6%
ಆಕರ್ಷಣೆಯ ದರ	3%	3%	3%	1-3%

## ಸಂವೇದನೆಯ ವಿಶ್ಲೇಷಣೆ

(ರೂ. ಲಕ್ಷಗಳಲ್ಲಿ)

ವಿವರಣೆಗಳು	ಯೋಜನೆ ಪ್ರಕಾರ			
	ಸೇವಾ ಉಪದನ		ನಗದೀಕರಣ	
	2017-18	2016-17	2017-18	2016-17
ಗ್ರಾಚ್ಯುಟಿ (ಹೆಚ್ಚಳ) / ಡಿಫೈನ್ಡ್‌ನಲ್ಲಿ ಇಳಿಕೆ ಲಾಭದ ಬಾಧ್ಯತೆಗಳು				
ರಿಯಾಯಿತಿ ದರ (0.5% ಚಲನೆ)	143.93	(130.63)	(118.74)	131.86
ಸಂಬಳ ಏರಿಕೆ ದರ (0.5% ಚಲನೆ)	144.17	(132.95)	132.76	(122.02)
ನಗದಾಗಿಸುವಿಕೆಯ (ಹೆಚ್ಚಳ)/ ಇಳಿಕೆ ಡಿಫೈನ್ಡ್ ಲಾಭದ ಬಾಧ್ಯತೆಗಳು				
ರಿಯಾಯಿತಿ ದರ (0.5% ಚಲನೆ)	28.10	(25.78)	(33.17)	36.42
ಸಂಬಳ ದರ ಏರಿಕೆ (0.5% ಚಲನೆ)	18.83	(18.28)	23.24	(22.56)

(ರೂ. ಲಕ್ಷಗಳಲ್ಲಿ)

ಅಧಿಸೂಚಿ	ವಿವರಣೆಗಳು	31.03.2018 ರಂತೆ	31.03.2017 ರಂತೆ	1.04.2016 ರಂತೆ
21	ಇತರೆ ಪ್ರಸಕ್ತವಲ್ಲದ ಕಾನೂನು ಬಾಧ್ಯತೆಗಳು			
A	ಸಂಭವನೀಯ ಆದಾಯ			
	ಸರ್ಕಾರಿ ಧನ ಸಹಾಯ	90.48	97.79	110.22
B	ಇತರೆ			
	ಬಂಡವಾಳ ಪೂರೈಕೆಯ ಹೊಣೆಗಾರಿಕೆ	13.95	13.95	15.27
	ಕರ್ನಾಟಕ ಸರ್ಕಾರಕ್ಕೆ ಬಾಕಿ	380.06	380.06	380.06
	ಸಿಬ್ಬಂದಿ ಸೌಲಭ್ಯ ಪಾವತಿಯಾಗಬೇಕಾಗಿರುವುದು	186.75	186.75	186.75
	ಇತರೆ ಪಾವತಿಗಳು	3.58	3.58	3.58
	<b>ಒಟ್ಟು</b>	<b>674.82</b>	<b>682.13</b>	<b>695.88</b>



(ರೂ. ಲಕ್ಷಗಳಲ್ಲಿ)

ಅಧಿಸೂಚಿ	ವಿವರಣೆಗಳು	31.03.2018 ರಂತೆ	31.03.2017 ರಂತೆ	1.04.2016 ರಂತೆ
22	ವ್ಯಾಪಾರ ಸಂದಾಯಗಳು ಸಂಕ್ಷಿಪ್ತ ಸಾಲಗಾರರುಗಳ ಸೇವೆಗಳು ಮತ್ತು ಸರಬರಾಜು	127.53	186.90	127.88
	<b>ಒಟ್ಟು</b>	<b>127.53</b>	<b>186.90</b>	<b>127.88</b>

22.1 ಪ್ರಸ್ತುತ ಎಲ್ಲಾ ವ್ಯಾಪಾರ ಪಾವತಿಸುವವರು.

22.2 ಮೈಕ್ರೋ, ಸ್ಮಾಲ್ ಅಂಡ್ ಮೀಡಿಯಮ್ ಎಂಟರ್ ಪ್ರೈಸಸ್ ಡೆವಲಪ್‌ಮೆಂಟ್ ಆಕ್ಟ್ 2006 ರಡಿಯಲ್ಲಿ ಅರ್ಹತೆ ಹೊಂದಿರುವ ಸರಕು ಮತ್ತು ಸೇವೆಗಳನ್ನು ಸರಬರಾಜು ಮಾಡುವ ಉದ್ಯಮಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಕಂಪೆನಿಯು ಪ್ರಾರಂಭಿಸಿದೆ. ಮೈಕ್ರೋ & ಸ್ಮಾಲ್ ಎಂಟರ್‌ಪ್ರೈಸಸ್‌ನ ಮೊತ್ತವು ಅದನ್ನು ಬಹಿರಂಗಪಡಿಸಲು ನಿರ್ಧರಿಸಲಾಗಿಲ್ಲ. ವ್ಯಾಪಾರ ಸಂದಾಯಗಳು, ಇದಲ್ಲದೆ ವರ್ಷದಲ್ಲಿ ಕಂಪೆನಿಯಿಂದ ಮರುಪಾವತಿಸಿದ / ಬಡ್ಡಿಯನ್ನು ಹೊಂದಿಲ್ಲ.

(ರೂ. ಲಕ್ಷಗಳಲ್ಲಿ)

ಅಧಿಸೂಚಿ	ವಿವರಣೆಗಳು	31.03.2018 ರಂತೆ	31.03.2017 ರಂತೆ	1.04.2016 ರಂತೆ
23	ಇತರೆ ಹಣಕಾಸು ಹೊಣೆಗಾರಿಕೆಗಳು (ಪ್ರಸಕ್ತ ಹೊಣೆಗಾರಿಕೆಗಳು)			
a)	ಇಎಂಡಿ & ಭದ್ರತಾ ಠೇವಣಿಗಳು	220.98	265.98	207.35
b)	ಸಂಭವನೀಯ ಆದಾಯ	0.08	4.11	10.89
c)	ಇತರೆ ಹೊಣೆಗಾರಿಕೆಗಳು	784.55	844.25	666.14
d)	ಕರ್ನಾಟಕ ಸರ್ಕಾರದ ಬಾಡ್ಯತೆ - ಎಫ್‌ಡಿಎಫ್	326.57	324.70	155.88
e)	ನೀಡಬೇಕಾಗಿದ್ದ ಭೋಗ್ಯ-ಬಾಡಿಗೆಯ ಮೇಲೆ ಅರಣ್ಯ ಇಲಾಖೆ ಬಡ್ಡಿ	150.00	-	-
	<b>ಒಟ್ಟು</b>	<b>1,482.18</b>	<b>1,439.04</b>	<b>1,040.27</b>

(ರೂ. ಲಕ್ಷಗಳಲ್ಲಿ)

ಅಧಿಸೂಚಿ	ವಿವರಣೆಗಳು	31.03.2018 ರಂತೆ	31.03.2017 ರಂತೆ	1.04.2016 ರಂತೆ
24	ಇತರೆ ಪ್ರಸ್ತುತ ಹೊಣೆಗಾರಿಕೆಗಳು			
ಎ)	ಪಾವತಿಸಬೇಕಾದ ಸಿಬ್ಬಂದಿ ಸೌಲಭ್ಯಗಳು	564.33	856.42	675.57
ಬಿ)	ಗ್ರಾಹಕರಿಂದ ಪ್ರಗತಿಗಳು	38.15	75.76	19.63
ಸಿ)	ಕಾನೂನುಬದ್ಧ ಹೊಣೆಗಾರಿಕೆಗಳು	92.93	219.92	209.58
ಡಿ)	ಇತರೆ ಪಾವತಿಗಳು	0.80	11.23	10.68
ಇ)	ಬಂಡವಾಳದ ಪೂರೈಕೆಗೆ ಹೊಣೆಗಾರಿಕೆಗಳು	0.47	8.06	0.23
ಎಫ್)	ಸಂಭವನೀಯ ಆದಾಯ	7.32	8.35	9.87
	<b>ಒಟ್ಟು</b>	<b>704.00</b>	<b>1,179.73</b>	<b>925.56</b>

ಅಧಿಸೂಚಿ	ವಿವರಣೆಗಳು	31.03.2018 ರಂತೆ	31.03.2017 ರಂತೆ
25	"ಕಾರ್ಯಚಾರಣೆಯಿಂದ ಬಂದ ಆದಾಯ"		
ಎ)	ರಬ್ಬರ್ ಮಾರಾಟ	3,537.97	3,457.88
ಬಿ)	ರಬ್ಬರ್ ಮರ ಮಾರಾಟ	1,082.28	51.68
ಸಿ)	ಪಲ್ಪ್‌ವುಡ್‌ನ ಮಾರಾಟ	4,444.45	2,695.02
ಡಿ)	ಉರುವಲು ಮಾರಾಟ	40.75	18.05
ಇ)	ಅರಿಶಿನ ಮತ್ತು ಗೋಡಂಬಿ ಮಾರಾಟ	4.77	7.84
ಎಫ್)	ಯೂಕ್ ಸಿಟ್ರೋಡೋರಾ ಎಲೆಗಳು / ಇತರೆ ಮಾರಾಟ	3.26	14.27
ಜಿ)	ಮರಿಹಾಲ್ ಬಿದಿರು ಮಾರಾಟ	35.72	21.14
ಹೆಚ್)	ನೀಲಗಿರಿ ಕಂಬ, ಬುಡಗಳು & ಇತರೆಗಳ ಮಾರಾಟ	44.10	-
	<b>ಒಟ್ಟು</b>	<b>9,193.30</b>	<b>6,265.88</b>

25.131-3-2018ರ ಅತ್ಯಂತ ವರ್ಷಕ್ಕೆ ಮಾರಾಟ ಮತ್ತು ಮುಕ್ತಾಯದ ಷೇರುಗಳ ಆರಂಭಿಕ ದಾಸ್ತಾನು ಬಗ್ಗೆ ಪರಿಮಾಣಾತ್ಮಕ ಮಾಹಿತಿಯು ನೀಡಲಾಗಿದೆ.

25.22017-18ರಲ್ಲಿ ರಬ್ಬರ್ ಮಾರಾಟವು ರೂ. 16,68 ಲಕ್ಷ (ಹಿಂದಿನ ವರ್ಷ ರೂ. 4,74 ಲಕ್ಷ)ರಷ್ಟು ಸರಕುಗಳು ಮಾರಾಟ ವಾಗಿದೆ. ಆದರೆ ಪಕ್ಷಗಳಿಂದ ತೆಗೆದು ಹಾಕಲ್ಪಡುವುದಿಲ್ಲ.

ಅಧಿಸೂಚಿ	ವಿವರಣೆಗಳು	31.03.2018 ರಂತೆ	31.03.2017 ರಂತೆ
26	ಇತರೆ ಆದಾಯ		
I	ಬಡ್ಡಿ ಆದಾಯ		
	ರೇವಣಿ ಮೇಲಿನ ಬಡ್ಡಿ	907.00	1,088.24
	ಹೆಚ್‌ಬಿಎ ಮೇಲಿನ ಬಡ್ಡಿ	0.43	0.97
	ತಡವಾದ ರಸೀದಿಗಳ ಮೇಲಿನ ಬಡ್ಡಿ	9.30	-
	ವಾಹನ ಸಾಲದಲ್ಲಿ ಬಡ್ಡಿ	0.25	0.70
II	ಬಾಡಿಗೆ ಆದಾಯ		
	ಕಟ್ಟಡ ಬಾಡಿಗೆ	105.12	91.12
	ಮನೆ ಬಾಡಿಗೆ (ನೌಕರರು)	10.60	8.64
	ನಿವೇಶನದ ಬಾಡಿಗೆ	0.67	1.61
III	ಇತರೆ ಕಾರ್ಯ ನಿರ್ವಹಿಸಿದ ಆದಾಯಗಳು		
	ಚಹಾತೋಟಕ್ಕೆ ಪರವಾನಗಿ ಶುಲ್ಕ	3.68	3.43
	ಅವಶ್ಯಕತೆಗಳು ಇನ್ನು ಮುಂದೆ ಅಗತ್ಯವಿರುವುದಿಲ್ಲ	24.16	12.77
	ವಿಸ್ತರಣೆಯ ಶುಲ್ಕ ಪಾವತಿಸಲಾಗಿದೆ	4.74	0.02
	EMD & ಭದ್ರತಾ ಠೇವಣಿಗಳ ವಂಚನೆ	10.02	4.14
	ಸಹಾಯಧನ ಮಂಜೂರು	8.35	8.57
	ಇತರೆ ರಸೀದಿಗಳು	35.78	30.45
	ಬಳಕೆಯಾಗದ ವಸ್ತುಗಳ ಮಾರಾಟ	0.84	0.86
	ಸಂಕ್ಷಿಪ್ತ ಸಮತೋಲನ	0.06	9.62
IV	ಸಸ್ಯ, ಆಸ್ತಿ ಮತ್ತು ಸಲಕರಣೆಗಳ ಮಾರಾಟದ ಮೇಲಿನ ಲಾಭ ಮತ್ತು ನಷ್ಟ		
	ಆಸ್ತಿಗಳ ಮಾರಾಟದ ಮೇಲಿನ ಲಾಭ	2.74	0.02
	<b>ಒಟ್ಟು</b>	<b>1,124.19</b>	<b>1,261.91</b>

ಅಧಿಸೂಚನೆ	ವಿವರಣೆಗಳು	31.03.2018 ರಂತೆ	31.03.2017 ರಂತೆ
27	<b>ನಿರ್ವಹಣಾ ವೆಚ್ಚಗಳು</b>		
I	<b>ರಬ್ಬರ್ ಉತ್ಪಾದನೆಯ ವೆಚ್ಚಗಳು :</b>		
	ತೋಟ ನಿರ್ವಹಣೆ ಮತ್ತು ಲೆಟೆಕ್ಸ್ ಸಂಗ್ರಹಣೆಯ ಶುಲ್ಕಗಳು	319.45	276.59
	ತೋಟದ ರಸ್ತೆಗಳ ನಿರ್ವಹಣೆ	1.08	7.85
	ಕಾರ್ಮಿಕ ಕಲ್ಯಾಣ ವೆಚ್ಚಗಳು	126.01	91.84
	ಸರಕು ಮತ್ತು ಸಾರಿಗೆ	0.04	0.00
	ಪರಿಕರಗಳು ಮತ್ತು ಉಪಕರಣಗಳು	0.98	2.03
		<b>447.55</b>	<b>378.32</b>
II	<b>ರಬ್ಬರ್ ಸಂಸ್ಕರಣಾ ವೆಚ್ಚಗಳು</b>		
	ರಬ್ಬರ್ ಸಂಸ್ಕರಣಾ ವೆಚ್ಚಗಳು	50.42	61.14
	ಕಾರ್ಖಾನೆ ರಿಪೇರಿ ಮತ್ತು ನಿರ್ವಹಣೆ	35.68	32.40
	ಯಂತ್ರಗಳ ನಿರ್ವಹಣೆ	29.88	30.87
	ಕಂಟೇನರ್‌ಗಳು (ಬ್ಯಾರೆಲ್ಸ್)	129.78	135.91
	ವಿದ್ಯುಚ್ಛಕ್ತಿ ಶುಲ್ಕ	27.00	24.59
		<b>272.76</b>	<b>284.91</b>
III	<b>ಪಲ್ಫ್‌ವುಡ್ ಮಾರಾಟದ ಶುಲ್ಕ</b>		
	ನೀಲಗಿರಿ / ಆಕೇಶಿಯದ ಉತ್ಪಾದನೆಯ ವೆಚ್ಚವನ್ನು ಮಾರಲಾಯಿತು	287.24	120.69
	ನೀಲಗಿರಿ ಟೋಮೋಟೋ ಸ್ಪಿಕ್ಸ್ ಬೇರ್ಪಡಿಸುವಿಕೆ ಮತ್ತು ತಯಾರಿಕೆ	1,206.66	598.94
	ನೀಲಗಿರಿ ಮತ್ತು ಇತರರ ಬೇರ್ಪಡಿಸುವಿಕೆ	5.76	2.81
	ನೀಲಗಿರಿ ವುಡ್, ಟಿಂಬರ್ ಮತ್ತು ಇತರ ಬೇರ್ಪಡಿಸುವಿಕೆ	0.80	0.57
	ನೀಲಗಿರಿ ಟೋಮೋಟೋ, ಉರುವಲು ಮತ್ತು ಇತರ ಬೇರ್ಪಡಿಸುವಿಕೆ	2.49	1.74
	ಕಂಬಗಳ ಬೇರ್ಪಡಿಸುವಿಕೆ	0.52	0.54
		<b>1,503.48</b>	<b>725.28</b>
IV	<b>ಬಿದಿರಿನ ಮತ್ತು ಇತರ ವೆಚ್ಚ :</b>		
	ಮರಿಹಾಲ್ ಬಿದಿರಿನ ಬೇರ್ಪಡಿಸುವಿಕೆ	6.99	4.79
		6.99	4.79
	<b>ಒಟ್ಟು</b>	<b>2,230.77</b>	<b>1,393.30</b>
	ಕಡಿತ : ನರ್ಸರಿಗಳು ಮತ್ತು ತೋಟಗಳಿಗೆ ಅನುಮತಿಸಲಾಗಿದೆ	(22.55)	(18.46)
	<b>ಒಟ್ಟು</b>	<b>2,208.23</b>	<b>1,374.84</b>

ಅಧಿಸೂಚಿ	ವಿವರಣೆಗಳು	31.03.2018 ರಂತೆ	31.03.2017 ರಂತೆ
28	ತಪಶೀಲು ಪಟ್ಟಿಯಲ್ಲಿರುವ ಸಿದ್ಧ ಸರಕುಗಳ ವ್ಯತ್ಯಾಸ, ಕಾರ್ಯಪ್ರಗತಿ ಮತ್ತು ವ್ಯಾಪಾರದ ಸರಕು ದಾಸ್ತಾನು ಆರಂಭಿಕ ದಾಸ್ತಾನು ಕಡಿತ : ಆಕೇಶಿಯ ದಾಸ್ತಾನು - ಪ್ರಸಕ್ತವಲ್ಲದ ಆಸ್ತಿಗಳು ವರ್ಗಾವಣೆಗೊಂಡಿದೆ. ಕಡಿತ : ಅಂತಿಮ ದಾಸ್ತಾನು	682.45 - 544.77	631.28 8.18 682.45
	ಒಟ್ಟು	137.67	(59.34)

ಅಧಿಸೂಚಿ	ವಿವರಣೆಗಳು	31.03.2018 ರಂತೆ	31.03.2017 ರಂತೆ
29	ಮಾರುಕಟ್ಟೆ ಮೌಲ್ಯದಲ್ಲಿ ಇಳಿಕೆ (ಏರಿಕೆ)ಯಾದ ಆಸ್ತಿಗಳು ಇಂಡ್-ಎಸ್ ಪ್ರಕಾರ ಧಾರಕ ಸಸ್ಯಗಳ ಮೇಲೆ ಜೈವಿಕ ಆಸ್ತಿಗಳ ಬೆಲೆಯ ಮೌಲ್ಯ ಭದ್ರತಾ ಠೇವಣಿಗಳ ಹಾಗೂ ಬಡ್ಡಿಯ ಆದಾಯದ ಮೇಲೆ ನ್ಯಾಯಯೋಜಿತ ಮೌಲ್ಯ ಭದ್ರತಾ ಠೇವಣಿಗಳ ಮೇಲಿನ ಬಡ್ಡಿ ವೆಚ್ಚ	(969.18) (9.94) 9.95	(863.45) (10.86) 6.62
	ಒಟ್ಟು	(969.17)	(867.69)

ಅಧಿಸೂಚಿ	ವಿವರಣೆಗಳು	31.03.2018 ರಂತೆ	31.03.2017 ರಂತೆ
30	ಸಿಬ್ಬಂದಿ ಸೌಲಭ್ಯದ ವೆಚ್ಚಗಳು		
ಎ)	ಸಂಬಳ, ವೇತನ ಮತ್ತು ಬೋನಸ್	3,882.22	4,266.14
ಬಿ)	ವ್ಯವಸ್ಥಾಪಕ ನಿರ್ದೇಶಕರಿಗೆ ಸಂಭಾವನೆ	32.53	30.09
ಸಿ)	ಭವಿಷ್ಯ ನಿಧಿ, ಸೇವಾಉಪದನ ಮತ್ತು ಇತರ ನಿಧಿಗಳ ಕೊಡುಗೆ	334.50	302.59
ಡಿ)	ಪ್ರಯಾಣದ ಮೇಲೆ ರಿಯಾಯಿತಿ	0.26	2.59
ಇ)	ಕಾರ್ಮಿಕ ಕಲ್ಯಾಣ ವೆಚ್ಚಗಳು	0.56	0.16
ಎಫ್)	ಆಸ್ಪತ್ರೆ ನಿರ್ವಹಣೆ	6.44	7.40
ಜಿ)	ಸಿಬ್ಬಂದಿ ಕಲ್ಯಾಣ ಖರ್ಚು	15.48	18.87
ಹೆಚ್)	ವೈದ್ಯಕೀಯ ವೆಚ್ಚಗಳ ಮರುಪಾವತಿ	11.60	13.29
ಐ)	ಶುಚಿಗೊಳಿಸುವ ಶುಲ್ಕಗಳು	0.15	0.20
ಜೆ)	ಸಮಿತಿಯ ಮೂಲಕ ಮೇ ದಿನದ ಕೊಡುಗೆ	0.42	0.42
	ಒಟ್ಟು	4,284.14	4,641.75
	ಕಡಿತ : ನರ್ಸರಿಗಳ ಹಾಗೂ ತೋಟಕ್ಕೆ ಅನುಮತಿ ನೀಡಲಾಗಿದೆ	(125.27)	(202.40)
	ಒಟ್ಟು	4,158.87	4,439.35

30.1 ಸಿಬ್ಬಂದಿಗೆ ಹಿಂದಿನ ವರ್ಷಗಳಿಗೆ ಸಂಬಂಧಿಸಿದ ವರ್ಷದಲ್ಲಿ ರೂ. 48,87,738/- ಸ್ವಷ್ಟೀಕರಣ ನೀಡಲಾಗಿದೆ. ಅಂತೆಯೇ ಅದೇ ಸಂಬಳ, ವೇತನ ಮತ್ತು ಬೋನಸ್‌ನಲ್ಲಿ ಸೇರಿಸಿದ್ದು, ಹಾಗೂ ಅದೇ ವರ್ಷದಲ್ಲಿ ಪಾವತಿ ಮಾಡಲಾಗಿದೆ.

ಅಧಿಸೂಚನೆ	ವಿವರಣೆಗಳು	31.03.2018 ರಂತೆ	31.03.2017 ರಂತೆ
31	ಅಸಮಾಧಾನ ಮತ್ತು ಅಮೂರ್ತಿಕರಣದ ಅವಧಿ		
a)	ಆಸ್ತಿ, ಸಸ್ಯ ಮತ್ತು ಸಲಕರಣೆಗಳ ಸವಕಳಿ / ಭೋಗ್ಯ ಮತ್ತು ಹೂಡಿಕೆ ಆಸ್ತಿ	70.89	65.38
b)	ರಬ್ಬರ್ ಪುನರ್ವಸತಿ ಮೀಸಲು	229.80	202.47
c)	ಹುಣಸೇ ಹಣ್ಣು ಪುನರ್ವಸತಿ ಮೀಸಲು	0.36	0.36
d)	ಬಿದಿರು ಪುನರ್ವಸತಿ ಮೀಸಲು	6.11	6.11
		<b>307.15</b>	<b>274.31</b>
	ಕಡಿತ : ನರ್ಸರಿಗಳಿಗೆ ಹಂಚಿಕೆ	(0.82)	(0.80)
	<b>ಒಟ್ಟು</b>	<b>306.33</b>	<b>273.52</b>

ಅಧಿಸೂಚನೆ	ವಿವರಣೆಗಳು	31.03.2018 ರಂತೆ	31.03.2017 ರಂತೆ
32	"ಇತರೆ ಖರ್ಚುಗಳು"		
I	ದುರಸ್ತಿ ಮತ್ತು ನಿರ್ವಹಣೆ :		
	ಕಟ್ಟಡ	51.56	112.71
	ವಾಹನ	140.16	124.61
	ಇತರೆ	20.38	20.84
	ಭೂಮಿಯ ಚಲಿಸುವ ಉಪಕರಣಗಳ ನಿರ್ವಹಣೆ ಮತ್ತು ಪಂಪ್‌ಗಳು / ಡೋಜರ್	25.48	84.19
II	ಇತರೆ :		
	ತೋಟ ನಿರ್ವಹಣಾ ಖರ್ಚು	22.00	39.26
	ಪ್ರಯಾಣ ಮತ್ತು ಸಾಗಣೆ	45.21	41.46
	ಭೋಗ್ಯ ಮತ್ತು ಬಾಡಿಗೆ	127.13	85.54
	ಬಾಡಿಗೆ, ದರಗಳು ಮತ್ತು ತೆರಿಗೆಗಳು	49.78	44.97
	ಸೆಮಿನಾರ್ಸ್, ಕಾನ್ಫರೆನ್ಸ್ ಮತ್ತು ಮೀಟಿಂಗ್ಸ್	2.50	5.39
	ಸಂತ್ರಿ ಖಾತೆಗಳನ್ನು ಒಳಗೊಂಡಿದೆ	2.60	
	ನಿರ್ದೇಶಕರುಗಳು ಕುಳಿತುಕೊಳ್ಳುವ ಶುಲ್ಕ	0.92	0.55
	ಲೆಕ್ಕಪರಿಶೋಧಕರ ಸಂಭಾವನೆ	1.61	1.64
	ಮುದ್ರಣ ಮತ್ತು ಸ್ಟೇಷನರಿ	14.40	11.69
	ಕಾನೂನು ಮತ್ತು ವೃತ್ತಿಪರ ಶುಲ್ಕಗಳು	30.54	23.47
	ಅಂಚೆ, ಟೆಲಿಗ್ರಾಮ್, ಟೆಲಿಫೋನ್	13.49	13.46
	ಜಾಹೀರಾತು	14.35	10.33
	ಬ್ಯಾಂಕ್ ಆಯೋಗದ ಶುಲ್ಕಗಳು ಮತ್ತು ಮೌಲ್ಯ ಮಾಪನ ಶುಲ್ಕಗಳು	0.95	0.62
	ಬೋರ್ಡ್ ಮೀಟಿಂಗ್ ಮತ್ತು ಎಜಿಎಂ ವೆಚ್ಚಗಳು	7.27	1.63

ಅಧಿಸೂಚನೆ	ವಿವರಣೆಗಳು	31.03.2018 ರಂತೆ	31.03.2017 ರಂತೆ
	ಪುಸ್ತಕಗಳು ಮತ್ತು ನಿಯತಕಾಲಿಕಗಳು	6.53	2.77
	ಲೆಕ್ಕಪರಿಶೋಧನೆಯ ವೆಚ್ಚ	0.68	0.68
	ದೇಣಿಗೆ ಸಂಗ್ರಹ	2.00	3.00
	ವಿದ್ಯುತ್ ಮತ್ತು ನೀರಿನ ಶುಲ್ಕಗಳು	11.28	8.75
	ಫೈಲಿಂಗ್ ಶುಲ್ಕ	1.08	1.61
	ಸತ್ಕಾರ ಶುಲ್ಕಗಳು	8.01	6.70
	ವಿಮೆ	1.18	1.14
	ಭೋಗ್ಯ, ಬಾಡಿಗೆಯ ಬಡ್ಡಿ	450.23	-
	ಆಂತರಿಕ ಲೆಕ್ಕ ಪರಿಶೋಧನೆಯ ಶುಲ್ಕ	2.50	1.80
	ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸಂಭಾವನೆ	8.40	6.56
	ಅತಿಥಿ ಗೃಹ ನಿರ್ವಹಣೆ	0.53	0.23
	ವಾಹನ ವಿಮೆ	0.83	1.08
	ತರಬೇತಿ ಮತ್ತು ಅಭಿವೃದ್ಧಿ ವೆಚ್ಚಗಳು	0.24	2.37
	ವ್ಯಾಪಾರದ ಮತ್ತು ಮಾರಾಟದ ಪ್ರಚಾರ	0.56	0.55
	ಮಾದರಿ ನೆಲ - ಇಳುವರಿ ಅಂದಾಜು	9.62	14.86
	ಮ್ಯಾನ್ ಪವರ್ - ಹೊರಗುತ್ತಿಗೆ ಶುಲ್ಕಗಳು	488.14	354.16
	ಸಾಮಾಜಿಕ ಸಂಸ್ಥೆಯ ಜವಾಬ್ದಾರಿ(ಸಿಎಸ್‌ಆರ್)	84.56	48.38
	ಇತರೆ	0.57	0.80
	ಸ್ಥಿರಾಸ್ತಿಯ ಮಾರಾಟದ ನಷ್ಟ	0.03	0.08
	ಕೃಷಿ, ಆಡಳಿತ ಮತ್ತು ಇತರೆ ವೆಚ್ಚಗಳು,	2.37	7.12
	ವಾಹನ ವಿಮೆ	7.16	6.54
	<b>ಒಟ್ಟು</b>	<b>1,656.83</b>	<b>1,091.56</b>
	<b>ಕಡಿತ : ನರ್ಸರಿಗಳು ಮತ್ತು ತೋಟಗಳಿಗೆ ಅನುಮತಿ</b>	<b>(66.62)</b>	<b>(71.62)</b>
	<b>ಒಟ್ಟು</b>	<b>1,590.21</b>	<b>1,019.94</b>



### ಟಿಪ್ಪಣಿ-33

#### ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ

**ಮಾರ್ಚ್ 2018ನೇ ಸಾಲಿನ ವಾರ್ಷಿಕ ಲೆಕ್ಕಪಟ್ಟಿಗಳನ್ನು ಸಿದ್ಧಗೊಳಿಸಲು ಅನ್ವಯವಾಗುವ ಲೆಕ್ಕಪತ್ರ ನೀತಿಗಳು. (ಭಾರತದ ಪ್ರಮಾಣಿತ ಲೆಕ್ಕಪತ್ರಗಳಲ್ಲಿ ಅಳವಡಿಸಿಕೊಂಡ ನಂತರ ಪ್ರಥಮ ಬಾರಿಗೆ ತಯಾರಿಸಿದ್ದು)**

I ಮಾರ್ಚ್ 31, 2018ನೇ ವರ್ಷಕ್ಕೆ ಕೊನೆಗೊಳ್ಳುವ ಅಡಾವೆ ಪತ್ರಿಕೆಯ ಹಾಗೂ ಲಾಭ ನಷ್ಟಗಳ ಹೇಳಿಕೆಗಳ ಅವಿಭಾಜ್ಯ ಅಂಗವಾಗಿರುವ ಪ್ರಮುಖ ಲೆಕ್ಕಪತ್ರ ನೀತಿಗಳು ಹಾಗೂ ಟಿಪ್ಪಣಿಗಳು.

#### 1. ಪ್ರಮುಖವಾದ ಲೆಕ್ಕಪತ್ರ ನೀತಿಗಳು, ಮಾಪನಗಳು ಹಾಗೂ ಲೆಕ್ಕಪತ್ರಗಳನ್ನು ತಯಾರಿಸಲು ಆಧಾರಗಳು:

ಹಣಕಾಸು ಹೇಳಿಕೆಗಳನ್ನು ತಯಾರಿಸಲು ಅಳವಡಿಸಿಕೊಂಡಿರುವ ಪ್ರಮುಖ ಲೆಕ್ಕಪತ್ರ ನೀತಿಗಳ ಒಂದು ಪಟ್ಟಿಯನ್ನು ಈ ಟಿಪ್ಪಣಿಯು ಒದಗಿಸುತ್ತದೆ.

##### 1.1 ಸಿದ್ಧಪಡಿಸಿದ ಆಧಾರ

##### 1.1.1 ಭಾರತದ ಪ್ರಮಾಣಿತ ಲೆಕ್ಕಪತ್ರಗಳ ನೀತಿಗಳನ್ನು ಅಳವಡಿಸಿಕೊಂಡು ಪರಿಪಾಲಿಸಿರುವುದು :

ಕಂಪನಿ ನಿಯಮ (ಭಾರತದ ಪ್ರಮಾಣಿತ ಲೆಕ್ಕ ಪತ್ರಗಳು) 2015 ರಡಿ ಪ್ರಕಟಿಸಲ್ಪಟ್ಟ ರೀತಿಯಲ್ಲಿ ಹಾಗೂ ಕಂಪನಿ ತಿದ್ದುಪಡಿ ನಿಯಮ 2016 ರಲ್ಲಿ ತಿದ್ದುಪಡಿ ಮಾಡಲ್ಪಟ್ಟ ರೀತಿಯಲ್ಲಿ ಕಂಪನಿಯ ಹಣಕಾಸು ಹೇಳಿಕೆಗಳನ್ನು ತಯಾರಿಸಲಾಗಿದೆ.

ದಿನಾಂಕ: 31.03.2017 ರವರೆಗಿನ ಎಲ್ಲಾ ಅವಧಿಯ ಹಾಗೂ ದಿನಾಂಕ: 31.03.2017ರ ಅವಧಿಗೆ ಮುಕ್ತಾಯಗೊಳ್ಳುವುದು ಸೇರಿದಂತೆ ಕಂಪನಿಯು ತನ್ನ ಹಣಕಾಸು ಹೇಳಿಕೆಗಳನ್ನು ಕಂಪನಿ ಕಾಯ್ದೆ 2013 ರ ಕಂಪನಿಯ ಲೆಕ್ಕ ನಿಯಮ 2014 ರೊಟ್ಟಿಗೆ ಓದಲ್ಪಡುವ ಸೆಕ್ಷನ್ 133 ರಲ್ಲಿ ಪ್ರಕಟಿಸಲ್ಪಟ್ಟ ಪ್ರಮಾಣಿತ ಲೆಕ್ಕಪತ್ರಗಳ ರೀತ್ಯ ತಯಾರಿಸಿದೆ.

ಭಾರತದ ಪ್ರಮಾಣಿತ ಲೆಕ್ಕಪತ್ರಗಳ ರೀತ್ಯಾ ಪ್ರಥಮ ಬಾರಿಗೆ ಕಂಪನಿಯು ತನ್ನ ಲೆಕ್ಕಪತ್ರಗಳನ್ನು ತಯಾರಿಸಿದ್ದು, ಕಂಪನಿಯು ಅನ್ವಯವಾಗುವ ಎಲ್ಲಾ ಪ್ರಮಾಣವನ್ನು ಅಳವಡಿಸಿಕೊಂಡಿದೆ ಹಾಗೂ ಅಕೌಂಟಿಂಗ್ ಸ್ಟ್ಯಾಂಡರ್ಡ್ 101ರ ರೀತ್ಯಾ ಲೆಕ್ಕಪತ್ರಗಳ ಅಳವಡಿಕೆಯನ್ನು ಕಾರ್ಯಗತಗೊಳಿಸಿದೆ. ಭಾರತದ ಪ್ರಮಾಣಿತ ಲೆಕ್ಕಪತ್ರಗಳನ್ನು ಪ್ರಥಮ ಬಾರಿಗೆ ಅಳವಡಿಸಿಕೊಂಡಿರುವುದು.

ಭಾರತದ ಪ್ರಮಾಣಿತ ಲೆಕ್ಕಪತ್ರಗಳ ಪರಿವರ್ತನೆಯು ಹೇಗೆ ಹಣಕಾಸು ಸ್ಥಿತಿಯ ಮೇಲೆ ಹಣಕಾಸು ವ್ಯವಹಾರದ ನಿರ್ವಹಣೆಯ ಮೇಲೆ ಹಾಗೂ ಕಂಪನಿಯ ಕ್ಯಾಶ್‌ಫ್ಲೋ ಮೇಲೆ ಪರಿಣಾಮ ಬೀರಿದೆ ಎಂಬ ಬಗ್ಗೆ ಒಂದು ವಿವರಣೆಯನ್ನು ಪ್ರಥಮಬಾರಿಗೆ ಅಳವಡಿಕೆ ಎಂಬ ಶೀರ್ಷಿಕೆಯಡಿ ಟಿಪ್ಪಣಿ ಸಂಖ್ಯೆ: 33(11)(14) ರಲ್ಲಿ ನೀಡಲಾಗಿದೆ.

ವರದಿ ಮಾಡಲಾದ ಎಲ್ಲಾ ಹಣಕಾಸು ಹೇಳಿಕೆಗಳಲ್ಲಿ ಎಲ್ಲಾ ಮೊತ್ತಗಳನ್ನು ಭಾರತದ ರೂಪಾಯಿ ಲೆಕ್ಕದಲ್ಲಿ ತೋರಿಸಿದ್ದು, ಭಾರತದ ರೂ. ಲಕ್ಷಗಳ ಹತ್ತಿರದ ದಶಮಾಂಶಕ್ಕೆ ರೌಂಡ್‌ಆಫ್ ಮಾಡಲಾಗಿದೆ.

##### 1.1.2 ಕ್ರಿಯಾತ್ಮಕ ಹಾಗೂ ಪ್ರದರ್ಶನಾ ಶೈಲಿಯ ಕರೆನ್ಸಿ:

ಕ್ರಿಯಾತ್ಮಕ ಹಾಗೂ ಪ್ರದರ್ಶನಾ ಶೈಲಿಯ ಕರೆನ್ಸಿಯು ಭಾರತದ ರೂಪಾಯಿಗಳಲ್ಲಿ (ರೂ) ಇರುತ್ತದೆ.

##### 1.1.3 ಮಾಪನ ಆಧಾರಗಳು :

ಹಣಕಾಸು ಹೇಳಿಕೆಗಳನ್ನು ಐತ್ಯಾಸಿಕ ಹಾಗೂ ಸಾಂಪ್ರದಾಯಿಕ ವೆಚ್ಚಗಳ ರೀತಿಯಲ್ಲಿ ಸಂಚಯನ ಆಧಾರದಲ್ಲಿ ಈ ಕೆಳಕಂಡವುಗಳನ್ನು ಹೊರತುಪಡಿಸಿ ತಯಾರಿಸಲಾಗಿದೆ.

ಐಟಂ	ಮಾಪನ ಆಧಾರಗಳು
ಕೆಲವೊಂದು ಹಣಕಾಸಿನ ಆಸ್ತಿ ಮತ್ತು ಹೊಣೆಗಾರಿಕೆಗಳು ಜೈವಿಕ ಆಸ್ತಿಗಳು ವ್ಯಾಖ್ಯಾನಿಸಲಾದ ನಿವ್ವಳ ಲಾಭದಾಯಕ ಹೊಣೆಗಾರಿಕೆ.	ನ್ಯಾಯೋಚಿತ ಮೌಲ್ಯ ಅಪಾಯದ ಹೊಂದಾಣಿಕೆ ನಿಂತಿರದ ನ್ಯಾಯೋಚಿತ ಬೆಲೆಯಲ್ಲಿ ಮಾರಾಟದ ವೆಚ್ಚವನ್ನು ಕಳೆಯುವುದು. ಯೋಜಿತ ಆಸ್ತಿಗಳ ನ್ಯಾಯೋಚಿತ ಬೆಲೆಯಲ್ಲಿ ವ್ಯಾಖ್ಯಾನಿಸಲಾದ ಲಾಭದಾಯಕ ಹೊಣೆಗಾರಿಕೆಗಳ ಪ್ರಸ್ತುತ ಮೌಲ್ಯವನ್ನು ಕಳೆಯುವುದು.

ಕಂಪನಿ ಕಾಯ್ದೆ 2015, ಕಂಪನಿ ನಿಯಮ 2015 ಹಾಗೂ ಕಾಯ್ದೆಯ ಇನ್ನಿತರ ಸಂಬಂಧಪಟ್ಟ ಅವಕಾಶಗಳಿಗೆ ಬದ್ಧರಾಗಿ ಭಾರತದ ಪ್ರಮಾಣಿತ ಲೆಕ್ಕಪತ್ರಗಳ ಎಲ್ಲಾ ಅಂಶಗಳನ್ನು ಪರಿಪಾಲಿಸಿ ಹಣಕಾಸು ಹೇಳಿಕೆಗಳನ್ನು ತಯಾರಿಸಲಾಗಿದೆ.

ಕಂಪನಿಯ ಎಲ್ಲಾ ಆಸ್ತಿ ಹಾಗೂ ಹೊಣೆಗಾರಿಕೆಗಳನ್ನು ಪ್ರಸಕ್ತ ಮತ್ತು ಅಪ್ರಸಕ್ತ ಎಂದು ಕಂಪನಿಯ ಸಾಮಾನ್ಯವಾದ ನಿರ್ವಹಣ ಆವೃತ್ತದಂತೆ ಹಾಗೂ ಪ್ರಮಾಣಿತ ಲೆಕ್ಕಪತ್ರಗಳ ಮಾನದಂಡಗಳಲ್ಲಿ ಹೇಳಲಾದ ರೀತಿಯಲ್ಲಿ ವಿಂಗಡಿಸಲಾಗಿದೆ. ಕಂಪನಿಕಾಯ್ದೆ 2013ರ ಷೆಡ್ಯೂಲ್-3 ಮತ್ತು ಹಣಕಾಸು ಹೇಳಿಕೆಗಳನ್ನು ಪ್ರಸ್ತುತಪಡಿಸುವುದು.

ಮಸ್ತುಗಳ ಸ್ವರೂಪವನ್ನು ಅವಲಂಬಿಸಿ ಹಾಗೂ ಅವುಗಳನ್ನು ಸ್ವಾಧೀನ ಪಡಿಸಿಕೊಂಡ ಮತ್ತು ಅವುಗಳ ಬಳಕೆ ಮತ್ತು ಅವುಗಳನ್ನು ನಗದು ರೂಪದಲ್ಲಿ ಅಥವಾ ನಗದಿಗೆ ಸರಿಸಮಾನವಾದ ರೂಪದಲ್ಲಿ ವಿಲೇ ಮಾಡಿದ ಅವಧಿಯನ್ನು ಅವಲಂಬಿಸಿ ಕಂಪನಿಯು ತನ್ನ ಕಾರ್ಯಚಟುವಟಿಕೆಗಳ ಆವೃತ್ತವನ್ನು 12 ತಿಂಗಳು ಅವಧಿಯೆಂದು ನಿಗದಿಪಡಿಸಿ ಪ್ರಸಕ್ತ ಮತ್ತು ಅಪ್ರಸಕ್ತ ಆಸ್ತಿ ಹಾಗೂ ಹೊಣೆಗಾರಿಕೆಗಳೆಂದು ವಿಂಗಡಿಸಲಾಗಿದೆ.

#### 1.1.4 ಪ್ರಮುಖ ಲೆಕ್ಕಪತ್ರಗಳ ತೀರ್ಪು, ಅಂದಾಜುಪಟ್ಟಿಗಳು ಮತ್ತು ಊಹೆಗಳು:

ಈ ಹಣಕಾಸು ಹೇಳಿಕೆಗಳನ್ನು ತಯಾರಿಸುವಾಗ ಆಡಳಿತವರ್ಗವು ನಿರ್ಣಯವನ್ನು, ಅಂದಾಜುಪಟ್ಟಿಯನ್ನು ಮತ್ತು ಊಹೆಗಳನ್ನು ಮಾಡಿದೆ. ನೈಜ ಫಲಿತಾಂಶಗಳು ಅಂದಾಜುಪಟ್ಟಿಗಿಂತ ಭಿನ್ನವಾಗಿರುವ ಸಾಧ್ಯತೆಗಳು ಇರುತ್ತವೆ.

##### ತೀರ್ಪು :

ಲೆಕ್ಕಪತ್ರಗಳ ನೀತಿಗಳ ಮೇಲೆ ಆಸ್ತಿ ಹಾಗೂ ಹೊಣೆಗಾರಿಕೆಗಳ ಮೇಲೆ ಆದಾಯ ಮತ್ತು ಖರ್ಚಿನ ಮೇಲೆ ಪ್ರಭಾವ ಬೀರುವ ಅಂಶಗಳ ಕುರಿತು.

ಲೆಕ್ಕಪತ್ರಗಳನ್ನು ಅಳವಡಿಸುವಾಗ ಹಣಕಾಸು ಹೇಳಿಕೆಗಳಲ್ಲಿ ಗುರುತಿಸಲಾದ ಮೊತ್ತಗಳ ಮೇಲೆ ಅತೀ ಮಹತ್ತರವಾದ ಪರಿಣಾಮಗಳನ್ನು ಬೀರುವ ಅಂಶಗಳ ಮೇಲೆ ನಿರ್ಣಯ ಮಾಡಲು ಅವಶ್ಯವಿರುವ ಮಾಹಿತಿಗಳನ್ನು/ವಿವರಗಳನ್ನು ಸಂಬಂಧಪಟ್ಟ ಟಿಪ್ಪಣಿಗಳಲ್ಲಿ ಸೇರಿಸಲಾಗಿದೆ.

##### ಊಹೆಗಳು ಮತ್ತು ಅಂದಾಜುಗಳ ಅನಿಶ್ಚಿತತೆ :

31 ಮಾರ್ಚ್ 2017ಕ್ಕೆ ಕೊನೆಗೊಳ್ಳುವ ವರ್ಷಕ್ಕೆ ಸಾಮಗ್ರಿಗಳ ಹೊಂದಾಣಿಕೆಯ ಮೇಲೆ ಮಹತ್ತರವಾದ ಅಪಾಯವನ್ನುಂಟು ಮಾಡಬಹುದಾದ ವಿಷಯಗಳ ಬಗ್ಗೆ ಊಹೆಗಳನ್ನು ಹಾಗೂ ಅನಿಶ್ಚಿತ ಅಂದಾಜುಗಳ ಬಗ್ಗೆ ಪಡೆಯಲಾದ ವಿವರಗಳನ್ನು ಸಂಬಂಧಪಟ್ಟ ಟಿಪ್ಪಣಿಗಳಲ್ಲಿ ವಿವರಿಸಲಾಗಿದೆ.

ಯಾವ ಯಾವ ಕ್ಷೇತ್ರಗಳಲ್ಲಿ ಅಂದಾಜುಗಳನ್ನು ಅಥವಾ ತೀರ್ಮಾನಗಳನ್ನು ಮಾಡಲು ತೊಡಕುಗಳಿವೆಯೋ ಎಂಬುದನ್ನು ಕೆಳಕಂಡಂತೆ ವಿವರಿಸಲಾಗಿದೆ.

##### i. ಸವಕಳಿ ಮತ್ತು ಭೋಗ್ಯ :

ಸವಕಳಿ ಮತ್ತು ಭೋಗ್ಯಗಳು ಕೆಲವೊಂದು ವರ್ಗೀಕೃತ ಆಸ್ತಿಗಳು, ಸಲಕರಣೆಗಳು ಹಾಗೂ ಸ್ವಪ್ಪರಹಿತವಾದ ಆಸ್ತಿಗಳು ಭವಿಷ್ಯದಲ್ಲಿ ಉಪಯುಕ್ತವಾಗಬಲ್ಲ ಅವಧಿಯನ್ನು ಅವಲಂಬಿಸಿ ಅವುಗಳನ್ನು ಆಡಳಿತ ವರ್ಗವು ಅಂದಾಜಿಸಿದ ಮೌಲ್ಯದ ಮೇಲೆ ಸವಕಳಿ ಮತ್ತು ಭೋಗ್ಯವನ್ನು ನಿರ್ಧರಿಸಲಾಗುತ್ತದೆ. ಆದರೆ, ತಾಂತ್ರಿಕ ಅಭಿವೃದ್ಧಿ, ಸ್ಪರ್ಧೆ, ಮಾರುಕಟ್ಟೆಯ ಸ್ಥಿತಿಯಲ್ಲಿನ ಬದಲಾವಣೆ ಹಾಗೂ ಇನ್ನಿತರ ಅಂಶಗಳನ್ನಾಧರಿಸಿ ಅವುಗಳ ಉಪಯುಕ್ತ ಅವಧಿಯಲ್ಲಿ ಬದಲಾವಣೆ ಆಗಬಹುದಾಗಿದ್ದು, ಇದರಿಂದ ಸವಕಳಿ ಹಾಗೂ ಭೋಗ್ಯದ ವೆಚ್ಚಗಳು ಸಹ ಬದಲಾವಣೆ ಆಗಬಹುದಾಗಿದೆ.

##### ii. ನೌಕರರ ಸವಲತ್ತುಗಳು :

ಪ್ರಸಕ್ತ ನೌಕರರ ಸವಲತ್ತುಗಳು ಅನೇಕ ಊಹೆಗಳನ್ನು ಅವಲಂಬಿಸಿ ನೈಜತೆಯ ಆಧಾರದಲ್ಲಿ ನಿರ್ಣಯಿಸಲಾದ ನೌಕರರ ಸವಲತ್ತಿನ ಮೌಲ್ಯದ ಭಾದ್ಯತೆಯಾಗಿರುತ್ತದೆ. ನೈಜ ವೆಚ್ಚವನ್ನು (ಆದಾಯವನ್ನು) ನಿರ್ಣಯಿಸುವಾಗ ರಿಯಾಯಿತಿ ದರ, ವೇತನದಲ್ಲಿನ ಹೆಚ್ಚಳ ಹಾಗೂ ನೌಕರರ ಒಟ್ಟಾರೆ ಸಂಖ್ಯೆಯಲ್ಲಿನ ಕಡಿತ ಇವುಗಳನ್ನು ಗಣನೆಗೆ ತೆಗೆದುಕೊಂಡೇ ಊಹೆಯನ್ನು

ಮಾಡಲಾಗಿದೆ. ಈ ಉಹಗಳಲ್ಲಿನ ಯಾವುದೇ ಅಂಶಗಳ ಬದಲಾವಣೆಗಳು ವ್ಯವಹಾರದ ಬದ್ಧತೆಯ ಮೇಲೆ ಪರಿಣಾಮ ಬೀರಲಿವೆ.

### iii. ವ್ಯವಸ್ಥೆಗಳು ಹಾಗೂ ಸಾಧಿಲ್ವಾರುಗಳು :

ಅಡಾವೆ ಪತ್ರಿಕೆಯ ದಿನಾಂಕದಂದು ಆಡಳಿತ ವರ್ಗಕ್ಕೆ ಗೊತ್ತಿರುವ ವಾಸ್ತವಾಂಶಗಳನ್ನು ಆಧರಿಸಿ ಹೊಣೆಗಾರಿಕೆಗಳ ಅಂದಾಜುಗಳಿಗೆ ವ್ಯವಸ್ಥೆಗಳಿಗೆ ಹಾಗೂ ಸಾಧಿಲ್ವಾರುಗಳಿಗೆ ಅವಕಾಶ ಕಲ್ಪಿಸಲಾಗಿದೆ.

### iv. ನ್ಯಾಯ ಸಮ್ಮತಿ ಮೌಲ್ಯ ನಿರ್ಣಯ :

ಲಭ್ಯವಿರುವ ಮಾರುಕಟ್ಟೆ ಮಾಹಿತಿಗಳು, ಮಾರುಕಟ್ಟೆಯ ವ್ಯವಹಾರಗಳ ಆಧಾರದಲ್ಲಿ ನಿರ್ಧರಿಸಲಾಗಿರುವುದು. ನ್ಯಾಯಸಮ್ಮತ ಮೌಲ್ಯ ನಿರ್ಣಯ ವಿವಿಧ ಔದ್ಯಮಿಕ ಸಂಸ್ಥೆಯವರು ವಿವಿಧ ಶ್ರೇಣಿಯ ಉತ್ಪನ್ನಗಳಿಗೆ ಪ್ರಕಟಿಸುವ ಮಾರುಕಟ್ಟೆ ದರಗಳನ್ನು ಆಧರಿಸಿ ಕೃಷಿ ಉತ್ಪನ್ನಗಳಿಗೆ ನ್ಯಾಯ ಸಮ್ಮತ ಬೆಲೆಯನ್ನು ನಿಗದಿಪಡಿಸಲಾಗಿರುತ್ತದೆ.

### 1.1.5 ನ್ಯಾಯಸಮ್ಮತ ಬೆಲೆಯನ್ನು ಅಳೆಯುವ ವಿಧಾನ :

ಹಣಕಾಸು ಮತ್ತು ಹಣಕಾಸೇತರ ಆಸ್ತಿ ಮತ್ತು ಹೊಣೆಗಾರಿಕೆಗಳ ನ್ಯಾಯೋಚಿತ ಮೌಲ್ಯ ನಿರ್ಧರಣೆಗೆ ಅನೇಕ ಕಂಪನಿಗಳ ಲೆಕ್ಕಪತ್ರ ನೀತಿಗಳಿಗೆ ಹಾಗೂ ಅವುಗಳನ್ನು ಬಹಿರಂಗಪಡಿಸುವುದಕ್ಕೆ ನ್ಯಾಯಸಮ್ಮತ ಮೌಲ್ಯದ ಅವಶ್ಯಕತೆ ಇರುತ್ತವೆ. ಕಂಪನಿಯು ನ್ಯಾಯಸಮ್ಮತ ಮೌಲ್ಯ ನಿರ್ಧರಣೆಗೆ ಸ್ಥಾಪಿತ ನಿಯಂತ್ರಣ ಚೌಕಟ್ಟನ್ನು ಹೊಂದಿದೆ. ಕಂಪನಿಯು ಗಮನಿಸಲಾಗದ ಪ್ರಮುಖವಾದ ಒಳಹರಿವುಗಳನ್ನು ಕಾಲಕಾಲಕ್ಕೆ ಪುನರ್ರಿಶೀಲಿಸುತ್ತದೆ ಹಾಗೂ ಮೌಲ್ಯ ನಿರ್ಧರಣೆಗೆ ಹೊಂದಾಣಿಕೆಯನ್ನು ಮಾಡುತ್ತದೆ. ಮೂರನೇ ವ್ಯಕ್ತಿಯ ಮಾಹಿತಿಯು ಅವಶ್ಯಕವೆಂದು ಕಂಡುಬಂದಲ್ಲಿ, ಕಂಪನಿಯು ಮೂರನೇ ವ್ಯಕ್ತಿಗಳಿಂದ ಪಡೆದ ಸಾಕ್ಷ್ಯಾಧಾರಗಳನ್ನು ಮೌಲ್ಯಮಾಪನವನ್ನು ಕಂಪನಿಯು ನಿರ್ಧರಿಸುವ ಮೌಲ್ಯನಿರ್ಣಯಕ್ಕೆ ಪೂರಕವಾಗಿದೆಯೇ ಹಾಗೂ ಭಾರತದ ಪ್ರಮಾಣಿತ ಲೆಕ್ಕಪತ್ರಗಳ ಅವಶ್ಯಕತೆಗಳನ್ನು ಪೂರೈಸುತ್ತದೆಯೇ ಹಾಗೂ ನ್ಯಾಯೋಚಿತ ಮೌಲ್ಯನಿರ್ಧರಣೆಯ ಶ್ರೇಣೀಕೃತ ಪದ್ಧತಿಯಲ್ಲಿ ಮೌಲ್ಯ ನಿರ್ಧರಣೆಯು ವಿಂಗಡಿಸಲು ಸಹಾಯಕವಾಗಿದೆಯೇ ಎಂಬುದನ್ನು ಅಂತಿಮ ನಿರ್ಣಯಕ್ಕೆ ಬರಲಾಗುತ್ತದೆ.

ನ್ಯಾಯೋಚಿತ ಮೌಲ್ಯವನ್ನು ವಿವಿಧ ಹಂತಗಳಲ್ಲಿ ವಿಂಗಡಿಸಿ ಮೌಲ್ಯ ನಿರ್ಧರಣೆಯ ತಾಂತ್ರಿಕತೆಯ ಶ್ರೇಣಿಗಳನ್ನು ಈ ಕೆಳಕಂಡಂತೆ ವಿವರಿಸಲಾಗಿದೆ.

**ಹಂತ-1** - ಒಂದೇ ರೀತಿಯ ಆಸ್ತಿ ಮತ್ತು ಹೊಣೆಗಾರಿಕೆಗಳ ಮೇಲೆ ಕ್ರಿಯಾಶೀಲ ಮಾರುಕಟ್ಟೆಯಲ್ಲಿ ಕೂಗಲ್ಪಟ್ಟ ಬೆಲೆ (ಹೊಂದಾಣಿಕೆಯಿಲ್ಲದ)

**ಹಂತ-2** - ಹಂತ ಒಂದರಲ್ಲಿ ಕೂಗಲ್ಪಟ್ಟ ಬೆಲೆಯನ್ನು ಹೊರತುಪಡಿಸಿ ಆಸ್ತಿ ಮತ್ತು ಹೊಣೆಗಾರಿಕೆ ನೇರವಾಗಿ (ಅಂತಿಮ ಬೆಲೆ) ಅಥವಾ ಪರೋಕ್ಷವಾಗಿ (ಅಂದರೆ ಬೆಲೆಯಿಂದ ಪಡೆದಿದ್ದು) ಒಳಹರಿವು.

**ಹಂತ-3** - ಗ್ರಹಿಸಬಹುದಾದ ಮಾರುಕಟ್ಟೆಯ ಮಾಹಿತಿಗಳ ಆಧಾರವನ್ನು ಹೊರತುಪಡಿಸಿ ಆಸ್ತಿ ಅಥವಾ ಹೊಣೆಗಾರಿಕೆಗೆ ಒಳಹರಿವು (ಗ್ರಹಿಸಲು ಸಾಧ್ಯವಿಲ್ಲದ ಒಳಹರಿವು) ಯಾವುದೇ ಒಂದು ಆಸ್ತಿಯ ಅಥವಾ ಹೊಣೆಗಾರಿಕೆಯ ನ್ಯಾಯೋಚಿತ ಬೆಲೆಯನ್ನು ಅಳೆಯುವಾಗ ಕಂಪನಿಯು ಗ್ರಹಿಸಬಲ್ಲ ಮಾರುಕಟ್ಟೆ ಮಾಹಿತಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಬಳಸುತ್ತದೆ. ಒಂದು ಆಸ್ತಿಯ ಅಥವಾ ಹೊಣೆಗಾರಿಕೆಯ ನ್ಯಾಯೋಚಿತ ಬೆಲೆಯನ್ನು ಅಳೆಯಲು ಉಪಯೋಗಿಸುವ ಒಳಹರಿವು ನ್ಯಾಯೋಚಿತ ಬೆಲೆಯ ಶ್ರೇಣಿಯ ವಿವಿಧ ಹಂತಗಳಲ್ಲಿ ಹರಡಿಕೊಳ್ಳುತ್ತದೆ ಅಂತಾದರೆ, ನ್ಯಾಯೋಚಿತ ಬೆಲೆಯ ಮಾಪನವನ್ನು ಅದೇ ರೀತಿಯ ಶ್ರೇಣಿಯ ಸಮಗ್ರ ಶ್ರೇಣಿ ಅನ್ವಯಿಸುವಂತೆ ಕನಿಷ್ಠ ಹಂತದ ಒಳಹರಿವು ಎಲ್ಲಾ ಮಾಪನಕ್ಕೆ ಮುಖ್ಯವಾಗುವಂತೆ ವಿಂಗಡಿಸಲಾಗುತ್ತದೆ.

ಕಂಪನಿಯು ವರದಿಯ ಅಂತಿಮ ದಿನಾಂಕದಂದು ಆದ ಬದಲಾವಣೆ ನ್ಯಾಯೋಚಿತ ಬೆಲೆಯ ವರ್ಗಾವಣೆಯನ್ನು ಕಂಪನಿಯು ಗುರುತಿಸುತ್ತದೆ. ಮುಂದುವರಿದು, ನ್ಯಾಯೋಚಿತ ಮೌಲ್ಯಗಳ ನಿರ್ಧರಣೆಗೆ ಉಹಗಳ ಬಗ್ಗೆ ಮಾಹಿತಿಗಳನ್ನು ಸಂಬಂಧಪಟ್ಟ ಟಿಪ್ಪಣಿಯಲ್ಲಿ ಅಳವಡಿಸಲಾಗಿದೆ.

## 2. ಪ್ರಮುಖ ಲೆಕ್ಕ ಪತ್ರ ನೀತಿಗಳು :

### 2.1 ವಿದೇಶಿ ವಿನಿಮಯ ವ್ಯವಹಾರಗಳು :

ವಿದೇಶಿ ಕರೆನ್ಸಿಗಳ ವಹಿವಾಟು ವ್ಯವಹಾರದ ದಿನಾಂಕದಂದು ವಿನಿಮಯ ದರದಲ್ಲಿ ಕಂಪನಿಯ ಕ್ರಿಯಾತ್ಮಕ ಕರೆನ್ಸಿಯಲ್ಲಿ ದಾಖಲಿಸಲಾಗಿದೆ.

ವಿದೇಶಿ ಕರೆನ್ಸಿಗಳಲ್ಲಿ ಹೆಸರಿಸಲ್ಪಟ್ಟ ಹಣಕಾಸು ಆಸ್ತಿಗಳು ಮತ್ತು ಹೊಣೆಗಾರಿಕೆಗಳು ವರದಿ ಮಾಡುವ ದಿನಾಂಕದ ವಿನಿಮಯ ದರದಲ್ಲಿ ಕ್ರಿಯಾತ್ಮಕ ಕರೆನ್ಸಿಯಲ್ಲಿ ಬದಲಾಯಿಸಲಾಗಿದೆ. ಇತರ ವ್ಯಾಪಕ ವರಮಾನ (ಔಅಐ) ನಲ್ಲಿ ಗುರುತಿಸಲ್ಪಟ್ಟಿರುವ ಮಟ್ಟಿಗೆ ಅರ್ಹತಾ ನಗದು ಹರಿವುಗಳ ಬದಲಾವಣೆಯಿಂದಾಗಿ ಉಂಟಾದ ವಿನಿಮಯ ವ್ಯತ್ಯಾಸಗಳನ್ನು ಹೊರತುಪಡಿಸಿ, ವಿನಿಮಯ ವ್ಯತ್ಯಾಸಗಳು ಲಾಭ ಅಥವಾ ನಷ್ಟದಲ್ಲಿ ಗುರುತಿಸಲ್ಪಟ್ಟಿವೆ.

ವಿತ್ತಿಯೇತರ ಅಂಶಗಳನ್ನು ವಿದೇಶಿ ನಾಣ್ಯದ ಚಾರಿತ್ರಿಕ ವೆಚ್ಚದಲ್ಲಿ ಅಳತೆ ಮಾಡಲಾಗುವುದು ಮತ್ತು ವಹಿವಾಟು ಮಾಡಿದ ದಿನಾಂಕದಂದು ಚಾಲ್ತಿಯಲ್ಲಿರುವ ವಿನಿಮಯ ದರದಲ್ಲಿ ಲೆಕ್ಕಾಚಾರ ಮಾಡಲಾಗುವುದು.

### ಹಣಕಾಸು ಪತ್ರಗಳು

#### ಹಣಕಾಸಿನ ಆಸ್ತಿ

#### ಗುರುತಿಸುವಿಕೆ ಮತ್ತು ಮೌಲ್ಯಮಾಪನ

ಎಲ್ಲಾ ಹಣಕಾಸಿನ ಆಸ್ತಿಗಳು ಆರಂಭದಲ್ಲಿ ನ್ಯಾಯೋಚಿತ ಮೌಲ್ಯದ ಅನ್ವಯ ಗುರುತಿಸಲ್ಪಡುತ್ತವೆ. ಒಂದು ವೇಳೆ, ಹಣಕಾಸಿನ ಆಸ್ತಿಗಳು ಲಾಭ ಮತ್ತು ನಷ್ಟದ ಮುಖಾಂತರ ನ್ಯಾಯೋಚಿತ ಮೌಲ್ಯದ [Fair Value Through Profit and Loss (FVTPL)] ಅನ್ವಯ ಗುರುತಿಸಲ್ಪಡದೆ ಇದ್ದಲ್ಲಿ, ಹಣಕಾಸಿನ ಆಸ್ತಿಯ ಸ್ವಾಧೀನಕ್ಕೆ ಸಂಬಂಧಿಸಿದ ವ್ಯವಹಾರದ ವೆಚ್ಚದಲ್ಲಿ ತೋರ್ಪಡಿಸಲಾಗುವುದು.

ಆರ್ಥಿಕ ಜವಾಬ್ದಾರಿಗಳನ್ನು ತರುವಾಯದ ಮೌಲ್ಯಮಾಪನಕ್ಕಾಗಿ ಈ ಕೆಳಗಿನಂತೆ ವರ್ಗೀಕರಿಸಲಾಗುವುದು.

- \* ಹಣಕಾಸು ಆಸ್ತಿಗಳ ಮೂಲ ಬೆಲೆಯನ್ನು (ಪ್ರಾರಂಭಿಕ ವೆಚ್ಚವನ್ನು) ಕ್ರಮೇಣ ವಜಾಗೊಳಿಸಿದ ನಂತರದ ಮೌಲ್ಯದಲ್ಲಿ (Amortised Cost) ಮೌಲ್ಯ ನಿರ್ಧರಣೆ.
- \* ಹಣಕಾಸು ಆಸ್ತಿಗಳನ್ನು ಲಾಭ ಮತ್ತು ನಷ್ಟದ ತಃಖ್ತೆಯ ಮುಖಾಂತರ ನ್ಯಾಯೋಚಿತ ಮೌಲ್ಯದಲ್ಲಿ (FVTPL) ತೋರಿಸಲಾಗುವುದು.
- \* ಹಣಕಾಸು ಆಸ್ತಿಗಳನ್ನು ಇತರ ವಿಸ್ತೃತ ಆದಾಯ ವಿವರಣ ಪಟ್ಟಿಯ ಮೂಲಕ ನ್ಯಾಯೋಚಿತ ಮೌಲ್ಯ (Fair Value) ದಲ್ಲಿ ಉಲ್ಲೇಖಿಸಲಾಗುವುದು.

ಹಣಕಾಸಿನ ಸ್ವತ್ತುಗಳನ್ನು ಒಮ್ಮೆ ಗುರುತಿಸಿದ ನಂತರ ಪುನರ್ ವರ್ಗೀಕರಿಸುವುದಿಲ್ಲ. ಆದರೆ, ಒಂದು ವೇಳೆ ಕಂಪನಿಯು ತನ್ನ ವ್ಯವಹಾರದ ಮಾದರಿಯನ್ನು ಬದಲಾಯಿಸಿದಲ್ಲಿ ಪುನರ್‌ವರ್ಗೀಕರಿಸಲಾಗುತ್ತದೆ.

ವ್ಯಾಪಾರದ ಸ್ವೀಕಾರಾರ್ಹತೆಯನ್ನು ಆರಂಭದಲ್ಲಿ ನ್ಯಾಯೋಚಿತ ಮೌಲ್ಯದಲ್ಲಿ ಗುರುತಿಸಲಾಗುತ್ತದೆ. ತರುವಾಯ, ನಿರೀಕ್ಷಿತ ಕ್ರೆಡಿಟ್ ನಷ್ಟಗಳ ಪರಿಣಾಮಕಾರಿ ಬಡ್ಡಿ ದರ (EIR) ವಿಧಾನದ ನಿವ್ವಳವನ್ನು ಬಳಸಿಕೊಂಡು, ಈ ಸ್ವತ್ತುಗಳನ್ನು ಭೋಗ್ಯದ ವೆಚ್ಚದಲ್ಲಿ ತೆಗೆದುಕೊಳ್ಳಲಾಗುತ್ತದೆ.

EIR ಅಂದರೆ ಆರ್ಥಿಕ ಸಲಕರಣೆಗಳ ನಿರೀಕ್ಷಿತ ಜೀವಿತಾವಧಿಯ ನಗದು ಆದಾಯವನ್ನು ಅಂದಾಜು ಮಾಡುವ ರಿಯಾಯಿತಿಗಳು ಆಗಿದೆ.

ಸಾಲದ ಲಿಖಿತ ಪತ್ರಗಳನ್ನು ಮೊದಲಿಗೆ ಅಮರ್ಚೈಸ್ಡ್ ವೆಚ್ಚದಲ್ಲಿ ನ್ಯಾಯೋಚಿತ ಮೌಲ್ಯವು ಇತರ ಸಮಗ್ರ ಆದಾಯದ ಮೂಲಕ (FVOCI) ಅಥವಾ ನ್ಯಾಯೋಚಿತ ಮೌಲ್ಯವನ್ನು ಲಾಭ ಅಥವಾ ನಷ್ಟದ ಮೂಲಕ (FVTPL) ಆಧಾರದ ಮೇಲೆ ಅಳೆಯಲಾಗುತ್ತದೆ ಮತ್ತು (ii) ಹಣಕಾಸಿನ ಸ್ವತ್ತಿನ ಒಪ್ಪಂದದ ನಗದು ಹರಿವಿನ ಗುಣಲಕ್ಷಣಗಳು.

ವ್ಯವಹಾರದ ಮಾದರಿಯಲ್ಲಿ ಹೊಂದಿದ ಹಣಕಾಸು ಆಸ್ತಿಗಳನ್ನು ಅಸಲು ಮತ್ತು ಬಡ್ಡಿಯ ಪಾವತಿಸುವ ಒಪ್ಪಂದದ ನಗದು ಹರಿವುಗಳನ್ನು ಸಂಗ್ರಹಿಸುವ ಸಲುವಾಗಿ ಹಣಕಾಸಿನ ಸ್ವತ್ತುಗಳನ್ನು ಹಿಡಿದಿಟ್ಟುಕೊಳ್ಳುವುದು ಇದರ ಗುರಿಯಾಗಿದೆ.



ಪರಿಣಾಮಕಾರಿಯಾದ ಬಡ್ಡಿದರದ (EIR) ವಿಧಾನವನ್ನು ಬಳಸಿಕೊಂಡು ತಿದ್ದುಪಡಿ ಮಾಡಲಾದ ವೆಚ್ಚದಲ್ಲಿ ತರುವಾಯ ಮಾಪನ ಮಾಡಲಾಗುತ್ತದೆ. ಕಡಿಮೆ ದೌರ್ಬಲ್ಯ ಯಾವುದಾದರೂ ಇದ್ದರೆ, EIR ನ ಭೋಗ್ಯ ಮತ್ತು ದುರ್ಬಲತೆಯಿಂದ ಉಂಟಾಗುವ ನಷ್ಟ, ಲಾಭ ಮತ್ತು ನಷ್ಟದ ತಃಖ್ತೆಯಲ್ಲಿ ಗುರುತಿಸಲಾಗುವುದು.

ಹಣಕಾಸಿನ ಆಸ್ತಿಗಳೆರಡರಿಂದಲೂ ಸಾಧಿಸಲಾಗುವ ಹಣಕಾಸಿನ ಸ್ವತ್ತುಗಳು, ಹಣಕಾಸಿನ ಸ್ವತ್ತುಗಳನ್ನು ಮಾರಾಟ ಮಾಡುವುದು ಮತ್ತು ಕೇವಲ ಪ್ರಮುಖ ಮತ್ತು ಬಡ್ಡಿಯ ಪಾವತಿಗಳನ್ನು ಹೊಂದಿರುವ ಕರಾರಿನ ನಗದು ಹರಿವುಗಳನ್ನು ಸಂಗ್ರಹಿಸುವುದು, ತರುವಾಯ ಇತರ ಸಮಗ್ರ ಆದಾಯದ ಮೂಲಕ ನ್ಯಾಯೋಚಿತ ಮೌಲ್ಯದಲ್ಲಿ ಮಾಪನ ಮಾಡಲಾಗುತ್ತದೆ. ನ್ಯಾಯೋಚಿತ ಮೌಲ್ಯಚಲನೆಗಳು ಇತರ ಸಮಗ್ರ ಆದಾಯ (OCI) ನಲ್ಲಿ ಗುರುತಿಸಲ್ಪಟ್ಟಿವೆ. ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ಯಾವುದಾದರೂ ಗುರುತಿಸಲ್ಪಟ್ಟರೆ EIR ವಿಧಾನ ಮತ್ತು ದುರ್ಬಲ ನಷ್ಟಗಳನ್ನು ಬಳಸಿಕೊಳ್ಳುವ ಬಡ್ಡಿ ಆದಾಯ. ಗುರುತಿಸಲಾಗದ ಮೇಲೆ OCI ಯಲ್ಲಿ ಹಿಂದೆ ಗುರುತಿಸಲ್ಪಟ್ಟ ಸಂಚಿತ ಲಾಭ ಅಥವಾ ನಷ್ಟವನ್ನು ಲಾಭ ಮತ್ತು ನಷ್ಟದ ತಃಖ್ತೆ ಈಕ್ವಿಟಿಯಿಂದ ಇತರ ಆದಾಯಕ್ಕೆ ಮರುಹಂಚಿಕೊಳ್ಳಲಾಗುತ್ತದೆ.

ವಿಂಗಡಿಸಲ್ಪಡದ ಆರ್ಥಿಕ ಸ್ವತ್ತು ವೆಚ್ಚ ಅಥವಾ FVOCI ಎಂದು ವರ್ಗೀಕರಿಸಲ್ಪಟ್ಟಿಲ್ಲ. ಇದನ್ನು FVTPL ಎಂದು ವರ್ಗೀಕರಿಸಲಾಗಿದೆ. ಅಂತಹ ಹಣಕಾಸಿನ ಆಸ್ತಿಗಳನ್ನು ನ್ಯಾಯೋಚಿತ ಮೌಲ್ಯದಲ್ಲಿ ಎಲ್ಲಾ ಬದಲಾವಣೆಗಳೊಂದಿಗೆ ಅಳೆಯಲಾಗುತ್ತದೆ. ಬಡ್ಡಿಯ ಆದಾಯ ಮತ್ತು ಲಾಭಾಂಶ ಆದಾಯ ಸೇರಿದಂತೆ ಯಾವುದಾದರೂ ಇದ್ದರೆ, ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ಇತರ ಆದಾಯ ಎಂದು ಗುರುತಿಸಲಾಗುತ್ತದೆ.

ಈ ಸ್ವತ್ತುಗಳನ್ನು ತರುವಾಯ ನ್ಯಾಯೋಚಿತ ಮೌಲ್ಯದಲ್ಲಿ ಅಳೆಯಲಾಗುತ್ತದೆ. ಲಾಭಾಂಶವನ್ನು ಲಾಭ ನಷ್ಟದ ತಃಖ್ತೆಯಲ್ಲಿ ಆದಾಯವೆಂದು ಗುರುತಿಸಲಾಗಿದೆ. ಇತರ ನಿವ್ವಳ ಲಾಭ ಮತ್ತು ನಷ್ಟಗಳನ್ನು ಔಪಚಾರಿಕವಾಗಿ ಗುರುತಿಸಲಾಗಿದೆ ಮತ್ತು ಲಾಭ ಅಥವಾ ನಷ್ಟಕ್ಕೆ ಮರುಹಂಚಿಕೊಳ್ಳಲ್ಪಟ್ಟಿಲ್ಲ.

### ಹಣಕಾಸಿನ ಆಸ್ತಿಗಳ ಗುರುತಿಸುವಿಕೆ

ಹಣಕಾಸಿನ ಆಸ್ತಿಯಿಂದ ನಗದು ಹರಿದು ಹೋಗುವ ಒಪ್ಪಂದದ ಹಕ್ಕುಗಳು ಅವಧಿ ಮುಗಿದಾಗ, ಆಸ್ತಿಯಿಂದ ನಗದು ಹರಿವುಗಳನ್ನು ಸ್ವೀಕರಿಸಲು ಕರಾರಿನ ಹಕ್ಕುಗಳನ್ನು ವರ್ಗಾವಣೆ ಮಾಡುವಾಗ ಕಂಪನಿಯು ಹಣಕಾಸಿನ ಆಸ್ತಿಯನ್ನು ಗುರುತಿಸುವುದಿಲ್ಲ.

### ಗುರುತಿಸುವಿಕೆ ಮತ್ತು ಮೌಲ್ಯಮಾಪನ

ಕಂಪನಿಯು ಒಪ್ಪಂದದ ಕರಾರಿನ ನಿಬಂಧನೆಗೆ ಒಂದು ಪಕ್ಷವಾದಾಗ ಹಣಕಾಸಿನ ಹೊಣೆಗಾರಿಕೆಗಳು ಗುರುತಿಸಲ್ಪಟ್ಟವು. ಆರಂಭದ ಗುರುತಿಸುವಿಕೆಗೆ ತಕ್ಕಂತೆ ಲಾಭಾಂಶ ಮತ್ತು ನಷ್ಟದ ಮೂಲಕ ನ್ಯಾಯೋಚಿತ ಮೌಲ್ಯವೆಂದು ವರ್ಗೀಕರಿಸಿದ ಹೊರತು ಹಣಕಾಸಿನ ಹೊಣೆಗಾರಿಕೆಗಳನ್ನು ಮೊದಲಿಗೆ ಮೊಟಕುಗೊಳಿಸಿದ ವೆಚ್ಚದಲ್ಲಿ ಅಳೆಯಲಾಗುತ್ತದೆ. ವ್ಯಾಪಾರ ಪಾವತಿಸಬೇಕಾದರೆ, ಅವುಗಳು ಮೊದಲಿಗೆ ನ್ಯಾಯಯುತ ಮೌಲ್ಯದಲ್ಲಿ ಗುರುತಿಸಲ್ಪಟ್ಟವು ಮತ್ತು ತರುವಾಯ, ಪರಿಣಾಮಕಾರಿ ಬಡ್ಡಿ ವಿಧಾನವನ್ನು ಬಳಸಿಕೊಂಡು ಈ ಹೊಣೆಗಾರಿಕೆಗಳನ್ನು ಹೊಂದುತ್ತದೆ.

EIR ವಿಧಾನವನ್ನು ಬಳಸಿಕೊಂಡು ಹಣಕಾಸಿನ ಹೊಣೆಗಾರಿಕೆಗಳನ್ನು ತರುವಾಯ ಅಮೋರ್ಟೈಸ್ಡ್ ವೆಚ್ಚದಲ್ಲಿ ಅಳೆಯಲಾಗುತ್ತದೆ. ಲಾಭ ಮತ್ತು ನಷ್ಟದ ಮೂಲಕ ನ್ಯಾಯೋಚಿತ ಮೌಲ್ಯದಲ್ಲಿ ನಡೆಸಿದ ಹಣಕಾಸಿನ ಹೊಣೆಗಾರಿಕೆಗಳು ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ಗುರುತಿಸಲ್ಪಟ್ಟ ನ್ಯಾಯೋಚಿತ ಮೌಲ್ಯದಲ್ಲಿನ ಎಲ್ಲಾ ಬದಲಾವಣೆಗಳೊಂದಿಗೆ ನ್ಯಾಯಯುತ ಮೌಲ್ಯದಲ್ಲಿ ಅಳೆಯಲಾಗುತ್ತದೆ.

### ಹಣಕಾಸಿನ ಹೊಣೆಗಾರಿಕೆಗಳ ವಿತರಣೆ :

ಕಂಪನಿಯು ತನ್ನ ಒಪ್ಪಂದದ ಕರಾರುಗಳನ್ನು ರದ್ದುಗೊಳಿಸಿದಾಗ ಅಥವಾ ಅವಧಿ ಮುಗಿದಾಗ ಹಣಕಾಸಿನ ಹೊಣೆಗಾರಿಕೆಯನ್ನು ಗುರುತಿಸುತ್ತದೆ. ಕಂಪನಿಯು ಅದರ ನಿಯಮಗಳನ್ನು ಮಾರ್ಪಡಿಸಿದಾಗ ಹಣಕಾಸಿನ ಹೊಣೆಗಾರಿಕೆಯನ್ನು ಸಹ ಗುರುತಿಸುತ್ತದೆ ಮತ್ತು ಮಾರ್ಪಡಿಸಿದ ನಿಯಮಗಳ ಅಡಿಯಲ್ಲಿ ನಗದು ಹರಿವು ಗಣನೀಯವಾಗಿ ಭಿನ್ನವಾಗಿದೆ. ಈ ಸಂದರ್ಭದಲ್ಲಿ ಮಾರ್ಪಡಿಸಿದ ನಿಯಮಗಳ ಆಧಾರದ ಮೇಲೆ ಹೊಸ ಹಣಕಾಸು ಹೊಣೆಗಾರಿಕೆಯು ನ್ಯಾಯೋಚಿತ ಮೌಲ್ಯದಲ್ಲಿ

ಗುರುತಿಸಲ್ಪಟ್ಟಿದೆ. ಹಣಕಾಸಿನ ಹೊಣೆಗಾರಿಕೆಯನ್ನು ಹೊತ್ತೊಯ್ಯುವ ಮತ್ತು ಮಾರ್ಪಡಿಸಿದ ನಿಯಮಗಳೊಂದಿಗೆ ಹೊಸ ಹಣಕಾಸಿನ ಹೊಣೆಗಾರಿಕೆಯನ್ನು ಸಾಗಿಸುವ ನಡುವಿನ ವ್ಯತ್ಯಾಸವು ಲಾಭ ಮತ್ತು ನಷ್ಟದಲ್ಲಿ ಗುರುತಿಸಲ್ಪಡುತ್ತದೆ.

**ಹಣಕಾಸಿನ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ಸರಿದೂಗಿಸುವುದು :**

ಹಣಕಾಸಿನ ಸ್ವತ್ತುಗಳು ಮತ್ತು ಹಣಕಾಸಿನ ಹೊಣೆಗಾರಿಕೆಗಳು ಸರಿದೂಗಿಸಲ್ಪಡುತ್ತವೆ ಮತ್ತು ಒಟ್ಟು ಮೊತ್ತವನ್ನು ಹೊಂದಿಸಲು ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಹಕ್ಕನ್ನು ಹೊಂದಿರುವ ಕಂಪೆನಿಯು ಯಾವಾಗ ಮತ್ತು ಆಗ ಮಾತ್ರ ಆಯವ್ಯಯದಲ್ಲಿ ನೀಡಲಾದ ನಿವ್ವಳ ಮೊತ್ತವು ನಿವ್ವಳ ಆಧಾರದ ಮೇಲೆ ಅವುಗಳನ್ನು ನೆಲೆಗೊಳ್ಳಲು ಅಥವಾ ಆಸ್ತಿ ಮತ್ತು ಹೊಣೆಗಾರಿಕೆಯನ್ನು ಏಕಕಾಲದಲ್ಲಿ ಇತ್ಯರ್ಥಗೊಳಿಸಬಹುದು.

**2.3 ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳು :**

**ಗುರುತಿಸುವಿಕೆ ಮತ್ತು ಮೌಲ್ಯಮಾಪನ :**

ಆಸ್ತಿ ಸ್ಥಾವರ ಮತ್ತು ಸಲಕರಣೆಗಳನ್ನು ಕಡಿಮೆ ವೆಚ್ಚದಲ್ಲಿ ಸಂಗ್ರಹಿಸಿದ ದುರ್ಬಲಗೊಳಿಸುವಿಕೆ ಮತ್ತು ಸಂಚಿತ ದುರ್ಬಲ ನಷ್ಟಗಳಲ್ಲಿ ಹೇಳಲಾಗುತ್ತದೆ. ಸ್ವಾಧೀನಕ್ಕೆ ಸಂಬಂಧಿಸಿದಂತೆ ಸಾಂದರ್ಭಿಕ ಖರ್ಚಿನ ವೆಚ್ಚವು ಸೇರಿದೆ. ಅರ್ಹತಾ ಆಸ್ತಿಗಳ ನಿರ್ಮಾಣ ಅಥವಾ ಉತ್ಪಾದನೆಗೆ ಕಾರಣವಾಗುವ ಸಾಲವನ್ನು ವೆಚ್ಚ ಮಾಡಲಾಗುವುದು. ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳು ದುರಸ್ತಿಗಾಗಿ ವೆಚ್ಚಗಳು ಉಂಟಾದ ಸಂದರ್ಭದಲ್ಲಿ ಆದಾಯದ ಮೇಲೆ ವಿಧಿಸಲಾಗುತ್ತದೆ.

ಉತ್ಪಾದನೆ, ಸರಬರಾಜು ಅಥವಾ ಆಡಳಿತಾತ್ಮಕ ಉದ್ದೇಶಗಳಿಗಾಗಿ ನಿರ್ಮಾಣದ ಸಮಯದಲ್ಲಿನ ಗುಣಲಕ್ಷಣಗಳನ್ನು ವೆಚ್ಚದಲ್ಲಿ ಕೈಗೊಳ್ಳಲಾಗುತ್ತದೆ. ಯಾವುದೇ ಗುರುತಿಸಲ್ಪಟ್ಟ ದುರ್ಬಲತೆ ಕಡಿಮೆ. ಈ ಆಸ್ತಿಗಳ ಸವಕಳಿ ಇತರ ಆಸ್ತಿ ಸ್ವತ್ತುಗಳಂತೆ ಅದೇ ಆಧಾರದಲ್ಲಿ ಮತ್ತು ಆಸ್ತಿಗಳು ತಮ್ಮ ಉದ್ದೇಶೀತ ಬಳಕೆಗಾಗಿ ಸಿದ್ಧವಾದಾಗ ಪ್ರಾರಂಭವಾಗುತ್ತದೆ.

ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ವಿಲೇವಾರಿ ಮೇಲೆ ಗುರುತಿಸಲ್ಪಟ್ಟಿಲ್ಲ ಅಥವಾ ಯಾವುದೇ ಭವಿಷ್ಯದ ಆರ್ಥಿಕ ಪ್ರಯೋಜನಗಳನ್ನು ಮುಂದುವರಿದ ಬಳಕೆಯಿಂದ ಉದ್ಭವಿಸುವ ನಿರೀಕ್ಷೆಯಿಲ್ಲ. ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ವಸ್ತುವಿನ ವಿಲೇವಾರಿ ಅಥವಾ ನಿವೃತ್ತಿಯ ಮೇಲೆ ಉಂಟಾಗುವ ಯಾವುದೇ ಲಾಭ ಅಥವಾ ನಷ್ಟವು ಮಾರಾಟದ ಆದಾಯ ಮತ್ತು ಆಸ್ತಿಯ ಸಾಗಣೆ ಮೊತ್ತದ ನಡುವಿನ ವ್ಯತ್ಯಾಸವನ್ನು ನಿರ್ಧರಿಸುತ್ತದೆ ಮತ್ತು ಲಾಭ ಅಥವಾ ನಷ್ಟದಲ್ಲಿ ಗುರುತಿಸಲ್ಪಟ್ಟಿದೆ.

ನಂತರದ ಖರ್ಚು ಅದರ ಪುಸ್ತಕ ಮೌಲ್ಯಕ್ಕೆ ದೊಡ್ಡದಾಗಿರುತ್ತದೆ, ಐಟಂಗೆ ಸಂಬಂಧಿಸಿದ ಭವಿಷ್ಯದ ಆರ್ಥಿಕ ಪ್ರಯೋಜನಗಳು ಸಂಸ್ಥೆಗೆ ಹರಿಯುತ್ತದೆ ಮತ್ತು ವಸ್ತುವಿನ ಬೆಲೆಯನ್ನು ವಿಶ್ವಾಸಾರ್ಹವಾಗಿ ಅಳೆಯಬಹುದು.

**IND-AS ಪರಿವರ್ತನೆ :**

ಹಿಂದಿನ GAAP ಪ್ರಕಾರ ಏಪ್ರಿಲ್ 1, 2016 (ಪರಿವರ್ತನಾ ದಿನಾಂಕ) ರಂತೆ ಗುರುತಿಸಲ್ಪಟ್ಟ ಎಲ್ಲಾ ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ನಿವ್ವಳ ಸಾಗಣೆ ಮೌಲ್ಯ (WDV) ಯೊಂದಿಗೆ ಮುಂದುವರಿಯಲು ಸಂಸ್ಥೆಯು ಆಯ್ಕೆ ಮಾಡಿಕೊಂಡಿತ್ತು ಮತ್ತು ಅದರ ಮೌಲ್ಯವನ್ನು ಪರಿಗಣಿಸುವ ಮೌಲ್ಯವನ್ನು ಬಳಸುತ್ತದೆ.

**ಬಂಡವಾಳ ಆಸ್ತಿಗೆ ಮರುಹಂಚಿಕೆ :**

ಮಾಲೀಕರಿಂದ ಒಂದು ಆಸ್ತಿಯ ಬದಲಾವಣೆಯು ಹೂಡಿಕೆಯ ಆಸ್ತಿಗೆ ಸೇರಿದಾಗ, ಆಸ್ತಿಯನ್ನು ಹಿಂಪಡೆಯುವಿಕೆಯ ದಿನಾಂಕದಂದು ಅದರ ಒಟ್ಟು ಮೊತ್ತದಲ್ಲಿ ಹೂಡಿಕೆ ಆಸ್ತಿ ಎಂದು ಮರುಹೆಸರಿಸಲಾಗುತ್ತದೆ.

**ಸವಕಳಿ:**

ಫ್ರೀಹೋಲ್ಡ್ ಜಮೀನು ಸವಕಳಿಯಾಗುವುದಿಲ್ಲ. ಆಸ್ತಿಯ ಅಂದಾಜು ಉಪಯುಕ್ತ ಜೀವನಕ್ಕಿಂತಲೂ ಅಥವಾ ಸಂಸ್ಥೆಗಳ ಆಕ್ಟ್, 2013 ಕ್ಕೆ ಪೆಡ್ಯೂಲ್ 2 ರಲ್ಲಿ ಸೂಚಿಸಿರುವಂತೆ ಅಥವಾ ಆಸ್ತಿಯ ತಾಂತ್ರಿಕ ಮೌಲ್ಯಮಾಪನದ ಆಧಾರದ ಮೇಲೆ ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ಇತರ ವಸ್ತುಗಳ ಮೌಲ್ಯಮಾಪನವನ್ನು ನೇರಸಾಲಿನಲ್ಲಿ ನೀಡಲಾಗುತ್ತದೆ.

ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ಉಪಯುಕ್ತ ಜೀವನವನ್ನು ಈ ಕೆಳಗಿನಂತೆ ಅಂದಾಜು ಮಾಡಲಾಗಿದೆ.



ಸ್ಥಿರಾಸ್ತಿಗಳ	ಉಪಯುಕ್ತ ಜೀವನದ ವಿವರಗಳು
ಕಟ್ಟಡಗಳು	60
ಕಾರ್ಖಾನೆ ಕಟ್ಟಡ	30
ರಸ್ತೆ ಹಾಗೂ ನೆಲ ಹಾಸು	3
ಸಸ್ಯಗಳು ಮತ್ತು ಯಂತ್ರೋಪಕರಣಗಳು ಅಳತೆ ತೂಕಗಳು	15
ಪೀಠೋಪಕರಣಗಳ ಆಳವಡಿಕೆ	10
ಕಚೇರಿಯ ಉಪಕರಣಗಳು	5
ವಾಹನಗಳು	8
ಆಸ್ಪತ್ರೆಯ ಉಪಕರಣಗಳು	15
ನೀರು ಎತ್ತುವ ಯಂತ್ರಗಳು ಹಾಗೂ ನಳಗಳು	10
ವಿದ್ಯುತ್ ಉಪಕರಣಗಳು ಮತ್ತು ಜೋಡಣೆ	10
ಪ್ರಯೋಗಾಲಯದ ಉಪಕರಣಗಳು	15
ಬಾವಿಗಳು	5
ತಾತ್ಕಾಲಿಕ ಷೆಡ್ಡುಗಳು	3
ಕಂಪ್ಯೂಟರ್ಸ್	3
ಉಳುವ ಯಂತ್ರಗಳು ಮತ್ತು ಉಪಕರಣಗಳು	9

ಮೇಲಿರುವ ಪ್ರಕಾರ, ಸಂಸ್ಥೆಗಳ ಆಕ್ಟ್ 2013ರ ಷೆಡ್ಯೂಲ್ 2 ರಡಿಯಲ್ಲಿ ವ್ಯಾಖ್ಯಾನಿಸಲಾದಂತೆ ಉಪಯುಕ್ತ ಜೀವನಕ್ಕೆ ಅನುಗುಣವಾಗಿರುತ್ತದೆ. ಪ್ರಯೋಗಾಲಯದ ಸಲಕರಣೆಗಳನ್ನು ಹೊರತುಪಡಿಸಿ ಉಪಯುಕ್ತ ಜೀವನವು ಕಾಯ್ದೆಯ ಪ್ರಕಾರ 10 ವರ್ಷಗಳು.

ಉಳಿದಿರುವ ಮೌಲ್ಯಗಳು, ಉಪಯುಕ್ತ ಜೀವನ, ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ಸವಕಳಿಯ ವಿಧಾನಗಳು ಪ್ರತಿ ಹಣಕಾಸು ವರ್ಷಾಂತರದಲ್ಲಿ ಪರಿಶೀಲಿಸಲ್ಪಡುತ್ತವೆ ಮತ್ತು ಸೂಕ್ತವೆನಿಸಿದರೆ ನಿರೀಕ್ಷಿತವಾಗಿ ಸರಿಹೊಂದಿಸಲಾಗುತ್ತದೆ.

ಆಸ್ತಿ ಅಥವಾ ಗುಂಪಿನ ಸ್ವತ್ತುಗಳು ದುರ್ಬಲಗೊಳ್ಳುತ್ತವೆ ಎಂಬ ವಸ್ತುನಿಷ್ಠ ಸಾಕ್ಷ್ಯಾಧಾರಗಳಿವೆಯೇ ಎಂದು ಪ್ರತಿ ಆಯವ್ಯಯದ ದಿನಾಂಕದಂದು ಸಂಸ್ಥೆಯು ನಿರ್ಣಯಿಸುತ್ತದೆ. ಆಸ್ತಿಯ ಮೊತ್ತವು ಅಂದಾಜು ಮಾಡಬಹುದಾದ ಮೊತ್ತಕ್ಕಿಂತಲೂ ಹೆಚ್ಚಿದ್ದರೆ ಆಸ್ತಿಯ ಹೊರೆ ಮೊತ್ತವನ್ನು ತಕ್ಷಣವೇ ಅದರ ಮರುಪಡೆಯಬಹುದಾದ ಮೊತ್ತಕ್ಕೆ ಬರೆಯಲಾಗುತ್ತದೆ.

#### ಧಾರಕ ಸಸ್ಯಗಳು (Bearer Plants):

ಬೆಳೆದ ರಬ್ಬರ್ ಮರಗಳು, ಬಿದಿರು ತೋಟಗಳು, ಚಹಾ ತೋಟಗಳು ಮತ್ತು ಹುಣಸೆ ಗಿಡ ತೋಟಗಳನ್ನು ಒಳಗೊಂಡಿರುವ ಧಾರಕ ಸಸ್ಯಗಳನ್ನು ಅವುಗಳ ವೆಚ್ಚದಿಂದ ಒಟ್ಟಾರೆ ಸವಕಳಿಯನ್ನು ಕಳೆದು ತೋರಿಸಲಾಗಿದೆ. ಅವಶ್ಯವಾದ ಧಾರಕ ಸಸ್ಯಗಳನ್ನು ಅವುಗಳ ಒಟ್ಟಾರೆ ಖರ್ಚು ಅಂದರೆ ಬೀಜ ಮತ್ತು ಅವುಗಳ ನಿರ್ವಹಣಾ ವೆಚ್ಚ ಸೇರಿಸಿ ಪ್ರಗತಿಯಲ್ಲಿರುವ ಬಂಡವಾಳ (Capital work in progress) ಆಗಿ ತೋರಿಸಲಾಗಿದೆ. ಈ ವೆಚ್ಚಗಳು ಭೂಮಿಯನ್ನು ಸಿದ್ಧಪಡಿಸುವುದು. ಹೊಸದಾಗಿ ಸಸಿಗಳನ್ನು ನೆಡುವುದು ಮತ್ತು ನೆಟ್ಟ ಸಸಿಗಳನ್ನು ನಿರ್ವಹಣೆ ಮಾಡುವುದು ಸೇರಿರುತ್ತದೆ. ಈ ಧಾರಕ ಸಸ್ಯಗಳ ಸವಕಳಿಯನ್ನು ಪಕ್ಷವಾದ ನಂತರ ಪ್ರಾರಂಭವಾಗುತ್ತದೆ. ಧಾರಕ ಸಸ್ಯಗಳ ಮೇಲಿನ ಸವಕಳಿಯನ್ನು ಅವುಗಳ ವಾಣಿಜ್ಯ ಕಟಾವಿಗೆ ಸಿದ್ಧವಾದಾಗ ಹಾಕಲಾಗುತ್ತದೆ.

ಧಾರಕ ಸಸ್ಯಗಳ ಕಟಾವಿನ ಹಂತವು ಈ ಕೆಳಕಂಡಂತಿವೆ :

ಜೈವಿಕ ಆಸ್ತಿಗಳ ಪ್ರಕಾರ	ಕಟಾವು ಅವಧಿ (ವರ್ಷಗಳಲ್ಲಿ)
ರಬ್ಬರ್	7
ಬಿದಿರು (ಮೇದರಿ)	6
ಬಿದಿರು (ಮಾರಿಹಾಳ)	6
ತೇಗ	40
ಹುಣಸೆ	10

ನೇರ ಸಾಲಿನ ವಿಧಾನವನ್ನು ಬಳಸಿಕೊಂಡು, ಉಪಯುಕ್ತ ಜೀವಿತಾವಧಿಯಲ್ಲಿ ಅದರ ವೆಚ್ಚವನ್ನು ಬರೆಯುವುದಕ್ಕಾಗಿ ಧಾರಕ ಸಸ್ಯಗಳ ಮೇಲೆ ಸವಕಳಿ ಗುರುತಿಸಲ್ಪಟ್ಟಿದೆ. ನಿರೀಕ್ಷಿತ ಉಪಯುಕ್ತ ಜೀವನ, ಉಳಿದ ಮೌಲ್ಯಗಳು ಮತ್ತು ಸವಕಳಿ ವಿಧಾನವನ್ನು ಪ್ರತಿ ವರದಿಯ ಅವಧಿಯ ಕೊನೆಯಲ್ಲಿ ಪರಿಶೀಲಿಸಲಾಗುತ್ತದೆ. ಅಂದಾಜು ಆಧಾರದಲ್ಲಿ ಯಾವುದೇ ಬದಲಾವಣೆಯ ಪರಿಣಾಮದೊಂದಿಗೆ.

ಪ್ರಬುದ್ಧ ಧಾರಕ ಸಸ್ಯಗಳ ಅಂದಾಜು ಉಪಯುಕ್ತ ಜೀವನವು ಕೆಳಕಂಡಂತಿವೆ :

ಜೈವಿಕ ಆಸ್ತಿಗಳ ಪ್ರಕಾರ	ಅಂದಾಜು ಉಪಯುಕ್ತ ಜೀವಿತಾವಧಿ (ವರ್ಷಗಳಲ್ಲಿ)
ರಬ್ಬರ್	25
ಟೀ	27
ಬಿದಿರು (ಮೇದರಿ)	32
ಬಿದಿರು (ಮಾರಿಹಾಳ)	30
ತೇಗ	60
ಹುಣಸೆ	50

ಭಾರತೀಯ ಲೆಕ್ಕ ಮಾನದಂಡ (IND AS)ಗೆ ಪರಿವರ್ತನೆ:

ಭಾರತೀಯ ಲೆಕ್ಕ ಮಾನದಂಡ (IND AS) ಪರಿವರ್ತನೆಯಾದಾಗ, (IND AS) 101 ಗೆ ಅಗತ್ಯವಿರುವ ಮೊದಲ ಬಾರಿಗೆ ಸಂಸ್ಥೆಯು ಧಾರಕ ಘಟಕಗಳನ್ನು ಗುರುತಿಸಿದೆ ಮತ್ತು 1ನೇ ಏಪ್ರಿಲ್ 2016ರ (ಪರಿವರ್ತನ ದಿನಾಂಕ) ರವರೆಗೆ ಅದರ ತೋರಣ ನಿವ್ವಳ ಸಾಗಣೆ ಮೌಲ್ಯದೊಂದಿಗೆ ಮುಂದುವರಿಯಲು ನಿರ್ಧರಿಸಿದೆ ಮತ್ತು ಸಾಗಿಸುವ ಮೌಲ್ಯವನ್ನು ಬಳಸಿದೆ ವೆಚ್ಚ ಎಂದು ಪರಿಗಣಿಸಲಾಗುತ್ತದೆ.

#### 2.4 ಜೈವಿಕ ಆಸ್ತಿಗಳು :

ಜೈವಿಕ ಆಸ್ತಿಗಳನ್ನು ಧಾರಕ ಜೈವಿಕ ಸ್ವತ್ತುಗಳು ಮತ್ತು ಗ್ರಾಹಕ ಜೈವಿಕ ಆಸ್ತಿಗಳಾಗಿ ವರ್ಗೀಕರಿಸಲಾಗಿದೆ. ಕೃಷಿ ಜೈವಿಕ ಆಸ್ತಿಗಳೆಂದರೆ ಅಕೇಶಿಯ, ಯೂಕಲಿಪ್ಟಸ್, ಹೆಬ್ಬೇವು, ಗೋಡಂಬಿ, ಹುಣಸೆ ಹಣ್ಣು, ರಬ್ಬರ್ ಉತ್ಪನ್ನಗಳಾದ ಸೆನೆಕ್ಸ್ ಮುಂತಾದ ಜೈವಿಕ ಆಸ್ತಿಗಳೆಂದು ಕಟಾವು ಮಾಡಬೇಕಾದರೆ ಕೃಷಿ ಉತ್ಪನ್ನಗಳನ್ನು ಹೊಂದುವಂತಹ ಧಾರಕ ಜೈವಿಕ ಸ್ವತ್ತುಗಳನ್ನು ವಿಂಗಡಿಸಲಾಗಿದೆ. ಧಾರಕ ಸಸ್ಯಗಳಂತೆ, ರಬ್ಬರ್, ಚಹಾ, ತೇಗ, ಬಿದಿರು ಮತ್ತು ಹುಣಸೆ ತೋಟಗಳನ್ನು ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ಅಡಿಯಲ್ಲಿ ಧಾರಕ ಸಸ್ಯಗಳಾಗಿ ಗುರುತಿಸಲಾಗಿದೆ.

ಧಾರಕ ಜೈವಿಕ ಸ್ವತ್ತುಗಳನ್ನು ತಮ್ಮ ಅಪಾಯದ ಹೊಂದಾಣಿಕೆಯ ನ್ಯಾಯಯುತ ಮೌಲ್ಯದಲ್ಲಿ ಪ್ರತಿ ವರದಿ ದಿನಾಂಕದಲ್ಲೂ ಮಾರಾಟ ಮಾಡಲು ಕಡಿಮೆ ವೆಚ್ಚದಲ್ಲಿ ಗುರುತಿಸಲಾಗುತ್ತದೆ. ನ್ಯಾಯೋಚಿತ ಮೌಲ್ಯದಲ್ಲಿನ ಯಾವುದೇ ಬದಲಾವಣೆಗಳನ್ನು ಉದ್ಭವಿಸುವ ವರ್ಷದಲ್ಲಿ ಲಾಭ ಮತ್ತು ನಷ್ಟ ಹೇಳಿಕೆಗೆ ಗುರುತಿಸಲಾಗುತ್ತದೆ.

## ಕಆಅನಿ

### ಭಾರತೀಯ ಲೆಕ್ಕ ಮಾನದಂಡ (IND AS) ಗೆ ಪರಿವರ್ತನೆ:

ಹಿಂದಿನ GAAP ಅಡಿಯಲ್ಲಿ ಜೈವಿಕ ಆಸ್ತಿಗಳನ್ನು ಪ್ರತ್ಯೇಕವಾಗಿ ಗುರುತಿಸಲಾಗಲಿಲ್ಲ ಮತ್ತು ದಾಸ್ತಾನು ಎಂದು ವರ್ಗೀಕರಿಸಲಾಗಿದೆ. ಅಂತೆಯೇ, ಪರಿವರ್ತನಾ ದಿನಾಂಕದಂದು, ಸಂಸ್ಥೆಯು ಜೈವಿಕ ಸ್ವತ್ತುಗಳನ್ನು ಮರುಪರಿಚಯಿಸಿದೆ ಮತ್ತು ಖಟ ೦೫ 41 ರ ಪ್ರಕಾರ ಸಾಗುತ್ತಿದೆ.

(ರೂ. ಲಕ್ಷಗಳಲ್ಲಿ)

ವಿವರಗಳು	31-03-2018	31-03-2017
ನಿಂತಿರುವ ಬೆಳೆಗಳು		
ಆರಂಭಿಕ ಶಿಲ್ಕು	5,893.41	4,320.77
ಹೊಸ ತೋಟಗಳು/ನಿರ್ವಹಣೆ ವೆಚ್ಚ	416.46	300.23
ಕೊಯ್ಲು ಮಾಡಿದ ಮರದ ಅವಿಷ್ಕಾರಗಳಿಗೆ ವರ್ಗಾಯಿಸಲಾಗಿದೆ.	(287.22)	(120.70)
ನ್ಯಾಯಯುತ ಮೌಲ್ಯದ ಬದಲಾವಣೆಗಳು ಕಡಿಮೆ		
ಅಂದಾಜು ವೆಚ್ಚಗಳನ್ನು ಮಾರಾಟ ಮಾಡುತ್ತವೆ.	969.18	1,393.11
ಮುಕ್ತಾಯದ ಶಿಲ್ಕು	6,991.82	5,893.41

### 2.5 ಬಂಡವಾಳದ ಆಸ್ತಿ :

ದೀರ್ಘಾವಧಿಯ ಬಾಡಿಗೆ ಇಳುವರಿ ಅಥವಾ ಬಂಡವಾಳ ಮೆಚ್ಚುಗೆ ಅಥವಾ ಎರಡಕ್ಕೂ ನಡೆಯುವ ಆಸ್ತಿ ಮತ್ತು ಸರಕು ಮತ್ತು ಸೇವೆಗಳ ಉತ್ಪಾದನೆಯಲ್ಲಿ ಅಥವಾ ಆಡಳಿತಾತ್ಮಕ ಉದ್ದೇಶಗಳಿಗಾಗಿ ಬಳಸಲಾಗದ ಆಸ್ತಿಯನ್ನು ಹೂಡಿಕೆ ಆಸ್ತಿ ಎಂದು ವರ್ಗೀಕರಿಸಲಾಗಿದೆ. ಬಂಡವಾಳದ ಆಸ್ತಿಯನ್ನು ವೆಚ್ಚದಲ್ಲಿ ಆರಂಭದಲ್ಲಿ ಮಾಪನ ಮಾಡಲಾಗುತ್ತದೆ. ಇದರಲ್ಲಿ ವ್ಯವಹಾರದ ವೆಚ್ಚಗಳು ಸೇರಿವೆ. ಆರಂಭದ ಗುರುತಿಸುವಿಕೆಗೆ ತಕ್ಕಂತೆ, ಹೂಡಿಕೆಯ ಗುಣಲಕ್ಷಣಗಳನ್ನು ವೆಚ್ಚದಲ್ಲಿ ಕಡಿಮೆ ಸಂಗ್ರಹಿಸಿದ ಸವಕಳಿ ಮತ್ತು ಸಂಗ್ರಹಣೆಗೊಳಗಾದ ದುರ್ಬಲ ನಷ್ಟದಲ್ಲಿ ಹೇಳಲಾಗುತ್ತದೆ. ಆಸ್ತಿಯ ನಷ್ಟ ಉಂಟಾಗುವಾಗ ದುರಸ್ತಿಗೆ ವೆಚ್ಚಗಳು ಆದಾಯದ ಮೇಲೆ ವಿಧಿಸಲಾಗುತ್ತದೆ.

ಬಂಡವಾಳ ರೂಪದಲ್ಲಿರುವ ಕಟ್ಟಡಗಳ ಮೇಲೆ ಸವಕಳಿಯನನು ನೇರ ಸಾಲಿನ ವಿಧಾನದ ಮೂಲಕ ನಿರ್ಧರಿಸಲಾಗುತ್ತದೆ. ಸಂಸ್ಥೆಯ ಹೂಡಿಕೆಯ ಆಸ್ತಿಯು 60 ವರ್ಷಗಳ ಉಪಯುಕ್ತ ಜೀವನವನ್ನು ಹೊಂದಿದೆ. ಇದು ಕಂಪನಿಗಳ ಕಾಯಿದೆ 2013 ರ ಷೆಡ್ಯೂಲ್ 2 ರಡಿಯಲ್ಲಿ ವಿವರಿಸಿದಂತೆ ಉಪಯುಕ್ತ ಜೀವನಕ್ಕೆ ಅನುಗುಣವಾಗಿರುತ್ತದೆ.

### ಭಾರತೀಯ ಲೆಕ್ಕ ಮಾನದಂಡ (IND AS) ಗೆ ಪರಿವರ್ತನೆ :

ಹಿಂದಿನ ಉಂಕ ಪ್ರಕಾರ ಏಪ್ರಿಲ್ 1, 2016 (ಪರಿವರ್ತನಾ ದಿನಾಂಕ) ರ ಪ್ರಕಾರ ಗುರುತಿಸಲ್ಪಟ್ಟ ಬಂಡವಾಳ ಹೂಡಿಕೆಯ ಆಸ್ತಿಯ ಮೌಲ್ಯದೊಂದಿಗೆ ಕಂಪನಿಯು ಮುಂದುವರಿಯಲು ಆಯ್ಕೆ ಮಾಡಿತು ಮತ್ತು ಅದರ ಮೌಲ್ಯದ ವೆಚ್ಚದಲ್ಲಿ ಮೌಲ್ಯವನ್ನು ಒಳಗೊಳ್ಳುತ್ತದೆ.

### 2.6 ಅಗೋಚರ ಆಸ್ತಿಗಳು :

### ಭಾರತೀಯ ಲೆಕ್ಕ ಮಾನದಂಡ (IND AS) ಗೆ ಪರಿವರ್ತನೆ :

ಹಿಂದಿನ GAAP ಅಡಿಯಲ್ಲಿ ಅಗೋಚರ ಆಸ್ತಿಗಳನ್ನು ಪ್ರತ್ಯೇಕವಾಗಿ ಗುರುತಿಸಲಾಗಿರುವುದಿಲ್ಲ. ಅಂತೆಯೇ, ಪರಿವರ್ತನಾ ದಿನಾಂಕದಂದು ಸಂಸ್ಥೆಯು ಅಮೂಲ್ಯ ಸ್ವತ್ತುಗಳಿಗಾಗಿ ಪರಿಗಣಿಸಲ್ಪಟ್ಟಿರುವ ವೆಚ್ಚದಂತೆ ಶೂನ್ಯ ಮೌಲ್ಯವನ್ನು ಪರಿಗಣಿಸಿದೆ.

ಆದಾಗ್ಯೂ, ಸಾಫ್ಟ್‌ವೇರ್ ಖರೀದಿಯನ್ನು ಅಗೋಚರ ಆಸ್ತಿಗಳೆಂದು ಪರಿಗಣಿಸಲಾಗಿರುತ್ತದೆ ಹಾಗೂ ಬಳಕೆಗೆ ಲಭ್ಯವಿರುತ್ತದೆ. ಕಾರ್ಯನಿರ್ವಹಿಸುವ ತಂತ್ರಾಂಶ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವೆಚ್ಚಗಳು ಸಂಭವಿಸಿದ ಖರ್ಚಿನಂತೆ ಗುರುತಿಸಲ್ಪಟ್ಟಿವೆ.

## ಭೋಗ್ಯ ವಿಧಾನಗಳು ಮತ್ತು ಅವಧಿಗಳು :

ಈ ಕೆಳಗಿನ ಅವಧಿಗಳಲ್ಲಿ ನೇರ-ಸಾಲಿನ ವಿಧಾನವನ್ನು ಬಳಸಿಕೊಂಡು ಸೀಮಿತವಾದ ಉಪಯುಕ್ತ ಜೀವನವನ್ನು ಹೊಂದಿರುವ ಕಂಪನಿಯು ಅಮೂರ್ತ ಸ್ವತ್ತುಗಳನ್ನು amortise ಮಾಡುತ್ತದೆ.

ಅಸ್ತಿತ್ವ ಆಸ್ತಿ	ಉಪಯುಕ್ತ ಜೀವನ (ವರ್ಷಗಳಲ್ಲಿ)
ಕಂಪ್ಯೂಟರ್ ಸಾಫ್ಟ್‌ವೇರ್	5

## 2.7 ದುರ್ಬಲತೆ

### ಆರ್ಥಿಕ ಸ್ವತ್ತುಗಳು

ವ್ಯಾಪಾರ ಸ್ವೀಕೃತಿ ಮತ್ತು ಭೋಗ್ಯ ಕರಾರುಗಳ ಕುರಿತಾಗಿ ನಷ್ಟವು ಜೀವಮಾನ ನಿರೀಕ್ಷಿತ ಕ್ರೆಡಿಟ್ ನಷ್ಟಗಳಿಗೆ ಸಮನಾಗಿರುತ್ತದೆ. ಎಲ್ಲಾ ಇತರ ಹಣಕಾಸಿನ ಆಸ್ತಿಗಳ ವಿಷಯದಲ್ಲಿ ಕಳಪೆ ಮತ್ತು ಅನುಮಾನಾಸ್ಪದ ಆಸ್ತಿಗಳ ಕೊಡುಗೆಯನ್ನು ದುರ್ಬಲಗೊಳಿಸಬೇಕಾಗಿರುತ್ತದೆ. ಆರಂಭಿಕ ಗುರುತಿಸುವಿಕೆಯಾದ ನಂತರ ಆ ಹಣಕಾಸಿನ ಸಲಕರಣೆಗಳ ಮೇಲಿನ ಕ್ರೆಡಿಟ್ ಅಪಾಯವು ಗಣನೀಯವಾಗಿ ಹೆಚ್ಚಿಸಿದ್ದರೆ ಜೀವಮಾನ ನಿರೀಕ್ಷಿತ ಕ್ರೆಡಿಟ್ ನಷ್ಟಗಳಿಗೆ ಸಮನಾಗಿರುತ್ತದೆ. ಹೇಗಾದರೂ ವರದಿ ದಿನಾಂಕದಲ್ಲಿ, ಆರಂಭಿಕ ಗುರುತಿಸುವಿಕೆಯಾದ ನಂತರ ಹಣಕಾಸಿನ ಸಲಕರಣೆಗಳ ಮೇಲಿನ ಕ್ರೆಡಿಟ್ ಅಪಾಯ ಗಣನೀಯವಾಗಿ ಹೆಚ್ಚಾಗಲಿಲ್ಲವಾದರೆ, 12 ತಿಂಗಳ ನಿರೀಕ್ಷಿತ ಸಾಲದ ನಷ್ಟಗಳಿಗೆ ಹೋಲಿಸಿದರೆ ನಷ್ಟದ ಭತ್ಯೆಯನ್ನು ಅಳತೆ ಮಾಡಲಾಗುತ್ತದೆ.

### ಹಣಕಾಸುವಲ್ಲದ ಸ್ವತ್ತುಗಳು :

ಜೈವಿಕ ಆಸ್ತಿಗಳು, ತಪಶೀಲುಪಟ್ಟಿಗಳು ಮತ್ತು ಮುಂದೂಡಲ್ಪಟ್ಟ ತೆರಿಗೆ ಸ್ವತ್ತುಗಳು ಹೊರತುಪಡಿಸಿ ಹಣಕಾಸಿನೇತರ ಸ್ವತ್ತನ್ನು ದುರ್ಬಲಗೊಳಿಸಬಹುದೆಂಬ ಯಾವುದೇ ಸೂಚನೆಯಿರಲಿ ಎಂದು ಪ್ರತಿ ಬ್ಯಾಲೆನ್ಸ್ ಶೀಟ್ ದಿನಾಂಕದಲ್ಲೂ ದುರ್ಬಲತೆಯ ಮೌಲ್ಯಮಾಪನವನ್ನು ಮಾಡಲಾಗುತ್ತದೆ. ಘಟನೆಗಳು ಅಥವಾ ಸಂದರ್ಭಗಳು ಅಗತ್ಯವೆಂದು ಸೂಚಿಸಿದರೆ, ಅನಿರ್ದಿಷ್ಟ ಜೀವನ ಅಸ್ಪಷ್ಟತೆಯು ವಾರ್ಷಿಕವಾಗಿ ಅಥವಾ ಹೆಚ್ಚು ದುರ್ಬಲತೆಗೆ ಪರಿಶೀಲನೆಗೆ ಒಳಪಟ್ಟಿರುತ್ತದೆ. ದುರ್ಬಲತೆಯನ್ನು ನಿರ್ಣಯಿಸುವ ಉದ್ದೇಶಕ್ಕಾಗಿ, ಇತರ ಸ್ವತ್ತುಗಳಿಂದ ಅಥವಾ ಆಸ್ತಿಗಳ ಗುಂಪಿನಿಂದ ಹಣದ ಒಳಹರಿವು ಹೆಚ್ಚಾಗಿ ಸ್ವತಂತ್ರವಾಗಿರುವ ನಗದು ಒಳಹರಿವುಗಳನ್ನು ಉತ್ಪಾದಿಸುವ ಚಿಕ್ಕ ಗುರುತಿಸಬಹುದಾದ ಗುಂಪುಗಳ ಆಸ್ತಿಗಳನ್ನು ನಗದು ಉತ್ಪಾದಿಸುವ ಘಟಕವೆಂದು ಪರಿಗಣಿಸಲಾಗುತ್ತದೆ. ವ್ಯವಹಾರದ ಸಂಯೋಜನೆಯಲ್ಲಿ ಸ್ವಾಧೀನಪಡಿಸಿಕೊಂಡಿದೆ. ಸ್ವಾಧೀನ ದಿನಾಂಕದಿಂದ, ಕಂಪನಿಯ ನಗದು ಉತ್ಪಾದಿಸುವ ಘಟಕಗಳಿಗೆ ಪ್ರತಿಯಾಗಿ ಹಂಚಲಾಗುತ್ತದೆ. ಇದು ಸಂಯೋಜನೆಯ ಒಡಂಬಡಿಕೆಗಳಿಂದ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಸ್ವಾಧೀನಪಡಿಸಿಕೊಳ್ಳುವ ಇತರ ಸ್ವತ್ತುಗಳು ಅಥವಾ ಹೊಣೆಗಾರಿಕೆಗಳು ಆ ಘಟಕಗಳಿಗೆ ನಿಯೋಜಿತವಾಗಿದೆಯೆ ಹೊರತು.

ದುರ್ಬಲತೆಯ ಯಾವುದೇ ಸೂಚನೆಯು ಅಸ್ತಿತ್ವದಲ್ಲಿದ್ದರೆ, ಸ್ವತ್ತು/ನಗದು ಉತ್ಪಾದಿಸುವ ಘಟಕವನ್ನು ಮರುಪಡೆದುಕೊಳ್ಳುವ ಮೊತ್ತದ ಅಂದಾಜು ಮಾಡಲಾಗುವುದು. ಸ್ವತ್ತು/ನಗದು ಉತ್ಪಾದನಾ ಘಟಕವು ಅವರ ಒಯ್ಯುವ ಮೌಲ್ಯವನ್ನು ಮೀರಿದೆ. ಅದನ್ನು ಮರುಪಾವತಿಸಬಹುದಾದ ಮೊತ್ತಕ್ಕೆ ಬರೆಯಲಾಗುತ್ತದೆ ಮತ್ತು ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ದುರ್ಬಲ ನಷ್ಟವನ್ನು ಗುರುತಿಸಿ, ದುರ್ಬಲ ನಷ್ಟವು ಮೊದಲ ಬಾರಿಗೆ ನಗದು ಉತ್ಪಾದನಾ ಘಟಕಕ್ಕೆ ನಿಗದಿಪಡಿಸಿದ ಯಾವುದೇ ಅಭಿಮಾನದ (ಯಾವುದೇ ವೇಳೆ) ಒಯ್ಯುವ ಮೊತ್ತವನ್ನು ತದನಂತರ ಘಟಕದ ಇತರ ಆಸ್ತಿಗಳಿಗೆ ಘಟಕದಲ್ಲಿ ಪ್ರತಿ ಸ್ವತ್ತಿನ ಒಯ್ಯುವ ಮೊತ್ತವನ್ನು ಆಧರಿಸಿ ಕಡಿಮೆ ಮಾಡಲು ನಿಯೋಜಿಸಲಾಗಿದೆ. ಸ್ವಾಧೀನಪಡಿಸಬಹುದಾದ ಮೊತ್ತವು ಒಂದು ಆಸ್ತಿಯ ಅಥವಾ ನಗದು ಉತ್ಪಾದನಾ ಘಟಕದ ನ್ಯಾಯೋಚಿತ ಮೌಲ್ಯವನ್ನು ವಿಲೇವಾರಿ ಕಡಿಮೆ ವೆಚ್ಚ ಮತ್ತು ಅದರ ಮೌಲ್ಯದ ಬಳಕೆಯಲ್ಲಿ ಹೆಚ್ಚಾಗಿದೆ. ಬಳಕೆಯಲ್ಲಿರುವ ಮೌಲ್ಯವೆಂದರೆ ಆಸ್ತಿ ಅಥವಾ ನಗದು ಉತ್ಪಾದಿಸುವ ಘಟಕದ ಮುಂದುವರಿದ ಬಳಕೆಯನ್ನು ಮತ್ತು ಅದರ ಉಪಯುಕ್ತ ಜೀವನದ ಕೊನೆಯಲ್ಲಿ ಅದರ ವಿಲೇವಾರಿನಿಂದ ಉದ್ಭವಿಸುವ ನಿರೀಕ್ಷೆಯ ಭವಿಷ್ಯದ ನಗದು ಹರಿವಿನ ಪ್ರಸ್ತುತ ಮೌಲ್ಯ. ಮೊದಲಿನ ಲೆಕ್ಕಪತ್ರ ಅವಧಿಗಳಲ್ಲಿ ಒಂದು ಆಸ್ತಿಗಾಗಿ ಗುರುತಿಸಲ್ಪಟ್ಟ ದುರ್ಬಲ ನಷ್ಟವು ಇನ್ನು ಮುಂದೆ ಅಸ್ತಿತ್ವದಲ್ಲಿರಬಾರದು ಅಥವಾ ಕಡಿಮೆಯಾಗಬಹುದೆಂದು ಯಾವುದೇ ಸೂಚನೆಯಿಲ್ಲವೋ ಎಂಬಂತೆ ಪ್ರತಿ ಬ್ಯಾಲೆನ್ಸ್ ಶೀಟ್ ದಿನಾಂಕದಲ್ಲೂ ಅಸೆಸ್‌ಮೆಂಟ್

ಮಾಡಲಾಗುವುದು, ಆಧಾರದ ಮೇಲೆ ಅಸೆಸ್ಮೆಂಟ್ ನಷ್ಟವನ್ನು ಹಿಂಪಡೆಯುವಿಕೆಯ ಆಧಾರದ ಮೇಲೆ ಇತರ ಲಾಭ ಮತ್ತು ನಷ್ಟ ಖಾತೆಯ ಹೇಳಿಕೆಯಲ್ಲಿ ಒಳ್ಳೆಯ ಅಭಿರುಚಿಯನ್ನು ಗುರುತಿಸಲಾಗಿದೆ.

## 2.8 ಪ್ರಸ್ತುತವಲ್ಲದ ಮಾರಾಟಕ್ಕೆ ಸಿದ್ಧವಾಗಿರುವ ಆಸ್ತಿಗಳು ಮತ್ತು ಸ್ಥಗಿತಗೊಳಿಸಿದ ಕಾರ್ಯಗಳ ಸ್ವತ್ತುಗಳು :

ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ಒಳಗೊಂಡಿರುವ ಪ್ರಸಕ್ತ ಸ್ವತ್ತುಗಳನ್ನು ಮಾರಾಟಕ್ಕಾಗಿ ಹಿಡಿದಿಡಲಾಗಿದೆ ಎಂದು ವರ್ಗೀಕರಿಸಲಾಗುತ್ತದೆ. ಮುಂದುವರಿದ ಬಳಕೆಯ ಮೂಲಕ ಹೆಚ್ಚಾಗಿ ಮಾರಾಟದ ಮೂಲಕ ಅವುಗಳು ಮರುಪಾವತಿಸಲ್ಪಡುತ್ತವೆ.

ಅಂತಹ ಸ್ವತ್ತುಗಳನ್ನು ಸಾಮಾನ್ಯವಾಗಿ ಅವುಗಳ ಸಾಗಿಸುವ ಮೊತ್ತ ಮತ್ತು ನ್ಯಾಯಯುತ ಮೌಲ್ಯವನ್ನು ಕಡಿಮೆ ಮಾಡಲು ಕಡಿಮೆ ವೆಚ್ಚದಲ್ಲಿ ಮಾಪನ ಮಾಡಲಾಗುತ್ತದೆ. ಆರಂಭಿಕ ವರ್ಗೀಕರಣದ ಮೇಲೆ ಮಾರಾಟ ಮತ್ತು ನಂತರದ ಲಾಭಗಳು ಮತ್ತು ಪುನಃ ಮಾಪನಗಳ ನಷ್ಟಗಳ ಮೇಲೆ ನಷ್ಟಗಳು ಲಾಭ ಅಥವಾ ನಷ್ಟದಲ್ಲಿ ಗುರುತಿಸಲ್ಪಟ್ಟವು. ಮಾರಾಟಕ್ಕೊಳಗಾದ ಮಾರಾಟ, ಅಸ್ವಸ್ತ ಸ್ವತ್ತುಗಳು, ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳು ಮತ್ತು ಹೂಡಿಕೆಯ ಗುಣಲಕ್ಷಣಗಳನ್ನು ಇನ್ನು ಮುಂದೆ ವಿಂಗಡಿಸಲಾಗುವುದಿಲ್ಲ.

ಸ್ಥಗಿತಗೊಳಿಸಿದ ಕಾರ್ಯಾಚರಣೆಯು ಘಟಕದ ಹೊರಗಿರುವ ಅಥವಾ ಅದನ್ನು ಮಾರಾಟಕ್ಕಾಗಿ ವರ್ಗೀಕರಿಸಲಾಗಿದೆ ಮತ್ತು ಅದು ಕಾರ್ಯಾಚರಣೆಯ ಪ್ರತ್ಯೇಕವಾದ ಪ್ರಮುಖ ವ್ಯಾಪಾರ ಅಥವಾ ಭೌಗೋಳಿಕ ಪ್ರದೇಶವನ್ನು ಪ್ರತಿನಿಧಿಸುತ್ತದೆ. ಇದು ಅಂತಹ ಒಂದು ರೇಖೆಯನ್ನು ವಿಲೇವಾರಿ ಮಾಡುವ ಏಕೈಕ ಸುಸಂಘಟಿತ ಯೋಜನೆಯಾಗಿದೆ. ವ್ಯಾಪಾರ ಅಥವಾ ಕಾರ್ಯಾಚರಣೆಯ ಪ್ರದೇಶ ಅಥವಾ ಮರುಮಾರಾಟ ಮಾಡುವ ದೃಷ್ಟಿಯಿಂದ ಪ್ರತ್ಯೇಕವಾಗಿ ಸ್ವಾಧೀನಪಡಿಸಿಕೊಂಡಿರುವ ಒಂದು ಅಂಗಸಂಸ್ಥೆಯಾಗಿದೆ.

ನಿಲ್ಲಿಸಿದ ಕಾರ್ಯಾಚರಣೆಗಳ ಫಲಿತಾಂಶಗಳನ್ನು ಲಾಭ ಮತ್ತು ನಷ್ಟ ಖಾತೆಯ ಹೇಳಿಕೆಗೆ ಪ್ರತ್ಯೇಕವಾಗಿ ನೀಡಲಾಗುತ್ತದೆ.

## 2.9 ಆದಾಯ ಗುರುತಿಸುವಿಕೆ :

### ಸರಕುಗಳ ಮಾರಾಟ

ವ್ಯಾಪಾರದ ರಿಯಾಯಿತಿಗಳು, ಪರಿಮಾಣದ ರಿಯಾಯಿತಿಗಳು ಮತ್ತು ಮಾರಾಟದ ಲಾಭಗಳನ್ನು ಪಡೆದ ನಂತರ ಸ್ವೀಕರಿಸಿದ ಅಥವಾ ಸ್ವೀಕರಿಸಬಹುದಾದ ಪರಿಗಣನೆಯ ನ್ಯಾಯೋಚಿತ ಮೌಲ್ಯದಲ್ಲಿ ಆದಾಯವನ್ನು ಅಳೆಯಲಾಗುತ್ತದೆ. ಆದಾಯದ ಪ್ರಮಾಣವನ್ನು ವಿಶ್ವಸಾರ್ವಜನಿಕವಾಗಿ ಮಾಪನ ಮಾಡಿದಾಗ ಆದಾಯವನ್ನು ಗುರುತಿಸುತ್ತದೆ. ಭವಿಷ್ಯದ ಆರ್ಥಿಕ ಪ್ರಯೋಜನಗಳನ್ನು ಸಂಸ್ಥೆಗೆ ಹರಿಸುವ ಸಾಧ್ಯತೆ ಇದೆ ಮತ್ತು ಮಾರಾಟ ಚಟುವಟಿಕೆಗೆ ಸಂಬಂಧಿಸುವ ಗಮನಾರ್ಹ ಅಪಾಯಗಳು ಮತ್ತು ಪ್ರತಿಫಲಗಳು ಖರೀದಿದಾರರಿಗೆ ವರ್ಗಾವಣೆಯಾಗುತ್ತವೆ. ಅಪಾಯಗಳು ಮತ್ತು ಪ್ರತಿಫಲಗಳ ವರ್ಗಾವಣೆಯ ಸಮಯ ಮಾರಾಟದ ವೈಯಕ್ತಿಕ ನಿಯಮಗಳನ್ನು ಅವಲಂಬಿಸಿ ಬದಲಾಗುತ್ತದೆ. ತೋಟದಿಂದ ಮರಗಳನ್ನು ಒಡೆಯುವ ಮತ್ತು ತೆಗೆದುಹಾಕುವುದರ ಸಮಯದಲ್ಲಿ ರಬ್ಬರ್ ಮರಗಳನ್ನು ಮಾರಾಟ ಮಾಡುವ ಆದಾಯವನ್ನು ಗುರುತಿಸಲಾಗಿದೆ.

### ಬಡ್ಡಿ

ಅನ್ವಯವಾಗುವಲ್ಲಿ ಪರಿಣಾಮಕಾರಿ ಬಡ್ಡಿ ವಿಧಾನವನ್ನು ಬಳಸಿಕೊಂಡು ಸಂಬಂಧಿತ ಒಪ್ಪಂದಗಳ ನಿಯಮಗಳ ಪ್ರಕಾರ ಸಂಚಿತ ಆಧಾರದ ಮೇಲೆ ಬಡ್ಡಿ ಆದಾಯವನ್ನು ಗುರುತಿಸಲಾಗುತ್ತದೆ.

### ಲಾಭಾಂಶ :

ಲಾಭಾಂಶದ ಆದಾಯವನ್ನು ಪಾವತಿಸಲು ಕಂಪನಿಯ ಹಕ್ಕನ್ನು ಸ್ಥಾಪಿಸಿದ ದಿನಾಂಕದ ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗಿದೆ.

### ಬಾಡಿಗೆ :

ಹೂಡಿಕೆಯ ಆಸ್ತಿಯಿಂದ ಬಾಡಿಗೆ ಆದಾಯವು ಇತರ ಆದಾಯದ ಭಾಗವಾಗಿ ಮಾಲೀಕತ್ವದ ಸಾಮಾನ್ಯ ಹಣದುಬ್ಬರಕ್ಕೆ ಅನುಗುಣವಾಗಿ ಹೆಚ್ಚಿಸಲು ಬಾಡಿಗೆಗಳನ್ನು ನಿರ್ಮಿಸಿದ್ದರೆ ಹೊರತುಪಡಿಸಿ, ಗುತ್ತಿಗೆ ಅವಧಿಯ ಮೇಲೆ ನೇರ ಸಾಲದ ಆಧಾರದ



ಮೇಲೆ ಗುರುತಿಸಲಾಗುತ್ತದೆ. ಉಪಗುತ್ರಿಗೆ ಬಾಡಿಗೆ ಆದಾಯವನ್ನು ಸಹ ಇದೇ ರೀತಿ ಗುರುತಿಸಲಾಗಿದೆ ಮತ್ತು ಇತರ ಆದಾಯದಡಿಯಲ್ಲಿ ಸೇರಿಸಲಾಗುತ್ತದೆ.

**ನೆಲ ಬಾಡಿಗೆ :**

ಸರಕುಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ವಿಳಂಬವನ್ನು ಗ್ರಾಹಕರು ನೆಲ ಬಾಡಿಗೆ ಎಂದು ಮರುಪಡೆಯಲಾಗುತ್ತದೆ ಮತ್ತು ಲಾಭ ನಷ್ಟದ ಹೇಳಿಕೆಗೆ ಮತ್ತು ಬಾಧ್ಯತೆ ಉಂಟಾದಾಗ ಅದು ಸಲ್ಲುತ್ತದೆ.

**ಇತರೆ ಆದಾಯ :**

ಮೇಲೆ ನಿರ್ದಿಷ್ಟಪಡಿಸದ ಇತರೆ ಆದಾಯವನ್ನು ಸಂಚಯ ಆಧಾರದ ಮೇಲೆ ಗುರುತಿಸಲಾಗುತ್ತದೆ.

**2.10 ಸರ್ಕಾರಿ ಅನುದಾನಗಳು :**

**ವಿತ್ತೀಯವಲ್ಲದ ಸ್ವತ್ತುಗಳು :**

ಯಾವುದೇ ವಿತ್ತೀಯವಲ್ಲದ ಅನುದಾನವನ್ನು ಒಳಗೊಂಡಂತೆ ಸರ್ಕಾರದ ಅನುದಾನವನ್ನು ಮುಂದೂಡಲ್ಪಟ್ಟ ಆದಾಯ ಎಂದು ಗುರುತಿಸಲಾಗುತ್ತದೆ, ಅಲ್ಲಿ ಅನುದಾನವನ್ನು ಸ್ವೀಕರಿಸಲಾಗುವುದು ಮತ್ತು ಎಲ್ಲಾ ಲಗತ್ತಿಸಲಾದ ಷರತ್ತುಗಳನ್ನು ಅನುಸರಿಸಲಾಗುತ್ತದೆ ಎಂದು ಸಮಂಜಸವಾದ ಭರವಸೆ ಇದೆ.

**ಆದಾಯ :**

ವೆಚ್ಚಗಳಿಗೆ ಸಂಸ್ಥೆಗಳನ್ನು ಸರಿದೂಗಿಸುವ ಧನಸಹಾಯಗಳು ಅಂತಹ ಖರ್ಚುಗಳನ್ನು ಗುರುತಿಸಿದ ಅವಧಿಗಳಲ್ಲಿ ವ್ಯವಸ್ಥಿತ ಆಧಾರದ ಮೇಲೆ ಇತರ ಆದಾಯದಂತೆ ಲಾಭ ಮತ್ತು ನಷ್ಟದಲ್ಲಿ ಗುರುತಿಸಲಾಗುತ್ತದೆ.

**ಬಂಡವಾಳ :**

ಆಸ್ತಿಗಳಿಗೆ ಸಂಬಂಧಿಸಿದ ಸರ್ಕಾರದ ಅನುದಾನವನ್ನು ಅನುದಾನಿತ ಆದಾಯದಂತೆ ಸ್ಥಾಪಿಸುವ ಮೂಲಕ ನ್ಯಾಯೋಚಿತ ಮೌಲ್ಯದಲ್ಲಿ ನೀಡಲಾಗುತ್ತದೆ.

**2.11 ಸರಕುಗಳು :**

ಸರಕುಗಳು ವೆಚ್ಚ ಅಥವಾ ನಿವ್ವಳ ನೈಜ ಮೌಲ್ಯದಲ್ಲಿ ಯಾವುದಾದರೂ ಕಡಿಮೆಯಾಗಿದ್ದರೆ, First-in-First-out (FIFO) ಆಧಾರದ ಮೇಲೆ ವೆಚ್ಚವನ್ನು ನಿರ್ಧರಿಸಲಾಗುತ್ತದೆ. ವೆಚ್ಚಗಳು ಸೇರಿವೆ. ತಪಶೀಲುಗಳು, ಉತ್ಪಾದನೆ ಅಥವಾ ಪರಿವರ್ತನೆ ವೆಚ್ಚಗಳು ಮತ್ತು ಅವುಗಳ ಪ್ರಸ್ತುತ ಸ್ಥಳ ಮತ್ತು ಸ್ಥಿತಿಗೆ ತರುವ ಇತರ ಖರ್ಚುಗಳನ್ನು ಪಡೆದುಕೊಳ್ಳುವ ವೆಚ್ಚ.

ಸಾಮಗ್ರಿ ಮತ್ತು ಬಿಡಿಭಾಗಗಳ ಮೌಲ್ಯಗಳನ್ನು ಅವುಗಳ ವೆಚ್ಚಕ್ಕಿಂತ ಕಡಿಮೆ ಬೆಲೆಯಲ್ಲಿ ನೀಡಲಾಗಿಲ್ಲ. ಆದರೆ ವಸ್ತು ಬೆಲೆಗಳು ಕುಸಿದಿದ್ದರೆ ಮತ್ತು First-in-First-out (FIFO) ಆಧಾರದ ಮೇಲೆ ಮೌಲ್ಯವನ್ನು ಪಡೆಯಲಾಗುತ್ತದೆ.

ಧಾರಕ ಸಸ್ಯಗಳಲ್ಲಿ ಬೆಳೆಯುವ ಉತ್ಪನ್ನ ಜೈವಿಕ ಆಸ್ತಿಯಾಗಿದೆ ಮತ್ತು ಜೈವಿಕ ರೂಪಾಂತರದ ಆಧಾರದ ಮೇಲೆ ನ್ಯಾಯಯುತ ಮೌಲ್ಯವನ್ನು ಹೊಂದಿದೆ. ಮಾರುಕಟ್ಟೆಯ ಬೆಲೆಗಳನ್ನು ಉಲ್ಲೇಖಿಸಿರುವ ಆರಂಭಿಕ ಗುರುತಿಸುವಿಕೆ ಎಲ್ಲಿ ಲಭ್ಯವಿಲ್ಲ ಮತ್ತು ಪರ್ಯಾಯ ನ್ಯಾಯೋಚಿತ ಮೌಲ್ಯದ ಕ್ರಮಗಳು ಸ್ಪಷ್ಟವಾಗಿ ವಿಶ್ವಾಸಾರ್ಹವಲ್ಲ, ಈ ಸಂದರ್ಭದಲ್ಲಿ ಜೈವಿಕ ಆಸ್ತಿಗೆ ಅದರ ಮೌಲ್ಯದಿಂದ ಒಟ್ಟು ಸವಕಳಿಯನ್ನು ಕಳೆದು ತೋರಿಸಲಾಗುತ್ತದೆ.

ಈ ರೀತಿ ನಿರ್ಧರಿಸಲ್ಪಟ್ಟ ಮೌಲ್ಯವು ಸರಕಿನ ಮೌಲ್ಯವೆಂದು ಖಒಆ-೦ಖ 2 ಪ್ರಕಾರ ನಿರ್ಧರಿಸಲಾಗುತ್ತದೆ.

**2.12 ಗುತ್ತಿಗೆ :**

**ಒಬ್ಬ ಗೇಣಿದಾರನಾಗಿ :**

ಆಸ್ತಿಪಾಸ್ತಿಗಳ ಲೀಸ್‌ನಲ್ಲಿ ಕಂಪನಿಯು ಮಿತವ್ಯಯಿಯಾಗಿ ಎಲ್ಲಾ ಅಪಾಯಗಳು ಮತ್ತು ಮಾಲೀಕತ್ವದ ಪ್ರತಿಫಲಗಳನ್ನು



ಗಣನೀಯವಾಗಿ ಉಹಿಸಲಾಗಿದೆ. ಹಣಕಾಸಿನ ಭೋಗ್ಯ ಎಂದು ವರ್ಗೀಕರಿಸಲಾಗಿದೆ. ಹಣಕಾಸು ಗುತ್ತಿಗೆಯಲ್ಲಿ ಸ್ವಾಧೀನಪಡಿಸಿಕೊಂಡಿರುವ ಸ್ವತ್ತುಗಳು ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ನೀತಿಯಂತೆ ಖರ್ಚಾಗುತ್ತದೆ. ಗುತ್ತಿಗೆಯ ಆಸ್ತಿಯ ನ್ಯಾಯೋಚಿತ ಮೌಲ್ಯ ಮತ್ತು ಕನಿಷ್ಠ ಗುತ್ತಿಗೆ ಪಾವತಿಗಳ ಪ್ರಸ್ತುತ ಮೌಲ್ಯದ ಕೆಳಭಾಗದಲ್ಲಿ ಗುತ್ತಿಗೆಯ ಆರಂಭದಲ್ಲಿ ಹಣಕಾಸು ಗುತ್ತಿಗೆಗಳನ್ನು ಅಳೆಯಲಾಗುತ್ತದೆ. ಅನುಗುಣವಾದ ಗುತ್ತಿಗೆ, ಬಾಡಿಗೆ ಕಟ್ಟುಪಾಡುಗಳು, ಹಣಕಾಸಿನ ಆರೋಪಗಳ ನಿವ್ವಳ, ಎರವಲು ಅಥವಾ ಇತರ ಹಣಕಾಸಿನ ಹೊಣೆಗಾರಿಕೆಯಲ್ಲಿ ಸೂಕ್ತವೆಂದು ಪರಿಗಣಿಸಲಾಗಿದೆ. ಹೊಣೆಗಾರಿಕೆ ಮತ್ತು ಹಣಕಾಸಿನ ವೆಚ್ಚಗಳ ನಡುವೆ ಪ್ರತಿ ಗುತ್ತಿಗೆ ಹಣವನ್ನು ಹಂಚಲಾಗುತ್ತದೆ. ಗುತ್ತಿಗೆಯ ಅವಧಿಯ ಮೇಲೆ ಲಾಭ ಅಥವಾ ನಷ್ಟಕ್ಕೆ ಹಣಕಾಸಿನ ವೆಚ್ಚವನ್ನು ವಿಧಿಸಲಾಗುವುದು. ಆದ್ದರಿಂದ, ಪ್ರತಿ ವರ್ಷವೂ ಹೊಣೆಗಾರಿಕೆಯ ಉಳಿದ ಸಮತೋಲನದ ಮೇಲೆ ನಿರಂತರ ಆವರ್ತಕ ದರವನ್ನು ಉತ್ಪತ್ತಿ ಮಾಡುತ್ತದೆ.

ಗೇಣಿದಾರ ಇದರಲ್ಲಿ ಕಾರ್ಯನಿರ್ವಾಹಕ ಭೋಗ್ಯವೆಂದು ವರ್ಗೀಕರಿಸಲ್ಪಟ್ಟಿರುವ ಅಪಾಯಗಳು ಮತ್ತು ಮಾಲೀಕತ್ವದ ಪ್ರತಿಫಲಗಳು ಕಂಪನಿಗೆ ವರ್ಗಾಯಿಸಲ್ಪಡುವುದಿಲ್ಲ. ಆಪರೇಟಿಂಗ್ ಲೀಸ್ (ಪಾವತಿಸಲದ ಯಾವುದೇ ಪ್ರೋತ್ಸಾಹದ ನಿವ್ವಳ) ಅಡಿಯಲ್ಲಿ ಪಾವತಿಸಲಾಗುವುದು. ಪಾವತಿಸಬೇಕಾದ ನಿರೀಕ್ಷೆಯೊಂದಿಗೆ ಹೆಚ್ಚಿಸಲು ರಚಿಸಿದ ಹೊರತು ಭೋಗ್ಯದ ಅವಧಿಯಲ್ಲಿ ಗುತ್ತಿಗೆ ಒಪ್ಪಂದದಲ್ಲಿ ನಿರ್ದಿಷ್ಟಪಡಿಸಲಾದ ಪೂರ್ವನಿರ್ಧಾರಿತ ದರದಲ್ಲಿ ಲಾಭ ಅಥವಾ ನಷ್ಟದ ಹೇಳಿಕೆಗೆ ವಿಧಿಸಲಾಗುತ್ತದೆ. ಕಡಿಮೆ ನಿರೀಕ್ಷಿತ ಹಣದುಬ್ಬರ ವೆಚ್ಚ ಹೆಚ್ಚಳಕ್ಕೆ ಸಾಮಾನ್ಯ ಹಣದುಬ್ಬರವು ಸರಿದೂಗಿಸುತ್ತದೆ.

### ಒಬ್ಬ ಗುತ್ತಿಗೆಗೆ ಕೊಡುವವನಾಗಿ :

ಕಂಪನಿಯು ಕಡಿಮೆಯಾಗಿರುವ ಕಾರ್ಯಾಚರಣೆ ಭೋಗ್ಯದಿಂದ ಆದಾಯವು ಆದಾಯದ ರೂಪದಲ್ಲಿ ಗುರುತಿಸಲ್ಪಟ್ಟಿದೆ. ನಿರೀಕ್ಷಿತ ಸಾಮಾನ್ಯ ಹಣದುಬ್ಬರ ನಿರೀಕ್ಷಿತ ಮೊತ್ತಕ್ಕೆ ಅನುಗುಣವಾಗಿ ಹೆಚ್ಚಿಸಲು ರಶೀದಿಗಳು ರಚನೆಯಾಗದ ಹೊರತು ಲಾಭದ ಅಥವಾ ನಷ್ಟದ ಹೇಳಿಕೆಗೆ ನೇರ ಆಧಾರದ ಮೇಲೆ ಹೇಳಿಕೆ ನೀಡಲಾಗುತ್ತದೆ. ಹಣದುಬ್ಬರ ವೆಚ್ಚ ಹೆಚ್ಚಾಗುತ್ತದೆ.

### 2.13 ಆದಾಯ ತೆರಿಗೆಗಳು:

ಆದಾಯ ತೆರಿಗೆ ಪ್ರಸ್ತುತ ಮತ್ತು ಮುಂದೂಡಲ್ಪಟ್ಟ ತೆರಿಗೆ ಒಳಗೊಂಡಿದೆ. ಈ ಕ್ಷಿತಿ ಅಥವಾ ಇತರ ಸಮಗ್ರ ಆದಾಯದಲ್ಲಿ ನೇರವಾಗಿ ಗುರುತಿಸಲಾಗಿರುವ ಐಟಂಗೆ ಸಂಬಂಧಿಸಿದಂತೆ ಅದು ಲಾಭ ಅಥವಾ ನಷ್ಟದಲ್ಲಿ ಗುರುತಿಸಲ್ಪಟ್ಟಿದೆ.

ಪ್ರಸ್ತುತ ತೆರಿಗೆ ಪಾವತಿಸಬಹುದಾದ ನಿರೀಕ್ಷಿತ ತೆರಿಗೆಯು ತೆರಿಗೆಯ ಆದಾಯ/ನಷ್ಟವನ್ನು ಬ್ಯಾಲೆನ್ಸ್ ಶೀಟ್ ದಿನಾಂಕದಂದು ಅನ್ವಯಿಸುವ ತೆರಿಗೆ ದರಗಳನ್ನು ಬಳಸಿಕೊಂಡು ಹಿಂದಿನ ವರ್ಷಗಳಲ್ಲಿ ತೆರಿಗೆಗಳಿಗೆ ಯಾವುದೇ ಹೊಂದಾಣಿಕೆಗೆ ಪಾವತಿಸಬಹುದು. ಪ್ರಸ್ತುತ ತೆರಿಗೆಯ ಮೊತ್ತವು ಆದಾಯ ತೆರಿಗೆಗಳಿಗೆ ಸಂಬಂಧಿಸಿದ ಅನಿಶ್ಚಿತತೆ, ಯಾವುದಾದರೂ ಇದ್ದರೆ ಪರಿಗಣಿಸಿದ ನಂತರ ಪಾವತಿಸಬೇಕಾದ/ಸ್ವೀಕರಿಸುವ ನಿರೀಕ್ಷೆಯಿರುವ ತೆರಿಗೆ ಮೊತ್ತದ ಅತ್ಯುತ್ತಮ ಅಂದಾಜುಗಳನ್ನು ಪ್ರತಿಬಿಂಬಿಸುತ್ತದೆ. ವರದಿ ದರವು ಜಾರಿಗೊಳಿಸಿದ ಅಥವಾ ಸಕಾರಾತ್ಮಕವಾಗಿ ಜಾರಿಗೊಳಿಸಿದ ತೆರಿಗೆ ದರಗಳು (ಮತ್ತು ತೆರಿಗೆ ಕಾನೂನುಗಳು) ಬಳಸಿಕೊಂಡು ಇದನ್ನು ಅಳೆಯಲಾಗುತ್ತದೆ. ಪ್ರಸ್ತುತ ತೆರಿಗೆ ವೆಚ್ಚದಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಬಡ್ಡಿ ಆದಾಯ/ವೆಚ್ಚಗಳು ಮತ್ತು ದಂಡಗಳು ಯಾವುದಾದರೂ ಇದ್ದರೆ ಪಾವತಿಸಬಹುದಾಗಿದೆ.

ಪ್ರಸ್ತುತ ತೆರಿಗೆ ಆಸ್ತಿಗಳು ಮತ್ತು ಪ್ರಸ್ತುತ ತೆರಿಗೆ ಭಾದ್ಯತೆಗಳು ಮಾನ್ಯ ಪ್ರಮಾಣದಲ್ಲಿ ಕಾನೂನುಬದ್ಧವಾಗಿ ಜಾರಿಯಾಗುವ ಹಕ್ಕನ್ನು ಹೊಂದಿರುವಾಗ ಸರಿದೂಗಿಸಲಾಗುತ್ತದೆ ಮತ್ತು ಆಸ್ತಿ ಮತ್ತು ಹೊಣೆಗಾರಿಕೆಯನ್ನು ನಿವ್ವಳ ಆಧಾರದ ಮೇಲೆ ಇತ್ಯರ್ಥಗೊಳಿಸಲು ಉದ್ದೇಶವಿದೆ.

ಮುಂದೂಡಲ್ಪಟ್ಟ ತೆರಿಗೆಯನ್ನು ಒಯ್ಯುವ ಮೊತ್ತದ ಸ್ವತ್ತುಗಳು ಮತ್ತು ಹಣಕಾಸು ವರದಿ ಉದ್ದೇಶಗಳಿಗಾಗಿ ಹೊಣೆಗಾರಿಕೆಗಳು ಮತ್ತು ತೆರಿಗೆ ಉದ್ದೇಶಗಳಿಗಾಗಿ ಬಳಸುವ ಅನುಗುಣವಾದ ಮೊತ್ತಗಳ ನಡುವಿನ ತಾತ್ಕಾಲಿಕ ವ್ಯತ್ಯಾಸಗಳ ಬಗ್ಗೆ ಗುರುತಿಸಲಾಗುತ್ತದೆ. ಮುಂದೂಡಲ್ಪಟ್ಟ ತೆರಿಗೆ ನಷ್ಟ ಮತ್ತು ತೆರಿಗೆ ವಿನಾಯಿತಿಗಳಿಗೆ ಸಂಬಂಧಿಸಿದಂತೆ ಮುಂದೂಡಲ್ಪಟ್ಟ ತೆರಿಗೆಯನ್ನು ಸಹ ಗುರುತಿಸಲಾಗಿದೆ.

ಮುಂದೂಡಲ್ಪಟ್ಟ ತೆರಿಗೆ ಸ್ವತ್ತುಗಳನ್ನು ಭವಿಷ್ಯದ ತೆರಿಗೆಯ ಲಾಭಗಳು ಲಭ್ಯವಿರಬಹುದಾದ ಸಾಧ್ಯತೆಯಿರುತ್ತದೆ ಎಂಬುದು ಅವರಿಗೆ ತಿಳಿದಿರುತ್ತದೆ. ಬಳಕೆಯಾಗದ ತೆರಿಗೆ ನಷ್ಟಗಳ ಅಸ್ತಿತ್ವವು ಭವಿಷ್ಯದ ತೆರಿಗೆಯ ಲಾಭವು ಲಭ್ಯವಿರಬಹುದೆಂದು ದೃಢವಾದ ಪುರಾವೆಯಾಗಿದೆ. ಆದ್ದರಿಂದ, ಇತ್ತೀಚಿನ ನಷ್ಟಗಳ ಇತಿಹಾಸದ ಸಂದರ್ಭದಲ್ಲಿ ಕಂಪನಿಯು ಮುಂದೂಡಲ್ಪಟ್ಟ ತೆರಿಗೆ ಆಸ್ತಿಯನ್ನು ಸಾಕ್ಷಿಪ್ತ ತೆರಿಗೆಯ ತಾತ್ಕಾಲಿಕ ವ್ಯತ್ಯಾಸಗಳನ್ನು ಹೊಂದಿರುವ ಮಟ್ಟಿಗೆ ಮಾತ್ರ ಗುರುತಿಸುತ್ತದೆ ಅಥವಾ ಸಾಕಷ್ಟು ತೆರಿಗೆಯಲ್ಲಿ ಲಾಭ

ದೊರೆಯುತ್ತದೆ ಎಂಬುದಕ್ಕೆ ಮನವರಿಕೆ ಮಾಡುವ ಇತರ ಸಾಕ್ಷ್ಯಾಧಾರಗಳಿಲ್ಲ. ಉದಾಹರಣೆಗೆ ಮುಂದೂಡಲ್ಪಟ್ಟ ತೆರಿಗೆ ಸ್ವತ್ತುಗಳು ಅರಿತುಕೊಂಡ ಮುಂದೂಡಲ್ಪಟ್ಟ ತೆರಿಗೆ ಸ್ವತ್ತುಗಳು ಗುರುತಿಸಲಾಗದ ಅಥವಾ ಮಾನ್ಯತೆ ಪಡೆದಿರುವ ಪ್ರತಿ ವರದಿಯ ದಿನಾಂಕದಲ್ಲೂ ಪರಿಶೀಲಿಸಲಾಗುತ್ತದೆ ಮತ್ತು ಸಂಬಂಧಿತ ತೆರಿಗೆ ಪ್ರಯೋಜನವನ್ನು ಸಾಧಿಸುವುದು ಅನುಕ್ರಮವಾಗಿ/ಸಂಭವನೀಯವಾಗಿ ಇರುವುದಿಲ್ಲ ಎಂಬ ಮಟ್ಟಿಗೆ ಮಾನ್ಯತೆ ಕಡಿಮೆಗೊಳಿಸಲಾಗುತ್ತದೆ.

ಮುಂದೂಡಲ್ಪಟ್ಟ ತೆರಿಗೆಯನ್ನು ತೆರಿಗೆ ದರಗಳಲ್ಲಿ ಅಳೆಯಲಾಗುತ್ತದೆ. ಅದು ಆಸ್ತಿಗೆ ಅರಿತುಕೊಂಡಾಗ ಅವಧಿಗೆ ಅನ್ವಯವಾಗುವ ನಿರೀಕ್ಷೆಯಿದೆ ಅಥವಾ ಹೊಣೆಗಾರಿಕೆಯನ್ನು ಪರಿಹರಿಸಲಾಗುತ್ತದೆ. ವರದಿ ಮಾಡುವ ದಿನಾಂಕದಿಂದ ಜಾರಿಗೆ ಅಥವಾ ಸಕ್ರಮವಾಗಿ ಜಾರಿಗೆ ತಂದ ಕಾನೂನುಗಳ ಆಧಾರದ ಮೇಲೆ.

ಮುಂದೂಡಲ್ಪಟ್ಟ ತೆರಿಗೆ ಮಾಪನವು ಕಂಪನಿ ನಿರೀಕ್ಷಿಸುವ ವಿಧಾನದಿಂದ, ವರದಿ ದಿನಾಂಕದಲ್ಲಿ ಅದರ ಸ್ವತ್ತುಗಳು ಮತ್ತು ಹೊಣೆಗಾರಿಕೆಯ ಮೊತ್ತವನ್ನು ಮರುಪಡೆದುಕೊಳ್ಳಲು ಅಥವಾ ನೆಲೆಗೊಳ್ಳಲು ತೆರಿಗೆ ಪರಿಣಾಮಗಳನ್ನು ಪ್ರತಿಬಿಂಬಿಸುತ್ತದೆ.

ಪ್ರಸ್ತುತ ತೆರಿಗೆಯ ಹೊಣೆಗಾರಿಕೆಗಳು ಮತ್ತು ಸ್ವತ್ತುಗಳನ್ನು ಸರಿದೂಗಿಸಲು ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಹಕ್ಕು ಇದ್ದಲ್ಲಿ ಮುಂದೂಡಲ್ಪಟ್ಟ ತೆರಿಗೆ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳು ಸರಿದೂಗಿಸಲ್ಪಡುತ್ತವೆ ಮತ್ತು ಅದೇ ತೆರಿಗೆಯ ಪ್ರಾಧಿಕಾರವು ಅದೇ ತೆರಿಗೆ ಪ್ರಾಧಿಕಾರದಿಂದ ವಿಧಿಸಲ್ಪಟ್ಟಿರುವ ಆದಾಯ ತೆರಿಗೆಗೆ ಅಥವಾ ವಿವಿಧ ತೆರಿಗೆ ಘಟಕಗಳ ಮೇಲೆ ವಿಧಿಸಲ್ಪಡುತ್ತವೆ. ಆದರೆ, ಅವರು ಪ್ರಸಕ್ತ ತೆರಿಗೆ ಹೊಣೆಗಾರಿಕೆಗಳು ಮತ್ತು ಸ್ವತ್ತುಗಳನ್ನು ನಿವ್ವಳ ಆಧಾರದ ಮೇಲೆ ಇತ್ಯರ್ಥಗೊಳಿಸಬಹುದು ಅಥವಾ ಅವರ ತೆರಿಗೆ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ಏಕಕಾಲದಲ್ಲಿ ಸಾಧಿಸಲಾಗುವುದು.

## 2.14 ನಿಬಂಧನೆಗಳು, ಅನಿಶ್ಚಿತ ಹೊಣೆಗಾರಿಕೆಗಳು ಮತ್ತು ಅನಿಶ್ಚಿತ ಆಸ್ತಿಗಳು :

### ನಿಬಂಧನೆಗಳು :

ಕಳೆದ ಘಟನೆಗಳ ಪರಿಣಾಮವಾಗಿ ಕಂಪನಿಯು ಪ್ರಸಕ್ತ ಬಾಧ್ಯತೆ (ಕಾನೂನು ಅಥವಾ ರಚನಾತ್ಮಕ) ಹೊಂದಿರುವಾಗ ನಿಬಂಧನೆಗಳನ್ನು ಗುರುತಿಸಲಾಗುತ್ತದೆ. ಹಣಕಾಸಿನ ಪ್ರಯೋಜನಗಳ ಹೊರಹರಿವು ಬಾಧ್ಯತೆಯನ್ನು ಇತ್ಯರ್ಥಗೊಳಿಸಲು ಅಗತ್ಯವಾಗಿರುತ್ತದೆ ಮತ್ತು ವಿಶ್ವಾಸಾರ್ಹ ಅಂದಾಜು ಮೊತ್ತವನ್ನು ಇತ್ಯರ್ಥಗೊಳಿಸಲಾಗುತ್ತದೆ.

ಒಂದು ನಿಬಂಧನೆಯಾಗಿ ಗುರುತಿಸಲ್ಪಟ್ಟ ಮೊತ್ತವು ವರದಿ ಮಾಡುವ ಅವಧಿಯ ಅಂತ್ಯದಲ್ಲಿ ಪ್ರಸ್ತುತ ಬಾಧ್ಯತೆಯನ್ನು ಇತ್ಯರ್ಥಗೊಳಿಸಲು ಅಗತ್ಯವಾದ ಪರಿಗಣನೆಯ ಅತ್ಯುತ್ತಮ ಅಂದಾಜಾಗಿದೆ. ಇದು ಜವಾಬ್ದಾರಿಯನ್ನು ಸುತ್ತುವರೆದಿರುವ ಅಪಾಯಗಳು ಮತ್ತು ಅನಿಶ್ಚಿತತೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

ಈ ಅಂದಾಜುಗಳನ್ನು ಪ್ರತಿ ವರದಿಯ ದಿನಾಂಕದಲ್ಲಿ ಪರಿಶೀಲಿಸಲಾಗುತ್ತದೆ ಮತ್ತು ಪ್ರಸ್ತುತ ಅತ್ಯುತ್ತಮ ಅಂದಾಜುಗಳನ್ನು ಪ್ರತಿಬಿಂಬಿಸಲು ಹೊಂದಿಸಲಾಗಿದೆ. ಹಣದ ಸಮಯ ಮೌಲ್ಯದ ಪರಿಣಾಮವು ವಸ್ತುವಾಗಿದ್ದರೆ, ನಿಬಂಧನೆಗಳನ್ನು ರಿಯಾಯಿತಿ ಮಾಡಲಾಗುತ್ತದೆ. ಪ್ರಸ್ತುತ ಮೌಲ್ಯವನ್ನು ನಿರ್ಧರಿಸಲು ಬಳಸಲಾಗುವ ರಿಯಾಯಿತಿ ದರವು ಪೂರ್ವ ತೆರಿಗೆ ದರವಾಗಿದ್ದು, ಇದು ಹಣದ ಸಮಯ ಮೌಲ್ಯದ ಪ್ರಸ್ತುತ ಮಾರುಕಟ್ಟೆ ಮೌಲ್ಯಮಾಪನಗಳನ್ನು ಮತ್ತು ಹೊಣೆಗಾರಿಕೆಯ ನಿರ್ದಿಷ್ಟ ಅಪಾಯಗಳನ್ನು ಪ್ರತಿಬಿಂಬಿಸುತ್ತದೆ. ಸಮಯದ ಅಂಗೀಕಾರದ ಕಾರಣದಿಂದ ಒದಗಿಸುವ ಅಪಕಾಶ ಹೆಚ್ಚಳವು ಬಡ್ಡಿಯ ಖರ್ಚು ಎಂದು ಗುರುತಿಸಲ್ಪಟ್ಟಿದೆ.

### ಅನಿಶ್ಚಿತ ಹೊಣೆಗಾರಿಕೆಗಳು :

ಹಿಂದಿನ ಘಟನೆಗಳಿಂದ ಉಂಟಾದ ಸಂಭವನೀಯ ಬಾಧ್ಯತೆ ಇದ್ದಾಗ ಅನಿಶ್ಚಿತ ಹೊಣೆಗಾರಿಕೆಗಳನ್ನು ಬಹಿರಂಗಪಡಿಸಲಾಗುತ್ತದೆ. ಅಸ್ತಿತ್ವವು ಕೇವಲ ಒಂದು ಅಥವಾ ಹೆಚ್ಚು ಅನಿರ್ದಿಷ್ಟ ಭವಿಷ್ಯದ ಘಟನೆಗಳ ಮೂಲಕ ಸಂಭವಿಸುವುದಿಲ್ಲ ಅಥವಾ ಕಂಪನಿಯ ನಿಯಂತ್ರಣದೊಳಗಿರಲಿ ಅಥವಾ ಇಂದಿನ ಹೊಣೆಗಾರಿಕೆಯಲ್ಲದೇ ದೃಢೀಕರಿಸಲ್ಪಡುತ್ತದೆ. ಕಳೆದ ಘಟನೆಗಳಿಂದ ಉಂಟಾಗುತ್ತದೆ. ಅಲ್ಲಿ ಸಂಪನ್ಮೂಲಗಳ ಹೊರಹರಿವು ಜವಾಬ್ದಾರಿಯನ್ನು ಪರಿಹರಿಸಲು ಅಗತ್ಯವಾಗಿರುತ್ತದೆ ಅಥವಾ ಮೊತ್ತದ ವಿಶ್ವಾಸಾರ್ಹ ಅಂದಾಜು ಮಾಡಲಾಗುವುದಿಲ್ಲ.

### ನಿಯೋಜನೆ :

ನಿಷೇಧಿಸುವ ವೆಚ್ಚವನ್ನು ಹೊಣೆಗಾರಿಕೆಯನ್ನು ಪರಿಹರಿಸಲು ಅಥವಾ ಮೂರನೆಯ ವ್ಯಕ್ತಿಯ ಬಾಧ್ಯತೆಯನ್ನು ವರ್ಗಾಯಿಸಲು ವೆಚ್ಚದ ಅತ್ಯುತ್ತಮ ಅಂದಾಜು ಎಂದು ಅಳೆಯಲಾಗುತ್ತದೆ. ವ್ಯವಸ್ಥಾಪನೆಯ ಆರಂಭದಲ್ಲಿ ನಿಷೇಧಗೊಳಿಸುವ ಜವಾಬ್ದಾರಿಗಳನ್ನು

## ಕಅಅನಿನಿ

ನಿಯೋಜಿಸುವ ಅವಶ್ಯಕತೆ ಇದೆ. ಒಪ್ಪಂದದ ಅಂತ್ಯದಲ್ಲಿ ಉಂಟಾದ ಅಂದಾಜು ವೆಚ್ಚಗಳು ಅದರ ಪ್ರಸ್ತುತ ಮೌಲ್ಯಕ್ಕೆ ಮಾರುಕಟ್ಟೆ ದರವನ್ನು ಹಿಂದಿರುಗಿಸುತ್ತದೆ.

### ಅನಿಶ್ಚಿತ ಆಸ್ತಿಗಳು :

ಒಂದು ಅನಿಶ್ಚಿತ ಸ್ವತ್ತು ಹಿಂದಿನ ಘಟನೆಗಳ ಮೂಲಕ ಉದ್ಭವಿಸುವ ಸಂಭವನೀಯ ಆಸ್ತಿಯಾಗಿದೆ ಮತ್ತು ಅದರ ಅಸ್ತಿತ್ವವನ್ನು ಕೇವಲ ಒಂದು ಅಥವಾ ಹೆಚ್ಚು ಅನಿರ್ದಿಷ್ಟ ಭವಿಷ್ಯದ ಘಟನೆಗಳ ಘಟನೆಯಿಂದ ಅಥವಾ ಅಸ್ತಿತ್ವದ ನಿಯಂತ್ರಣದಿಂದ ಸಂಪೂರ್ಣವಾಗಿ ದೃಢಪಡಿಸಲಾಗುವುದಿಲ್ಲ. ಕಂಪನಿಯು ಅನಿಶ್ಚಿತ ಆಸ್ತಿಯನ್ನು ಗುರುತಿಸುವುದಿಲ್ಲ.

### 2.15 ಅಂಗಸಂಸ್ಥೆಗಳಲ್ಲಿ ಹೂಡಿಕೆ :

ಅಂಗಸಂಸ್ಥೆಗಳು ಮತ್ತು ಜಂಟಿ ಉದ್ಯಮಗಳಲ್ಲಿನ ಬಂಡವಾಳವನ್ನು ಕಡಿಮೆ ವೆಚ್ಚದಲ್ಲಿ ದುರ್ಬಲಗೊಳಿಸಿದ ದುರ್ಬಲ ನಷ್ಟಗಳು, ಯಾವುದಾದರೂ ಇದ್ದರೆ ದುರ್ಬಲತೆಯ ಸೂಚನೆಯು ಅಸ್ತಿತ್ವದಲ್ಲಿದ್ದರೆ, ಹೂಡಿಕೆಯ ಮೊತ್ತವನ್ನು ಅದರ ಮರುಪಾವತಿಸಬಹುದಾದ ಮೊತ್ತಕ್ಕೆ ತಕ್ಷಣವೇ ಬರೆಯಲಾಗುತ್ತದೆ ಮತ್ತು ಅಂಗಸಂಸ್ಥೆಗಳು ಮತ್ತು ಜಂಟಿ ಉದ್ಯಮದಲ್ಲಿ ಬಂಡವಾಳ ಹೂಡಿಕೆಯ ವಿಲೇವಾರಿ ಮೇಲೆ, ನಿವ್ವಳ ವಿಲೇವಾರಿ ಆದಾಯ ಮತ್ತು ಲಾಭಾಂಶದ ನಡುವಿನ ವ್ಯತ್ಯಾಸವು ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ಗುರುತಿಸಲ್ಪಟ್ಟಿದೆ.

IND-AS ಮೊದಲ ಬಾರಿಗೆ ಅಳವಡಿಕೆಯ ನಂತರ, ಕಂಪನಿಯು ಹಿಂದಿನ GAAP ನಲ್ಲಿ ಮೊತ್ತವನ್ನು ಅದರ IND-AS ಪರಿವರ್ತನೆ ದಿನಾಂಕದಂದು, ಅಂದರೆ ಏಪ್ರಿಲ್ 1, 2016 ರಂದು ಅಂಗಸಂಸ್ಥೆಗಳು ಮತ್ತು ಜಂಟಿ ಉದ್ಯಮಗಳಲ್ಲಿ ಹೂಡಿಕೆಗಳನ್ನು ಅಳೆಯಲು ನಿರ್ಧರಿಸಿದೆ.

### 2.16 ಸೌಲಭ್ಯಗಳು :

#### ಅಲ್ಪಾವಧಿಯ ಉದ್ಯೋಗಿ ಸೌಲಭ್ಯಗಳು :

ಅಲ್ಪಾವಧಿಯ ಉದ್ಯೋಗಿ ಲಾಭದ ಜವಾಬ್ದಾರಿಗಳನ್ನು ನಿರ್ಣಯಿಸದ ಆಧಾರದ ಮೇಲೆ ಅಳೆಯಲಾಗುತ್ತದೆ ಮತ್ತು ಸಂಬಂಧಿತ ಸೇವೆ ಒದಗಿಸಿದಂತೆ ಖರ್ಚಾಗುತ್ತದೆ. ಪಾವತಿಸಬೇಕಾದ ಮೊತ್ತಕ್ಕೆ ಹೊಣೆಗಾರಿಕೆಯನ್ನು ಗುರುತಿಸಲಾಗಿದೆ ಎಂದು ಉದ್ಯೋಗಿ ಒದಗಿಸಿದ ಹಿಂದಿನ ಸೇವೆಯ ಪರಿಣಾಮವಾಗಿ ಈ ಮೊತ್ತವನ್ನು ಪಾವತಿಸಲು ಪ್ರಸ್ತುತ ಕಾನೂನು ಅಥವಾ ರಚನಾತ್ಮಕ ಬಾಧ್ಯತೆ ಇದ್ದರೆ, ಮತ್ತು ಬಾಧ್ಯತೆಯ ಮೊತ್ತವನ್ನು ವಿಶ್ವಾಸಾರ್ಹವಾಗಿ ಅಲ್ಪಾವಧಿಯ ನಗದು ಬೋನಸ್ / ಎಕ್ಸ್‌ಗ್ರೇಷಿಯಾ ಅಡಿಯಲ್ಲಿ ಅಂದಾಜಿಸಬಹುದು.

#### ವ್ಯಾಖ್ಯಾನಿಸಲಾದ ಅಂಶದಾನ ಯೋಜನೆಗಳು :

ವ್ಯಾಖ್ಯಾನಿಸಲಾದ ಅಂಶದಾನ ಯೋಜನೆಯು ಒಂದು ಉದ್ಯೋಗವಾಧಿ ನಂತರದ ಕೊಡುಗೆ ಯೋಜನೆಯಾಗಿದ್ದು, ಇದರಡಿಯಲ್ಲಿ ಒಂದು ಸಂಸ್ಥೆಯು ನಿಗದಿಪಡಿಸಿದ ವಂತಿಗೆಗಳನ್ನು ಪ್ರತ್ಯೇಕ ನಿಧಿಗೆ ಪಾವತಿ ಮಾಡುತ್ತದೆ. ಅಧಿಕೃತವಾಗಿ ಯೋಜನೆಯನ್ನು ಮಾಡಲು ಕಂಪನಿ ಮಾಸಿಕ ಕೊಡುಗೆಗಳನ್ನು ನೀಡುತ್ತದೆ. ನಿರ್ದಿಷ್ಟ ಕೊಡುಗೆ ಯೋಜನೆಗಳಿಗೆ ನೀಡಿದ ಕೊಡುಗೆಗಳಿಗೆ ಸಂಬಂಧಿಸಿದ ನೌಕರರು ಲಾಭದ ವೆಚ್ಚದಲ್ಲಿ ಲಾಭ ಅಥವಾ ನಷ್ಟದಲ್ಲಿ ಗುರುತಿಸಲ್ಪಡುತ್ತದೆ. ಅದರಲ್ಲಿ ಸಂಬಂಧಿತ ಸೇವೆಗಳನ್ನು ಉದ್ಯೋಗಿಗಳು ನೀಡುತ್ತಾರೆ. ಪ್ರಾವಿಡೆಂಟ್ ಫಂಡ್ ಯೋಜನೆಗೆ ಅನುಗುಣವಾಗಿ ಪ್ರಾದೇಶಿಕ ಪ್ರಾವಿಡೆಂಟ್ ಫಂಡ್ ಆಯುಕ್ತರಿಗೆ ಪೂರ್ವ ನಿರ್ಧಾರಿತ ದರದಲ್ಲಿ ಕಂಪನಿ ಪ್ರಾವಿಡೆಂಟ್ ನಿಧಿಗೆ ಸ್ಥಿರ ಕೊಡುಗೆ ನೀಡುತ್ತದೆ. ಅವಧಿಯ ನಿಧಿಯ ಕೊಡುಗೆಗೆ ಖರ್ಚು ಎಂದು ಗುರುತಿಸಲಾಗಿದೆ ಮತ್ತು ಲಾಭ ಮತ್ತು ನಷ್ಟದ ಹೇಳಿಕೆಗೆ ವಿಧಿಸಲಾಗುತ್ತದೆ.

#### ವ್ಯಾಖ್ಯಾನಿಸಲಾದ ಸೌಲಭ್ಯ ಯೋಜನೆಗಳು :

ಆಯವ್ಯಯದ ದಿನಾಂಕದಂತೆ ಯೋಜಿತ ಘಟಕ ಕ್ರೆಡಿಟ್ ವಿಧಾನವನ್ನು ಬಳಸಿಕೊಂಡು ಸ್ವತಂತ್ರ ಅಭಿಯಾನದಿಂದ ಮಾಡಿದ ಮೌಲ್ಯಮಾಪನದ ಆಧಾರದ ಮೇಲೆ ಗ್ರಾಚುಟಿ ಮತ್ತು ದೀರ್ಘಾವಧಿಯ ಪರಿಹಾರದ ಅನುಪಸ್ಥಿತಿಯ ರೂಪದಲ್ಲಿ ವ್ಯಾಖ್ಯಾನಿತ ಲಾಭದ ಯೋಜನೆಯ ವಿಷಯದಲ್ಲಿ ಹೊಣೆಗಾರಿಕೆಗಳು ನಿರ್ಧರಿಸಲ್ಪಡುತ್ತದೆ. ನಿವ್ವಳ ವ್ಯಾಖ್ಯಾನಿಸಿದ ಲಾಭದ ಹೊಣೆಗಾರಿಕೆಯ ಮರುಮಾಪನಗಳು, ಆಕಸ್ಮಿಕ ಲಾಭಗಳು ಮತ್ತು ನಷ್ಟಗಳನ್ನು ಒಳಗೊಂಡಿರುವ ಔಪಚಾರಿಕ ಯಲ್ಲಿ ಗುರುತಿಸಲಾಗಿದೆ.

ಯೋಜನೆಯ ಪ್ರಯೋಜನಗಳನ್ನು ಬದಲಾಯಿಸಿದಾಗ ಅಥವಾ ಯೋಜನೆಯನ್ನು ಮೊಟಕುಗೊಳಿಸಿದಾಗ, ಹಿಂದಿನ



ಸೇವೆಗೆ ಸಂಬಂಧಿಸಿರುವ ಲಾಭದ ಪರಿಣಾಮವಾಗಿ ಅಥವಾ ಮೊಟಕುಗೊಳಿಸುವಿಕೆಗೆ ಲಾಭ ಅಥವಾ ನಷ್ಟವು, ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ತಕ್ಷಣ ಗುರುತಿಸಲ್ಪಡುತ್ತದೆ.

### ಇತರೆ ಉದ್ಯೋಗಿ ಸೌಲಭ್ಯಗಳು :

ಕಂಪನಿಯು ವರದಿಮಾಡಿದ ಅವಧಿಯ ಅಂತ್ಯದಲ್ಲಿ ಸಂಗ್ರಹಿಸಿದ ಬಳಕೆಯಾಗದ ಅರ್ಹತೆಯ ಪರಿಣಾಮವಾಗಿ ಪಾವತಿಸಬೇಕಾದ ಹೆಚ್ಚುವರಿ ಮೊತ್ತವನ್ನು ಸರಿದೂಗಿಸದ ಅನುಪಸ್ಥಿತಿಯನ್ನು ಸಂಗ್ರಹಿಸುವುದರ ನಿರೀಕ್ಷಿತ ವೆಚ್ಚವನ್ನು ಕಂಪನಿಯು ಅಳಿಯುತ್ತದೆ. ಅನುಪಯುಕ್ತಗೊಳ್ಳದ ಸಂಭಾವ್ಯ ಅನುಪಸ್ಥಿತಿಯ ಮೇಲಿನ ವೆಚ್ಚವು ಅನುಪಸ್ಥಿತಿಯಲ್ಲಿ ಸಂಭವಿಸುವ ಅವಧಿಯಲ್ಲಿ ಗುರುತಿಸಲ್ಪಟ್ಟಿದೆ. ಸುಧೀರ್ಘ ಲಾಭದ ಯೋಜನೆಗಳಿಗೆ ಸಂಬಂಧಿಸಿದ ಮರು ಅಳತೆಗಳು ಮತ್ತು ಇತರ ಖರ್ಚುಗಳನ್ನು ಲಾಭ ಅಥವಾ ನಷ್ಟದ ಹೇಳಿಕೆಯಲ್ಲಿ ಗುರುತಿಸಲಾಗಿದೆ.

### 2.17 ನಗದು ಮತ್ತು ನಗದು ಸಮಾನ :

ನಗದು ಮತ್ತು ನಗದು ಸಮಾನಾಂಶಗಳೂ ನಗದು ಬ್ಯಾಂಕ್ ಮತ್ತು ಕೈಯಲ್ಲಿರುವ ನಗದು ಠೇವಣಿಗಳು ಮತ್ತು ಇತರ ಅಲ್ಪಾವಧಿಯ ಹಣದ ಮಾರುಕಟ್ಟೆ ಠೇವಣಿಗಳನ್ನು ಮೂರು ತಿಂಗಳ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಮೂಲ ಅವಧಿಗಳೊಂದಿಗೆ ಒಳಗೊಂಡಿರುತ್ತದೆ. ಅವುಗಳು ತಿಳಿದಿರುವ ಮೊತ್ತದ ನಗದಿಗೆ ಸುಲಭವಾಗಿ ಪರಿವರ್ತಿಸಬಲ್ಲವು ಮತ್ತು ಮೌಲ್ಯದಲ್ಲಿನ ಬದಲಾವಣೆಗಳ ಅತ್ಯಲ್ಪ ಅಪಾಯಕ್ಕೆ ಇದು ಒಳಪಟ್ಟಿರುತ್ತದೆ.

### 2.18 ನಗದು ಹರಿವು ವಿವರಣಾ ಪಟ್ಟಿ :

ನಗದು ಹರಿವುಗಳನ್ನು ಪರೋಕ್ಷ ವಿಧಾನವನ್ನು ಬಳಸಿಕೊಂಡು ವರದಿ ಮಾಡಲಾಗುವುದು. ಆ ಮೂಲಕ ಕಾಲಾವಧಿಯ ಲಾಭವು ನಗದು ಅಲ್ಲದ ಪ್ರಕೃತಿಯ ವಹಿವಾಟಿನ ಪರಿಣಾಮಗಳಿಗೆ ಸರಿಹೊಂದಿಸಲಾಗುತ್ತದೆ. ಹಿಂದಿನ ಅಥವಾ ಭವಿಷ್ಯದ ಕಾರ್ಯಾಚರಣಾ ನಗದು ರಸೀದಿ ಅಥವಾ ಪಾವತಿಗಳು ಮತ್ತು ಹೂಡಿಕೆಗೆ ಸಮಬಂಧಿಸಿದ ಆದಾಯ ಅಥವಾ ವೆಚ್ಚದ ಯಾವುದೇ ಒದಗಿಬಂದ ಅಥವಾ ಸಂಚಯಗಳು ಅಥವಾ ನಗದು ಹರಿವುಗಳನ್ನು ಒಳಗೊಂಡಿರುತ್ತದೆ. ಕಂಪನಿಯ ಚಟುವಟಿಕೆ, ಹೂಡಿಕೆ ಮತ್ತು ಹಣಕಾಸು ಚಟುವಟಿಕೆಗಳಿಂದ ಹಣದ ಹರಿವು ಪ್ರತ್ಯೇಕಿಸಲ್ಪಟ್ಟಿದೆ.

### 2.19 ಅಸಾಧಾರಣ ಅಂಶಗಳು :

ಕಂಪನಿಯ ಹಣಕಾಸಿನ ಕಾರ್ಯಕ್ಷಮತೆಯ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಒದಗಿಸಲು ಹಣಕಾಸಿನ ಹೇಳಿಕೆಗಳಲ್ಲಿ ಪ್ರತ್ಯೇಕವಾದ ಅಂಶಗಳನ್ನು ಪ್ರತ್ಯೇಕವಾಗಿ ಬಹಿರಂಗಪಡಿಸಲಾಗುತ್ತದೆ. ಅವುಗಳು ಯಾವುದೆಂದರೆ ಅಂಶಗಳ ಸ್ವಭಾವ ಅಥವಾ ಮೊತ್ತದ ಪ್ರಾಮುಖ್ಯತೆಯಿಂದ ಪ್ರತ್ಯೇಕವಾಗಿ ತೋರಿಸಲ್ಪಟ್ಟ ಆದಾಯ ಅಥವಾ ಖರ್ಚುಗಳು.

### 2.20 ವರದಿ ದಿನಾಂಕದ ನಂತರ ಘಟನೆಗಳು :

ವರದಿ ಅವಧಿಯ ನಂತರ ಅಸ್ತಿತ್ವದಲ್ಲಿರುವ ಘಟನೆಗಳಿಗೆ ಆಸ್ತಿಗಳು ಮತ್ತು ಹೊಣೆಗಾರಿಕೆಗಳು ಸರಿಹೊಂದಿಸಲ್ಪಡುತ್ತವೆ. ಇದು ವರದಿ ಅವಧಿಯ ಅಂತ್ಯದಲ್ಲಿ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಅಂದಾಜು ಮಾಡಲು ಸಹಾಯ ಮಾಡಲು ಹೆಚ್ಚುವರಿ ಪುರಾವೆಗಳನ್ನು ಒದಗಿಸುತ್ತದೆ.

ವರದಿಯ ಅವಧಿಯ ನಂತರ ಸಂಸ್ಥೆಯು ಘೋಷಿಸಿದ ಲಾಭಾಂಶವನ್ನು ಹೊಣೆಗಾರಿಕೆ ಎಂದು ಗುರುತಿಸಲಾಗುವುದಿಲ್ಲ. ವರದಿಯ ನಂತರ ಘೋಷಿಸಿದ ಲಾಭಾಂಶವನ್ನು ಹಣಕಾಸಿನ ಹೇಳಿಕೆಗಳ ಸಮಸ್ಯೆಯನ್ನು ಆ ಸಮಯದಲ್ಲಿ ಯಾವುದೇ ಬಾಧ್ಯತೆ ಅಸ್ತಿತ್ವದಲ್ಲಿಲ್ಲವಾದ್ದರಿಂದ ಹೊಣೆಗಾರಿಕೆ ಎಂದು ಗುರುತಿಸುವುದಿಲ್ಲ. ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿಗಳಲ್ಲಿ ಅಂತಹ ಲಾಭಾಂಶಗಳನ್ನು ಪರಿಗಣಿಸಲಾಗುತ್ತದೆ.

### 2.21 ಕಾರ್ಯಾಚರಣೆ ವಿಭಾಗ :

ಕಾರ್ಯಾಚರಣೆ ವಿಭಾಗವು ಸಂಸ್ಥೆಯ ಇತರ ಘಟಕಗಳೊಂದಿಗೆ ವಹಿವಾಟುಗಳಿಗೆ ಸಂಬಂಧಿಸಿದ ಆದಾಯಗಳು ಮತ್ತು ವೆಚ್ಚಗಳು ಸೇರಿದಂತೆ ಆದಾಯ ಮತ್ತು ಆದಾಯವನ್ನು ಗಳಿಸುವ ವ್ಯವಹಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯ ಒಂದು ಭಾಗವಾಗಿದೆ ಮತ್ತು ಇದಕ್ಕಾಗಿ ಪ್ರತ್ಯೇಕ ಆರ್ಥಿಕ ಮಾಹಿತಿ ಲಭ್ಯವಿದೆ. ಎಲ್ಲಾ ಆಪರೇಟಿಂಗ್ ವಿಭಾಗಗಳ ಕಾರ್ಯಾಚರಣೆ ಫಲಿತಾಂಶಗಳನ್ನು ನಿಯಮಿತವಾಗಿ ವಿಭಾಗಗಳಿಗೆ ಹಂಚಿಕೆ ಮಾಡಲು ಮತ್ತು ಅವರ ಕಾರ್ಯಕ್ಷಮತೆಯನ್ನು ನಿರ್ಣಯಿಸಲು

## ಕಆಅನಿನಿ

ಸಂಸ್ಥೆಯ ನಿರ್ದೇಶಕರ ಮಂಡಳಿ (BOD) ನಿಯಮಿತವಾಗಿ ಪರಿಶೀಲಿಸಲಾಗುತ್ತದೆ. ಕಂಪನಿಯು ಈ ಕೆಳಗಿನ ಕಾರ್ಯಾಚರಣಾ ವಿಭಾಗಗಳನ್ನು ಗುರುತಿಸಿದೆ. ಅಂದರೆ, ರಬ್ಬರ್ ವಿಭಾಗ, ಪಲ್ಪ್‌ವುಡ್ ವಿಭಾಗ ಮತ್ತು ಇತರರು (ಹೂಡಿಕೆ ಆಸ್ತಿಯಿಂದ ಬಾಡಿಗೆ ಆದಾಯ).

ಉದ್ಯಮದ ಕಾರ್ಯಚಟುವಟಿಕೆಗಳ ಆಧಾರದ ಮೇಲೆ ಆಯಾ ವಿಭಾಗಗಳಿಗೆ ಆದಾಯ ಮತ್ತು ವೆಚ್ಚಗಳನ್ನು ಗುರುತಿಸಲಾಗಿದೆ. ಒಟ್ಟಾರೆಯಾಗಿ ಉದ್ಯಮಕ್ಕೆ ಸಂಬಂಧಿಸಿರುವ ಆದಾಯ ಮತ್ತು ವೆಚ್ಚಗಳು ಸಮಂಜಸವಾದ ಆಧಾರದ ಮೇಲೆ ಒಂದು ಭಾಗಕ್ಕೆ ಹಂಚಿಕೆಯಾಗುವುದಿಲ್ಲ. ಇವುಗಳನ್ನು ಅನ್-ಸ್ಟೀಕಾರಾರ್ಹ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳು ಎಂದು ಬಹಿರಂಗಪಡಿಸಲಾಗಿದೆ. ಒಳ ವಿಭಾಗ ಆದಾಯ/ವೆಚ್ಚಗಳನ್ನು ವೆಚ್ಚದಲ್ಲಿ ಗುರುತಿಸಲಾಗುತ್ತದೆ.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಪರಿಶೀಲಿಸಿದ ಆಂತರಿಕ ನಿರ್ವಹಣಾ ವರದಿಗಳಲ್ಲಿ ಒಳಗೊಂಡಿರುವಂತೆ ಸೆಗ್ಮೆಂಟ್ ಲಾಭ (ತೆರಿಗೆಗೆ ಮುಂಚಿತವಾಗಿ) ಆಧಾರದ ಮೇಲೆ ಕಾರ್ಯನಿರ್ವಹಣೆಯನ್ನು ಅಳೆಯಲಾಗುತ್ತದೆ. ಈ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವ ಇತರ ಘಟಕಗಳಿಗೆ ಸಂಬಂಧಿಸಿದ ಕೆಲವು ಭಾಗಗಳ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡುವಲ್ಲಿ ಅಂತಹ ಮಾಹಿತಿಯು ಹೆಚ್ಚು ಸೂಕ್ತವೆಂದು ಕಂಪನಿಯ ಆಡಳಿತವು ನಂಬಿಕೆಯಾಗಿ ವಿಭಾಗವಾರು ಲಾಭವನ್ನು ಕಾರ್ಯಕ್ಷಮತೆಯನ್ನು ಅಳೆಯಲು ಬಳಸಲಾಗುತ್ತದೆ. ವಿಭಾಗಗಳ ಬೆಲೆಯನ್ನು ನಿಗದಿ ವೆಚ್ಚದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

### 2.22 ಪ್ರತಿ ಷೇರಿನ ಮೇಲಿನ ಗಳಿಕೆ :

ಪ್ರತಿ ಷೇರಿಗೆ ಮೂಲಭೂತ ಗಳಿಕೆಗಳು ಈ ಅವಧಿಯಲ್ಲಿ ಷೇರುಗಳ ಸರಾಸರಿ ಸಂಖ್ಯೆಯ ಈಕ್ಷಿಟಿ ಷೇರುಗಳ ಮೂಲಕ ಕಂಪನಿಯ ಈಕ್ಷಿಟಿ ಷೇರುದಾರರಿಗೆ ಕಾರಣವಾಗುವ ಅವಧಿಯ ನಿವ್ವಳ ಲಾಭವನ್ನು ವಿಭಜಿಸುವ ಮೂಲಕ ಲೆಕ್ಕಹಾಕಲಾಗುತ್ತದೆ. ಸಮಯಾವಧಿಯಲ್ಲಿ ಸರಾಸರಿ ಈಕ್ಷಿಟಿ ಷೇರುಗಳ ಸಂಖ್ಯೆಯು ಮತ್ತು ಅವಧಿಗಳಲ್ಲಿನ ಎಲ್ಲಾ ಅವಧಿಗಳವರೆಗೆ ಬಾಕಿಯ ಷೇರುಗಳಂತಹ ಘಟನೆಗಳಿಗೆ ಸರಿಹೊಂದಿಸಲಾಗುತ್ತದೆ. ಸಂಪನ್ಮೂಲಗಳ ಅನುಗುಣವಾದ ಬದಲಾವಣೆಗಳಿಲ್ಲದೆ ಈಕ್ಷಿಟಿ ಷೇರುಗಳ ಸಂಖ್ಯೆಯನ್ನು ಬದಲಿಸಿದ ಸಂಭವನೀಯ ಈಕ್ಷಿಟಿ ಷೇರುಗಳ ಪರಿವರ್ತನೆ ಹೊಂದಾಣಿಸಲಾಗುತ್ತದೆ.

ಪ್ರತಿ ಷೇರಿಗೆ ಇಳಿಕೆಯಾದ ಗಳಿಕೆಗಳನ್ನು ಲೆಕ್ಕಾಚಾರ ಮಾಡುವ ಉದ್ದೇಶಕ್ಕಾಗಿ ಈಕ್ಷಿಟಿ ಷೇರುದಾರರಿಗೆ ಕಾರಣವಾಗುವ ಅವಧಿಗೆ ನಿವ್ವಳ ಲಾಭ ಮತ್ತು ಅವಧಿಗೆ ಬಾಕಿ ಉಳಿದಿರುವ ಷೇರುಗಳ ಸರಾಸರಿ ಸಂಖ್ಯೆಯನ್ನು ಎಲ್ಲಾ ಇಳಿಕೆಯಾದ ಸಂಭಾವ್ಯ ಈಕ್ಷಿಟಿ ಷೇರುಗಳ ಪರಿಣಾಮಗಳಿಗೆ ಸರಿಹೊಂದಿಸಲಾಗುತ್ತದೆ.

### 2.23 ಸಾಲದ ವೆಚ್ಚಗಳು :

ಸಾಲದ ವೆಚ್ಚಗಳು ಹಣಕಾಸಿನ ಸಾಲ ಮತ್ತು ಇತರ ಹಣಕಾಸಿನ ಹೊಣೆಗಾರಿಕೆಗಳಿಗೆ ಸಂಬಂಧಿಸಿದ ಬಡ್ತಿಗೆ ಸಂಬಂಧಿಸಿದಂತೆ ಸಂಸ್ಥೆಯು ಒಳಗೊಳ್ಳುವ ಬಡ್ತಿ ಪೂರಕ ಮತ್ತು ಇತರ ವೆಚ್ಚಗಳನ್ನು ಒಳಗೊಂಡಿರುತ್ತದೆ. ಸಾಲದ ವೆಚ್ಚಗಳಿಗೆ ಸರಿಹೊಂದಿಸುವಂತೆ ಪರಿಗಣಿಸುವ ಮಟ್ಟಿಗೆ ವಿನಿಮಯ ವ್ಯತ್ಯಾಸಗಳನ್ನು ಸಹ ಸಾಲದ ವೆಚ್ಚಗಳು ಒಳಗೊಂಡಿರುತ್ತವೆ.

ಸಾಲದ ವೆಚ್ಚಗಳು ಆಸ್ತಿಯ ಸ್ವಾಧೀನ, ನಿರ್ಮಾಣ ಅಥವಾ ಉತ್ಪಾದನೆಗೆ ನೇರವಾಗಿ ಕಾರಣವಾಗುತ್ತವೆ. ಅದು ಉದ್ದೇಶಿತ ಬಳಕೆಗೆ ಅಥವಾ ಮಾರಾಟಕ್ಕೆ ತಯಾರಾಗಲು ಅಗತ್ಯವಾದ ಸಮಯವನ್ನು ತೆಗೆದುಕೊಳ್ಳುತ್ತದೆ. ಆಸ್ತಿಯ ವೆಚ್ಚದ ಭಾಗವಾಗಿ ಬಂಡವಾಳವನ್ನು ತೆಗೆದುಕೊಳ್ಳಲಾಗುತ್ತದೆ. ಎಲ್ಲಾ ಇತರ ಸಾಲದ ವೆಚ್ಚಗಳನ್ನು ಅವರು ಸಂಭವಿಸುವ ಅವಧಿಯಲ್ಲಿ ವ್ಯಯಿಸಲಾಗುತ್ತದೆ.

## II. ಇತರೆ ಪ್ರಕಟಣೆಗಳು :

### 1. ಕಂಪನಿ ಹಿನ್ನೆಲೆ :

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಫ್‌ಡಿಸಿ) ಯನ್ನು 4ನೇ ಪಂಚವಾರ್ಷಿಕ ಯೋಜನೆಯಲ್ಲಿ ಭಾರತ ಸರ್ಕಾರದ ಅರಣ್ಯ ನೀತಿ ಪ್ರಕಾರ ಸ್ಥಾಪಿಸಲಾಯಿತು. ವೇಗವಾಗಿ ಬೆಳೆಯುತ್ತಿರುವ ಮರಗಳ ಜಾತಿಗಳನ್ನು ಬೆಳೆಯಲು ಪ್ರೋತ್ಸಾಹಿಸಲು ಪೇಪರ್ಸ್ ಪಲ್ಪ್ ಮತ್ತು ರೇಯಾನ್ ಗ್ರೇಡ್ ತಿರುಳುಗಳನ್ನು ಉತ್ಪಾದಿಸಲು ಸೂಕ್ತವಾಗಿದೆ. ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯದ ಕಂಪನಿಯಾಗಿ ಕೆಎಫ್‌ಡಿಸಿಯನ್ನು 1971ರಲ್ಲಿ ಸ್ಥಾಪಿಸಲಾಯಿತು. ಇದು ಆ ಸಮಯದಲ್ಲಿ ರಾಷ್ಟ್ರದ ಒಟ್ಟಾರೆ ಕೈಗಾರಿಕೀಕರಣ ಕಾರ್ಯಕ್ರಮದ ಒಂದು ಭಾಗವಾಗಿತ್ತು.

ಕಾಡಿನ ತೋಟಗಳನ್ನು ಬೆಳೆಸಲು ಮತ್ತು ನಿರ್ದಿಷ್ಟವಾಗಿ ನೀಲಗಿರಿ, ಬಿದಿರು, ಉಷ್ಣವಲಯದ ಪೈನ್, ರಬ್ಬರ್, ಗೋಡಂಬಿ, ಕೋಕೋ, ಟೀ, ಕಾಫಿ ಮತ್ತು ಕರ್ನಾಟಕ ರಾಜ್ಯದಲ್ಲಿನ ಇತರ ಸೂಕ್ತವಾದ ಜಾತಿಗಳನ್ನು ಬೆಳೆಸಲು ಕಂಪನಿಯ ಪ್ರಮುಖ ಉದ್ದೇಶವಾಗಿರುತ್ತದೆ. ತಮ್ಮ ಉತ್ಪನ್ನಗಳ ಆಧಾರದ ಮೇಲೆ ಕೈಗಾರಿಕೆಗಳು ಮತ್ತು ಎಲ್ಲಾ ರೀತಿಯ ಅರಣ್ಯ ಸಸ್ಯಗಳು, ಮರಗಳು ಮತ್ತು ಬೆಳೆಗಳು ಮತ್ತು ನೈಸರ್ಗಿಕ ಉತ್ಪನ್ನಗಳು ಮತ್ತು ಇತರ ಕೃಷಿ ಬೆಳೆಗಳನ್ನು ಬೆಳೆಸಿ ಉತ್ಪಾದಿಸಿ, ಸಂಗ್ರಹಿಸಲು ಮತ್ತು ಮಾರಾಟ ಮಾಡಲು ರಫ್ತು ಮಾಡಲು, ಆಮದು ಮಾಡಲು, ಎಲ್ಲಾ ರೀತಿಯ ಅರಣ್ಯ ಸಸ್ಯಗಳು, ಮರ ಬೆಳೆಗಳು, ನೈಸರ್ಗಿಕ ಉತ್ಪನ್ನಗಳು ಮತ್ತು ಕೃಷಿ ಬೆಳೆಗಳಿಗೆ ಪ್ರಕ್ರಿಯೆ, ವಿತರಣೆ ಅಥವಾ ವಿತರಿಸುವುದು ಮತ್ತು ರೈತರು ಮಾರಾಟಗಾರರು ಮತ್ತು ವಿತರಕರು ಸಮಯ, ಪ್ಲೈವುಡ್, ಪಲ್ವುಡ್ ಮತ್ತು ಪ್ರತಿ ಇತರ ಉತ್ಪನ್ನಗಳ ವಿವರಣೆ ಮತ್ತು ತಯಾರಿಸಲು, ವಿಲೇವಾರಿ ಮಾಡುವುದು, ಮಾರಾಟ ಮಾಡುವುದು ಸೇರಿರುತ್ತದೆ.

## 2. ನೀಲಗಿರಿ ಮೇಲೆ ನಿಷೇಧ :

ಕರ್ನಾಟಕ ಸರ್ಕಾರದ ಅರಣ್ಯ ಸಂರಕ್ಷಣಾ ಕಾಯಿದೆ, 1976 (ಕರ್ನಾಟಕ ಆಕ್ಟ್ 76ರ 1976) ನೇ ವಿಭಾಗ 27AA ಯಿಂದ ನೀಡಲಾದ ಅಧಿಕಾರವನ್ನು ಚಲಾಯಿಸುವ ಮೂಲಕ ಕರ್ನಾಟಕ ಸರ್ಕಾರದ ಅಧಿಸೂಚನೆಯು 25.02.2017 ರಂದು ನೀಲಗಿರಿ ಜಾತಿಗಳ ಯಾವುದೇ ಹೊಸ ಕೃಷಿ ಮತ್ತು ನೆಡುವಿಕೆಯನ್ನು ಮಾಡಬಾರದು ಎಂದು, ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳು ತಕ್ಷಣದ ಪರಿಣಾಮ ಮತ್ತು ಮತ್ತಷ್ಟು ಪ್ರಕಟಣೆ ತನಕ ತಿಳಿಸಿದೆ. ಇದು ನೀಲಗಿರಿಯನ್ನು ಬೆಳೆಸುವ ಮತ್ತು ಮಾರಾಟ ಮಾಡುವುದರಿಂದ ಆದಾಯದ ಪ್ರಮುಖ ಮೂಲದಿಂದಾಗಿ ನಿಗಮದ ಕಾರ್ಯಾಚರಣೆಗೆ ಪ್ರತಿಕೂಲ ಪರಿಣಾಮ ಬೀರಿದೆ.

## 3. 2017-18ಕ್ಕೆ ಕೊನೆಗೊಂಡ ಆರ್ಥಿಕ ಸ್ಥಿತಿ ವಿವರಣಾ ಪಟ್ಟಿಯ ಟಿಪ್ಪಣಿಗಳು.

## 5. ಬಂಡವಾಳ ಬದ್ಧತೆ.

(ರೂ. ಲಕ್ಷಗಳಲ್ಲಿ)

ಕ್ರ.ಸಂ.	ವಿವರಗಳು	31.03.2018 ರಂದು	31.03.2017 ರಂದು	01.04.2016 ರಂದು
1.	ಅಂದಾಜು ಬಂಡವಾಳ ಖಾತೆಯಡಿ ಕಾರ್ಯಗತಗೊಳಿಸಲು ಲೆಕ್ಕಪುಸ್ತಕದಲ್ಲಿ ಒದಗಿಸಿದೆ ಉಳಿದಿರುವ ಒಪ್ಪಂದಗಳು.	ರೂ. -	ರೂ. -	ರೂ. -

## 6. ವಿದೇಶಿ ಚಲಾವಣೆ ವ್ಯವಹಾರಗಳು :

(ರೂ. ಲಕ್ಷಗಳಲ್ಲಿ)

ಅನುಸೂಚಿ ಸಂಖ್ಯೆ	ವಿವರಗಳು	2017-18	2016-17
1	ವಿದೇಶಿ ವಿನಿಮಯ ಗಳಿಕೆಗಳು	-	-
2	ಆಮದು ಮೌಲ್ಯ	-	-
3	ಇತರೆ ವಿದೇಶಿ ವಿನಿಮಯ ಖರ್ಚುಗಳು	-	-
4	ವಿದೇಶಿ ವಿನಿಮಯದಲ್ಲಿ ವರ್ಗಾಯಿಸಲಾದ ಲಾಭಾಂಶಗಳು	-	-



7. ಲೆಕ್ಕಪರಿಶೋಧಕರ ಸಂಭಾವನೆ :

(ರೂ. ಲಕ್ಷಗಳಲ್ಲಿ)

ಅನುಸೂಚಿ ಸಂಖ್ಯೆ	ವಿವರಗಳು	2017-18	2016-17
1	ಲೆಕ್ಕಪರಿಶೋಧಕರ ಸಂಭಾವನೆಯ ವಿವರಗಳು		
ಅ)	ಶಾಸನಬದ್ಧ ಲೆಕ್ಕಪರಿಶೋಧಕರು	1.12	1.14
ಆ)	ತೆರಿಗೆ ಲೆಕ್ಕಾಧಿಕಾರಿಗಳು	0.50	0.50
ಇ)	ಇತರ ದೃಢೀಕರಣ ಶುಲ್ಕ	-	-
	ಒಟ್ಟು	1.62	1.64

8. ಸಂಬಂಧಿಸಿದ ಸಂಸ್ಥೆಗಳ ವ್ಯವಹಾರಗಳ ವಿವರಣೆ :

i) ಅಂತಿಮ ನಿಯಂತ್ರಣ ಅಧಿಕಾರಿ : ಕರ್ನಾಟಕ ಸರ್ಕಾರವು ಕಂಪನಿಯ ಅಂತಿಮ ನಿಯಂತ್ರಣ ಅಧಿಕಾರಿಯಾಗಿದೆ.

ii) ಅಧೀನ ಸಂಸ್ಥೆಯ ವಿವರಗಳು :

ಕ್ರ.ಸಂ.	ಸಂಬಂಧಿತ ಸಂಸ್ಥೆಯ ಹೆಸರುಗಳು	ಸಂಬಂಧ	ವಿವರಣೆಗಳು	ಮಾರ್ಚ್ 31, 2018ಕ್ಕಿರುವ ಬಾಕಿ (ಕೊಡತಕ್ಕದ್ದು/ಬರತಕ್ಕದ್ದು)	ಮಾರ್ಚ್ 31, 2017ರವರೆಗಿನ ಬಾಕಿ
1	ಕರ್ನಾಟಕ ಪಲ್ವವುಡ್ ನಿಗಮ ನಿಯಮಿತ	100%	100%	100%	100% ನಿಯಂತ್ರಣ

ದಿನಾಂಕ: 07.02.2005 ರಿಂದ ಪರಿಣಾಮವಾಗಿ ಅಧೀನ ಸಂಸ್ಥೆಯ ಕಾರ್ಯಾಚರಣೆಗಳನ್ನು ನಿಲ್ಲಿಸಲಾಗಿದೆ. ಕರ್ನಾಟಕ ಸರ್ಕಾರವು ಜಾರಿಗೊಳಿಸಿದ ಸರ್ಕಾರದ ಆದೇಶದ ಸಂಖ್ಯೆ: DPAR 56 ARU 2002 ರ ಪ್ರಕಾರ ಅದರ ಕ್ರಮಗಳು/ಆದೇಶವನ್ನು ಜಾರಿಗೊಳಿಸಲಾಗಿದೆ.

ಬೆಂಗಳೂರಿನ 27ನೇ ಜೂನ್ 2005 ರಂದು ಅಧೀನ ಸಂಸ್ಥೆಯನ್ನು ಮುಚ್ಚಲು ನಿರ್ಧರಿಸಲಾಗಿದೆ. ಹಾಗಾಗಿ ಕೆಪಿಎಲ್ ಷೇರುಗಳ ಹೂಡಿಕೆಯು 1,25,00,000/- ರಷ್ಟಿದೆ. ಇದು 2004-05 ರ ಹಣಕಾಸಿನ ವರ್ಷದಲ್ಲಿ ಕಂಪನಿಯ ಪುಸ್ತಕಗಳಲ್ಲಿ ಬರೆಯಲ್ಪಟ್ಟಿದೆ ಮತ್ತು ಅದನ್ನು ಇಲ್ಲಾ ಎಂದು ಪರಿಗಣಿಸಲಾಗಿದೆ.

ಆದಾಗ್ಯೂ, ಅಧೀನ ಸಂಸ್ಥೆಯು ಸಮಾಪನಾ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ ಮತ್ತು ಅದನ್ನು “ನಿರಂತರತೆಯ ಪರಿಕಲ್ಪನೆ” ಎಂದು ಪರಿಗಣಿಸಲಾಗುವುದಿಲ್ಲ.

iii) ಸರ್ಕಾರ ಮತ್ತು ಸರ್ಕಾರಿ ಸಂಬಂಧಿತ ಘಟಕಗಳೊಂದಿಗೆ ವಹಿವಾಟು :

ಕರ್ನಾಟಕ ಸರ್ಕಾರದ ನಿಯಂತ್ರಣದಡಿಯಲ್ಲಿ ಕಂಪನಿಯು ಸರ್ಕಾರಿ ಘಟಕವಾಗಿರುವುದರಿಂದ, ಸರ್ಕಾರವು, ಸರ್ಕಾರದ ಮತ್ತು ಸರ್ಕಾರಿ ಸಂಬಂಧಿತ ಸಂಸ್ಥೆಗಳೊಂದಿಗಿನ IND-AS 24 ಪ್ರಕಾರ ಸಂಬಂಧಿತ ವ್ಯವಹಾರಗಳಡಿಯಲ್ಲಿ ಅಗತ್ಯವಾದ ವಿವರವಾದ ಬಹಿರಂಗಪಡಿಸುವಿಕೆಗಳಿಂದ ವಿನಾಯಿತಿಯನ್ನು ಪಡೆಯಿತು. ಆದಾಗ್ಯೂ, IND-AS 24ರ ಅಡಿಯಲ್ಲಿ ಅಗತ್ಯವಿರುವಂತೆ, ಅದರ ಅಂಗಸಂಸ್ಥೆ ಕಂಪನಿಯೊಂದಿಗೆ ಪ್ರತ್ಯೇಕವಾಗಿ ಗಮನಾರ್ಹ ವ್ಯವಹಾರಗಳು.

ಕಂಪನಿಯು ಅಧೀನ ಸಂಸ್ಥೆಯ ಪರವಾಗಿ ಪಾವತಿಸಿದ ಪಿಎಫ್, ಇಎಸ್‌ಐಗಳಿಗೆ ಬಡ್ಡಿ ಮತ್ತು ದಂಡ ಶುಲ್ಕಗಳು ರೂ. 10,34,635/- ಗೆ ಕಂಪನಿಯ ಪರವಾಗಿ ಮತ್ತು “ಇತರೆ ಪ್ರಸಕ್ತ ಆಸ್ತಿಗಳು” ಅಡಿಯಲ್ಲಿ ತೋರಿಸಲಾಗುತ್ತದೆ.

8. ಸಾಲ, ಪುಗತಿ, ಬಾಕಿ ಹೊಣೆಗಾರಿಕೆಗಳು ಮತ್ತು ಠೇವಣಿಗಳ ವಿಷಯದಲ್ಲಿ ಸಮತೋಲನಗಳು ಯಾವುದಾದರೂ ಇದ್ದರೆ ದೃಢೀಕರಣ ಮತ್ತು ಹೊಂದಾಣಿಕೆಗೆ ಒಳಪಟ್ಟಿರುತ್ತವೆ.

iv.. ಇತರೆ ವಿವರಗಳು :

ಘಟಕದ ಹೆಸರು	ವರ್ಷ	ನಿವ್ವಳ ಸ್ವತ್ತುಗಳು, ಅಂದರೆ ಒಟ್ಟು ಆಸ್ತಿಗಳು, ಮೊತ್ತ ಒಟ್ಟು ಹೊಣೆಗಾರಿಕೆಗಳು		ಲಾಭದಲ್ಲಿ ಹಂಚಿಕೆ ಮತ್ತು ನಷ್ಟ		ಸಮಗ್ರ ಆದಾಯ ಹಾಗೂ ಇತರೆ ಹಂಚಿಕೆ		ಒಟ್ಟು ಹಂಚಿಕೆ ಹಾಗೂ ಸಮಗ್ರ ಆದಾಯ	
	ಮೊತ್ತ	ನಿವ್ವಳ ಆಸ್ತಿ ಕ್ರೋಢಿ ಕರಿಸುವುದು	ಮೊತ್ತ	ಲಾಭ ನಷ್ಟದ ಕ್ರೋಢಿಕರಣ	ಮೊತ್ತ	ಇತರೆ ಸಮಗ್ರ ಆದಾಯವನ್ನು ಕ್ರೋಢಿಕರಿಸುವುದು	ಮೊತ್ತ	ಒಟ್ಟು ಸಮಗ್ರ ಆದಾಯವನ್ನು ಕ್ರೋಢಿಕರಿಸುವುದು	ಮೊತ್ತ
ಪೋಷಕ :									
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ (KFDCL)	2017-18	102%	28,807.31	100%	2,581.79	100%	39.97	100%	2,621.76
	2016-17	102%	26,185.55	100%	1,136.83	100%	(-583.147)	100%	553.66
ಅಂಗಸಂಸ್ಥೆ :									
ಕರ್ನಾಟಕ ಪಲ್ವೆಡ್ ಲಿಮಿಟೆಡ್ (KPL)	2017-18	(2%)	(572.50)	0%	(0.38)	-	-	0.01%	(-0.38)
	2016-17	(2%)	(571.50)	0%	(0.84)	-	-	0.15%	(-0.84)

- ಹಣಕಾಸಿನ ಹೇಳಿಕೆಯಲ್ಲಿನ ಎಲ್ಲಾ ಅಂಕಿ-ಅಂಶಗಳನ್ನು ಹತ್ತಿರದ ಲಕ್ಷ ಪೂರ್ಣಾಂಕಕ್ಕೆ ತರಲಾಗಿದೆ.
- ಅತಿಸಣ್ಣ, ಮಧ್ಯಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕಾ ಸಂಸ್ಥೆಗಳಿಗೆ 45 ದಿನಗಳಿಗಿಂತ ಹೆಚ್ಚು ಬಾಕಿ ಉಳಿದಿರುವ ಯಾವುದೇ ಶಿಲ್ಕುಗಳಿರುವುದಿಲ್ಲ.
- ಕಂಪನಿಯ ಚಟುವಟಿಕೆಗಳು ತೋಟವನ್ನು ಬೆಳೆಸುವುದು ಮತ್ತು ನಿರ್ವಹಣೆ ಮಾಡುವುದರಿಂದ, ಕಚ್ಚಾ ವಸ್ತುಗಳ ಉತ್ಪಾದನೆ ಮತ್ತು ಬಳಕೆಗೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸುವುದು ಅನ್ವಯಿಸುವುದಿಲ್ಲ.
- ಪ್ರತಿ ಈಕ್ವಿಟಿ ಷೇರಿನ ಮೇಲಿನ ಗಳಿಕೆ :

(ರೂ.ಗಳಲ್ಲಿ)

ವಿವರಗಳು	2017-18	2016-17
ಎ. ಮುಂದುವರೆದ ಚಟುವಟಿಕೆಗಳು—		
ಮೂಲ ಷೇರಿನ ಮೇಲಿನ ಗಳಿಕೆ	2,814.86	594.44
ಇಳಿಕೆಯಾದ ಷೇರಿನ ಗಳಿಕೆ	2,814.86	594.44
ಬಿ. ಷೇರಿನ ಮೇಲಿನ ಗಳಿಕೆಯನ್ನು ಲೆಕ್ಕಾಚಾರ ಮಾಡುವಾಗ ಅಂಶವಾಗಿ ಪರಿಗಣಿಸಿದ ಮೌಲ್ಯ	262,137,836	55,281,981
ಸಿ. ಮೂಲ ಮತ್ತು ಇಳಿಕೆಯಾದ ಪ್ರತಿ ಷೇರಿನ ಮೌಲ್ಯವನ್ನು ಕಂಡು ಹಿಡಿಯುವಲ್ಲಿ ಉಪಯೋಗಿಸಿದ ಸರಾಸರಿ ಸರಿದೂಗಿಸಿದ ಷೇರುಗಳ ಸಂಖ್ಯೆ	93,140.00	93,140.00

## ಕಅಅನಿನಿ

### 13. ಭಾಗವಾರು ವರದಿ :

ಸಂಸ್ಥೆಯು ಕೃಷಿ ಚಟುವಟಿಕೆಗಳಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದೆ ಮತ್ತು ಇತರ ಚಟುವಟಿಕೆಗಳನ್ನು ಕೃಷಿಯಲ್ಲದ ಚಟುವಟಿಕೆಯೆಂದು ಪ್ರಕಟಿಸಲಾಗಿದೆ.

ವಿವರಗಳು	ವರ್ಷ ಅಂತ್ಯ ಗೊಂಡಂತೆ 31/03/2018	ವರ್ಷ ಅಂತ್ಯ ಗೊಂಡಂತೆ 31/03/2017	ವರ್ಷ ಅಂತ್ಯ ಗೊಂಡಂತೆ 31/03/2018	ವರ್ಷ ಅಂತ್ಯ ಗೊಂಡಂತೆ 31/03/2017	ವರ್ಷ ಅಂತ್ಯ ಗೊಂಡಂತೆ 31/03/2018	ವರ್ಷ ಅಂತ್ಯ ಗೊಂಡಂತೆ 31/03/2017	ವರ್ಷ ಅಂತ್ಯ ಗೊಂಡಂತೆ 31/03/2018	ವರ್ಷ ಅಂತ್ಯ ಗೊಂಡಂತೆ 31/03/2017	ವರ್ಷ ಅಂತ್ಯ ಗೊಂಡಂತೆ 31/03/2018	ವರ್ಷ ಅಂತ್ಯ ಗೊಂಡಂತೆ 31/03/2017	ವರ್ಷ ಅಂತ್ಯ ಗೊಂಡಂತೆ 31/03/2018	ವರ್ಷ ಅಂತ್ಯ ಗೊಂಡಂತೆ 31/03/2017
	ಕೃಷಿ						ಕೃಷಿಯೇತರ		ಕರ್ನಾಟಕ ಪಲ್‌ವುಡ್ ನಿಗಮ ನಿಯಮಿತ		ಒಟ್ಟು	
	ರಬ್ಬರ್	ಪಲ್‌ವುಡ್	ಕೊಕೊ	ಸಂಸ್ಥೆ								
1.ಭಾಗವಾರು ಆದಾಯ												
ಎ) ಬಾಹ್ಯ ಮಾರಾಟ	4620.25	3509.57	4573.05	2756.31							9193.30	6265.88
ಬಿ) ಆಂತರಿಕ ಭಾಗವಾರು ಆದಾಯ	-	-	-	-	-	-	-	-	-	-	-	-
ಇತರೆ ಮೊತ್ತ	4620.25	3509.57	4573.05	2756.31	-	-	-	-	-	-	9193.30	6265.88
ಹೊಂದಾಣಿಕೆ ಕಳೆದು ಆಂತರಿಕ	-	-	-	-	-	-	-	-	-	-	-	-
ಭಾಗವಾರು ಆದಾಯಇತರ ಚಟುವಟಿಕೆಗಳ ಆದಾಯ	-	-	-	-	-	-	-	91.12	-	-	-	91.12
ಇತರ ಆದಾಯ	72.21	47.72	69.55	44.08	-	-	981.91	1,068.63	0.52	10.35	1,124.19	1,170.78
ಒಟ್ಟು ಚಟುವಟಿಕೆಗಳ ಆದಾಯ	4692.46	3557.29	4642.60	2800.39			981.91	1159.75	0.52	10.35	10317.48	7527.78
2.ಭಾಗವಾರು ಫಲಿತಾಂಶ												
ಆದಾಯ ತೆರಿಗೆ ಪೂರ್ವ ಲಾಭ ನಷ್ಟ	125.38	-935.90	2088.96	1294.17	-	-	671.36	989.74	(-0.38)	(-0.84)	2885.71	1348.01
ಭಾಗವಾರು ಆಸ್ತಿ												
ಒಟ್ಟು ಭಾಗವಾರು ಆಸ್ತಿ	8536.80	8558.14	9231.82	7757.01	0.90	23.86	15883.41	14829.10	8.18	8.64	33661.11	31176.75

ಸಂಸ್ಥೆಯು ಕೃಷಿ ಚಟುವಟಿಕೆಗಳಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದೆ ಮತ್ತು ಇತರ ಚಟುವಟಿಕೆಗಳನ್ನು ಕೃಷಿಯಲ್ಲದ ಚಟುವಟಿಕೆಯೆಂದು ಪ್ರಕಟಿಸಲಾಗಿದೆ.

### 14. ಕಾರ್ಯಾಚರಣೆಯ ಗುತ್ತಿಗೆ

#### ಎ) ಗುತ್ತಿಗೆಗೆ ಕೊಡುವವನ ಪ್ರಕಾರ ಗುತ್ತಿಗೆ.

ಕಂಪನಿಯು ಕಛೇರಿಯ ಕಟ್ಟಡ ಮತ್ತು ಚಹಾ ತೋಟಗಳನ್ನು ಭೋಗ್ಯಕ್ಕೆ ಕೊಟ್ಟಿರುತ್ತದೆ. ಇದು ಗುತ್ತಿಗೆ ಆಧಾರದ ಮೇಲೆ ಬಂಡವಾಳ ಹೂಡಿಕೆ ಆಸ್ತಿಯ ಅಡಿಯಲ್ಲಿ ಪ್ರಕಟಿಸಲಾಗುತ್ತದೆ.

#### ii) ಭವಿಷ್ಯದ ಕನಿಷ್ಠ ಗುತ್ತಿಗೆ ಸ್ವೀಕರಿಸಬಹುದಾಗಿರುವುದು.

ಮಾರ್ಚ್ 31 ರಂದು ರದ್ದುಗೊಳಿಸಿದ ಗುತ್ತಿಗೆ ಅಡಿಯಲ್ಲಿ ಭವಿಷ್ಯದ ಕನಿಷ್ಠ ಗುತ್ತಿಗೆ ಪಾವತಿಗಳನ್ನು ಈ ಕೆಳಗಿನಂತಿದೆ.

(ರೂ. ಲಕ್ಷಗಳಲ್ಲಿ)

ವಿವರಗಳು	31.03.2018	31.03.2017	01.04.2016
ಒಂದು ವರ್ಷದೊಳಗಿನ	114.43	108.92	94.68
ಒಂದು ವರ್ಷದಿಂದ 5 ವರ್ಷದೊಳಗಿನ	18.72	17.72	16.72
5 ವರ್ಷದ ನಂತರ	1.57	6.62	11.43

ಕಂಪನಿಯು ಯಾವುದೇ ಆದಾಯವನ್ನು ಅನಿಶ್ಚಿತ ಬಾಡಿಗೆಯಾಗಿ ಗುರುತಿಸಿರುವುದಿಲ್ಲ.

ii) ಇತರ ಆದಾಯದ ಅಡಿಯಲ್ಲಿ ಲಾಭ ಮತ್ತು ನಷ್ಟ ತ:ಖ್ತಿಯಲ್ಲಿ ಮಾನ್ಯತೆ ಮಾಡಿದ ಮೊತ್ತಗಳು ಮಾರ್ಚ್ 31, 2018ರಲ್ಲಿ ಕೊನೆಗೊಂಡ ವರ್ಷದಲ್ಲಿ ರೂ. ಲಾಭಾಂಶ ಮತ್ತು ನಷ್ಟದ ಹೇಳಿಕೆಗಳಲ್ಲಿ 108.92 ಲಕ್ಷಗಳು (31 ಮಾರ್ಚ್ 2017:ರೂ. 94.68 ಲಕ್ಷಗಳು)ಇತರ ಆದಾಯದಲ್ಲಿ (ನೋಟ್ ಸಂಖ್ಯೆ 26) ಸೇರ್ಪಡಿಸಲಾಗಿದೆ.

ವಿವರಗಳು	ವರ್ಷಾಂತಕ್ಕೆ 31.03.2018	ವರ್ಷಾಂತಕ್ಕೆ 31.03.2017
ಹೂಡಿಕೆ ಮೇಲಿನ ಆದಾಯ	108.92	94.68

**ಬಿ. ಅನುಭೋಗಿ ಪ್ರಕಾರ ಗುತ್ತಿಗೆ :**

i. ಸಂಸ್ಥೆಯು ಸರ್ಕಾರಿ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ (ಕಾರ್ಯಾಚರಣೆ ಗುತ್ತಿಗೆ) ನೆಡುತೋಪು ಮತ್ತು ನಿಗಮದ ಆಡಳಿತ ಕಛೇರಿ ಸರ್ಕಾರಿ ಭೂಮಿಯನ್ನು ತೆಗೆದುಕೊಂಡಿದೆ. ತೋಟಗಳಿಗಾಗಿ ಗುತ್ತಿಗೆ ಅವಧಿ 25 ವರ್ಷಗಳು (ರಬ್ಬರ್) ಮತ್ತು 20 ವರ್ಷಗಳು (ಪಲ್ವವುಡ್) ಗುತ್ತಿಗೆ ಆಧಾರದ ಮೇಲೆ ರಬ್ಬರ್ ಮತ್ತು ಪಲ್ವವುಡ್ ಸಂಬಂಧಿಸಿದಂತೆ ಕಟಾವು ಅವಧಿಯ ಕೊನೆಯವರೆಗೆ ಪಲ್ವವುಡ್ ಮಾರಾಟಕ್ಕೆ ಕೊಯ್ಲು ಮಾಡಿದ ಉತ್ಪಾದನೆಯ ಶೇಕಡಾವಾರು ಪ್ರಮಾಣವು ಅನ್ವಯಿಸುತ್ತದೆ.

ii. ಕರ್ನಾಟಕ ಸರ್ಕಾರವು ಸಂಸ್ಥೆಯ ಕಛೇರಿಯ ಜಾಗವನ್ನು ಅತ್ಯಲ್ಪ ಮೌಲ್ಯ ರೂ. 1.00 ರಂತೆ ಗುತ್ತಿಗೆ ನೀಡಿದೆ. ಅಂತಹ ಭೂಮಿಯನ್ನು ಪರಿಗಣಿತ ಸರ್ಕಾರದ ಅನುದಾನವಾಗಿ ಪರಿಗಣಿಸಲಾಗಿದೆ ಮತ್ತು ಪರಿವರ್ತನಾ ದಿನಾಂಕದಂತೆ ನ್ಯಾಯೋಚಿತ ಮೌಲ್ಯವನ್ನು ಹೊಂದಿದೆ. ನ್ಯಾಯೋಚಿತ ಮೌಲ್ಯವನ್ನು ಸುತ್ತಮುತ್ತಲಿನ ಪ್ರದೇಶದ ಬಾಡಿಗೆ ಮೌಲ್ಯದಲ್ಲಿ ಪರಿಗಣಿಸಲಾಗಿದೆ ಮತ್ತು ಅದನ್ನು ಭೋಗ್ಯದ ಭೂಮಿ ಎಂದು ಪರಿಗಣಿಸಲಾಗಿದೆ. ಅಂತಹ ಭೂಮಿಯನ್ನು 30 ವರ್ಷಗಳ ಗುತ್ತಿಗೆಯ ಅವಧಿಯವರೆಗೆ ಭೋಗ್ಯ ಮಾಡಲಾಗಿದೆ. ಇದಲ್ಲದೆ, ಇಂತಹ ನ್ಯಾಯಯುತ ಮೌಲ್ಯಮಾಪನವನ್ನು ಸರ್ಕಾರ ಪರಿಗಣಿಸುತ್ತದೆ. ಅನುದಾನ, ಮುಂದೂಡಲ್ಪಟ್ಟ ವರಮಾನವನ್ನು ಅದೇ ರೀತಿಯ ವಿರುದ್ಧವಾಗಿ ಪರಿಗಣಿಸಲಾಗುತ್ತದೆ. ಅದಕ್ಕಾಗಿ ಮಂಜೂರಾತಿ ನೀಡಬೇಕಾದರೆ, ಅಂದರೆ 30 ವರ್ಷಗಳ ಅವಧಿಯನ್ನು ಬಾಡಿಗೆಗೆ ನೀಡಲಾಗುತ್ತದೆ. ಬೇರೆ ಏಜೆನ್ಸಿಗಳಿಗೆ ಬಾಡಿಗೆಗೆ ನೀಡಲಾದ ಒಂದು ಭಾಗವನ್ನು ನೀಡಲಾಗಿದೆ. ವಿಸ್ತೀರ್ಣದ ಭೂಮಿಯನ್ನು ಬೇರ್ಪಡಿಸುವಿಕೆಯು ಪ್ರದೇಶದ ಮಟ್ಟಿಗೆ ಹೊರಬಂದಿದೆ ಮತ್ತು ಹೂಡಿಕೆ ಅಡಿಯಲ್ಲಿ ಪ್ರಕಟಿಸಲಾಗಿದೆ.

**iii. ಭವಿಷ್ಯದ ಕನಿಷ್ಠ ಗುತ್ತಿಗೆ ಪಾವತಿ :**

ಮಾರ್ಚ್ 31 ರಂದು, ರದ್ದುಪಡಿಸಲಾಗದ ಕಾರ್ಯಾಚರಣೆ ಭೋಗ್ಯದ ಅಡಿಯಲ್ಲಿ ಭವಿಷ್ಯದ ಕನಿಷ್ಠ ಗುತ್ತಿಗೆ ಪಾವತಿಗಳನ್ನು ಮಾಡಲಾಗುವುದು.

ವಿವರಗಳು	31.03.2018	31.03.2017	01.04.2016
ಒಂದು ವರ್ಷದೊಳಗಿನ	123.09	130.29	85.54
ಒಂದು ವರ್ಷದಿಂದ 5 ವರ್ಷದೊಳಗಿನ	444.67	443.72	433.21
5 ವರ್ಷದ ನಂತರ	693.13	817.18	957.97

**iv. ಇತರೆ ಖರ್ಚುಗಳ ಅಡಿಯಲ್ಲಿ ಲಾಭ ಮತ್ತು ನಷ್ಟಕ್ಕೆ ಹೇಳಿಕೆಗೆ ಮಾನ್ಯತೆ ಮಾಡಿದ ಮೊತ್ತಗಳು:**

ವಿವರಗಳು	31.03.2018 ಅಂತ್ಯಕ್ಕೆ	31.03.2017 ಅಂತ್ಯಕ್ಕೆ
ಗುತ್ತಿಗೆ ವೆಚ್ಚಗಳು-ಕನಿಷ್ಠ ಗುತ್ತಿಗೆ ಪಾವತಿ	103.58	80.08

**16. ಹಣಕಾಸು ಸಾಧನಗಳು ಮತ್ತು ನಷ್ಟದ ನಿರ್ವಹಣೆ :**

**16.1 ಲೆಕ್ಕಾಚಾರದ ವರ್ಗೀಕರಣಗಳು ಮತ್ತು ನ್ಯಾಯೋಚಿತ ಮೌಲ್ಯಗಳು :**

ಹಣಕಾಸಿನ ಸ್ವತ್ತುಗಳ ನ್ಯಾಯಯುತ ಮೌಲ್ಯಗಳು ಮತ್ತು ನ್ಯಾಯೋಚಿತ ಮೌಲ್ಯದ ಶ್ರೇಣಿಯಲ್ಲಿ ಅದರ ಮಟ್ಟಗಳು ಸೇರಿದಂತೆ ಹಣಕಾಸು ಹೊಣೆಗಾರಿಕೆಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ತೋರಿಸಲಾಗಿದೆ.

ಕ್ರ.ಸಂ.	ವಿವರಗಳು	ರಂತೆ 31.03.2018			31.03.2017 ರಂತೆ			01.04.2016 ರಂತೆ		
		ನ್ಯಾಯೋಚಿತ ಮೌಲ್ಯದ ಲಾಭ ಮತ್ತು ನಷ್ಟ	ನ್ಯಾಯೋಚಿತ ಮೌಲ್ಯ	ನ್ಯಾಯೋಚಿತ ಮೌಲ್ಯ - ನಂತರದ ಮೌಲ್ಯ	ನ್ಯಾಯೋಚಿತ ಮೌಲ್ಯದ ಲಾಭ ಮತ್ತು ನಷ್ಟ	ನ್ಯಾಯೋಚಿತ ಮೌಲ್ಯ	ನ್ಯಾಯೋಚಿತ ಮೌಲ್ಯ - ನಂತರದ ಮೌಲ್ಯ	ನ್ಯಾಯೋಚಿತ ಮೌಲ್ಯದ ಲಾಭ ಮತ್ತು ನಷ್ಟ	ನ್ಯಾಯೋಚಿತ ಮೌಲ್ಯ	ನ್ಯಾಯೋಚಿತ ಮೌಲ್ಯ - ನಂತರದ ಮೌಲ್ಯ
I	ನ್ಯಾಯೋಚಿತ ಮೌಲ್ಯದಲ್ಲಿ ಅಳತೆ ಮಾಡಲಾದ ಹಣಕಾಸಿನ ಆಸ್ತಿ	-	-	-	-	-	-	-	-	-
II	ನ್ಯಾಯೋಚಿತ ಮೌಲ್ಯದಲ್ಲಿ ಅಳೆಯಲಾಗದ ಹಣಕಾಸಿನ ಸ್ವತ್ತು									
A	ವ್ಯಾಪಾರಿ ಸಂಬಂಧ ಬರತಕ್ಕದ್ದು			251.90			286.84			298.79
B	ನಗದು ಮತ್ತು ನಗದು ಸಮಾನಗಳು			15,013.86			14470.41			15266.50
C	ಇತರೆ ಬ್ಯಾಂಕಿನಲ್ಲಿರುವ ಶಿಲ್ಪಗಳು									1.18
D	ಸಾಲಗಳು									
(i)	ಉದ್ಯೋಗಿಗಳಿಗೆ ಮುಂಗಡಹಣ ಕೊಡುವುದು			48.49			46.82			53.19
(ii)	ಸರಬರಾಜುದಾರರಿಗೆ ಮುಂಗಡ ಹಣ			0.62			12.28			0.62
(iii)	ಇತರೆ ಮುಂಗಡ			4.16			4.54			3.69
(iv)	ಕರ್ನಾಟಕ ಪಲ್ವೆವುಡ್ ನಿಗಮ			10.35			0.00			0.00
E	ಇತರೆ ಆರ್ಥಿಕ ಆಸ್ತಿ									
(i)	ಸಾಲಗಳು ಮತ್ತು ಮುಂಗಡಗಳ ಕ್ರೋಢೀಕೃತ ಬಡ್ಡಿ			119.45			112.40			131.18
(ii)	ಇತರೆ-ಹನ್ನೆರಡು ತಿಂಗಳಿಗಿಂತ ಅಧಿಕವಾಗಿರುವ ಠೇವಣಿ ಇತರೆ ಹೂಡಿಕೆಗಳು ಅಂಗಸಂಸ್ಥೆಗಳಲ್ಲಿ ಬಂಡವಾಳ ಹೂಡಿಕೆ			20.27		0	15.39		0.00	3.06
		0.00	0.00	15,458.75	0.00	0.00	14,948.67	0.00	0.00	15,758.21
I	ನ್ಯಾಯೋಚಿತ ಮೌಲ್ಯದಲ್ಲಿ ಅಳತೆಮಾಡಿದ ಹಣಕಾಸಿನ ಹೊಣೆಗಾರಿಕೆಗಳು									
A	EMD ಮತ್ತು ಭದ್ರತಾ ಠೇವಣಿ			220.98			265.98			207.35
B	ಸಂಭವನೀಯ ಆದಾಯ			0.08			4.11			10.89
		0.00	0.00	221.06	0.00	0.00	270.09	0.00	0.00	218.24
II	ನ್ಯಾಯೋಚಿತ ಮೌಲ್ಯದಲ್ಲಿ ಅಳತೆ ಮಾಡದ ಹಣಕಾಸಿನ ಹೊಣೆಗಾರಿಕೆಗಳು									
A	ವ್ಯಾಪಾರ ಸಂಬಂಧ ಕೊಡತಕ್ಕದ್ದು			127.53			186.90			127.88
B	ಇತರೆ ಆರ್ಥಿಕ ಹೊಣೆಗಾರಿಕೆಗಳು									
(i)	ಇತರೆ ಹೊಣೆಗಾರಿಕೆಗಳು			784.55			844.25			666.14
(ii)	ಸರ್ಕಾರಕ್ಕೆ ಕೊಡಬೇಕಾದ ಬಾಕಿ			326.57			324.70			155.88
(iii)	ಗುತ್ತಿಗೆ ಬಾಡಿಗೆಗೆ ಕೊಡಬೇಕಾದ ಬಡ್ಡಿ			450.23			0.80			0.38
(iv)	ಸರ್ಕಾರದಿಂದ JBIC ಯೋಜನೆಗೆ ಮುನ್ನಡೆ			0.38			0.38			0.38
(v)	ಉದ್ಯೋಗಿ ಭದ್ರತಾ ಠೇವಣಿಗಳು			-			1.20			1.11
		0.00	0.00	1,689.26	0.00	0.00	1357.43	0.00	0.00	951.39

\* ಕಂಪನಿಯು ಅಲಾವಧಿಯ ವ್ಯಾಪಾರ ಸ್ವೀಕಾರಾರ್ಹತೆಗಳಂತಹ ಹಣಕಾಸಿನ ಸಲಕರಣೆಗಳಿಗಾಗಿ ನ್ಯಾಯಯುತ ಮೌಲ್ಯಗಳನ್ನು ತೋರಿಸಿರುವುದಿಲ್ಲ. ಏಕೆಂದರೆ, ಅವರ ಸಾಗಣೆ ಪ್ರಮಾಣವು ನ್ಯಾಯೋಚಿತ ಮೌಲ್ಯದ ಒಂದು ಸಮಂಜಸವಾದ ಅಂದಾಜಾಗಿದೆ.

ಗಮನಿಸಿ: IND-AS 101 ಅಡಿಯಲ್ಲಿ ಲಭ್ಯವಿರುವ ಆಯ್ಕೆಯೊಂದಿಗೆ ಅಂಗಸಂಸ್ಥೆ ಕಂಪೆನಿ ಕರ್ನಾಟಕ ಪಲ್ವವುಡ್ ನಿಗಮ ನಿಯಮಿತದಲ್ಲಿ ಮಾಡಲಾದ ಹೂಡಿಕೆಯನ್ನು ವೆಚ್ಚದಲ್ಲಿ ಲೆಕ್ಕಾಚಾರ ಮಾಡಲಾಗಿದೆ.

**ನ್ಯಾಯ ಬೆಲೆಯ ಶ್ರೇಣಿ ವ್ಯವಸ್ಥೆ :**

ಹಣಕಾಸು ಸಾಧನಗಳ ನ್ಯಾಯೋಚಿತ ಮೌಲ್ಯ ಮಾಪನಗಳಿಗಾಗಿ ಅನ್ವಯವಾಗುವ ಶ್ರೇಣಿಗಳನ್ನು ಈ ಕೆಳಗಿನಂತೆ ಅನ್ವಯಿಸಲಾಗುತ್ತದೆ.

ವಿವರಗಳು		31-03-2018 ರಂತೆ			31-03-2017 ರಂತೆ			01-04-2016 ರಂತೆ		
	ನೋಟ್	ಹಂತ-1	ಹಂತ-2	ಹಂತ-3	ಹಂತ-1	ಹಂತ-2	ಹಂತ-3	ಹಂತ-1	ಹಂತ-2	ಹಂತ-3
ನ್ಯಾಯೋಚಿತ ಮೌಲ್ಯದಲ್ಲಿ ಆರ್ಥಿಕ ಆಸ್ತಿ ಮತ್ತು ಆರ್ಥಿಕ ಬಾಧ್ಯತೆಗಳನ್ನು ಅಳೆಯುವುದು										
ಆರ್ಥಿಕ ಆಸ್ತಿ ಮತ್ತು ಬಾಧ್ಯತೆಗಳು										
ಆರ್ಥಿಕ ಹೂಡಿಕೆ										
ನಮೂದಿಸಿದ ಆರ್ಥಿಕ ಹೂಡಿಕೆ		-	-	-	-	-	-	-	-	-
ಆರ್ಥಿಕ ಆಸ್ತಿ ಮತ್ತು ಆರ್ಥಿಕ ಬಾಧ್ಯತೆಗಳನ್ನು ನಂತರದ ಮೌಲ್ಯದಲ್ಲಿ ಅಳೆಯುವುದು	ಇಎಂಡಿ ಮತ್ತು ಭದ್ರಯಾ ಠೇವಣಿಗಳನ್ನು ಹೊರತುಪಡಿಸಿ ಉಳಿದ ಆಸ್ತಿ ಮತ್ತು ಬಾಧ್ಯತೆಗಳಿಗೆ ಅದರ ನ್ಯಾಯೋಚಿತ ಮೌಲ್ಯದಂತೆ ಹಂತ ಮೌಲ್ಯಮಾವಪನ ವಿಧಾನದಲ್ಲಿ ಮೌಲ್ಯಮಾವಪನ ಮಾಡಲಾಗಿದೆ.									

**ಹಂತ-1:** ಈ ಶ್ರೇಣೀಕರಣವು ಉಲ್ಲೇಖಿಸಿದ ಬೆಲೆಗಳನ್ನು ಅಳತೆ ಮಾಡಲಾದ ಹಣಕಾಸು ಸಾಧನಗಳನ್ನು ಬಳಸಿಕೊಂಡಿರುತ್ತದೆ.

**ಹಂತ-2:** ಸಕ್ರಿಯ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡದ ಹಣಕಾಸಿನ ಸಾಧನಗಳ ನ್ಯಾಯಯುತ ಮೌಲ್ಯವನ್ನು ಮೌಲ್ಯಮಾಪನ ತಂತ್ರಗಳನ್ನು ಬಳಸಿ ನಿರ್ಧರಿಸಲಾಗುತ್ತದೆ. ಇದು ವೀಕ್ಷಿಸಬಹುದಾದ ಮಾರುಕಟ್ಟೆ ದತ್ತಾಂಶಗಳನ್ನು ಹೆಚ್ಚಿಸಲು ಮತ್ತು ಅಸ್ತಿತ್ವದ ನಿರ್ದಿಷ್ಟ ಅಂದಾಜಿನ ಮೇಲೆ ಸಾಧ್ಯವಾದಷ್ಟು ಕಡಿಮೆ ಅವಲಂಬಿತವಾಗಿದೆ.

**ಹಂತ-3:** ಗಮನಾರ್ಹ ಒಳಹರಿವಿನ ಒಂದು ಅಥವಾ ಹೆಚ್ಚಿನವು ವೀಕ್ಷಿಸಬಹುದಾದ ಮಾರುಕಟ್ಟೆ ದತ್ತಾಂಶಗಳನ್ನು ಆದರಿಸದಿದ್ದಲ್ಲಿ, ಸಾಧನವು ಹಂತ-3 ರಲ್ಲಿ ಸೇರ್ಪಡೆಗೊಳ್ಳುತ್ತದೆ. ಇದು ಪಟ್ಟಿಮಾಡದ ಈಕ್ವಿಟಿ ಷೇರುಗಳ ವಿಷಯವಾಗಿದೆ.

## 16.2 ಅಪಾಯ ನಿರ್ವಹಣೆ :

ಪರಿಣಾಮಕಾರಿಯಾದ ಅಪಾಯ ನಿರ್ವಹಣೆಯು ಅದರ ಮುಂದುವರಿದ ಲಾಭ ಮತ್ತು ದೀರ್ಘಕಾಲದ ಸಮರ್ಥನೀಯತೆಗೆ ಪ್ರಮುಖವಾದದು ಎಂದು ಕಂಪನಿಯು ಗುರುತಿಸುತ್ತದೆ. ಕಂಪನಿಯ ಚಟುವಟಿಕೆಗಳು ವಿವಿಧ ಆರ್ಥಿಕ ಅಪಾಯಗಳೆಂದರೆ ಮಾರುಕಟ್ಟೆ ಹಾನಿ ಸಂಭವ, ಸಾಲದ ಹಾನಿ ಸಂಭವ, ದ್ರವ್ಯತೆ ಹಾನಿ ಸಂಭವನ, ಕಾರ್ಯಾಚರಣೆಯ ಹಾನಿ ಸಂಭವ ಮತ್ತು ಕಾನೂನು ಹಾನಿ ಸಂಭವಕ್ಕೆ ಕಾರಣವಾಗಿದೆ.

ಹಾನಿ ಸಂಭವ	ಹಾನಿಸಂಭವ ಒಡ್ಡುವ ಅಂಶಗಳು	ನಿರ್ವಹಣೆ ವಿಧಾನ
ಮಾರುಕಟ್ಟೆ ಹಾನಿ ಸಂಭವ	ಉತ್ಪನ್ನಗಳ ಮೇಲಿನ ಮಾರುಕಟ್ಟೆ ದರ ಅಪಾಯ	ರಬ್ಬರ್ ಉತ್ಪನ್ನಗಳ ಸಂದರ್ಭದಲ್ಲಿ, ರಬ್ಬರ್ ಮಂಡಳಿ ಉಲ್ಲೇಖಿಸಿದ ಬೆಲೆಗಳ ಆಧಾರದ ಮೇಲೆ ಬೆಲೆಗಳನ್ನು ನಿಗದಿ ಮಾಡಲಾಗುತ್ತದೆ. ಪಲ್ವವುಡ್ ಸಂದರ್ಭದಲ್ಲಿ, ಆನ್‌ಲೈನ್ ಟೆಂಡರಿಂಗ್ ಪ್ರಕ್ರಿಯೆಯಿಂದ ಬೆಲೆಗಳನ್ನು ನಡೆಸಲಾಗುತ್ತದೆ.



ಹಾನಿ ಸಂಭವ	ಹಾನಿಸಂಭವ ಒಡ್ಡುವ ಅಂಶಗಳು	ನಿರ್ವಹಣೆ ವಿಧಾನ
ಸಾಲದ ಹಾನಿ ಸಂಭವ	ವ್ಯಾಪಾರ ಸಂಬಂಧ ಬರತಕ್ಕ ಬಾಕಿ	ಗ್ರಾಹಕ ಅಥವಾ ಆರ್ಥಿಕ ಸಾಧನದ ಪೂರಕ ವ್ಯಕ್ತಿಯು ಒಪ್ಪಂದದ ಬಂಧಕಗಳನ್ನು ಪರಿಪಾಲಿಸದೆಇರುವಾಗ ನಿಗಮಕ್ಕೆ ಹಣಕಾಸಿನ ನಷ್ಟದ ಹಾನಿಯಾಗಿರುತ್ತದೆ. 90% ರಿಂದ 100% ಮಾರಾಟದ ಮೌಲ್ಯಕ್ಕೆ ಕಂಪನಿಯು ಮುಂಚಿತವಾಗಿ ಹಣ ಸಂಗ್ರಹಣೆ ಮಾಡುವ ನೀತಿಯನ್ನು ಹೊಂದಿದೆ.
ದ್ರವ್ಯತಾ ಹಾನಿ ಸಂಭವ	ನಗದು ಮತ್ತು ನಗದು ಸಮಾನ ಮತ್ತು ಇತರ ಹಣಕಾಸು ಸ್ವತ್ತುಗಳು	ಕಂಪನಿಯ ಬಂಡವಾಳವು ಬ್ಯಾಂಕ್ ಅವಧಿ ನಿಕ್ಷೇಪಗಳಲ್ಲಿ ಹೂಡಿಕೆಗಳನ್ನು ಮಾತ್ರ ಒಳಗೊಂಡಿರುತ್ತದೆ.
ಕಾರ್ಯಾಚರಣೆಯ ಹಾನಿ ಸಂಭವ	ತಪ್ಪು ನಿರ್ವಹಣೆ, ವಂಚನೆಗಳು	ಕಂಪನಿಯು ಬಲವಾದ ಆಂತರಿಕ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ ಮತ್ತು ನಿಯಮಿತವಾಗಿ ಬಾಹ್ಯ ಲೆಕ್ಕ ಪರಿಶೋಧನೆ-ಗಳಿಂದ ಆಂತರಿಕ ಲೆಕ್ಕ ಪರಿಶೋಧನೆ ನಡೆಸಲಾಗುತ್ತದೆ.
ಕಾನೂನು ಹಾನಿ ಸಂಭವ	ಕಡಿತಲೆ ಮತ್ತು ಸಾಗಾಣಿಕೆ ಒಪ್ಪಂದಗಳು	ಕಂಪನಿಯು ಒಪ್ಪಂದಗಳನ್ನು ಸರಿಯಾಗಿ ಕಾನೂನು ವಿಭಾಗದಿಂದ ಪರಿಶೀಲಿಸಿದ ಹಾಗೂ ಅಗತ್ಯವಿದ್ದಲ್ಲಿ ಹೊರಗಿನ ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆದು ಒಪ್ಪಂದ ಹಾಗೂ ವ್ಯಾಪಾರದ ವ್ಯವಹಾರವನ್ನು ಮಾಡುತ್ತದೆ.

ಇದಲ್ಲದೆ ಕಂಪನಿಯು ನಷ್ಟದ ನಿರ್ವಹಣೆ ಪ್ರಕ್ರಿಯೆಯನ್ನು ಹೊಂದಿದೆ. ಇದು ಮೂರು ಅಂಶಗಳಾದ ಉದ್ಯಮ ನಷ್ಟದ ಮೌಲ್ಯಮಾಪನ, ಕಾರ್ಯಾಚರಣಾ ನಿಯಂತ್ರಣಗಳ ಮೌಲ್ಯಮಾಪನ ಮತ್ತು ನೀತಿ ಅನುಸರಣೆ ಪ್ರಕ್ರಿಯೆಗಳ ಮೇಲೆ ಆಧಾರಿತವಾಗಿದೆ. ವ್ಯವಹಾರಗಳು ಮತ್ತು ಕ್ರಿಯೆಗಳಿಂದ ಗುರುತಿಸಲ್ಪಟ್ಟ ಪ್ರಮುಖ ಅಪಾಯಗಳು ವ್ಯವಸ್ಥಿತವಾಗಿ ಮುಂದುವರಿಯುವ ಆಧಾರದ ಮೇಲೆ ತಗ್ಗಿಸುವ ಕ್ರಮಗಳ ಮೂಲಕ ತಿಳಿಸಲ್ಪಡುತ್ತವೆ. ಅಪಾಯಗಳನ್ನು ಮತ್ತು ಅವುಗಳ ತಗ್ಗಿಸುವ ಕ್ರಮಗಳನ್ನು ಮೇಲ್ವಿಚಾರಣೆ ಮಾಡಲು ಕಂಪನಿಯು ಒಂದು ಪ್ರಕ್ರಿಯೆಯನ್ನು ಸ್ಥಾಪಿಸಿದೆ ಮತ್ತು ಪ್ರಮುಖ ಅಪಾಯಗಳನ್ನು ನಿಯತಕಾಲಿಕವಾಗಿ ನಿರ್ವಹಿಸುತ್ತಿದೆ.

ಕಂಪನಿಯ ಆಂತರಿಕ ನಿಯಂತ್ರಣ ವ್ಯವಸ್ಥೆಗಳು ಅದರ ವ್ಯವಹಾರದ ಸ್ವಭಾವ ಮತ್ತು ಅದರ ಕಾರ್ಯಾಚರಣೆಯ ಗಾತ್ರ ಮತ್ತು ಸಂಕೀರ್ಣತೆಗೆ ಅನುಗುಣವಾಗಿರುತ್ತವೆ. ಇವುಗಳನ್ನು ಆಂತರಿಕ ಲೆಕ್ಕ ಪರಿಶೋಧಕರು ನಿಯಮಿತವಾಗಿ ಪರೀಕ್ಷಿಸುತ್ತಾರೆ ಮತ್ತು ಎಲ್ಲಾ ಕಛೇರಿಗಳು ಕಾರ್ಖಾನೆಗಳು ಮತ್ತು ಪ್ರಮುಖ ವ್ಯವಹಾರ ಪ್ರದೇಶಗಳನ್ನು ಒಳಗೊಳ್ಳುತ್ತಾರೆ. ಗಣನೀಯ ಆಡಿಟ್ ವೀಕ್ಷಣೆ ಮತ್ತು ಅದರ ನಂತರದ ನಿರ್ವಹಣೆ ಕ್ರಮಗಳನ್ನು ವರದಿ ಮಾಡಲಾಗಿದೆ. ಕಂಪನಿಯ ಆಂತರಿಕ ನಿಯಂತ್ರಣ ಪರಿಸರದ ಅಗತ್ಯತೆ ಮತ್ತು ನಿರ್ವಹಣೆ ಪರಿಣಾಮಕಾರಿತ್ವವನ್ನು ವಿಮರ್ಶಿಸುತ್ತದೆ ಮತ್ತು ಕಂಪನಿಯ ಅಪಾಯ ನಿರ್ವಹಣೆ ವ್ಯವಸ್ಥೆಗಳು ಮತ್ತು ವ್ಯವಸ್ಥೆಗಳ ಬಲಪಡಿಸುವಿಕೆಯನ್ನು ಒಳಗೊಂಡಂತೆ ಆಡಿಟ್ ಶಿಫಾರಸ್ಸುಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ.

### 16.3. ಸಾಧಿಲ್ಕಾರು ಹೊಣೆಗಾರಿಕೆಗಳು :

ಕ್ರ. ಸಂ.	ವಿವರಗಳು	31.03.2018 ರಂದು	31.03.2017 ರಂದು	31.03.2016 ರಂದು
1.	ಕರ್ನಾಟಕ ರಾಜ್ಯ ಸರ್ಕಾರವೂ ರಬ್ಬರ್ ನೆಡುತೋಪುಗಳ ಮಾರ್ಗೋಪಾಯಕ್ಕೆ ನೀಡಿದ ಸಾಲದ ಮೊತ್ತದ ಮೇಲೆ ವಿಧಿಸಿದ ಬಡ್ಡಿ.			
2.	ಕ್ರಮವಲ್ಲದ ನೀಲಗಿರಿ ಮಾರಾಟದಿಂದ ವರ್ಗಾವಣೆಯಾದ ಆದಾಯದ ಮೊತ್ತವನ್ನು ಅರಣ್ಯ ಇಲಾಖೆಯವರು ಕೇಳುತ್ತಿರುವುದು.			
3.	ನಿಗಮವು ತಾನು ಋಣಿಯಲ್ಲವೆಂದು ಭಾವಿಸಿದಾಗ್ಯೂ ಬೇಡಿಕೆ ಇರುವ ಮೊತ್ತ.			4.23
4.	ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು, ಅವರ ಕೇಳಿಕೆಗಳು	9.59	9.59	9.59
5.	ಉದ್ಯೋಗಿಗಳು ದಾಖಲಿಸಿದ ವಿವಿಧ ಮೊಕದ್ದಮೆಗಳ ಹೊಣೆಗಾರಿಕೆ	0.57	0.57	0.57
6.	1995-96 ರಲ್ಲಿ ಬೋನಸ್ ಪಾವತಿಸಿದೆ			
7.	ಆದಾಯ ತೆರಿಗೆ (ಪ್ರಾರಂಭದಿಂದಲೂ ಆದಾಯವನ್ನು ರದ್ದಪಡಿಸುವುದಕ್ಕಾಗಿ)			
		10.16	10.17	14.40

ಈ ಬೇಡಿಕೆಗಳನ್ನು ಕಂಪನಿಯು ಒಪ್ಪದೆ ಇರುವುದರಿಂದ ಒದಗಿಸಲಾಗಿಲ್ಲ.

ನೌಕರರ ಭವಿಷ್ಯ ನಿಧಿ ಯ ವಿಭಾಗ 7ಎ ಅಡಿಯಲ್ಲಿ ರೂ. 13.75 ಲಕ್ಷಗಳು ಮಂಗಳೂರು ಪ್ರಾದೇಶಿಕ ಭವಿಷ್ಯನಿಧಿ ಕಮೀಷನರ್ ಕಾಯ್ದೆ 24.10.1991 ರ ನ್ಯಾಯಾಲಯ ಆದೇಶದ ಪ್ರಕಾರ ರೂ. 4.16 ಲಕ್ಷ. ತರುವಾಯ ನ್ಯಾಯಾಲಯವು ಭವಿಷ್ಯ ನಿಧಿ ಪ್ರಾಧಿಕಾರಗಳನ್ನು ಹೊಣೆಗಾರಿಕೆಯನ್ನು ಮರು ಲೆಕ್ಕಾಚಾರ ಮಾಡಲು ನಿರ್ದೇಶಿಸಿದೆ. ಭವಿಷ್ಯ ನಿಧಿ ಪ್ರಾಧಿಕಾರಿಗಳ ಅಂತಿಮ ಆದೇಶಗಳನ್ನು ಬಾಕಿ ಉಳಿದಿರುವುದು, ಆದ್ದರಿಂದ ಸಂಗ್ರಹಿಸಲಾದ ಮೊತ್ತವನ್ನು ಹೀಗೆ ತೋರಿಸಲಾಗುತ್ತದೆ ಮತ್ತು ಸಮತೋಲನ ರೂ. 9.59 ಲಕ್ಷ ಅನಿಶ್ಚಿತ ಹೊಣೆಗಾರಿಕೆಗಳ ಅಡಿಯಲ್ಲಿ ತೋರಿಸಲಾಗಿದೆ.

#### ವಿವಾದಿತ ಹೊಣೆಗಾರಿಕೆಗಳು :

i) 2004-05 ಮೌಲ್ಯಮಾಪನ ವರ್ಷಕ್ಕೆ ತೆರಿಗೆ ಮರುಪಾವತಿಗಳ ಮನವಿ ರೂ. 12,14,165/- ನ್ನು ಉಚ್ಚ ನ್ಯಾಯಾಲಯದ ನ್ಯಾಯಾಲಯ ಮಂಡಳಿಯ ಮುಂದಿಡಬೇಕು. 2003-04 ರ ಮೌಲ್ಯಮಾಪನ ವರ್ಷದ ಮರುಪಾವತಿಯು ಆದಾಯ ತೆರಿಗೆ ಇಲಾಖೆಯ ಅರ್ಜಿಯ ಉಚ್ಚನ್ಯಾಯಾಲಯದ ಮುಂದೆ ಬಾಕಿಯಿದೆ.

ii) 2008-09 ಮೌಲ್ಯಮಾಪನ ವರ್ಷಕ್ಕೆ ಬೇಡಿಕೆ ಸೂಚನೆಯ ರೂ. 81,45,071/- ನ್ನು ಬಿಡುಗಡೆ ಮಾಡಲಾಗಿದೆ. ನಿಗಮವು ರೂ. 28,32,000/- ಮೊತ್ತವನ್ನು ಆದಾಯ ತೆರಿಗೆಯ ಮರುಪಾವತಿ ಆ ದಿನಾಂಕದವರೆಗೂ ಪಡೆಯಬಹುದಾದ ರೂ. 42,18,573/- ಹೊಂದಿಸಿದ ಮೇಲೆ ಪಾವತಿಸಿತು. ಆದಾಯ ತೆರಿಗೆ ಆಯುಕ್ತರಿಂದ ಭಾಗಶಃ ಅನುಮತಿ ಮತ್ತು ಅಧಿಕಾರಿಯವರ ಕೋರಿಕೆಯಂತೆ ಕಂಪನಿಗೆ ಅಗತ್ಯವಿರುವ ವಿವರಗಳನ್ನು ಸಲ್ಲಿಸಿದೆ.

iii) ಬೇಡಿಕೆಯ ಸೂಚನೆ ರೂ. 2,09,49,288/- ಮೌಲ್ಯಮಾಪನ ವರ್ಷ 2009-10 ಬಿಡುಗಡೆ ಮಾಡಲಾಯಿತು. ನಿಗಮವು ಅದರ ವಿರುದ್ಧ ಆದಾಯ ತೆರಿಗೆ ಆಯುಕ್ತರ ಜೊತೆ ಮನವಿ ಸಲ್ಲಿಸಿದರು. ಹಾಗೂ ರೂ. 1,00,00,000/- ಒಂದು ಮೊತ್ತ ಪಾವತಿಸಿದರೆ ಮತ್ತು ಅಸೆಸ್ಮೆಂಟ್ ವರ್ಷ ರೂ. 7,59,857/- ಮರು ಪಾವತಿಸಲಾಯಿತು. ಮತ್ತು 2007-08 ರ ವರ್ಷದಲ್ಲಿ ರೂ.

ಕಲಕಲನಿನಿ

67,60,944/- ಹೊಣೆಗಾರಿಕೆಯ ಮೇಲೆ ಸರಿಪಡಿಸಲಾಯಿತು. ಆದಾಯ ತೆರಿಗೆ ಆಯುಕ್ತರಿಂದ ಅನುಮತಿ ಮತ್ತು ಅಧಿಕಾರಿಯವರ ಕೋರಿಕೆಯಂತೆ ಕಂಪನಿಗೆ ಅಗತ್ಯವಿರುವ ವಿವರಗಳನ್ನು ಸಲ್ಲಿಸಿದೆ.

iv) ಬೇಡಿಕೆಯ ಸೂಚನೆ ಸಲುವಾಗಿ 143(3) ಆದಾಯ ತೆರಿಗೆ ಕಾಯಿದೆ 1961 ನಿರ್ಧಾರಣ ವರ್ಷ 2010-11 ರೂ. 1,90,40,000/- ಉಪ ಆಯುಕ್ತರಿಂದ ಕೊಡಲಾಗಿದೆ. ಆದೇಶವು ಭಾಗಶಃ ಆದಾಯ ತೆರಿಗೆ ಆಯುಕ್ತರಿಂದ ಅನುಮತಿ ಪಡೆದಿದೆ ಹಾಗೂ ಕಂಪನಿಯು ಅಧಿಕಾರಿಯವರ ಕೋರಿಕೆಯಂತೆ ಅವಶ್ಯಕ ವಿವರಗಳನ್ನು ಸಲ್ಲಿಸಿದೆ.

v) ಬೇಡಿಕೆಯ ಸೂಚನೆ ಸಲುವಾಗಿ 143(3) ಆದಾಯ ತೆರಿಗೆ ಕಾಯಿದೆ 1961 ನಿರ್ಧಾರಣ ವರ್ಷ 2011-12 ರೂ. 1,62,82,644/- ಉಪ ಆಯುಕ್ತರಿಂದ ಕೊಡಲಾಗಿದೆ. ಆದೇಶವು ಭಾಗಶಃ ಆದಾಯ ತೆರಿಗೆ ಆಯುಕ್ತರಿಂದ ಅನುಮತಿ ಪಡೆದಿದೆ ಹಾಗೂ ಕಂಪನಿಯು ಅಧಿಕಾರಿಯವರ ಕೋರಿಕೆಯಂತೆ ಅವಶ್ಯಕ ವಿವರಗಳನ್ನು ಸಲ್ಲಿಸಿದೆ.

vi) ಬೇಡಿಕೆಯ ಸೂಚನೆ ಸಲುವಾಗಿ 143(3) ಆದಾಯ ತೆರಿಗೆ ಕಾಯಿದೆ 1961 ನಿರ್ಧಾರಣ ವರ್ಷ 2012-13 ರೂ. 56,24,100/- ಕಂಪನಿಗೆ ಮರುಪಾವತಿ ರೂ. 70,25,216/- ಮೊತ್ತವನ್ನು ನೀಡಿದ ನಂತರ ಉಪ ಆಯುಕ್ತರಿಂದ ಕೊಡಲಾಗಿದೆ. ಹಾಗಿದ್ದರೂ, ಮೊತ್ತವನ್ನು ಕಂಪನಿಗೆ ಮರುಪಾವತಿಸಿಲ್ಲ. ಕಂಪನಿಯು ಮರುಪಾವತಿಯನ್ನು ಬಡ್ಡಿಯ ಸ್ವೀಕರಿಸುವ ಆರೋಪಣೆಯ ವಿಧಿಯಲ್ಲಿದೆ ಹಾಗೂ ತೆರಿಗೆ ಇಲಾಖೆ ಆಯುಕ್ತರ ಮುಂದಿಡಲು ಮನವಿ ಸಲ್ಲಿಸಲು ಆದ್ಯತೆ ನೀಡಿದೆ.

vii) ಬೇಡಿಕೆಯ ಸೂಚನೆ ಸಲುವಾಗಿ 143(3) ಆದಾಯ ತೆರಿಗೆ ಕಾಯಿದೆ 1961 ನಿರ್ಧಾರಣ ವರ್ಷ 2013-14 ರೂ. 6,50,67,162/- ಗೆ ಉಪ ಆಯುಕ್ತರಿಂದ ಕೊಡಲಾಗಿದೆ. ನಿಗಮವು ಇದರ ವಿರುದ್ಧ ರೂ. 97,60,074/- ಈಗಾಗಲೇ ಪಾವತಿ ಮಾಡಿರುತ್ತದೆ.

viii) ಬೇಡಿಕೆಯ ಸೂಚನೆ ಸಲುವಾಗಿ 143(3) ಆದಾಯ ತೆರಿಗೆ ಕಾಯಿದೆ 1961 ನಿರ್ಧಾರಣ ವರ್ಷ 2014-15 ರೂ. 3,26,20,672/- ಗೆ ಉಪ ಆಯುಕ್ತರಿಂದ ಕೊಡಲಾಗಿದೆ. ನಿಗಮವು ಇದರ ವಿರುದ್ಧ ಮನವಿಯನ್ನು ಸಲ್ಲಿಸಿದೆ.

ix) ಬೇಡಿಕೆ ಸೂಚನೆ 9(2) ಅಂತರ್ ರಾಜ್ಯ ವ್ಯಾಪಾರ ಕಾಯ್ದೆ 1956 ರಲ್ಲಿ ರೂ. 3,78,566 (ಬಡ್ಡಿಯನ್ನು ಸೇರಿಸಿ) ವಾಣಿಜ್ಯ ತೆರಿಗೆ ಆಯುಕ್ತರು ಸಲ್ಲಿಸಿರುತ್ತಾರೆ. ಆದರೆ, ಕಂಪನಿಯು ಇದರ ವಿರುದ್ಧ ಮನವಿಯನ್ನು ಸಲ್ಲಿಸಿದ್ದು ಇದು ಜಂಟಿ ಆಯುಕ್ತರು ವಾಣಿಜ್ಯ ತೆರಿಗೆ ಇಲಾಖೆ (ಮನವಿ-1) ರಲ್ಲಿ ಬಾಕಿ ಇರುತ್ತದೆ.

## ಅನಿಶ್ಚಿತ ಆಸ್ತಿಗಳು

(ರೂ. ಲಕ್ಷಗಳಲ್ಲಿ)

క్రమ సంఖ్య	వివరాలు	31నాి మార్చి 2018 రండు	31నాి మార్చి 2017 రండు	1నాి ఏప్రిల్ 2016 రండు
1.	ఇల్లు			

17. . ಪ್ರಥಮ ಬಾರಿಗೆ ಅಳವಡಿಕೆಯ ಟಿಪ್ಪಣಿಗಳು :

### 17.1 IND-AS ಗೆ ಪರಿವರ್ತನೆಯ ವಿವರಣೆ :

ನೋಟ್ 33(ಐ)(1.1) ನಲ್ಲಿ ಹೇಳುವುದಾದರೆ, IND-AS ಅನುಗುಣವಾಗಿ ಸಿದ್ಧಪಡಿಸಲಾದ ಕಂಪನಿಗಳ ಮೊದಲ ಹಣಕಾಸು ಹೇಳಿಕೆಗಳಾಗಿವೆ. ಮಾರ್ಚ್ 31, 2018 ರ ಅಂತ್ಯದ ವೇಳೆಗೆ, ಕಂಪನಿಯು ತನ್ನ ಹಣಕಾಸಿನ ಹೇಳಿಕೆಗಳನ್ನು ಕಂಪನಿಗಳು ಲೆಕ್ಕಮಾನದಂಡ ನಿಯಮಗಳ ಪ್ರಕಾರ, 2006 ರಲ್ಲಿ ಅಧಿನಿಯಮ 133 ಮತ್ತು ಅಧಿನಿಯಮದ ಇತರ ಸಂಬಂಧಿತ ನಿಬಂಧನೆಗಳ (ಹಿಂದಿನ ಉಂಕ) ಅಡಿಯಲ್ಲಿ ತಿಳಿಸಿದೆ.

ನೋಟ್ 33(ಐ) ನಲ್ಲಿ ಹೊರಡಿಸಲಾದ ಲೆಕ್ಕಪತ್ರ ನೀತಿಗಳನ್ನು ಮಾರ್ಚ್ 31, 2018 ರ 31 ಕ್ಕೆ ಕೊನೆಗೊಂಡ ವರ್ಷಕ್ಕೆ ಸಂಬಂಧಿಸಿದಂತೆ ಈ ಹಣಕಾಸಿನ ಹೇಳಿಕೆಗಳನ್ನು ತಯಾರಿಸುವಲ್ಲಿ ಅನ್ವಯಿಸಲಾಗಿದೆ. ಮಾರ್ಚ್ 31, 2017 ಕ್ಕೆ ಕೊನೆಗೊಂಡ ವರ್ಷದ ಹೋಲಿಕೆ ಮಾಹಿತಿ ಮತ್ತು ಪರಿವರ್ತನೆಯ ದಿನಾಂಕದಂದು ಪ್ರಾರಂಭವಾದ ಖಟ-೦ಖ ಆಯವ್ಯಯ 1 ಏಪ್ರಿಲ್ 2016.

2016ರ ಏಪ್ರಿಲ್ 1 ರಂತೆ ಅದರ IND-AS ಆಯವ್ಯಯವನ್ನು ತಯಾರಿಸುವುದರಲ್ಲಿ ಮತ್ತು ಮಾರ್ಚ್ 2017 ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷಕ್ಕೆ ತುಲನಾತ್ಮಕ ಮಾಹಿತಿಯನ್ನು ಪ್ರಸ್ತುತಪಡಿಸುವುದರಲ್ಲಿ ಕಂಪನಿಯು ಹಿಂದಿನ GAAP ಗೆ

ಅನುಗುಣವಾಗಿ ಸಿದ್ಧಪಡಿಸಿದ ಹಣಕಾಸಿನ ಹೇಳಿಕೆಗಳನ್ನು ಪುನಃಸ್ಥಾಪಿಸಲು ಕಂಪನಿಯು ಮಾಡಿದ ಪ್ರಮುಖ ಹೊಂದಾಣಿಕೆಗಳನ್ನು ಈ ಟಿಪ್ಪಣಿಯು ವಿವರಿಸುತ್ತದೆ ಮತ್ತು ಹಿಂದಿನ GAAP ನಿಂದ IND-AS ಗೆ ಪರಿವರ್ತನೆಯ ಕಂಪನಿಯ ಆರ್ಥಿಕ ಸ್ಥಿತಿ, ಹಣಕಾಸು ನಿರ್ವಹಣೆ ಮತ್ತು ನಗದು ಹರಿವುಗಳನ್ನು ಹೇಗೆ ಪ್ರಭಾವಿಸಿದೆ ಎಂಬುದನ್ನು ವಿವರಿಸುತ್ತದೆ.

**ಪಡೆದುಕೊಂಡ ಐಚ್ಛಿಕ ವಿನಾಯಿತಿಗಳು ಮತ್ತು ಕಡ್ಡಾಯವಾದ ವಿನಾಯಿತಿಗಳು :**

ಈ ಹಣಕಾಸಿನ ಹೇಳಿಕೆಗಳನ್ನು ತಯಾರಿಸುವಲ್ಲಿ, ಕಂಪನಿಯು ಕೆಳಗೆ ತಿಳಿಸಿದ ಐಚ್ಛಿಕ ವಿನಾಯಿತಿ ಮತ್ತು ಕಡ್ಡಾಯ ವಿನಾಯಿತಿಗಳನ್ನು ಅನ್ವಯಿಸಿದೆ.

### 17.1.1 ಪಡೆದುಕೊಳ್ಳಲಾದ ಐಚ್ಛಿಕ ವಿನಾಯಿತಿಗಳು :

a. ಆಸ್ತಿ ಸ್ಥಾವರ ಮತ್ತು ಉಪಕರಣಗಳು, ಅಮೂರ್ತ ಆಸ್ತಿಗಳು ಮತ್ತು ಹೂಡಿಕೆ ಹಣಗಳು:

IND-AS101 ಪ್ರಕಾರ ಸಂಸ್ಥೆಯು ಮಾಡಬಹುದಾದ ಆಯ್ಕೆ:

- ಅದರ ನ್ಯಾಯೋಚಿತ ಮೌಲ್ಯದ ಸ್ಥಿತ್ಯಂತರದ ದಿನಾಂಕದಂದು ಆಸ್ತಿ, ಸಸ್ಯ ಮತ್ತು ಸಲಕರಣೆಗಳನ್ನು ಆ ದಿನಾಂಕದಂದು ಮಾಪನ ಮಾಡಬಹುದಾಗಿದೆ.
- ಪುನಃ ಮೌಲ್ಯಮಾಪನ ದಿನಾಂಕದಂದು ಪರಿಷ್ಕೃತ ದಿನಾಂಕದಂದು ಅಥವಾ ಪರಿಷ್ಕರಣ ದಿನಾಂಕದ ಮೊದಲು ಅಥವಾ ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ಹಿಂದಿನ ಉಂಕ ಪುನಃ ಮೌಲ್ಯಮಾಪನವನ್ನು ಬಳಸಿ, ಮರುಪರಿಶೀಲನೆಯ ದಿನಾಂಕವನ್ನು ಒದಗಿಸಿ, ಮರುಪರಿಶೀಲನೆಯ ದಿನಾಂಕಕ್ಕೆ ವಿಶಾಲವಾಗಿ ಹೋಲಿಸಬಹುದು.

a) ನ್ಯಾಯೋಚಿತ ಮೌಲ್ಯ:

b) ಅಥವಾ ಸರಿಹೊಂದುವಂತೆ ೫೬೮-೦೫ ಅಡಿಯಲ್ಲಿ ವೆಚ್ಚ ಅಥವಾ ಖರ್ಚಾಗುವ ವೆಚ್ಚವನ್ನು ಪ್ರತಿಬಿಂಬಿಸುತ್ತದೆ. ಉದಾಹರಣೆಗೆ, ಸಾಮಾನ್ಯ ಅಥವಾ ನಿರ್ದಿಷ್ಟ ಬೆಲೆಯ ಸೂಚ್ಯಂಕದಲ್ಲಿ ಬದಲಾವಣೆ, ಮೇಲಿನ (i) ಮತ್ತು (ii) ಅಡಿಯಲ್ಲಿ ಆಯ್ಕೆಗಳು 38, ಅಮೂರ್ತ ಸ್ವತ್ತುಗಳು, (ಮೂಲ ವೆಚ್ಚದ ವಿಶ್ವಾಸಾರ್ಹ ಮಾಪನ ಸೇರಿದಂತೆ) ನಲ್ಲಿ ಗುರುತಿಸುವ ಮಾನದಂಡಗಳನ್ನು ಪೂರೈಸುವಂತಹ ಅಸ್ಪಷ್ಟ ಆಸ್ತಿಗಳಿಗೆ ಸಹ ಲಭ್ಯವಿದೆ ಮತ್ತು IND-AS 38 ಮೌಲ್ಯಮಾಪನಕ್ಕೆ (ಸಕ್ರಿಯ ಮಾರುಕಟ್ಟೆಯ ಅಸ್ತಿತ್ವ ಸೇರಿದಂತೆ) ಮಾನದಂಡ.

iii. IND-AS ಪರಿವರ್ತನೆಯ ದಿನಾಂಕದಂತೆ (ಹಿಂದಿನ GAAP ಗೆ ಅನುಗುಣವಾಗಿ ಅಳೆಯಲಾಗುತ್ತದೆ ಮತ್ತು IND-AS 101 ರ ಅಡಿಯಲ್ಲಿ ನಿಷೇಧಿಸುವ ಹೊಣೆಗಾರಿಕೆಗಳಿಗೆ ಸಂಬಂಧಿಸಿದ ಹೊಂದಾಣಿಕೆಗಳನ್ನು ಮಾಡಿದ ನಂತರ) ಸ್ಥಿರಾಸ್ತಿ ಮತ್ತು ಯಂತ್ರೋಪಕರಣ ಮೌಲ್ಯಗಳು, ಅಮೂರ್ತ ಆಸ್ತಿಗಳು ಮತ್ತು ಹೂಡಿಕೆ ಗುಣಗಳನ್ನು ತೋರಿಸಲಾಗುವುದು. IND-AS 101 ಅನುಮತಿಸಿದಂತೆ, ಸ್ಥಿರಾಸ್ತಿ ಮತ್ತು ಯಂತ್ರೋಪಕರಣದ ಎಲ್ಲಾ ವಸ್ತುಗಳಿಗೆ ಹಿಂದಿನ GAAP ಅಡಿಯಲ್ಲಿ ಮಾಡಲಾಗಿದೆ. ಮೇಲೆ ತಿಳಿಸಿದ ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ಮೌಲ್ಯಗಳನ್ನು ಸ್ಥಗಿತಗೊಳಿಸುವ ಹೊಣೆಗಾರಿಕೆಗಳನ್ನು ನಂತರ ತೋರಿಸಲಾಗಿದೆ.

b) ಒಂದು ವ್ಯವಸ್ಥೆಯ ಗುತ್ತಿಗೆಯನ್ನು ಹೊಂದಿದೆಯೇ ಎಂಬುದನ್ನು ನಿರ್ಧರಿಸುವುದು :

IND-AS 101 ರಲ್ಲಿ ಐಚ್ಛಿಕ ವಿನಾಯಿತಿ ಇದೆ. ಇದು ಪರಿವರ್ತನ ದಿನಾಂಕದಂದು ಅಸ್ತಿತ್ವದಲ್ಲಿರುವ ಒಂದು ವ್ಯವಸ್ಥೆಯು ಪರಿವರ್ತನೆಯ ದಿನಾಂಕದಲ್ಲಿ ಅಸ್ತಿತ್ವದಲ್ಲಿರುವ ನಿಜಾಂಶ ಮತ್ತು ಸಂದರ್ಭಗಳನ್ನು ಪರಿಗಣಿಸುವುದರ ಮೂಲಕ ಒಂದು ಗುತ್ತಿಗೆ ಹೊಂದಿದೆಯೇ ಎಂಬುದನ್ನು ನಿರ್ಧರಿಸಲು ಅಸ್ತಿತ್ವದ ಅನುಬಂಧ ಸಿ IND-AS 17 ರಲ್ಲಿ ಅಗತ್ಯವಾದ ಅಗತ್ಯಗಳನ್ನು ಅನ್ವಯಿಸಲು ಅನುಮತಿ ನೀಡುತ್ತದೆ. (ವ್ಯವಸ್ಥೆ ಆರಂಭದ ಮೊದಲಿಗೆ).

ಮೇಲಿನ ವಿನಾಯಿತಿಯನ್ನು ಪಡೆಯಲು ಕಂಪನಿಯು ಚುನಾಯಿತವಾಗಿದೆ.

c) ಹಿಂದೆ ಮಾನ್ಯತೆ ಪಡೆದ ಹಣಕಾಸು ಸಾಧನಗಳ ಸ್ಥಾನೀಕರಣ :

IND-AS 101 (ಬದಲಾಗಿ IND-AS ಪರಿವರ್ತನೆಯ ದಿನಾಂಕದ ಸಮಯದಲ್ಲಿ ನಿಜಾಂಶ ಮತ್ತು ಸಂದರ್ಭಗಳ ಆಧಾರದ ಮೇಲೆ ಇತರ ಸಮಗ್ರ ಆದಾಯದ ಮೂಲಕ (FVOU) ನ್ಯಾಯೋಚಿತ ಮೌಲ್ಯದಲ್ಲಿ ನಿರ್ದಿಷ್ಟ ಈಕ್ವಿಟಿ ಹೂಡಿಕೆಗಳನ್ನು (ಅಂಗಸಂಸ್ಥೆಗಳು, ಸಹವರ್ತಿಗಳು ಮತ್ತು ಜಂಟಿ ವ್ಯವಸ್ಥೆಗಳಲ್ಲಿ ಷೇರು ಹೂಡಿಕೆಗಳ ಹೊರತಾಗಿ) ಆರಂಭಿಕ ಗುರುತಿಸುವಿಕೆಗಿಂತ. ಇತರ ಈಕ್ವಿಟಿ ಹೂಡಿಕೆಗಳನ್ನು ನ್ಯಾಯೋಚಿತ ಮೌಲ್ಯದಲ್ಲಿ ಲಾಭ ಅಥವಾ ನಷ್ಟ (FVTPL) ಮೂಲಕ ವಿಂಗಡಿಸಲಾಗಿದೆ. ಪರಿವರ್ತನೆ ದಿನಾಂಕದಂದು FVOCI ಎಂದು ಉಲ್ಲೇಖಿಸಿದ ಈಕ್ವಿಟಿ ಷೇರುಗಳಲ್ಲಿನ ಹೂಡಿಕೆಯನ್ನು ಗೊತ್ತುಪಡಿಸುವ ಸಲುವಾಗಿ ಈ



## ಕಲಕಲನಿನಿ

ವಿನಾಯಿತಿಯನ್ನು ಕಂಪನಿಯು ಆರಿಸಿಕೊಂಡಿದೆ.

d) ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ವೆಚ್ಚದಲ್ಲಿ ಸೇರಿರುವ ಬಾಧ್ಯತೆಗಳನ್ನು ಸ್ಥಗಿತಗೊಳಿಸುವುದು :

ಪರಿವರ್ತನೆಯ ದಿನಾಂಕದ ಮೊದಲು ಸಂಭವಿಸಿದ ಸ್ಥಗಿತಗೊಳಿಸಿದ ಹೊಣೆಗಾರಿಕೆಯಲ್ಲಿನ ಬದಲಾವಣೆಗಳಿಗೆ ಅಗತ್ಯತೆಗಳನ್ನು ಅನುಸರಿಸಬೇಡವೆಂದು IND-AS 101 ಅನುಮತಿ ನೀಡುತ್ತದೆ.

e) ಸಂಸ್ಥೆಯು ಈ ರೀತಿ ಮಾಡತಕ್ಕದ್ದು :

i) IND-AS 37 ರ ಅನುಗುಣವಾಗಿ ಹೊಣೆಗಾರಿಕೆಯನ್ನು ಪರಿವರ್ತನೆಯ ದಿನಾಂಕದಂದು ಅಳಿಯುವುದು.

ii) ಹೊಣೆಗಾರಿಕೆಯು IND-AS 16 ರ ಅನುಬಂಧ ಎ ವ್ಯಾಪ್ತಿಯಲ್ಲಿದೆ ಎಂದು ಹೇಳುವುದಾದರೆ, ಹೊಣೆಗಾರಿಕೆಯು ಮೊದಲು ಬಂದಾಗ ಸಂಬಂಧಿತ ಸ್ವತ್ತಿನ ವೆಚ್ಚದಲ್ಲಿ ಸೇರಿಸಲಾಗಿದ್ದ ಮೊತ್ತವನ್ನು ಅಂದಾಜು ಮಾಡಿ, ಆ ದಿನಾಂಕಕ್ಕೆ ಹೊಣೆಗಾರಿಕೆಯನ್ನು ಅದರ ಅತ್ಯುತ್ತಮ ಅಂದಾಜು ಬಳಸಿ ಮಧ್ಯಂತರ ಅವಧಿಯಲ್ಲಿ ಆ ಹೊಣೆಗಾರಿಕೆಯನ್ನು ಅನ್ವಯಿಸುವಂತಹ ಐತಿಹಾಸಿಕ ಅಪಾಯ-ಹೊಂದಾಣಿಕೆಯ ರಿಯಾಯಿತಿ ದರ (ಗಳು); ಮತ್ತು

iii) ಆಸ್ತಿಯ ಉಪಯುಕ್ತ ಜೀವನದ ಪ್ರಸ್ತುತ ಅಂದಾಜಿನ ಆಧಾರದ ಮೇಲೆ, IND-AS ಗೆ ಅನುಗುಣವಾಗಿ ಘಟಕದ ಮೂಲಕ ಅಳವಡಿಸಿದ ಸವಕಳಿ ನೀತಿಯನ್ನು ಬಳಸಿ, ಆ ಮೊತ್ತದ ಮೇಲೆ ಸಂಗ್ರಹಿಸಿದ ಸವಕಳಿ ಲೆಕ್ಕಾಚಾರ ಮಾಡುವುದು.

ಮೇಲಿನ ವಿನಾಯಿತಿಯನ್ನು ಪಡೆದುಕೊಳ್ಳಲು ಕಂಪನಿಯು ಆಯ್ದುಕೊಂಡಿರುತ್ತದೆ.

### 17.1.2 ಕಡ್ಡಾಯ ವಿನಾಯಿತಿಗಳು:

ಎ. ಅಂದಾಜುಗಳು

IND-AS 101 ಪ್ರಕಾರ, ಸಂಸ್ಥೆಗೆ ಅನುಗುಣವಾಗಿ ಒಂದು ಘಟಕದ ಅಂದಾಜುಗಳ ಪ್ರಕಾರ, IND-AS ಪರಿವರ್ತನೆಯ ದಿನಾಂಕವು ಘಟಕದ ಪ್ರಥಮ ಏಪ್ರಿಲ್-೦೫ ಆರ್ಥಿಕವರ್ಷಗಳಲ್ಲಿ ತುಲನಾತ್ಮಕ ಅವಧಿ ಮುಗಿದ ನಂತರ, ಅಂದಾಜುಗಳಿಗೆ ಅನುಗುಣವಾಗಿರಬೇಕು ಆ ಅಂದಾಜುಗಳು ತಪ್ಪಾಗಿವೆ ಎಂದು ವಸ್ತುನಿಷ್ಠ ಪುರಾವೆಗಳಿಲ್ಲದೆಯೇ ಹಿಂದಿನ GAAP ಗೆ ಅನುಗುಣವಾಗಿ ಅದೇ ದಿನಾಂಕಕ್ಕೆ ತಯಾರಿಸಲಾಗುತ್ತದೆ. ಹೇಗಾದರೂ, ಲೆಕ್ಕಾಚಾರದ ನೀತಿಗಳಲ್ಲಿ ಯಾವುದೇ ವ್ಯತ್ಯಾಸಗಳನ್ನು ಪ್ರತಿಬಿಂಬಿಸಲು ಅಂದಾಜುಗಳನ್ನು ಸರಿಹೊಂದಿಸಬೇಕು.

IND-AS 101 ಪ್ರಕಾರ ಹಿಂದಿನ ಉಂಕ ಅಡಿಯಲ್ಲಿ ಅಗತ್ಯವಿಲ್ಲದ ಕೆಲವು ಅಂದಾಜುಗಳನ್ನು ಮಾಡಲು IND-AS ಅನ್ವಯಿಸಲು ಒಂದು ಘಟಕದ ಅಗತ್ಯವಿರುತ್ತದೆ (ಆರಂಭಿಕ IND-AS ಶೀಟ್ ತಯಾರಿಸಲು) ಅಥವಾ ತುಲನಾತ್ಮಕ ಅವಧಿಯ ಅಂತ್ಯದಲ್ಲಿ (IND-AS ಪ್ರಕಾರ ತುಲನಾತ್ಮಕ ಮಾಹಿತಿಯನ್ನು ಪ್ರಸ್ತುತಪಡಿಸಲು).

IND-AS ಕಂಪನಿಯ ಅಂದಾಜುಗಳು ಮೇಲಿನ ಅವಶ್ಯಕತೆಗೆ ಅನುಗುಣವಾಗಿರುತ್ತವೆ. ಹಿಂದಿನ GAAP ಯ ಅಡಿಯಲ್ಲಿ ಅಗತ್ಯವಿಲ್ಲದ ಹಣಕಾಸಿನ ಹೇಳಿಕೆಗಳನ್ನು ತಯಾರಿಸಲು ಪರಿಗಣಿಸಲಾದ ಪ್ರಮುಖ ಅಂದಾಜುಗಳು ಕೆಳಗೆ ಪಟ್ಟಿಮಾಡಲಾಗಿದೆ.

- FVTPL ಮತ್ತು / ಅಥವಾ FVOCI ಯಲ್ಲಿ ಹಣಕಾಸು ಸಲಕರಣೆಗಳ ನ್ಯಾಯೋಚಿತ ಮೌಲ್ಯಮಾಪನ.
- ಜೈವಿಕ ಸ್ವತ್ತುಗಳನ್ನು ಅವುಗಳ ನ್ಯಾಯೋಚಿತ ಮೌಲ್ಯದಿಂದ ಮಾರಾಟದ ಖರ್ಚನ್ನು ಕಳೆದು ಮೌಲ್ಯಮಾಪನ ಮಾಡಲಾಗುವುದು.
- ನಿರೀಕ್ಷಿತ ಸಾಲ ನಷ್ಟದ ಮಾದರಿಯ ಆಧಾರದ ಮೇಲೆ ಹಣಕಾಸಿನ ಆಸ್ತಿಗಳ ದುರ್ಬಲತೆ.
- ಖರ್ಚು ಮಾಡಲಾದ ವೆಚ್ಚದಲ್ಲಿ ಹಣಕಾಸು ಸಲಕರಣೆಗಳಿಗೆ ರಿಯಾಯಿತಿ ದರವನ್ನು ನಿರ್ಧರಿಸುವುದು. ಖರ್ಚುಗಳನ್ನು ಸ್ಥಗಿತಗೊಳಿಸುವಾಗ ಬಾಧ್ಯತೆಗಳ ರಿಯಾಯಿತಿ ಮೌಲ್ಯವನ್ನು ತೆಗೆದುಕೊಳ್ಳಲಾಗಿದೆ.

**ಬಿ. ಹಣಕಾಸು ಅಸ್ತಿಗಳ ವರ್ಗೀಕರಣ ಮತ್ತು ಮಾಪನ :**

IND-AS 101 ರ ಪ್ರಕಾರ ಆ ಸಂಸ್ಥೆಯು ಆರ್ಥಿಕ ಸ್ವತ್ತುಗಳನ್ನು ವರ್ಗೀಕರಿಸಲು ಪರಿವರ್ತನೆಯ ದಿನಾಂಕದಂದು ನಿಜಾಂಶ ಮತ್ತು ಸಂದರ್ಭಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಬೇಕಾಗುತ್ತದೆ.

ಈ ಕೆಳಕಂಡ ವಿವರಗಳು (ರೂ. ಲಕ್ಷಗಳಲ್ಲಿ)

ಕ್ರ. ಸಂ.	ವಿವರಗಳು	31-03-2018		31-03-2017		01-04-2016	
		ಹಿಂದಿನ ಸಾಮಾನ್ಯವಾಗಿ ಭಾರತದ ಲೆಕ್ಕಾಚಾರದ ಲೆಕ್ಕಾಚಾರಗಳು	ಭಾರತದ ಲೆಕ್ಕಾಚಾರದ ಲೆಕ್ಕಾಚಾರಗಳು (IND-AS)	ಹಿಂದಿನ ಸಾಮಾನ್ಯವಾಗಿ ಭಾರತದ ಲೆಕ್ಕಾಚಾರದ ಲೆಕ್ಕಾಚಾರಗಳು	ಭಾರತದ ಲೆಕ್ಕಾಚಾರದ ಲೆಕ್ಕಾಚಾರಗಳು (IND-AS)	ಹಿಂದಿನ ಸಾಮಾನ್ಯವಾಗಿ ಭಾರತದ ಲೆಕ್ಕಾಚಾರದ ಲೆಕ್ಕಾಚಾರಗಳು	ಭಾರತದ ಲೆಕ್ಕಾಚಾರದ ಲೆಕ್ಕಾಚಾರಗಳು (IND-AS)
I	ಆಸ್ತಿಗಳು						
	1) ಚಾಲ್ತಿಯಲ್ಲಿರುವ ಆಸ್ತಿಗಳು						
	(a) ಸ್ಥಿರಾಸ್ತಿ ಮತ್ತು ಯಂತ್ರೋಪಕರಣ	4,872.80	(268.59)	4,509.79	(333.26)	4,051.35	(337.48)
	(b) ಪ್ರಗತಿಯಲ್ಲಿರುವ ಕಾಮಗಾರಿ	-	-	-	-	-	-
	(c) ಧಾರಕ ಸಸ್ಥಗಳು	3,146.61	-	3,106.22	66.41	3,167.24	3,167.24
	(d) ಹೂಡಿಕೆ ಆಸ್ತಿ	63.52	-	-	-	-	69.30
	(e) ಇತರೆ ಅಗೋಚರ ಆಸ್ತಿ	-	-	-	-	-	-
	(f) ಧಾರಕ ಸಸ್ಥಗಳನ್ನು ಹೊರತು ಪಡಿಸಿದ ಜೈವಿಕ ಆಸ್ತಿ	5,121.00	(3,990.15)	4,602.94	(3,847.16)	4,248.64	(3,293.12)
	(g) ಮಾರಾಟಕ್ಕಿರುವ ಚಾಲ್ತಿಯಲ್ಲಿರುವ ಆಸ್ತಿಗಳು	8.31	134.77	8.31	134.77	8.31	134.77
	(h) ಆರ್ಥಿಕ ಆಸ್ತಿ	-	-	25.50	(25.50)	25.50	(25.50)
	i) ಹೂಡಿಕೆಗಳು	6.08	-	9.63	-	8.57	8.57
	ii) ಸಾಲಗಳು	1,120.97	-	762.83	-	663.08	663.08
2	ಒಟ್ಟು ಚಾಲ್ತಿಯಲ್ಲಿರುವ ಆಸ್ತಿಗಳು	14,339.29	(4,123.96)	13,025.33	(4,004.74)	12,172.70	(3,452.03)
	2) ಚಾಲ್ತಿ ಆಸ್ತಿ						
	(a) ಸರಕು ದಾಸ್ತಾನು	679.45	(0.12)	938.10	(0.12)	796.92	(0.12)
	(b) ಧಾರಕ ಸಸ್ಥಗಳು	402.21	6,589.61	415.97	5,477.45	260.83	4,059.95
	(c) ಆರ್ಥಿಕ ಆಸ್ತಿ	-	-	-	-	-	-
	i) ವ್ಯಾಪಾರ ಸಂಬಂಧ ಬರತಕ್ಕದ್ದು	251.90	-	286.84	-	298.79	298.79
	ii) ನಗದು ಮತ್ತು ಬ್ಯಾಂಕಿನಲ್ಲಿರುವ	15,013.86	-	14,470.41	-	15,266.50	15,266.50
	iii) ಶಿಲುಕುಗಳು	-	-	-	-	1.18	1.18
	iii) ಸಾಲಗಳು	53.27	-	63.63	-	57.50	57.50
	iv) ಇತರೆ	139.72	-	127.79	-	134.24	134.24
	(d) ಇತರೆ ಚಾಲ್ತಿ ಆಸ್ತಿಗಳು	305.52	-	376.21	-	301.49	301.49
	ಒಟ್ಟು ಚಾಲ್ತಿ ಆಸ್ತಿಗಳು	16,845.94	6,589.49	16,678.94	5,477.33	17,117.45	4,059.83
3	ಒಟ್ಟು ಆಸ್ತಿಗಳು	31,185.23	2,465.53	29,704.17	1,472.59	29,290.15	607.80
							29,897.95



\* ಹಿಂದಿನ GAAP ಅಂಕಿಅಂಶಗಳನ್ನು ಟಿಪ್ಪಣಿ ಉದ್ದೇಶಕ್ಕಾಗಿ IND-AS ಪ್ರಸ್ತುತಿ ಅವಶ್ಯಕತೆಗಳಿಗೆ ಅನುಗುಣವಾಗಿ ಮರುಹಂಚಿಕೆ ಮಾಡಲಾಗಿದೆ.

i. ಮಾರ್ಚ್ 31, 2018 ಕ್ಕೆ ಒಟ್ಟು ಸಮಗ್ರ ಆದಾಯದ ಹೊಂದಾಣಿಕೆ :

(ರೂ. ಲಕ್ಷಗಳಲ್ಲಿ)

	ವಿವರಗಳು	31ನೇ ಮಾರ್ಚ್ 2018ಕ್ಕೆ ಭಾರತದಲ್ಲಿ ಸ್ಥಿರೀಕರಿಸಲಾದ ಲೆಕ್ಕತತ್ವಗಳು	ಭಾರತದ ಲೆಕ್ಕ ಮಾನದಂಡಗಳ (IND-AS) ಹೊಂದಾಣಿಕೆಗಳು	31ನೇ ಮಾರ್ಚ್ 2018ಕ್ಕೆ ಭಾರತದ ಲೆಕ್ಕ ಮಾನದಂಡಗಳು	31ನೇ ಮಾರ್ಚ್ 2017ಕ್ಕೆ ಭಾರತದಲ್ಲಿ ಸ್ಥಿರೀಕರಿಸಲಾದ ಲೆಕ್ಕತತ್ವಗಳು	ಭಾರತದ ಲೆಕ್ಕ ಮಾನದಂಡಗಳ (IND-AS) ಹೊಂದಾಣಿಕೆಗಳು	31ನೇ ಮಾರ್ಚ್ 2017ಕ್ಕೆ ಭಾರತದ ಲೆಕ್ಕ ಮಾನದಂಡಗಳು
I	ಕಾರ್ಯಾಚರಣೆಯಿಂದ ಬಂದ ಆದಾಯ	9,193.30	-	9,193.30	6,265.88	-	6,265.88
II	ಇತರೆ ಆದಾಯ	1,124.19	-	1,124.19	1,261.91	-	1,261.91
III	<b>ಒಟ್ಟು ಆದಾಯ (I+II)</b>	<b>10,317.48</b>	<b>-</b>	<b>10,317.48</b>	<b>7,527.79</b>	<b>-</b>	<b>7,527.79</b>
IV	<b>ವೆಚ್ಚಗಳು</b>						
	ಕಾರ್ಯಾಚರಣೆಯಿಂದಾದ ವೆಚ್ಚಗಳು	2,208.23	-	2,208.23	1,374.84	-	1,374.84
	ತಯಾರಾದ ಸರಕುಗಳು ತಪಶೀಲಬದಲಾವಣೆ ಪ್ರಗತಿಯಲ್ಲಿರುವ ಕಾರ್ಯ ಮತ್ತು ವ್ಯಾಪಾರದ (ಸರಕು) ಗಳಲ್ಲಾದ ಬದಲಾವಣೆಗಳು	137.67	-	137.67	(59.34)	-	(59.34)
	ನ್ಯಾಯೋಚಿತ ಆಸ್ತಿಗಳ ಹೆಚ್ಚು/ಕಡಿಮೆ		(969.17)	(969.17)		(867.69)	(867.69)
	ನೌಕರರ ಸೌಲಭ್ಯಕ್ಕಾಗಿ ತಗಲಿದ ವೆಚ್ಚಗಳು	4,118.91	39.97	4,158.87	4,712.33	(272.97)	4,439.35
	ಸವಕಳಿ ಮತ್ತು ಋಣವಿಮೋಚನಾ ವೆಚ್ಚ	311.74	(5.41)	306.33	274.84	(1.33)	273.52
	ಇತರೆ ವೆಚ್ಚಗಳು	1,590.21	-	1,590.21	1,019.94	-	1,019.94
	<b>ಒಟ್ಟು ವೆಚ್ಚಗಳು</b>	<b>8,366.76</b>	<b>(934.61)</b>	<b>7,432.15</b>	<b>7,322.61</b>	<b>(1,142.00)</b>	<b>6,180.61</b>
V	ಅಸಾಧಾರಣ ಅಂಶ ಹಾಗೂ ತೆರಿಗೆ ಪೂರ್ವಪರ ಲಾಭ (III-IV)	1,950.72	934.61	2,885.33	205.18	1,142.00	1,347.17
VI	ಅಸಾಧಾರಣ ಅಂಶ						
VII	<b>ತೆರಿಗೆ ಮುಂಚಿನ ಲಾಭ (V-VI)</b>	<b>1,950.72</b>	<b>934.61</b>	<b>2,885.33</b>	<b>205.18</b>	<b>1,142.00</b>	<b>1,347.17</b>
VIII	<b>ತೆರಿಗೆ ವೆಚ್ಚ</b>						
	ಪ್ರಸ್ತುತ ತೆರಿಗೆ	-	-	-			
	ಮ್ಯಾಟರ್ ಅರ್ಹತೆ	210.00	-	210.00	211.19		211.19
	ಮೌಲ್ಯಮಾಪನ ವರ್ಷ 2017-18ರ ತೆರಿಗೆಯ ಹೆಚ್ಚುವರಿ ನಿಬಂಧನೆ 17-18	(91.12)		(91.12)			
	ಮುಂದೂಡಲ್ಪಟ್ಟ ತೆರಿಗೆ ವೆಚ್ಚಗಳು	(32.16)		(32.16)			
		217.20	-	217.20			
IX	<b>ಪ್ರಸಕ್ತ ವರ್ಷದ ಲಾಭ/ನಷ್ಟ (VIII-VII)</b>	<b>1,646.80</b>	<b>934.61</b>	<b>2,581.41</b>	<b>(6.01)</b>	<b>1,142.00</b>	<b>1,135.98</b>
X	<b>ಇತರೆ ಸಮಗ್ರ ಆದಾಯ</b>						
	A (i) ಗುರುತು ಮಾಡಿದ ಸೌಲಭ್ಯವಿಮಾಗಣಿಕೆ ಲಾಭ/ ನಷ್ಟಕ್ಕೆ ಮರುವರ್ಗೀಕರಣವಾಗದ ಅಂಶಗಳು	-	-	-			
	(ii) ಆದಾಯ ತೆರಿಗೆ-ಎ		39.97	39.97		(583.17)	(583.17)
	B (i) ಲಾಭ ಮತ್ತು ನಷ್ಟಕ್ಕೆ ಮರುವರ್ಗೀಕರಣವಾದ ಅಂಶಗಳು	-	-	-			
	(ii) ಆದಾಯ ತೆರಿಗೆ-ಬಿ	-	-	-			
		-	39.97	39.97	-	(583.17)	(583.17)
XI	<b>ಒಟ್ಟು ಸಮಗ್ರ ಆದಾಯ (IX+X)</b>	<b>1,646.80</b>	<b>974.58</b>	<b>2,621.38</b>	<b>(6.01)</b>	<b>558.83</b>	<b>552.22</b>

\* ಹಿಂದಿನ GAAP ಅಂಕಿಅಂಶಗಳನ್ನು ಟಿಪ್ಪಣಿ ಉದ್ದೇಶಕ್ಕಾಗಿ IND-AS ಪ್ರಸ್ತುತಿ ಅವಶ್ಯಕತೆಗಳಿಗೆ ಅನುಗುಣವಾಗಿ ಮರುಹಂಚಿಕೆ ಮಾಡಲಾಗಿದೆ.

**ಕಲಾಪಿನಿ**

b) ಮಾರ್ಚ್ 31, 2017 ಕ್ಕೆ ಕೊನೆಗೊಂಡ ವರ್ಷದ ನಗದು ಹರಿವಿನ ವಿವರಣಾ ಪಟ್ಟಿ ಅಳವಡಿಕೆಯ ಪರಿಣಾಮ :

(ರೂ. ಲಕ್ಷಗಳಲ್ಲಿ)

ವಿವರಗಳು	2017-2018			2016-2017		
	ಹಿಂದಿನ ಸಾಮಾನ್ಯವಾಗಿ ಭಾರತದಲ್ಲಿ ಸ್ಥಳೀಕರಿಸಲಾದ ಲೆಕ್ಕತತ್ವಗಳು	ಭಾರತದ ಲೆಕ್ಕ ಮಾನದಂಡಗಳ (IND-AS) ಹೊಂದಾಣಿಕೆಗಳು	ಭಾರತದ ಲೆಕ್ಕ ಮಾನದಂಡಗಳು	ಹಿಂದಿನ ಸಾಮಾನ್ಯವಾಗಿ ಭಾರತದಲ್ಲಿ ಸ್ಥಳೀಕರಿಸಲಾದ ಲೆಕ್ಕತತ್ವಗಳು	ಭಾರತದ ಲೆಕ್ಕ ಮಾನದಂಡಗಳ (IND-AS) ಹೊಂದಾಣಿಕೆಗಳು	ಭಾರತದ ಲೆಕ್ಕ ಮಾನದಂಡಗಳು
ನಿವ್ವಳ ನಗದು ಹರಿವಿನ ಕಾರ್ಯಚಟುವಟಿಕೆಗಳು	2,852.93	(2,186.06)	666.87	242.16	(1,755.53)	(1,513.38)
ನಿವ್ವಳ ನಗದು ಹರಿವಿನ ಹೂಡಿಕೆ ಚಟುವಟಿಕೆಗಳು	-	(123.54)	(123.42)	(1,027.09)	1,743.19	716.10
ನಿವ್ವಳ ನಗದು ಹರಿವಿನ ಹಣಕಾಸು ಚಟುವಟಿಕೆಗಳು	-	-	-	-	-	-
<b>ನಗದು ಹಾಗೂ ನಗದು ಸಮಾನಗಳಲ್ಲಾದ ನಿವ್ವಳ ಬದಲಾವಣೆ</b>	<b>2,858.95</b>	<b>(2,309.48)</b>	<b>543.45</b>	<b>(784.93)</b>	<b>(12.34)</b>	<b>(797.27)</b>
ನಗದು ಮತ್ತು ನಗದು ಸಮಾನಗಳು 1ನೇ ಏಪ್ರಿಲ್ 2016 ಮತ್ತು 2017 ರಂತೆ	14,485.81	15.40	14,470.41	15,270.74	(3.06)	15,267.62
<b>ನಗದು ಮತ್ತು ನಗದುಸಮಾನಗಳು 31ನೇ ಮಾರ್ಚ್ 2017 ಮತ್ತು 2018 ರಂತೆ</b>	<b>17,338.74</b>	<b>(2,324.88)</b>	<b>15,013.86</b>	<b>14,485.81</b>	<b>(15.40)</b>	<b>14,470.41</b>

iii ಮಾರ್ಚ್ 31, 2017 ಮತ್ತು 1 ಏಪ್ರಿಲ್ 2016ರಂತೆ ಒಟ್ಟು ಷೇರುಗಳ ಹೊಂದಾಣಿಕೆ :

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018	31 ಮಾರ್ಚ್ 2017	31 ಮಾರ್ಚ್ 2016
ಹಿಂದಿನ GAAP ಪ್ರಕಾರ ಒಟ್ಟು ಈಕ್ವಿಟಿ (ಷೇರುದಾರರ ನಿಧಿಗಳು)	27,913.90	27,043.89	26,845.71
ಸರ್ಕಾರದ ಅನುದಾನಗಳ ಹೊಂದಾಣಿಕೆಗಳು	(2,657.90)	(1,907.58)	(1,703.40)
ನಿಬಂಧನೆಗಳ ಹೊಂದಾಣಿಕೆಗಳು	70.66	(1,014.20)	(704.01)
ದಾಸ್ತಾನುಗಳ ಹೊಂದಾಣಿಕೆಗಳು	(0.11)	(0.11)	(0.11)
ಜೈವಿಕ ಆಸ್ತಿಗಳ ಹೊಂದಾಣಿಕೆಗಳು	2,717.40	1,305.84	442.38
ತೇಗ ಭೋಗ್ಯದ ಮರುಸ್ಥಾಪನೆಯ ಹೊಂದಾಣಿಕೆಗಳು	55.86	50.45	45.04
ಅಂಗಸಂಸ್ಥೆಗಳ ಹೂಡಿಕೆಯಲ್ಲಿನ ಹೊಂದಾಣಿಕೆ	0	0	0
ಭದ್ರತಾರೇವಣಿಗಳ ನ್ಯಾಯೋಚಿತ ಮೌಲ್ಯ ನಿರ್ಣಯದ ಹೊಂದಾಣಿಕೆ	0.01	0.16	0
ಮಾರಾಟಕ್ಕಾಗಿರುವ ಪ್ರಸ್ತುತ ಸ್ವತ್ತುಗಳ ನ್ಯಾಯೋಚಿತ ಮೌಲ್ಯಮಾಪನ ಹೊಂದಾಣಿಕೆ	134.77	134.77	134.77
ತೆರಿಗೆ ಹೊಂದಾಣಿಕೆಯ ಬದಲಾವಣೆಗಳು			
<b>IND-AS ಪ್ರಕಾರ ಒಟ್ಟು ಈಕ್ವಿಟಿ (ಷೇರುದಾರರ ನಿಧಿಗಳು)</b>	<b>28,234.58</b>	<b>25,613.22</b>	<b>25,060.39</b>

iv. ಮಾರ್ಚ್ 31, 2018 ಕ್ಕೆ ಕೊನೆಗೊಂಡ ವರ್ಷದ ಒಟ್ಟು ಸಮಗ್ರ ವರಮಾನದ ಹೊಂದಾಣಿಕೆ :

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2018 ರಂದು	31 ಮಾರ್ಚ್ 2017 ರಂದು
ಹಿಂದಿನ GAAP ಪ್ರಕಾರ ತೆರಿಗೆ ನಂತರದ ಲಾಭ	1,646.80	(6.01)
ನಿಬಂಧನೆಗಳ ಹೊಂದಾಣಿಕೆಗಳು	-	(310.19)
ಜೈವಿಕ ಆಸ್ತಿಗಳ ಹೊಂದಾಣಿಕೆಗಳು	969.18	863.45
ತೇಗ ಭೋಗ್ಯದ ಮರುಸ್ಥಾಪನೆಯ ಹೊಂದಾಣಿಕೆಗಳು	5.41	5.41
ಭದ್ರತಾ ಠೇವಣಿಗಳ ನ್ಯಾಯೋಚಿತ ಮೌಲ್ಯ ನಿರ್ಣಯದ ಹೊಂದಾಣಿಕೆ	(0.01)	0.16
ತೆರಿಗೆ ಹೊಂದಾಣಿಕೆಯ ಬದಲಾವಣೆಗಳು	-	-
ಭಾರತೀಯ ಲೆಕ್ಕಮಾನದಂಡಗಳ ಪ್ರಕಾರ ಒಟ್ಟು ಸಮಗ್ರ ಆದಾಯ	<b>2,621.38</b>	<b>552.82</b>

ಅ. ವ್ಯಾಖ್ಯಾನಿತ ಲಾಭದ ಹೊಣೆಗಾರಿಕೆಯ ಮರು-ಮಾಪನ :

IND-AS ಅಡಿಯಲ್ಲಿ ವ್ಯಾಖ್ಯಾನಿಸಲಾದ ಲಾಭದ ಹೊಣೆಗಾರಿಕೆಯ ಮರುಮಾಪನವನ್ನು ಇತರ ಸಮಗ್ರ ಆದಾಯದ ಅಡಿಯಲ್ಲಿ ಗುರುತಿಸಲಾಗುತ್ತದೆ. ಹಾಗಿದ್ದರೂ, ಕಂಪನಿಯು ಮುಂದೂಡದ ಉಪದಾನ ಹೊಣೆಗಾರಿಕೆಯನ್ನು ಒದಗಿಸಿಲ್ಲ ಮತ್ತು ಇದರಿಂದಾಗಿ, ಹಿಂದಿನ ಉಂಕ ಅಡಿಯಲ್ಲಿ ಅದೇ ಕಾರಣಕ್ಕಾಗಿ ಕಡಿಮೆ ಒದಗಿಸಲಾಗಿತ್ತು. ಒಟ್ಟು ಸಮಗ್ರ ಆದಾಯ ಮತ್ತು ಒಟ್ಟಾರೆ ಈಕ್ವಿಟಿ 1 ಏಪ್ರಿಲ್, 2016 ಮತ್ತು ಮಾರ್ಚ್ 31, 2017 ರ ಹೊತ್ತಿಗೆ ಕ್ರಮವಾಗಿ ರೂ. 704.01 ಲಕ್ಷ ಮತ್ತು ರೂ. 320.20 ಲಕ್ಷ.

ಆ. ಹೂಡಿಕೆ ಆಸ್ತಿ:

i. IND-AS 40 ರ ಆಧಾರದ ಮೇಲೆ ಕಂಪನಿಯು ಗುತ್ತಿಗೆ ಭೂಮಿಯನ್ನು 30 ವರ್ಷಗಳ ಗುತ್ತಿಗೆಯ ಅವಧಿಯೊಂದಿಗೆ ಮೌಲ್ಯೀಕರಿಸಿದೆ ಮತ್ತು ಸಾಂಸ್ಥಿಕ ಆಸ್ತಿ ಭೂಮಿಯ ಭಾಗವನ್ನು ಹೂಡಿಕೆ ಆಸ್ತಿಯನ್ನಾಗಿ ಕೊಡಲಾಗಿದೆ. ಹಿಂದಿನ ಉಂಕ ಯ ಅಡಿಯಲ್ಲಿ ಇದನ್ನು ಒಂದನೆಯ ಅತ್ಯಲ್ಪ ಮೌಲ್ಯದಲ್ಲಿ ಸ್ಥಿರಾಸ್ತಿ ಮತ್ತು ಯಂತ್ರೋಪಕರಣದ ಭಾಗವಾಗಿ ತೋರಿಸಲಾಯಿತು.

ii. ಸಾಂಸ್ಥಿಕ ಕಟ್ಟಡದ ಹೊರಗಿನ ಭಾಗವನ್ನು ಮೊದಲು ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ಭಾಗವಾಗಿ ತೋರಿಸಲಾಯಿತು. ಇದು ನ್ಯಾಯಯುತ ಮೌಲ್ಯವಾಗಿದೆ ಮತ್ತು ಹೂಡಿಕೆ ಆಸ್ತಿಗೆ ಮರುಬಳಕೆಯಾಗಿದೆ.

iii. ಕಂಪನಿಯು ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ 55.90 ಹೆಕ್ಟೇರ್ ಚಹಾ ತೋಟಗಳ ಪರವಾನಿಗೆಯನ್ನು ಖಾಸಗಿಯವರಿಗೆ ನೀಡಿದೆ. ಚಹಾ ತೋಟಗಳ ಪರವಾನಿಗೆ ಅವಧಿಯು 2008-09 ರಿಂದ ಹದಿನೈದು ವರ್ಷಗಳಾಗಿರುತ್ತದೆ. ಹಿಂದಿನ ಉಂಕ ಅಡಿಯಲ್ಲಿ ಇದನ್ನು ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳ ಅಡಿಯಲ್ಲಿ ತೋರಿಸಲಾಗಿತ್ತು.

ಇ. ಸ್ಥಿರಾಸ್ತಿ ಇಂದ ಹೂಡಿಕೆ ಆಸ್ತಿಗೆ ಮರುವರ್ಗೀಕರಣ :

(ರೂ. ಲಕ್ಷಗಳಲ್ಲಿ)

ವಿವರಣೆಗಳು	31.03.2018	31.03.2017	01.04.2016
ಅಡಾವೆ ಪಟ್ಟಿ ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳು ಹೂಡಿಕೆ ಆಸ್ತಿ	4604.22 63.52	4176.53 66.41	3713.87 69.30

ಈ. ಧಾರಕ ಸಸ್ಯಗಳನ್ನು ಹೊರತುಪಡಿಸಿ ಜೈವಿಕ ಆಸ್ತಿಗಳು:

i. IND-AS 41 ರ ಅಡಿಯಲ್ಲಿ ವ್ಯವಸಾಯ, ಜೈವಿಕ ಆಸ್ತಿಗಳನ್ನು ನ್ಯಾಯೋಚಿತ ಮೌಲ್ಯದಲ್ಲಿ ಮಾರಲು ಕಡಿಮೆ ವೆಚ್ಚದಲ್ಲಿ ಅಳೆಯಲಾಗುತ್ತದೆ. ಹಿಂದಿನ ಉಂಕ ಜೈವಿಕ ಆಸ್ತಿಗಳನ್ನು ಅಳೆಯಲಾಗುತ್ತಿತ್ತು.

ii. IND-AS 41 ರ ಆಧಾರದ ಮೇಲೆ, ತೇಗದ ತೋಟಗಳನ್ನು ಜೈವಿಕ ಆಸ್ತಿಗಳೆಂದು ಪರಿಗಣಿಸಲಾಗಿದೆ ಮತ್ತು ಅದರ ದೀರ್ಘಾವಧಿಯ ಜೀವನ ಚಕ್ರದಿಂದಾಗಿ ವೆಚ್ಚದಲ್ಲಿ ಮೌಲ್ಯವನ್ನು ಪಡೆಯಲಾಗಿದೆ. ಹಿಂದಿನ GAAP ಅಡಿಯಲ್ಲಿ ಇದನ್ನು ಸ್ಥಿರಾಸ್ತಿ ಮತ್ತು ಯಂತ್ರೋಪಕರಣಗಳು ಒಂದು ಭಾಗವಾಗಿ ಬಹಿರಂಗಪಡಿಸಲಾಯಿತು. ಒಟ್ಟು ಸಮಗ್ರ ಆದಾಯ ಮತ್ತು ಒಟ್ಟಾರೆ ಈಕ್ವಿಟಿ 1 ಏಪ್ರಿಲ್, 2016 ರ ಮತ್ತು ಮಾರ್ಚ್ 31, 2017 ರವರೆಗಿನ ಪರಿಣಾಮ ರೂ. 45.04 ಲಕ್ಷ ಹೆಚ್ಚಾಗಿದೆ ಮತ್ತು ಕ್ರಮವಾಗಿ 50.04 ಲಕ್ಷ ರೂ. ಅಕೇಶಿಯಾ, ಯೂಕಲಿಪ್ಟಸ್, ಸುಬಾಬುಲ್ ಮುಂತಾದ ಇತರ ಪಲ್ವವುಡ್ ತೋಟಗಳು ನ್ಯಾಯೋಚಿತ ಮೌಲ್ಯದಲ್ಲಿ ಮಾರಾಟ ಮಾಡಲು ಕಡಿಮೆ ವೆಚ್ಚದಲ್ಲಿ ಮೌಲ್ಯವನ್ನು ಪಡೆದಿವೆ. ನಿಂತಿರುವ ಬೆಳೆಗಳಿಗೆ ನ್ಯಾಯಯುತ ಮೌಲ್ಯ ಮಾಪನಗಳನ್ನು ಬಳಸಲಾಗುತ್ತದೆ. ಮೌಲ್ಯಮಾಪನ ತಂತ್ರಗಳಿಗೆ ಒಳಹರಿವು ಆಧರಿಸಿ ಹಂತ-3 ನ್ಯಾಯಯುತ ಮೌಲ್ಯಗಳು ಎಂದು ವರ್ಗೀಕರಿಸಲಾಗಿದೆ.

ಉ. ಇತರ ಸಮಗ್ರ ಆದಾಯ :

IND-AS ಅಡಿಯಲ್ಲಿ ಒಂದು ಪ್ರಮಾಣದಲ್ಲಿ ಅಗತ್ಯವಿರುವ ಅಥವಾ ಅನುಮತಿಸಿದ ಹೊರತು, ಆದಾಯದ ಎಲ್ಲಾ ವಸ್ತುಗಳು ಮತ್ತು ಒಂದು ಅವಧಿಯಲ್ಲಿ ಗುರುತಿಸಲ್ಪಟ್ಟ ಖರ್ಚನ್ನು ಲಾಭ ಮತ್ತು ನಷ್ಟ ಖಾತೆಯಲ್ಲಿ ಸೇರಿಸಬೇಕು. ಲಾಭ ಮತ್ತು ನಷ್ಟದಲ್ಲಿ ಗುರುತಿಸಿದ ಇರುವ ಆದಾಯ ಮತ್ತು ವೆಚ್ಚದ ವಸ್ತುಗಳು ಆದರೆ “ಇತರ ಸಮಗ್ರ ಆದಾಯ” ದಲ್ಲಿ ಲಾಭ ಯೋಜನೆಯಲ್ಲಿ ವ್ಯಾಖ್ಯಾನಿಸಲು ಮರು ಮಾಪನಗಳು ಒಳಗೊಂಡಿವೆ. ಇತರ ಸಮಗ್ರತೆಯ ಈ ಪರಿಕಲ್ಪನೆಯು ಹಿಂದಿನ ಉಂಕ ಅಡಿಯಲ್ಲಿ ಅಸ್ತಿತ್ವದಲ್ಲಿಲ್ಲ. ಅಂತೆಯೇ, ಉದ್ಯೋಗಿ ಲಾಭಗಳ ಮರುಮಾರಾಟದ ಕಾರಣದಿಂದ ಗಣನೀಯ ನಷ್ಟಗಳನ್ನು ಪರಿಗಣಿಸಲಾಗಿದೆ.

ಊ. ಭದ್ರತಾ ಠೇವಣಿಯ ನ್ಯಾಯೋಚಿತ ಮೌಲ್ಯಮಾಪನ :

IND-AS 113 ರ ಪ್ರಕಾರ, ಮೂರನೆಯ ವೃತ್ತಿಯಿಂದ ಪಡೆದಿರುವ ಭದ್ರತಾ ಠೇವಣಿಗಳು 8% ರಿಯಾಯಿತಿ ದರದಲ್ಲಿ ನ್ಯಾಯೋಚಿತ ಮೌಲ್ಯವನ್ನು ಹೊಂದಿವೆ.

ಋ. ಮಾರಾಟಕ್ಕಿರುವ ಚಾಲ್ತಿಯಲ್ಲಿರದ ಆಸ್ತಿಗಳು :

ಪ್ರಸಕ್ತ ಸ್ವತ್ತುಗಳು ವಿತರಣೆಗಾಗಿ ನಡೆಸಲಾದ ಜೈವಿಕ ಆಸ್ತಿಗಳ ಮಾರಾಟವನ್ನು ಒಳಗೊಂಡಿದೆ. ಅದನ್ನು ಯೋಗ್ಯವಾದ ಬೆಲೆಗೆ ಮಾರಾಟ ಹಾಗೂ ವಿಲೇವಾರಿ ಮಾಡಲು ಮೌಲ್ಯಮಾಪನ ಮಾಡಲು ಸಿದ್ಧವಾಗಿದೆ.

ಎ. ಆದಾಯ ತೆರಿಗೆಗಳು :

ಆದಾಯ ತೆರಿಗೆ :

ಆದಾಯ ತೆರಿಗೆ ಕಾಯ್ದೆ 1961, ರೂಲ್ 7(ಎ) ಪ್ರಕಾರ ಆದಾಯ ತೆರಿಗೆಗೆ ನೀಡುವ ನಿಬಂಧನೆ, ರಬ್ಬರ್ ತೋಟಗಳ ಆದಾಯಕ್ಕೆ ಅನುಗುಣವಾಗಿ ಲೆಕ್ಕ ಹಾಕಲಾಗುತ್ತದೆ. ಬಾಡಿಗೆ, ಬಡ್ಡಿ ಮತ್ತು ಇತರೆ ವಿವಿಧ ಆದಾಯಗಳಂತಹ ಕೃಷಿ-ಆಧಾರಿತ ಆದಾಯ ತೆರಿಗೆಗೆ ಒಳಪಡುತ್ತದೆ ಮತ್ತು ಆದಾಯ ತೆರಿಗೆ ಕಾಯಿದೆಯ ಸಂಬಂಧಿತ ನಿಬಂಧನೆಗಳ ಪ್ರಕಾರ ಈ ಆದಾಯದ ಮೇಲೆ ಆದಾಯ ತೆರಿಗೆಯನ್ನು ಲೆಕ್ಕಹಾಕಲಾಗುತ್ತದೆ.

ಕೃಷಿ ಆದಾಯ ತೆರಿಗೆ :

ಕೃಷಿ ಆದಾಯ ತೆರಿಗೆಯನ್ನು 2016ರ ಏಪ್ರಿಲ್ 1 ರಿಂದ ತೆಗೆದುಹಾಕಲಾಗಿದೆ.

ಮುಂದೂಡಲ್ಪಟ್ಟ ತೆರಿಗೆ :

ಕಂಪನಿಯು ಕೃಷಿಯಿಂದ ಮತ್ತು ಕೃಷಿಯೇತರ ವಿಭಾಗದಿಂದ ಆದಾಯವನ್ನು ಹೊಂದಿದೆ. ಆದ್ದರಿಂದ, ರಬ್ಬರ್ ವಿಭಾಗದ ವಿಷಯದಲ್ಲಿ ಆದಾಯ ತೆರಿಗೆಯ ಅಡಿಯಲ್ಲಿ ಮಾತ್ರ ತೆರಿಗೆ ಮುಂಗಡ ತೆರಿಗೆಯನ್ನು ಪರಿಗಣಿಸಲಾಗುತ್ತದೆ ಮತ್ತು ಇತರ ಎಲ್ಲಾ ವಿಭಾಗಗಳ ಆದಾಯವು ಕೃಷಿ ಆದಾಯವಾಗಿದೆ. ಅಂತೆಯೇ ಮುಂದೂಡಲ್ಪಟ್ಟ ತೆರಿಗೆಯನ್ನು ರಬ್ಬರ್ ವಿಭಾಗ ಸಂದರ್ಭದಲ್ಲಿ ಸಮಯದ ವ್ಯತ್ಯಾಸಗಳಿಗೆ ಸಂಬಂಧಿಸಿದಂತೆ ಮಾತ್ರ ರಬ್ಬರ್ ವಿಭಾಗದ ಒಟ್ಟು ಆದಾಯದ 35%ಗೆ ಗಣಿಸಲಾಗಿದೆ. ಇದು ರೂಲ್ 7(ಎ)(1) ಪ್ರಕಾರ ಇದೆ.



**ಏ. ಹಿಂದಿನ ಅವಧಿ ದೋಷ ಮತ್ತು ಲೋಪಗಳು :**

IND-AS ಅಡಿಯಲ್ಲಿ ಅಗತ್ಯವಾದಂತೆ, ಮುಂಚಿನ ಅವಧಿಗೆ ಸಂಬಂಧಿಸಿದ ದೋಷಗಳು ಮತ್ತು ಲೋಪಗಳು, ಆಸ್ತಿಗಳು, ಹೊಣೆಗಾರಿಕೆಗಳು ಮತ್ತು ಮುಂಚಿನ ಅವಧಿ, ಮುಂಚಿನ ಅವಧಿಗೆ ಈಕ್ಷಿತಿಗಳ ಆರಂಭಿಕ ಸಮತೋಲನವನ್ನು ಮರುಸ್ಥಾಪಿಸುವುದರ ಮೂಲಕ ಅವುಗಳನ್ನು ಸರಿಹೊಂದಿಸಬೇಕಾಗಿದೆ. ಆದಾಗ್ಯೂ, ಹಿಂದಿನ GAAP ಅಡಿಯಲ್ಲಿ 2015-16 ಮತ್ತು 2016-17 ವರ್ಷಕ್ಕೆ ವರದಿ ಮಾಡಿದ ರೂ. 3.83 ಮತ್ತು ರೂ. 173.94 ಲಕ್ಷಗಳ ಹಿಂದಿನ ಅವಧಿಯ ಖರ್ಚು ಹಿಂದಿನ ಅವಧಿಗೆ ಸಂಬಂಧಿಸಿಲ್ಲ ಮತ್ತು 2016ರ ಏಪ್ರಿಲ್ 1, ರಂತೆ ಪ್ರಾರಂಭದ ಮೀಸಲು ವಿರುದ್ಧ ಸರಿಹೊಂದಿಸಲ್ಪಟ್ಟಿಲ್ಲ.

**ಐ. ಉಳಿಸಿಕೊಂಡಿರುವ ಗಳಿಕೆ :**

ಏಪ್ರಿಲ್ 1, 2016 ಮತ್ತು 31 ಮಾರ್ಚ್, 2017 ರಂದು ಉಳಿಸಿಕೊಂಡಿರುವ ಗಳಿಕೆಯನ್ನು ಮುಂದೆ ವಿವರಿಸಿದಂತೆ ಹೊಂದಾಣಿಕೆ ಮಾಡಲಾಗಿದೆ.

**ಒ. ನಗದು ಹರಿವಿನ ಮೇಲಿನ ಪರಿಣಾಮ :**

ಹಿಂದಿನ GAAP ಅಡಿಯಲ್ಲಿ ತಯಾರಿಸಲ್ಪಟ್ಟ ನಗದು ಹರಿವುಗಳು ಮತ್ತು IND-AS ಅಡಿಯಲ್ಲಿನ ಹಣದ ಹರಿವುಗಳ ನಡುವೆ ಹಣಕಾಸಿನ ಹರಿವು ರೂ. 12.33 ಲಕ್ಷ ಕಡಿಮೆ ಆಗುವುದನ್ನು ಹೊರತುಪಡಿಸಿ ಗಮನಾರ್ಹವಾದ ಹೊಂದಾಣಿಕೆ ಅಂಶಗಳು ಇರುವುದಿಲ್ಲ.

**ಓ. ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಗಳು :**

ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಕಂಪನಿಗಳ ಆಕ್ಟ್ 2013ರ ಸೆಕ್ಷನ್ 135ರ ಪ್ರಕಾರ, ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಸಮಿತಿಯು ಕಂಪನಿಯಿಂದ ರಚನೆಯಾಗಿದೆ. ಸಮಿತಿಯ ಪ್ರಾಥಮಿಕ ಕಾರ್ಯವು ಸಿಎಸ್‌ಆರ್ ನೀತಿಯನ್ನು ರೂಪಿಸುವಲ್ಲಿ ನಿರ್ದೇಶಕರ ಮಂಡಳಿಗೆ ಸಹಾಯ ಮಾಡುವುದು ಮತ್ತು ಕಾಲಕಾಲಕ್ಕೆ ಅದರ ಅನುಷ್ಠಾನ ಮತ್ತು ಪ್ರಗತಿಯನ್ನು ಪರಿಶೀಲಿಸುವುದು ಸಿಎಸ್‌ಆರ್ ಪಾಲಿಸಿ ಆರೋಗ್ಯ ಮತ್ತು ಶಿಕ್ಷಣವನ್ನು ಮುಖ್ಯವಾಗಿ ಹೆಣ್ಣು ಮಕ್ಕಳ/ಮಹಿಳೆಯರಿಗೆ ಉತ್ತೇಜಿಸಲು ಕೇಂದ್ರೀಕರಿಸುತ್ತದೆ. ಸಿಎಸ್‌ಆರ್ ಚಟುವಟಿಕೆಗಳಿಗೆ ಬರುವ ವೆಚ್ಚಗಳು ಲಾಭ ಮತ್ತು ನಷ್ಟದ ಹೇಳಿಕೆಗೆ ವಿಧಿಸಲಾಗುತ್ತದೆ ಮತ್ತು ಇತರ ಖರ್ಚುಗಳ ಅಡಿಯಲ್ಲಿ ಅದನ್ನು ಬಹಿರಂಗಪಡಿಸಲಾಗುತ್ತದೆ.

ಅ) ವರ್ಷದಲ್ಲಿ ಕಂಪನಿಯಿಂದ ಖರ್ಚು ಮಾಡಬೇಕಾದ ಒಟ್ಟು ಮೊತ್ತ ರೂ. 61.36 ಲಕ್ಷಗಳು.

ಆ) ಈ ವರ್ಷದಲ್ಲಿ ಖರ್ಚು ಮಾಡಿದ ಮೊತ್ತ :

ಕ್ರಮ ಸಂಖ್ಯೆ	ವಿವರಣೆಗಳು	ನಗದು	ಪಾವತಿಸಬೇಕಾದ ನಗದು	ಮೊತ್ತ (ರೂ. ಲಕ್ಷಗಳಲ್ಲಿ)
1	ಯಾವುದೇ ಆಸ್ತಿ ನಿರ್ಮಾಣ/ ಸ್ವಾಧೀನಕ್ಕೆ	84.56	-	84.56
2	ಹೆಚ್ಚು (1) ಮೇಲೆ ಇತರೆ ಉದ್ದೇಶಗಳು	-	-	-

2013ರ ಕಂಪನಿಯ ಕಾಯ್ದೆ ಅಧಿನಿಯಮ 134(1) ರ ಅನುಸಾರವಾಗಿ ಹಾಗೂ ನಿರ್ದೇಶಕರ ಮಂಡಳಿ ಪರವಾಗಿ ಸಹಿ ಮಾಡಲಾಗಿದೆ.

ಸಹಿ/-  
(ವಿಜಯ ಕುಮಾರ್ ಗೋಗಿ)  
ನಿರ್ದೇಶಕರು

ಸಹಿ/-  
(ಹರೀಶ್ ಎ.)  
ವಿತ್ತ ವ್ಯವಸ್ಥಾಪಕರು & ಮುಖ್ಯ  
ಲೆಕ್ಕಾಧಿಕಾರಿಗಳು (ಪ್ರಭಾರ)

ಸಹಿ/-  
(ಸಂಜಯ್ ಮೋಹನ್)  
ವ್ಯವಸ್ಥಾಪಕ ವ್ಯವಸ್ಥಾಪಕರು

ನಮ್ಮ ಲಗತ್ತಿಸಲಾದ ವರದಿ ಪ್ರಕಾರ  
ಮುರಳಿ & ವೆಂಕಟ್  
(ಚಾರ್ಟೆಡ್ ಅಕೌಂಟೆಂಟ್ಸ್) ಪರವಾಗಿ  
ರಿಜಿಸ್ಟ್ರೇಷನ್ ನಂ. : 002162S

(ಕೆ. ವೆಂಕಟೇಶ್)  
ಪಾಲುದಾರರು  
ಸದಸ್ಯತ್ವ ಸಂಖ್ಯೆ: 028348

ಸ್ಥಳ : ಬೆಂಗಳೂರು  
ದಿನಾಂಕ : 11-09-2018

ಸ್ಥಳ : ಬೆಂಗಳೂರು  
ದಿನಾಂಕ : 14-09-2018



ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ 31-3-2018ಕ್ಕೆ ಕೊನೆಗೊಳ್ಳುವ ಆರಂಭ ಸರಕು, ಉತ್ಪಾದನೆ, ಮಾರಾಟಗಳು ಮತ್ತು ಅಂತಿಮ ಸರಕುಗಳ ಬಗ್ಗೆ ಪರಿಮಾಣಾತ್ಮಕವಾದ ಮಾಹಿತಿಗಳು

ಕ್ರಮ ಸಂಖ್ಯೆ	ವಿವರಗಳು	ಆರಂಭದ ದಾಸ್ತಾನು		ಒಟ್ಟು	ಮಾರಾಟದ ಪ್ರಮಾಣ	ಅಂತಿಮ ದಾಸ್ತಾನು	
		ಪ್ರಮಾಣ	ಮೌಲ್ಯ			ಪ್ರಮಾಣ	ಒಟ್ಟು ₹
I							
1	ರಬ್ಬರ್ ಸೆಸಕ್ಸ್ (ಡಿಆರ್‌ಸಿ ಕಿಲೋಗಳಲ್ಲಿ)	160,981 (218,599)	2,088,100 (2,040,492)	2,249,081 (2,259,091)	2,076,693 (2,098,110)	172,388 (160,981)	21,424,778 (22,740,974)
2	ಐಎಸ್‌ಎನ್‌ಆರ್ ಮತ್ತು ಇತರೆ ಉತ್ಪನ್ನಗಳು ಡಿಆರ್‌ಸಿ ಕಿಲೋಗಳಲ್ಲಿ)	483,433 (389,041)	873,341 (925,892)	1,356,774 (1,314,933)	940,970 (831,500)	415,804 (483,433)	31,997,666 (42,574,535)
3	ಅಮೋನಿಯಾ ಹೊಂದಿರುವ ಫೀಲ್ಡ್ ಲೇಟೆಕ್ಸ್ (ಡಿಆರ್‌ಸಿ ಕಿಲೋಗಳಲ್ಲಿ)	22,318 (11,568)	(12,673) (10,750)	9,644 (22,318)	-	9,644 (22,318)	1,054,904 (2,929,211)
II							
4	ನೆಡು ತೋಪುಗಳು ನೀಲಗಿರಿ / ಅಕೇಶಿಯಾ (ಮೆ. ಟನ್‌ಗಳಲ್ಲಿ)	-	87,889 (51,702)	87,889 (51,702)	87,889 (51,702)	-	-
5	ನೀಲಗಿರಿ ಕಂಬಗಳು ಮತ್ತು ಬುಡಗಳು	-	8,095	8,095	8,095	-	-
6	ನೀಲಗಿರಿ ಎಣ್ಣೆ/ ಎಲೆಗಳು (ಕಿಲೋಗಳಲ್ಲಿ)	-	95,000 (9,200)	95,000 (9,200)	95,000 (9,200)	-	-
7	ಟೋಮೊಟೊ ಕಡ್ಡಿಗಳು	-	406,482 (130,985)	406,482 (130,985)	406,482 (130,985)	-	-
8	ರಬ್ಬರ್ ಮರಗಳ ಮಾರಾಟ	-	55,261 (2,977)	55,261 (2,977)	55,261 (2,977)	-	-
9	ಉರುಪಲು ಕಟ್ಟಿಗೆ ಬಿದಿರು ಮಾರಾಟ	-	2,133 (917)	2,133 (917)	2,133 (917)	-	-
10	ಬಿದಿರು ಮಾರಾಟ	-	146,016 (93,877)	146,016 (93,877)	146,016 (93,877)	-	-
11	ಹುಣಸೆ ಮಾರಾಟ	-	20,246 (56,794)	20,246 (56,794)	20,246 (56,794)	-	-
	ಒಟ್ಟು						5,44,77,348
	ಒಟ್ಟು						(6,82,44,720)

1) ಆವರಣದಲ್ಲಿರುವ ಅಂಕಿ ಸಂಖ್ಯೆಗಳು ಕಳೆದ ಸಾಲಿಗೆ ಸಂಬಂಧಿಸಿವೆ.

2) ಬೆಳೆದು ನಿಂತಿರುವ ನೆಡುತೋಪುಗಳ ತಪಶೀಲುಗಳ ಪರಿಮಾಣವನ್ನು ಅಳೆಯಲು ಕಷ್ಟಸಾಧ್ಯವಾದುದರಿಂದ ಅವುಗಳ ಮಾಲ್ಯವನ್ನು ಮಾತ್ರ ತೋರಿಸಲಾಗಿದೆ.



# **KARNATAKA FOREST DEVELOPMENT CORPORATION LIMITED**

**(A GOVERNMENT OF KARNATAKA UNDERTAKING)**



## **47<sup>th</sup> ANNUAL REPORT 2017 - 2018**

Registered Office: 'Vanavikas', 18th Cross, Malleswaram, Bangalore-560 003  
Phone: 91-80-23345192, 23345711 Fax: 91-80-23461647  
email: [info@kfdcl.com](mailto:info@kfdcl.com) Website : [www.kfdcl.kar.nic.in](http://www.kfdcl.kar.nic.in)

# KARNATAKA FOREST DEVELOPMENT CORPORATION LIMITED

BANGALORE - 560 003.

## I N D E X

Sl. No.	Descriptions	Page No.
1	Board of Directors	..... 199
2	Notice of the AGM	..... 200
3	Board's Report	..... 201
	<b>Standalone</b>	
4	Comments of Comptroller & Audit General of India	..... 222
5	Auditor's Report	..... 223
6	Annexure to Auditor's Report	..... 227
7	Balance Sheet as 31st March, 2018	..... 264
8	Statement of Profit and Loss for the year ended 31st March, 2018	..... 266
9	Statement of Changes In Equity for the Year ended 31.03.2018	..... 268
10	Cash Flow statement for the year ended 31st March 2018	..... 269
11	Notes forming part of Accounts 1 to 33	..... 271
	<b>Consolidated</b>	
12	Comments of Comptroller & Audit General of India	..... 328
13	Auditor's Report	..... 329
14	Annexure to Audit Report	..... 334
15	Balance Sheet as at 31st March, 2018	..... 343
16	Statement of Profit and Loss for the year ended 31st March, 2018	..... 345
17	Statement of Changes In Equity for the Year ended 31.03.2018	..... 347
18	Cash flow statement for the year ended 31st March 2018	..... 348
19	Notes forming part of Accounts 1 to 33	..... 350
20	Quantitative Details	..... 407

# KARNATAKA FOREST DEVELOPMENT CORPORATION LIMITED

BANGALORE - 560 003.

## LIST OF DIRECTORS

Chairman	: Sri R. Shankar Hon'ble Minister of Forest, Environment & Ecology
Managing Director	: Sri Sanjai Mohan, IFS
Director	: Sri Vijay Kumar Gogi, IFS Smt. Padmavathi Sri Kapil Mohan, IAS
I/c Finance Manager and Chief Accounts Officer	: Sri Harisha A
Auditors	: Murali & Venkat Chartered Accountants No 1605A, 28th Main Road, 29th Cross, BSK II stage, Bangalore - 560070 Phone No: 080 - 26710531, 26714185 E-mail ID: muraliandvenkat@gmail.com
Registered office	: "Vanaviaks"18th Cross, Malleswaram, Bangalore-560 003.
Divisional Offices	: Mangalore, Puttur, Sullia (D.K) Shimoga, Dharwad, Chickmagalur & Bangalore
Bankers	: Syndicate Bank/ Corporation Bank



# KARNATAKA FOREST DEVELOPMENT CORPORATION LTD.

(A Government of Karnataka Undertaking)



CIN : U02001KA1971SGC001999  
info@kfdcl.com  
www.kfdcl.kar.nic.in

Regd. : 1st Floor, Vana Vikas,  
18th Cross, Malleswaram,  
Bangalore-560 003.  
Off. : 23345192, 23345711, 23343712  
Fax : 23461647

Ref. No. :KFDCL/CS/ 47-AGM/2018-19/1221

Date : 05.11.2018

## **NOTICE OF THE ANNUAL GENERAL MEETING**

NOTICE is hereby given that the 47th Annual General Meeting of the members of the **KARNATAKA FOREST DEVELOPMENT CORPORATION LIMITED** will be held at 11.00 A.M. on Wednesday, the 28th day of November 2018 at the Chamber of Honorable Minister of Forest, Room No. 444, Vikas Soudha, Bengaluru - 560001 to transact the following business:

### **ORDINARY BUSINESS:**

- (a) To receive, consider and adopt the Balance Sheet as at 31st March 2018, Profit and Loss Account, Cash Flow Statement for the financial year ended 31st March 2018, together with the Board's and Auditors report thereon, including the certificate issued by the Comptroller and Auditor General of India for the year ended 31st March 2018.  
(b) To receive, consider and adopt the audited consolidated financial statements of the Company for the financial year ended 31st March 2018.
- To determine the remuneration of the Statutory Auditors as per the provisions of Section 142 of the Companies Act, 2013.

for **Karnataka Forest Development Corporation Ltd.,**

Place: Bangalore  
Date: 05-11-2018

Sd/-  
**(Sanjai Mohan)**  
Managing Director

### **NOTES:**

- A member entitled to attend and vote at the meeting, is entitled to appoint a proxy to attend and vote, instead of himself and a proxy need not be a member. The Proxy form must be lodged with the Company not less than 48 hours before the meeting.
- The powers of appointment of Statutory Auditors vest with the Comptroller and Auditor General of India.

for **Karnataka Forest Development Corporation Ltd.,**

Place: Bangalore  
Date: 05-11-2018

Sd/-  
**(Sanjai Mohan)**  
Managing Director



# KARNATAKA FOREST DEVELOPMENT CORPORATION LTD.

(A Government of Karnataka Undertaking)

CIN : U02001KA1971SGC001999  
info@kfdcl.com  
www.kfdcl.kar.nic.in

Regd. : 1st Floor, Vana Vikas, 18th Cross,  
Malleswaram, Bangalore-560 003.  
Off. : 23345192, 23345711, 23343712  
Fax : 23461647

## To **BOARD'S REPORT**

### **The Members**

of Karnataka Forest Development Corporation Limited  
Bangalore-560003

Your Directors have pleasure in presenting the 47th Board's Report of your Company together with the Audited Statement of Accounts, the Auditors' Report of your Company for the financial year ended 31st March, 2018 and the comments of the Comptroller & Auditor General of India.

## **FINANCIAL HIGHLIGHTS**

(Rs. in Lakhs)

Particulars	Consolidated		Standalone	
	Current Year	Previous Year	Current Year	Previous Year
Gross Income	10,317	7,528	10,317	7,517
Profit Before Interest and Depreciation	3,192	1,621	3,192	1,622
Finance Charges	-	-	-	-
Gross Profit	3,192	1,621	3,192	1,622
Provision for Depreciation	306	274	306	274
Net Profit Before Tax	2,885	1,347	2,886	1,348
Provision for Tax	304	211	304	211
Net Profit After Tax	2,581	1,136	2,582	1,137

## **STATE OF COMPANY'S AFFAIRS AND FUTURE OUTLOOK**

**a) Pulpwood:** The Corporation manages 41663.33 ha's of leased forest land used for pulpwood plantations. The Company has raised 1377.10 ha's of pulpwood plantations during the FY 2017-18.

**b) Rubber:** The Corporation continues to maintain and manage 4443.32 ha's of rubber plantations. It has also prepared a replanting project to replace all old and low yielding rubber plantations with newer and higher yielding clones approved by the Rubber Board of India. The Rubber replanting project for 1750 ha's at a cost of Rs.56.21 Crores has been approved by the Government of Karnataka. The project period is 2008-09 to 2020-21 and in the FY 2017-18, 60ha's of rubber plantation were replanted.

**Production and Marketing:**

The pulpwood extracted by the Company is supplied to the paper and pulp industries in the State and the green bamboo extracted is supplied to the local artisans and consumers. The Company has extracted 87889 MTs of pulpwood during the FY 2017-18 compared to the 51702 MTs of the FY 2016-17.

The rubber is sold in the form of concentrated latex (Cenex), block rubber (ISNR-20) and crepe rubber (Skim crepe, latex crepe) and milling wastes etc. The Company processed 2977 MTs of rubber products during FY 2017-18 compared to the 2996 MT of the FY 2016-17.

**Raising of Other Species:**

The Board of KFDCL and Government of Karnataka has approved a Project for raising 9900 ha of pulpwood plantations from 2014 to 2018 over a period of 5 years at total cost of Rs 7,383.211 lakhs vide G.O No. 92 FPC 2013 dated 05.02.2014. The Company has completed 1377.10 ha's of plantation as against the target of 1763.50ha's.

**Ban on Eucalyptus:**

The Government of Karnataka Vide Notification dated 25.02.2017 in exercise of the powers conferred by section 27AA of the Karnataka Preservation of Trees Act, 1976 (Karnataka Act 76 of 1976) notified that no fresh cultivation and planting of species of Eucalyptus shall be done in all the districts of Karnataka state with immediate effect and until further notification. This has adversely affected the operations of the corporation since the major source of revenue is from raising and sale of Eucalyptus.

In view of the ban on the raising of Eucalyptus the company had requested Govt of Karnataka for additional plantations of 10,000 ha's of Acacia plantation of Forest Department. Accordingly the Department has transferred 10,000 ha's of Acacia plantation to KFDC for raising of New plantations in their vide G.O No.82 FPC 2017 dated 27.08.2018.

**CHANGE IN NATURE OF BUSINESS, IF ANY**

There was no change in the nature of business carried out by the Company during the current Financial Year.

**DIVIDEND**

No Dividend was declared for the current financial year ended 31st March 2018.

**CHANGES IN SHARE CAPITAL, IF ANY**

During the Financial Year 2017-18, there was no change in the Share Capital of the Company.

**INFORMATION ABOUT SUBSIDIARY/ JV/ ASSOCIATE COMPANY**

Details of the Companies which have become / ceased to be its Subsidiary/ JV/ Associate Company.

S. No	Name	Status Subsidiary/ JV/ Associate Company	Date of becoming Subsidiary/ JV/ Associate Company	Date of ceasing as Subsidiary/ JV/ Associate Company
01	M/s. Karnataka Pulpwood Limited	Subsidiary	14.02.1985	NA

## TRANSFER OF UNCLAIMED DIVIDEND TO INVESTOR EDUCATION AND PROTECTION FUND

Since there was no unpaid/unclaimed Dividend declared and paid last year, the provisions of Section 125 of the Companies Act, 2013 do not apply.

## MATERIAL CHANGES AND COMMITMENTS

No material changes and commitments affecting the financial position of the Company occurred between the end of the financial year to which this financial statements relate on the date of this report

## EXTRACT OF ANNUAL RETURN

The Extract of Annual Return as required under Section 92(3) of the Companies Act, 2013 and rule 12(1) of the Companies (Management and Administration) Rules, 2014, in Form MGT-9 is annexed herewith for your kind perusal and information. **(Annexure: 1)**

## MEETINGS OF THE BOARD OF DIRECTORS

During the Financial Year 2017-18, the Company held Five Board Meetings of the Board of Directors as per Section 173 of Companies Act, 2013 which is summarized below. The provisions of Companies Act, 2013 were adhered to while considering the time gap between two meetings.

SI No.	Date of Meeting	Board Strength	No. of Directors Present
01	30.06.2017	12	09
02	22.08.2017	12	10
03	30.08.2017	12	10
04	02.11.2017	12	10
05	27.02.2018	12	08

## DIRECTORS' RESPONSIBILITY STATEMENT

Pursuant to Section 134(5) of the Companies Act, 2013 the Board of Directors of the Company confirms that-

- In the preparation of the annual accounts, the applicable accounting standards had been followed along with proper explanation relating to material departures;
- The directors had selected such accounting policies and applied them consistently and made judgments and estimates that are reasonable and prudent so as to give a true and fair view of the state of affairs of the company at the end of the financial year and of the profit and loss of the company for that period;
- The directors had taken proper and sufficient care for the maintenance of adequate accounting records in accordance with the provisions of this Act for safeguarding the assets of the company and for preventing and detecting fraud and other irregularities;
- The directors had prepared the annual accounts on a going concern basis; and
- The company being unlisted sub clause (e) of section 134 (3) is not applicable.
- The directors had devised proper systems to ensure compliance with the provisions of all applicable laws and that such systems were adequate and operating effectively.

**AUDITORS AND REPORT THEREON**

Mr. Murali & Venkat, Chartered Accountants Bangalore (FRN:00216S) were appointed as a Statutory Auditors of the Company by C&AG, India.

The Company has yet to receive the audit report on the financial statements of the company. The comments with respect to same will be provided by way of addendum to this report once their audit report received by the Company.

**LOANS, GUARANTEES AND INVESTMENTS**

There were no loans, guarantees or investments made by the Company under Section 186 of the Companies Act, 2013 during the year under review and hence the said provision is not applicable.

**RELATED PARTY TRANSACTIONS**

The Company has not carried any related party transaction

**CONSERVATION OF ENERGY, TECHNOLOGY ABSORPTION AND FOREIGN EXCHANGE OUTGO:**

(A) Conservation of energy-

(B) Even though the operations of your Company are not energy-intensive, adequate measures have been taken to reduce energy consumption by using efficient equipment.

(C) Technology absorption-

The Company is not doing/conducting any Research and Development.

(D) Foreign exchange earnings and Outgo The Foreign Exchange earned in terms of actual inflows during the year and the Foreign Exchange outgo during the year in terms of actual outflows.-

Expenditure in Foreign Currency - NIL

Earnings in Foreign Currency - NIL

**RISK MANAGEMENT**

The Company recognizes that effective risk management is crucial to its continued profitability and the long-term sustain ability. The company's activities are exposed to a variety of financial risks namely market risk, credit risk, liquidity risk, operational risk and legal risk.

<b>Risk</b>	<b>Exposure</b>	<b>Management / Mitigation procedure</b>
Market Risk	Market rate risk on the products	In case of rubber products, the prices are fixed based on the prices quoted by the Rubber Board. In case of pulpwood, the prices are driven by the online tendering process.
Credit Risk	Trade receivables	Credit risk is the risk of financial loss to the company if a customer or counterparty to a financial instrument fails to meet its contractual obligations. The Company has a policy of collection of advance to the extent of 90%-100% of the sale value.
Liquidity Risk	Cash and cash equivalents and other financial assets	The portfolio of the company consist only investments in bank term-deposits.

Operational Risk	Mismanagement, frauds	The company has strong internal control system and regular internal audits have been conducted by external agencies.
Legal Risk	Extraction & Transportation contracts.	The Company enters into Contracts/Business dealings after due-vetting of Contracts / Deeds by robust in-house legal departments and, if so, required by obtaining the legal opinions from external legal experts.

Further, the Company has Risk Management procedure which is based on three components Business Risk Assessment, Operational Controls Assessment and Policy Compliance processes. Major risks identified by the businesses and functions are systematically addressed through mitigating actions on a continuing basis. The Company has set up a process to monitor the risks and their mitigating actions and the key risks are discussed with the management periodically.

### DIRECTORS

During the current financial year the following changes have occurred in the constitution of directors of the Company:

Sl. No.	Name	Designation	Date of appointment	Date of cessation/ Change in designation	Remarks
01	Sri. B J Hosmat	Managing Director	NA	31.05.2017	Retirement on Superannuation
02	Sri G Vidyasagar	Managing Director	02.06.2017	30.11.2017	Retirement on Superannuation
03	Sri Sanjai Mohan	Managing Director	05.12.2017	NA	Nominated by the Government of Karnataka

#### List of the Directors as on 31.03.2018:

Sl No.	Name	Designation
01	Sri Nagraj Chebbi	Chairman
02	Smt. Padmini Ponnappa	Vice Chairman
03	Sri Sanjai Mohan	Managing Director
04	Sri Vijay Kumar Gogi	Director
05	Smt. Padmavathi	Director
06	Sri Syed Shan Ul haq Bukhari	Director
07	Sri Karunakara	Director
08	Sri M. Chandrappa	Director
09	Sri H.S. Basavaraju	Director
10	Sri D.B. Jamadar	Director
11	Sri K.H. Gowda	Director
12	Sri Parameshwara Moolya	Director



**DEPOSITS**

The Company has not accepted any public deposits during the year.

**COMMITTEES**

The Company, being a Private, is not required to constitute an Audit Committee and a Nomination and Remuneration Committee under the provisions of Section 177 and Section 178 of the Companies Act, 2013 respectively read with rule 6 of the Companies (Meetings of Board and its Powers) Rules, 2014.

**MAINTENANCE OF COST RECORDS**

Maintenance of cost records as specified by the Central Government under sub-section (1) of section 148 of the Companies Act, 2013, is required by the Company and accordingly such accounts and records are made and maintained.

**CORPORATE SOCIAL RESPONSIBILITY**

As per Section 135(5) of the Companies Act, 2013 and Rule 8 of the Companies (Corporate Social Responsibility Policy) Rules, 2014 and schedule VII of the Companies Act, 2013, the company has duly constituted CSR Committee. The committee has decided the activities to be undertaken by the company and the expenditures to be incurred on the same and recommended the same to the board therefore the board approved the CSR policy. Further the CSR policy is annexed herewith for your kind perusal and information.

The expenses incurred towards CSR activities are charged to the statement of profit and loss and is disclosed under other expenses.

- (a) Gross amount to be spent by the Company during the year: Rs. 61.36 Lakhs.
- (b) Amount spent during the year as on 31.03.2018: Rs. 84.56 Lakhs.

**VIGIL MECHANISM**

NA

**ORDER OF COURT**

NA

**DISCLOSURE UNDER THE SEXUAL HARASSMENT OF WOMEN AT WORKPLACE (Prevention, Prohibition and Redressal) Act, 2013:**

The Company has in place an Anti Sexual Harassment Policy in line with the requirements of The Sexual Harassment of Women at the Workplace (Prevention, Prohibition & Redressal) Act, 2013.

Internal Complaints Committee (ICC) has been set up to redress complaints received regarding sexual harassment. All employees (permanent, contractual, temporary, trainees) are covered under this policy.

During the year under review, no complaints were received.

**INTERNAL FINANCIAL CONTROL**

The Company's internal control systems are commensurate with the nature of its business and the size and complexity of its operations. These are routinely tested by the Internal Auditors and cover all offices, factories and key business areas. Significant audit observations and follow up actions thereon are reported to the Management. The Management reviews adequacy and effectiveness of the Company's internal control environment and monitors the implementation of audit recommendations, including those relating to strengthening of the Company's risk management policies and systems.

**ACKNOWLEDGMENT**

Your Directors wish to express their grateful appreciation to the continued co-operation received from the Banks, Government Authorities, Customers, Vendors and Shareholders during the year under review. Your Directors also wish to place on record their deep sense of appreciation for the committed service of the Executives, staff and Workers of the Company.

For & on behalf of the Board of Directors

Date: 11-09-2018  
Place: Bangalore.

*Sd/-*  
**Sri Sanjai Mohan**  
DIN : 03196823  
(Managing Director)

*Sd/-*  
**Sri Vijay Kumar Gogi**  
DIN : 07513394  
(Director)

**ADDENDUM TO DIRECTORS REPORT FOR THE YEAR 2017-18**

To  
The Members of  
Karnataka Forest Development Corporation Limited  
Bangalore-560003

**Auditors Comment and Management Reply for the same**

1. Statutory Auditors have given following observations vide their report.

“As per the Karnataka State Government notification dated 25th February 2017, no fresh cultivation and planting of species of Eucalyptus shall be done in all districts of Karnataka State with effect from the date of the notification till further instructions. The Company has already spent Rs. 54,83,328 towards growing of Eucalyptus nursery which is included in note No 4 under the head “Biological Assets other than bearer Assets”. The Company has not written of the same as loss. In our opinion the same is considered as impaired assets and is required for write off”.

With respect to above query Management wish to state that, the Company has considered the observation and will take the necessary action in this regard.

**Sri Sanjai Mohan**  
DIN : 03196823  
(Managing Director)



# KARNATAKA FOREST DEVELOPMENT CORPORATION LTD.

(A Government of Karnataka Undertaking)

CIN : U02001KA1971SGC001999  
info@kfdcl.com  
www.kfdcl.kar.nic.in

Regd. : 1st Floor, Vana Vikas, 18th Cross,  
Malleswaram, Bangalore-560 003.  
Off. : 23345192, 23345711, 23343712  
Fax : 23461647

## ANNEXURE-I

### Form No. MGT-9

### EXTRACT OF ANNUAL RETURN

as on the financial year ended on 31st March 2018

[Pursuant to section 92(3) of the Companies Act, 2013 and rule 12(1) of the Companies (Management and Administration) Rules, 2014]

#### I. REGISTRATION AND OTHER DETAILS:

- i) CIN:-U02001KA1971SGC001999
- ii) Registration Date 25/01/1971
- iii) Name of the Company KARNATAKA FOREST DEVELOPMENT CORPORATION LIMITED
- iv) Category / Sub-Category of the Company: State Government Private Company limited by shares
- v) Address of the Registered office and contact details: Vanavikas 1st Floor 18th Cross Malleswaram, Bangalore 560003
- vi) Whether listed company: No
- vii) Name, Address and Contact details of Registrar and Transfer Agent, if any :NA

#### II. PRINCIPAL BUSINESS ACTIVITIES OF THE COMPANY

All the business activities contributing 10 % or more of the total turnover of the company shall be stated:-

Sl. No.	Name and Description of main products / services	NIC Code of the Product/ service	% to total turnover of the company
01	Sale of Rubber	20132	38.5
02	Sale of Rubber Trees	01291	11.8
03	Sale of Pulpwood	02109	48.4

#### III. PARTICULARS OF HOLDING, SUBSIDIARY AND ASSOCIATE COMPANIES

Sl. No.	Name And Address of The Company	CIN/GLN	Holding/ subsidiary/ Associate	% of shares held	Applicable Section
1	Karnataka Pulpwood Limited	U85110KA1985PLC 006711	Subsidiary	100	2 (87) (ii)

**IV. SHARE HOLDING PATTERN (Equity Share Capital Breakup as percentage of Total Equity)**
**A. Category-wise Share Holding**

Category of Shareholders	No. of Shares held at the beginning of the year				No. of Shares held at the end of the year				% Change during the year
	Demat	Physical	Total	% of Total Shares	Demat	Physical	Total	% of Total Shares	
<b>A. Promotions</b>									
<b>(1) Indian</b>									
(a) Individual/HUF									
(b) Central Govt									
(c) State Govt (s)		93140	93140	100	0	93140	93140	100	0
(d) Bodies Corp.									
(e) Banks / FI									
(f) Any Other....									
Sub-total									
(A) (1):-									
<b>(2) Foreign</b>									
(a) NRIs - Individuals									
(b) Other – Individuals									
(c) Bodies Corp									
(d) Banks / FI									
(e) Any Other....									
<b>Sub-total (A) (2):-</b>									
<b>Total shareholding of Promoter</b>									
<b>(A) = (A)(1) + (A)(2)</b>									
<b>B. Public Shareholding</b>									
<b>1. Institutions</b>									

(a) Mutual Funds								
(b) Banks / FI								
(c) Central Govt								
(d) State Govt(s)								
(e) Venture Capital Funds								
(f) Insurance Companies								
(g) FIs								
(h) Foreign Venture Capital Funds								
(i) Others (specify)								
<b>Sub-total (B)(1):-</b>		0	0	0		0	0	0
<b>2. Non-Institutions</b>								
(a) Bodies Corp								
(i) Indian								
(ii) Overseas								
(b) Individuals								
(i) Individual shareholders holding nominal share capital upto Rs. 1 lakh								
(ii) Individual shareholders holding nominal share capital in excess of Rs. 1 lakh								
(c) Others								
<b>Sub-total (B)(2):-</b>		0	0	0		0	0	0
Total Public Shareholding (B) = (B)(1) + (B)(2)		0	0	0		0	0	0
<b>C. Shares held by Custodian for GDRs &amp; ADRs</b>								
<b>Grand Total (A+B+C)</b>		<b>93140</b>	<b>93140</b>	<b>100</b>		<b>93140</b>	<b>93140</b>	<b>100</b>



**B. Shareholding of Promoters**

SI No.	Shareholder's Name	Shareholding at the beginning of the year			Share holding at the end of the year			% change in share holding during the year
		No. of Shares	% of total Shares of the company	% of Shares Pledged / encumbered to total shares	No. of Shares	% of total Shares of the company	% of Shares Pledged / encumbered to total shares	
1.	Government of Karnataka	93140	100	0	93140	100	0	0

**C. Change in Promoters' Shareholding : There is no Changes in the promoters shareholding during the year**

SI No.	Name	Shareholding		Date	Increase/ Decrease in shareholding	Reason	Cumulative shareholding during the year	
		No. of Shares at the beginning/ end of the year	% of Total shares of the company				No. of shares	% of the Total Shares of the company
NIL								

**D. Shareholding Pattern of top ten Shareholders (other than Directors, Promoters and Holders of GDRs and ADRs): NIL**

SI No.	Name	Shareholding		Date	Increase/ Decrease in shareholding	Reason	Cumulative shareholding during the year	
		No. of Shares at the beginning/ end of the year	% of Total shares of the company				No. of shares	% of the Total Shares of the company
NIL								

**E. Shareholding of Directors and Key Managerial Personnel: NIL**

SI No.	Name	Shareholding		Date	Increase/ Decrease in shareholding	Reason	Cumulative shareholding during the year	
		No. of Shares at the beginning/ end of the year	% of Total shares of the company				No. of shares	% of the Total Shares of the company
NIL								

**V. INDEBTEDNESS :****Indebtedness of the Company including interest outstanding/accrued but not due for payment:**

	Secured Loans excluding deposits	Unsecured Loans	Deposits	Total Indebtedness
Indebtedness at the beginning of the financial year				
Principal Amount				
Interest due but not paid				
Interest accrued but not due	0	0	0	0
Total (i+ii+iii)	0	0	0	0
<b>Change in Indebtedness during the financial year</b>				
• Addition	0	0	0	0
• Reduction	0	0	0	0
Net Change	0	0	0	0
<b>Indebtedness at the end of the financial year</b>				
i) Principal Amount				
ii) Interest due but not paid				
iii) Interest accrued but not due	0	0	0	0
<b>Total (i+ii+iii)</b>	<b>0</b>	<b>0</b>	<b>0</b>	<b>0</b>

**VI. REMUNERATION OF DIRECTORS AND KEY MANAGERIAL PERSONNEL:**
**A. Remuneration to Managing Director, Whole-time Directors and/or Manager:**

Sl. No.	Particulars of Remuneration	Managing Director	Chairman	Vice Chairman	Total
		Sri Sanjai Mohan	Sri Chebbi Nagaraj	Smt. Padmini Ponnappa	
1.	Gross salary	7,88,768	7,80,000	6,00,000	21,68,768
	(a) Salary as per provisions contained in section 17(1) of the Income-tax Act, 1961	7,88,768	7,80,000	6,00,000	21,68,768
	(b) Value of perquisites u/s 17(2) Income-tax Act, 1961	NIL	NIL	NIL	NIL
	(c) Profits in lieu of salary under section 17(3) Income-tax Act, 1961	NIL	NIL	NIL	NIL
2.	Stock Option	NIL	NIL	NIL	NIL
3.	Sweat Equity	NIL	NIL	NIL	NIL
4.	Commission as % of profit				
	others, specify...	NIL	NIL	NIL	NIL
5.	Others, please specify	NIL	NIL	NIL	NIL
	Total (A)	7,88,768	7,80,000	6,00,000	21,68,768
	Ceiling as per the Act	NA	NA	NA	NA

**B. Remuneration to other directors:**

<b>Particulars of Remuneration</b>	<b>Sri Vijay Kumar Gogi</b>	<b>Smt. Padmavathi</b>	<b>Sri Syed Shan Ul HaqBukari</b>	<b>Total Amount</b>
1. Independent Directors Fee for attending board / committee meetings Commission Others, please specify				
Total (1)				
2. Other Non-Executive Directors				
Fee for attending board / committee meetings	2000	6000	12000	20,000
Commission				
Others, please specify				
Total (2)	2000	6000	12000	20000
Total (B)=(1+2)	2000	6000	12000	20,000
Total Managerial Remuneration	2000	6000	12000	20,000
Overall Ceiling as per the Act	NA	NA	NA	NA

**B. Remuneration to other directors:**

<b>Particulars of Remuneration</b>	<b>Sri Karunakara</b>	<b>Sri M.Chandrappa</b>	<b>Sri H S Basavaraju</b>	<b>Total Amount</b>
1. Independent Directors				
Fee for attending board / committee meetings				
Commission				
Others, please specify				
Total (1)				
2. Other Non-Executive Directors				
Fee for attending board / committee meetings	15000	3000	12000	30,000
Commission				
Others, please specify				
Total (2)	15000	3000	12000	30000
Total (B)=(1+2)	15,000	3,000	12,000	30,000
Total Managerial Remuneration	15,000	3,000	12,000	30,000
Overall Ceiling as per the Act	NA	NA	NA	NA

**B. Remuneration to other directors:**

<b>Particulars of Remuneration</b>	<b>Sri D B Jamedhar</b>	<b>Sri K H Gowda</b>	<b>Sri Parameshwara Moolya</b>	<b>Total Amount</b>
1. Independent Directors				
Fee for attending board / committee meetings				
Commission				
Others, please specify				
Total (1)				
2. Other Non-Executive Directors				
Fee for attending board / committee meetings	12000	15000	15000	42000
Commission				
Others, please specify				
Total (2)	12000	15000	15000	42000
Total (B)=(1+2)	12000	15000	15000	42000
Total Managerial Remuneration	12000	15000	15000	42000
Overall Ceiling as per the Act	NA	NA	NA	NA



**C. REMUNERATION TO KEY MANAGERIAL PERSONNEL OTHER THAN MD/MANAGER/WTD**

Sl. no.	Particulars of Remuneration	Key Managerial Personnel			
		CEO	Company Secretary Likhitha V	CFO	Total
1.	Gross salary	NA	9,17,709	NA	9,17,709
	(a) Salary as per provisions contained in section 17(1) of the Income-tax Act, 1961		9,17,709		9,17,709
	(b) Value of perquisites u/s 17(2) Income-tax Act, 1961		NIL		
	(c) Profits in lieu of salary under section 17(3) Income-tax Act, 1961		NIL		
2.	Stock Option		NIL		
3.	Sweat Equity		NIL		
4.	Commission - as % of profit - others, specify...		NIL NIL NIL		
5.	Others, please specify		NIL		
	Total		9,17,709		9,17,709

**VII. PENALTIES / PUNISHMENT/ COMPOUNDING OF OFFENCES:**

Type	Section of the Companies Act	Brief Description	Details of Penalty/ Punishment /Compounding fees imposed	Authority [RD/NCLT/ COURT]	Appeal made, if any (give details)
<b>A. COMPANY</b>	NIL	NIL	NIL	NIL	NIL
<b>Penalty</b>					
<b>Punishment</b>					
<b>Compounding</b>					
<b>B.DIRECTORS</b>	NIL	NIL	NIL	NIL	NIL
<b>Penalty</b>					
<b>Punishment</b>					
<b>Compounding</b>					
<b>C.Other Officers in Default</b>	NIL	NIL	NIL	NIL	NIL
<b>Penalty</b>					
<b>Punishment</b>					
<b>Compounding</b>					

For &amp; on behalf of the Board of Directors

Sd/-

**Sri Sanjai Mohan**

DIN : 03196823

(Managing Director)

Sd/-

**Sri Vijay Kumar Gogi**

DIN : 07513394

(Director)

Date: 11.09.2018

Place: Bangalore.

# KARNATAKA FOREST DEVELOPMENT CORPORATION LTD.,

(A Government of Karnataka Undertaking)

Regd. Office: "Vanavikas" 18th Cross, Malleswaram, Bangalore - 560 003.

## THE ANNUAL REPORT ON CSR ACTIVITIES TO BE INCLUDED IN BOARD REPORT

### 1. Content of the CSR Policy:

In alignment with our vision of building lasting solution for communities in and around our plantations, a focused cluster approach will be adopted.

KFDC recognizes that ensuring lasting impact will require our CSR programs to leverage our existing strengths, work with communities we have access to, focus our intervention and where possible facilities, new ways of delivering services to address the most pressing social challenges.

### 2. Composition of CSR Committee:

The CSR Committee consists of the following members:

1. Chairman of KFDC Ltd - Chairman of the Committee
2. Vice Chairman of KFDC Ltd - Member
3. Managing Director - Member
4. Secretary (Forests)-Member

### 3. Average Net Profit of the Company for last three financial years:

Sl No.	Financial Year	Net Profit (Amount in Rs.)
1.	2014-15	56,29,44,232
2.	2015-16	33,67,97,856
3.	2016-17	2,06,01,994
	<b>Total</b>	<b>92,03,44,082</b>
	<b>Average</b>	<b>30,67,81,361</b>

### 4. Prescribed CSR Expenditure (two percent of the amount as in item no. 3 above)

2% of Average Net Profit of the Company for the last three financial years is Rs.61,35,627 (i.e. 2% of Rs 30,67,81,361).

### 5. Details of CSR spent during the financial year.

- a. Total amount to be spent for the financial year – Rs. 61,35,627/-
- b. Total Amount Spent during the year - 84,56,223
- c. Amount unspent, if any –NIL

d. Manner in which the amount spent during the financial year is detailed below:

SI No.	CSR project or activity Identified.	Sector in which the Project is covered	Projects or programs (1) Local area or other (2) Specify the State and district where projects or programs was undertaken	Amount outlay (budget) project or programs wise	Amount spent on the projects or Programs Subheads: (1) Direct expenditure on projects or programs. (2) Overheads:	Cumulative expenditure upto to the reporting period	Amount spent: Direct or through implementing agency
1	Providing furniture, mike set, bandset, computers etc to schools	Schedule VII (ii)	Karnataka; District: Aivernad, Shimoga	2721807	2721807	67,91,952	Direct
2	Healthcare & Sanitation: Building public toilets, arranging health checkups Gas Connection, etc	Schedule VII (i)	Chikkamagaluru, Dharwad	5734416	5734416	60,02,090	Direct

**6. The reasons for not spending the amount, if any:**

The Company had spent more than the prescribed limit for CSR spending.

**7. Responsibility Statement**

The Responsibility Statement of the Corporate Social Responsibility Committee of the Board of Directors of the Company is reproduced below.

The implementation and monitoring of CSR Policy is in compliance with CSR objectives and Policy of the company.

Sd/-

**Sri Sanjai Mohan**

DIN : 03196823

(Managing Director)

Sd/-

**Sri Vijay Kumar Gogi**

DIN: 07513394

(Director)

Date: 11.09.2018  
Place: Bangalore.

**COMMENTS OF THE COMPTROLLER AND AUDITOR GENERAL OF INDIA UNDER SECTION 143(6)(b) OF THE COMPNIYS ACT, 2013 ON THE STANDALONE FINANCIAL STATEMENTS OF KARNATAKA FOREST DEVELOPMENT CORPORATIONLIMITED, BANGALORE FOR THE YEAR ENDED 31 MARCH 2018.**

The preparation of financial statements of **Karnataka Forest Development Corporation Limited, Bangalore**, for the year ended 31 March 2018 in accordance with the financial reporting framework prescribed under the Companies Act, 2013 (Act) is the responsibility of the management of the company. The statutory auditor/ auditors appointed by the Comptroller and Auditor General of India under section 139(5) the Act is responsible for expressing opinion on the financial statements under section 143of the Act based on independent audit in accordance with the standards on auditing prescribed under section 143(10) of the Act. This is stated to have been done by them vide their Audit Report dated **14 September 2018**.

I, on behalf of the Comptroller and Auditor General of India, have conducted a supplementary audit of the financial statements of **Karnataka Forest Development Corporation Limited, Bangalore**, for the year ended **31 March 2018** under section 143(6)(a)of the Act. This supplementary audit has been carried out independently without access to the working papers of the statutory auditors and is limited primarily to inquiries of the statutory auditors and company personnel and a selective examination of some of the accounting records.

On the basis of my supplementary audit nothing significant has come to my knowledge which would give risk to any comment upon or supplement to statutory auditors' report under Section 143(6)(b) of the Act.

For and on behalf of the  
Comptroller and Auditor General of India

*Sd/-*  
**(BIJIT KUMAR MUKHERJEE)**

Accountant General  
(Economic & Revenue Sector Audit)  
Karnataka, Bangalore

Place : Bangalore  
Date : 16.11.2018

## **MURALI & VENKAT**

### **Chartered Accountants**

# 1605 A, 28th Main Road, 29th Cross, 2nd Stage, Bangalore - 70.

Mobile: 080 26714185, 26710531.

### **INDEPENDENT AUDITOR'S REPORT**

#### **TO THE MEMBERS OF KARNATAKA FOREST DEVELOPMENT CORPORATION LIMITED**

#### **Report on the Standalone Ind AS Financial Statements:**

We have audited the accompanying standalone Ind AS Financial Statements of M/s. Karnataka Forest Development Corporation Limited ("the Company"), which comprise the Balance Sheet as at 31st March, 2018, the statement of Profit and Loss (including other Comprehensive income), the Cash Flow Statement and the Statement of Changes in Equity for the year, then ended and a summary of the Significant Accounting Policies and other explanatory information.

#### **Management's Responsibility for the Standalone Ind AS Financial Statements:**

The Company's Board of Director's is responsible for the matters stated in section 134(5) of the companies Act, 2013 ("the Act") with respect to the preparation of these Standalone Ind AS Financial Statements that give a true and fair view of the State of affairs (Financial position), Profit or Loss (Financial performance including other Comprehensive Income), Cash Flows and Changes in Equity of the Company in accordance with the Accounting Principles Generally Accepted in India, including the Indian Accounting Standards (Ind AS) prescribed under section 133 of the Act, read with Companies (Indian Accounting Standard) Rules, 2015 as amended by Companies (Indian Accounting Standard) Rules, 2016.

This responsibility also includes maintenance of adequate accounting records in accordance with the provisions of the Act for safeguarding the assets of the Company and for preventing and detecting frauds and other irregularities; selection and application of appropriate accounting policies; making judgments and estimates that are reasonable and prudent; and design, implementation and maintenance of adequate internal Financial controls, that were operating effectively for ensuring the accuracy and completeness of the accounting records, relevant to the preparation and presentation of the standalone Ind AS Financial Statements that give a true and fair view and are free from material misstatement, whether due to fraud or error.

#### **Auditor's responsibility:**

Our responsibility is to express an opinion on these standalone Ind AS Financial Statements based on our audit.

We have taken into account the provisions of the Act, the accounting and auditing standards and matters which are required to be included in the audit report under the provisions of the Act and the rules made there under.

We conducted our audit of the standalone Ind AS Financial Statements in accordance with the standards on Auditing specified under section 143(10) of the Act. Those standards require that we comply with ethical requirements and plan and perform the audit to obtain reasonable assurance about whether the



standalone Ind AS Financial Statements are free from material misstatement.

An audit involves performing procedures to obtain audit evidence about the amounts and the disclosures in the standalone Ind AS Financial Statements. The procedures selected depend on the Auditor's judgment, including the assessment of the risks of material misstatement of the standalone Ind AS Financial Statements, whether due to fraud or error. In making those risk assessments, the Auditor considers Internal Financial control relevant to the Company's preparation of the standalone Ind AS Financial Statements that give a true and fair view in order to design audit procedures that are appropriate in the circumstances. An audit also includes evaluating the appropriateness of the accounting policies used and the reasonableness of the accounting estimates made by the Company's directors, as well as evaluating the overall presentation of the standalone ind AS Financial Statements.

We believe that the audit evidence we have obtained is sufficient and appropriate to provide a basis for our audit opinion on the standalone Ind AS Financial Statements.

#### **Basis for Qualified Opinion:**

##### **1. Non provision for loss on the Eucalyptus Nurseries on account of Ban on growing of Eucalyptus in the State:**

We draw the attention to the Point 2 -(II) to the Note No. 33 that as per the Notification dated 25-2-2017 the Government of Karnataka has notified that no fresh Cultivation and Planting of species of Eucalyptus shall be done in all the Districts of Karnataka State with immediate effect and until further notification .The Company had already spent Rs.54,83,328/- towards growing of Eucalyptus nurseries, which is included in Note No. 4 under the head "Biological assets other than Bearer Assets". The Company has not written off the same as loss. In our Opinion, the same is considered as impaired Assets and is required for write off.

#### **Opinion:**

In our opinion and to the best of our information and according to the explanations given to us, except for the effects of the matter described in Paragraph above the "Basis for Qualified Opinion", the aforesaid standalone Ind AS Financial Statements give the information required by the Act in the manner so required and give a true and fair view in conformity with the Accounting Principles Generally Accepted in India including the Ind AS,

- (a) In the case of the Balance Sheet, of the State of Affairs (Financial position) of the Company as at March 31, 2018;
- (b) In the case of the Statement of Profit and Loss, of the **PROFIT** (Financial performance including Other Comprehensive Income) for the year ended on that date;
- (c) In the case of the Cash Flow Statement, the Cash Flows for the year ended on that date.
- (d) In the case of the Statement of Changes in Equity, the changes in Equity for the year ended on that date.

#### **Emphasis of Matters:**

We draw attention to the following matters in the Notes to the Audited Financial Statements.

- 1. We draw attention to Note No. 22 with regard to the disclosure requirements under Section 22 of the Micro, Small and Medium Enterprise Development Act, 2006 in the Financial Statements.

2. We draw attention to Note No. 1 with regard to the impairment of Assets as per Indian Accounting Standard (Ind AS) –36 in relation to the Assessment of Potential Impairment loss of Assets of the Company.
3. We draw attention to the Long Pending Receivables of the Company from the Forest Department, Government of Karnataka for a total sum of Rs. 1,49,43,528/- on account of 4 items disclosed against the item No 1 in Note No –8A.

**[Our opinion is not qualified in respect of the above stated Emphasis of Matters.]**

**Report on other Legal and Regulatory Requirements:**

1. As required by the Companies (Auditor's Report) Order, 2016 ("the Order") issued by the Central Government of India in terms of sub-section (11) of section 143 of the Companies Act 2013, We give in the Annexure-A, a statement on the matters specified in paragraphs 3 and 4 of the said Order to the extent applicable.
2. The Financial Statements for the year, are drawn by the Company by adopting first time the Indian Accounting Standards (Ind AS) prescribed under section 133 of the Act, read with Companies (Indian Accounting Standard) Rules, 2015 as amended by the Companies (Indian Accounting Standard) Rules, 2016.
3. As per the directions issued by the Principal Accountant General (E & RSA), Karnataka in terms of Sub-Section (5) of Section 143 of the Companies Act, 2013, we give in Annexure – B, a statement on the matters specified based on our observations.
4. As required by section 143(3) of the Act, We report that:
  - a) We have sought and obtained all the information and explanations which to the best of our knowledge and belief were necessary for the purpose of our audit;
  - b) In our opinion, proper books of account as required by law have been kept by the Company so far as appears from our examination of those books;
  - c) The Balance Sheet, Statement of Profit and Loss , Cash Flow Statement and the Statement of changes in Equity dealt with by this Report are in agreement with the Books of Account;
  - d) In our opinion, the Balance Sheet, Statement of Profit and Loss, Cash Flow Statement and Statement of Changes in Equity comply with the Indian Accounting Standards specified under Section 133 of the Act, read with Rule 7 of the Companies (Indian Accounting Standard) Rules, 2015 as amended, except the Indian Accounting Standard (Ind AS) –36 as stated above.
  - e) Section 164(2) of the Companies Act, 2013 regarding disqualification of Board of Directors is not applicable to the Company, being a Government Company as per MCA notification F No. 1/2 2014-CL.V, GSR 463(E) dated 05.06.2015.
  - f) With respect to the adequacy of the internal Financial controls over Financial reporting of the Company and the operating effectiveness of such controls, refer to our separate report in "Annexure C"; and
  - g) With respect to the other matters to be included in the Auditor's Report in accordance with Rule 11 of the Companies (Audit and Auditors) Rule, 2014, in our opinion and to the best of our information and according to the explanation given to us:

**KFDC**

- i. The Company has disclosed the pending litigations to the standalone Financial Statements [refer Note No. 33 and also Annexure D to the Audited Financial Statements]
- ii. There are no material foreseeable losses assessed during the year and hence no provision is required to be made at the reporting date by the Company, as required under the applicable Law or accounting standards, for material foreseeable losses, if any, on long term contracts including derivative contracts.
- iii. The Company does not have any amounts to be transferred to Investor Education and Protection Fund.

For **MURALI & VENKAT**  
Chartered Accountants

*Sd/-*

**K. Venkatesh**

Partner

Membership Number : 028348

Firm's Registration Number : 002162S

Place : Bangalore

Date : 14th September, 2018

**ANNEXURE-A TO THE COMPANIES AUDITOR'S REPORT ORDER, 2016**  
**(Referred to in paragraph 1 of our report of even date)**

- i.
  - a) The Company has maintained proper records to show full particulars including quantitative details and situation of all Fixed Assets.
  - b) The Fixed Assets of the Company other than freehold and Leasehold Lands, have been physically verified by the Management in accordance with the program of verification, which in our opinion is reasonable, having regard to the size of the Company and nature of its assets. We observe that no material discrepancies between the book records and physical verification were noticed on such verification.
  - c) The Company has proper titles to the Owned and Leasehold Properties held in its name, with renewals.
- ii.
  - a) The Inventories (excluding the standing plantations ready to cut) have been physically verified by the Management. In our opinion, the frequency of verification is reasonable.
  - b) In our opinion and according to the information and explanations given to us, we have not come across any material discrepancies between the physical stocks verified by the Management with the inventory records of the Company.
- iii. In respect of the loans, secured or unsecured, granted by the Company to companies, firms, limited liability partnerships or other parties, covered under Register maintained under section 189 of the Act, We report that:
  - a) The Company has not granted any loans, secured or unsecured to companies, firms, limited liability partnerships or other parties listed in the Register maintained under section 189 of the Act.
  - b) Since the Company has no loans granted, secured or unsecured, the reporting on terms and conditions for such Loans, repayment of Principal or Interest and any overdue thereon, does not arise.
- iv. In our opinion and according to the information and explanation given to us, the Company has complied with the provisions of the Section 185 and Section 186 of the Act, with regard to the loans, guarantees or security in connection with a loan to any person or other body corporate and acquiring securities of any other body corporate.
- v. The Company has not accepted any deposits from the public, as per the provisions of section 73 to 76 or any other relevant provisions of the Act, and the rules framed there under.
- vi. In our Opinion, the maintenance of Cost records under section 148 (1) of the Companies Act, 2013 pursuant to the rules made by the Central Government is applicable to the Company, in respect of Rubber processing activities, fall under the "Non regulated sectors" category, as stipulated and in respect of the same, we have broadly reviewed the relevant cost records that have been made and maintained by the Company.
- vii.
  - a) The Company is generally regular in depositing the undisputed Statutory dues with Appropriate Authorities and there are no undisputed and outstanding amounts payable in respect of Provident Fund, Employees' State Insurance, Income Tax, Service Tax, Sales tax,

Duty of Customs, Duties of Excise, Value added tax, CGST/SGST/IGST, Cess and any other taxes, Duties or Levies applicable to the Company. The business has no remained outstanding dues of Statutory Payments as on 31st March 2018, for a period of more than six months from the date they became payable.

- b) The Company has disclosed the disputed Tax liabilities in Other Disclosures in Point 16(a) under Note No. 33 to the Audited Financial Statements and the following is a list of the disputed tax liabilities with regard to Income Tax and Sales Tax as on 31.03.2018.

Nature of Dues	Amount (Rs. In lacs)	Forum where dispute Is pending	Remarks
Income Tax Asst. Year 2008-09	81.45	The Commissioner of Income Tax (Appeals), Bangalore	KFDC has paid a sum of Rs. 28,32,000 after adjusting Income Tax refund receivable of Rs.42,18,573 as on 31st March, 2015 and the refund of Rs. 29,77,804 for the A.Y. 2016-17. The order has been partially allowed.
Income Tax Asst Year 2009-10.	209.49	The Commissioner of Income Tax (Appeals) Bangalore	KFDC has appealed before CIT contesting the issues as well as for the rectification of the order.
Income Tax Asst Year 2010-11.	190.40	The Commissioner of Income Tax (Appeals) Bangalore	KFDC has appealed before CIT and the same is partially allowed.
Income Tax Asst Year 2011-12.	162.82	The Deputy Commissioner of Income Tax	KFDC has appealed before CIT contesting the issues as well as for the rectification of the order. The order has been partially allowed vide order of CIT (Appeals) dated 26-03-2014.
Income Tax Asst Year 2012-13.	56.24	The Deputy Commissioner of Income Tax	KFDC has appealed before CIT contesting the issues as well as for the rectification of the order.

Income Tax Asst Year 2013-14.	650.67	The Commissioner of Income Tax (Appeals)-4	KFDC has appealed before CIT contesting the issues as well as for the rectification of the order.
Income Tax Asst. Year 2014-15	326.21	The commissioner of Income Tax (Appeals)-2	KFDC has appealed before CIT contesting the issues as well as for the rectification of the order.
Income Tax Asst. Year 2015-16	210.72	The commissioner of Income Tax (Appeals)-2	KFDC has appealed before CIT contesting the issues as well as for the rectification of the order.
Central Sales Tax FY 2012-13	3.79	The Joint Commissioner of Commercial Tax (Appeal) – 1	KFDC has appealed before the Joint Commissioner of Commercial Tax for the demand raised including interest.

- viii. In our opinion and according to the information and explanation given to us, the Company has not borrowed any Loans from Banks, Financial Institutions and from Government, borrowed by the Company and there are no debenture holders with the Company.
- ix. In our opinion, the Company has not borrowed any Term Loans and no moneys shall be raised by way of public offer or further public offer by the Company and hence our reporting on the disclosure of the application of funds, in respect of Term Loans, initial public offer or further public offer is not made.
- x. According to the information and explanations given to us, no fraud by the Company or any fraud on the Company by its officers or employees has been noticed or reported during the course of our audit.
- xi. In our Opinion, the provisions of Section 197 of the Act, with regard to the managerial remuneration are not applicable to the Company, being a Government Company as per notification F.No 1/ 2 2014-CL-V, GSR 463(E) dated 05-06-2015 and hence our reporting on the disclosure of Compliance with the provisions does not arise.
- xii. In our opinion and according to the information and explanation given to us, the Company is not a Nidhi Company. Accordingly paragraph 3(xii) of the Order is not applicable.
- xiii. According to the information and explanation given to us and based on our examination of the records of the Company, transactions by the Company with the related parties are in compliance with the provisions of section 177 and 188 of the Act and the details of such transactions are disclosed vide Point No.7 to Other Disclosures of Note-33 in the Financial Statements as required by the applicable Indian Accounting Standards.
- xiv. According to the information and explanation given to us and based on our examination of the records of the Company, the Company has not made any preferential allotment or private placement of shares or fully or partly convertible debentures during the year, so as to adhere to the provisions of Section 42 of the Act.



**KFDC**

- xv. According to the information and explanation given to us and based on our examination of the records of the Company, the Company has not entered into non- cash transactions with Directors or persons connected with him and accordingly our reporting on the disclosure of Compliance with the provisions of section 192 of the Act, does not arise.
- xvi. The Company is not required to be registered under section 45-IA of the Reserve Bank of India Act 1934.

For **MURALI & VENKAT**  
Chartered Accountants

*Sd/-*

**K. Venkatesh**

Partner

Membership Number : 028348

Firm's Registration Number : 002162S

Place : Bangalore

Date : 14th September, 2018

## Annexure B

## Directions under Section 143(5) of Companies Act, 2013

1. **Whether the Company has clear title/lease deeds for freehold and leasehold land respectively? If not please state the area of freehold and leasehold land for which title/lease deeds are not available.**

Yes. The Company has the title deeds for the referred Properties. Also Refer our Comments in Clause (i) of the Annexure-A to the Companies Auditor's Report Order, 2016

2. **whether there are any cases of waiver/ write off of debts or loans or interest etc, if yes, reasons there for and the amount involved.**

There are no such cases of write off of Debts or Loans or Interest etc during the year.

3. **Whether proper records are maintained for inventories lying with third parties and assets received as gift from government or other authorities.**

There are no such cases of inventories lying with other third parties and no such gifts received by the Govt. or other authorities during the year.

**ADDITIONAL SPECIFIC DIRECTIONS TO THE COMPANY:**

- a) **Whether requisite permission for clearing of forest existing plants etc, have been obtained under the prevailing rules and regulations in compliance of Forest Conservation Act so as to protect/ preserve forest cover. Has the Company taken adequate steps to stop unauthorized felling of trees for conservation and spread of forest cover.**

The Company has taken requisite permission for clearing forest existing plants etc, under the prevailing rules and regulations in compliance of Forest Conservation Act so as to protect/ preserve forest cover. Also the Company has taken adequate steps to stop unauthorized felling of trees for conservation and spread of forest cover.

- b) **Whether the policy of accounting for trees felled after economic life of rubber plantation is in accordance with the standard practices followed in similar industries.**

The Company has followed standard practices of accounting for trees felled after economic life of rubber plantation

- c) **Whether Re-plantation Reserve has been utilized for the intended purposes and meets the requirement of compensatory afforestation under respective legislation.**

Yes. The Company has utilized Re-plantation Reserve for the intended purpose as per the Programme and meets the requirement of compensatory afforestation under respective legislation.

- d) **Whether the Company has proper system to check the basis of calculation and timely payment of royalty to the Forest Department. Interest paid to the State Government on account of delay in payment of royalty may be commented.**

There are no Royalty Payment commitments to Forest Department, which are existing on the activities taken up by the Company.

- e) **Examine the system of effective utilization Loans/ Grant-in- Aid/ Subsidy. List the cases of diversion of funds.**

No such diversions of funds are noticed.

For **MURALI & VENKAT**  
Chartered Accountants

*Sd/-*

**K. Venkatesh**

Partner

Membership Number : 028348

Firm's Registration Number : 002162S

Place : Bangalore

Date : 14th September, 2018

## **Annexure - C to the Auditors' Report**

### **Report on the Internal Financial Controls under Clause (i) of Sub-section 3 of Section 143 of the Companies Act, 2013 ("the Act")**

We have audited the internal Financial controls over Financial reporting of M/s.KARNATAKA FOREST DEVELOPMENT CORPORATION LIMITED, ("the Company") as of 31st March 2018 in conjunction with our audit of the Standalone Financial Statements of the Company for the year ended on that date.

#### **Management's Responsibility for Internal Financial Controls:**

The Company's management is responsible for establishing and maintaining internal Financial controls based on the internal control over Financial reporting criteria established by the Company considering the essential components of internal control stated in the Guidance Note on Audit of Internal Financial Controls over Financial Reporting issued by the Institute of Chartered Accountants of India ('ICAI'). These responsibilities include the design, implementation and maintenance of adequate internal Financial controls that were operating effectively for ensuring the orderly and efficient conduct of its business, including adherence to Company's policies, the safeguarding of its assets, the prevention and detection of frauds and errors, the accuracy and completeness of the accounting records, and the timely preparation of reliable Financial information, as required under the Act.

#### **Auditors' Responsibility:**

Our responsibility is to express an opinion on the Company's internal Financial controls over Financial reporting based on our audit. We conducted our audit in accordance with the Guidance Note on Audit of Internal Financial Controls over Financial Reporting (the "Guidance Note") and the Standards on Auditing, issued by ICAI and deemed to be prescribed under section 143(10) of the Act, to the extent applicable to an audit of internal Financial controls, both applicable to an audit of Internal Financial Controls and, both issued by the Institute of Chartered Accountants of India. Those Standards and the Guidance Note require that we comply with ethical requirements and plan and perform the audit to obtain reasonable assurance about whether adequate internal Financial controls over Financial reporting was established and maintained and if such controls operated effectively in all material respects.

Our audit involves performing procedures to obtain audit evidence about the adequacy of the internal Financial controls system over Financial reporting and their operating effectiveness. Our audit of internal Financial controls over Financial reporting included obtaining an understanding of internal Financial controls over Financial reporting, assessing the risk that a material weakness exists, and testing and evaluating the design and operating effectiveness of internal control based on the assessed risk. The procedures selected depend on the auditor's judgment, including the assessment of the risks of material misstatement of the Standalone Financial Statements, whether due to fraud or error.

We believe that the audit evidence we have obtained is sufficient and appropriate to provide a basis for our audit opinion on the Company's internal Financial controls system over Financial reporting.

#### **Meaning of Internal Financial Controls over Financial Reporting:**

A Company's internal Financial control over Financial reporting is a process designed to provide reasonable assurance regarding the reliability of Financial reporting and the preparation of Standalone Financial Statements for external purposes in accordance with generally accepted accounting

principles. A Company's internal Financial control over Financial reporting includes those policies and procedures that, (1) pertain to the maintenance of records that, in reasonable detail, accurately and fairly reflect the transactions and dispositions of the assets of the Company; (2) provide reasonable assurance that transactions are recorded as necessary to permit preparation of Standalone Financial Statements in accordance with generally accepted accounting principles, and that receipts and expenditures of the Company are being made only in accordance with authorizations of Management and Directors of the Company; and (3) provide reasonable assurance regarding prevention or timely detection of unauthorized acquisition, use, or disposition of the Company's assets that could have a material effect on the Standalone Financial Statements.

**Inherent Limitations of Internal Financial Controls over Financial Reporting:**

Because of the inherent limitations of internal Financial controls over Financial reporting, including the possibility of collusion or improper management override of controls, material misstatements due to error or fraud may occur and not be detected. Also, projections of any evaluation of the internal Financial controls over Financial reporting to future periods are subject to the risk that the internal Financial control over Financial reporting may become inadequate because of changes in conditions, or that the degree of compliance with the policies or procedures may deteriorate.

**Opinion**

In our opinion, the Company has, in all material respects, an adequate internal Financial controls system over Financial reporting and such internal Financial controls over Financial reporting were operating as at 31 March 2018, based on the internal control over Financial reporting criteria established by the Company considering the essential components of internal control stated in the Guidance Note on Audit of Internal Financial Controls over Financial Reporting issued by the Institute of Chartered Accountants of India.

For **MURALI & VENKAT**  
Chartered Accountants

*Sd/-*

**K. Venkatesh**  
Partner

Place : Bangalore

Date : 14th September, 2018

Membership Number : 028348  
Firm's Registration Number : 002162S

**KARNATAKA FORESE DEVELOPMENT CORPORATION LIMITED, BANGALORE-3.**  
**ANNEXURE D to the Audit Report**

Statement showing pending litigations before the court and other authorities as on 31-03-2018. Head office

Sl. No.	Case & No. Year	Name of the applicant & address Sri/Srimathis	Name and address of the respondent in the case	Name of the court where case is pending	Brief particulars of the claim	Action taken on behalf of the Management	Present position of the case	Amount of Claim	Since how long pending	Remarks
1	2	3	4	5	6	7	8	9	10	11
1	14392-14407 / 2013	S.B.Jayaram & others	KFDC Ltd.	Hon'ble High Court of Karnataka Bangalore	To promote from Plantation Watcher to Forest Guard w.e.f. 16-12-2004	Sri. G.S.Kannur Advocate is appointed to defend the case.	Yet to be disposed off.	0	5 years	
2	18752 / 2014	B.Lakshmana	MD KFDC Ltd.	High Court of Karnataka Bangalore	To regularise his services from 01.10.2000 by implementing regularization order dated 17.12.2004	Sri. G.S.Kannur Advocate is appointed to defend the case.	Yet to be disposed off.	0	4 years	
3	Labour Court Dharwad No. CR-29/ 2013	M.M.Harini	KFDC Ltd.	Labour Court at Hubli	Claiming arrears of wages.	Sri.D.B.Patil, Advocate Dharwad	Yet to be disposed off.	13,31,400/-	4 years	
4	1642 / 2017	M.Pape Gowda	KFDC Ltd.	Hon'ble High Court of Karnataka Bangalore.	To quash the order of suspension.	Sri. G.S.Kannur Advocate is appointed to defend the case.	Yet to be disposed off.	0	1 year	



Sl. No.	Case & No. Year	Name of the applicant & address Sri./Srimathis	Name and address of the respondent in the case	Name of the court where case is pending	Brief particulars of the claim	Action taken on behalf of the Management	Present position of the case	Amount of Claim	Since how long pending	Remarks
1	2	3	4	5	6	7	8	9	10	11
5	100344 / 2017	V.R.Gunuga (DWD)	KFDC Ltd.	Hon'ble High Court of Karnataka Bench Dharwad.	To quash the order of compulsory retirement.	Sri. V.G.Bhat, Advocate is appointed to defend the case.	Yet to be disposed off.	0	1 year	
6	21119 / 2011	N.R.Somanath	KFDC Ltd.	Hon'ble High Court of Karnataka Bangalore.	To implement regularisation order dated. 17-12-2004 and regularize him from 24.04.2001	Sri. G.S.Kannur Advocate is appointed to defend the case.	Yet to be disposed off.	0	7 years	
7	34323 / 2014	Godi Mahantesh Shankar	MD KFDC Ltd. & G.O.K	Hon'ble High Court of Karnataka Bangalore.	To consider him for appointment on compassionate ground as FDA instead of SDA.	Sri. G.S.Kannur Advocate is appointed to defend the case.	Yet to be disposed off.	0	4 years	
8	1531 / 2013	B.G.Saraswathi	MD KFDC Ltd. & G.O.K	High Court of Karnataka Bangalore.	For regularisation of services.	Sri. G.S.Kannur Advocate is appointed to defend the case.	Yet to be disposed off.	0	5 years	

Sl. No.	Case & No. Year	Name of the applicant & address Sri/Srimathis	Name and address of the respondent in the case	Name of the court where case is pending	Brief particulars of the claim	Action taken on behalf of the Management	Present position of the case	Amount of Claim	Since how long pending	Remarks
1	2	3	4	5	6	7	8	9	10	11
9	103018 / 2016	R.S.Kar adi	MD KFDC Ltd. & G.O.K	Hon'ble High Court of Karnataka Dharwad Bench.	To grant one additional increment for passing Deptl. Exam.	Sri.Hemanth Chandan Gowder, Advocate is appointed to defend the case.	Yet to be disposed off.	0	2 years	
10	49534-49537 / 2014	Ramachandra & others	MD KFDC Ltd. & G.O.K	High Court of Karnataka Bangalore.	To regularise the services on completing five years instead of 10 years.	Sri. G.S.Kannur Advocate is appointed to defend the case.	Yet to be disposed off.	0	4 years	
11	100907 / 2017	R.S.Kar adi	MD KFDC Ltd. & G.O.K	Hon'ble High Court of Karnataka Dharwad Bench.	Claiming pension on par with Government employees.	Sri.V.G.Bhat, Advocate is appointed to defend the case.	Yet to be disposed off.	0	1 year	
12	12224 / 2016	B.N.Sar aswathi	MD KFDC Ltd. & G.O.K	Hon'ble High Court of Karnataka Bangalore.	Appointment on compassionate grounds	Sri. G.S.Kannur Advocate is appointed to defend the case.	Yet to be disposed off.	0	2 years	

Sl. No.	Case & No. Year	Name of the applicant & address Sri/Srimathis	Name and address of the respondent in the case	Name of the court where case is pending	Brief particulars of the claim	Action taken on behalf of the Management	Present position of the case	Amount of Claim	Since how long pending	Remarks
1	2	3	4	5	6	7	8	9	10	11
13	12619/12629 / 2013	K.Gurur aj & other	MD KFDC Ltd.	High Court of Karnataka Bangalore.	Challenging the Labour Court Judgement Mangalore dtd. 11.01.07.	Sri. G.S.Kannur Advocate is appointed to defend the case.	Yet to be disposed off.	0	5 years	
14	2017	Managi ng Director, KFDC Limited, Bangalore	Sri S N Manmath a, lvarnadu mane lvarnadu Post SulliaTq, DK District.	Register of small cause judge Bangalore	Furnitures are provided to Chairman residence at the time of Chairman's appointment. But after chairman resignation the furniture are not returned to KFDC. Hence he paid furniture cost through cheque, which has bounced for insufficient funds	For Cheque bounce, Suit filed at court No 1506/2017	Evidence/Docu ment submission stage	1,40,976/-	2017	

**KARNATAKA FOREST DEVELOPMENT CORPORATION LIMITED, SHIMOGA**  
**Details showing the cases pending before the Court other authorities As on 31-03-2018**  
**(Areas Not Under Under KFDC )**

Sl. No.	Case No	Name of the Plantation & year	Extent in Ha	Name of the court where case is pending	Since how long pending	Name of the applicant and address	Name and address of the respondent in the case	Present position of the case	Action taken by Corporation
1	2	3	4	5	6	7	8	9	10
<b>SHIMOGA</b>									
1	488/2010	Sutthukote-1997	3.40 Ha	Civil Judge Junior Division, Shimoga	2010	Divisional Manager, KFDC Ltd., Shimoga	Sri. Esur Lokesh & others, Shimoga	Enquiry of Divisional Manager, Shimoga is Over.	In 1997 Suttukote Plantation , Sri Esur Lokesh & others trying to Encroach the area continously. So inorder to Stop the Encroachment , case filed in court to Give Injection to stop them to enter the Plantation area. But the court had not given the Injection. Sri. Esur Lokesh has Encroached 3.40 Ha Area. Encroached Area is not Under Corporation. Next hearing is on 30.05.2018.

2	45451/ 2013	Devikop pa-1981	3.40 Ha	High Court, Bangalore	2013	M. Lokeshappa, Shimoga	Forest Dept., Revenue Dept. & Karnatak Forest Development Corporation Ltd.	Case in progress	ACF, Ayanur had enquired the Case under 64-A & ordered to Evacuate the Areas encroached by Sri. Esur Lokesh. And the Order has made permanent by CCF, Shimoga Circle. But Sri. Esur Lokesh bought Stay in Court against the Two Orders. Inorder to cancel the stay, through corptn Lawyers implied application has filed in Highcourt.
---	----------------	--------------------	---------	-----------------------------	------	------------------------------	--	---------------------	---

BANGALORE DIVISION									
1	84/08	Byrasandra (Theneyur)	62.00	JMFC, Hoskote	2008	KFDC	Byregowda & Others	As per the Go No 03/FDC/2013 Dt:20.02.2013 the Plantation handed over to Shidlagatta forest Area. After handover case cannot be continued by corporation. So lawyer Sri Kannur wrote a letter that he would withdraw the case. So letter sent to DCF,Chikkaballapur & Rural Forest Division asking them to continue the Case by department.	letter sent to Bangalore rural/Chikkaballapur Division asking them to continue the Case by department. Letter No 77 Dated: 24.04.2015
2	332/08		62.00	JMFC, Hoskote	2008	KFDC	Rathnamma & Others		
3	200/09		62.00		2009	Sri Rajanna	KFDC	As per the Go No 03/FDC/ 2013 Dt:20.02.2013 the Plantation handed over to Shidlagatta forest Area. The case is continuing by Forest Dept.	letter sent to Bangalore rural /Chikkaballapur Division asking them to continue the Case by dept. Letter No 77 Dt: 24.04.2015
4	201/09	Byrasandra Tamarind Theneyur	62.00	City Civil Court, Bangalore	2009	Sri Siddaramayya	KFDC		
5	202/09		62.00		2009	Sri. Gopal			



6	538/08	Byrasan dra Tamarind (Sundrah alli)	10.00	JMFC, Hoskote	2008	KFDC	Sardar Pasha & Others	The Judgement came against Corporation. The area already handed over to Forest Dept. So the Forest Dept had filed case in Chikkaballapur Court. Case is in Enquiry level	letter sent toBangalore rural/Chikkaball apur Division asking them to continue the Case by department. Letter No 77 Dated: 24.04.2015
7	440/08			JMFC, Chintama ni	2008	KFDC	Sri. D.M. Narayanswamy & others		
8	530/08			JMFC, Hoskote	2008	KFDC	Sri. D.M. Narayanswamy		
9	MA 10			JMFC, Chintama ni	2008	KFDC	Sri. D.M. Narayanswamy & others		
10	205/13	Nandagu di-1998 (Chokka sandra)	3.00	DC Court, Bangalore	2013	Sri. VijayKumar	Karnatak Forest Development Corporation Ltd.,	The area already handed over to Hoskote by RFO. So Case No 205/2013 of Sri Vijayakumar has been handed over to Hoskote RFO.	letter sent toBangalore rural/Chikkaball apur Division asking them to continue the Case by department. Letter No 77 Dated: 24.04.2015

11	Wp 34559/2011	1997 Nandagudi (Chokkasandra) Plantation	10.00Ha	High court, Bangalore	2011	Mallamma & others	KFDC	Before case was in DC Court Nandagudi Chokkasandra survey No 77/ Mallamma & others case no 34559/2011. Now the case is in Highcourt. Case No 14228-14234/2015. Next hearing is in Second week of July-2015. Parawise Remarks has been submitted to both Sri. Kannur (Lawyer) & to Government Lawyer. Already ripping works completed to build tree park by dept.	letter sent to Bangalore rural/Chikkaballapur Division asking them to continue the Case by department. Letter No 77 Dated: 24.04.2015
12	OS/481/13	2009 Kndakanahalli	9.33 Ha	Civil Court junior Division, Chikkaballapura	2013	Plantation Supdt, KFDC Ltd., Devanahalli Unit	Hanumanthappa & Others	In progress. Enquiry Level	

**KARNATAKA FOREST DEVELOPMENT CORPORATION LIMITED, BANGALORE**  
**Details showing the cases pending before the Court other authorities As on 31-03-2018 (Areas Under KFDC)**

Sl. No.	Case No	Year	Name of the Plantation & year	Extent in Ha	Name of the court where case is pending	Since how long pending	Name of the applicant and address	Name and address of the respondent in the case	Present position of the case	Action taken by Corporation
1	602/2011	2011	602/2011 Sidlipura-2009	4.00 Ha	Civil Judge Junior division Shimoga	2011	Sri. B.K.Benakappa Shimoga	Divisional Manager KFDC Ltd., Shimoga	9	10
<b>SHIMOGA DIVISION</b>										
1	602/2011	2011	602/2011 Sidlipura-2009	4.00 Ha	Civil Judge Junior division Shimoga	2011	Sri. B.K.Benakappa Shimoga	Divisional Manager KFDC Ltd., Shimoga	In this Case the Civil Judge Senior Division, Shimoga has appealed Judgement against the Corporation	Tashidra Shimoga Taluk, The arguments were made up of 4 acres each. Private Lawyer is appointed to argue in court for behalf of the corporation against the lawsuit. Try to embark on this place. The Eucalyptus plantation of the corporation in 2009 is currently in disputed space.
2	629/2011	2011	Sidlipura-2011	4.00 Ha	Civil Judge Junior division Shimoga	2011	Sri. Channakeshav a Shimoga	Divisional Manager KFDC Ltd., Shimoga	The enquiry will take place. The next hearing date will be on 26.04.18	A private Lawyer has been appointed to argue in court against the lawsuits.
3	623/2011	2011	Sidlipura-2010	4.00 Ha	Civil Judge Junior division Shimoga	2011	Sri. Basavarajappa Shimoga	Divisional Manager KFDC Ltd., Shimoga	Mr. Veeresh fate in court was dismissed. The dismissal order is to be intercepted. Mr. Veeresh has filed a lawsuit against Bangalore High Court.	
4	726/2011	2011	Sidlipura-2012	4.00 Ha	Civil Judge Junior division Shimoga	2011	Sri. Veeresh Shimoga	Divisional Manager KFDC Ltd., Shimoga		

Sl. No.	Case No Year	Name of the Plantation & year	Extent in Ha	Name of the court where case is pending	Since how long pending	Name of the applicant and address	Name and address of the respondent in the case	Present position of the case	Action taken by Corporation
1	2	3	4	5	6	7	8	9	10
5	03/2018 (602/2011)	Sidlipur a-2009	4.00 Ha	Civil Judge Junior division Shimoga	2018	Sri. B.K.Benakappa , Shimoga	Divisional Manager KFDC Ltd., Shimoga	The litigation number 602/2011 is in accordance with the court of justice came out, Senior Judge Shimoga, Senior Division of the Civil Court, has been appealed here, The next hearing will be on 20.06.2018.	
6	(629/2011)	Siddala pura - 2009	4.00 Ha	Civil Judge Senior Division SMG	2018	Sri. Chanakeshava, Shimoga	Divisional Manager KFDC Ltd., Shimoga	The litigation number 629/2011 is in accordance with the court of justice came out, Senior Judge Shimoga, Senior Division of the Civil Court, has been appealed here, The next hearing will be on 20.06.2018.	

7	30253-30257/2017	Mudinakoppa 2005-2006	25.00 Ha	Supreme Court, Bangalore	2017	Veeranna benavalli, Village	Karnataka Government & Division Office Shimoga	Land acquired by Tahsildar and Shimoga in Survey No. 78 of Shimoga (Taluk), Ayanur hobhalli, veerannabenavalli Village, As per the approval of Land Acquisition by Shimoga, Mr.Veeranna benavalli, Villagers have filed a lawsuit in the land Acquisition order blocked at the Supreme Court. In order to ensure that the injunction granted by the Supreme Court of justice is to be continued and tahasildar, Shimoga told the lawyer that action should be taken to abolish land sanction.	The Corporation has a stake of 2005 and 2006. The lawsuit is a private attorney has been appointed to argue in the courtroom on behalf of the corporation.
---	------------------	-----------------------	----------	--------------------------	------	-----------------------------	--	---	--

8	45391/ 2017	Siddala pura - 2009	4.00 Ha	Supreme Court, Bangalore	2017	Sri. Veerasha Veeranna benavalli,	Divisional Manager KFDC Ltd., Shimoga	Mr. Vireesh Veerana's Benavalli village Shimoga taluk has filed a petition in the Shimoga court in connection with the land allotment of survey No.73 in Mudinikoppa village. The court has dismissed the dismissal order of 726/2011. Mr Vireesh has appealed to the Supreme Court of India. The lawyer told lawyers to take action against the Supreme Court not to open the injunction.	The area of the corporation's 2009 salinity is in this area. A private lawyer has been appointed to argue in court for the litigation of the corporation.
<b>CHIKMAGALUR DIVISION</b>									
1	303/20 09	Idalla- 1985	2.00 Ha	Additional JMC, Hassan	Pending since 2000	1. Sri. Jayanaik 2. Sri Krishnanaik	Divisional Manager, KFDC Ltd., Chikmagalur DCF, Forest Dept, Hassan & Chief Secretary, Blr	On the Dated: 29.06.2018, the case was disposed.	



2	203/2010	Rangapur-2010	4.2	1st Civil Judge, Arasikere	Pending since 2010	G.S.Gowda , Divisional Manager & Plntn Supdt, Hassan	Jagadeesh, Raghu & Sushilamma	The inquiry is underway. The next hearing will be on 23.07.2018	The corporation has appointed a lawyer and conducting a case.
3	320/2012	Ammanahalla-1986	2.10 Ha	Additional Civil Judge, Arasikere	2011	Plntn Supdt, Hassan	Ramayya	On the Dated: 01.07.2016, the case was disposed.	
4	A-184/2013	Honger e-1997	205.00 Ha	Senior Civil Judge, Hassan	2013	Sri. Srinivasa S/o Mari gowda & Hongere Villagers, Hassan	Divisional Manager, ADM, Plantation Supdt, KFDC Ltd., Hassan	On the Dated: 08.06.2015, the case was disposed	
5	CC No 11/2011	Ammanahalla-1986	2.10 Ha	District Judge, Hassan	2011	Ramayya, Gowramma	Corpn Employees 1. Ramanaik(FG) 2. Shankarappa.G (FG) 3. Ashwin Kumar (FG) 4. Shivanna, (FW)	3232/W 34 IPC colum 3 class (I) (V) (XI) GCST Act.1989 Enquiry Running. Next hearing on 10.08.2018	
6	IPC NO.30 6/C C 2008	Honger e-1997	250 Ha	1st Additional JMC, Hassan	2008	Plantation Supdt, Hassan Thimmegowda, RTO, K.C.Kumarswamy	Kanakaraju S/o Rajegowda, Hongere, Shanthigrama, Hassan	The Case has been Dismissed & No Action has been taken against respondent.	

7	O.S.No. 291/2013	Yemmedoddur 1985	125 Ha	Civil Court, Kadur	2013	Plantation Supdt, Kadur	Manja Bovi & Others	Date: On 18.08.2018, the lawsuit was dismissed.	The lawsuit has been undertaken in the backdrop of the dismissal of the lawsuit
8	1/2015	Yesalur - 2006	4.00	Principal Civil Court, Somavarpet	31.07.2015	Puttaswamayya, Yesalur	Divisional Manager, KFDC Ltd., Chikmagalur	Next hearing on 13.07.2018	The case is being heard in Somawatpet court
9	O.S.No. 339/2017	Kamena halli- 2017(1985)	125.00 Ha	Civil Judge, Kadur	Pending since 2017	Shankarnayak	1) Planting Superintendent, Chikmagalao 2) Division Office, Chikmagalore	The inquiry is underway. The next hearing will be on 6.09.2018	The corporation has appointed a lawyer and conducting a case.
10	O.S.No. 340/2017	Kamena halli- 2017(1985)	125.00 Ha	Civil Judge, Kadur	Pending since 2017	Chandranayak	1) Planting Superintendent, Chikmagalao 2) Division Office, Chikmagalore	The inquiry is underway. The next hearing will be on 10.08.2018	The corporation has appointed a lawyer and conducting a case.
11	O.S.No. 341/2017	Kamena halli- 2017(1985)	125.00 Ha	Civil Judge, Kadur	Pending since 2017	H.R.Satishnaya k	1) Planting Superintendent, Chikmagalao 2) Division Office, Chikmagalore	The inquiry is underway. The next hearing will be on 6.09.2018	The corporation has appointed a lawyer and conducting a case.
12	O.S.No. 342/2017	Kamena halli- 2017(1985)	125.00 Ha	Civil Judge, Kadur	Pending since 2017	Parvathibai	1) Planting Superintendent, Chikmagalao 2) Division Office, Chikmagalore	The inquiry is underway. The next hearing will be on 10.08.2018	The corporation has appointed a lawyer and conducting a case.

<b>BANGALORE DIVISION</b>										
1	OS/47 5/09	Maralakunte Survey No 204	4.00 Ha	Civil Court Junior Division, Chikkaballapura	2009	Basavarajappa S/O Machanna	Plantation Supdt, KFDC Ltd., Devanahalli Unit	In progress. Enquiry Level		
2	160/05 RA 62/2010	M.M.Palli i 1996 Tamarid Plantati on (Kilukunte)	35.00Ha	High court, Bangalore	2005	KFDC	Sri. Nagaraj	To Stop Encroachment Case has been filed as o.s.No 160/05 in Kolar JMFC court. In R.A 62/10 judgement came in favor of Department. All the action taken to stop Encroachment. After Sri. Nagaraj has filed the case in Highcourt, Bangalore. Case is in Progress.		
3	164/05 RA 65/2010	M.M.Palli 1996 Tamarid Plantation (Nerlapalli)	7.50 Ha	High court, Bangalore	2005	KFDC	Sardar & Others	To Stop Encroachment Case has been filed as o.s.No 164/05 in Kolar JMFC court. In R.A 62/10 judgement came in favor of Department. Action needs to be taken to stop Encroachment.		
4	181/09 RSA 585/11	1985 Nicchan akunte Plantati on	2.50 Ha	High court, Bangalore	2009	KFDC	Shanmugam	To Stop Encroachment Case has been filed as o.s.No 164/05 in Kolar JMFC court. But judgement came in favor of Shanmugam. So the Department has Appealed in High court through lawyer Sri. Kannur.		
5	OS No 38/96	Agaram karangi	4.35 Ha	MUNCIF & JMFC, Srinivasapura	1996	Jayanabi	KFDC	To Stop Encroachment Case has been filed as o.s.OS No 38/96 in JMFC court, Srinivasapura. The case had been transferred to Srinivasapura court in 2016. Now the Corporation is defending the case by approving lawyer Sri M. Munegowda.		

6	(629/2011)	Siddala pura - 2009	4.00 Ha	Civil Judge Senior Division SMG	2018	Sri. Chanakeshava, Shimoga	Division Office Shimoga	The litigation number 629/2011 is in accordance with the court of justice came out, Senior Judge Shimoga, Senior Division of the Civil Court, has been appealed here, The next hearing will be on 20.06.2018.
7	30253-30257/2017	Mudinakoppa 2005-2006	25.00Ha	Supreme Court, Bangalore	2017	Veeranna benavalli, Village	Karnataka Government & Division Office Shimoga	Land acquired by Tahsildar and Shimoga in Survey No. 78 of Shimoga (Talu), Ayanur hobhalli, veerannabenavalli Village, As per the approval of Land Acquisition by Shimoga, Mr. Veeranna benavalli, Villagers have filed a lawsuit in the land Acquisition order blocked at the Supreme Court. In order to ensure that the injunction granted by the Supreme Court of justice is to be continued and tahasildar, Shimoga told the lawyer that action should be taken to abolish land sanction.
8	45391/2017	Siddala pura - 2009	4.00Ha	Supreme Court, Bangalore	2017	Sri. Veerasha Veeranna benavalli,	Division Office Shimoga	Mr. Vireesh Veerana's Benavalli village Shimoga taluk has filed a petition in the Shimoga court in connection with the land allotment of survey No.73 in Mudinikoppa village. The court has dismissed the dismissal order of 726/2011. Mr Vireesh has appealed to the Supreme Court of India. The lawyer told lawyers to take action against the Supreme Court not to open the injunction.

# KARNATAKA FOREST DEVELOPMENT CORPORATION LIMITED, MANGALURU

Details showing the cases pending before the Court and other Authorities as on March 2018.

Name of the Division: O/ o. Executive Director, Mangaluru

Sl. No.	Case & No. Year	Name of the applicant & address	Name and address of the respondent in the case	Name of the court where case is pending	Brief particulars of the claim	Action taken on behalf of the Management	Present position of the case	Amount of Claim	Since how long pending	Remarks
1	OS No.429 9/ 2007	M/s. Milan Polymers Pvt. Ltd., 87/21, 3rd Main Road, Industrial Town, Rajajinagara, Bengaluru - 560 044	The Executive Director, K.F.D.C. Ltd., Mangaluru	In the Court of the Additional City Civil Judge at Bengaluru	M/s. Milan Polymers Pvt., Bengaluru had entered into a contract for supply of Polythene Sheets - LDPE extruded out of Virgin granules - having 250 gauge thickness - 45 cms width during 2007-08. However they have supplied Polythene Sheets with the thickness ranging from 425.20 to 811.02 gauge as against the specified gauge of 250.	The Corporation is defending the case by entrusting it to Sri G.S. Kannur and Katti Legal, Advocates, Brngaluru	Case is decreed in favour of creditor in the Court of XL Additional City Civil & Sessions Judge (CCH-41) at Bengaluru on 11.06.2015. However, KFDC has preferred an appeal before the High Court ( RFA No.3/2015/RFA No.4/2015	7,15,455.00 + interest (Outstanding liabilities of Rs.6,21,775/- already exists in the accounts as Sundry Creditors) apart from Security Deposit of Rs.89,872/-)	10	Corporation is defending the case.

<p>Consequently there was shortage of Polythene Sheets and the Corporation was forced to procure additional quantity of Polythene Sheet at the cost Rs.6,70,275/- at the risk and cost of contractor, M/s. Milan Polymers Pvt. Ltd., Bengaluru</p> <p>Under the above circumstance the Corporation could not settle their supply bills in full and M/s. Millan Polymers Pvt. Ltd., Bengaluru has filed a writ petition in the Court of the Additional City Civil Judge at Bengaluru to settle their supply bills in full.</p>



## NAME OF THE DIVISION: SUBRAMANYA RUBBER DIVISION, PUTTUR

1	WP No. 36418/2011 [L-RES]	Sri Devasa gayam S/o. Sandan am	Divisional Manager, KFDC Ltd., Subramanya Rubber Division, Puttur	High Court, Bangalore	Theft of Scrap Rubber from the Plantation.	Sri G.S. Kannur, Advocate, Bangalore has been entrusted to deal the case.	Case is pending in the High Court.	-	7 Years	Corporation is defending the case.
2	MFA/S2/2003	Smt. Maradamma W/o. Subbayya	Divisional Manager, KFDC Ltd., Subramanya Rubber Division, Puttur	Labour Court, Mangalore	Workmen Compensation	Sri Eric Sequeira, Advocate, Mangalore has been entrusted to deal the case.	Application submitted to claim deposit amount	Rs.1,93,817 has been deposited with commissioner for workmen's compensation, Mangalore	15 Years	-
3	W.P. No. 19070/91	Regional Provident Fund Commissioner, Mangaluru - 7A Enquiries	Divisional Manager, KFDC Ltd., Subramanya Rubber Division, Puttur	EPF Commissioner, Mangaluru	7A Enquiries - EPF. Since 1997	Sri Eric Sequeira, Advocate, Mangaluru has been entrusted to deal the case.	Matter is before the provident fund authority	Rs. 96,341.15 has been deposited with EPF Authorities (25% of the Claim as per Court Order)	27 Years	The case is being pursued.
4	IT 86/2013	Karnataka staff and General Employees Union, Sakaleshpura	Divisional Manager, KFDC Ltd., Subramanya Rubber Division, Puttur	Industrial Tribunal, Mysore	Claim for regularise the services of Sri. Adam	Sri Eric Sequeira, Advocate, Mangaluru representing the case	It is pending at Industrial Tribunal, Mysore	-	5 Years	Corporation is defending the case.

5	IDA(LC M) No. 01/ 2013	Vijayakumar S/o Late Ponnuswamy	Divisional Manager, KFDC Ltd., Subramanya Rubber Division, Puttur	Labour Court, Mangaluru	Theft of Scrap Rubber from the Plantation.	Sri Eric Sequeira, Advocate, Mangaluru representing the case	Case is pending at Labour Court, Mangaluru.	-	5 Years	Corporation is defending the case.
6	IDA(LC M) No. 01/ 2014	R. Subramanya S/o Ramaswamy	Divisional Manager, KFDC Ltd., Subramanya Rubber Division, Puttur	Labour Court, Mangalore	Theft of Scrap Rubber from the Plantation.	Sri Eric Sequeira, Advocate, Mangaluru representing the case	Case is pending at Labour Court, Mangaluru.	-	4 Years	Corporation is defending the case.
7	Application No. 02/ 2014	Sathish kumar S/o Muniyandi	Divisional Manager, KFDC Ltd., Subramanya Rubber Division, Puttur	Labour Court, Mangaluru	Having demanded illegal gratification	Sri Eric Sequeira, Advocate, Mangaluru representing the case	Case is pending at Labour Court, Mangaluru.	-	4 Years	Corporation is defending the case.
8	IDA(LC M) No. 03/ 2014	Rajendra S/o Mani	Divisional Manager, KFDC Ltd., Subramanya Rubber Division, Puttur	Labour Court, Mangaluru	Theft of Scrap Rubber from the Plantation.	Sri Eric Sequeira, Advocate, Mangaluru representing the case	Case is pending at Labour Court, Mangaluru.	-	4 Years	Corporation is defending the case.

9	IDA(LC M) No. 12/ 2014	Sellador e S/o Arunach ala	Divisional Manager, KFDC Ltd., Subrama nya Rubber Division, Puttur	Labour Court, Mangaluru	Unauthorised Absent	Sri Eric Sequeira, Advocate, Mangaluru representing the case	Case is pending at Labour Court , Mangaluru.	-	4 Years	Corpor ation is defendi ng the case.
10	IDA(LC M) No. 13/ 2014	Venkate shwari W/o Sellador e	Divisional Manager, KFDC Ltd., Subramanya a Rubber Division, Puttur	Labour Court, Mangaluru	Unauthorised Absent	Sri Eric Sequeira, Advocate, Mangalore representing the case	Case is pending at Labour Court , Mangaluru.	-	4 Years	Corpor ation is defendi ng the case.
11	IDA(LC M) No. 8 /2015	Kamala kanna	Divisional Manager, KFDC Ltd., Subrama nya Rubber Division, Puttur	Labour Court, Mangaluru	Theft of Scrap Rubber from the Plantation.	Sri Eric Sequeira, Advocate, Mangalore representing the case	Case is pending at Labour Court , Mangaluru.	-	3 Years	Corpor ation is defendi ng the case.
12	IDA(LC M) No. 24/ 2015	Murugaia h S/o Kitnan	Divisional Manager, KFDC Ltd., Subramanya a Rubber Division, Puttur	Labour Court, Mangaluru	Theft of Scrap Rubber from the Plantation.	Sri Eric Sequeira, Advocate, Mangalore representing the case	Case is pending at Labour Court , Mangaluru.	-	3 Years	Corpor ation is defendi ng the case.

13	IT Mysore 61/2016	General Employees and Non Staff Union, Chikka magalur u	Divisional Manager, KFDC Ltd., Subramanya Rubber Division, Puttur	Industrial Tribunal, Mysore	Regularisation Temporary service of Sri. Padmanabha S/o Ramaswamy	Sri Eric Sequeira, Advocate, Mangalore representing the case	Pending at Industrial Tribunal, Mysore	-	2 Years	Corporation is defending the case.
14	IDR 02/2017	Sri.Nag araj S/o Karpaih	Divisional Manager, KFDC Ltd., Subramanya Rubber Division, Puttur	Labour Court, Mangaluru	Unauthorised Absent	Sri Eric Sequeira, Advocate, Mangalore representing the case	Pending at Labour Court, Mangaluru.	-	1 Year	Corporation is defending the case.
<b>Name of the Division: Sullia Rubber Division, Sullia.</b>										
1	R.P.C No. KNP.FS RO ENFI M.L.R.I V 964 /91 dt. 2-7-1991.	The Regional Provident Fund Commissioner, Mangalore	Divisional Manager, Sullia Rubber Division	The Regional Provident Fund Commissioner, Mangalore	R.P.C No. KNP.FSRO ENFI M.L.R.IV 964 /91 dt. 2-7-1991. 7(A) Enquiry regarding the refund of deposited amount	The Management authorised Sri. Eric Sequeira Advocate has been authorized to re present to the Management	The High Court has instructed to the Regional Provident Fund Commissioner to take action immediate action in this regard to refund the deposit	Rs.147745.40 (25%) claimed about as been deposited has per the direction of the High court	27 Years	The case is being pursued.

2	IDA. (L.CM) 8/2011	Bhuvan seshwar i W/o Balasub ramany a	Divisional Manager Sullia Ruber Divison	High court .	Smt. Bhuvanseshwa ri W/o Balasubramany a has been dismissed from the work on account of theft case and proved by the Departmental enquiry	The Manage ment authorised the case to Sri. Eric Sequeira Advocate. To represent the Management.	The case is awarded in favour of the worker. The worker is retired . The Corporation has preferred an appeal against payment of 40% of arrears of wages before the High Court.	-	7 Years	The case is being persue d.
3	IDA. (L.CM) 9/2011	Smt. Annalak shmai W/o Subram anya	Divisional Manager Sullia Ruber Divison	High court .	Smt. Annalakshmi W/o Balasubramany a has been dismissed form the work on account of theft case and proved by the the Departmental enquiry	The Management authorised the case to Sri. Eric Sequeira Advocate. To represent the Management	The case is awarded in favour of the worker. The Corporation has preferred an appeal against payment of 40% of arrears of wages before the High Court.	-	7 Years	

Name of the Division: Aivernad Rubber Division, Sullia.										
1	WCA: SR 16/2009 F	Smt. Kaliyama, W/o. Jesaiah	Divisional Manager, KFDC Ltd., Aivernad Rubber Division, Sullia	J.M.F.C.C Court, Sullia	Workmen compensation in respect of Late Jesaiah, Aivernad Unit. First hearing was started on 19-6-09	Sri K.P. Prakash Advocate Sullia D. K. has been entrusted to deal the case.	Case is pending before the J.M.F.C.Court, Sullia	Rs. 2,29,400.00 claimed by the plaintiff.	9 Years	The Corporation is defending the case.
2	WCA:SR 17/2009 F	Smt. Manjula, D/o. Subramanya	Divisional Manager, KFDC Ltd., Aivernad Rubber Division, Sullia	J.M.F.C.C Court, Sullia	Workmen compensation in respect of Late Subrahmanya, Aivernad Unit First hearing was started on 19-6-09	Sri K.P. Prakash Advocate Sullia D. K. has been entrusted to deal the case.	Case is pending before the J.M.F.C.Court, Sullia	Rs. 3,12,980.00 claimed by the plaintiff.	9 Years	The Corporation is defending the case.
3	W.P.No. 17721/91	Regional Provident Fund Commissioner, Mangalore - 7A Enquiries	Divisional Manager, KFDC Ltd., Aivernad Rubber Division, Sullia	EPF Commissioner, Mangalore	7A Enquiries - EPF. Since 1997	Sri Eric Sequeira, Advocate has been authorized to represent KFDC	As per the High Court order the EPF Authorities have to redetermine the liability. Accordingly they have to pass order for the revised claim and settle the balance deposit.	Rs. 1,71,972.50 has been deposited with EPF Authorities (25% of the Claim as per Court Order)	21 Years	The Corporation is pursuing the case.
4	WCA SR 9/2010 (NF)	Paneerselvam, Nettar Unit	Divisional Manager, KFDC Ltd., Aivernad Rubber Div, Sullia,	J.M.F.C. Court, Sullia	Payment of Workmen Compensation	Sri K.P. Prakash Advocate Sullia,D. K. has been entrusted to deal the case	Case is pending before the J.M.F.C.Court, Sullia	Claim amount not determined	8 Years	The Corporation is defending the case.



5	PLR/ CR- 22/12- 13	Unauthorised occupants	Divisional Manager, KFDC Ltd., Aivernad Rubber Division, Sullia	Eviction Authority Mangalore (A.L.C.Mangalore)	Unauthorised occupation in the Quarters of KFDC	Concerned Plantation Supdts are authorised to represent their Units	Case is pending before the Eviction Authority Mangalore (A.L.C.Mangalore)	Rs. 2,29,400.00 claimed by the plaintiff.	9 Years	The Corporation is pursuing the case.
6	IDA(LC M)6/2015	M.Lokanathan. S/o Muttuswamy	Divisional Manager, KFDC Ltd., Aivernad Rubber Division, Sullia	Labour Court, Mangalore	Dismissal from the Employment	Sri Eric Sequeira, Advocate has been authorized to represent KFDC.	Case is pending before the Labour Court, Mangalore	-	3 Years	The Corporation is defending the case.
7	IDA(LC M)5/2015	J. Savrimu S/o Jayashelan	Divisional Manager, KFDC Ltd., Aivernad Rubber Division, Sullia	Labour Court, Mangalore	Dismissal from the Employment	Sri Eric Sequeira, Advocate has been authorized to represent KFDC.	Case is pending before the Labour Court, Mangalore	-	3 Years	The Corporation is defending the case.
8	28845/2003	M.K.Satyana	1) Divisional Manager, Aivernad Rubber Division, Sullia 2) Executive Director M'lore 3) Managing Director, B'lore	High Court, Bangalore	Regularisation of service and fixing of staff scale	Sri M.Kumar, Advocate has been entrusted to deal the case	Case is pending before the High Court, Bangalore	-	15 Years	The Corporation is defending the case.

9	IDA(LC M)No.4 /2016	Smt.Smi tha K.K. W/o Chandra shekara Kerpala House, Sullia	Divisional Manager, Aivernad Rubber Division, Sullia	Labour Court, Mangalor e	Regularisation of service	Sri Eric Sequeira, has been authorized to represent KFDC	Case is pending before the Labour Court, Mangalore	-	2 Years	The Corpor ation is defendi ng the case.
10	PTN/ CR- 22/201 6-17	P.Shivak umar, Karnata ka Plantati on and Industria l Worker Trade Union (R), Sullia	Divisional Manager, Aivernad Rubber Division, Sullia	Deputy Labour Commis sioner, Hassan Region, Hassan	Non-payment of Wages	Asst.Divisional Manager, Aivernad Rubber Division, Sullia	Case is pending before the Deputy Labour Commissioner, Hassan Region, Hassan	-	1 <sup>1/2</sup> Years	The Corpor ation is defendi ng the case.
11	IDA/SR -14/20 16-17	Naganat ha, S/o Periasw ami	Divisional Manager, Aivernad Rubber Division, Sullia	Labour Court, Mangalor e	Dismissal from the Employment	Sri Eric Sequeira, has been authorized to represent KFDC	Case is pending before the Labour Court, Mangalore	-	3 Months	The Corpor ation is defendi ng the case.
12	IDA (LCM) No.16/ 2016	Manon mani, W/o Rajendr a	Divisional Manager, Aivernad Rubber Division, Sullia	Labour Court, Mangalor e	Dismissal from the Employment	Sri Eric Sequeira, has been authorized to represent KFDC	Case is pending before the Labour Court, Mangalore	-	2 Years	The Corpor ation is defendi ng the case.

13	IDA (LCM) No.8/2 017	Vijayaku mari, W/o Lokanat ha	Divisional Manager, Aivernad Rubber Division, Sullia	Labour Court, Mangalor e	Dismissal from the Employment	Sri Eric Sequeira, has been authorized to represent KFDC	Case is pending before the Labour Court, Mangalore	-	1 Year	The Corpor ation is defendi ng the case.
14	IDA (LCM) No.07/ 2017	S.Subra hmanya, S/o Sangli	Divisional Manager, Aivernad Rubber Division, Sullia	Labour Court, Mangalor e	Dismissal from the Employment	Sri Eric Sequeira, has been authorized to represent KFDC	Case is pending before the Labour Court, Mangalore	-	1 Year	The Corpor ation is defendi ng the case.
15	IDA (LCM) No.06/ 2017	Nagaraj, S/o Solaraj	Divisional Manager, Aivernad Rubber Division, Sullia	Labour Court, Mangalor e	Dismissal from the Employment	Sri Eric Sequeira, has been authorized to represent KFDC	Case is pending before the Labour Court, Mangalore	-	1 Year	The Corpor ation is defendi ng the case.
12	W.P.No. 8834/2 018	Marada muthu s/o Periasw ami	Divisional Manager, KFDC Ltd., Aivernad Rubber Division, Sullia	Labour Court, Mangalor e	Dismissal from the Employment, challenged at Labour Court and Labour Court awarded in favour of the applicant. The Management is challenging the Labour Court award at High Court, Bengaluru.	Sri G.S. Kannur, Advocate has been authorized to represent KFDC.	The Hon'ble High Court, Bengaluru has granted interim order of stay on Labour Court award.	-	1 Month	The case is being persue d.

## O/O MANAGER ( FACTORIES), SULLIA

1	SR10 2016- 2017	Karnata ka Rubber Labour Union Sullia	Manager (Factories ) C.L.F Sullia	A.L.C Mangalor e	Karnataka Rubber Labour Union Sullia has filed a case before A.L.C Mangalore for transfer of 16 workers of all the 3 Factories to the other Divisions.	Manager (Factories) is attending the case at A.L.C Mangalore	Conciliation is under progress	-	1 Year	The Corpor ation is defendi ng the case.
2	SR11 2016- 2017	Karnata ka Rubber Labour Union Sullia	Manager (Factories ) C.L.F Sullia	A.L.C Mangalor e	Because of the new Settlement with Union Leads Excess workers has been transferred to the Division. But Smt. Malar W/o M.S. Kumar , who was working on tamporarily basis has been terminiated from the service. Hence Union has filed the case.	Manager (Factories) is attending the case at A.L.C Mangalore	Conciliation is under progress	-	1 Year	The Corpor ation is defendi ng the case.

**KARNATAKA FOREST DEVELOPMENT CORPORATION LTD.,**

(A Government of Karnataka Undertaking)

Regd. Office: "Vanavikas" 18th Cross, Malleswaram, Bangalore - 560 003.

**BALANCE SHEET AS AT 31ST MARCH, 2018**

(Rs. in Lakhs)

Sl. No.	Particulars	Note	As at 31.03.2018	As at 31.03.2017	As at 01.04.2016
<b>I</b>	<b>ASSETS</b>				
<b>1)</b>	<b>Non-Current Assets</b>				
	(a) Property, Plant and Equipment	1	4,604.22	4,176.53	3,713.87
	(b) Capital Work-In-Progress		-	-	-
	(c) Bearer Plants in Progress-CWIP	2	3,146.61	3,106.22	3,167.24
	(d) Investment Property	3	63.52	66.41	69.30
	(e) Other Intangible Assets		-	-	-
	(f) Biological Assets other than Bearer Plants	4	1,130.86	755.77	955.52
	(g) Non-Current Assets held for sale	5	143.08	143.08	143.08
	(h) Financial Assets				
	i) Investments	6	-	-	-
	ii) Loans	7	6.08	9.63	8.57
	(i) Other Non - Current Assets	8	1,120.85	762.71	662.96
	<b>Total Non-Current Assets</b>		<b>10,215.21</b>	<b>9,020.37</b>	<b>8,720.55</b>
<b>2)</b>	<b>Current Assets</b>				
	(a) Inventories	9	679.34	937.98	796.80
	(b) Biological Assets other than Bearer Plants	10	6,991.82	5,893.42	4,320.77
	(c) Financial Assets				
	i) Trade Receivables	11	251.90	286.84	298.79
	ii) Cash and Cash Equivalents	12	15,005.80	14,461.89	15,257.69
	iii) Other Bank Balances	13	-	-	1.18
	iii) Loans	14	63.62	63.63	57.50
	iv) Other Financial Assets	15	139.72	127.79	134.24
	(d) Other Current Assets	16	305.52	376.21	301.49
	<b>Total Current Assets</b>		<b>23,437.72</b>	<b>22,147.75</b>	<b>21,168.47</b>
	<b>Total Assets</b>		<b>33,652.93</b>	<b>31,168.11</b>	<b>29,889.02</b>
<b>II</b>	<b>EQUITY AND LIABILITIES</b>				
<b>1)</b>	<b>Equity</b>	-			
	(a) Equity Share Capital	17	931.40	931.40	931.40
	(b) Other Equity	18	27,875.91	25,254.15	24,700.49
	<b>Total Equity</b>		<b>28,807.31</b>	<b>26,185.55</b>	<b>25,631.89</b>
<b>2)</b>	<b>Liabilities</b>				
<b>2.1)</b>	<b>Non-Current Liabilities</b>	-			

Sl. No.	Particulars	Note	As at 31.03.2018	As at 31.03.2017	As at 01.04.2016
	(a) Financial Liabilities				
	(i) Others	19	300.61	1.58	104.27
	(b) Provisions	20	665.13	727.56	692.91
	(c) Deferred Tax Liabilities (Net)		217.20	-	-
	(d) Other Non-Current Liabilities	21	104.43	111.75	125.49
	<b>Total Non-Current Liabilities</b>		<b>1,287.37</b>	<b>840.90</b>	<b>922.67</b>
<b>2.2)</b>	<b>Current Liabilities</b>				
	(a) Financial Liabilities				
	(i) Borrowings		-	-	-
	(ii) Trade Payables	22	127.53	186.90	127.88
	(iii) Other Financial Liabilities	23	1,482.18	1,439.04	1,040.27
	(b) Other Current Liabilities	24	703.83	1,169.14	915.52
	(c) Provisions	20	1,034.71	1,304.59	1,039.68
	(d) Current Tax Liabilities		210.00	42.01	211.11
	<b>Total Current Liabilities</b>		<b>3,558.25</b>	<b>4,141.67</b>	<b>3,334.46</b>
	<b>Total Liabilities</b>		<b>4,845.62</b>	<b>4,982.57</b>	<b>4,257.13</b>
	<b>Total Equity and Liabilities</b>		<b>33,652.93</b>	<b>31,168.11</b>	<b>29,889.02</b>

The accompanying notes are an integral part of this financial statements Note-33

Sd/-  
(Vijay Kumar Gogi)  
Director

Sd/-  
(Sanjai Mohan)  
Managing Director

Sd/-  
(Harisha A)  
I/C FM & Chief Accounts Officer

As per our Report attached  
for **MURALI & VENKAT**  
Chartered Accountants  
(FRN. 002162S)

Sd/-  
(K VENKATESH)  
Partner  
M.No. 028348

Place : Bangalore  
Date : 11-09-2018

Place : Bangalore  
Date : 14-09-2018



**KARNATAKA FOREST DEVELOPMENT CORPORATION LTD.,**

(A Government of Karnataka Undertaking)

Regd. Office: "Vanavikas" 18th Cross, Malleswaram, Bangalore - 560 003.

**STATEMENT OF PROFIT AND LOSS FOR THE YEAR ENDED 31ST MARCH, 2018**

(Rs. in Lakhs)

Sl. No.	Particulars	Note	For the year ended 31.03.2018	For the year ended 31.03.2017
I	Revenue from Operations	25	9,193.30	6,265.88
II	Other Income	26	1,123.67	1,251.56
III	<b>Total Income (I+II)</b>		<b>10,316.97</b>	<b>7,517.44</b>
IV	<b>Expenses</b>			
	Operating Expenses	27	2,208.23	1,374.84
	Changes in inventories of finished goods, work-in- progress & Stock-in-Trade	28	137.67	(59.34)
	Decrease/(Increase) in Fair value of Assts As per Ind As	29	(969.17)	(867.69)
	Employee Benefit Expense	30	4,158.87	4,439.35
	Finance Costs		-	-
	Depreciation & Amortization Expenses	31	306.33	273.52
	Other Expenses	32	1,589.32	1,008.75
	<b>Total Expenses (IV)</b>		<b>7,431.25</b>	<b>6,169.42</b>
V	Profit before Exceptional Items and Taxes(III-IV)		2,885.71	1,348.02
VI	Exceptional Items		-	-
VII	<b>Profit before Tax (V-VI)</b>		<b>2,885.71</b>	<b>1,348.02</b>
VIII	<b>Tax Expenses</b>		-	-
	Current Tax		210.00	211.19
	MAT credit entitlement		(91.12)	-
	Excess provision of tax for AY 17-18		(32.16)	-
	Deferred Tax Liability		217.20	-
	Total Tax Expense		303.92	211.19
IX	<b>Profit/(Loss) for the year(VII-VIII)</b>		<b>2,581.80</b>	<b>1,136.83</b>
X	<b>Other Comprehensive Income</b>			
	A (i) Items that will not be reclassified to Profit or Loss			
	Defined gratuity and leave encashment			

Sl. No.	Particulars	Note	For the year ended 31.03.2018	For the year ended 31.03.2017
	benefit -acturial gains/(Losses)		39.97	(583.17)
	(ii) Income tax on -A		-	-
	B (i) Items that will be reclassified to Profit or Loss		-	-
	(ii) Income tax on -B		-	-
	Total Other Comprehensive Income		39.97	(583.17)
<b>XI</b>	<b>Total Comprehensive income (IX+X) (Comprising Profit and other Comprehensive Income for the year)</b>		<b>2,621.76</b>	<b>553.66</b>
	<b>Earnings per share (EPS) (In Rs.)</b>		<b>2,814.86</b>	<b>594.44</b>

The accompanying notes are an integral part of this financial statements Note-33

For and on behalf of Board

Sd/-  
**(Vijay Kumar Gogi)**  
Director

Sd/-  
**(Sanjai Mohan)**  
Managing Director

Sd/-  
**(Harisha A)**  
I/C FM & Chief Accounts Officer

As per our Report attached  
for **MURALI & VENKAT**  
Chartered Accountants  
(FRN. 002162S)

Sd/-  
**(K VENKATESH)**  
Partner  
M.No. 028348

Place : Bangalore  
Date : 11-09-2018

Place : Bangalore  
Date : 14-09-2018

**KARNATAKA FOREST DEVELOPMENT CORPORATION LTD.,**  
 Regd. Office: "Vanavikas" 18th Cross, Malleswaram, Bangalore - 560 003.

**STATEMENT OF CHANGES IN EQUITY FOR THE YEAR ENDED 31.03.2018**  
 (Rs. in Lakhs)

**A. EQUITY SHARE CAPITAL**

Particulars	As at 1.4.2016	Changes in Equity Share Capital During 2016-17	As at 31.3.2017	Changes in Equity Share Capital During 2017-18	As at 31.3.2018
	931.40	00	931.40	00	931.40

**B. OTHER EQUITY**

(Rs. in Lakhs)

Particulars	Reserves and Surplus						Item of Other comprehensive Income - Defined Employee benefits	Total
	Capital Reserves	Contingency Grant	Grants for Pulpwood	Other reserves (General reserves)	Retained Earnings	Grants Reclassified	Rehabilitation Reserves	
Balance at the beginning of the period 01.04.2016	-	1,460.08	979.39	639.96	21,728.48	1,658.35	45.04	26,511.31
Total Other Comprehensive Income	-	(1,460.08)	(979.39)	2,439.47	(107.43)	(1,658.35)	(45.04)	(1,810.82)
Tax on Other Comprehensive Income	-	-	-	-	-	-	-	-
Balance after adjustment on transition to Ind AS 1.4.16	-	-	-	3,079.43	21,621.05	-	-	24,700.49
Total Other Comprehensive Income	-	-	-	-	1,136.83	-	-	553.66
Dividends	-	-	-	-	-	-	-	-
Dividend Distribution Tax	-	-	-	-	-	-	-	-
Transfer from retained earnings	-	-	-	-	-	-	-	-
Tax on Other Comprehensive Income	-	-	-	-	-	-	-	-
Balance at the end of the reporting period 31.3.17	-	-	-	3,079.43	22,757.88	-	-	25,254.14
Balance at the beginning of the period 01.04.2017	-	-	-	3,079.43	22,757.88	-	-	25,254.14
Total Other Comprehensive Income	-	-	-	-	2,581.79	-	-	2,621.76
Dividends	-	-	-	-	-	-	-	-
Dividend Distribution Tax	-	-	-	-	-	-	-	-
Transfer from retained earnings	-	-	-	-	-	-	-	-
Tax on Other Comprehensive Income	-	-	-	-	-	-	-	-
Balance at the end of the reporting period 31.3.18	-	-	-	3,079.43	25,339.67	-	-	27,875.91

The accompanying notes are integral part of this financial statement

For and on behalf of Board

Sd/-  
**(Vijay Kumar Gogi)**  
 Director

Sd/-  
**(Sanjai Mohan)**  
 Managing Director

As per our Report attached  
 for **MURALI & VENKAT**  
 Chartered Accountants , (FRN. 002162S)

Place : Bangalore  
 Date : 11-09-2018

Sd/-  
**(Harisha A)**  
 I/C FM & Chief Accounts Officer

Sd/-  
**(K VENKATESH)**, Partner, M.No. 028348  
 Place : Bangalore  
 Date : 14-09-2018

**KARNATAKA FOREST DEVELOPMENT CORPORATION LTD.,**

(A Government of Karnataka Undertaking)

(Regd. Office: "Vanavikas" 18th Cross, Malleswaram, Bangalore - 560 003.)

**STATEMENT OF CASH FLOW FOR THE YEAR ENDED 31ST MARCH, 2018**

(Rs. in Lakhs)

Sl. No.	Particulars	2017-18 ₹	2016-17 ₹
<b>A</b>	<b>CASH FLOW FROM OPERATING ACTIVITIES</b>		
	Total Comprehensive Income	2,621.76	553.66
	Adjustments for :		
	Provision for Income-tax	303.92	211.19
	Depreciation and amortisation	306.33	273.51
	Interest Income	(907.00)	(1,088.24)
	Rental Income	(115.72)	(99.77)
	(Profit)/Loss on write off/ sale of PPE	-	-
	<b>Operating Profit before working capital changes</b>	<b>2,209.29</b>	<b>(149.64)</b>
	Decrease(Increase) in Long term loans	3.56	(1.06)
	Decrease(Increase) in Other Non-Current Assets	(358.14)	(99.75)
	Decrease(Increase) in Inventories	258.64	(141.18)
	Decrease(Increase) in Biological assets other than bearer plants	(1,098.41)	(1,572.64)
	Decrease(Increase) in Trade Receivables	34.94	11.95
	Decrease(Increase) in Loans and Advances	0.01	(6.13)
	Decrease(Increase) in Other Financial Assets	(11.93)	6.45
	Decrease(Increase) in Other Current Assets	70.68	(74.72)
	Increase(Decrease) in Other Financial Liabilities LT	299.03	(102.69)
	Increase(Decrease) in Non-Current Liabilities	(7.32)	(13.74)
	Increase(Decrease) in Trade payables	(59.36)	59.02
	Increase(Decrease) in Other Financial Liabilities Current	43.13	398.77
	Increase(Decrease) in Other Current Liabilities	(465.30)	253.62
	Increase(Decrease) in Provision	52.88	130.45
	<b>Cash from Operations</b>	<b>971.71</b>	<b>(1,301.28)</b>
	Income Tax paid	303.92	211.19
	<b>Cash from Operating before exceptional Items</b>	<b>667.79</b>	<b>(1,512.47)</b>
	Exceptional Items	-	-
	<b>Cash from Operating Activities</b>	<b>667.79</b>	<b>(1,512.47)</b>
<b>B</b>	<b>CASH FLOW FROM INVESTING ACTIVITIES</b>		
	Proceeds on Sale of Fixed Assets	2.46	0.16
	Additions to Fixed Assets, Capital Work-In-Progress & Capital Advance	(734.41)	(734.24)
	(Increase)/Decrease in Capital work in progress		

Sl. No.	Particulars	2017-18 ₹	2016-17 ₹
	/Bearer plants in progress	(40.38)	61.02
	Decrease(Increase) in Biological assets other than bearer plants LT	(375.08)	199.75
	Decrease(Increase) in allocation of nurseries on account of depreciation	0.82	0.80
	Interest Income	907.00	1,088.24
	Rental Income	115.72	99.77
	<b>Net Cash from Investing Activities</b>	<b>(123.88)</b>	<b>715.49</b>
<b>C</b>	<b>CASH FLOW FROM FINANCING ACTIVITIES</b>		
	Proceeds from Borrowings	-	-
	Repayment of Borrowings	-	-
	Interest paid	-	-
	Dividend paid	-	-
	Dividend tax paid	-	-
	<b>Net Cash from Financing Activities</b>	<b>-</b>	<b>-</b>
	<b>TOTAL INCREASE (DECREASE) IN CASH AND CASH EQUIVALENTS DURING THE YEAR (A+B+C)</b>	<b>543.91</b>	<b>(796.98)</b>
	Cash and cash equivalents at the beginning of the year	14,461.89	15,258.87
	Cash and cash equivalents at the end of the year	15,005.80	14,461.89
	Cash and cash equivalents as per the Note No.12	15,005.80	14,461.89

The accompanying notes are in integral part of this financial statements

For and on behalf of Board

Sd/-  
**(Vijay Kumar Gogi)**  
Director

Sd/-  
**(Sanjai Mohan)**  
Managing Director

Sd/-  
**(Harisha A)**  
I/C FM & Chief Accounts Officer

As per our Report attached  
for **MURALI & VENKAT**  
Chartered Accountants  
(FRN. 002162S)

Sd/-  
**(K VENKATESH)**  
Partner  
M.No. 028348

**Place : Bangalore**  
**Date : 11-09-2018**

**Place : Bangalore**  
**Date : 14-09-2018**

# KARNATAKA FOREST DEVELOPMENT CORPORATION LTD.,

(A Government of Karnataka Undertaking)

Regd. Office: "Vanavikas" 18th Cross, Malleswaram, Bangalore - 560 003.

## PLANT, PROPERTY AND EQUIPMENT

(Rs. in Lakhs)

NOTE - I		DEEMED COST				ACCUMULATED DEPRECIATION/ AMORTISATION and IMPAIRMENT				NET CARRYING VALUE				
Sl. No.	PARTICULARS	Deemed Costs as at 01.04. 2017	Additions	Disposals	Transfers/ Adjustm ents (Includes Assets included as held for sale)	Gross Carrying Value As at 31.03. 2018	As at 01.04. 2017	Depreciation Expense	Impairment Loss	Dedu- ctions/ Adjust- ments (Includes Assets included as held for sale)	As at 31.03. 2018	As at 31.03. 2017	As at 1.04. 2016	
1	Freehold Land	3.12	-	-	-	3.12	-	-	-	-	0.00	3.12	3.12	3.12
2	Leasehold Land	5.86	-	-	-	5.86	2.13	2.13	-	-	4.26	1.60	3.73	5.86
3	Buildings	294.29	8.82	-	-	303.11	5.60	5.75	-	-	11.35	291.76	288.69	286.78
4	Roads	4.24	-	-	-	4.24	0.63	0.87	-	-	1.50	2.74	3.61	1.49
5	Temporary Sheds	0.42	-	-	-	0.42	0.36	-	-	-	0.36	0.06	0.06	0.42
6	Plant & Machinery	130.78	2.53	-	-	133.31	14.83	15.54	-	-	30.38	102.94	115.95	126.35
7	Electrical Equipments & Fittings	18.25	0.49	-	-	18.74	2.80	2.74	-	-	5.54	13.20	15.45	15.73
8	Vehicles	102.27	8.02	-	-	110.29	15.27	17.82	-	-	33.08	77.20	87.01	82.45
9	Bulldozers	22.96	-	0.00	-	22.96	4.43	7.29	-	-	11.72	11.24	18.54	16.47
10	Furniture & Fixtures	22.77	1.82	-	-	24.59	3.15	3.36	-	-	6.50	18.08	19.62	17.97
11	Borewells	7.00	2.49	-	-	9.48	2.26	1.43	-	-	3.69	5.79	4.74	6.01
12	Office Equipments	32.25	12.67	-	-	44.92	3.43	7.59	-	-	11.02	33.90	28.82	5.72
13	Computers	15.45	5.85	0.09	-	21.22	5.90	3.48	-	-	9.38	11.84	9.55	14.28
14	Bearer Plantation - Rubber	3,670.29	691.73	-	-	4,362.03	202.19	229.80	-	-	431.99	3,930.04	3,468.10	3,015.23
15	Bearer Plantations - Bamboo	102.02	-	2.37	-	99.64	0.36	0.36	-	-	0.72	98.93	101.66	102.02
16	Bearer Plantations - Tamarind	14.00	-	-	-	14.00	6.11	6.11	-	-	12.21	1.79	7.89	14.00
	TOTAL	4,445.97	734.41	2.46	-	5,177.92	269.44	304.26	-	-	573.70	4,604.22	4,176.53	3,713.87



**KFDC**

- 1.1 Free hold land consists of 2.99 acres (31.03.2017 - 2.99Acres, 01.04.2016 - 2.99Acres) and leases hold lands consists of 46162.55 Ha's (31.03.2017 46162.55 Ha's. 01.04.2016 46162.55 Ha's)
- 1.2 Refer Significant accounting policy No.32.I.2.3 in respect of deemed cost of assets as on the transition date, estimated useful life of assets, method of accounting of depreciation and amortisation charged.
- 1.3 Rehabilitation Reserves of Bearer Plants of Rubber, Bamboo and Tamarind have been re-classified as part of Property, Plant and Equipment.
- 1.4 "Plantation activity on Bearer Plants is being carried on the Leasehold lands from Government of Karnataka by way of operating lease, lease rentals of which is charged to the Statement of Profit & Loss."
- 1.5 No accounting adjustments are made in the books of accounts towards transfer of ownership of office complex to KSFC pending final agreement and settlement of bills and registration charges.
- 1.6 In respect of the Corporate Office premises, the Company has entered into a Lease Agreement with Govt. of Karnataka for an area of 23000 sqft approx. for a period of 30 years. The company has constructed building of a builtup area of 40800 sqft and has foregone 6875 Sqft area to KSFC.
- 1.7 Out of the area 4,443.32 hectares of Rubber Plantations leased to KFDC by Government of Karnataka, an area of 47.60 hectares of land was leased by KFDC to Rubber Board, Kottayam for the use of Rubber Research Institute of India in 1996. The lease period of the Rubber Plantations renewed wef 01.07.2001 for a period 25 years, the land leased to Rubber Board is continued to be in their possession.
- 1.8 The Company has not provided for impairment of Assets as per IND AS. 36 in the absence of annual assessment to be carried out in this regard.

(Rs. in Lakhs)

Notes	Particulars	As at 31.03.2018	As at 31.03.2017	As at 1.04.2016
<b>2</b>	<b>BEARER PLANTS IN PROGRESS-CWIP</b>			
	See Accounting policies in Notes 33			
	Rubber Replanting Project	3,146.61	3,106.22	3,167.24
	<b>TOTAL</b>	<b>3,146.61</b>	<b>3,106.22</b>	<b>3,167.24</b>
	"Less : Provisions made Rubber Replanting Project "	-	-	-
	<b>TOTAL</b>	<b>3,146.61</b>	<b>3,106.22</b>	<b>3,167.24</b>

# KARNATAKA FOREST DEVELOPMENT CORPORATION LTD.,

(A Government of Karnataka Undertaking)

Regd. Office: "Vanavikas" 18th Cross, Malleswaram, Bangalore - 560 003.

## INVESTMENT PROPERTY

Rs. in Lakhs

NOTE - 3		DEEMED COST				ACCUMULATED DEPRECIATION/ AMORTISATION and IMPAIRMENT				NET CARRYING VALUE			
Sl. No.	PARTICULARS	Deemed Costs as at 01.04. 2017	Additions	Disposals	Transfers/ Adjustm ents (Includes Assets included as held for sale)	Gross Carrying Value As at 31.03. 2018	As at 01.04. 2017	Depreciation Expense	Impairment Loss	Dedu- ctions/ Adjust- ments (Includes Assets included as held for sale)	As at 31.03. 2018	As at 31.03. 2017	As at 1.04. 2016
1	Land	5.36				5.36	1.95	1.95			1.46	3.41	5.36
2	Building	57.76				57.76	0.94	0.94			55.88	56.82	57.76
3	Bearer Plant:												
a	Tea Plantations	6.18				6.18	-	-			6.18	6.18	6.18
	TOTAL	69.30	0	0	0	69.30	2.89	2.89	0.00	0.00	63.52	66.41	69.30

3.1 The Company has estimated the fair value of the investment property based on the Government guidance value of similar properties in the investment properties location. The fair value measurement estimates for investment properties are categorized as Level 2.

3.2 The Company has leased out 19,494 Sqf area out of the total building area of 40,800 sqft.

3.3 The Company vide government order issued by Government of Karnataka has leased an area of 55.90 Hectares of tea plantations on license to a private planter. The license period for Tea Plantation is given for a period of 15 years from 2008-09.

(Rs. in Lakhs)

Notes	Particulars	As at 31.03.2018	As at 31.03.2017	As at 01.04.2016
<b>4</b>	<b>BIOLOGICAL ASSETS OTHER THAN BEARER PLANTS -NON CURRENT ASSETS</b>			
	See Accounting policies in Notes 33.1.2.4			
(i)	Acacia Plantations	-	-	-
(ii)	Eucalyptus Plantations	517.27	424.30	376.25
(iii)	Hebbevu Plantations	0.67	0.38	(0.17)
(iv)	Casurina Plantations	188.90	-	-
(v)	Subabul Plantations	2.81	2.60	-
(vi)	Teak Plantations	324.44	324.44	324.44
(vii)	Honge Plantations	0.68	-	-
(viii)	Others	96.07	4.05	254.99
	<b>TOTAL</b>	<b>1,130.86</b>	<b>755.77</b>	<b>955.52</b>

4.1 The Biological Assets other than the Bearer plants as mentioned above under this category are the Plantations of growth in various stages.

(Rs. in Lakhs)

Notes	Particulars	As at 31.03.2018	As at 31.03.2017	As at 01.04.2016
<b>5</b>	<b>NON-CURRENT ASSETS HELD FOR SALE</b>			
1	Casurina Plantations	0.48	0.48	0.48
2	Stock of Acacia wood (At fair value)	142.60	142.60	142.60
	<b>TOTAL</b>	<b>143.08</b>	<b>143.08</b>	<b>143.08</b>

Notes	Particulars	As at 31.03.2018	As at 31.03.2017	As at 01.04.2016
<b>6</b>	<b>INVESTMENT</b>			
	Investment in Equity Instruments (Unquoted) Subsidiary (at cost) Karnataka Pulpwood Limited, Bangalore: 1,25,000 equity shares of Rs. 100/- each fully paid (1,25,000 as on 31.3.17, 1,25,000 as on 31.3.2016)	-	-	-
	<b>TOTAL</b>	<b>-</b>	<b>-</b>	<b>-</b>

Note :

6.1 On account of a government order passed by the Government of Karnataka vide its proceedings/order No. DPAER 56 ARU 2002, Bangalore dated 27th June 2005, the Subsidiary Company has been directed to wind up. Since the Subsidiary Company was not able to initiate liquidation proceedings, it is no longer considered as a "going concern". Hence, the investment in the shares of KPL amounting to 1,25,00,000/- has been written-off in the books of the Company in Financial Year 2004-05 and is valued as "Nil".

6.2 The company had disclosed Rs.25.50 lakhs as non current investment from M/s.Karnataka Pulpwood Limited, the wholly owned subsidiary company as on 31.03.2016. The Amount was paid towards the interest and other expenses of subsidiary company. The same has been considered for write off under Ind-As Adjustment through other non Comprehensive items and has been adjusted in the general reserve as on 01.04.2016.

(Rs. in Lakhs)

Notes	Particulars	As at 31.03.2018	As at 31.03.2017	As at 1.04.2016
<b>7</b>	<b>LOANS</b>			
<b>A</b>	<b>SECURED &amp; CONSIDERED GOOD</b>			
	Employee Loans and Advances	6.08	8.43	7.47
	<b>TOTAL - A</b>	<b>6.08</b>	<b>8.43</b>	<b>7.47</b>
<b>B</b>	<b>ADVANCES RECOVERABLE IN CASH OR IN KIND CONSIDERED GOOD FOR WHICH THE COMPANY HOLDS NO SECURITY OTHER THAN THE PERSONAL SECURITY</b>			
<b>1</b>	Employees' Security Deposit	-	1.20	1.11
	<b>TOTAL - B</b>	<b>1.20</b>	<b>1.11</b>	
	<b>TOTAL (A+B)</b>	<b>6.08</b>	<b>9.63</b>	<b>8.57</b>

(Rs. in Lakhs)

Notes	Particulars	As at 31.03.2018	As at 31.03.2017	As at 1.04.2016
<b>8</b>	<b>OTHER NON CURRENT ASSETS</b>			
	<b>ADVANCES RECOVERABLE IN CASH OR IN KIND CONSIDERED GOOD FOR WHICH THE COMPANY HOLDS NO SECURITY OTHER THAN THE PERSONAL SECURITY</b>			
<b>1</b>	Deposit with Government and Other Departments	97.02	96.35	95.59
<b>2</b>	Amount Receivable from GoK	195.50	193.12	190.85
<b>3</b>	Court fee deposit	1.12	1.12	1.12
<b>4</b>	Workmen's Compensation Deposit	7.26	7.26	5.02
<b>5</b>	MAT credit entitlement	169.68	87.99	257.17
<b>6</b>	Income Tax refund due	551.19	306.94	113.87
<b>7</b>	Amount paid under protest	139.74	97.60	-
<b>8</b>	Other Advances	2.45	15.45	42.45
	<b>TOTAL</b>	<b>1,163.97</b>	<b>805.83</b>	<b>706.07</b>
	Less: Provision for bad & doubtful Debts on Court Fees Receivable Item-3	(1.12)	(1.12)	(1.12)
	Less: Provision for GoK as against Item-2	(41.99)	(41.99)	(41.99)
	<b>TOTAL</b>	<b>1,120.85</b>	<b>762.71</b>	<b>662.96</b>

(Rs. in Lakhs)

Notes	Particulars	As at 31.03.2018	As at 31.03.2017	As at 01.04.2016
<b>8A</b>	<b>RECEIVABLE FROM GOK</b>			
1	Government of Karnataka (Forest Department)			
	a) Eucalyptus	16.71	16.71	16.71
	b) Cocoa Operational Loss	-	-	-
	c) Sale of Old assets (Cocoa)	-	-	-
	d) Teak	41.99	41.99	41.99
	e) PCCF (Wildlife Wing - areas)	81.37	81.37	81.37
	f) Tamarind Plantation project (1996-1997)	9.35	9.35	9.35
	g) Dozer Charges Recoverable	-	-	-
2	Leave Salary Recoverable	33.65	31.27	29.00
3	Income Tax Recoverable	-	-	-
4	Silvipastural Project	1.42	1.42	1.42
5	Director of Health & Family Welfare Scheme	1.07	1.07	1.07
6	Chief Engineer Communication & Buildings, B'lore.	0.02	0.02	0.02
7	Euc. Seedlings and Power tillers	7.67	7.67	7.67
8	Interest receivable from Govt. of Karnataka	2.24	2.24	2.24
	<b>TOTAL</b>	<b>195.49</b>	<b>193.12</b>	<b>190.85</b>

8A.1 The Eucalyptus plantations transferred vide Government Order to the jurisdiction of PCCF - Wild Life area is Rs.81,37,367/- has been withdrawn from the value of inventories and the same was disclosed as receivable from the PCCF (Wild Life Wing) under amount receivable from Government of Karnataka. The efforts will be made to avail compensation from the government for the area transferred. The same is included in Amount receivable from GoK, as mentioned in Item-1(e)

8A.1 The cost of the Tamarind plantations raised during the 1996-97 in Byrasandra of Bangalore division. During the year 2013-14, KFDC handed over the area 118.50ha of Byrasandra plantations along with 5000 standing tamarind trees to the forest department as per the orders of GoK. As the plantations along with area were handed over to forest department hence, the cost of the plantations has to be recovered.(Rs.9,35,480/-). Correspondence with the government will be made to recover the amount. The amount is included in Amount receivable from GoK, as mentioned in Item-1(f)

## NOTES TO THE FINANCIAL STATEMENTS

(Rs. in Lakhs)

Notes	Particulars	As at 31.03.2018	As at 31.03.2017	As at 01.04.2016
<b>9</b>	<b>INVENTORIES</b>			
a)	Stock of Finished Goods	546.12	683.79	624.45
b)	Stock of Traded Goods	-		0.02
c)	Stores, Consumables and Spare parts (in stock and in transit)	134.20	254.74	173.48
	<b>TOTAL</b>	<b>680.32</b>	<b>938.53</b>	<b>797.96</b>
d)	Other Stock	0.25	0.68	6.70
	Less: Provisions for pepper and Rubber Plantation	(1.23)	(1.23)	(7.85)
	<b>TOTAL</b>	<b>(0.98)</b>	<b>(0.55)</b>	<b>(1.15)</b>
	<b>TOTAL</b>	<b>679.34</b>	<b>937.98</b>	<b>796.80</b>

(Rs. in Lakhs)

Notes	Particulars	As at 31.03.2018	As at 31.03.2017	As at 01.04.2016
<b>10</b>	<b>BIOLOGICAL ASSETS OTHER THAN BEARER PLANTS</b>			
(i)	Acacia Plantations	1,152.88	1,914.28	1,452.24
(ii)	Eucalyptus Plantations	5,823.55	3,978.83	2,868.53
(iii)	Hebbevum Plantations	-	-	-
(iv)	Casurina Plantations	-	-	-
(v)	Subabul Plantations	15.39	0.30	-
(vi)	Teak Plantations	-	-	-
(vii)	Others	-	-	-
	<b>TOTAL</b>	<b>6,991.82</b>	<b>5,893.42</b>	<b>4,320.77</b>

10.1 The Biological Assets other than the Bearer plants as mentioned above are ready to cut and meant for sale.

(Rs. in Lakhs)

Notes	Particulars	As at 31.03.2018	As at 31.03.2017	As at 01.04.2016
<b>11</b>	<b>TRADE RECEIVABLES</b>			
I	Secured Considered good	-	-	-
a)	Un-Secured, considered good	251.90	286.84	298.79
b)	Un-Secured, considered doubtful	266.51	266.51	266.51
c)	Less: Provision for bad and doubtful debts	(266.51)	(266.51)	(266.51)
	<b>Total Receivables</b>	<b>251.90</b>	<b>286.84</b>	<b>298.79</b>
d)	Current Portion	251.90	286.84	298.79
e)	Non-Current Portion	-	-	-
	<b>TOTAL</b>	<b>251.90</b>	<b>286.84</b>	<b>298.79</b>



(Rs. in Lakhs)

Notes	Particulars	As at 31.03.2018	As at 31.03.2017	As at 1.04.2016
<b>12</b>	<b>CASH AND CASH EQUIVALENTS</b>			
<b>a)</b>	<b>Balance with Banks</b>			
	Current Accounts	1,237.21	1,729.48	1,264.94
	Saving Accounts	-	-	1.07
	<b>Deposit Accounts (less than 3 months)</b>	29.14	0.46	1,137.96
	Deposit Accounts (3-12 months)	13,739.42	12,731.69	12,838.38
<b>b)</b>	Cash in transit/Inter unit fund transfer	-	0.23	15.32
<b>c)</b>	Stamps in hand	0.02	0.03	0.02
	<b>TOTAL</b>	<b>15,005.80</b>	<b>14,461.89</b>	<b>15,257.69</b>

(Rs. in Lakhs)

Notes	Particulars	As at 31.03.2018	As at 31.03.2017	As at 1.04.2016
<b>13</b>	<b>OTHER BANK BALANCES</b>			
<b>a)</b>	<b>Balance with Banks</b>			
	For Unpaid Dividend	-	-	1.18
	<b>TOTAL</b>	<b>-</b>	<b>-</b>	<b>1.18</b>

(Rs. in Lakhs)

Notes	Particulars	As at 31.03.2018	As at 31.03.2017	As at 1.04.2016
<b>14</b>	<b>LOANS</b>			
	<b>Advances Recoverable In Cash Or In Kind Considered Good For Which The Company Holds No Security Other Than The Personal Security</b>			
<b>a)</b>	Advance to Employees	48.49	46.82	53.19
<b>b)</b>	Advance to Suppliers	0.62	12.28	0.62
<b>c)</b>	Other Advances	4.16	4.54	3.69
<b>d)</b>	Karnataka Pulpwood Limited	10.35	-	-
	<b>TOTAL</b>	<b>63.62</b>	<b>63.63</b>	<b>57.50</b>

(Rs. in Lakhs)

Notes	Particulars	As at 31.03.2018	As at 31.03.2017	As at 1.04.2016
<b>15</b>	<b>OTHER FINANCIAL ASSETS</b>			
<b>a)</b>	Interest accrued on Deposits	119.45	112.40	131.18
<b>b)</b>	Others - Deposits held more than 12 months	20.27	15.39	3.06
	<b>TOTAL</b>	<b>139.72</b>	<b>127.79</b>	<b>134.24</b>

Notes	Particulars	As at 31.03.2018	As at 31.03.2017	As at 01.04.2016
<b>16</b>	<b>OTHER CURRENT ASSETS</b>			
a)	Income Receivable	1.55	1.28	2.31
b)	Rent & Other Charges receivable	51.77	57.70	41.06
c)	Accounts Receivable	0.04	0.04	0.23
d)	Royalty and Building Rent from M/s. Campco Ltd., Mangalore	14.57	14.57	14.57
e)	Prepaid Expenses	5.81	7.27	7.47
f)	Balances with Divisions	3.93	10.47	31.86
g)	Advance Income Tax	35.00	136.88	193.07
h)	TDS receivable	87.88	108.21	(4.79)
i)	Service Tax / GST Input available	119.55	54.35	30.28
	Less : Provision for bad & doubtful Debts Royalty and Building Rent from M/s. Campco Ltd., Mangalore. Item-(d)	(14.57)	(14.57)	(14.57)
	<b>TOTAL</b>	<b>305.52</b>	<b>376.21</b>	<b>301.49</b>

Notes	Particulars	As at 31.03.2018	As at 31.03.2017	As at 01.04.2016
<b>17</b>	<b>EQUITY SHARES CAPITAL</b>			
	" Equity Share Capital Authorized 2,50,000 Equity Shares of Rs.1000/- each "	2,500.00	2,500.00	2,500.00
	"Issued 93,140 equity shares of Rs.1,000/- each fully paid up (of the above shares 58,613 equity shares are allotted as fully paid up pursuant to transfer of rubber plantations vide G.O. No. FFD 5 FRP 82 dated 31/03/1982 without payment being received in cash)."	931.40	931.40	931.40
	<b>Subscribed and Fully Paid up*</b> 93,140 equity shares of Rs.1,000/- each fully paid up (of the above shares 58,613 equity shares are allotted as fully paid up pursuant to transfer of rubber plantations vide G.O. No. FFD 5 FRP 82 dated 31/03/1982 without payment being received in cash).	931.40	931.40	931.40
	<b>TOTAL</b>	<b>931.40</b>	<b>931.40</b>	<b>931.40</b>

17.1 "93,140 Equity Shares (Previous year: 93,140 equity shares) are fully owned by Government of Karnataka during the Financial Year 2017-18"

**A. Reconciliation of shares outstanding at the beginning and at the end of the reporting period**  
(Rs. in Lakhs)

Particulars	31.03.2018		31.03.2017		01.04.2016	
	No. of shares	Amount	No. of shares	Amount	No. of shares	Amount
Shares outstanding at the beginning of the reporting period	93,140	93,140,000	93,140	93,140,000	93,140	93,140,000
Add: Shares issued during the year	-	-	-	-	-	-
Shares outstanding at the end of the reporting period	93,140	93,140,000	93,140	93,140,000	93,140	93,140,000

**B. Particulars of shareholders holding more than 5% of shares**

(Rs. in Lakhs)

Particulars	31.03.2018		31.03.2017		01.04.2016	
	No. of shares	% of total share holders	No. of shares	% of total share holders	No. of shares	% of total share holders
Equity shares of Rs.1000/- each fully paid- up held by Government of Karnataka	93,140	100	93,140	100	93,140	100

**C. Dividend Paid**

Particulars	As at 31.03.2018	As at 31.03.2017	As at 01.04.2016
Final Dividend	-	-	18,628,000
Dividend Distribution tax	-	-	3,792,288
Dividend per share	-	-	200

**D Rights, preferences and restrictions attached to Equity Shares**

The Company has single class of equity shares having a par value of Rs. 1000/- each. Each shareholder is eligible for one vote per share held. The holders of equity shares have the right to receive dividend proposed by the Board of Directors subject to the approval in the ensuing Annual General Meeting. In the event of liquidation, the equity shareholders are eligible to receive the remaining assets of the Company in proportion to their shareholding.

## NOTES TO THE FINANCIAL STATEMENTS

(Rs. in Lakhs)

Notes	Particulars	As at 31.03.2018	As at 31.03.2017	As at 1.04.2016
<b>18</b>	<b>OTHER EQUITY</b>			
a)	General Reserve	25,254.15	24,700.49	21,750.15
b)	Retained Earnings			
	P&L Balance	1,647.18	(5.17)	3,057.76
	Opening Balance Ind-AS Adjustments	-	558.83	(107.43)
	Current year adjustments	974.58	-	-
	<b>Closing Retained Earnings</b>	<b>2,621.76</b>	<b>553.66</b>	<b>2,950.34</b>
	<b>TOTAL</b>	<b>27,875.91</b>	<b>25,254.15</b>	<b>24,700.49</b>

(Rs. in Lakhs)

Notes	Particulars	As at 31.03.2018	As at 31.03.2017	As at 1.04.2016
<b>19</b>	<b>OTHER FINANCIAL LIABILITIES (Non Current Liabilities)</b>			
1	Advance from GoK for JBIC Scheme	0.38	0.38	0.38
2	Employee Security Deposits	-	1.20	1.11
3	Lease Rent Payable			102.79
4	Interest on lease rental payable	300.23	-	-
	<b>TOTAL</b>	<b>300.61</b>	<b>1.58</b>	<b>104.27</b>

19.1 As per the Government Order No. APJI 80 FPC 2017 dated 18.01.2018, Interest payable on Lease Rent amounting Rs. 450.23 lakhs upto the period ended 31.03.2016 which was not provided for in the earlier years as expense by the company, and the same has been accounted during the year. The same is payable as per the order, in 3 annual installments and accordingly the liability is classified as current liability of Rs.150 lakhs and the balance Rs.300.23 lakhs as non current liability.

## 20. Provisions

(Rs. in Lakhs)

Particulars	Non-current			Current		
	As at 31.03.2018	As at 31.03.2017	As at 01.04.2016	As at 31.03.2018	As at 31.03.2017	As at 01.04.2016
Provisions for employee benefits*						
" Defined benefit liability - Gratuity "	-	-	-	894.72	1,114.83	794.68
Liability for Leave Encashment	665.13	727.56	692.91	139.99	189.76	245.01
<b>Total Provisions</b>	<b>665.13</b>	<b>727.56</b>	<b>692.91</b>	<b>1,034.71</b>	<b>1,304.59</b>	<b>1,039.68</b>

20.1 The Company is having separate Gratuity Trust accounts in respect of employees to which annual contributions are made as per the actuarial valuation.

20.2 The Provision for Leave Encashment has been provided based of the acturial valuation carried out for the year ended 31.03.2016, 31.03.2017 and 31.03.2018.

#### A. Reconciliation of shares outstanding at the beginning and at the end of the reporting period

Particulars	As at 31.03.2018	As at 31.03.2017	As at 1.04.2016
Defined benefit liability - Gratuity	894.72	1,114.83	794.68
Liability for compensated absences	805.13	917.33	937.91
Total employee benefit liabilities	1,699.85	2,032.15	1,732.59
Non-current	665.13	727.56	692.91
Current	1,034.71	1,304.59	1,039.69
<b>Total employee benefit liabilities</b>	<b>1,699.85</b>	<b>2,032.15</b>	<b>1,732.59</b>

For details about the related employee benefit expenses, see Notes 31

#### Reconciliation of the net defined benefit liability

##### A. Change in Present Value of Obligation

(Rs. in Lakhs)

Particulars	TYPE OF PLAN			
	GRATUITY		LEAVE ENCASHMENT	
	31.03.2018	31.03.2017	31.03.2018	31.03.2017
Present Value of Obligation at the beginning of the year	2,940.80	2,660.82	917.33	937.91
Interest Cost	229.38	190.72	62.04	67.22
Current service cost	107.08	100.63	42.75	35.61
Prior service Cost	35.04			
Benefits paid	-	(553.64)	(243.94)	(195.36)
Actuarial loss/(gain) on obligation (balancing figure) recognised in the statement of Other Comprehensive Income	(449.19)	542.27	26.96	71.95
<b>Balance as at the end of the year</b>	<b>2,863.12</b>	<b>2,940.80</b>	<b>805.13</b>	<b>917.33</b>

##### B. Change in Fair Value of Plan Assets

(Rs. in Lakhs)

Particulars	TYPE OF PLAN			
	GRATUITY		LEAVE ENCASHMENT	
	31.03.2018	31.03.2017	31.03.2018	31.03.2017
Fair Value of Plan Assets the beginning of the year	1,825.98	1,866.14	-	-
Interest Cost	142.43	140.81	-	-
Employer Contribution	-	341.61	-	-
Benefits paid	-	(553.64)	-	-
Actuarial (loss)/gain on obligation (balancing figure)	-	31.06	-	-
<b>Balance as at the end of the year</b>	<b>1,968.41</b>	<b>1,825.98</b>	<b>-</b>	<b>-</b>

**C. Net Obligations recognized in Balance Sheet**

(Rs. in Lakhs)

Particulars	TYPE OF PLAN			
	GRATUITY		LEAVE ENCASHMENT	
	2017-18	2016-17	2017-18	2016-17
A. Present Value of Obligation at the end of the year	2,863.12	2,940.80	805.13	917.33
B. Fair Value of Plan Assets the end of the year	1,968.41	1,825.98	-	-
Funded Status	(894.71)	(1,114.82)	(805.13)	(917.33)
<b>C (A-B) Liability recognized in Balance Sheet (as per actuarial valuation)</b>	<b>894.71</b>	<b>1,114.82</b>	<b>805.13</b>	<b>917.33</b>

**Expense recognised in Statement of Profit & Loss**

(Rs. in Lakhs)

Particulars	TYPE OF PLAN			
	GRATUITY		LEAVE ENCASHMENT	
	2017-18	2016-17	2017-18	2016-17
Current service cost	107.08	100.63	42.75	35.61
Net Interest on Net Defined Benefit Obligations	86.96	49.91	62.04	67.22
Expense recognised in Statement of Profit & Loss	194.04	150.54	104.79	102.83

**Remeasurements recognised in Other Comprehensive Income**

(Rs. in Lakhs)

Particulars	TYPE OF PLAN			
	GRATUITY		LEAVE ENCASHMENT	
	2017-18	2016-17	2017-18	2016-17
Actuarial loss/(gain) on obligation	13.01	511.22	26.96	71.95

**Defined Benefit Obligation**

(Rs. in Lakhs)

Particulars	TYPE OF PLAN			
	GRATUITY		LEAVE ENCASHMENT	
	2017-18	2016-17	2017-18	2016-17
Discount Rate	8%	8%	8%	8%
Salary Escalation Rate	6%	6%	6%	6%
Attrition Rate	3%	3%	3%	1-3%



**Sensitivity Analysis**

(Rs. in Lakhs)

Particulars	TYPE OF PLAN			
	31-3-2018		31-3-2017	
	Increase	Decrease	Increase	Decrease
Gratuity (Increase)/decrease in Defined Benefit Obligations				
Discount Rate (0.5% movement)	143.93	(130.63)	(118.74)	131.86
Salary escalation rate (0.5% movement)	144.17	(-132.95)	132.76	(122.02)
Leave encashment (Increase)/decrease in Defined Benefit Obligations				
Discount Rate (0.5% movement)	28.10	(25.78)	(33.17)	36.42
Salary escalation rate (0.5% movement)	18.83	(18.28)	23.24	(22.56)

(Rs. in Lakhs)

Notes	Particulars	As at 31.03.2018	As at 31.03.2017	As at 1.04.2016
<b>21</b>	<b>OTHER NON-CURRENT LIABILITIES</b>			
A	<b>Deferred Income</b>			
	Government Grants	90.48	97.79	110.22
B	<b>Others</b>			
	Liabilities towards Capital Supplies	13.95	13.95	15.27
	<b>TOTAL</b>	<b>104.43</b>	<b>111.75</b>	<b>125.49</b>

(Rs. in Lakhs)

Notes	Particulars	As at 31.03.2018	As at 31.03.2017	As at 1.04.2016
<b>22</b>	<b>TRADE PAYABLES</b>			
	Sundry Creditors- Supplies and Services	127.53	186.90	127.88
	<b>TOTAL</b>	<b>127.53</b>	<b>186.90</b>	<b>127.88</b>

22.1 All trade payables are 'current'

22.2 The company has initiated the process of Identifying those Enterprises supplying goods & services, which qualify under the definition Micro, Small and Medium enterprises Development Act 2006. The amount due to Micro & Small Enterprises has not been determined to disclose the same as per of the Trade Payables. Further, there are no interest payables/Interest accrued but not paid/interest claims on account of the referred enterprises by the company during the year.

(Rs. in Lakhs)

Notes	Particulars	As at 31.03.2018	As at 31.03.2017	As at 1.04.2016
<b>23</b>	<b>OTHER FINANCIAL LIABILITIES (Current Liabilities)</b>			
a)	EMD & Security Deposits	220.98	265.98	207.35
b)	Deferred Income	0.08	4.11	10.89
c)	Other Liabilities	784.55	844.25	666.14
d)	Dues to Government of Karnataka - FDF	326.57	324.70	155.88
e)	Interest on lease rental payable Forest Dept.	150.00	-	-
	<b>TOTAL</b>	<b>1,482.18</b>	<b>1,439.04</b>	<b>1,040.27</b>

(Rs. in Lakhs)

Notes	Particulars	As at 31.03.2018	As at 31.03.2017	As at 1.04.2016
<b>24</b>	<b>OTHER CURRENT LIABILITIES</b>			
a)	Employment Benefit Payable	564.33	856.42	675.57
b)	Advances from Customers	38.15	75.76	19.63
c)	Statutory Liabilities	92.93	219.92	209.58
d)	Other Payables	0.64	0.64	0.64
e)	Liabilities towards capital supplies	0.47	8.06	0.23
f)	Deferred Income	7.32	8.35	9.87
	<b>TOTAL</b>	<b>703.83</b>	<b>1,169.14</b>	<b>915.52</b>

(Rs. in Lakhs)

Notes	Particulars	As at 31.03.2018	As at 31.03.2018
<b>25</b>	<b>"REVENUE FROM OPERATIONS"</b>		
a)	Sale of Rubber	3,537.97	3,457.88
b)	Sale of Rubber Trees	1,082.28	51.68
c)	Sale of pulpwood	4,444.45	2,695.02
d)	Sale of firewood	40.75	18.05
e)	Sale of Tamrind & Cashew	4.77	7.84
f)	Sale of Euc.Citrodora Leaves / Miscellaneous	3.26	14.27
g)	Sale Of Marihal Bamboo	35.72	21.14
h)	Sale of Eucalyptus, Poles/Stumps & Others	44.10	-
	<b>TOTAL</b>	<b>9,193.30</b>	<b>6,265.88</b>

25.1 Quantitative information regarding opening stock of sales and closing stock for the year ended 31.03.2018 is furnished in the statement annexed.

25.2 The sale of rubber for the year 2017-18 includes Sale of Rubber Rs.16.68 lakhs (Previous Year Rs.4.74 lakhs) being goods sold but not lifted by the parties.

Notes	Particulars	As at 31.03.2018	As at 31.03.2017
<b>26</b>	<b>OTHER INCOME</b>		
<b>I</b>	Interest Income		
	Interest on FD	907.00	1,088.24
	Interest On HBA	0.43	0.97
	Interest On delayed receipts	9.30	-
	Interest On Vehicle Loan	0.25	0.70
<b>II</b>	<b>Rental Income</b>		
	Rent Building	105.12	91.12
	House Rent (Employees)	10.60	8.64
	Ground Rent	0.67	1.61
<b>III</b>	<b>Other Non-operating Incomes</b>		
	License Fee For Tea Plantation	3.68	3.43
	Provisions no longer Required	24.16	12.77
	Extension Fee received	4.74	0.02
	EMD & Security Deposit Forfeited	10.02	4.14
	Subsidy Amortised	8.35	8.57
	Other receipts	35.78	30.45
	Sale of Scrap	0.84	0.86
<b>IV</b>	<b>Profit or Loss on Sale of Plant, Property and Equipment</b>		
	Profit on Sale of assets	2.74	0.02
	<b>TOTAL</b>	<b>1,123.67</b>	<b>1,251.56</b>

Notes	Particulars	As at 31.03.2018	As at 31.03.2017
<b>27</b>	<b>OPERATING EXPENSES</b>		
<b>I</b>	<b>Rubber Production Expenses:</b>		
	Plantation Maintainance & Latex Collection Charges	319.45	276.59
	Maintainance of plantation roads	1.08	7.85
	Labour Welfare Expenses	126.01	91.84
	Freight&Transportation	0.04	0.00
	Tools&Implements	0.98	2.03
		447.55	378.32
<b>II</b>	<b>Rubber Processing Expenses:</b>		
	Rubber Processing Expenses	50.42	61.14
	Factory Repairs&Maintainance	35.68	32.40
	Machinery Maintainance	29.88	30.87
	Containers (Barrels)	129.78	135.91
	Power charges	27.00	24.59
		272.76	284.91
<b>III</b>	<b>Cost of Pulpwood Sales:</b>		
	Cost Of Production of Eculyptus /Acacia Sold	287.24	120.69
	Extraction Of Eculyptus & Others	1,206.66	598.94
	Extraction & Preparation Of Eculyptus Tomato Sticks	5.76	2.81
	Extraction Of Eculyptus Wood, Timber & Others	0.80	0.57
	Extraction Of Eculyptus Tomato, firewood & Others	2.49	1.74
	Extraction of poles	0.52	0.54
		1,503.48	725.28
<b>IV</b>	<b>Cost of Bamboo and others:</b>		
	Extraction of Marihal Bamboo	6.99	4.79
		6.99	4.79
	<b>Total</b>	<b>2,230.77</b>	<b>1,393.30</b>
	Less : Alloted to Nurseries & Plantations	(22.55)	(18.46)
	<b>TOTAL</b>	<b>2,208.23</b>	<b>1,374.84</b>

(Rs. in Lakhs)

Notes	Particulars	As at 31.03.2018	As at 31.03.2017
<b>28</b>	<b>CHANGES IN INVENTORIES FINISHED GOODS, WORK-IN-PROGRESS AND STOCK IN TRADE</b>		
	Opening Stock	682.45	631.28
	Less: Stock of Acacia- Transferred to Non Current Assets	-	8.18
	Less: Closing Stock	544.77	682.45
	<b>TOTAL</b>	<b>137.67</b>	<b>(59.34)</b>

(Rs. in Lakhs)

Notes	Particulars	As at 31.03.2018	As at 31.03.2017
<b>29</b>	<b>DECREASE/(INCREASE) IN FAIR VALUE OF ASSETS AS PER IND AS</b>		
	Fair value of Biological Assets otherthan Bearer Plants	(969.18)	(863.45)
	Interest Income on Security Deposits Fair value	(9.94)	(10.86)
	Interest Expense on Security Deposits	9.95	6.62
	<b>TOTAL</b>	<b>(969.17)</b>	<b>(867.69)</b>

(Rs. in Lakhs)

Notes	Particulars	As at 31.03.2018	As at 31.03.2017
<b>30</b>	<b>EMPLOYEE BENEFIT EXPENSES</b>		
a)	Salaries, Wages and Bonus	3,882.22	4,266.14
b)	Remuneration to Managing Director	32.53	30.09
c)	Contribution to provident fund, gratuity & Other funds	334.50	302.59
d)	Leave Travel Concession	0.26	2.59
e)	Labour Welfare Expenses	0.56	0.16
f)	Hospital maintenance	6.44	7.40
g)	Staff Welfare expense	15.48	18.87
h)	Reimbursement of Medical Expenses	11.60	13.29
i)	Cremation Charges	0.15	0.20
j)	Contribution to may day committee	0.42	0.42
	<b>Total</b>	<b>4,284.14</b>	<b>4,641.75</b>
	Less: Alloted To Nurseries & Plantation	(125.27)	(202.40)
	<b>TOTAL</b>	<b>4,158.87</b>	<b>4,439.35</b>

30.1 Exgratia liability of Rs. 48,87,738/- to staff has been crystalised during the year pertaining to earlier years. Accordingly, the same has been included in "Salaries, Wages & Bonus" and was paid during the year.

Notes	Particulars	As at 31.03.2018	As at 31.03.2017
<b>31</b>	<b>DEPRECIATION AND AMORTIZATION EXPENSES</b>		
a)	Depreciation/amortization of property, plant and equipment and Investment Property	70.89	65.38
b)	Rubber Rehabilitation Reserve	229.80	202.47
c)	Tamarind Rehabilitation Reserve	0.36	0.36
d)	Bamboo Rehabilitation Reserve	6.11	6.11
		307.15	274.31
	Less: Allocation to Nurseries	(0.82)	(0.80)
	<b>TOTAL</b>	<b>306.33</b>	<b>273.52</b>

Notes	Particulars	As at 31.03.2018	As at 31.03.2017
<b>32</b>	<b>OTHER EXPENSES</b>		
<b>I</b>	<b>Repairs and maintenance:</b>		
	Building	51.56	112.71
	Vehicles	140.16	124.61
	Others	20.38	20.84
	Maintenance of earth moving equipments & pumpsets /Dozer	25.48	84.19
<b>II</b>	<b>Others:</b>		
	Plantation Maintenance Expenditure	22.00	39.26
	Travelling & Conveyance	45.21	41.46
	Lease Rent	127.13	85.54
	Rent, Rates and Taxes	49.78	34.57
	Seminar, Conference & Meetings	2.50	5.39
	Sundry Accounts written off	2.60	
	Director's Sitting Fees	0.92	0.55
	Auditors' Remuneration	1.45	1.45
	Printing and Stationery	14.07	11.47
	Legal and Professional Charges	30.26	23.41
	Postage,Telegram,telephone	13.49	13.46
	Advertisement	14.35	10.33
	Bank Commission & charges, evaluation fees	0.95	0.62
	Board Meeting & AGM Expenses	7.27	1.63
	Books & Periodicals	6.53	2.77
	Cost Audit Fee	0.68	0.68
	Donations	2.00	3.00
	Electricity&Water Charges	11.28	8.75
	Filing Fee	0.96	1.30



Notes	Particulars	As at 31.03.2018	As at 31.03.2017
	Hospitality Expenses	8.01	6.70
	Insurance	1.18	1.14
	Interest on lease rental	450.23	-
	Internal Audit Fee	2.50	1.80
	Remuneration to Chairman and Vice Chairman	8.40	6.56
	Guest House Maintainance	0.53	0.23
	Vehicle Tax	0.83	1.08
	Training & Development Expenses	0.24	2.37
	Business and Sales Promotion	0.56	0.55
	Sample Plots - Yield estimation	9.62	14.86
	Man Power Outsourcing charges	488.14	354.16
	Corporate Social Responsibility(CSR)	84.56	48.38
	Miscellaneous	0.57	0.80
	Loss on sale of PPE	0.03	0.08
	Cultivation, Administration and Other Expenses	2.37	7.12
	Vehicle Insurance	7.16	6.54
	<b>Total</b>	<b>1,655.93</b>	<b>1,080.37</b>
	Less : Alloted to nurseries and plantation	(66.62)	(71.62)
	<b>TOTAL</b>	<b>1,589.32</b>	<b>1,008.75</b>

**NOTE 33**  
**KARNATAKA FOREST DEVELOPMENT CORPORATION LIMITED**

**Accounting Policies Applicable for Preparation of Annual Accounts for March 2018**  
**(Prepared for First Time Adoption of IND-AS)**

**I. SIGNIFICANT ACCOUNTING POLICIES AND NOTES FORMING PART OF BALANCE SHEET AND STATEMENT OF PROFIT AND LOSS FOR THE YEAR ENDING 31ST MARCH 2018.**

**1. BASIS OF PREPARATION, MEASUREMENT AND SIGNIFICANT ACCOUNTING POLICIES**

This note provides a list of the significant accounting policies adopted in the preparation of these financial statements. These policies have been consistently applied to all the years presented, unless otherwise stated.

**1.1 BASIS OF PREPARATION**

**1.1.1.Compliance with Ind AS**

The financial statements are prepared in accordance with the Indian Accounting Standards (Ind AS) notified under the Companies (Indian Accounting Standards) Rules, 2015 as amended by the companies (Indian Accounting Standards) Amendment Rules, 2016.

For all periods up to and including the year ended March 31, 2017, the company prepared its financial statements in accordance with the accounting standards notified under the Section 133 of the Companies Act, 2013, read together with Companies (Accounts) Rules 2014 (Indian GAAP)

These are the company's first annual financial statements prepared in accordance with Indian Accounting Standards (Ind AS). The Company has adopted all applicable standards and the adoption was carried out in accordance with Ind AS 101 – 'First Time Adoption of Indian Accounting Standards'.

An explanation of how the transition to Ind AS has affected the reported financial position, financial performance and cash flows of the Company are provided in Note numbers 33(II)(14) under First Time Adoption.

All amounts included in the financial statements are reported in Indian Rupees Lakhs and have been rounded off to nearest decimal of Indian Rupees Lakhs.

**1.1.2.Functional and presentation currency**

The functional and presentation currency of the Company is the Indian Rupee (Rs).

**1.1.3.Basis of measurement**

The financial statements have been prepared on an accrual basis and in accordance with the historical cost convention except the following:

Item	Measurement Basis
Certain financial assets and liabilities	Fair value
Biological assets	Risk adjusted fair value less costs to sell
Net defined benefit liability	Fair Value of Planned assets less present value of defined benefit obligation

These financial statements comply in all material aspects with Indian Accounting Standards (Ind AS) notified under Section 133 of the Companies Act, 2013 (the Act) [Companies (Indian Accounting Standards) Rules, 2015] and other relevant provisions of the Act.

All assets and liabilities are classified into current and non-current as per the company's normal operating cycle and other criteria set out in Ind AS 1 - Presentation of Financial Statements and Schedule III of the Companies Act, 2013. Based on the nature of products and the time between the acquisition of assets for processing and their realisation in cash and cash equivalents, the company has ascertained its operating cycle as twelve months for the purpose of ascertaining current and non-current classification of assets and liabilities.

#### **1.1.4.Key Accounting Judgments, estimates and assumptions**

In preparing these financial statements, management has made judgements, estimates and assumptions that affect the application of accounting policies and the reported amounts of assets, liabilities, income and expenses. Actual results may differ from these estimates.

Estimates and underlying assumptions are reviewed on an on-going basis. Revisions to accounting estimates are recognized prospectively.

#### **Judgements**

Information about judgements made in applying accounting policies that have the most significant effects on the amounts recognized in the financial statements is included in the concerned notes.

#### **Assumptions and estimation uncertainties**

Information about assumptions and estimation uncertainties that have a significant risk of resulting in a material adjustment in the year ended 31 March 2017 is included in the concerned notes.

The areas involving critical estimates or judgements are:

#### **i. Depreciation and amortisation**

Depreciation and amortisation is based on management estimates of the future useful lives of certain class of property, plant and equipment and intangible assets. Estimates may change due to technological developments, competition, changes in market conditions and other factors and may result in changes in the estimated useful life and in the depreciation and amortisation charges.

## **ii.Employee Benefits**

The present value of the employee benefits obligations depends on a number of factors that are determined on an actuarial basis using a number of assumptions. The assumptions used in determining the net cost (income) includes the discount rate, wage escalation and employee attrition. Any changes in these assumptions will impact the carrying amount of obligations. The discount rate is based on the prevailing market yields of Indian Government securities as at the balance sheet date for the estimated term of the obligations.

## **iii. Provision and contingencies**

Provisions and contingencies are based on the Management's best estimate of the liabilities based on the facts known at the balance sheet date.

## **iv.Fair valuation**

Fair value is the market-based measurement of observable market transaction or available market information. Fair valuation of Agricultural produce are based on the market rates published by the industrial body for various grades from which the fair value of the agricultural produce are derived.

### **1.1.5.Measurement of Fair Values**

A number of the company's accounting policies and disclosures require measurement of fair values, for both financial and non-financial assets and liabilities.

The Company has an established control framework with respect to the measurement of fair values. The Company regularly reviews significant unobservable inputs and valuation adjustments. If third party information is required, the Company assesses the evidence obtained from the third parties to support the conclusions that these valuations meet the requirements of Ind AS, including the level in the fair value hierarchy in which the valuations should be classified.

Fair values are categorized into different levels in a fair value hierarchy based on the inputs used in the valuation techniques as follows:

- Level 1: Quoted prices (unadjusted) in active markets for identical assets or liabilities.
- Level 2: Inputs other than quoted prices included in Level 1 that are observable for the asset or liability, either directly (i.e. as prices) or indirectly (i.e. derived from prices).
- Level 3: inputs for the asset or liability that are not based on observable market data (unobservable inputs).

When measuring the fair value of an asset or a liability, the Company uses observable market data as far as possible. If the inputs used to measure the fair value of an asset or a liability fall into different levels of the fair value hierarchy, then the fair value measurement is categorized in its entirety in the same level of the fair value hierarchy as the lowest level input that is significant to the entire measurement.

The Company recognizes transfers between levels of the fair value hierarchy at the end of the

reporting period during which the change has occurred. Further, information about the assumptions made in measuring fair values is included in the concerned notes.

## **2. SIGNIFICANT ACCOUNTING POLICIES**

### **2.1 Foreign currency transactions**

Transactions in foreign currencies are translated into the functional currency of the Company at the exchange rates at the date of the transaction.

Monetary assets and liabilities denominated in foreign currencies are translated into the functional currency at the exchange rate at the reporting date. Exchange differences are recognized in profit or loss, except exchange differences arising from the translation of the qualifying cash flow hedges to the extent that the hedges are effective which are recognized in Other Comprehensive Income (OCI).

Non-monetary assets and non-monetary liabilities denominated in a foreign currency and measured at historical cost are translated at the exchange rate prevailing at the date of transaction.

### **2.2 Financial Instruments**

#### **Financial Assets**

##### **Recognition and Measurement :**

Financial assets are recognised when the Company becomes a party to the contractual provisions of the instrument.

On initial recognition, a financial asset is recognised at fair value, in case of financial assets which are recognised at fair value through profit and loss (FVTPL), its transaction cost are recognised in the statement of profit and loss. In other cases, the transaction cost are attributed to the acquisition value of the financial asset.

Financial assets are subsequently classified as measured at

- amortised cost
- fair value through profit and loss (FVTPL)
- fair value through other comprehensive income (FVOCI).

Financial assets are not reclassified subsequent to their recognition, except if and in the period the Company changes its business model for managing financial assets.

Trade receivables are initially recognised at fair value. Subsequently, these assets are held at amortised cost, using the effective interest rate (EIR) method net of any expected credit losses. The EIR is the rate that discounts estimated future cash income through the expected life of financial instrument.

Debt instruments are initially measured at amortised cost, fair value through other comprehensive income ('FVOCI') or fair value through profit or loss ('FVTPL') till derecognition on the basis of (i) the entity's business model for managing the financial assets and (ii) the contractual cash flow characteristics of the financial asset.

Financial assets that are held within a business model, whose objective is to hold financial assets in order to collect contractual cash flows that are solely payments of principal and interest, are subsequently measured at amortised cost using the effective interest rate ('EIR') method less impairment, if any. The amortisation of EIR and loss arising from impairment, if any is recognised in the Statement of Profit and Loss.

Financial assets that are held within a business model whose objective is achieved by both, selling financial assets and collecting contractual cash flows that are solely payments of principal and interest, are subsequently measured at fair value through other comprehensive income. Fair value movements are recognized in the other comprehensive income (OCI). Interest income measured using the EIR method and impairment losses, if any are recognised in the Statement of Profit and Loss. On derecognition, cumulative gain or loss previously recognised in OCI is reclassified from the equity to 'other income' in the Statement of Profit and Loss.

A financial asset not classified as either amortised cost or FVOCI, is classified as FVTPL. Such financial assets are measured at fair value with all changes in fair value, including interest income and dividend income if any, recognised as 'other income' in the Statement of Profit and Loss.

These assets are subsequently measured at fair value. Dividends are recognized as income in profit or loss. Other net gains and losses are recognized in OCI and are not reclassified to profit or loss.

#### **Derecognition of Financial Assets:**

The Company derecognises a financial asset when the contractual rights to the cash flows from the financial asset expire, or it transfers the contractual rights to receive the cash flows from the asset.

### **Financial Liabilities**

#### **Recognition and measurement**

Financial liabilities are recognised when the Company becomes a party to the contractual provisions of the instrument. Financial liabilities are initially measured at the amortised cost unless at initial recognition, they are classified as fair value through profit and loss. In case of trade payables, they are initially recognised at fair value and subsequently, these liabilities are held at amortised cost, using the effective interest method.

Financial liabilities are subsequently measured at amortised cost using the EIR method. Financial liabilities carried at fair value through profit or loss are measured at fair value with all changes in fair value recognised in the Statement of Profit and Loss.

#### **Derecognition of Financial Liabilities**

The company de-recognizes a financial liability when its contractual obligations are discharged or cancelled, or expire. The company also de-recognizes a financial liability when its terms are modified and the cash flows under the modified terms are substantially different. In this case, a new financial liability based on the modified terms is recognized at fair value. The difference between the carrying amount of the financial liability extinguished and the new financial liability with modified terms is recognized in profit or loss.



**Offsetting of Financial Assets and Liabilities**

Financial assets and financial liabilities are offset and the net amount presented in the balance sheet when, and only when, the company currently has a legally enforceable right to set off the amounts and it intends either to settle them on a net basis or to realize the asset and settle the liability simultaneously.

**2.3 Property, Plant and equipment****Recognition and Measurement**

Property Plant & Equipment are stated at cost less accumulated depreciation and accumulated impairment losses. Cost is inclusive of incidental expenses related to acquisition. Borrowing costs attributable to the construction or production of qualifying assets are capitalized. Expenses for the repair of property, plant and equipment are charged against income when incurred.

Properties in the course of construction for production, supply or administrative purposes are carried at cost, less any recognised impairment loss. Depreciation of these assets are on the same basis as other property assets, and commences when the assets are ready for their intended use.

An item of property, plant and equipment is derecognized upon disposal or when no future economic benefits are expected to arise from the continued use of asset. Any gain or loss arising on the disposal or retirement of an item of property, plant and equipment is determined as the difference between the sales proceeds and the carrying amount of the asset and is recognized in profit or loss.

Subsequent expenditure are capitalized to its book value only when it is probable that future economic benefits associated with the item will flow to the company and the cost of the item can be measured reliably.

**Transition to IND AS:**

The Company has elected to continue with the net carrying value (WDV) of all its property, plant and equipment recognized as of April 1, 2016 (transition date) as per the previous GAAP and use that carrying value as its deemed cost.

**Reclassification to Investment Property**

When the use of a property changes from owner occupied to investment property, the property is reclassified as "Investment Property" at its carrying amount on the date of reclassification.

**Depreciation:**

Freehold Land is not depreciated. Depreciation of other items of Property, Plant and Equipment are provided on a straight-line basis over the estimated useful life of the asset or as prescribed in Schedule II to the Companies Act, 2013 or based on technical evaluation of the asset.

Estimated useful life of items of property, plant and equipment are as follows:

Assets	Useful life (in years)
Building	60
Factory Building	30
Roads, Non-carpeted	3
Plant & Machinery, Weighing Scale	15
Furniture & Fixtures	10
Office Equipment	5
Vehicles	8
Hospital Equipment	15
Pump sets& Pipes	10
Electrical Equipment & Fittings	10
Laboratory Equipment	15
Wells	5
Temporary Sheds	3
Computers	3
Earth moving Equipments	9

The above is in line with the useful life as defined under Schedule II of the Companies Act, 2013 except in case of Laboratory Equipment wherein the useful life is 10 years as per the Act.

The residual values, useful lives and methods of depreciation of property, plant and equipment are reviewed at each financial year end and adjusted prospectively, if appropriate.

The Company assesses at each balance sheet date whether there is objective evidence that an asset or a group of assets is impaired. An asset's carrying amount is written down immediately to its recoverable amount if the asset's carrying amount is greater than its estimated recoverable amount.

### **Bearer Plants**

Bearer plants comprising of mature rubber trees, bamboo plantations, teak plantations, tea plantations and tamarind plantations are stated at cost less accumulated depreciation and accumulated impairment losses. Immature bearer plants, including the cost incurred for procurement of new seeds and maintenance of nurseries, are carried at cost less any recognized impairment losses under capital work-in-progress. Cost includes the cost of land preparation, new planting and maintenance of newly planted bushes until maturity. On maturity, these costs are classified under bearer plants. Depreciation of bearer plants commence on maturity. Bearer Plants are depreciated from the date when they are ready for commercial harvest.

Bearer plants attain harvestable stage as follows:

Type of Biological Assets	Harvesting period (in years)
Rubber	7
Bamboo (Medari)	6
Bamboo (Marihal)	6
Teak	40
Tamarind	10

**Depreciation** on bearer plants is recognised so as to write off its cost over useful lives, using the straight-line method. The estimated useful lives, residual values and depreciation method are reviewed at the end of each reporting period, with the effect of any change in estimate accounted for on a prospective basis.

The estimated useful life of mature bearer plants are as follows:

Type of Bearer Biological Assets	Estimated Useful Life (in years)
Rubber	25
Tea	27
Bamboo (Medari)	32
Bamboo (Marihal)	30
Teak	60
Tamarind	50

#### Transition to IND AS:

On transition to Ind AS, the Company has recognised bearer plants for the first time as required by Ind AS 101 and has elected to continue with the net carrying value of its plantations as of 1st April, 2016 (transition date) and used the carrying value as deemed cost.

#### 2.4 Biological Assets:

Biological assets are classified as Bearer biological assets and Consumable biological assets. Consumable biological assets are those that are to be harvested as agricultural produce or sold as biological assets such as Acacia, Eucalyptus, Hebbavu, Cashew, tamarind fruit, Rubber products such as Cenex etc. Bearer Biological Assets which are held to bear agricultural produce are classified as Bearer plants. Rubber, tea, teak, bamboo and tamarind plantations are recognised as Bearer plants under Property, Plant and Equipment.

Consumable biological assets are recognized at their risk adjusted fair value less cost to sell as at each reporting date. Any changes in fair value are recognised in the Statement of Profit and Loss in the year in which they arise.

### Transition to Ind AS

Under the previous GAAP, biological assets were not separately recognised and were categorized as “Inventory”. Accordingly, on the transition date, the Company has reclassified the biological assets and is carrying in accordance with Ind AS 41.

Reconciliation of carrying amount		(Rs. in Lakhs)
Particulars	31-03-2018	31-03-2017
Standing Crops:		
Opening Balance	5,893.41	4,320.77
Add: New plantations / Maintenance cost	416.46	300.23
Less: Harvested wood transferred to inventories	(-287.22)	-120.70
Changes in fair value less estimated costs to sell	969.18	1,393.11
Closing Balance	6,991.82	5,893.41

### 2.5 Investment Property:

Property that is held for long-term rental yields or for capital appreciation or both, and that is not used in the production of goods and services or for the administrative purposes, is classified as Investment Property. Investment property is measured initially at cost, including transaction costs. Subsequent to initial recognition, investment properties are stated at cost less accumulated depreciation and accumulated impairment loss, if any. Expenses for the repair of property is charged against income when incurred.

Investment property held as Building is depreciated using the straight-line method over the estimated useful life. The Company’s investment property has a useful life of 60 years which is in line with the useful life as defined under Schedule II of the Companies Act, 2013.

### Transition to Ind AS

The Company has elected to continue with the carrying value of its investment property recognised as of April 1, 2016 (transition date) as per the previous GAAP and use that carrying value at its deemed cost.

### 2.6 Intangibles:

#### Transition to Ind AS

Under the previous GAAP, intangible assets were not separately recognised. Accordingly, on the transition date, the Company has considered Nil value as the deemed cost for intangible assets.

However, costs of purchased software recorded as intangible assets will be amortised at the point of which the asset is available for use. Costs associated with maintaining software programmes are recognized as an expense as incurred.

**Amortisation Methods and Periods**

The Company amortises intangible assets with a finite useful life using the straight- line method over the following periods:

<b>Intangible Asset</b>	<b>Useful Life (in years)</b>
Computer Software	5

**2.7 Impairment****Financial Assets**

The loss in respect of trade receivables and lease receivables are measured at an amount equal to lifetime expected credit losses. The provision for the bad and doubtful assets in respect of all other financial assets, which are required to be impaired, are measured at an amount equal to lifetime expected credit losses if the credit risk on that financial instrument has increased significantly since initial recognition. However, if, at the reporting date, the credit risk on a financial instrument has not increased significantly since initial recognition, the loss allowance is measured at an amount equal to 12-month expected credit losses.

**Non-Financial Assets**

Assessment for impairment is done at each Balance Sheet date as to whether there is any indication that a non-financial asset other than biological assets, inventories and deferred tax assets may be impaired. Indefinite life intangibles are subject to a review for impairment annually or more frequently if events or circumstances indicate that it is necessary. For the purpose of assessing impairment, the smallest identifiable group of assets that generates cash inflows from continuing use that are largely independent of the cash inflows from other assets or groups of assets is considered as a cash generating unit. Goodwill acquired in a business combination is, from the acquisition date, allocated to each of the Company's cash-generating units that are expected to benefit from the synergies of the combination, irrespective of whether other assets or liabilities of the acquire are assigned to those units.

If any indication of impairment exists, an estimate of the recoverable amount of the individual asset/cash generating unit is made. Asset/cash generating unit whose carrying value exceeds their recoverable amount are written down to the recoverable amount by recognising the impairment loss as an expense in the Statement of Profit and Loss. The impairment loss is allocated first to reduce the carrying amount of any goodwill (if any) allocated to the cash generating unit and then to the other assets of the unit, pro rata based on the carrying amount of each asset in the unit. Recoverable amount is higher of an asset's or cash generating unit's fair value less cost of disposal and its value in use. Value in use is the present value of estimated future cash flows expected to arise from the continuing use of an asset or cash generating unit and from its disposal at the end of its useful life. Assessment is also done at each Balance Sheet date as to whether there is any indication that an impairment loss recognised for an asset in prior accounting periods may no longer exist or may have decreased, basis the assessment a reversal of an impairment loss for an asset other than goodwill is recognised in the Statement of Profit and Loss account.

## 2.8 Non-current Assets held for Sale and Discontinued Operations

Non-current assets comprising assets and liabilities are classified as held for sale if it is highly probable that they will be recovered primarily through sale rather than through continuing use.

Such assets are generally measured at the lower of their carrying amount and fair value less costs to sell. Losses on initial classification as held for sale and subsequent gains and losses on re-measurement are recognized in profit or loss. Once classified as held-for-sale, intangible assets, property, plant and equipment and investment properties are no longer amortized or depreciated.

A discontinued operation is a component of the entity that has been disposed off or is classified as held for sale and that represents a separate major line of business or geographical area of operations, is part of a single coordinated plan to dispose off such a line of business or area of operations or is a subsidiary acquired exclusively with a view to resale.

The results of discontinued operations are presented separately in the Statement of Profit & Loss account.

## 2.9 Revenue Recognition

### Sale of Goods

Revenue is measured at the fair value of the consideration received or receivable after netting trade discounts, volume discounts and sales returns. The company recognizes revenue when the amount of revenue can be reliably measured, it is probable that future economic benefits will flow to the company and significant risks and rewards incidental to the sale activity is transferred to buyer. The timing of transfer of risks and rewards varies depending on the individual terms of sale. Revenue from sale of rubber trees is recognised at the point of felling and removing the trees from the plantation.

### Interest

Interest income is recognised on accrual basis as per the terms of relevant contracts by using the effective interest method, where applicable.

### Dividend

Dividend income is recognized in profit or loss on the date on which the company's right to receive payment is established.

### Rent

Rental income from investment property is recognized as part of other income in profit or loss on a straight-line basis over the term of the lease except where the rentals are structured to increase in line with expected general inflation. Rental income from sub leasing is also recognized in a similar manner and included under other income.



**Ground Rent**

Delay in transfer of possession of goods is recovered from customers as "Ground Rent" and is credited to statement of profit and loss as and when the obligation arises.

**Others**

Other income not specified above is recognized on accrual basis.

**2.10 Government Grants****Non-Monetary Assets**

Government grants including any non-monetary grants are recognised as “deferred income” where there is reasonable assurance that the grant will be received and all attached conditions will be complied with.

**Revenue**

Grants that compensate the Company for expenses incurred are recognized in profit or loss as other income on a systematic basis in the periods in which such expenses are recognized.

**Capital**

Government grants related to assets are presented at fair value by setting up the grant as a deferred income.

**2.11 Inventory**

Inventories are valued at cost or net realizable value whichever is lower, cost being determined on First-in-First-Out (FIFO) basis. Costs include expenditure incurred in acquiring the inventories, production or conversions costs and other costs incurred in bringing them to their present location and condition.

Stores & Spares are not written down below cost except in cases where material prices have declined and is valued on First-in-First-Out (FIFO) basis.

Produce growing on Bearer plant is Biological asset and are fair valued based on the biological transformation, except where on initial recognition quoted market prices are not available and alternate fair value measures are clearly unreliable in which case biological asset is measured at cost less any accumulated depreciation.

Acacia, Eucalyptus, Bamboo and Rubber products (such as Cenexetc) are designated as agricultural produce as per Ind AS 41 and are measured at their risk adjusted fair value less cost to sell as at each reporting date. Any changes in fair value are recognised in the Statement of Profit and Loss in the year in which they arise. The fair valuation so arrived at becomes the cost of Inventory under Ind AS-2.

## 2.12 Leases

### As a Lessee

Lease of assets, where the Company, as a lessee, has substantially assumed all the risks and rewards of ownership are classified as finance leases. Assets acquired on finance lease are capitalised and depreciated as per Company's policy on Property, Plant and Equipment. Finance lease are measured at the lease's inception at the lower of fair value of the leased property and the present value of the minimum lease payments. The corresponding lease rental obligations, net of finance charges, are included in borrowings or other financial liabilities as appropriate. Each lease payment is allocated between the liability and finance cost. The finance cost is charged to the profit or loss over the lease period so as to produce a constant periodic rate of interest on the remaining balance of the liability for each year.

Leases in which a significant portion of the risks and rewards of ownership are not transferred to the Company as lessee are classified as operating leases. Payments made under operating leases (net of any incentives received from the lessor) are charged to Statement of profit or loss at a predetermined rate as specified in the lease agreement over the period of the lease unless the payments are structured to increase in line with expected general inflation to compensate for the lessor's expected inflationary cost increases.

### As a Lessor

Lease income from operating leases where the Company is a lessor is recognised as income in the Statement of profit or loss on a straight- line basis over the lease term unless the receipts are structured to increase in line with expected general inflation to compensate for the expected inflationary cost increases.

## 2.13 Income Taxes

Income tax comprises current and deferred tax. It is recognized in profit or loss except to the extent that it relates to an item recognized directly in equity or in other comprehensive income.

Current tax is the expected tax payable/receivable on the taxable income/loss for the year using applicable tax rates at the Balance Sheet date, and any adjustment to taxes in respect of previous years. The amount of current tax reflects the best estimate of the tax amount expected to be paid/received after considering the uncertainty, if any, relating to income taxes. It is measured using tax rates (and tax laws) enacted or substantively enacted by the reporting date. Interest income/expenses and penalties, if any, related to income tax are included in current tax expense.

Current tax assets and current tax liabilities are offset when there is a legally enforceable right to set off the recognised amounts and there is an intention to settle the asset and the liability on a net basis.

Deferred tax is recognized in respect of temporary differences between the carrying amounts of assets and liabilities for financial reporting purposes and the corresponding amounts used for taxation purposes. Deferred tax is also recognized in respect of carried forward tax losses and tax credits.

Deferred tax assets are recognized to the extent that it is probable that future taxable profits will be available against which they can be used. The existence of unused tax losses is strong evidence that future taxable profit may not be available. Therefore, in case of a history of recent losses, the Company recognizes a deferred tax asset only to the extent that it has sufficient taxable temporary differences or there is convincing other evidence that sufficient taxable profit will be available against which such deferred tax asset can be realized. Deferred tax assets – unrecognized or recognized, are reviewed at each reporting date and are recognized/ reduced to the extent that it is probable/ no longer probable respectively that the related tax benefit will be realized.

Deferred tax is measured at the tax rates that are expected to apply to the period when the asset is realized or the liability is settled, based on the laws that have been enacted or substantively enacted by the reporting date.

The measurement of deferred tax reflects the tax consequences that would follow from the manner in which the Company expects, at the reporting date, to recover or settle the carrying amount of its assets and liabilities.

Deferred tax assets and liabilities are offset if there is a legally enforceable right to offset current tax liabilities and assets, and they relate to income taxes levied by the same tax authority on the same taxable entity, or on different tax entities, but they intend to settle current tax liabilities and assets on a net basis or their tax assets and liabilities will be realized simultaneously.

## **2.14 Provisions, Contingent Liabilities and Contingent Assets**

### **Provisions**

Provisions are recognized when the Company has a present obligation (legal or constructive) as a result of a past event, it is probable that an outflow of economic benefits will be required to settle the obligation, and a reliable estimate can be made of the amount of the obligation.

The amount recognized as a provision is the best estimate of the consideration required to settle the present obligation at the end of the reporting period, taking into account the risks and uncertainties surrounding the obligation.

These estimates are reviewed at each reporting date and adjusted to reflect the current best estimates. If the effect of the time value of money is material, provisions are discounted. The discount rate used to determine the present value is a pre-tax rate that reflects current market assessments of the time value of money and the risks specific to the liability. The increase in the provision due to the passage of time is recognised as interest expense.

### **Contingent Liabilities**

Contingent liabilities are disclosed when there is a possible obligation arising from past events, the existence of which will be confirmed only by the occurrence or non-occurrence of one or more uncertain future events not wholly within the control of the Company or a present obligation that arises from past events where it is either not probable that an outflow of resources will be required to settle the obligation or a reliable estimate of the amount cannot be made.

## **Decommissioning**

Decommissioning costs are measured as the best estimate of the expenditure to settle the obligation or to transfer the obligation to a third party. Provisions for decommissioning obligations are required to be recognized at the inception of the arrangement. The estimated costs to be incurred at the end of the arrangement are discounted to its present value using the market rate of return.

## **Contingent Assets**

A contingent asset is a possible asset that arises from past events and whose existence will be confirmed only by the occurrence or non-occurrence of one or more uncertain future events not wholly within the control of the entity. The Company does not recognise a contingent asset.

### **2.15 Investment in Subsidiaries**

Investments in subsidiaries and joint venture are carried at cost less accumulated impairment losses, if any. Where an indication of impairment exists, the carrying amount of the investment is assessed and written down immediately to its recoverable amount. On disposal of investments in subsidiaries and joint venture, the difference between net disposal proceeds and the carrying amounts are recognized in the Statement of Profit and Loss.

Upon first-time adoption of Ind AS, the Company has elected to measure its investments in subsidiaries and joint ventures at the Previous GAAP carrying amount as its deemed cost on the date of transition to Ind AS i.e., 1st April, 2016.

### **2.16 Employee Benefits**

#### **Short-term employee benefits**

Short-term employee benefit obligations are measured on an undiscounted basis and are expensed as the related service is provided. A liability is recognized for the amount expected to be paid e.g. under short-term cash bonus / Ex-gratia, if the Company has a present legal or constructive obligation to pay this amount as a result of past service provided by the employee, and the amount of obligation can be estimated reliably.

#### **Defined contribution plans**

A defined contribution plan is a post-employment benefit plan under which an entity pays fixed contributions into a separate entity and will have no legal or constructive obligation to pay further amounts. The Company makes specified monthly contributions towards superannuation scheme. Obligations for contributions to defined contribution plans are recognized as an employee benefit expense in profit or loss in the periods during which the related services are rendered by employees.

The Company pays fixed contribution to provident fund at pre-determined rates to the Regional Provident Fund Commissioner in accordance with the Provident fund scheme. The contribution to the fund for the period is recognized as expenses and is charged to Statement of Profit and Loss.

**Defined Benefits Plan**

Liabilities in respect of defined benefit plan in the form of Gratuity and Long-term compensated absences are determined based on actuarial valuation made by an independent actuary using projected unit credit method as at the balance sheet date. Re-measurements of the net defined benefit liability, which comprise actuarial gains and losses are recognized in OCI.

When the benefits of a plan are changed or when a plan is curtailed, the resulting change in benefit that relates to past service or the gain or loss on curtailment is recognised immediately in Statement of profit and loss.

**Other Employee Benefits**

The Company measures the expected cost of accumulating compensated absences as the additional amount expected to be paid as a result of the unused entitlement that has accumulated at the end of the reporting period. Expense on non-accumulating compensated absences is recognized in the period in which the absences occur. Re-measurements and other expenses related to long term benefit plans are recognized in statement of profit or loss.

**2.17 Cash and its equivalents**

Cash and cash equivalents comprise cash at bank and on hand. It includes term deposits and other short-term money market deposits with original maturities of three months or less that are readily convertible to known amounts of cash and which are subject to an insignificant risk of changes in value.

**2.18 Cash Flow Statement**

Cash flows are reported using the indirect method, whereby profit for the period is adjusted for the effects of transactions of a non-cash nature, any deferrals or accruals of past or future operating cash receipt or payments and item of income or expense associated with investing or financing cash-flows. The cash flow from operating, investing and financing activities of the Company are segregated.

**2.19 Exceptional Items**

Exceptional items are disclosed separately in the financial statements where it is necessary to do so to provide further understanding of the financial performance of the Company. They are material items of income or expense that have been shown separately due to the significance of their nature or amount.

**2.20 Events after Reporting Date**

Assets and liabilities are adjusted for events occurring after the reporting period that provides additional evidence to assist the estimation of amounts relating to conditions existing at the end of the reporting period.

Dividends declared by the Company after the reporting period are not recognized as liability at the end of the reporting period. Dividends declared after the reporting period but before the issue of financial statements are not recognized as liability since no obligation exists at that time. Such dividends are disclosed in the notes to the financial statements.

## 2.21 Operating Segments

An operating segment is a component of the Company that engages in business activities from which it may earn revenues and incur expenses, including revenues and expenses that relate to transactions with any of the Company's other components, and for which discrete financial information is available. All operating segments' operating results are reviewed regularly by the Company's Board of Directors (BoD) to make decisions about resources to be allocated to the segments and assess their performance. The Company has identified following operating segments i.e. Rubber division, Pulpwood division and others (rental income from investment property).

Revenue and expenses have been identified to respective segments on the basis of operating activities of the enterprise. Revenue and expenses which relate to the enterprise as a whole are not allocable to a segment on a reasonable basis have been disclosed as un-allocable assets and liabilities. Inter segment revenue / expenses are recognized at cost.

Performance is measured based on segment profit (before tax), as included in the internal management reports that are reviewed by the Company's CMD. Segment profit is used to measure performance as management believes that such information is the most relevant in evaluating the results of certain segments relative to other entities that operate within these industries. Inter-segment pricing is determined on cost basis.

## 2.22 Earnings Per Share

Basic earnings per share is computed by dividing the net profit for the period attributable to the equity shareholders of the Company by the weighted average number of equity shares outstanding during the period. The weighted average number of equity shares outstanding during the period and for all periods presented is adjusted for events, such as bonus shares, other than the conversion of potential equity shares that have changed the number of equity shares outstanding, without a corresponding change in resources.

For the purpose of calculating diluted earnings per share, the net profit for the period attributable to equity shareholders and the weighted average number of shares outstanding during the period is adjusted for the effects of all dilutive potential equity shares.

## 2.23 Borrowing Costs

Borrowing costs consist of interest, ancillary and other costs that the Company incurs in connection with the borrowing of funds and interest relating to other financial liabilities. Borrowing costs also include exchange differences to the extent regarded as an adjustment to the borrowing costs.

Borrowing costs directly attributable to the acquisition, construction or production of an asset that necessarily takes a substantial period of time to get ready for its intended use or sale are capitalised as part of the cost of the asset. All other borrowing costs are expensed in the period in which they occur.



**II. OTHER DISCLOSURES****1. Company Background**

Karnataka Forest Development Corporation Ltd. (KFDC) was established as per the Forest policy of the Government of India during the 4th Five year Plan to encourage cultivation of fast growing trees species which are suitable for producing papers pulp and rayon-grade pulp. KFDC was incorporated in the year 1971 as a company fully owned by the Government of Karnataka. This was part of the overall industrialization program of the nation at that time.

The main objectives of the Company is develop land for raising forest plantations and in particular Eucalyptus, Bamboo, Tropical Pines, Rubber, Cashew nut, Cocoa, Tea, Coffee and such other suitable species in the State of Karnataka, for the purpose of development of industries based on their produce, and to plant, grow, cultivate, produce and raise plantations of all kinds of varieties of forest plants, trees and crops and natural products of every kind and other agricultural crops and to buy, sell, export, import, process, distribute or otherwise deal in all kind of forest plants, tree crops, natural products and agricultural crops and to carry on the business of planters, cultivators, sellers and dealers in time, plywood, pulpwood, match wood and such other products of every description and to manufacture, dispose off, sell and deal in products of such plantations and other forest crops of every description.

**2. Ban on Eucalyptus:**

The Government of Karnataka Vide Notification dated 25.02.2017 in exercise of the powers conferred by section 27AA of the Karnataka Preservation of Trees Act, 1976 (Karnataka Act 76 of 1976) notified that no fresh cultivation and planting of species of Eucalyptus shall be done in all the districts of Karnataka state with immediate effect and until further notification. This has adversely affected the operations of the corporation since the major source of revenue is from raising & sale of Eucalyptus.

**3. NOTES FORMING PART OF FINANCIAL STATEMENT FOR THE FINANCIAL YEAR 2017-18****4. CAPITAL COMMITMENTS****(Rs. in Lakhs)**

<b>SI No.</b>	<b>Particulars</b>	<b>As at 31-03-2018</b>	<b>As at 31-03-2017</b>	<b>As at 31-03-2016</b>
		<b>Rs</b>	<b>Rs</b>	<b>Rs</b>
	Estimated amount of contracts remaining to be executed on capital accounts not provided for	-	-	-

## 5. TRANSACTIONS IN FOREIGN CURRENCY

(Rs. in Lakh)

Note No.	Particulars	2017-18	2016-17	2015-16
i)	Earnings in Foreign Currency	-	-	-
ii)	Value of imports calculated on CIF values	-	-	-
iii)	Other expenditure in Foreign currency	-	-	-
iv)	Dividend remitted in Foreign Currency			

## 6. AUDITORS REMUNERATION

(Rs in lakhs)

Particulars	2017-18	2016-17
<b>Details of Auditors Remuneration</b>		
a) Statutory Audit	0.95	0.95
b) Tax audit	0.50	0.50
c) Others-Certification fees	-	-
<b>Total</b>	<b>1.45</b>	<b>1.45</b>

## 7. RELATED PARTY TRANSACTIONS

i. **Ultimate controlling party** : The ultimate controlling party of the Company is Government of Karnataka

ii. **Subsidiary Company Details:**

(Rs. in Lakh)

SI No.	Name of the related party	Relationship	Description	Balance as at March 31, 2018 (Payable Receivable)	Balance as at March 31, 2017
1.	Karnataka Pulpwood Limited	100% Holding	Other Current Assets	10.35	-

The operations of the Subsidiary have been closed with effect from 07.02.2005. On account of a government order passed by the Government of Karnataka vide its proceedings/order No. DPAER 56 ARU 2002, Bangalore dated 27th June 2005, the subsidiary has been directed to wind up. Hence, the investment in the shares of KPL amounting to 1,25,00,000/- has been written-off in the books of the Company in Financial Year 2004-05 and is valued as "Nil".

However, the subsidiary has not been able to initiate liquidation proceedings and is not considered as a "going concern".

### iii. Transaction with Government and Government Related Entities :

As the Company is a government entity under the control of Government of Karnataka, the company has availed exemption from detailed disclosures required under Ind AS 24 wrt related party transactions with government and government related entities. However as required under Ind AS 24, following are the individually significant transactions with it's subsidiary company:

The Company has paid Interest and Penalty charges for PF, ESI aggregating to INR 10,34,635 on behalf of the subsidiary company and is reflected under "Other Current Assets".

8. The balances in respect of loans, advances, outstanding liabilities and deposits are subject to confirmation and reconciliation, if any.
9. All figures in financial statement are rounded off to nearest lakhs unless otherwise mentioned.
10. There are no balances payable towards the Micro, medium and small scale industrial undertakings whose outstanding is more than 45 days.
11. Since the activities of the Company consist of raising and maintenance of plantation, furnishing information on production and consumption of raw-material, is not applicable.

### 12. Earnings per Equity Share

(Amount in INR)

Earnings per Equity Share	2017-18	2016-17
a. From Continuing operations		
Basic earnings per share	2,814.86	594.44
Diluted earnings per share	2,814.86	594.44
b. Amount used as the numerators in calculating basic and diluted earnings per share	26,21,75,885	5,53,67,175
c. Weighted average number of equity shares used in computing basic and diluted earnings per share	93,140.00	93,140.00

### 13. Segment Reporting

The company is meagerly engaged in agricultural activities and other activities are disclosed as non-agricultural activity.

Particulars	Year Ended 31/03/2018	Year Ended 31/03/2017	Year Ended 31/03/2018	Year Ended 31/03/2017	Year Ended 31/03/2018	Year Ended 31/03/2017	Year Ended 31/03/2018	Year Ended 31/03/2017	Year Ended 31/03/2018	Year Ended 31/03/2017
	AGRICULTURE						NON- AGRICULTURE		TOTAL	
	RUBBER	PULPWOOD	COCOA	CORPORATE						
1. Segment Revenue										
a) External Sales	4620.25	3509.57	4573.05	2756.31					9193.30	6265.88
b) Inter Segment Sales	-	-	-	-	-	-	-	-	-	-
Sub-Total 4620.25	3509.57	4573.05	2756.31	-	-	-		9193.30	6265.88	
Reconciliation : Less:Inter Segment Revenue	-	-	-	-	-	-	-	-	-	-
Add: Other operating income	-	-	-	-	-	-	-	-	-	-
Add: Other Income	72.21	47.81	69.55	44.08	-	-	981.91	1,159.75	1,123.67	1,251.65
Total revenue from operations	4692.46	3557.38	4642.60	2800.39			981.91	1159.75	10316.97	7517.53
2. Segment Results Segment profit (loss) before income tax	125.38	(-935.90)	2088.96	1294.17		-	671.36	989.74	2885.71	1348.01
"3. Segment Assets Segment Assets"										
Total segment assets	8536.80	8558.14	9231.82	7757.01	0.90	23.86	15883.41	14826.71	33652.93	1168.11

### 14. Operating Lease Disclosure

#### (a) Leases as a Lessor

The Company leases out the office building and tea plantation which is disclosed under its investment property on operating lease basis.

##### (i) Future minimum lease receivable

At 31st March, the future minimum lease payments under non-cancellable leases are receivable as follows:

(Rs in Lakhs)

Particulars	31-03-2018	31-03-2017	31-03-2016
Not later than one year	114.43	108.92	94.68
Later than one year and not later than five years	18.72	17.72	16.72
Later than five years	1.57	6.62	11.43

The company has not recognized any income as contingent rent.

##### (ii) Amounts recognised in the Statement to Profit & Loss- under Other Income.

During the year ended 31 March 2018, property rentals of Rs. 108.92lakhs (31 March 2017: Rs. 94.68 lakhs) have been included in other income (Note No. 26) in Statement of Profit & Loss as follows:

(Rs in Lakhs)

Particulars	For the year ended 31-03-2018	For the year ended 31-03-2017
Income from Investment Property	108.92	94.68

**(b) Leases as Lessee**

(i) The Company has taken Government lands for lease (Operating lease) for the purpose of plantations and its corporate office premises. The lease period for the plantations is for twenty five years (rubber) and twenty years (pulpwood). Lease Rent on year on year basis is applicable as a percentage on the harvested production for rubber and Pulpwood sales at Seigniorage Rate till the end of lease period.

(ii) GoK has leased the corporate office premises at a nominal value of Re 1. Such land has been treated as deemed government grant and has been fair valued as on the transition date. The fair value has been considered at rented value of the surrounding area of land and has been considered as "leasehold land". Such land has been amortised over the period of lease of 30 years. Further, as such fair valuation is deemed govt. grant, deferred income has been considered against the same for which amortization is done over the period of grant i.e. lease period of 30 years. Further as a portion of land has been given on rent to other agencies, segregation of leasehold land has been done to the extent of area let out and been disclosed under "Investment Property".

(iii) Future minimum lease payments

At 31 March, the future minimum lease payments to be made under non-cancellable operating leases are as follows:

(Rs in Lakhs)

Particulars	31-03-2018	31-03-2017	01-04-2016
Not later than one year	123.09	130.29	85.54
Later than one year and not later than five years	444.67	443.72	433.21
Later than five years	693.13	817.18	957.97

**(iv) Amounts recognised in the Statement to Profit & Loss- under Other Expenses**

(Rs in Lakhs)

Particulars	For the year ended 31-03-2018	For the year ended 31-03-2017
Lease expense-Minimum lease payments	103.58	80.08

## 15. Financial Instruments and Risk Management

**A) Accounting classifications and fair values :** The following table shows the carrying amounts and fair values of financial assets and financial liabilities, including their levels in the fair value hierarchy.

Note	Particulars	As at 31.03.2018			As at 31.03.2017			As at 01.04.2016		
		"Fair value- Profit & Loss (FVPL)"	"Fair value - FVOCI"	Fair Value - Amortized cost	"Fair value- Profit & Loss (FVPL)"	"Fair value - FVOCI"	Fair Value - Amortized cost	"Fair value- Profit & Loss (FVPL)"	"Fair value - FVOCI"	Fair Value - Amortized cost
	I Financial assets measured at fair value	-	-	-	-	-	-	-	-	-
		-	-	-	-	-	-	-	-	-
	II Financial assets not measured at fair value									
	A Trade receivables*			251.90			286.84			298.79
	B Cash and cash equivalents*			15,005.80			14461.89			15257.69
	C Other Bank Balances*									1.18
	D Loans*:									
	(i) Advance to Employees			48.49			46.82			53.19
	(ii) Advance to Suppliers			0.62			12.28			0.62
	(iii) Other Advances			4.16			4.54			3.69
	(iv) Karnataka Pulpwood Limited			10.35			0.00			0.00
	E Other Financial Assets									
	(i) Interest accrued on Loans/Deposits			119.45			112.40			131.18
	(ii) Others - Deposits held more than 12 months			20.27			15.39			3.06
	Other Investments									
	Investments in Subsidiaries#						0			0.00
		0.00	0.00	15,461.04	0.00	0.00	14940.15	0.00	0.00	15749.40
	I Financial liabilities measured at fair value									
	A EMD & Security Deposits			220.98			265.98			207.35
	B Deferred Income			0.08			4.11			10.89
		0.00	0.00	221.06	0.00	0.00	270.09	0.00	0.00	218.24
	II Financial liabilities not measured at fair value									
	A Trade payables			127.53			186.90			127.88
	B Other Financial Liabilities									
	(i) Other Liabilities			784.55			844.25			666.14
	(ii) Dues to Government of Karnataka - FDF			326.57			324.70			155.88
	(iii) Interest on lease rental payable			150.00			0.00			0.00
		0.00	0.00	1,388.65	0.00	0.00	1355.85	0.00	0.00	949.90



**KFDC**

The Company has not disclosed the fair values for financial instruments such as short-term trade receivables, because their carrying amounts are a reasonable approximation of fair value.

Note: Investments in subsidiary company Karnataka Pulpwood Limited (KPL) has been accounted at Cost in line with option available under Ind AS 101.

**Fair value hierarchy**

The hierarchy levels used for Fair value measurements of Financial instruments wherever applicable is given below:

Particulars		As at 31-03-2018			As at 031-03-2017			As at 01-04-2016		
	Note	Level 1	Level 2	Level 3	Level 1	Level 2	Level 3	Level 1	Level 2	Level 3
Financial Assets and Liabilities measured at Fair value-recurring fair value measurements										
Financial Assets and Liabilities										
Financial Investments of FVPL		-	-		-	-	-	-	-	-
Financial Investments at FVOCI - Unquoted		-	-		-	-	-	-	-	-
Financial Assets and Liabilities which are measured at Amortised Cost	No separate Fair value is disclosed as the Carrying value of the Assets and Liabilities their Fair Value except in case of EMDs and Security Deposits, which have been valued Level 2 valuation technique									

**Level 1 :** Level 1 hierarchy includes Financial instruments measured using quoted prices.

**Level 2 :** The fair value of Financial instruments that are not traded in an active market is determined using valuation techniques which maximize the use of observable market data and rely as little as possible on entity specific estimates.

**Level 3 :** If one or more of the significant inputs is not based on observable market data, the instrument is included in Level 3. This is the case of unlisted equity shares.

**B) Risk Management**

The Company recognises that effective risk management is crucial to its continued profitability and the long-term sustainability. The company's activities are exposed to a variety of financial risks namely market risk, credit risk, liquidity risk, operational risk and legal risk.

<b>Risk</b>	<b>Exposure</b>	<b>Management / Mitigation procedure</b>
Market Risk	Market rate risk on the products	In case of rubber products, the prices are fixed based on the prices quoted by the Rubber Board.  In case of pulpwood, the prices are driven by the online tendering process.
Credit Risk	Trade receivables	Credit risk is the risk of financial loss to the company if a customer or counter party to a financial instrument fails to meet its contractual obligations. The Company has a policy of collection of advance to the extent of 90%-100% of the sale value.
Liquidity Risk	Cash and cash equivalents and other financial assets	The portfolio of the company consist only investments in bank term-deposits.
Operational Risk	Mismanagement, frauds	The company has strong internal control system and regular internal audits have been conducted by external agencies.
Legal Risk	Extraction & Transportation contracts.	The Company enters into Contracts / Business dealings after due-vetting of Contracts / Deeds by robust in-house legal departments and, if so, required by obtaining the legal opinions from external legal experts.

Further, the Company has Risk Management procedure which is based on three components Business Risk Assessment, Operational Controls Assessment and Policy Compliance processes. Major risks identified by the businesses and functions are systematically addressed through mitigating actions on a continuing basis. The Company has set up a process to monitor the risks and their mitigating actions and the key risks are discussed with the management periodically.

The Company's internal control systems are commensurate with the nature of its business and the size and complexity of its operations. These are routinely tested by the Internal Auditors and cover all offices, factories and key business areas. Significant audit observations and follow up actions thereon are reported to the Management. The Management reviews adequacy and effectiveness of the Company's internal control environment and monitors the implementation of audit recommendations, including those relating to strengthening of the Company's risk management policies and systems.

**16. CONTINGENT LIABILITIES AND CONTINGENT ASSETS****a. Contingent Liabilities**

(Rs in Lakhs)

Sl. No	Particulars	As at 31st March 2018 Rs.	As at 31st March 2017 Rs.	As at 1st April 2016 Rs.
1.	Interest on ways and means loan on Rubber Plantation claimed by Govt. of Karnataka.			
2.	Irregular Transfer of Revenue (Euc) Claimed by Forest Department.			
3.	Claims against the Company not acknowledged as debts			
4.	Claim from Regional Provident Fund Commissioner Mangalore.	9.59	9.59	9.59
5.	Claims made by the employees related to various litigations.	0.57	0.57	0.57

The above amounts have not been provided as the Company has disputed the claims.

As against the claim of Rs.13.75 lakh under section 7A of the E.P.F. Act by the Regional Provident Fund Commissioner, Mangalore, the Corporation has paid Rs. 4.16 lakh under protest as per Orders of Court dated 24.10.1991. Subsequently the Court has directed the Provident Fund Authorities to re-calculate the liability. Pending final orders of the Provident Fund Authorities, the amount so deposited is continued to be shown as such and the balance Rs. 9.59 Lakh is shown under Contingent liabilities.

**Disputed Liabilities:**

- i) Appeals for Tax Refund Claims for the Assessment year 2004-05 was made against the order of the Tribunal of Rs.12,14,165/- before High Court. The refund claim for the Assessment year 2003-04 is pending before High Court against the order of Tribunal filed by the Income Tax Department.
- ii) A Demand notice was issued for the Assessment year 2008-09 for Rs.81,45,071/-. The Corporation has paid a sum of Rs. 28,32,000/- after adjusting Income tax refund receivable of Rs. 42,18,573/- as on date. The order has been partially allowed by the Commissioner of Income Tax and the Company has submitted the required details as requested by the Assessing Officer.
- iii) A Demand notice was issued for the Assessment year 2009-10 for Rs.2,09,49,288/-. The Corporation has filed an appeal with Commissioner of Income Tax against the same and has also paid a sum of Rs.1,00,00,000/- and refund for the Assessment year 2006-07 of Rs.7,59,857/- and for the Assessment year 2007-08 of Rs.67,60,944/- have been adjusted against the liability as on date. The order has been partially allowed by the Commissioner of Income Tax and the Company has submitted the required details as requested by the Assessing Officer.

- iv) A Demand notice u/s 143(3) of Income Tax Act 1961, was issued for the Assessment year 2010-11 for Rs.1,90,40,000/- by Deputy Commissioner of Income Tax. The order has been partially allowed by the Commissioner of Income Tax and the Company has submitted the required details as requested by the Assessing Officer.
- v) A Demand notice u/s 143(3) of Income Tax Act 1961, was issued for the Assessment year 2011-12 for Rs.1,62,82,644/- by Deputy Commissioner of Income Tax. The order has been partially allowed by the Commissioner of Income Tax and the Company has submitted the required details as requested by the Assessing Officer.
- vi) An assessment order under section 143(3) of Income Tax Act, 1961 was issued for the Assessment Year 2012-13 for a demand of Rs.56,24,100/- by The Deputy Commissioner of Income Tax after adjustment of refund paid by the Department of Rs. 70,25,216/-. However, no refund was received by the Company on the same. The appeal before the Commissioner of Income Tax has been dismissed and the company has preferred an appeal before ITAT.
- vii) An assessment order under section 143(3) of Income Tax Act, 1961 was issued for the Assessment Year 2013-14 for a demand of Rs.6,50,67,162/- by The Deputy Commissioner of Income Tax. The Company has paid Rs.97,60,074/- against the same and preferred an appeal against the order.
- viii) An assessment order under section 143(3) of income tax, 1961 was issued for the Assessment Year 2014-15 for a demand of Rs.3,26,20,672/- by The Assistant Commissioner of Income Tax. The Company has filed an appeal against the order.
- ix) An assessment order under section 143(3) of income tax, 1961 was issued for the Assessment Year 2015-16 for a demand of Rs.2,10,71,790/- by The Deputy Commissioner of Income Tax. The Company has paid Rs.42,14,360/- and preferred an appeal against the order.
- x) Order u/s 9(2) of CST Act 1956 for the tax period 2012-13 was issued by Deputy Commissioner of commercial tax (audit) demanding Rs. 3,78,566/- (including interest). The company has filed an appeal, which is pending before the Joint Commissioner of commercial tax (appeal)-1.

## CONTINGENT ASSETS

(Rs in Lakhs)

Particulars	As at 31-03-2018	As at 31-03-2017	As at 01-04-2016
NIL			

## 17. First Time Adoption Notes

### 17.1 Explanation of transition to Ind AS

As stated in Note 33 (I) (1.1), these are the Company's first financial statements prepared in accordance with Ind AS. For the year ended 31 March 2018, the Company had prepared its financial statements in accordance with Companies (Accounting Standards) Rules, 2006, notified under Section 133 of the Act and other relevant provisions of the Act ('previous GAAP').

The accounting policies set out in Note 33(l) have been applied in preparing these financial statements for the year ended 31 March 2018 including the comparative information for the year ended 31 March 2017 and the opening Ind AS balance sheet on the date of transition i.e. 1 April 2016.

In preparing its Ind AS balance sheet as at 1 April 2016 and in presenting the comparative information for the year ended 31 March 2017, the Company has adjusted amounts reported previously in financial statements prepared in accordance with previous GAAP. This note explains the principal adjustments made by the Company in restating its financial statements prepared in accordance with previous GAAP, and how the transition from previous GAAP to Ind AS has affected the Company's financial position, financial performance and cash flows.

### **Optional exemptions availed and mandatory exceptions**

In preparing these financial statements, the Company has applied the below mentioned optional exemptions and mandatory exceptions.

#### **17.1.1 Optional exemptions availed**

##### **a. Property plant and equipment, intangible assets and investment properties**

As per Ind AS 101 an entity may elect to :

- i. measure an item of property, plant and equipment at the date of transition at its fair value and use that fair value as its deemed cost at that date
- ii. use a previous GAAP revaluation of an item of property, plant and equipment at or before the date of transition as deemed cost at the date of the revaluation, provided the revaluation was, at the date of the revaluation, broadly comparable to:
  - a. fair value;
  - b. or cost or depreciated cost under Ind AS adjusted to reflect, for example, changes in a general or specific price index.

The elections under (i) and (ii) above are also available for intangible assets that meets the recognition criteria in Ind AS 38, Intangible Assets, (including reliable measurement of original cost); and criteria in Ind AS 38 for revaluation (including the existence of an active market).

- iii. use carrying values of property, plant and equipment, intangible assets and investment properties as on the date of transition to Ind AS (which are measured in accordance with previous GAAP and after making adjustments relating to decommissioning liabilities prescribed under Ind AS 101).

As permitted by Ind AS 101, the Company has elected to continue with the carrying values under previous GAAP for all the items of property, plant and equipment. The same election has been made in respect of investment property also. The carrying values of property, plant and equipment as aforesaid are after making adjustments relating to decommissioning liabilities.

**b. Determining whether an arrangement contains a lease**

Ind AS 101 includes an optional exemption that permits an entity to apply the relevant requirements in Appendix C of Ind AS 17 for determining whether an arrangement existing at the date of transition contains a lease by considering the facts and circumstances existing at the date of transition (rather than at the inception of the arrangement).

The Company has elected to avail of the above exemption.

**c. Designation of previously recognized financial instruments**

Ind AS 101 permits an entity to designate particular equity investments (other than equity investments in subsidiaries, associates and joint arrangements) as at fair value through other comprehensive income (FVOCI) based on facts and circumstances at the date of transition to Ind AS (rather than at initial recognition). Other equity investments are classified at fair value through profit or loss (FVTPL). The Company has opted to avail this exemption to designate investments in quoted equity shares as FVOCI on the date of transition.

**d. Decommissioning liabilities included in the cost of property, plant and equipment**

Ind AS 101 permits an entity not to comply with the requirements for changes in decommissioning liabilities that occurred before the date of transition to Ind ASs. The entity shall:

- i. measure the liability as at the date of transition to Ind ASs in accordance with Ind AS 37;
- ii. to the extent that the liability is within the scope of Appendix A of Ind AS 16, estimate the amount that would have been included in the cost of the related asset when the liability first arose, by discounting the liability to that date using its best estimate of the historical risk-adjusted discount rate(s) that would have applied for that liability over the intervening period; and
- iii. calculate the accumulated depreciation on that amount, as at the date of transition to Ind ASs, on the basis of the current estimate of the useful life of the asset, using the depreciation policy adopted by the entity in accordance with Ind ASs.

The Company has elected to avail the above exemption.

**17.1.2 Mandatory exceptions**

**a. Estimates**

As per Ind AS 101, an entity's estimates in accordance with Ind AS at the date of transition to Ind AS at the end of the comparative period presented in the entity's first Ind AS financial statements, as the case may be, should be consistent with estimates made for the same date in accordance with the previous GAAP unless there is objective evidence that those estimates were in error. However, the estimates should be adjusted to reflect any differences in accounting policies.



As per Ind AS 101, where application of Ind AS requires an entity to make certain estimates that were not required under previous GAAP, those estimates should be made to reflect conditions that existed at the date of transition (for preparing opening Ind AS balance sheet) or at the end of the comparative period (for presenting comparative information as per Ind AS).

The Company's estimates under Ind AS are consistent with the above requirement. Key estimates considered in preparation of the financial statements that were not required under the previous GAAP are listed below:

- Fair valuation of financial instruments carried at FVTPL and/ or FVOCI.
- Fair valuation of biological assets measured at fair value less cost to sell.
- Impairment of financial assets based on the expected credit loss model.
- Determination of the discounted value for financial instruments carried at amortized cost.
- Discounted value of liability for decommissioning costs.

**b. Classification and measurement of financial assets**

Ind AS 101 requires an entity to assess classification of financial assets on the basis of facts and circumstances existing as on the date of transition. Further, the standard permits measurement of financial assets accounted at amortized cost based on facts and circumstances existing at the date of transition if retrospective application is impracticable.

Accordingly, the Company has determined the classification of financial assets based on facts and circumstances that exist on the date of transition. Measurement of the financial assets accounted at amortized cost has been done retrospectively except where the same is impracticable.

**Reconciliation of Equity**  
(Rs in Lakhs)

Sl. No.	Particulars	Previous GAAP	Adjustment on transition to Ind AS	Ind AS	Previous GAAP	Adjustment on transition to Ind AS	Ind AS	Previous GAAP	Adjustment on transition to Ind AS	Ind AS
		As at 31-Mar- 2018			As at 31-Mar- 2017			As at 01-04- 2016		
"I"	<b>"ASSETS"</b>									
1)	<b>Non-Current Assets</b>									
(a)	Property, Plant and Equipment	4,872.80	(268.59)	4,604.22	4,509.79	(333.26)	4,176.53	4,051.35	(337.48)	3,713.87
(b)	Capital Work-In-Progress	-	-	-	-	-	-	-	-	-
(c)	Bearer Plants in Progress	3,146.61	-	3,146.61	3,106.22	-	3,106.22	3,167.24	-	3,167.24
(d)	Investment Property	63.52	-	63.52	-	66.41	66.41	-	69.30	69.30
(e)	Other Intangible Assets	-	-	-	-	-	-	-	-	-
(f)	Biological Assets other than Bearer Plants	5,121.00	(3,990.15)	1,130.86	4,602.94	(3,847.16)	755.77	4,248.64	(3,293.12)	955.52
(g)	Non-Current Assets held for sale	8.31	134.77	143.08	8.31	134.77	143.08	8.31	134.77	143.08
(h)	Financial Assets	-	-	-	-	-	-	-	-	-
i)	Investments	6.08	-	6.08	25.50	(25.50)	-	25.50	(25.50)	-
ii)	Loans	1,120.85	-	1,120.85	9.63	-	9.63	8.57	-	8.57
(i)	Other Non - Current Assets	-	-	-	762.71	-	762.71	662.96	-	662.96
	<b>Total Non-Current Assets</b>	<b>14,339.17</b>	<b>(4,123.96)</b>	<b>10,215.21</b>	<b>13,025.11</b>	<b>(4,004.74)</b>	<b>9,020.37</b>	<b>12,172.58</b>	<b>(3,452.03)</b>	<b>8,720.55</b>
2)	<b>Current Assets</b>									
(a)	Inventories	679.45	(0.12)	679.34	938.10	(0.12)	937.98	796.92	( 0.12)	796.80
(b)	Biological Assets other than Bearer Plants	402.21	6,589.61	6,991.82	415.97	5,477.45	5,893.42	260.83	4,059.95	4,320.77
(c)	Financial Assets	-	-	-	-	-	-	-	-	-
i)	Trade Receivables	251.90	-	251.90	286.84	-	286.84	298.79	-	298.79
ii)	Cash and Cash Equivalents	15,005.80	-	15,005.80	14,461.89	-	14,461.89	15,257.69	-	15,257.69
iii)	Other Bank Balances	-	-	-	-	-	-	1.18	-	1.18
iii)	Loans	63.62	-	63.62	63.63	-	63.63	57.50	-	57.50
iv)	Others	139.72	-	139.72	127.79	-	127.79	134.24	-	134.24
(d)	Other Current Assets	305.52	-	305.52	376.21	-	376.21	301.49	-	301.49
	<b>Total Current Assets</b>	<b>16,848.23</b>	<b>6,589.49</b>	<b>23,437.72</b>	<b>16,670.42</b>	<b>5,477.33</b>	<b>22,147.75</b>	<b>17,108.64</b>	<b>4,059.83</b>	<b>21,168.47</b>
	<b>Total Assets</b>	<b>31,187.40</b>	<b>2,465.53</b>	<b>33,652.93</b>	<b>29,695.53</b>	<b>1,472.59</b>	<b>31,168.11</b>	<b>29,281.22</b>	<b>607.80</b>	<b>29,889.02</b>

\* Previous GAAP figures have been reclassified to conform to IND AS presentation requirements for the purpose of the note.

## ii. Reconciliation of total comprehensive income for the year ended 31-March -2018

(Rs in Lakhs)

	Particulars	Previous GAAP* 31-Mar-2018	Adjustment on transition to Ind AS	IND AS 31-Mar- 2018	Previous GAAP* 31-Mar-2017	Adjustment on transition to Ind AS	IND AS 31-Mar- 2017
I	REVENUE FROM OPERATIONS	9,193.30	-	9,193.30	6,265.88		6,265.88
II	OTHER INCOME	1,123.67	-	1,123.67	1,251.56	-	1,251.56
III	TOTAL REVENUE (I + II)	10,316.97	-	10,316.97	7,517.44	-	7,517.44
IV	EXPENSES						
	Operating Expenses	2,208.23	-	2,208.23	1,374.84		1,374.84
	Changes in inventories of finished goods, work-in-progress & Stock-in-Trade	137.67	-	137.67	(59.34)	-	(59.34)
	Decrease / Increase in Fair value of assets		(969.17)	(969.17)		(867.69)	(867.69)
	Employee Benefit Expense	4,118.91	39.97	4,158.87	4,712.33	(272.97)	4,439.35
	Depreciation & Amortization Expense	311.74	(5.41)	306.33	274.84	(1.33)	273.52
	Other Expenses	1,589.32	-	1,589.32	1,008.75	-	1,008.75
	TOTAL EXPENSES (IV)	8,365.87	(934.61)	7,431.26	7,311.42	(1,142.00)	6,169.42
V	PROFIT BEFORE EXCEPTIONAL ITEMS AND TAX (III - IV)	1,951.10	934.61	2,885.71	206.02	1,142.00	1,348.02
VI	Exceptional Items						
VII	PROFIT BEFORE TAX (V - VI)	1,951.10	934.61	2,885.71	206.02	1,142.00	1,348.02
VIII	TAX EXPENSE	-	-	-			
	Current Tax	210.00	-	210.00	211.19		211.19
	MAT credit entitlement	(91.12)		(91.12)			
	Excess provision of tax for AY 17-18	(32.16)		(32.16)			
	Deferred Tax Expenses	217.20	-	217.20			
		303.92	-	303.92	211.19	-	211.19
IX	PROFIT / (LOSS) FOR THE PERIOD (VIII -VII)	1,647.18	934.61	2,581.79	(5.17)	1,142.00	1,136.83
X	OTHER COMPREHENSIVE INCOME	-	-	-			
	A (i) Items that will not be reclassified to Profit or Loss	-	-	-			
	Defined Benefit actuarial gains / (losses)		39.97	39.97		(583.17)	(583.17)
	(ii) Income tax on A	-		-			
	B (i) Items that will be reclassified to Profit or Loss	-	-	-			
	(ii) Income tax on B	-	-	-			
		-	39.97	39.97	-	(583.17)	(583.17)
XI	TOTAL COMPREHENSIVE INCOME (IX+ X)	1,647.18	974.58	2,621.76	(5.17)	558.83	553.66

\* Previous GAAP figures have been reclassified to conform to IND AS presentation requirements for the purpose of the note.

**III. Impact of Ind AS adoption on Cash Flow Statement for the year ended 31 March 2018 and 31 March 2017**
**(Rs in Lakhs)**

Particulars	2017-2018			2016-2017		
	Previous GAAP	"Ind AS Adjustment"	Ind AS	Previous GAAP	"Ind AS Adjustment"	Ind AS
Net Cash flow from Operating activities	1,839.18	1,171.40	667.79	242.44	(1,754.91)	(1,512.47)
Net Cash flow from Investing activities	(1,290.40)	(1,166.52)	(123.88)	1,027.09	1,742.58	715.49
Net Cash flow from Financing activities	-	-	-	-	-	-
<b>Net Increase / (Decrease) in cash and cash equivalents</b>	<b>548.79</b>	<b>4.87</b>	<b>543.91</b>	<b>(784.65)</b>	<b>(12.33)</b>	<b>(796.98)</b>
Cash and cash equivalents as at 1 April 2017 and 1 April 2016	14,477.28	15.39	14,461.89	15,261.93	(3.06)	15,258.87
<b>Cash and cash equivalents as at 31 March 2018 and 31 March 2017</b>	<b>15,026.07</b>	<b>20.27</b>	<b>15,005.80</b>	<b>14,477.28</b>	<b>(15.39)</b>	<b>14,461.89</b>

**iv. Reconciliation of total equity as at 31 March 2018, 31 March 2017 and 1 April 2016**
**(Rs in Lakhs)**

Particulars	31 March 2018	31 March 2017	1 April 2016
Total Equity (Shareholders funds) as per Previous GAAP	28,512.12	27,641.73	27,442.71
Adjustments for Govt. Grants	(2,657.90)	(1,907.58)	(1,703.40)
Adjustments for provisions	70.66	(1,014.20)	(704.01)
Adjustments for inventory	(0.11)	(0.11)	(0.11)
Adjustment of Biological assets	2,717.40	1,305.84	442.38
Adjustment for reinstatement of Teak amortization	55.86	50.45	45.04
Adjustments for Investment in Subsidiary	(25.50)	(25.50)	(25.50)
Adjustments of fair valuation of Security Deposits	0.01	0.16	0
Adjustments of fair valuation of Non current assets held for Sale	134.77	134.77	134.77
Tax adjustment on these changes			
<b>Total Equity (Shareholders funds) as per Ind AS</b>	<b>28,807.31</b>	<b>26,185.56</b>	<b>25,631.89</b>

**v. Reconciliation of Total Comprehensive Income for the year ended 31 March 2018 and 31 March 2017.**

(Rs in Lakhs)

Particulars	As at 31.03.2018	As at 31.03.2017
Profit After Tax as per previous GAAP	1,647.18	(5.17)
Adjustments for provisions	-	(310.19)
Adjustment of Biological assets	969.18	863.45
Adjustment for reinstatement of Teak amortization	5.41	5.41
Adjustments of fair valuation of Security Deposits	(0.01)	0.16
Tax adjustment on these changes	-	-
<b>Total Comprehensive Income as per Ind AS</b>	<b>2,621.76</b>	<b>553.66</b>

**A. Re-measurement of defined benefit liability**

Under Ind AS, re-measurement of defined benefit liability are recognized under other comprehensive income. However, the company had not provided the unfunded gratuity liability and hence, under previous GAAP, there was a short provision on account of the same. The impact on the total comprehensive income and total equity as on 1 April 2016 and as on 31 March 2017 has been Rs 704.01 lakhs and Rs 320.20 lakhs respectively.

**B. Investment property**

(i) Based on Ind AS 40, the company has fair valued leasehold land with a lease term of 30 years and let out portion of Corporate Office land to investment property. Under the previous GAAP, this was disclosed as a part of property, plant and equipment at a nominal value of Re 1.

(ii) The let out portion of Corporate Office building was earlier disclosed as a part of property, plant and equipment. The same has been fair valued and reclassified to investment property.

(iii) The Company vide Govt Order issued by GoK has leased an area of 55.90 ha of tea plantations on license to a private planter. The license period for tea plantation is given for a period of fifteen years from 2008-09. Under the previous GAAP, this was disclosed as a part of property, plant and equipment

**C. Reclassification from PPE to Investment Property**

(Rs. in lakhs)

Particulars	31.03.2018	31.03.2017	01.04.2016
<b>Balance sheet</b>			
Property, plant and equipment	4604.22	4176.53	3713.87
Investment property	63.52	66.41	69.30

**D. Biological assets other than bearer plants**

(i) Under Ind AS 41, Agriculture, biological assets are measured at fair value less costs to sell. Under previous GAAP biological assets were measured at cost.

(ii) Based on Ind AS 41, teak plantations have been considered as Biological Assets and have been valued at cost owing to its long life cycle. Under the previous GAAP, this was disclosed as a part of property, plant and equipment and had been amortized. The impact on the total comprehensive income and total equity as on 1 April 2016 and as on 31 March 2017 has increased by Rs 45.04 lakhs and Rs 50.04 lakhs respectively. Other pulpwood plantations such as Acacia, Eucalyptus, Subabaletc have been valued at fair value less cost to sell. The fair value measurements for the standing crops have been categorized as Level 3 fair values based on the inputs to the valuation techniques used.

**E. Other Comprehensive Income :**

Under Ind AS, All items of income and expense recognized in a period should be included in profit and loss account, unless a standard requires or permits otherwise. Items of income and expenses that are not recognized in profit or loss but are shown in the profit or loss as "other comprehensive income" includes re-measurements of define benefit plan. This concept of other comprehensive did not exist under previous GAAP. Accordingly, actuarial losses on account of remeasurement of employee benefits have been considered.

**F. Fair Valuation of Security Deposits :**

As per Ind AS 113, Security Deposits obtained from third parties have been fair valued at a discount rate of 8%.

**G. Non-current assets held for sale :** Non-current assets held for sale comprise of Biological assets held for disposal which have been recognised as ready to cut and have been valued at fair value less cost to sell.

**H. Taxes on Income :**

**Income tax :** The Provision for Income Tax as a charge under the Income Tax Act, 1961, as per Rule 7(A) of the Income Tax Rules, for the Rubber Plantations income is accordingly accounted. Non-Agricultural Income such as Rent, Interest and other miscellaneous revenues are subjected to the Income Tax and Income Tax is computed on these incomes as per the relevant provisions of the Income Tax Act.

**Agricultural Income Tax:**

Agricultural Income tax is abolished with effect from 1st April, 2016.

**Deferred tax :**

The company has income from both agriculture & Non agriculture category, hence the deferred tax is considered only in case of taxable portion under income tax in respect of Rubber Division and all other division's income is agricultural income. Accordingly deferred tax is computed only with respect to timing differences in case of rubber division to the extent of 35% of the total income of rubber division. The same is as per Rule 7A(1).



**I. Prior period error and omissions**

As required under Ind AS, if errors and omissions relating to prior period are material they have to be adjusted by restating the Opening balances of Assets, Liabilities and equity for the earliest prior period presented. However, prior period expenditure of Rs 3.83 and Rs 173.94 lakhs reported for the year 2015-16 and 2016-17 under previous GAAP doesnot pertain to prior period expenditure on account of error or omission and has not been adjusted against Opening reserves as on 1 April 2016.

**J. Retained Earnings :**

1 Retained Earnings as on 1 April 2016 and as on 31 March 2017 has been adjusted consequent to adjustments as explained.

**K. Impact on Cash Flow :**

There has been no significant reconciliation items between cash flows prepared under previous GAAP and those under Ind AS except an amount of Cash flow has decreased by Rs 12.33 lakhs for the FY 2016-17 on transition to Ind AS.

**L. Corporate Social Responsibility :**

As per Section 135 of the Companies Act, 2013, a Corporate Social Responsibility (CSR) committee has been formed by the Company. The primary function of the Committee is to assist the Board of Directors in formulating a CSR Policy and review the implementation and progress of the same from time to time. The CSR Policy focuses on promoting the health and education especially of girl child/women. The expenses incurred towards CSR activities are charged to the statement of profit and loss and is disclosed under other expenses.

- Gross amount required to be to be spent by the company during the year: Rs. 61.36 Lakhs.
- Amount spent during the year on:

(Rs. in lakhs)

Sl No.	Particulars	In Cash	Yet to be paid in cash	Total
1	Construction/acquisition of any asset	84.56	-	84.56
2	On purposes other than (1) above	-	-	-

Signed pursuant to section 134(1) of the Companies Act, 2013

For and on behalf of Board

Sd/-  
(Vijay Kumar Gogi)  
Director

Sd/-  
(Harisha A)  
I/C FM & Chief Accounts Officer

Sd/-  
(Sanjai Mohan)  
Managing Director  
As per our Report attached  
for **MURALI & VENKAT**  
Chartered Accountants  
(FRN. 002162S)

Sd/-  
(K VENKATESH)  
Partner  
M.No. 028348

**Place : Bangalore**  
**Date : 11-09-2018**

**Place : Bangalore**  
**Date : 14-09-2018**

**COMMENTS OF THE COMPTROLLER AND AUDITOR GENERAL OF INDIA UNDER SECTION 143(6)(b) READ WITH SECTION 129 (4) OF THE COMPANIES ACT, 2013 ON THE CONSOLIDATED FINANCIAL STATEMENTS OF KARNATAKA FOREST DEVELOPMENT CORPORATION LIMITED, BANGALORE FOR THE YEAR ENDED 31 MARCH 2018.**

The preparation of consolidated financial statements of **Karnataka Forest Development Corporation Limited, Bangalore**, for the year ended **31 March 2018** in accordance with the financial reporting framework prescribed under the Companies Act, 2013 is the responsibility of the management of the company. The statutory auditor appointed by the Comptroller and Auditor General of India under section 139(5) read with section 129(4) of the Act based on independent audit in accordance with the standards on auditing prescribed under section 143(10) of the Act. This is stated to have been done by them vide their Audit Report **dated 14 September 2018**.

I, on behalf of the Comptroller and Auditor General of India, have conducted a supplementary audit under the 143 (6) (a) read with section 129 (4) of the Act of the Consolidated financial statements of **Karnataka Forest Development Corporation Limited, Bangalore**, for the year ended **31 March 2018**. We conducted a supplementary audit of the financial statements of **Karnataka Pulpwood Limited (Subsidiary)**, for the year ended on that date. This supplementary audit has been carried out independently without access to the working papers of the statutory auditors and is limited primarily to inquiries of the statutory auditors and company personnel and a selective examination of some of the accounting records.

On the basis of my audit nothing significant has come to my knowledge which would give rise to any comment upon or supplement to statutory auditors' report.

For and on behalf of the  
Comptroller and Auditor General of India

*Sd/-*  
**(BIJIT KUMAR MUKHERJEE)**  
ACCOUNTANT GENERAL  
(ECONOMIC & REVENUE SECTOR AUDIT)  
KARNATAKA, BENGALURU

Place : Bengaluru  
Date : 22-11-2018

# **MURALI & VENKAT**

Chartered Accountants

No 1605A, 28th Main Road, 29th Cross, BSK II stage, Bangalore – 560070

## **INDEPENDENT AUDITOR'S REPORT**

### **TO THE MEMBERS OF KARNATAKA FOREST DEVELOPMENT CORPORATION LIMITED**

#### **Report on the Consolidated Ind AS Financial Statements :**

We have audited the accompanying Consolidated Ind AS Financial Statements of M/s. Karnataka Forest Development Corporation Limited ("the Holding Company"), and its subsidiary M/s. KARNATAKA PULPWOOD LIMITED ("the Subsidiary Company"), collectively referred to as "the Group", which comprise the Balance Sheet as at 31st March, 2018, the statement of Profit and Loss (including other Comprehensive income), the Cash Flow Statement and the Statement of Changes in Equity for the year, then ended and a summary of the Significant Accounting Policies and other explanatory information.

#### **Management's Responsibility for the Consolidated Ind AS Financial Statements:**

The Holding Company's Board of Director's is responsible for the matters stated in section 134(5) of the companies Act, 2013 ("the Act") with respect to the preparation of these Consolidated Ind AS Financial Statements that give a true and fair view of the State of affairs (Financial position), Profit or Loss (Financial performance including other Comprehensive Income), Cash Flows and Changes in Equity of the Group in accordance with the Accounting Principles Generally Accepted in India, including the Indian Accounting Standards (Ind AS) prescribed under section 133 of the Act, read with Companies (Indian Accounting Standard) Rules, 2015 as amended by Companies (Indian Accounting Standard) Rules, 2016.

This responsibility also includes maintenance of adequate accounting records in accordance with the provisions of the Act for safeguarding the assets of the Group and for preventing and detecting frauds and other irregularities; selection and application of appropriate accounting policies; making judgments and estimates that are reasonable and prudent; and design, implementation and maintenance of adequate internal Financial controls, that were operating effectively for ensuring the accuracy and completeness of the accounting records, relevant to the preparation and presentation of the Consolidated Ind AS Financial Statements that give a true and fair view and are free from material misstatement, whether due to fraud or error.

#### **Auditor's responsibility:**

Our responsibility is to express an opinion on these Consolidated Ind AS Financial Statements based on our audit.

We have taken into account the provisions of the Act, the accounting and auditing standards and matters which are required to be included in the audit report under the provisions of the Act and the rules made there under.

We conducted our audit of the Consolidated Ind AS Financial Statements in accordance with the standards on Auditing specified under section 143(10) of the Act. Those standards require that we comply with ethical requirements and plan and perform the audit to obtain reasonable assurance about whether the Consolidated Ind AS Financial Statements are free from material misstatement.

An audit involves performing procedures to obtain audit evidence about the amounts and the disclosures in the Consolidated Ind AS Financial Statements. The procedures selected depend on the Auditor's judgment, including the assessment of the risks of material misstatement of the Consolidated Ind AS Financial Statements, whether due to fraud or error. In making those risk assessments, the Auditor considers Internal Financial control relevant to the Holding Company's preparation of the Consolidated Ind AS Financial Statements that give a true and fair view in order to design audit procedures that are appropriate in the circumstances. An audit also includes evaluating the appropriateness of the accounting policies used and the reasonableness of the accounting estimates made by the Company's directors, as well as evaluating the overall presentation of the Consolidated Ind AS Financial Statements.

We believe that the audit evidence we have obtained is sufficient and appropriate to provide a basis for our audit opinion on the Consolidated Ind AS Financial Statements.

**Basis for Qualified Opinion:****A. In respect of the Hold in Company;****1. Non provision for loss on the Eucalyptus Nurseries on account of Ban on growing of Eucalyptus in the State:**

We draw the attention to the Point 2 -(II) to the Note No. 33 that as per the Notification dated 25-2-2017 the Government of Karnataka has notified that no fresh Cultivation and Planting of species of Eucalyptus shall be done in all the Districts of Karnataka State with immediate effect and until further notification. The Holding Company had already spent Rs.54,83,328/- towards growing of Eucalyptus nurseries, which is included in Note No. 4 under the head "Biological assets other than Bearer Assets". The Holding Company has not written off the same as loss. In our Opinion, the same is considered as impaired Assets and is required for write off.

**Opinion:**

In our opinion and to the best of our information and according to the explanations given to us, except for the effects of the matter described in Paragraph above the "Basis for Qualified Opinion", the aforesaid Consolidated Ind AS Financial Statements give the information required by the Act in the manner so required and give a true and fair view in conformity with the Accounting Principles Generally Accepted in India including the Ind AS,

- (a) In the case of the Consolidated Balance Sheet, of the State of Affairs (Financial position) of the Group as at March 31, 2018;
- (b) In the case of the Consolidated Statement of Profit and Loss, of the PROFIT (Financial performance

including Other Comprehensive Income) for the year ended on that date;

- (c) In the case of the Consolidated Cash Flow Statement, the Cash Flows for the year ended on that date.
- (d) In the case of the Consolidated Statement of Changes in Equity, the changes in Equity for the year ended on that date.

### **Emphasis of Matters:**

We draw attention to the following matters in the Notes to the Audited Financial Statements.

#### **A. In respect of the Holding Company;**

1. We draw attention to Note No. 22 with regard to the disclosure requirements under Section 22 of the Micro, Small and Medium Enterprise Development Act, 2006 in the Consolidated Financial Statements.
2. We draw attention to Note No. 1 with regard to the impairment of Assets as per Indian Accounting Standard (Ind AS) –36 in relation to the Assessment of Potential Impairment loss of Assets of the Holding Company.
3. We draw attention to the Long Pending Receivables of the Holding Company from the Forest Department, Government of Karnataka for a total sum of Rs. 1,49,43,528/- on account of 4 items disclosed against the item No 1 in Note No – 8A.

#### **B. In respect of Subsidiary Company:**

1. We have not audited the financial statements / financial information of the Subsidiary Company, whose financial statements reflect total assets of Rs. 8.18 Lacs and total liabilities of Rs. 580.90 Lacs with negative net-worth of Rs. 572.72 Lacs as at 31st March, 2018, total revenues of Rs.0.52 Lacs and total expenses Rs 0.90 Lacs for the year ended on that date. The Holding Company share of 100% in the Subsidiary Company is incorporated as per the Indian Accounting Standard AS-110 in the Groups' Consolidated Financial Statements. The Financial Statements / Financial information of the Subsidiary Company have been audited by other Auditors whose reports have been furnished to us by the Management and our opinion on the Consolidated Financial Statements, in so far as it relates to the amounts and disclosures included in respect of the Subsidiary Company, and our report in terms of sub-sections (3) and (11) of Section 143 of the Act, insofar as it relates to the aforesaid Subsidiary Company, is based solely on the report of the Other Statutory Auditors.
2. The Net-Worth of the Subsidiary Company is fully eroded including Share Application money pending allotment and the negative net-worth works out to Rs. 572.72 Lacs
3. We draw attention to the Long Pending Payables of the Subsidiary Company to the Government of Karnataka for a total sum of Rs. 90.70 Lacs- as disclosed in Note No –21 to the Consolidated Financial Statements.

4. We draw attention to the Long Pending Payables of the Subsidiary Company to a total sum of Rs. 186.75 Lacs on account of employee benefits as disclosed in Note No – 21 to the Consolidated Financial Statements.
5. Non-provision for employee bonus payable in respect of the Financial Year 1995-96 (the amount is not ascertained).

Our opinion is not qualified in respect of the above stated Emphasis of Matters.

**Report on other Legal and Regulatory Requirements:**

1. As required by the Companies (Auditor's Report) Order, 2016 ("the Order") issued by the Central Government of India in terms of sub-section (11) of section 143 of the Companies Act 2013, We give in the Annexure-A, a statement on the matters specified in paragraphs 3 and 4 of the said Order to the extent applicable.
2. The Consolidated Financial Statements for the year, are drawn by the Group by adopting first time the Indian Accounting Standards (Ind AS) prescribed under section 133 of the Act, read with Companies (Indian Accounting Standard) Rules, 2015 as amended by the Companies (Indian Accounting Standard) Rules, 2016.
3. As per the directions issued by the Principal Accountant General (E & RSA), Karnataka in terms of Sub-Section (5) of Section 143 of the Companies Act, 2013, we give in Annexure – B, a statement on the matters specified based on our observations.

**4. As required by section 143(3) of the Act, We report that:**

- a) We have sought and obtained all the information and explanations which to the best of our knowledge and belief were necessary for the purpose of our audit;
- b) In our opinion, proper books of account as required by law have been kept by the Group so far as appears from our examination of those books;
- c) The Consolidated Balance Sheet, Consolidated Statement of Profit and Loss, Consolidated Cash Flow Statement and the Consolidated Statement of changes in Equity dealt with by this Report are in agreement with the Books of Account;
- d) In our opinion, the Consolidated Balance Sheet, Consolidated Statement of Profit and Loss, Consolidated Cash Flow Statement and Consolidated Statement of Changes in Equity comply with the Indian Accounting Standards specified under Section 133 of the Act, read with Rule 7 of the Companies (Indian Accounting Standard) Rules, 2015 as amended, except the Indian Accounting Standard (Ind AS) –36 as stated above.
- e) Section 164(2) of the Companies Act, 2013 regarding disqualification of Board of Directors is not applicable to the Group, being a Government Company as per MCA notification F No. 1/2 2014-CL.V, GSR 463(E) dated 05.06.2015.

- f) With respect to the adequacy of the internal Financial controls over Financial reporting of the Company and the operating effectiveness of such controls, refer to our separate report in “Annexure C”; and
- g) With respect to the other matters to be included in the Auditor’s Report in accordance with Rule 11 of the Companies (Audit and Auditors) Rule, 2014, in our opinion and to the best of our information and according to the explanation given to us:
  - i. The Group has disclosed the pending litigations to the Consolidated Financial Statements [refer Note No. 33 and also Annexure D to the Consolidated Audited Financial Statements]
  - ii. There are no material foreseeable losses assessed during the year and hence no provision is required to be made at the reporting date by the Group, as required under the applicable Law or accounting standards, for material foreseeable losses, if any, on long term contracts including derivative contracts.
  - iii. The Group does not have any amounts to be transferred to Investor Education and Protection Fund.

**For MURALI & VENKAT**  
Chartered Accountants

*sd/-*

**K. VENKATESH**

Partner

Place: Bangalore.

Date :14th September, 2018

Membership Number: 028348

Firm’s Registration Number: 002162S



**ANNEXURE-A TO THE COMPANIES AUDITOR'S REPORT ORDER, 2016**

(Referred to in paragraph 1 of our report of even date)

- i. a) The Group has maintained proper records to show full particulars including quantitative details and situation of all Fixed Assets.
- b) The Fixed Assets of the Group other than freehold and Leasehold Lands, have been physically verified by the Management in accordance with the program of verification, which in our opinion is reasonable, having regard to the size of the Group and nature of its assets. We observe that no material discrepancies between the book records and physical verification were noticed on such verification.
- c) The Group has proper titles to the Owned and Leasehold Properties held in its name, with renewals.
- ii. a) The Inventories (excluding the standing plantations ready to cut) have been physically verified by the Management. In our opinion, the frequency of verification is reasonable.
- b) In our opinion and according to the information and explanations given to us, we have not come across any material discrepancies between the physical stocks verified by the Management with the inventory records of the Group.
- iii. In respect of the loans, secured or unsecured, granted by the Group to companies, firms, limited liability partnerships or other parties, covered under Register maintained under section 189 of the Act, We report that:
  - a) The Group has not granted any loans, secured or unsecured to companies, firms, limited liability partnerships or other parties listed in the Register maintained under section 189 of the Act.
  - b) Since the Group has no loans granted, secured or unsecured, the reporting on terms and conditions for such Loans, repayment of Principal or Interest and any overdue thereon, does not arise.
- iv. In our opinion and according to the information and explanation given to us, the Group has complied with the provisions of the Section 185 and Section 186 of the Act, with regard to the loans, guarantees or security in connection with a loan to any person or other body corporate and acquiring securities of any other body corporate.
- v. The Group has not accepted any deposits from the public, as per the provisions of section 73 to 76 or any other relevant provisions of the Act, and the rules framed there under.

- vi. In our Opinion, the maintenance of Cost records under section 148 (1) of the Companies Act, 2013 pursuant to the rules made by the Central Government is applicable to the Group, in respect of Rubber processing activities, fall under the “Non regulated sectors” category, as stipulated and in respect of the same, we have broadly reviewed the relevant cost records that have been made and maintained by the Group.
- vii. a) The Group is generally regular in depositing the undisputed Statutory dues with Appropriate Authorities and there are no undisputed and outstanding amounts payable in respect of Provident Fund, Employees’ State Insurance, Income Tax, Service Tax, Sales tax, Duty of Customs, Duties of Excise, Value added tax, CGST/SGST/IGST, Cess and any other taxes, Duties or Levies applicable to the Group. The business has no remained outstanding dues of Statutory Payments as on 31st March 2018, for a period of more than six months from the date they became payable.
- b) The Group has disclosed the disputed Tax liabilities in Other Disclosures in Point 16(a) under Note No. 33 to the Audited Financial Statements and the following is a list of the disputed tax liabilities with regard to Income Tax and Sales Tax as on 31.03.2018.

Nature of Dues	Amount (Rs. In lacs)	Forum where dispute Is pending	Remarks
Income Tax Asst. Year 2008-09	81.45	The Commissioner of Income Tax (Appeals), Bangalore	KFDC has paid a sum of Rs. 28,32,000 after adjusting Income Tax refund receivable of Rs.42,18,573 as on 31st March, 2015 and the refund of Rs. 29,77,804 for the A.Y. 2016-17. The order has been partially allowed.
Income Tax Asst Year 2009-10.	209.49	The Commissioner of Income Tax (Appeals) Bangalore	KFDC has appealed before CIT contesting the issues as well as for the rectification of the order.
Income Tax Asst Year 2010-11.	190.40	The Commissioner of Income Tax (Appeals) Bangalore	KFDC has appealed before CIT and the same is partially allowed.
Income Tax Asst Year 2011-12.	162.82	The Deputy Commissioner of Income Tax	KFDC has appealed before CIT contesting the issues as well as for the rectification of the order. The order has been partially allowed vide order of CIT (Appeals) dated 26-03-2014.

<b>Nature of Dues</b>	<b>Amount (Rs. In lacs)</b>	<b>Forum where dispute Is pending</b>	<b>Remarks</b>
Income Tax Asst Year 2012-13.	56.24	The Deputy Commissioner of Income Tax	KFDC has appealed before CIT contesting the issues as well as for the rectification of the order.
Income Tax Asst Year 2013-14.	650.67	The Commissioner of Income Tax (Appeals)-4	KFDC has appealed before CIT contesting the issues as well as for the rectification of the order.
Income Tax Asst. Year 2014-15	326.21	The commissioner of Income Tax (Appeals)-2	KFDC has appealed before CIT contesting the issues as well as for the rectification of the order.
Income Tax Asst. Year 2015-16	210.72	The commissioner of Income Tax (Appeals)-2	KFDC has appealed before CIT contesting the issues as well as for the rectification of the order.
Central Sales Tax FY 2012-13	3.79	The Joint Commissioner of Commercial Tax (Appeal) – 1	KFDC has appealed before the Joint Commissioner of Commercial Tax for the demand raised including interest.

- viii. In our opinion and according to the information and explanation given to us, the Group has not borrowed any Loans from Banks, Financial Institutions and from Government, borrowed by the Group and there are no debenture holders with the Group.
- ix. In our opinion, the Group has not borrowed any Term Loans and no moneys shall be raised by way of public offer or further public offer by the Group and hence our reporting on the disclosure of the application of funds, in respect of Term Loans, initial public offer or further public offer is not made.
- x. According to the information and explanations given to us, no fraud by the Group or any fraud on the Group by its officers or employees has been noticed or reported during the course of our audit.
- xi. In our Opinion, the provisions of Section 197 of the Act, with regard to the managerial remuneration are not applicable to the Group, being a Government Group as per notification F.No 1/ 2 2014-CL-V, GSR 463(E) dated 05-06-2015 and hence our reporting on the disclosure of Compliance with the provisions does not arise.

- xii. In our opinion and according to the information and explanation given to us, the Group Companies are not Nidhi Companies. Accordingly paragraph 3(xii) of the Order is not applicable.
- xiii. According to the information and explanation given to us and based on our examination of the records of the Group, transactions by the Group with the related parties are in compliance with the provisions of section 177 and 188 of the Act and the details of such transactions are disclosed vide Point No. 8 to Other Disclosures of Note-33 in the Consolidated Financial Statements as required by the applicable Indian Accounting Standards.
- xiv. According to the information and explanation given to us and based on our examination of the records of the Group, the Group has not made any preferential allotment or private placement of shares or fully or partly convertible debentures during the year, so as to adhere to the provisions of Section 42 of the Act.
- xv. According to the information and explanation given to us and based on our examination of the records of the Group, the Group has not entered into non- cash transactions with Directors or persons connected with him and accordingly our reporting on the disclosure of Compliance with the provisions of section 192 of the Act, does not arise.
- xvi. The Group is not required to be registered under section 45-IA of the Reserve Bank of India Act 1934.

**For MURALI & VENKAT**  
Chartered Accountants

*sd/-*

**K. VENKATESH**  
Partner

Place: Bangalore.

Date :14th September, 2018

Membership Number: 028348

Firm's Registration Number: 002162S

## Annexure B

## Directions under Section 143(5) of Companies Act, 2013

**A. In respect of Holding Company M/s. KARNATAKA FOREST DEVELOPMENT CORPORATION LIMITED**

**1. Whether the Company has clear title/lease deeds for freehold and leasehold land respectively? If not please state the area of freehold and leasehold land for which title/lease deeds are not available.**

Yes. The Company has the title deeds for the referred Properties. Also Refer our Comments in Clause (i) of the Annexure-A to the Companies Auditor's Report Order, 2016

**2. whether there are any cases of waiver/ write off of debts or loans or interest etc, if yes, reasons there for and the amount involved.**

There are no such cases of write off of Debts or Loans or Interest etc during the year.

**3. Whether proper records are maintained for inventories lying with third parties and assets received as gift from government or other authorities.**

There are no such cases of inventories lying with other third parties and no such gifts received by the Govt. or other authorities during the year.

**ADDITIONAL SPECIFIC DIRECTIONS TO THE COMPANY:**

**a) Whether requisite permission for clearing of forest existing plants etc, have been obtained under the prevailing rules and regulations in compliance of Forest Conservation Act so as to protect/ preserve forest cover. Has the Company taken adequate steps to stop unauthorized felling of trees for conservation and spread of forest cover.**

The Company has taken requisite permission for clearing forest existing plants etc, under the prevailing rules and regulations in compliance of Forest Conservation Act so as to protect/ preserve forest cover. Also the Company has taken adequate steps to stop unauthorized felling of trees for conservation and spread of forest cover.

**b) Whether the policy of accounting for trees felled after economic life of rubber plantation is in accordance with the standard practices followed in similar industries.**

The Company has followed standard practices of accounting for trees felled after economic life of rubber plantation

**c) Whether Re-plantation Reserve has been utilized for the intended purposes and meets the requirement of compensatory afforestation under respective legislation.**

Yes. The Company has utilized Re-plantation Reserve for the intended purpose as per the Programme and meets the requirement of compensatory forestation under respective legislation.

**d) Whether the Company has proper system to check the basis of calculation and timely payment of royalty to the Forest Department. Interest paid to the State Government on account of delay in payment of royalty may be commented.**

There are no Royalty Payment commitments to Forest Department, which are existing on the activities taken up by the Company.

**e) Examine the system of effective utilization Loans/ Grant-in- Aid/ Subsidy. List the cases of diversion of funds.**

No such diversions of funds are noticed.

**B. In Respect of Subsidiary Company M/S. KARNATAKA PULP WOOD LIMITED**

(As per the Report of the Statutory Auditor of the Subsidiary Company)

**1. If the Company has been selected for the disinvestment, a complete status report in terms of Valuation of assets (including intangible assets and land) and Liabilities (including Committed and general reserves) may be examined including the mode and present stage of disinvestment process.**

Not Applicable.

**2. Please report whether there are any cases of waiver/ write off of debts or loans or interest etc, if yes, reasons there for and the amount involved.**

There are no such cases of Waiver/write off of Debts / Loans / Interest etc.

**3. Whether proper records are maintained for inventories lying with third parties and assets received as gift from government or other authorities.**

No inventories lying with third parties and no assets received as gifts from Govt. or other authority.

**4. A report on age-wise analysis of pending legal/ arbitration cases including the reasons of pendency and existence/ effectiveness of a monitoring mechanism for expenditure on all legal cases ( foreign and local) may be given.**

As per the records provided to us, there exists a monitoring mechanism for expenditure on legal cases, if any.

**For MURALI & VENKAT**  
Chartered Accountants

*sd/-*

**K. VENKATESH**  
Partner

Place: Bangalore.

Date :14th September, 2018

Membership Number: 028348

Firm's Registration Number: 002162S

**Annexure - C to the Auditors' Report****Report on the Internal Financial Controls under Clause (i) of Sub-section 3 of Section 143 of the Companies Act, 2013 ("the Act")**

We have audited the internal financial controls over financial reporting of M/s. KARNATAKA FOREST DEVELOPMENT CORPORATION LIMITED, ("the Holding Company") as of 31st March 2018 and We have considered Other Auditors Report on the internal financial controls over financial reporting of M/s. KARNATAKA PULP WOOD LIMITED, ("the Subsidiary Company") and both collectively referred to as "The Group" in conjunction with our audit of the Consolidated Financial statements of the Company for the year ended on that date.

**Management's Responsibility for Internal Financial Controls:**

The Group's management is responsible for establishing and maintaining internal Financial controls based on the internal control over Financial reporting criteria established by the Group considering the essential components of internal control stated in the Guidance Note on Audit of Internal Financial Controls over Financial Reporting issued by the Institute of Chartered Accountants of India ('ICAI'). These responsibilities include the design, implementation and maintenance of adequate internal Financial controls that were operating effectively for ensuring the orderly and efficient conduct of its business, including adherence to Group's policies, the safeguarding of its assets, the prevention and detection of frauds and errors, the accuracy and completeness of the accounting records, and the timely preparation of reliable Financial information, as required under the Act.

**Auditors' Responsibility:**

Our responsibility is to express an opinion on the Group's internal Financial controls over Financial reporting based on our audit. We conducted our audit in accordance with the Guidance Note on Audit of Internal Financial Controls over Financial Reporting (the "Guidance Note") and the Standards on Auditing, issued by ICAI and deemed to be prescribed under section 143(10) of the Act, to the extent applicable to an audit of internal Financial controls, both applicable to an audit of Internal Financial Controls and, both issued by the Institute of Chartered Accountants of India. Those Standards and the Guidance Note require that we comply with ethical requirements and plan and perform the audit to obtain reasonable assurance about whether adequate internal Financial controls over Financial reporting was established and maintained and if such controls operated effectively in all material respects.

Our audit involves performing procedures to obtain audit evidence about the adequacy of the internal Financial controls system over Financial reporting and their operating effectiveness. Our audit of internal Financial controls over Financial reporting included obtaining an



understanding of internal Financial controls over Financial reporting, assessing the risk that a material weakness exists, and testing and evaluating the design and operating effectiveness of internal control based on the assessed risk. The procedures selected depend on the auditor's judgment, including the assessment of the risks of material misstatement of the Consolidated Financial Statements, whether due to fraud or error.

We believe that the audit evidence we have obtained is sufficient and appropriate to provide a basis for our audit opinion on the Group's internal Financial controls system over Financial reporting.

### **Meaning of Internal Financial Controls over Financial Reporting:**

A Group's internal Financial control over Financial reporting is a process designed to provide reasonable assurance regarding the reliability of Financial reporting and the preparation of Consolidated Financial Statements for external purposes in accordance with generally accepted accounting principles. A Group's internal Financial control over Financial reporting includes those policies and procedures that, (1) pertain to the maintenance of records that, in reasonable detail, accurately and fairly reflect the transactions and dispositions of the assets of the Group; (2) provide reasonable assurance that transactions are recorded as necessary to permit preparation of Consolidated Financial Statements in accordance with generally accepted accounting principles, and that receipts and expenditures of the Group are being made only in accordance with authorizations of Management and Directors of the Group; and (3) provide reasonable assurance regarding prevention or timely detection of unauthorized acquisition, use, or disposition of the Group's assets that could have a material effect on the Consolidated Financial Statements.

### **Inherent Limitations of Internal Financial Controls over Financial Reporting:**

Because of the inherent limitations of internal Financial controls over Financial reporting, including the possibility of collusion or improper management override of controls, material misstatements due to error or fraud may occur and not be detected. Also, projections of any evaluation of the internal Financial controls over Financial reporting to future periods are subject to the risk that the internal Financial control over Financial reporting may become inadequate because of changes in conditions, or that the degree of compliance with the policies or procedures may deteriorate.

### **Opinion**

(A) In our opinion, the Holding Company has, in all material respects, an adequate internal Financial controls system over Financial reporting and such internal Financial controls over

**KFDC**

Financial reporting were operating as at 31 March 2018, based on the internal control over Financial reporting criteria established by the Group considering the essential components of internal control stated in the Guidance Note on Audit of Internal Financial Controls over Financial Reporting issued by the Institute of Chartered Accountants of India.

(B) As per the Opinion expressed by the Other Auditor of the Subsidiary Company, the reporting and comments on the Internal Financial Control does not arise, as the Subsidiary Company has stopped operations for a very long time and has not carried out any activity during the year.

**For MURALI & VENKAT**  
Chartered Accountants

*sd/-*

**K. VENKATESH**  
Partner

Place: Bangalore.

Date :14th September, 2018

Membership Number: 028348

Firm's Registration Number: 002162S

For Annexure - D refer Standalone Audit Report

**KARNATAKA FOREST DEVELOPMENT CORPORATION LTD.,**

(A Government of Karnataka Undertaking)

Regd. Office: "Vanavikas" 18th Cross, Malleswaram, Bangalore - 560 003.

**CONSOLIDATED BALANCE SHEET AS AT 31ST MARCH, 2018**

(Rs. in Lakhs)

Sl. No.	Particulars	Note	As at 31.03.2018	As at 31.03.2017	As at 01.04.2016
<b>I</b>	<b>ASSETS</b>				
<b>1)</b>	<b>Non-Current Assets</b>				
	(a) Property, Plant and Equipment	1	4,604.22	4,176.53	3,713.87
	(b) Capital Work-In-Progress		-	-	-
	(c) Bearer Plants in Progress-CWIP	2	3,146.61	3,106.22	3,167.24
	(d) Investment Property	3	63.52	66.41	69.30
	(e) Other Intangible Assets		-	-	-
	(f) Biological Assets other than Bearer Plants	4	1,130.86	755.77	955.52
	(g) Non-Current Assets held for sale	5	143.08	143.08	143.08
	(h) Financial Assets				
	i) Investments	6	-	-	-
	ii) Loans	7	6.08	9.63	8.57
	(i) Other Non - Current Assets	8	1,120.98	762.83	663.08
	<b>Total Non-Current Assets</b>		<b>10,215.33</b>	<b>9,020.49</b>	<b>8,720.67</b>
<b>2)</b>	<b>Current Assets</b>				
	(a) Inventories	9	679.34	937.98	796.80
	(b) Biological Assets other than Bearer Plants	10	6,991.82	5,893.42	4,320.77
	(c) Financial Assets				
	i) Trade Receivables	11	251.90	286.84	298.79
	ii) Cash and Cash Equivalents	12	15,013.86	14,470.41	15,266.50
	iii) Other Bank Balances	13	-	-	1.18
	iii) Loans	14	53.28	63.63	57.50
	iv) Other Financial Assets	15	139.72	127.79	134.24
	(d) Other Current Assets	16	305.52	376.21	301.49
	<b>Total Current Assets</b>		<b>23,435.44</b>	<b>22,156.27</b>	<b>21,177.28</b>
	<b>Total Assets</b>		<b>33,650.77</b>	<b>31,176.76</b>	<b>29,897.95</b>
<b>II</b>	<b>EQUITY AND LIABILITIES</b>				
<b>1)</b>	<b>Equity</b>				
	(a) Equity Share Capital	17	931.40	931.40	931.40
	(b) Other Equity	18	27,303.19	24,681.81	24,128.99
	<b>Total Equity</b>		<b>28,234.59</b>	<b>25,613.21</b>	<b>25,060.39</b>
<b>2)</b>	<b>Liabilities</b>				
<b>2.1)</b>	<b>Non-Current Liabilities</b>				-

Sl. No.	Particulars	Note	As at 31.03.2018	As at 31.03.2017	As at 01.04.2016
	(a) Financial Liabilities				
	(i) Others	19	300.61	1.58	104.27
	(b) Provisions	20	665.13	727.56	692.91
	(c) Deferred Tax Liabilities (Net)		217.20	-	-
	(d) Other Non-Current Liabilities	21	674.82	682.13	695.88
	<b>Total Non-Current Liabilities</b>		<b>1,857.76</b>	<b>1,411.28</b>	<b>1,493.06</b>
2.2)	<b>Current Liabilities</b>				
	(a) Financial Liabilities				
	(i) Borrowings		-	-	-
	(ii) Trade Payables	22	127.53	186.90	127.88
	(iii) Other Financial Liabilities	23	1,482.18	1,439.04	1,040.27
	(b) Other Current Liabilities	24	704.00	1,179.73	925.56
	(c) Provisions	20	1,034.71	1,304.59	1,039.68
	(d) Current Tax Liabilities		<b>210.00</b>	<b>42.01</b>	<b>211.11</b>
	<b>Total Current Liabilities</b>		<b>3,558.42</b>	<b>4,152.26</b>	<b>3,344.50</b>
	<b>Total Liabilities</b>		<b>5,416.18</b>	<b>5,563.54</b>	<b>4,837.56</b>
	<b>Total Equity and Liabilities</b>		<b>33,650.77</b>	<b>31,176.76</b>	<b>29,897.95</b>

The accompanying notes are an integral part of this financial statements Note-33

Sd/-  
(Vijay Kumar Gogi)  
Director

Sd/-  
(Sanjai Mohan)  
Managing Director

As per our Report attached  
for **MURALI & VENKAT**  
Chartered Accountants  
(FRN. 002162S)

Sd/-  
(Harisha A)  
I/C FM & Chief Accounts Officer

Sd/-  
(K VENKATESH)  
Partner  
M.No. 028348

Place : Bangalore  
Date : 11-09-2018

Place : Bangalore  
Date : 14-09-2018

**KARNATAKA FOREST DEVELOPMENT CORPORATION LTD.,**

(A Government of Karnataka Undertaking)

Regd. Office: "Vanavikas" 18th Cross, Malleswaram, Bangalore - 560 003.

**CONSOLIDATED STATEMENT OF PROFIT AND LOSS FOR THE YEAR ENDED 31ST MARCH, 2018**

(Rs. in Lakhs)

Sl. No.	Particulars	Note	For the year ended 31.03.2018	For the year ended 31.03.2017
I	Revenue from Operations	25	9,193.30	6,265.88
II	Other Income	26	1,124.19	1,261.91
III	<b>Total Income (I+II)</b>		<b>10,317.48</b>	<b>7,527.79</b>
IV	<b>Expenses</b>			
	Operating Expenses	27	2,208.23	1,374.84
	Changes in inventories of finished goods, work-in- progress & Stock-in-Trade	28	137.67	(59.34)
	Decrease/(Increase) in Fair value of Assts As per Ind As	29	(969.17)	(867.69)
	Employee Benefit Expense	30	4,158.87	4,439.35
	Finance Costs		-	-
	Depreciation & Amortization Expenses	31	306.33	273.52
	Other Expenses	32	1,590.21	1,019.94
	<b>Total Expenses (IV)</b>		<b>7,432.15</b>	<b>6,180.61</b>
V	Profit before Exceptional Items and Taxes(III-IV)		2,885.33	1,347.18
VI	Exceptional Items		-	-
VII	<b>Profit before Tax (V-VI)</b>		<b>2,885.33</b>	<b>1,347.18</b>
VIII	<b>Tax Expenses</b>		-	-
	Current Tax		210.00	211.19
	MAT credit entitlement		(91.12)	-
	Excess provision of tax for AY 17-18		(32.16)	-
	Deferred Tax Liability		217.20	-
	Total Tax Expense		303.92	211.19
IX	<b>Profit/(Loss) for the year(VII-VIII)</b>		<b>2,581.41</b>	<b>1,135.99</b>
X	<b>Other Comprehensive Income</b>			
	A (i) Items that will not be reclassified to Profit or Loss			
	Defined gratuity and leave encashment benefit -actural gains/(Losses)		39.97	(583.17)

Sl. No.	Particulars	Note	For the year ended 31.03.2018	For the year ended 31.03.2017
	(ii) Income tax on -A		-	-
	B (i) Items that will be reclassified to Profit or Loss		-	-
	(ii) Income tax on -B		-	-
	Total Other Comprehensive Income		39.97	(583.17)
XI	Total Comprehensive income (IX+X) <b>(Comprising Profit and other Comprehensive Income for the year)</b> <b>Earnings per share (EPS) Rs.</b>		<b>2,621.38</b> <b>2,814.45</b>	<b>552.82</b> <b>593.53</b>

The accompanying notes are an integral part of this financial statements Note-33

Sd/-  
**(Vijay Kumar Gogi)**  
Director

Sd/-  
**(Sanjai Mohan)**  
Managing Director

As per our Report attached  
for **MURALI & VENKAT**  
Chartered Accountants  
(FRN. 002162S)

Sd/-  
**(Harisha A)**  
I/C FM & Chief Accounts Officer

Sd/-  
**(K VENKATESH)**  
Partner  
M.No. 028348

**Place : Bangalore**  
**Date : 11-09-2018**

**Place : Bangalore**  
**Date : 14-09-2018**

**KARNATAKA FOREST DEVELOPMENT CORPORATION LTD.,**  
**CONSOLIDATED STATEMENT OF CHANGES IN EQUITY FOR THE YEAR ENDED 31.03.2018**  
**A. EQUITY SHARE CAPITAL**

Rs. in Lakhs

Particulars	As at 1.4.2016	Changes in Equity Share Capital During 2016-17	As at 31.3.2017	Changes in Equity Share Capital During 2017-18	As at 31.3.2018
	931.40	00	931.40	00	931.40

**B. Other Equity**

Rs. in Lakhs

Particulars	Reserves and Surplus						Money Lenders Allotment	Share application money pending allotment	Item of other Comprehensive Income defend Employee Benefit	Total
	Capital reserves	Contingency Grant	Grants for Pulpwood	Other reserves (General reserves)	Retained Earnings	Grants Reclassified Reserves				
Balance at the beginning of the period 01.04.2016	-	1,460.08	979.39	639.96	19,640.98	1,658.35	1,391.00	125.00	-	25,939.81
Total Other Comprehensive Income	-	(1,460.08)	(979.39)	2,439.47	(107.43)	(1,658.35)	-	-	(1,810.82)	-
Tax on Other Comprehensive Income	-	-	-	-	-	-	-	-	-	-
Balance after adjustment on transition to Ind AS 1.4.16	-	-	-	3,079.43	19,533.55	-	1,391.00	125.00	- 24,128.99	-
Total Other Comprehensive Income	-	-	-	-	1,135.99	-	-	-	(583.17)	552.82
Dividends	-	-	-	-	-	-	-	-	-	-
Dividend Distribution Tax	-	-	-	-	-	-	-	-	-	-
Transfer from retained earnings	-	-	-	-	-	-	-	-	-	-
Tax on Other Comprehensive Income	-	-	-	-	-	-	-	-	-	-
Balance at the end of the reporting period 31.03.2017	-	-	-	3,079.43	20,669.54	-	1,391.00	125.00	(583.17)	24,681.81
Balance at the beginning of the period 01.04.2017	-	-	-	3,079.43	20,669.54	-	1,391.00	125.00	(583.17)	24,681.81
Total Other Comprehensive Income	-	-	-	-	2,581.41	-	-	-	39.97	2,621.38
Dividends	-	-	-	-	-	-	-	-	-	-
Dividend Distribution Tax	-	-	-	-	-	-	-	-	-	-
Transfer from retained earnings	-	-	-	-	-	-	-	-	-	-
Tax on Other Comprehensive Income	-	-	-	-	-	-	-	-	-	-
Balance at the end of the reporting period 31.03.2018	-	-	-	3,079.43	23,250.95	-	1,391.00	125.00	(543.20)	27,303.19

The accompanying notes are an integral part of this financial statement note 33

For and on behalf of Board      Sd/-  
**(Vijay Kumar Gogi)**  
 Director

Sd/-  
**(Sanjai Mohan)**  
 Managing Director

As per our Report attached  
 for **MURALI & VENKAT**  
 Chartered Accountants ,  
 (FRN: 002162S)

Place : Bangalore      Sd/-  
**(Harisha A)**  
 Date : 11-09-2018      I/C FM & Chief Accounts Officer

Sd/-  
**(K VENKATESH)**,  
 Partner, M.No. 028348

Place : Bangalore  
 Date : 14-09-2018



**KARNATAKA FOREST DEVELOPMENT CORPORATION LTD.,**

(A Government of Karnataka Undertaking)

Regd. Office: "Vanavikas" 18th Cross, Malleswaram, Bangalore - 560 003.

**CONSOLIDATED STATEMENT OF CASH FLOW FOR THE YEAR ENDED 31ST MARCH, 2018**

(Rs. in Lakhs)

Sl. No.	Particulars	2017-18 ₹	2016-17 ₹
<b>A</b>	<b>CASH FLOW FROM OPERATING ACTIVITIES</b>		
	Total Comprehensive Income	2,621.38	552.82
	Adjustments for :		
	Provision for Income-tax	303.92	211.19
	Depreciation and amortisation	306.33	273.52
	Interest Income	(907.46)	(1,088.86)
	Rental Income	(115.72)	(99.76)
	(Profit)/Loss on write off/ sale of PPE		
	Operating Profit before working capital changes	2,208.45	(151.09)
	Decrease(Increase) in Long term loans	3.56	(1.06)
	Decrease(Increase) in Other Non-Current Assets	(358.14)	(99.75)
	Decrease(Increase) in Inventories	258.64	(141.18)
	Decrease(Increase) in Biological assets other than bearer plants	(1,098.41)	(1,572.64)
	Decrease(Increase) in Trade Receivables	34.94	11.95
	Decrease(Increase) in Loans and Advances	10.35	(6.13)
	Decrease(Increase) in Other Financial Assets	(11.93)	6.45
	Decrease(Increase) in Other Current Assets	70.68	(74.72)
	Increase(Decrease) in Other Financial Liabilities LT	299.03	(102.69)
	Increase(Decrease) in Non-Current Liabilities	(7.32)	(13.74)
	Increase(Decrease) in Trade payables	(59.36)	59.02
	Increase(Decrease) in Other Financial Liabilities Current	43.13	398.77
	Increase(Decrease) in Other Current Liabilities	(475.73)	254.17
	Increase(Decrease) in Provision	52.88	130.45
	<b>Cash from Operations</b>	<b>970.78</b>	<b>(1,302.18)</b>
	Income Tax paid	303.92	211.19
	<b>Cash from Operating before exceptional Items</b>	<b>666.86</b>	<b>(1,513.37)</b>
	Exceptional Items		
	<b>Cash from Operating Activities</b>	<b>666.86</b>	<b>(1,513.37)</b>
<b>B</b>	<b>CASH FLOW FROM INVESTING ACTIVITIES</b>		
	Proceeds on Sale of Fixed Assets	2.46	0.16
	Additions to Fixed Assets,Capital Work-In-Progress & Capital Advance	(734.41)	(734.24)
	(Increase)/Decrease in Capital work in progress/Bearer plants in progress	(40.38)	61.02
	Decrease(Increase) in Biological assets other than bearer plants LT	(375.08)	199.75

Sl. No.	Particulars	2017-18 ₹	2016-17 ₹
	Decrease(Increase) in allocation of nurseries on account of depreciation	0.82	0.80
	Interest Income	907.46	1,088.86
	Rental Income	115.72	99.77
	(Profit)/Loss on write off/ sale of Fixed Assets		
	<b>Net Cash from Investing Activities</b>	<b>(123.42)</b>	<b>716.11</b>
<b>C</b>	<b>CASH FLOW FROM FINANCING ACTIVITIES</b>		
	Proceeds from Borrowings	-	-
	Repayment of Borrowings	-	-
	Interest paid	-	-
	Dividend paid	-	-
	Dividend tax paid	-	-
	Net Cash from Financing Activities	-	-
	<b>TOTAL INCREASE (DECREASE) IN CASH AND CASH EQUIVALENTS DURING THE YEAR (A+B+C)</b>	<b>543.45</b>	<b>(797.27)</b>
	<b>Cash and cash equivalents at the beginning of the year</b>	<b>14,470.41</b>	<b>15,267.68</b>
	<b>Cash and cash equivalents at the end of the year</b>	<b>15,013.86</b>	<b>14,470.41</b>
	<b>Cash and cash equivalents as per the Note No.12</b>	<b>15,013.86</b>	<b>14,470.41</b>

The accompanying notes are an integral part of this financial statements Note-33

For and on behalf of Board

Sd/-  
**(Vijay Kumar Gogi)**  
Director

Sd/-  
**(Harisha A)**  
I/C FM & Chief Accounts Officer

Sd/-  
**(Sanjai Mohan)**  
Managing Director  
As per our Report attached  
for **MURALI & VENKAT**  
Chartered Accountants  
(FRN. 002162S)

Sd/-  
**(K VENKATESH)**  
Partner  
M.No. 028348

**Place : Bangalore**  
**Date : 11-09-2018**

**Place : Bangalore**  
**Date : 14-09-2018**

**KARNATAKA FOREST DEVELOPMENT CORPORATION LTD.,**

(A Government of Karnataka Undertaking)

Regd. Office: "Vanavikas" 18th Cross, Malleswaram, Bangalore - 560 003.

(Rs. in Lakhs)

**PLANT, PROPERTY AND EQUIPMENT**

NOTE - I		DEEMED COST				ACCUMULATED DEPRECIATION/ AMORTISATION and IMPAIRMENT				NET CARRYING VALUE			
Sl. No.	PARTICULARS	Deemed Costs as at 01.04. 2017	Additions	Disposals	Transfers/ Adjustm ents (Includes Assets included as held for sale)	Gross Carrying Value As at 31.03. 2018	As at 01.04. 2017	Depreciation Expense	Impairment Loss	Dedu- ctions/ Adjust- ments (Includes Assets included as held for sale)	As at 31.03. 2018	As at 31.03. 2017	As at 1.04. 2016
1	Freehold Land	3.12	-	-	-	3.12	-	-	-	-	3.12	3.12	3.12
2	Leasehold Land	5.86	-	-	-	5.86	2.13	2.13	-	-	1.60	3.73	5.86
3	Buildings	294.29	8.82	-	-	303.11	5.60	5.75	-	-	291.76	288.69	286.78
4	Roads	4.24	-	-	-	4.24	0.63	0.87	-	-	2.74	3.61	1.49
5	Temporary Sheds	0.42	-	-	-	0.42	0.36	-	-	-	0.06	0.06	0.42
6	Plant & Machinery	130.78	2.53	-	-	133.31	14.83	15.54	-	-	102.94	115.95	126.35
7	Electrical Equipments & Fittings	18.25	0.49	-	-	18.74	2.80	2.74	-	-	13.20	15.45	15.73
8	Vehicles	102.27	8.02	-	-	110.29	15.27	17.82	-	-	77.20	87.01	82.45
9	Bulldozers	22.96	-	0.00	-	22.96	4.43	7.29	-	-	11.24	18.54	16.47
10	Furniture & Fixtures	22.77	1.82	-	-	24.59	3.15	3.36	-	-	18.08	19.62	17.97
11	Borewells	7.00	2.49	-	-	9.48	2.26	1.43	-	-	5.79	4.74	6.01
12	Office Equipments	32.25	12.67	-	-	44.92	3.43	7.59	-	-	33.90	28.82	5.72
13	Computers	15.45	5.85	0.09	-	21.22	5.90	3.48	-	-	11.84	9.55	14.28
14	Bearer Plantation - Rubber	3,670.29	691.73	-	-	4,362.03	202.19	229.80	-	-	3,930.04	3,468.10	3,015.23
15	Bearer Plantations - Bamboo	102.02	-	2.37	-	99.64	0.36	0.36	-	-	98.93	101.66	102.02
16	Bearer Plantations - Tamarind	14.00	-	-	-	14.00	6.11	6.11	-	-	1.79	7.89	14.00
	TOTAL	4,445.97	734.41	2.46	-	5,177.92	269.44	304.26	-	-	4,604.22	4,176.53	3,713.87

- 1.1 Free hold land consists of 2.99 acres (31.03.2017 - 2.99Acres, 01.04.2016 - 2.99Acres) and leases hold lands consists of 46162.55 Ha's (31.03.2017 46162.55 Ha's. 01.04.2016 46162.55 Ha's)
- 1.2 Refer Significant accounting policy No.32.I.2.3 in respect of deemed cost of assets as on the transition date, stimated useful life of assets, method of accounting of depreciation and amortisation charged.
- 1.3 Rehabilitation Reserves of Bearer Plants of Rubber,Bamboo and Tamarind have been re-classified as part of Property, Plant and Equipment.
- 1.4 "Plantation activity on Bearer Plants is being carried on the Leasehold lands from Government of Karnataka by way of operating lease, lease rentals of which is charged to the Statement of Profit & Loss. "
- 1.5 No accounting adjustments are made in the books of accounts towards transfer of ownership of office complex to KSFC pending final agreement and settlement of bills and registration charges.
- 1.6 In respect of the Corporate Office premises, the Company has entered into a Lease Agreement with Govt. of Karnataka for an area of 23000 sft approx. for a period of 30 years. The company has constructed building of a builtup area of 40800 sqft and has foregone 6875 Sqft area to KSFC.
- 1.7 Out of the area 4,443.32 hectares of Rubber Plantations leased to KFDC by Government of Karnataka, an area of 47.60 hectares of land was leased by KFDC to Rubber Board, Kottayam for the use of Rubber Research Institute of India in 1996. The lease period of the Rubber Plantations renewed wef 01.07.2001 for a period 25 years, the land leased to Rubber Board is continued to be in their possession.
- 1.8 The Company has not provided for impairment of Assets as per IND AS. 36 in the absence of annual assessment to be carried out in this regard.

(Rs. in Lakhs)

Notes	Particulars	As at 31.03.2018	As at 31.03.2017	As at 1.04.2016
<b>2</b>	<b>BEARER PLANTS IN PROGRESS-CWIP</b>			
	See Accounting policies in Notes 33			
	Rubber Replanting Project	3,146.61	3,106.22	3,167.24
	<b>TOTAL</b>	<b>3,146.61</b>	<b>3,106.22</b>	<b>3,167.24</b>
	"Less : Provisions made Rubber Replanting Project "	-	-	-
	<b>TOTAL</b>	<b>3,146.61</b>	<b>3,106.22</b>	<b>3,167.24</b>

# KARNATAKA FOREST DEVELOPMENT CORPORATION LTD.,

(A Government of Karnataka Undertaking)

Regd. Office: "Vanavikas" 18th Cross, Malleswaram, Bangalore - 560 003.

KFDC

## INVESTMENT PROPERTY

(Rs. in Lakhs)

NOTE -3		DEEMED COST				ACCUMULATED DEPRECIATION/ AMORTISATION and IMPAIRMENT				NET CARRYING VALUE			
Sl. No.	PARTICULARS	Deemed Costs as at 01.04. 2017	Additions	Disposals	Transfers/ Adjustm ents (Includes Assets included as held for sale)	Gross Carrying Value As at 31.03. 2018	As at 01.04. 2017	Depreciation Expense	Impairment Loss	Dedu- ctions/ Adjust- ments (Includes Assets included as held for sale)	As at 31.03. 2018	As at 31.03. 2017	As at 1.04. 2016
1	Land	5.36				5.36	1.95	1.95			3.90	1.46	5.36
2	Building	57.76				57.76	0.94	0.94			1.88	55.88	57.76
3	Bearer Plant:												
a	Tea Plantations	6.18				6.18	-	-			-	6.18	6.18
	TOTAL	69.30	0	0	0	69.30	2.89	2.89	0.00	0.00	5.78	63.52	69.30

3.1 The Company has estimated the fair value of the investment property based on the Government guidance value of similar properties in the investment properties location. The fair value measurement estimates for investment properties are categorized as Level 2.

3.2 The Company has leased out 19,494 Sqf area out of the total building area of 40,800 sqft.

3.3 The Company vide government order issued by Government of Karnataka has leased an area of 55.90 Hectares of tea plantations on license to a private planter. The license period for Tea Plantation is given for a period of 15 years from 2008-09.

Notes	Particulars	As at 31.03.2018	As at 31.03.2017	As at 1.04.2016
<b>4</b>	<b>BIOLOGICAL ASSETS OTHER THAN BEARER PLANTS -NON CURRENT ASSETS</b>			
	See Accounting policies in Notes 33 I.2.4			
(i)	Acacia Plantations	-	-	-
(ii)	Eucalyptus Plantations	517.27	424.30	376.25
(iii)	Hebbevu Plantations	0.67	0.38	(0.17)
(iv)	Casurina Plantations	188.90	-	-
(v)	Subabul Plantations	2.81	2.60	-
(vi)	Teak Plantations	324.44	324.44	324.44
(vii)	Honge Plantations	0.68	-	-
(viii)	Others	96.07	4.05	254.99
	<b>TOTAL</b>	<b>1,130.86</b>	<b>755.77</b>	<b>955.52</b>

4.1 The Biological Assets other than the Bearer plants as mentioned above under this category are the Plantations of growth in various stages.

(Rs. in Lakhs)

Notes	Particulars	As at 31.03.2018	As at 31.03.2017	As at 1.04.2016
<b>5</b>	<b>NON-CURRENT ASSETS HELD FOR SALE</b>			
1	Casurina Plantations	0.48	0.48	0.48
2	Stock of Acacia wood (At fair value)	142.60	142.60	142.60
	<b>TOTAL</b>	<b>143.08</b>	<b>143.08</b>	<b>143.08</b>

Notes	Particulars	As at 31.03.2018	As at 31.03.2017	As at 1.04.2016
<b>6</b>	<b>INVESTMENT</b>			
	Investment in Equity Instruments (Unquoted)			
	Subsidiary (at cost)			
	Karnataka Pulpwood Limited, Bangalore: 1,25,000 equity shares of Rs. 100/- each fully paid (1,25,000 as on 31.3.2017, 1,25,000 as on 31.3.2016)	-	-	-
	<b>TOTAL -</b>	<b>-</b>	<b>-</b>	<b>-</b>

Note

6.1 On account of a government order passed by the Government of Karnataka vide its proceedings/order No. DPAER 56 ARU 2002, Bangalore dated 27th June 2005, the Subsidiary Company has been directed to wind up. Since the Subsidiary Company was not able to initiate liquidation proceedings, it is no longer considered as a "going concern". Hence, the investment in the shares of KPL amounting to 1,25,00,000/- has been written-off in the books of the Company in Financial Year 2004-05 and is valued as "Nil".

(Rs. in Lakhs)

Notes	Particulars	As at 31.03.2018	As at 31.03.2017	As at 1.04.2016
<b>7</b>	<b>LOANS</b>			
<b>A</b>	<b>SECURED &amp; CONSIDERED GOOD</b>			
	Employee Loans and Advances	6.08	8.43	7.47
	<b>TOTAL - A</b>	<b>6.08</b>	<b>8.43</b>	<b>7.47</b>
<b>B</b>	<b>ADVANCES RECOVERABLE IN CASH OR IN KIND CONSIDERED GOOD FOR WHICH THE COMPANY HOLDS NO SECURITY OTHER THAN THE PERSONAL SECURITY</b>			
1	Employees' Security Deposit	-	1.20	1.11
2	Other Advances	0.32	0.32	0.42
	<b>TOTAL (B)</b>	<b>0.32</b>	<b>1.53</b>	<b>1.53</b>
<b>C</b>	Less: Loss Allowance	0.32	0.32	0.42
	<b>TOTAL (A+B-C)</b>	<b>6.08</b>	<b>9.63</b>	<b>8.57</b>

(Rs. in Lakhs)

Notes	Particulars	As at 31.03.2018	As at 31.03.2017	As at 1.04.2016
<b>8</b>	<b>OTHER NON CURRENT ASSETS</b>			
	<b>ADVANCES RECOVERABLE IN CASH OR IN KIND CONSIDERED GOOD FOR WHICH THE COMPANY HOLDS NO SECURITY OTHER THAN THE PERSONAL SECURITY</b>			
1	Deposit with Government and Other Departments	97.02	96.35	95.59
2	Amount Receivable from GoK	195.50	193.12	190.85
3	Court fee deposit	1.12	1.12	1.12
4	Workmen's Compensation Deposit	7.26	7.26	5.02
5	MAT credit entitlement	169.68	87.99	257.17
6	Income Tax refund due	551.19	306.94	113.87
7	Amount paid under protest	139.74	97.60	-
8	Other Advances	2.57	15.57	42.57
	<b>TOTAL</b>	<b>1,164.09</b>	<b>805.95</b>	<b>706.20</b>
	Less: Provision for bad & doubtful Debts on Court Fees Receivable Item-3	(1.12)	(1.12)	(1.12)
	Less: Provision for GoK as against Item-2	(41.99)	(41.99)	(41.99)
	<b>TOTAL</b>	<b>1,120.98</b>	<b>762.83</b>	<b>663.08</b>



(Rs. in Lakhs)

Notes	Particulars	As at 31.03.2018	As at 31.03.2017	As at 1.04.2016
<b>8A</b>	<b>RECEIVABLE FROM GOK</b>			
1	Government of Karnataka (Forest Department)			
	a) Eucalyptus	16.71	16.71	16.71
	b) Cocoa Operational Loss	-	-	-
	c) Sale of Old assets (Cocoa)	-	-	-
	d) Teak	41.99	41.99	41.99
	e) PCCF (Wildlife Wing - areas)	81.37	81.37	81.37
	f) Tamarind Plantation project (1996-1997)	9.35	9.35	9.35
	g) Dozer Charges Recoverable	-	-	-
2	Leave Salary Recoverable	33.65	31.27	29.00
3	Income Tax Recoverable	-	-	-
4	Silvipastural Project	1.42	1.42	1.42
5	Director of Health & Family Welfare Scheme	1.07	1.07	1.07
6	Chief Engineer Communication & Buildings, B'lore.	0.02	0.02	0.02
7	Euc. Seedlings and Power tillers	7.67	7.67	7.67
8	Interest receivable from Govt. of Karnataka	2.24	2.24	2.24
	<b>TOTAL</b>	<b>195.49</b>	<b>193.12</b>	<b>190.85</b>

8A.1 The Eucalyptus plantations transferred vide Government Order to the jurisdiction of PCCF - Wild Life area is Rs.81,37,367/- has been withdrawn from the value of inventories and the same was disclosed as receivable from the PCCF (Wild Life Wing) under amount receivable from Government of Karnataka. The efforts will be made to avail compensation from the government for the area transferred. The same is included in Amount receivable from GoK, as mentioned in Item-1(e)

8A.1 The cost of the Tamarind plantations raised during the 1996-97 in Byrasandra of Bangalore division. During the year 2013-14, KFDC handed over the area 118.50ha of Byrasandra plantations along with 5000 standing tamarind trees to the forest department as per the orders of GoK. As the plantations along with area were handed over to forest department hence, the cost of the plantations has to be recovered.(Rs.9,35,480/-). Correspondence with the government will be made to recover the amount. The amount is included in Amount receivable from GoK, as mentioned in Item-1(f)

(Rs. in Lakhs)

Notes	Particulars	As at 31.03.2018	As at 31.03.2017	As at 01.04.2016
<b>9</b>	<b>INVENTORIES</b>			
a)	Stock of Finished Goods	546.12	683.79	624.45
b)	Stock of Traded Goods	-		0.02
c)	Stores, Consumables and Spare parts (in stock and in transit)	134.20	254.74	173.48
	<b>TOTAL</b>	<b>680.32</b>	<b>938.53</b>	<b>797.96</b>
d)	Other Stock	0.25	0.68	6.70
	Less: Provisions for pepper and Rubber Plantation	(1.23)	(1.23)	(7.85)
	<b>TOTAL</b>	<b>(0.98)</b>	<b>(0.55)</b>	<b>(1.15)</b>
	<b>TOTAL</b>	<b>679.34</b>	<b>937.98</b>	<b>796.80</b>

(Rs. in Lakhs)

Notes	Particulars	As at 31.03.2018	As at 31.03.2017	As at 01.04.2016
<b>10</b>	<b>BIOLOGICAL ASSETS OTHER THAN BEARER PLANTS</b>			
(i)	Acacia Plantations	1,152.88	1,914.28	1,452.24
(ii)	Eucalyptus Plantations	5,823.55	3,978.83	2,868.53
(iii)	Hebbevu Plantations	-	-	-
(iv)	Casurina Plantations	-	-	-
(v)	Subabul Plantations	15.39	0.30	-
(vi)	Teak Plantations	-	-	-
(vii)	Others	-	-	-
	<b>TOTAL</b>	<b>6,991.82</b>	<b>5,893.42</b>	<b>4,320.77</b>

10.1 The Biological Assets other than the Bearer plants as mentioned above are ready to cut and meant for sale.

(Rs. in Lakhs)

Notes	Particulars	As at 31.03.2018	As at 31.03.2017	As at 01.04.2016
<b>11</b>	<b>TRADE RECEIVABLES</b>			
I	Secured Considered good	-	-	-
a)	Un-Secured, considered good	251.90	286.84	298.79
b)	Un-Secured, considered doubtful	266.51	266.51	266.51
c)	Less: Provision for bad and doubtful debts	(266.51)	(266.51)	(266.51)
	<b>Total Receivables</b>	<b>251.90</b>	<b>286.84</b>	<b>298.79</b>
d)	Current Portion	251.90	286.84	298.79
e)	Non-Current Portion	-	-	-
	<b>TOTAL</b>	<b>251.90</b>	<b>286.84</b>	<b>298.79</b>

## NOTES TO THE FINANCIAL STATEMENTS

(Rs. in Lakhs)

Notes	Particulars	As at 31.03.2018	As at 31.03.2017	As at 01.04.2016
<b>12</b>	<b>CASH AND CASH EQUIVALENTS</b>			
a)	<b>Balance with Banks</b>			
	Current Accounts	1,238.28	1,730.61	1,266.35
	Saving Accounts	-	-	1.07
	Deposit Accounts (less than 3 months)	29.14	0.46	1,137.96
	Deposit Accounts (3-12 months)	13,746.42	12,739.08	12,845.78
b)	Cash in transit/Inter unit fund transfer	-	0.23	15.32
c)	Stamps in hand	0.02	0.03	0.02
	<b>TOTAL</b>	<b>15,013.86</b>	<b>14,470.41</b>	<b>15,266.50</b>

(Rs. in Lakhs)

Notes	Particulars	As at 31.03.2018	As at 31.03.2017	As at 01.04.2016
<b>13</b>	<b>OTHER BANK BALANCES</b>			
a)	<b>Balance with Banks</b>			
	For Unpaid Dividend	-	-	1.18
	<b>TOTAL</b>	<b>-</b>	<b>-</b>	<b>1.18</b>

(Rs. in Lakhs)

Notes	Particulars	As at 31.03.2018	As at 31.03.2017	As at 01.04.2016
<b>14</b>	<b>LOANS</b>			
	<b>Advances Recoverable In Cash Or In Kind Considered Good For Which The Company Hold No Security Other Than The Personal Security</b>			
a)	Advance to Employees	48.49	46.82	53.19
b)	Advance to Suppliers	0.62	12.28	0.62
c)	Other Advances	4.16	4.54	3.69
d)	Karnataka Pulpwood Limited	-	-	-
	<b>TOTAL</b>	<b>53.28</b>	<b>63.63</b>	<b>57.50</b>

(Rs. in Lakhs)

Notes	Particulars	As at 31.03.2018	As at 31.03.2017	As at 01.04.2016
<b>15</b>	<b>OTHER FINANCIAL ASSETS</b>			
a)	Interest accrued on Deposits	119.45	112.40	131.18
b)	Others - Deposits held more than 12 months	20.27	15.39	3.06
	<b>TOTAL</b>	<b>139.72</b>	<b>127.79</b>	<b>134.24</b>

(Rs. in Lakhs)

Notes	Particulars	As at 31.03.2018	As at 31.03.2017	As at 01.04.2016
<b>16</b>	<b>OTHER CURRENT ASSETS</b>			
a)	Income Receivable	1.55	1.28	2.31
b)	Rent & Other Charges receivable	51.77	57.70	41.06
c)	Accounts Receivable	0.04	0.04	0.23
d)	Royalty and Building Rent from M/s. Campco Ltd., Mangalore	14.57	14.57	14.57
e)	Prepaid Expenses	5.81	7.27	7.47
f)	Balances with Divisions	3.93	10.47	31.86
g)	Advance Income Tax	35.00	136.88	193.07
h)	TDS receivable	87.88	108.21	(4.79)
i)	Service Tax / GST Input available	119.55	54.35	30.28
	Less : Provision for bad & doubtful Debts Royalty and Building Rent from M/s. Campco Ltd., Mangalore. Item-(d)	(14.57)	(14.57)	(14.57)
	<b>TOTAL</b>	<b>305.52</b>	<b>376.21</b>	<b>301.49</b>

(Rs. in Lakhs)

Notes	Particulars	As at 31.03.2018	As at 31.03.2017	As at 01.04.2016
<b>17</b>	<b>EQUITY SHARES CAPITAL</b>			
	" Equity Share Capital Authorized 2,50,000 Equity Shares of Rs.1000/- each "	2,500.00	2,500.00	2,500.00
	"Issued 93,140 equity shares of Rs.1,000/- each fully paid up (of the above shares 58,613 equity shares are allotted as fully paid up pursuant to transfer of rubber plantations vide G.O. No. FFD 5 FRP 82 dated 31/03/1982 without payment being received in cash)."	931.40	931.40	931.40
	Subscribed and Fully Paid up* 93,140 equity shares of Rs.1,000/- each fully paid up (of the above shares 58,613 equity shares are allotted as fully paid up pursuant to transfer of rubber plantations vide G.O. No. FFD 5 FRP 82 dated 31/03/1982 without payment being received in cash).	931.40	931.40	931.40
	<b>Total</b>	<b>931.40</b>	<b>931.40</b>	<b>931.40</b>

17.1 "93,140 Equity Shares (Previous year: 93,140 equity shares) are fully owned by Government of Karnataka during the Financial Year 2017-18"

**A. Reconciliation of shares outstanding at the beginning and at the end of the reporting period**

(Rs. in Lakhs)

Particulars	31.03.2018		31.03.2017		As at 01.04.2016	
	No. of shares	Amount	No. of shares	Amount	No. of shares	Amount
Shares outstanding at the beginning of the reporting period	93,140	93,140,000	93,140	93,140,000	93,140	93,140,000
Add: Shares issued during the year	-	-	-	-	-	-
Shares outstanding at the end of the reporting period	93,140	93,140,000	93,140	93,140,000	93,140	93,140,000

**B. Particulars of shareholders holding more than 5% of shares**

(Rs. in Lakhs)

Particulars	31.03.2018		31.03.2017		1.04.2016	
	No. of shares	% of total share holding	No. of shares	% of total share holding	No. of shares	% of total share holding
Equity shares of Rs.1000/- each fully paid- up held by- Government of Karnataka	93,140	100	93,140	100	93,140	100

**C. Dividend Paid**

Particulars	As at 31.03.2018	As at 31.03.2017	As at 1.04.2016
Final Dividend	-	-	18,628,000
Dividend Distribution tax	-	-	3,792,288
Dividend per share	-	-	200

**D Rights, preferences and restrictions attached to Equity Shares**

The Company has single class of equity shares having a par value of Rs. 1000/- each. Each shareholder is eligible for one vote per share held. The holders of equity shares have the right to receive dividend proposed by the Board of Directors subject to the approval in the ensuing Annual General Meeting. In the event of liquidation, the equity shareholders are eligible to receive the remaining assets of the Company in proportion to their shareholding.

(Rs. in Lakhs)

Notes	Particulars	As at 31.03.2018	As at 31.03.2017	As at 1.04.2016
<b>18</b>	<b>OTHER EQUITY</b>			
a)	General Reserve	23,165.81	22,612.99	19,662.56
b)	P&L Balance	2,621.38	552.82	2,950.43
c)	KPL Capital			
	Share Application Money pending allotment	1,391.00	1,391.00	1,391.00
	Share capital adjustment	125.00	125.00	125.00
		1,516.00	1,516.00	1,516.00
	<b>TOTAL</b>	<b>27,303.19</b>	<b>24,681.81</b>	<b>24,128.99</b>

(Rs. in Lakhs)

Notes	Particulars	As at 31.03.2018	As at 31.03.2017	As at 1.04.2016
<b>19</b>	<b>OTHER FINANCIAL LIABILITIES (Non Current Liabilities)</b>			
1	Advance from GoK for JBIC Scheme	0.38	0.38	0.38
2	Employee Security Deposits	-	1.20	1.11
3	Lease Rent Payable			102.79
4	Interest on lease rental payable	300.23	-	-
	<b>TOTAL</b>	<b>300.61</b>	<b>1.58</b>	<b>104.27</b>

19.1 As per the Government Order No. APJI 80 FPC 2017 dated 18.01.2018, Interest payable on Lease Rent amounting Rs. 450.23 lakhs upto the period ended 31.03.2016 which was not provided for in the earlier years as expense by the company, and the same has been accounted during the year. The same is payable as per the order, in 3 annual installments and accordingly the liability is classified as current liability of Rs.150 lakhs and the balance Rs.300.23 lakhs as non current liability.

## 20 PROVISIONS

(Rs. in Lakhs)

Particulars	Non Current			Current		
	As at 31.03.2018	As at 31.03.2017	As at 01.04.2016	As at 31.03.2018	As at 31.03.2017	As at 01.04.2016
Provisions for employee benefits*						
" Defined benefit liability - Gratuity "	-	-	-	894.72	1,114.83	794.68
Liability for Leave Encashment	665.13	727.56	692.91	139.99	189.76	245.01
<b>Total provisions</b>	<b>665.13</b>	<b>727.56</b>	<b>692.91</b>	<b>1,034.71</b>	<b>1,304.59</b>	<b>1,039.68</b>

20.1 The Company is having separate Gratuity Trust accounts in respect of employees to which annual contributions are made as per the actuarial valuation.

20.2 The Provision for Leave Encashment has been provided based of the actuarial valuation carried out for the year ended 31.03.2016, 31.03.2017 and 31.03.2018.

(Rs. in Lakhs)

Particulars	As at 31.03.2018	As at 31.03.2017	As at 1.04.2016
Defined benefit liability - Gratuity	894.72	1,114.83	794.68
Liability for compensated absences	805.13	917.33	937.91
<b>Total employee benefit liabilities</b>	<b>1,699.85</b>	<b>2,032.15</b>	<b>1,732.59</b>
Non-current	665.13	727.56	692.91
Current	1,034.71	1,304.59	1,039.69
<b>Total employee benefit liabilities</b>	<b>1,699.85</b>	<b>2,032.15</b>	<b>1,732.59</b>

For details about the related employee benefit expenses, see Notes 31

### Reconciliation of the net defined benefit liability

#### A. Change in Present Value of Obligation

(Rs. in Lakhs)

Particulars	TYPE OF PLAN			
	GRATUITY		LEAVE ENCASHMENT	
	31.03.2018	31.03.2017	31.03.2018	31.03.2017
Present Value of Obligation at the beginning of the year	2,940.80	2,660.82	917.33	937.91
Interest Cost	229.38	190.72	62.04	67.22
Current service cost	107.08	100.63	42.75	35.61
Prior service Cost	35.04			
Benefits paid	-	(553.64)	(243.94)	(195.36)
Actuarial loss/(gain) on obligation (balancing figure) recognised in the statement of Other Comprehensive Income	(449.19)	542.27	26.96	71.95
<b>Balance as at the end of the year</b>	<b>2,863.12</b>	<b>2,940.80</b>	<b>805.13</b>	<b>917.33</b>

#### B. Change in Fair Value of Plan Assets

(Rs. in Lakhs)

Particulars	TYPE OF PLAN			
	GRATUITY		LEAVE ENCASHMENT	
	31.03.2018	31.03.2017	31.03.2018	31.03.2017
Fair Value of Plan Assets the beginning of the year	1,825.98	1,866.14	-	-
Interest Cost	142.43	140.81	-	-
Employer Contribution	-	341.61	-	-
Benefits paid	-	(553.64)	-	-
Actuarial (loss)/gain on obligation (balancing figure)	-	31.06	-	-
<b>Balance as at the end of the year</b>	<b>1,968.41</b>	<b>1,825.98</b>	<b>-</b>	<b>-</b>



**C. Net Obligations recognized in Balance Sheet**

(Rs. in Lakhs)

Particulars	TYPE OF PLAN			
	GRATUITY		LEAVE ENCASHMENT	
	2017-18	2016-17	2017-18	2016-17
A. Present Value of Obligation at the end of the year	2,863.12	2,940.80	805.13	917.33
B. Fair Value of Plan Assets the end of the year	1,968.41	1,825.98	-	-
Funded Status	(894.71)	(1,114.82)	(805.13)	(917.33)
<b>C (A-B) Liability recognized in Balance Sheet (as per actuarial valuation)</b>	<b>894.71</b>	<b>1,114.82</b>	<b>805.13</b>	<b>917.33</b>

**Expense recognised in Statement of Profit & Loss**

(Rs. in Lakhs)

Particulars	TYPE OF PLAN			
	GRATUITY		LEAVE ENCASHMENT	
	2017-18	2016-17	2017-18	2016-17
Current service cost	107.08	100.63	42.75	35.61
Net Interest on Net Defined Benefit Obligations	86.96	49.91	62.04	67.22
Expense recognised in Statement of Profit & Loss	194.04	150.54	104.79	102.83

**Remeasurements recognised in Other Comprehensive Income**

(Rs. in Lakhs)

Particulars	TYPE OF PLAN			
	GRATUITY		LEAVE ENCASHMENT	
	2017-18	2016-17	2017-18	2016-17
Actuarial loss/(gain) on obligation	13.01	511.22	26.96	71.95

**Defined Benefit Obligation**

(Rs. in Lakhs)

Particulars	TYPE OF PLAN			
	GRATUITY		LEAVE ENCASHMENT	
	2017-18	2016-17	2017-18	2016-17
Discount Rate	8%	8%	8%	8%
Salary Escalation Rate	6%	6%	6%	6%
Attrition Rate	3%	3%	3%	1-3%

## Sensitivity Analysis

(Rs. in Lakhs)

Particulars	31-3-2018		31-3-2017	
	INCREASE	DECREASE	INCREASE	DECREASE
Gratuity (Increase)/decrease in Defined Benefit Obligations				
Discount Rate (0.5% movement)	143.93	(130.63)	(118.74)	131.86
Salary escalation rate (0.5% movement)	144.17	-132.95	132.76	(122.02)
Leave encashment (Increase)/decrease in Defined Benefit Obligations				
Discount Rate (0.5% movement)	28.10	(25.78)	(33.17)	36.42
Salary escalation rate (0.5% movement)	18.83	(18.28)	23.24	(22.56)

(Rs. in Lakhs)

Notes	Particulars	As at 31.03.2018	As at 31.03.2017	As at 1.04.2016
<b>21</b>	<b>OTHER NON-CURRENT LIABILITIES</b>			
<b>A</b>	<b>Deferred Income</b>			
	Government Grants	90.48	97.79	110.22
<b>B</b>	<b>Others</b>			
	Liabilities towards Capital Supplies	13.95	13.95	15.27
	Due to Government of Karnataka	380.06	380.06	380.06
	Employee Benefit Payable	186.75	186.75	186.75
	Other Payable	3.58	3.58	3.58
	<b>TOTAL</b>	<b>674.82</b>	<b>682.13</b>	<b>695.88</b>

(Rs. in Lakhs)

Notes	Particulars	As at 31.03.2018	As at 31.03.2017	As at 1.04.2016
<b>22</b>	<b>TRADE PAYABLES</b>			
	Sundry Creditors- Supplies and Services	127.53	186.90	127.88
	<b>TOTAL</b>	<b>127.53</b>	<b>186.90</b>	<b>127.88</b>

22.1 All trade payables are 'current'

22.2 The company has initiated the process of Identifying those Enterprises supplying goods & services, which qualify under the definition Micro, Small and Medium enterprises Development Act 2006. The amount due to Micro & Small Enterprises has not been determined to disclose the same as per of the Trade Payables. Further, there are no interest payables/Interest accrued but not paid/interest claims on account of the referred enterprises by the company during the year.

(Rs. in Lakhs)

Notes	Particulars	As at 31.03.2018	As at 31.03.2017	As at 1.04.2016
<b>23</b>	<b>OTHER FINANCIAL LIABILITIES</b> (Current Liabilities)			
a)	EMD & Security Deposits	220.98	265.98	207.35
b)	Deferred Income	0.08	4.11	10.89
c)	Other Liabilities	784.55	844.25	666.14
d)	Dues to Government of Karnataka - FDF	326.57	324.70	155.88
e)	Interest on lease rental payable Forest Dept.	150.00	-	-
	<b>TOTAL</b>	<b>1,482.18</b>	<b>1,439.04</b>	<b>1,040.27</b>

(Rs. in Lakhs)

Notes	Particulars	As at 31.03.2018	As at 31.03.2017	As at 31.03.2018
<b>24</b>	<b>OTHER CURRENT LIABILITIES</b>			
a)	Employment Benefit Payable	564.33	856.42	675.57
b)	Advances from Customers	38.15	75.76	19.63
c)	Statutory Liabilities	92.93	219.92	209.58
d)	Other Payables	0.80	11.23	10.68
e)	Liabilities towards capital supplies	0.47	8.06	0.23
f)	Deferred Income	7.32	8.35	9.87
	<b>TOTAL</b>	<b>704.00</b>	<b>1,179.73</b>	<b>925.56</b>

(Rs. in Lakhs)

Notes	Particulars	As at 31.03.2018	As at 31.03.2017
<b>25</b>	<b>REVENUE FROM OPERATIONS</b>		
a)	Sale of Rubber	3,537.97	3,457.88
b)	Sale of Rubber Trees	1,082.28	51.68
c)	Sale of pulpwood	4,444.45	2,695.02
d)	Sale of firewood	40.75	18.05
e)	Sale of Tamrind & Cashew	4.77	7.84
f)	Sale of Euc.Citrodora Leaves / Miscellaneous	3.26	14.27
g)	Sale Of Marihal Bamboo	35.72	21.14
h)	Sale of Eucalyptus, Poles/Stumps & Others	44.10	-
	<b>TOTAL</b>	<b>9,193.30</b>	<b>6,265.88</b>

25.1 Quantitative information regarding opening stock of sales and closing stock for the year ended 31.03.2018 is furnished in the statement annexed.

25.2 The sale of rubber for the year 2017-18 includes Sale of Rubber Rs.16.68 lakhs (Previous Year Rs.4.74 lakhs) being goods sold but not lifted by the parties.

(Rs. in Lakhs)

Notes	Particulars	As at 31.03.2018	As at 31.03.2017
<b>26</b>	<b>OTHER INCOME</b>		
I	Interest Income		
	Interest on FD	907.46	1,088.86
	Interest On HBA	0.43	0.97
	Interest On delayed receipts	9.30	-
	Interest On Vehicle Loan	0.25	0.70
II	<b>Rental Income</b>		
	Rent Building	105.12	91.12
	House Rent (Employees)	10.60	8.64
	Ground Rent	0.67	1.61
III	<b>Other Non-operating Incomes</b>		
	License Fee For Tea Plantation	3.68	3.43
	Provisions no longer Required	24.16	12.77
	Extension Fee received	4.74	0.02
	EMD & Security Deposit Forfeited	10.02	4.14
	Subsidy Amortised	8.35	8.57
	Other receipts	35.78	30.56
	Sale of Scrap	0.84	0.86
	Sundry Balances written back	0.06	9.62
IV	<b>Profit or Loss on Sale of Plant,Property and Equipment</b>		
	Profit on Sale of assets	2.74	0.02
	<b>TOTAL</b>	<b>1,124.19</b>	<b>1,261.91</b>

Notes	Particulars	As at 31.03.2018	As at 31.03.2017
<b>27</b>	<b>OPERATING EXPENSES</b>		
I	Rubber Production Expenses:		
	Plantation Maintainance&Latex Collection Charges	319.45	276.59
	Maintainance of plantation roads	1.08	7.85
	Labour Welfare Expenses	126.01	91.84
	Freight&Transportation	0.04	0.00
	Tools&Implements	0.98	2.03
		<b>447.55</b>	<b>378.32</b>
II	<b>Rubber Processing Expenses:</b>		
	Rubber Processing Expenses	50.42	61.14
	Factory Repairs&Maintainance	35.68	32.40
	Machinery Maintainance	29.88	30.87
	Containers (Barrels)	129.78	135.91
	Power charges	27.00	24.59
		<b>272.76</b>	<b>284.91</b>
III	<b>Cost of Pulpwood Sales:</b>		
	Cost Of Production of Eculyptus /Acacia Sold	287.24	120.69
	Extraction Of Eculyptus & Others	1,206.66	598.94
	Extraction & Preparation Of Eculyptus Tomato Sticks	5.76	2.81
	Extraction Of Eculyptus Wood, Timber & Others	0.80	0.57
	Extraction Of Eculyptus Tomato, firewood & Others	2.49	1.74
	Extraction of poles	0.52	0.54
		<b>1,503.48</b>	<b>725.28</b>
IV	<b>Cost of Bamboo and others:</b>		
	Extraction of Marihal Bamboo	6.99	4.79
		6.99	4.79
	<b>Total</b>	<b>2,230.77</b>	<b>1,393.30</b>
	Less:Alloted to Nurseries&Plantations	(22.55)	(18.46)
	<b>TOTAL</b>	<b>2,208.23</b>	<b>1,374.84</b>

(Rs. in Lakhs)

Notes	Particulars	As at 31.03.2018	As at 31.03.2017
<b>28</b>	<b>CHANGES IN INVENTORIES FINISHED GOODS, WORK-IN-PROGRESS AND STOCK IN TRADE</b>		
	Opening Stock	682.45	631.28
	Less: Stock of Acacia- Transferred to Non Current Assets	-	8.18
	Less: Closing Stock	544.77	682.45
	<b>TOTAL</b>	<b>137.67</b>	<b>(59.34)</b>

(Rs. in Lakhs)

Notes	Particulars	As at 31.03.2018	As at 31.03.2017
<b>29</b>	<b>DECREASE/(INCREASE) IN FAIR VALUE OF ASSTS AS PER IND AS</b>		
	Fair value of Biological Assets otherthan Bearer Plants	(969.18)	(863.45)
	Interest Income on Security Deposits Fair value	(9.94)	(10.86)
	Interest Expense on Security Deposits	9.95	6.62
	<b>TOTAL</b>	<b>(969.17)</b>	<b>(867.69)</b>

(Rs. in Lakhs)

Notes	Particulars	As at 31.03.2018	As at 31.03.2017
<b>30</b>	<b>EMPLOYEE BENEFIT EXPENSES</b>		
a)	Salaries, Wages and Bonus	3,882.22	4,266.14
b)	Remuneration to Managing Director	32.53	30.09
c)	Contribution to provident fund, gratuity & Other funds	334.50	302.59
d)	Leave Travel Concession	0.26	2.59
e)	Labour Welfare Expenses	0.56	0.16
f)	Hospital maintainance	6.44	7.40
g)	Staff Welfare expense	15.48	18.87
h)	Reimbursement of Medical Expenses	11.60	13.29
i)	Cremation Charges	0.15	0.20
j)	Contribution to may day committee	0.42	0.42
	<b>Total</b>	<b>4,284.14</b>	<b>4,641.75</b>
	Less:Alloted To Nurseries & Plantation	(125.27)	(202.40)
	<b>TOTAL</b>	<b>4,158.87</b>	<b>4,439.35</b>

30.1 Exgratia liability of Rs. 48,87,738/- to staff has been crystalised during the year pertaining to earlier years. Accordingly, the same has been included in "Salaries, Wages & Bonus" and was paid during the year.

(Rs. in Lakhs)

Notes	Particulars	As at 31.03.2018	As at 31.03.2017
<b>31</b>	<b>DEPRECIATION AND AMORTIZATION EXPENSES</b>		
a)	Depreciation/amortization of property, plant and equipment and Investment Property	70.89	65.38
b)	Rubber Rehabilitation Reserve	229.80	202.47
c)	Tamarind Rehabilitation Reserve	0.36	0.36
d)	Bamboo Rehabilitation Reserve	6.11	6.11
		<b>307.15</b>	<b>274.31</b>
	Less: Allocation to Nurseries	(0.82)	(0.80)
	<b>TOTAL</b>	<b>306.33</b>	<b>273.52</b>

(Rs. in Lakhs)

Notes	Particulars	As at 31.03.2018	As at 31.03.2017
<b>32</b>	<b>OTHER EXPENSES</b>		
I	<b>Repairs and maintenance:</b>		
	Building	51.56	112.71
	Vehicles	140.16	124.61
	Others	20.38	20.84
	Maintenance of earth moving equipments & pumpsets /Dozer	25.48	84.19
II	<b>Others:</b>		
	Plantation Maintenance Expenditure	22.00	39.26
	Travelling & Conveyance	45.21	41.46
	Lease Rent	127.13	85.54
	Rent, Rates and Taxes	49.78	44.97
	Seminar, Conference & Meetings	2.50	5.39
	Sundry Accounts written off	2.60	-
	Director's Sitting Fees	0.92	0.55
	Auditors' Remuneration	1.61	1.64
	Printing and Stationery	14.40	11.69
	Legal and Professional Charges	30.54	23.47
	Postage,Telegram,telephone	13.49	13.46
	Advertisement	14.35	10.33
	Bank Commission & charges, evaluation fees	0.95	0.62
	Board Meeting & AGM Expenses	7.27	1.63
	Books & Periodicals	6.53	2.77
	Cost Audit Fee	0.68	0.68
	Donations	2.00	3.00
	Electricity&Water Charges	11.28	8.75
	Filing Fee	1.08	1.61



Notes	Particulars	As at 31.03.2018	As at 31.03.2017
	Hospitality Expenses	8.01	6.70
	Insurance	1.18	1.14
	Interest on lease rental	450.23	-
	Internal Audit Fee	2.50	1.80
	Remuneration to Chairman and Vice Chairman	8.40	6.56
	Guest House Maintainance	0.53	0.23
	Vehicle Tax	0.83	1.08
	Training & Development Expenses	0.24	2.37
	Business and Sales Promotion	0.56	0.55
	Sample Plots - Yield estimation	9.62	14.86
	Man Power Outsourcing charges	488.14	354.16
	Corporate Social Responsibility(CSR)	84.56	48.38
	Miscellaneous	0.57	0.80
	Loss on sale of PPE	0.03	0.08
	Cultivation, Administration and Other Expenses	2.37	7.12
	Vehicle Insurance	7.16	6.54
	<b>Total</b>	<b>1,656.83</b>	<b>1,091.56</b>
	Less:Alloted to nurseries and plantation	(66.62)	(71.62)
	<b>TOTAL</b>	<b>1,590.21</b>	<b>1,019.94</b>

**NOTE 33**  
**KARNATAKA FOREST DEVELOPMENT CORPORATION LIMITED**

**Accounting Policies Applicable for Preparation of Annual Accounts for March 2018**  
**(Prepared for First Time Adoption of IND-AS)**

**I. SIGNIFICANT ACCOUNTING POLICIES AND OTHER DISCLOSURES FORMING PART OF BALANCE SHEET AND STATEMENT OF PROFIT AND LOSS FOR THE YEAR ENDING 31ST MARCH, 2018**

**1. BASIS OF PREPARATION, MEASUREMENT AND SIGNIFICANT ACCOUNTING POLICIES**

This note provides a list of the significant accounting policies adopted in the preparation of these consolidated financial statements. These policies have been consistently applied to all the years presented, unless otherwise stated.

**1.1 BASIS OF PREPARATION**

**1.1.1 Compliance with Ind AS**

The consolidated financial statements are prepared in accordance with the Indian Accounting Standards (Ind AS) notified under the Companies (Indian Accounting Standards) Rules, 2015 as amended by the companies (Indian Accounting Standards) Amendment Rules, 2016.

For all periods up to and including the year ended March 31, 2017, the company prepared its consolidated financial statements in accordance with the accounting standards notified under the Section 133 of the Companies Act, 2013, read together with Companies (Accounts) Rules 2014 (Indian GAAP)

These are the group's first annual financial statements prepared in accordance with Indian Accounting Standards (Ind AS). The Company has adopted all applicable standards and the adoption was carried out in accordance with Ind AS 101 – 'First Time Adoption of Indian Accounting Standards'.

An explanation of how the transition to Ind AS has affected the reported financial position, financial performance and cash flows of the Group are provided in Note numbers 33(II)(14) under First Time Adoption.

All amounts included in the consolidated financial statements are reported in Indian Rupees Lakhs and have been rounded off to nearest decimal of Indian Rupees Lakhs.

**1.1.2 Functional and presentation currency**

The functional and presentation currency of the Group is the Indian Rupee (Rs).

**1.1.3 Basis of measurement**

The consolidated financial statements have been prepared on an accrual basis and in accordance with the historical cost convention except the following:

Item	Measurement Basis
Certain financial assets and liabilities	Fair value
Biological assets costs to sell	Risk adjusted Fair value less
Net defined benefit liability	Fair Value of Planned assets less present value of defined benefit obligation

These financial statements comply in all material aspects with Indian Accounting Standards (Ind AS) notified under Section 133 of the Companies Act, 2013 (the Act) [Companies (Indian Accounting Standards) Rules, 2015] and other relevant provisions of the Act.

All assets and liabilities are classified into current and non-current as per the company's normal operating cycle and other criteria set out in Ind AS 1 - Presentation of Financial Statements and Schedule III of the Companies Act, 2013. Based on the nature of products and the time between the acquisition of assets for processing and their realisation in cash and cash equivalents, the company has ascertained its operating cycle as twelve months for the purpose of ascertaining current and non-current classification of assets and liabilities.

#### 1.1.4 Key Accounting Judgments, estimates and assumptions

In preparing these consolidated financial statements, management has made judgements, estimates and assumptions that affect the application of accounting policies and the reported amounts of assets, liabilities, income and expenses. Actual results may differ from these estimates.

Estimates and underlying assumptions are reviewed on an on-going basis. Revisions to accounting estimates are recognized prospectively.

#### Judgements

Information about judgements made in applying accounting policies that have the most significant effects on the amounts recognized in the consolidated financial statements is included in the concerned notes.

#### Assumptions and estimation uncertainties

Information about assumptions and estimation uncertainties that have a significant risk of resulting in a material adjustment in the year ended 31 March 2017 is included in the concerned notes.

#### The areas involving critical estimates or judgements are:

##### i. Depreciation and amortisation

Depreciation and amortisation is based on management estimates of the future useful lives of certain class of property, plant and equipment and intangible assets. Estimates may change due to technological developments, competition, changes in market conditions and other factors and may result in changes in the estimated useful life and in the depreciation and amortisation charges.

**ii. Employee Benefits**

The present value of the employee benefits obligations depends on a number of factors that are determined on an actuarial basis using a number of assumptions. The assumptions used in determining the net cost (income) includes the discount rate, wage escalation and employee attrition. Any changes in these assumptions will impact the carrying amount of obligations. The discount rate is based on the prevailing market yields of Indian Government securities as at the balance sheet date for the estimated term of the obligations.

**iii. Provision and contingencies**

Provisions and contingencies are based on the Management's best estimate of the liabilities based on the facts known at the balance sheet date.

**iv. Fair valuation**

Fair value is the market-based measurement of observable market transaction or available market information. Fair valuation of Agricultural produce are based on the market rates published by the industrial body for various grades from which the fair value of the agricultural produce are derived.

**1.1.5 Measurement of Fair Values**

A number of the company's accounting policies and disclosures require measurement of fair values, for both financial and non-financial assets and liabilities.

The Company has an established control framework with respect to the measurement of fair values. The Company regularly reviews significant unobservable inputs and valuation adjustments. If third party information is required, the Company assesses the evidence obtained from the third parties to support the conclusions that these valuations meet the requirements of Ind AS, including the level in the fair value hierarchy in which the valuations should be classified.

Fair values are categorized into different levels in a fair value hierarchy based on the inputs used in the valuation techniques as follows:

- Level 1: Quoted prices (unadjusted) in active markets for identical assets or liabilities.
- Level 2: Inputs other than quoted prices included in Level 1 that are observable for the asset or liability, either directly (i.e. as prices) or indirectly (i.e. derived from prices).
- Level 3: inputs for the asset or liability that are not based on observable market data (unobservable inputs).

When measuring the fair value of an asset or a liability, the Company uses observable market data as far as possible. If the inputs used to measure the fair value of an asset or a liability fall into different levels of the fair value hierarchy, then the fair value measurement is categorized in its entirety in the same level of the fair value hierarchy as the lowest level input that is significant to the entire measurement.

The Company recognizes transfers between levels of the fair value hierarchy at the end of the reporting period during which the change has occurred. Further, information about the assumptions

made in measuring fair values is included in the concerned notes.

## **2. SIGNIFICANT ACCOUNTING POLICIES**

### **2.1 Foreign currency transactions**

Transactions in foreign currencies are translated into the functional currency of the Company at the exchange rates at the date of the transaction.

Monetary assets and liabilities denominated in foreign currencies are translated into the functional currency at the exchange rate at the reporting date. Exchange differences are recognized in profit or loss, except exchange differences arising from the translation of the qualifying cash flow hedges to the extent that the hedges are effective which are recognized in Other Comprehensive Income (OCI).

Non-monetary assets and non-monetary liabilities denominated in a foreign currency and measured at historical cost are translated at the exchange rate prevailing at the date of transaction.

### **2.2 Financial Instruments**

#### **Financial Assets**

##### **Recognition and Measurement:**

Financial assets are recognised when the Company becomes a party to the contractual provisions of the instrument.

On initial recognition, a financial asset is recognised at fair value, in case of financial assets which are recognised at fair value through profit and loss (FVTPL), its transaction cost are recognised in the statement of profit and loss. In other cases, the transaction cost are attributed to the acquisition value of the financial asset.

Financial assets are subsequently classified as measured at

- amortised cost
- fair value through profit and loss (FVTPL)
- fair value through other comprehensive income (FVOCI).

Financial assets are not reclassified subsequent to their recognition, except if and in the period the Company changes its business model for managing financial assets.

Trade receivables are initially recognised at fair value. Subsequently, these assets are held at amortised cost, using the effective interest rate (EIR) method net of any expected credit losses. The EIR is the rate that discounts estimated future cash income through the expected life of financial instrument.

Debt instruments are initially measured at amortised cost, fair value through other comprehensive income ('FVOCI') or fair value through profit or loss ('FVTPL') till derecognition on the basis of (i) the entity's business model for managing the financial assets and (ii) the contractual cash flow characteristics of the financial asset.

Financial assets that are held within a business model whose objective is to hold financial assets in order to collect contractual cash flows that are solely payments of principal and interest, are subsequently measured at amortised cost using the effective interest rate ('EIR') method less impairment, if any. The amortisation of EIR and loss arising from impairment, if any is recognised in the Statement of Profit and Loss.

Financial assets that are held within a business model whose objective is achieved by both, selling financial assets and collecting contractual cash flows that are solely payments of principal and interest, are subsequently measured at fair value through other comprehensive income. Fair value movements are recognized in the other comprehensive income (OCI). Interest income measured using the EIR method and impairment losses, if any are recognised in the Statement of Profit and Loss. On derecognition, cumulative gain or loss previously recognised in OCI is reclassified from the equity to 'other income' in the Statement of Profit and Loss.

A financial asset not classified as either amortised cost or FVOCI, is classified as FVTPL. Such financial assets are measured at fair value with all changes in fair value, including interest income and dividend income if any, recognised as 'other income' in the Statement of Profit and Loss.

These assets are subsequently measured at fair value. Dividends are recognized as income in profit or loss. Other net gains and losses are recognized in OCI and are not reclassified to profit or loss.

**Derecognition of Financial Assets:**

The Company derecognises a financial asset when the contractual rights to the cash flows from the financial asset expire, or it transfers the contractual rights to receive the cash flows from the asset.

**Financial Liabilities****Recognition and measurement**

Financial liabilities are recognised when the Company becomes a party to the contractual provisions of the instrument. Financial liabilities are initially measured at the amortised cost unless at initial recognition, they are classified as fair value through profit and loss. In case of trade payables, they are initially recognised at fair value and subsequently, these liabilities are held at amortised cost, using the effective interest method.

Financial liabilities are subsequently measured at amortised cost using the EIR method. Financial liabilities carried at fair value through profit or loss are measured at fair value with all changes in fair value recognised in the Statement of Profit and Loss.

**Derecognition of Financial Liabilities**

The company de-recognizes a financial liability when its contractual obligations are discharged or cancelled, or expire. The company also de-recognizes a financial liability when its terms are modified and the cash flows under the modified terms are substantially different. In this case, a new financial liability based on the modified terms is recognized at fair value. The difference between the carrying amount of the financial liability extinguished and the new financial liability with modified terms is recognized in profit or loss.

## **Offsetting of Financial Assets and Liabilities**

Financial assets and financial liabilities are offset and the net amount presented in the balance sheet when, and only when, the company currently has a legally enforceable right to set off the amounts and it intends either to settle them on a net basis or to realize the asset and settle the liability simultaneously.

## **2.3 Property, Plant and equipment**

### **Recognition and Measurement**

Property Plant & Equipment are stated at cost less accumulated depreciation and accumulated impairment losses. Cost is inclusive of incidental expenses related to acquisition. Borrowing costs attributable to the construction or production of qualifying assets are capitalized. Expenses for the repair of property, plant and equipment are charged against income when incurred.

Properties in the course of construction for production, supply or administrative purposes are carried at cost, less any recognised impairment loss. Depreciation of these assets are on the same basis as other property assets, and commences when the assets are ready for their intended use.

An item of property, plant and equipment is derecognized upon disposal or when no future economic benefits are expected to arise from the continued use of asset. Any gain or loss arising on the disposal or retirement of an item of property, plant and equipment is determined as the difference between the sales proceeds and the carrying amount of the asset and is recognized in profit or loss.

Subsequent expenditure are capitalized to its book value only when it is probable that future economic benefits associated with the item will flow to the company and the cost of the item can be measured reliably.

### **Transition to IND AS:**

The Company has elected to continue with the net carrying value (WDV) of all its property, plant and equipment recognized as of April 1, 2016 (transition date) as per the previous GAAP and use that carrying value as its deemed cost.

### **Reclassification to Investment Property**

When the use of a property changes from owner occupied to investment property, the property is reclassified as "Investment Property" at its carrying amount on the date of reclassification.

### **Depreciation:**

Freehold Land is not depreciated. Depreciation of other items of Property, Plant and Equipment are provided on a straight-line basis over the estimated useful life of the asset or as prescribed in Schedule II to the Companies Act, 2013 or based on technical evaluation of the asset.

Estimated useful life of items of property, plant and equipment are as follows:



<b>Assets</b>	<b>Useful life (in years)</b>
Building	60
Factory Building	30
Roads, Non-carpeted	3
Plant & Machinery, Weighing Scale	15
Furniture & Fixtures	10
Office Equipment	5
Vehicles	8
Hospital Equipment	15
Pumpsets& Pipes	10
Electrical Equipment & Fittings	10
Laboratory Equipment	15
Wells	5
Temporary Sheds	3
Computers	3
Earth moving Equipments	9

The above is in line with the useful life as defined under Schedule II of the Companies Act, 2013 except in case of Laboratory Equipment wherein the useful life is 10 years as per the Act.

The residual values, useful lives and methods of depreciation of property, plant and equipment are reviewed at each financial year end and adjusted prospectively, if appropriate.

The Company assesses at each balance sheet date whether there is objective evidence that an asset or a group of assets is impaired. An asset's carrying amount is written down immediately to its recoverable amount if the asset's carrying amount is greater than its estimated recoverable amount.

### **Bearer Plants**

Bearer plants comprising of mature rubber trees, bamboo plantations, teak plantations, tea plantations and tamarind plantations are stated at cost less accumulated depreciation and accumulated impairment losses. Immature bearer plants, including the cost incurred for procurement of new seeds and maintenance of nurseries, are carried at cost less any recognized impairment losses under capital work-in-progress. Cost includes the cost of land preparation, new planting and maintenance of newly planted bushes until maturity. On maturity, these costs are classified under bearer plants. Depreciation of bearer plants commence on maturity. Bearer Plants are depreciated from the date when they are ready for commercial harvest.

**Bearer plants attain harvestable stage as follows:**

Type of Biological Assets	Harvesting period (in years)
Rubber	7
Bamboo (Medari)	6
Bamboo (Marihal)	6
Teak	40
Tamarind	10

**Depreciation** on bearer plants is recognised so as to write off its cost over useful lives, using the straight-line method. The estimated useful lives, residual values and depreciation method are reviewed at the end of each reporting period, with the effect of any change in estimate accounted for on a prospective basis.

The estimated useful life of mature bearer plants are as follows:

Type of Bearer Biological Assets	Estimated Useful Life (in years)
Rubber	25
Tea	27
Bamboo (Medari)	32
Bamboo (Marihal)	30
Teak	60
Tamarind	50

#### **Transition to IND AS:**

On transition to Ind AS, the Company has recognised bearer plants for the first time as required by Ind AS 101 and has elected to continue with the net carrying value of its plantations as of 1st April, 2016 (transition date) and used the carrying value as deemed cost.

#### **2.4 Biological Assets:**

Biological assets are classified as Bearer biological assets and Consumable biological assets. Consumable biological assets are those that are to be harvested as agricultural produce or sold as biological assets such as Acacia, Eucalyptus, Hebbavu, Cashew, tamarind fruit, rubber products such as Cenex etc. Bearer Biological Assets which are held to bear agricultural produce are classified as Bearer plants. Rubber, tea, teak, bamboo and tamarind plantations are recognised as Bearer plants under Property, Plant and Equipment.

Consumable biological assets are recognized at their risk adjusted fair value less cost to sell as at each reporting date. Any changes in fair value are recognised in the Statement of Profit and Loss in the year in which they arise.

**Transition to Ind AS**

Under the previous GAAP, biological assets were not separately recognised and were categorized as “Inventory”. Accordingly, on the transition date, the Company has reclassified the biological assets and is carrying in accordance with Ind AS 41.

<b>Reconciliation of carrying amount</b>		(Rs. in Lakhs)
<b>Particulars</b>	<b>31-03-2018</b>	<b>31-03-2017</b>
Standing Crops:		
Opening Balance	5,893.41	4,320.77
Add: New plantations / Maintenance cost	416.46	300.23
Less: Harvested wood transferred to inventories	(-287.22)	(-120.70)
Changes in fair value less estimated costs to sell	969.18	1,393.11
Closing Balance	6,991.82	5,893.41

**2.5 Investment Property:**

Property that is held for long-term rental yields or for capital appreciation or both, and that is not used in the production of goods and services or for the administrative purposes, is classified as Investment Property. Investment property is measured initially at cost, including transaction costs. Subsequent to initial recognition, investment properties are stated at cost less accumulated depreciation and accumulated impairment loss, if any. Expenses for the repair of property is charged against income when incurred.

Investment property held as Building is depreciated using the straight-line method over the estimated useful life. The Company’s investment property has a useful life of 60 years which is in line with the useful life as defined under Schedule II of the Companies Act, 2013.

**Transition to Ind AS**

The Company has elected to continue with the carrying value of its investment property recognised as of April 1, 2016 (transition date) as per the previous GAAP and use that carrying value at its deemed cost.

**2.6 Intangibles:****Transition to Ind AS**

Under the previous GAAP, intangible assets were not separately recognised. Accordingly, on the transition date, the Company has considered Nil value as the deemed cost for intangible assets.

However, costs of purchased software recorded as intangible assets will be amortised at the point of which the asset is available for use. Costs associated with maintaining software programmes are recognized as an expense as incurred.

## Amortisation Methods and Periods

The Company amortises intangible assets with a finite useful life using the straight- line method over the following periods:

<b>Intangible Asset</b>	<b>Useful Life (in years)</b>
Computer Software	5

## 2.7 Impairment

### Financial Assets

The loss in respect of trade receivables and lease receivables are measured at an amount equal to lifetime expected credit losses. The loss allowance in respect of all other financial assets, which are required to be impaired, are measured at an amount equal to lifetime expected credit losses if the credit risk on that financial instrument has increased significantly since initial recognition. However, if, at the reporting date, the credit risk on a financial instrument has not increased significantly since initial recognition, the loss allowance is measured at an amount equal to 12-month expected credit losses.

### Non-Financial Assets

Assessment for impairment is done at each Balance Sheet date as to whether there is any indication that a non-financial asset other than biological assets, inventories and deferred tax assets may be impaired. Indefinite life intangibles are subject to a review for impairment annually or more frequently if events or circumstances indicate that it is necessary. For the purpose of assessing impairment, the smallest identifiable group of assets that generates cash inflows from continuing use that are largely independent of the cash inflows from other assets or groups of assets is considered as a cash generating unit. Goodwill acquired in a business combination is, from the acquisition date, allocated to each of the Company's cash-generating units that are expected to benefit from the synergies of the combination, irrespective of whether other assets or liabilities of the acquire are assigned to those units.

If any indication of impairment exists, an estimate of the recoverable amount of the individual asset/cash generating unit is made. Asset/cash generating unit whose carrying value exceeds their recoverable amount are written down to the recoverable amount by recognising the impairment loss as an expense in the Statement of Profit and Loss. The impairment loss is allocated first to reduce the carrying amount of any goodwill (if any) allocated to the cash generating unit and then to the other assets of the unit, pro rata based on the carrying amount of each asset in the unit. Recoverable amount is higher of an asset's or cash generating unit's fair value less cost of disposal and its value in use. Value in use is the present value of estimated future cash flows expected to arise from the continuing use of an asset or cash generating unit and from its disposal at the end of its useful life. Assessment is also done at each Balance Sheet date as to whether there is any indication that an impairment loss recognised for an asset in prior accounting periods may no longer exist or may have decreased, basis the assessment a reversal of an impairment loss for an asset other than goodwill is recognised in the Statement of Profit and Loss account.

## **2.8 Non-current Assets held for Sale and Discontinued Operations**

Non-current assets comprising assets and liabilities are classified as held for sale if it is highly probable that they will be recovered primarily through sale rather than through continuing use.

Such assets are generally measured at the lower of their carrying amount and fair value less costs to sell. Losses on initial classification as held for sale and subsequent gains and losses on re-measurement are recognized in profit or loss. Once classified as held-for-sale, intangible assets, property, plant and equipment and investment properties are no longer amortized or depreciated.

A discontinued operation is a component of the entity that has been disposed off or is classified as held for sale and that represents a separate major line of business or geographical area of operations, is part of a single coordinated plan to dispose off such a line of business or area of operations or is a subsidiary acquired exclusively with a view to resale.

The results of discontinued operations are presented separately in the Statement of Profit & Loss account.

## **2.9 Revenue Recognition**

### **Sale of Goods**

Revenue is measured at the fair value of the consideration received or receivable after netting trade discounts, volume discounts and sales returns. The company recognizes revenue when the amount of revenue can be reliably measured, it is probable that future economic benefits will flow to the company and significant risks and rewards incidental to the sale activity is transferred to buyer. The timing of transfer of risks and rewards varies depending on the individual terms of sale. Revenue from sale of rubber trees is recognised at the point of felling and removing the trees from the plantation.

### **Interest**

Interest income is recognised on accrual basis as per the terms of relevant contracts by using the effective interest method, where applicable.

### **Dividend**

Dividend income is recognized in profit or loss on the date on which the company's right to receive payment is established.

### **Rent**

Rental income from investment property is recognized as part of other income in profit or loss on a straight-line basis over the term of the lease except where the rentals are structured to increase in line with expected general inflation. Rental income from sub leasing is also recognized in a similar manner and included under other income.

### **Other Income**

#### **Ground Rent**

Delay in transfer of possession of goods is recovered from customers as "Ground Rent" and is credited to statement of profit and loss as and when the obligation arises.

### **Others**

Other income not specified above is recognized on accrual basis.

## **2.10 Government Grants**

### **Non-Monetary Assets**

Government grants including any non-monetary grants are recognised as “deferred income” where there is reasonable assurance that the grant will be received and all attached conditions will be complied with.

### **Revenue**

Grants that compensate the Company for expenses incurred are recognized in profit or loss as other income on a systematic basis in the periods in which such expenses are recognized.

### **Capital**

Government grants related to assets are presented at fair value by setting up the grant as a deferred income.

## **2.11 Inventory**

Inventories are valued at cost or net realizable value whichever is lower, cost being determined on First-in-First-Out (FIFO) basis. Costs include expenditure incurred in acquiring the inventories, production or conversions costs and other costs incurred in bringing them to their present location and condition.

Stores & Spares are not written down below cost except in cases where material prices have declined and is valued on First-in-First-Out (FIFO) basis.

Produce growing on Bearer plant is Biological asset and are fair valued based on the biological transformation, except where on initial recognition quoted market prices are not available and alternate fair value measures are clearly unreliable in which case biological asset is measured at cost less any accumulated depreciation and impairment loss.

Acacia, Eucalyptus, Bamboo and Rubber products (such as Cenexetc) are designated as agricultural produce as per Ind AS 41 and are measured at their risk adjusted fair value less cost to sell as at each reporting date. Any changes in fair value are recognised in the Statement of Profit and Loss in the year in which they arise. The fair valuation so arrived at becomes the cost of Inventory under Ind AS-2.

## **2.12 Leases**

### **As a Lessee**

Lease of assets, where the Company, as a lessee, has substantially assumed all the risks and

rewards of ownership are classified as finance leases. Assets acquired on finance lease are capitalised and depreciated as per Company's policy on Property, Plant and Equipment. Finance lease are measured at the lease's inception at the lower of fair value of the leased property and the present value of the minimum lease payments. The corresponding lease rental obligations, net of finance charges, are included in borrowings or other financial liabilities as appropriate. Each lease payment is allocated between the liability and finance cost. The finance cost is charged to the profit or loss over the lease period so as to produce a constant periodic rate of interest on the remaining balance of the liability for each year.

Leases in which a significant portion of the risks and rewards of ownership are not transferred to the Company as lessee are classified as operating leases. Payments made under operating leases (net of any incentives received from the lessor) are charged to Statement of profit or loss at a predetermined rate as specified in the lease agreement over the period of the lease unless the payments are structured to increase in line with expected general inflation to compensate for the lessor's expected inflationary cost increases.

### **As a Lessor**

Lease income from operating leases where the Company is a lessor is recognised as income in the Statement of profit or loss on a straight-line basis over the lease term unless the receipts are structured to increase in line with expected general inflation to compensate for the expected inflationary cost increases.

## **2.13 Income Taxes**

Income tax comprises current and deferred tax. It is recognized in profit or loss except to the extent that it relates to an item recognized directly in equity or in other comprehensive income.

Current tax is the expected tax payable/receivable on the taxable income/loss for the year using applicable tax rates at the Balance Sheet date, and any adjustment to taxes in respect of previous years. The amount of current tax reflects the best estimate of the tax amount expected to be paid/received after considering the uncertainty, if any, relating to income taxes. It is measured using tax rates (and tax laws) enacted or substantively enacted by the reporting date. Interest income/expenses and penalties, if any, related to income tax are included in current tax expense.

Current tax assets and current tax liabilities are offset when there is a legally enforceable right to set off the recognised amounts and there is an intention to settle the asset and the liability on a net basis.

Deferred tax is recognized in respect of temporary differences between the carrying amounts of assets and liabilities for financial reporting purposes and the corresponding amounts used for taxation purposes. Deferred tax is also recognized in respect of carried forward tax losses and tax credits.

Deferred tax assets are recognized to the extent that it is probable that future taxable profits will be available against which they can be used. The existence of unused tax losses is strong evidence that future taxable profit may not be available. Therefore, in case of a history of recent losses, the Company recognizes a deferred tax asset only to the extent that it has sufficient taxable temporary



differences or there is convincing other evidence that sufficient taxable profit will be available against which such deferred tax asset can be realized. Deferred tax assets – unrecognized or recognized, are reviewed at each reporting date and are recognized/ reduced to the extent that it is probable/ no longer probable respectively that the related tax benefit will be realized.

Deferred tax is measured at the tax rates that are expected to apply to the period when the asset is realized or the liability is settled, based on the laws that have been enacted or substantively enacted by the reporting date.

The measurement of deferred tax reflects the tax consequences that would follow from the manner in which the Company expects, at the reporting date, to recover or settle the carrying amount of its assets and liabilities.

Deferred tax assets and liabilities are offset if there is a legally enforceable right to offset current tax liabilities and assets, and they relate to income taxes levied by the same tax authority on the same taxable entity, or on different tax entities, but they intend to settle current tax liabilities and assets on a net basis or their tax assets and liabilities will be realized simultaneously.

## **2.14 Provisions, Contingent Liabilities and Contingent Assets**

### **Provisions**

Provisions are recognized when the Company has a present obligation (legal or constructive) as a result of a past event, it is probable that an outflow of economic benefits will be required to settle the obligation, and a reliable estimate can be made of the amount of the obligation.

The amount recognized as a provision is the best estimate of the consideration required to settle the present obligation at the end of the reporting period, taking into account the risks and uncertainties surrounding the obligation.

These estimates are reviewed at each reporting date and adjusted to reflect the current best estimates. If the effect of the time value of money is material, provisions are discounted. The discount rate used to determine the present value is a pre-tax rate that reflects current market assessments of the time value of money and the risks specific to the liability. The increase in the provision due to the passage of time is recognised as interest expense.

### **Contingent Liabilities**

Contingent liabilities are disclosed when there is a possible obligation arising from past events, the existence of which will be confirmed only by the occurrence or non-occurrence of one or more uncertain future events not wholly within the control of the Company or a present obligation that arises from past events where it is either not probable that an outflow of resources will be required to settle the obligation or a reliable estimate of the amount cannot be made.

### **Decommissioning**

Decommissioning costs are measured as the best estimate of the expenditure to settle the obligation or to transfer the obligation to a third party. Provisions for decommissioning obligations are required to be recognized at the inception of the arrangement. The estimated costs to be incurred at the end of the arrangement are discounted to its present value using the market rate of return.

**Contingent Assets**

A contingent asset is a possible asset that arises from past events and whose existence will be confirmed only by the occurrence or non-occurrence of one or more uncertain future events not wholly within the control of the entity. The Company does not recognise a contingent asset.

**2.15 Investment in Subsidiaries**

Investments in subsidiaries and joint venture are carried at cost less accumulated impairment losses, if any. Where an indication of impairment exists, the carrying amount of the investment is assessed and written down immediately to its recoverable amount. On disposal of investments in subsidiaries and joint venture, the difference between net disposal proceeds and the carrying amounts are recognized in the Statement of Profit and Loss.

Upon first-time adoption of Ind AS, the Company has elected to measure its investments in subsidiaries and joint ventures at the Previous GAAP carrying amount as its deemed cost on the date of transition to Ind AS i.e., 1st April, 2016.

**2.16 Employee Benefits****Short-term employee benefits**

Short-term employee benefit obligations are measured on an undiscounted basis and are expensed as the related service is provided. A liability is recognized for the amount expected to be paid e.g. under short-term cash bonus / Ex-gratia, if the Company has a present legal or constructive obligation to pay this amount as a result of past service provided by the employee, and the amount of obligation can be estimated reliably.

**Defined contribution plans**

A defined contribution plan is a post-employment benefit plan under which an entity pays fixed contributions into a separate entity and will have no legal or constructive obligation to pay further amounts. The Company makes specified monthly contributions towards superannuation scheme. Obligations for contributions to defined contribution plans are recognized as an employee benefit expense in profit or loss in the periods during which the related services are rendered by employees.

The Company pays fixed contribution to provident fund at pre-determined rates to the Regional Provident Fund Commissioner in accordance with the Provident fund scheme. The contribution to the fund for the period is recognized as expenses and is charged to Statement of Profit and Loss.

**Defined Benefits Plan**

Liabilities in respect of defined benefit plan in the form of Gratuity and Long-term compensated absences are determined based on actuarial valuation made by an independent actuary using projected unit credit method as at the balance sheet date. Re-measurements of the net defined benefit liability, which comprise actuarial gains and losses, are recognized in OCI.

When the benefits of a plan are changed or when a plan is curtailed, the resulting change in benefit that relates to past service or the gain or loss on curtailment is recognised immediately in Statement of profit and loss.

## Other Employee Benefits

The Company measures the expected cost of accumulating compensated absences as the additional amount expected to be paid as a result of the unused entitlement that has accumulated at the end of the reporting period. Expense on non-accumulating compensated absences is recognized in the period in which the absences occur.

Re-measurements and other expenses related to long term benefit plans are recognized in statement of profit or loss.

## 2.17 Cash and its equivalents

Cash and cash equivalents comprise cash at bank and on hand. It includes term deposits and other short-term money market deposits with original maturities of three months or less that are readily convertible to known amounts of cash and which are subject to an insignificant risk of changes in value.

## 2.18 Cash Flow Statement

Cash flows are reported using the indirect method, whereby profit for the period is adjusted for the effects of transactions of a non-cash nature, any deferrals or accruals of past or future operating cash receipt or payments and item of income or expense associated with investing or financing cash-flows. The cash flow from operating, investing and financing activities of the Company are segregated.

## 2.19 Exceptional Items

Exceptional items are disclosed separately in the financial statements where it is necessary to do so to provide further understanding of the financial performance of the Company. They are material items of income or expense that have been shown separately due to the significance of their nature or amount.

## 2.20 Events after Reporting Date

Assets and liabilities are adjusted for events occurring after the reporting period that provides additional evidence to assist the estimation of amounts relating to conditions existing at the end of the reporting period.

Dividends declared by the Company after the reporting period are not recognized as liability at the end of the reporting period. Dividends declared after the reporting period but before the issue of financial statements are not recognized as liability since no obligation exists at that time. Such dividends are disclosed in the notes to the financial statements.

## 2.21 Operating Segments

An operating segment is a component of the Company that engages in business activities from which it may earn revenues and incur expenses, including revenues and expenses that relate to transactions with any of the Company's other components, and for which discrete financial information is available. All operating segments' operating results are reviewed regularly by the Company's Board of Directors (BoD) to make decisions about resources to be allocated to the

segments and assess their performance. The Company has identified following operating segments i.e. Rubber division, Pulpwood division and others (rental income from investment property).

Revenue and expenses have been identified to respective segments on the basis of operating activities of the enterprise. Revenue and expenses which relate to the enterprise as a whole are not allocable to a segment on a reasonable basis have been disclosed as un-allocable assets and liabilities. Inter segment revenue / expenses are recognized at cost.

Performance is measured based on segment profit (before tax), as included in the internal management reports that are reviewed by the Company's CMD. Segment profit is used to measure performance as management believes that such information is the most relevant in evaluating the results of certain segments relative to other entities that operate within these industries. Inter-segment pricing is determined on cost basis.

## **2.22 Earnings Per Share**

Basic earnings per share is computed by dividing the net profit for the period attributable to the equity shareholders of the Company by the weighted average number of equity shares outstanding during the period. The weighted average number of equity shares outstanding during the period and for all periods presented is adjusted for events, such as bonus shares, other than the conversion of potential equity shares that have changed the number of equity shares outstanding, without a corresponding change in resources.

For the purpose of calculating diluted earnings per share, the net profit for the period attributable to equity shareholders and the weighted average number of shares outstanding during the period is adjusted for the effects of all dilutive potential equity shares.

## **2.23 Borrowing Costs**

Borrowing costs consist of interest, ancillary and other costs that the Company incurs in connection with the borrowing of funds and interest relating to other financial liabilities. Borrowing costs also include exchange differences to the extent regarded as an adjustment to the borrowing costs.

Borrowing costs directly attributable to the acquisition, construction or production of an asset that necessarily takes a substantial period of time to get ready for its intended use or sale are capitalised as part of the cost of the asset. All other borrowing costs are expensed in the period in which they occur.

## **II. OTHER DISCLOSURES:**

### **1. Company Background**

Karnataka Forest Development Corporation Ltd. (KFDC) was established as per the Forest policy of the Government of India during the 4th Five year Plan to encourage cultivation of fast growing trees species which are suitable for producing papers pulp and rayon-grade pulp. KFDC was incorporated in the year 1971 as a company fully owned by the Government of Karnataka. This was part of the overall industrialization program of the nation at that time.

The main objectives of the Company is develop land for raising forest plantations and in particular Eucalyptus, Bamboo, Tropical Pines, Rubber, Cashew nut, Cocoa, Tea, Coffee and such other

suitable species in the State of Karnataka, for the purpose of development of industries based on their produce, and to plant, grow, cultivate, produce and raise plantations of all kinds of varieties of forest plants, trees and crops and natural products of every kind and other agricultural crops and to buy, sell, export, import, process, distribute or otherwise deal in all kind of forest plants, tree crops, natural products and agricultural crops and to carry on the business of planters, cultivators, sellers and dealers in time, plywood, pulpwood, match wood and such other products of every description and to manufacture, dispose off, sell and deal in products of such plantations and other forest crops of every description.

## 2. Ban on Eucalyptus:

The Government of Karnataka Vide Notification dated 25.02.2017 in exercise of the powers conferred by section 27AA of the Karnataka Preservation of Trees Act, 1976 (Karnataka Act 76 of 1976) notified that no fresh cultivation and planting of species of Eucalyptus shall be done in all the districts of Karnataka state with immediate effect and until further notification. This has adversely affected the operations of the corporation since the major source of revenue is from raising & sale of Eucalyptus.

## 3. NOTES FORMING PART OF FINANCIAL STATEMENT FOR THE FINANCIAL YEAR 2017-18

### 4. CONSOLIDATION PROCEDURE:

The Consolidated Financial Statements ("CFS") have been prepared on the basis of audited financial statements of the Parent Company viz., Karnataka Forest Development Corporation Limited (KFDC) and its subsidiary viz., Karnataka Pulpwood Limited (Share Holding 100%). The financial statements of the Parent and its Subsidiary have been combined on a line-by-line basis by adding together like items of assets, liabilities, income and expenses, after eliminating intra-group transactions and unrealized profit/loss.

The difference between the cost to the parent company of its investment in the subsidiary company and the parent company's portion of the equity in the subsidiary with reference to the date of acquisition of controlling interest is recognised in the financial statements as Goodwill/Capital Reserve. The parent company's share of post-acquisition profit/ losses of the subsidiary is adjusted in the revenue reserves.

There are no non-controlling interests in the net results of operations and the net assets of the subsidiary as the parent company is holding 100% of the shares of the subsidiary.

Additional information disclosed in individual financial statements of the parent and subsidiary having no bearing on the true and fair view of the consolidated financial statements and also the information pertaining to the items which are not material have not been disclosed in the consolidated financial statements.

## 5. Capital Commitments

(Rs. in Lakh)

SI No.	Particulars	As at 31-03-2018	As at 31-03-2017	As at 01-04-2016
		Rs	Rs	Rs
	Estimated amount of contracts remaining to be executed on capital accounts not provided for	-	-	-

## 6. TRANSACTIONS IN FOREIGN CURRENCY

(Rs. in Lakh)

Note No.	Particulars	2017-18	2016-17
i)	Earnings in Foreign Currency	-	-
ii)	Value of imports calculated on CIF values	-	-
iii)	Other expenditure in Foreign currency	-	-
iv)	Dividend remitted in Foreign Currency		

## 7. AUDITORS REMUNERATION

(Rs. in lakhs)

Notes	Particulars	2017-18	2016-17
9	a) Statutory Audit	1.12	1.14
-	b) Tax audit	0.50	0.50
-	c) Others-Certification fees		
	<b>Total</b>	<b>1.62</b>	<b>1.64</b>

## 8. RELATED PARTY TRANSACTIONS :

i. **Ultimate Controlling party** : The ultimate controlling party of the Company is Government of Karnataka

ii. **Subsidiary Company Details:**

(Rs. in Lakh)

Particulars	Ownership interest held by the company			
Name of the related party	As at 01.03.2018	As at 01.03.2017	As at 01.04.2016	Relationship
Karnataka Pulpwood Limited	100%	100%	100%	100% Holding

**Preparation of financial statements of Subsidiary**

• Karnataka Pulpwood Ltd. was formed as a joint sector company formed with the object of raising, harvesting and disposing of eucalyptus, casurina and fast growing pulpwood species suitable for dissolving pulp, economically and efficiently. However, soon after incorporation, the company faced hostility from the local people alleging that the incorporation of the company under the government directives was in violation of the community rights of villagers. Public interest litigation was also filed before the Court against lease of forest lands, inter alia, on the ground that the same was violative of the provisions of the Forest (Conservation) Act, 1980. The Court granted an order of stay regarding possession of the said leasehold property. Protracted legal battle adversely affected the commercial viability of KPL project. The Company was unable to avail bank loans for raising and maintenance of plantations.

- By reason of a decision taken by the State of Karnataka on 24.10.1991, it was, inter alia, directed to wind-up Karnataka Pulpwood Ltd. The company had received loan of Rs.13.91crores from government vide order GO No. FEE 143 FPC 98 Bangalore dated 27/03/2001 to clear the unpaid salaries and other statutory dues. To facilitate company's winding up, Government of Karnataka vide its Order dated 15th June, 2005 directed for the conversion of loan through KFDCL aggregating to INR 13.91 crores to Equity Share Capital. The amount is shown as share application money pending allotment. The Company has subsequently increased the Authorized Share Capital during 2018-19 and has initiated measures for allotment of the shares. Net worth of the Company is fully eroded.
- The operations of the Company have been closed with effect from 07.02.2005. On account of a government order passed by the Government of Karnataka vide its proceedings/order No. DPAER 56 ARU 2002, Bangalore dated 27th June 2005, the company has been directed to wind up. Hence, the investment in the shares of subsidiary company aggregating to 1,25,00,000/- has been written-off in the books of the holding company in Financial Year 2004-05 and is valued as "Nil".
- However, the company has not been able to initiate liquidation proceedings pending allotment of shares and settlement of government and employee dues.

Owing to the above reasons, the subsidiary company is no longer considered as a "going concern".

#### i. Transaction with Government and Government Related Entities :

As the Parent Company is a government entity under the control of Government of Karnataka, the group has availed exemption from detailed disclosures required under Ind AS 24 wrt related party transactions with government and government related entities. However as required under Ind AS 24, following are the individually significant transactions with it's subsidiary company:

The parent company has paid Interest and Penalty charges for PF, ESI aggregating to INR 10,34,635 on behalf of the subsidiary company.

#### ii. Other disclosures:

Name of the Entity	Year	Net Assets, i.e., Total assets minus Total Liabilities		Share in Profit and Loss		Share in Other Comprehensive Income		Share in Total Comprehensive Income	
		As % of Consolidated Net Assets	Amount	As % of Consolidated Profit & Loss	Amount	As % of Consolidated Other Comprehensive Income	Amount	As % of Consolidated Total Comprehensive Income	Amount
<b>Parent :</b>									
Karnataka Forest Development Corporation Ltd (KFDCL)	2017-18	102%	28,807.31	100%	2,581.79	100%	39.97	100%	2,621.76
	2016-17	102%	26,185.55	100%	1,136.83	100%	(-583.147)	100%	553.66
<b>Subsidiary :</b>									
Karnataka Pulpwood Limited (KPL)	2017-18	(-2%)	(-572.50)	0%	(-0.38)	-	-	-0.01%	(-0.38)
	2016-17	(-2%)	(-571.50)	0%	(-0.84)	-	-	-0.15%	(-0.84)



9. The balances in respect of loans, advances, outstanding liabilities and deposits are subject to confirmation and reconciliation, if any.
10. All figures in financial statement are rounded off to nearest lakhs unless otherwise mentioned.
11. There are no transactions with Micro, medium and small scale industrial undertakings outstanding for more than 45 days.
12. Since the activities of the Company consist of raising and maintenance of plantation, furnishing information on production and consumption of raw-material, is not applicable.

**13. Earning per Equity Share**

(Amount in INR)

	2017-18	2016-17
a. From continuing operations		
Basic earnings per share	2,814.86	594.44
Diluted earnings per share	2,814.86	594.44
b. Amounts used as the numerators in calculating basic and diluted earnings per share	262,137,836	55,281,981
c. Weighted average number of equity shares used in computing basic and diluted earnings per share	93,140.00	93,140.00

**14. Segment Reporting**

The company is majorly engaged in agricultural activities and other activities are disclosed as non-agricultural activity.

**Operating Segment**

Particulars	Year Ended 31/03/2018	Year Ended 31/03/2017	Year Ended 31/03/2018	Year Ended 31/03/2017	Year Ended 31/03/2018	Year Ended 31/03/2017	Year Ended 31/03/2018	Year Ended 31/03/2017	Year Ended 31/03/2018	Year Ended 31/03/2017	Year Ended 31/03/2018	Year Ended 31/03/2017
	AGRICULTURE						NON- AGRICULTURE		Karnataka Pulpwood Limited		TOTAL	
	RUBBER		PULPWOOD		COCOA		CORPORATE					
1. Segment Revenue												
a) External Sales	4620.25	3509.57	4573.05	2756.31							9193.30	6265.88
b) Inter Segment Sales	-	-	-	-	-	-	-	-	-	-	-	-
Sub-Total	4620.25	3509.57	4573.05	2756.31	-	-	-	-	-	-	9193.30	6265.88
Reconciliation : Less:Inter												
Segment Revenue	-	-	-	-	-	-	-	-				-
Add: Other operating income	-	-	-	-	-	-	-	91.12	-		-	91.12
Add: Other Income	72.21	47.72	69.55	44.08	-	-	981.91	1,068.63	0.52	10.35	1,124.19	1,170.78
Total revenue from operations	4692.46	3557.29	4642.60	2800.39			981.91	1159.75	0.52	10.35	10317.48	7527.78
2. Segment Results												
Segment profit (loss) before income tax	125.38	-935.90	2088.96	1294.17		-	671.36	989.74	(-0.38)	(-0.84)	2885.71	1348.01
"3. Segment Assets Segment Assets"												
Total segment assets	8536.80	8558.14	9231.82	7757.01	0.90	23.86	15883.41	14829.10	8.18	8.64	33661.11	31176.75

# segment assets of Corporate office includes receivable from subsidiary aggregating to Rs. 10.35 lakhs during Financial year 2017-18.

## 15. Operating Lease Disclosure

### (a) Leases as a Lessor

The Parent Company leases out its investment property on operating lease basis.

#### i. Future minimum lease receivable

At 31st March, the future minimum lease payments under non-cancellable leases are receivable as follows:

(Rs in Lakhs)

Particulars	31-03-2018	31-03-2017	01-04-2016
Not later than one year	114.43	108.92	94.68
Later than one year and not later than five years	18.72	17.72	16.72
Later than five years	1.57	6.62	11.43

The company has not recognized any income as contingent rent

#### ii. Amounts recognised in the Statement to Profit & Loss- under Other Income

During the year ended 31 March 2018, property rentals of Rs 108.92 lakhs (31 March 2017: Rs. 94.68 lakhs) have been included in other income (Note No. 27) in Statement of Profit & Loss as follows:

(Rs in Lakhs)

Particulars	For the year ended 31-03-2018	For the year ended 31-03-2017
Income from Investment Property	108.92	94.68

### (b) Leases as Lessee

- i. The Company has taken Government lands for lease (Operating lease) for the purpose of plantations and its Corporate office premises. The lease period for the plantations is for twenty five years (rubber) and twenty years (pulpwood). Lease Rent on year on year basis is applicable as a percentage on the harvested production for rubber and Pulpwood sales at Seigniorage Rate till the end of lease period.
- ii. GoK has leased the corporate office premises at a nominal value of Re 1. Such land has been treated as deemed government grant and has been fair valued as on the transition date. The fair value has been considered at rented value of the surrounding area of land and has been considered as "leasehold land". Such land has been amortised over the period of lease of 30 years. Further, as such fair valuation is deemed govt. grant, deferred income has been considered against the same for which amortization is done over the period of grant i.e. lease period of 30 years. Further as a portion of land has been given on rent to other agencies, segregation of leasehold land has been done to the extent of area let out and been disclosed under "Investment Property".

**iii. Future minimum lease payments**

At 31 March, the future minimum lease payments to be made under non-cancellable operating leases are as follows:

(Rs in Lakhs)

Particulars	31-03-2018	31-03-2017	01-04-2016
Not later than one year	123.09	130.29	85.54
Later than one year and not later than five years	444.67	443.72	433.21
Later than five years	693.13	817.18	957.97

**iv. Amounts recognised in the Statement to Profit & Loss- under Other Expenses**

(Rs in Lakhs)

Particulars	For the year ended 31-03-2018	For the year ended 31-03-2017
Lease expense-Minimum lease payments	103.58	80.08

## 16. Financial Instruments and Risk Management

### 16.1. Accounting classifications and fair values :

The following table shows the carrying amounts and fair values of financial assets and financial liabilities, including their levels in the fair value hierarchy.

Particulars	As at 31.03.2018			As at 31.03.2017			As at 01.04.2016		
	"Fair value-Profit & Loss (FVPL)"	"Fair value - FVOCI"	Fair Value - Amortized cost	"Fair value-Profit & Loss (FVPL)"	"Fair value - FVOCI"	Fair Value - Amortized cost	"Fair value-Profit & Loss (FVPL)"	"Fair value - FVOCI"	Fair Value - Amortized cost
I Financial assets measured at fair value	-	-	-	-	-	-	-	-	--
II Financial assets not measured at fair value									
A Trade receivables*			251.90			286.84			298.79
B Cash and cash equivalents*			15,013.86			14470.41			15266.50
C Other Bank Balances*									1.18
D Loans*:									
(i) Advance to Employees			48.49			46.82			53.19
(ii) Advance to Suppliers			0.62			12.28			0.62
(iii) Other Advances			4.16			4.54			3.69
E Other Financial Assets									
(i) Interest accrued on Loans/Deposits			119.45			112.40			131.18
(ii) Others - Deposits held more than 12 months			20.27			15.39			3.06
Other Investements									
Investment in Subsidiaries#						0			0.00
	0.00	0.00	15,458.75	0.00	0.00	14948.67	0.00	0.00	15758.21
I Financial liabilities measured at fair value									
A EMD & Security Deposits			220.98			265.98			207.35
B Deferred Income			0.08			4.11			10.89
	0.00	0.00	221.06	0.00	0.00	270.09	0.00	0.00	218.24
II Financial liabilities not measured at fair value									
A Trade payables			127.53			186.90			127.88
B Other Financial Liabilities									
(i) Other Liabilities			784.55			844.25			666.14
(ii) Dues to Government of Karnataka - FDT			326.57			324.70			155.88
(iii) Interest on lease rental payable			450.23			-			-
(iv) Advance from GoK for JBIC Scheme			0.38			0.38			0.38
(v) Employee Security Deposits			-			1.20			1.11
	0.00	0.00	1,689.26	0.00	0.00	1357.43	0.00	0.00	951.39

## KFDC

\* The Company has not disclosed the fair values for financial instruments such as short-term trade receivables, because their carrying amounts are a reasonable approximation of fair value.

Note: Investments in subsidiary company Karnataka Pulpwood Limited (KPL) has been accounted at Cost in line with option available under Ind AS 101.

### Fair value hierarchy

The hierarchy levels used for Fair value measurements of Financial instruments wherever applicable is given below:

	Note No	As at 31-03-2018			As at 31-03-2017			As at 01-04-2016		
		Level 1	Level 2	Level 3	Level 1	Level 2	Level 3	Level 1	Level 2	Level 3
Financial Assets and Liabilities measured at Fair value-recurring fair value measurements										
Financial Assets and Liabilities										
Financial Investments of FVPL		-	-		-	-	-	-	-	-
Financial Investments at FVOCI - Unquoted		-	-		-	-	-	-	-	-
Financial Assets and Liabilities which are measured at Amortised Cost		No separate Fair value is disclosed as the Carrying value of the Assets and Liabilities their Fair Value except in case of EMDs and Security Deposits, which have been valued Level 2 valuation technique								

**Level 1 :** Level 1 hierarchy includes Financial instruments measured using quoted prices.

**Level 2 :** The fair value of Financial instruments that are not traded in an active market is determined using valuation techniques which maximize the use of observable market data and rely as little as possible on entity specific estimates.

**Level 3 :** If one or more of the significant inputs is not based on observable market data, the instrument is included in Level 3. This is the case of unlisted equity shares.

### 16.2. Risk Management

The Group recognises that effective risk management is crucial to its continued profitability and the long-term sustainability. The group's activities are exposed to a variety of financial risks namely market risk, credit risk, liquidity risk, operational risk and legal risk.

<b>Risk</b>	<b>Exposure</b>	<b>Management / Mitigation procedure</b>
Market Risk	Market rate risk on the products	In case of rubber products, the prices are fixed based on the prices quoted by the Rubber Board.  In case of pulpwood, the prices are driven by the online tendering process.
Credit Risk	Trade receivables	Credit risk is the risk of financial loss to the company if a customer or counterparty to a financial instrument fails to meet its contractual obligations. The Group has a policy of collection of advance to the extent of 90%-100% of the sale value.
Liquidity Risk	Cash and cash equivalents and other financial assets	The portfolio of the group consist only investments in bank term-deposits.
Operational Risk	Mismanagement, frauds	The company has strong internal control system and regular internal audits have been conducted by external agencies.
Legal Risk	Extraction & Transportation contracts.	The Group enters into Contracts / Business dealings after due-vetting of Contracts / Deeds by robust in-house legal departments and, if so, required by obtaining the legal opinions from external legal experts.

Further, the Parent company has Risk Management procedure which is based on three components Business Risk Assessment, Operational Controls Assessment and Policy Compliance processes. Major risks identified by the businesses and functions are systematically addressed through mitigating actions on a continuing basis. The Parent Company has set up a process to monitor the risks and their mitigating actions and the key risks are discussed with the management periodically.

The Parent Company's internal control systems are commensurate with the nature of its business and the size and complexity of its operations. These are routinely tested by the Internal Auditors and cover all offices, factories and key business areas. Significant audit observations and follow up actions thereon are reported to the Management. The Management reviews adequacy and effectiveness of the group's internal control environment and monitors the implementation of audit recommendations, including those relating to strengthening of the Group's risk management policies and systems.

Particulars	As at 31st March 2018 Rs.	As at 31st March 2017 Rs.	As at 31st March 2016 Rs.
1 Interest on ways and means loan on Rubber Plantations claimed by Govt. of Karnataka.			
2 Irregular Transfer of Revenue (Euc) Claimed by Forest Department.			
3 Claims against the Company not acknowledged as debts.			4.23
4 Claim from Regional Provident Fund Commissioner Mangalore.	9.59	9.59	9.59
5 Claims made by the employees related to various litigations.	0.57	0.57	0.57
6 Bonus payable in respect of 1995-96			
7 Income Tax (for non-filing of returns since inception)			
	<b>10.16</b>	<b>10.17</b>	<b>14.40</b>

\* The above have not been provided in the book as the Company has disputed the claims and have not been quantified/quantifiable.

During the year, the Subsidiary company received a Government order GO No. FEE 61 FPC 2012 dated 01.09.2017 from Government of Karnataka for conversion of Rs 11.96 crores being accrued interest on advance for Share Capital for the period between 31.03.2001 to 27.06.2005 into Equity Share Capital. The company has not provided the interest in the books and has appealed for waiver of such interest to the Government of Karnataka.

As against the claim of Rs.13.75 lakh under section 7A of the E.P.F. Act by the Regional Provident Fund Commissioner, Mangalore, the Corporation has paid Rs. 4.16 lakh under protest as per Orders of Court dated 24.10.1991. Subsequently the Court has directed the Provident Fund Authorities to re-calculate the liability. Pending final orders of the Provident Fund Authorities, the amount so deposited is continued to be shown as such and the balance Rs. 9.59 Lakh is shown under Contingent liabilities.

#### Disputed Liabilities:

- Appeals for Tax Refund Claims for the Assessment year 2004-05 was made against the order of the Tribunal of Rs.12,14,165/- before High Court. The refund claim for the Assessment year 2003-04 is pending before High Court against the order of Tribunal filed by the Income Tax Department.
- A Demand notice was issued for the Assessment year 2008-09 for Rs.81,45,071/-. The Corporation has paid a sum of Rs. 28,32,000/- after adjusting Income tax refund receivable of Rs. 42,18,573/- as on date. The order has been partially allowed by the Commissioner of Income Tax and the Company has submitted the required details as requested by the Assessing Officer.
- A Demand notice was issued for the Assessment year 2009-10 for Rs.2,09,49,288/-. The Corporation has filed an appeal with Commissioner of Income Tax against the same and has also paid a



sum of Rs.1,00,00,000/- and refund for the Assessment year 2006-07 of Rs.7,59,857/- and for the Assessment year 2007-08 of Rs.67,60,944/- have been adjusted against the liability as on date. The order has been partially allowed by the Commissioner of Income Tax and the Company has submitted the required details as requested by the Assessing Officer.

iv) A Demand notice u/s 143(3) of Income Tax Act 1961, was issued for the Assessment year 2010-11 for Rs.1,90,40,000/- by Deputy Commissioner of Income Tax. The order has been partially allowed by the Commissioner of Income Tax and the Company has submitted the required details as requested by the Assessing Officer.

v) A Demand notice u/s 143(3) of Income Tax Act 1961, was issued for the Assessment year 2011-12 for Rs.1,62,82,644/- by Deputy Commissioner of Income Tax. The order has been partially allowed by the Commissioner of Income Tax and the Company has submitted the required details as requested by the Assessing Officer.

vi) An assessment order under section 143(3) of Income Tax Act, 1961 was issued for the Assessment Year 2012-13 for a demand of Rs.56,24,100/- by The Deputy Commissioner of Income Tax after adjustment of refund paid by the Department of Rs. 70,25,216/-. However, no refund was received by the Company on the same. The appeal before the Commissioner of Income Tax has been dismissed and the company has preferred an appeal before ITAT.

vii) An assessment order under section 143(3) of Income Tax Act, 1961 was issued for the Assessment Year 2013-14 for a demand of Rs.6,50,67,162/- by The Deputy Commissioner of Income Tax. The Company has paid Rs.97,60,074/- against the same and preferred an appeal against the order.

viii) An assessment order under section 143(3) of income tax, 1961 was issued for the Assessment Year 2014-15 for a demand of Rs.3,26,20,672/- by The Assistant Commissioner of Income Tax. the Company has filed an appeal against the order.

ix) An assessment order under section 143(3) of income tax, 1961 was issued for the Assessment Year 2015-16 for a demand of Rs.2,10,71,790/- by The Deputy Commissioner of Income Tax. The Company has paid Rs.42,14,360/- and preferred an appeal against the order.

x) Order u/s 9(2) of CST Act 1956 for the tax period 2012-13 was issued by Deputy Commissioner of commercial tax (audit) demanding Rs. 3,78,566/- (including interest). The company has filed an appeal, which is pending before the Joint Commissioner of commercial tax (appeal)-1.

(Rs in Lakhs)

Sl. No.	Particulars	As at 31-03-2018	As at 31-03-2017	As at 01-04-2016
	NIL			

**18. First Time Adoption Notes****18.1 Explanation of transition to Ind AS**

As stated in Note 33(l)(1.1), these are the Company's first consolidated financial statements prepared in accordance with Ind AS. For the year ended 31 March 2018, the company had prepared its consolidated financial statements in accordance with Companies (Accounting Standards) Rules, 2006, notified under Section 133 of the Act and other relevant provisions of the Act ('previous GAAP').

The accounting policies set out in Note 36(l) have been applied in preparing these consolidated financial statements for the year ended 31 March 2018 including the comparative information for the year ended 31 March 2017 and the opening Ind AS balance sheet on the date of transition i.e. 1 April 2016.

In preparing its Ind AS balance sheet as at 1 April 2016 and in presenting the comparative information for the year ended 31 March 2017, the Company has adjusted amounts reported previously in consolidated financial statements prepared in accordance with previous GAAP. This note explains the principal adjustments made by the Company in restating its financial statements prepared in accordance with previous GAAP, and how the transition from previous GAAP to Ind AS has affected the Company's financial position, financial performance and cash flows.

**Optional exemptions availed and mandatory exceptions**

In preparing these consolidated financial statements, the Company has applied the below mentioned optional exemptions and mandatory exceptions.

**18.1.1 Optional exemptions availed****a. Property plant and equipment, intangible assets and investment properties**

As per Ind AS 101 an entity may elect to:

- i. measure an item of property, plant and equipment at the date of transition at its fair value and use that fair value as its deemed cost at that date
- ii. use a previous GAAP revaluation of an item of property, plant and equipment at or before the date of transition as deemed cost at the date of the revaluation, provided the revaluation was, at the date of the revaluation, broadly comparable to:
  - a. fair value;
  - b. or cost or depreciated cost under Ind AS adjusted to reflect, for example, changes in a general or specific price index.

The elections under (i) and (ii) above are also available for intangible assets that meets the recognition criteria in Ind AS 38, Intangible Assets, (including reliable measurement of original cost); and criteria in Ind AS 38 for revaluation (including the existence of an active market).

- iii. use carrying values of property, plant and equipment, intangible assets and investment properties as on the date of transition to Ind AS (which are measured in accordance with previous GAAP and after making adjustments relating to decommissioning liabilities prescribed under Ind AS 101).

As permitted by Ind AS 101, the Company has elected to continue with the carrying values under

previous GAAP for all the items of property, plant and equipment. The same election has been made in respect of investment property also. The carrying values of property, plant and equipment as aforesaid are after making adjustments relating to decommissioning liabilities.

**b. Determining whether an arrangement contains a lease**

Ind AS 101 includes an optional exemption that permits an entity to apply the relevant requirements in Appendix C of Ind AS 17 for determining whether an arrangement existing at the date of transition contains a lease by considering the facts and circumstances existing at the date of transition (rather than at the inception of the arrangement).

The Company has elected to avail of the above exemption.

**c. Designation of previously recognized financial instruments**

Ind AS 101 permits an entity to designate particular equity investments (other than equity investments in subsidiaries, associates and joint arrangements) as at fair value through other comprehensive income (FVOCI) based on facts and circumstances at the date of transition to Ind AS (rather than at initial recognition). Other equity investments are classified at fair value through profit or loss (FVTPL). The Company has opted to avail this exemption to designate investments in quoted equity shares as FVOCI on the date of transition.

**d. Decommissioning liabilities included in the cost of property, plant and equipment**

Ind AS 101 permits an entity not to comply with the requirements for changes in decommissioning liabilities that occurred before the date of transition to Ind ASs. The entity shall:

- i. measure the liability as at the date of transition to Ind ASs in accordance with Ind AS 37;
- ii. to the extent that the liability is within the scope of Appendix A of Ind AS 16, estimate the amount that would have been included in the cost of the related asset when the liability first arose, by discounting the liability to that date using its best estimate of the historical risk-adjusted discount rate(s) that would have applied for that liability over the intervening period; and
- iii. calculate the accumulated depreciation on that amount, as at the date of transition to Ind ASs, on the basis of the current estimate of the useful life of the asset, using the depreciation policy adopted by the entity in accordance with Ind ASs.

The Company has elected to avail the above exemption.

**e. Investments in Subsidiaries and Associates**

Ind AS 101 permits an entity to measure its investments in Subsidiaries & Associates at cost in accordance with IndAS 27 (Separate Financial Statements). Accordingly, the Company has measured investments in subsidiaries and Associate at cost.

**18.1.2 Mandatory exceptions**

**a. Estimates**

As per Ind AS 101, an entity's estimates in accordance with Ind AS at the date of transition to Ind AS at the end of the comparative period presented in the entity's first Ind AS financial statements, as the case may

be, should be consistent with estimates made for the same date in accordance with the previous GAAP unless there is objective evidence that those estimates were in error. However, the estimates should be adjusted to reflect any differences in accounting policies.

As per Ind AS 101, where application of Ind AS requires an entity to make certain estimates that were not required under previous GAAP, those estimates should be made to reflect conditions that existed at the date of transition (for preparing opening Ind AS balance sheet) or at the end of the comparative period (for presenting comparative information as per Ind AS).

The Company's estimates under Ind AS are consistent with the above requirement. Key estimates considered in preparation of the financial statements that were not required under the previous GAAP are listed below:

- Fair valuation of financial instruments carried at FVTPL and/ or FVOCI.
- Fair valuation of biological assets measured at fair value less cost to sell.
- Impairment of financial assets based on the expected credit loss model.
- Determination of the discounted value for financial instruments carried at amortized cost.
- Discounted value of liability for decommissioning costs.

**b. Classification and measurement of financial assets**

Ind AS 101 requires an entity to assess classification of financial assets on the basis of facts and circumstances existing as on the date of transition. Further, the standard permits measurement of financial assets accounted at amortized cost based on facts and circumstances existing at the date of transition if retrospective application is impracticable.

Accordingly, the Company has determined the classification of financial assets based on facts and circumstances that exist on the date of transition. Measurement of the financial assets accounted at amortized cost has been done retrospectively except where the same is impracticable.

## Reconciliation of Equity

Sl. No.	Particulars	As at 31-Mar-2018			As at 31-Mar-2017			As at 01-Apr-2016		
		Previous GAAP	Adjustment on transition to Ind AS	Ind AS	Previous GAAP	Adjustment on transition to Ind AS	Ind AS	Previous GAAP	Adjustment on transition to Ind AS	Ind AS
I	"ASSETS"									
	1) Non-Current Assets									
	(a) Property, Plant and Equipment	4,872.80	(268.59)	4,604.22	4,509.79	(333.26)	4,176.53	4,051.35	(337.48)	3,713.87
	(b) Capital Work-In-Progress	-	-	-	-	-	-	-	-	-
	(c) Bearer Plants in Progress	3,146.61	-	3,146.61	3,106.22	66.41	3,106.22	3,167.24	69.30	3,167.24
	(d) Investment Property	63.52	-	63.52	-	-	66.41	-	-	69.30
	(e) Other Intangible Assets	-	-	-	-	-	-	-	-	-
	(f) Biological Assets other than Bearer Plants	5,121.00	(3,990.15)	1,130.86	4,602.94	(3,847.16)	755.77	4,248.64	(3,293.12)	955.52
	(g) Non-Current Assets held for sale	8.31	134.77	143.08	8.31	134.77	143.08	8.31	134.77	143.08
	(h) Financial Assets	-	-	-	25.50	(25.50)	-	25.50	(25.50)	-
	i) Investments	6.08	-	6.08	9.63	-	9.63	8.57	-	8.57
	ii) Loans	1,120.97	-	1,120.97	762.83	-	762.83	663.08	-	663.08
	Total Non-Current Assets	14,339.29	(4,123.96)	10,215.33	13,025.23	(4,004.74)	9,020.49	12,172.70	(3,452.03)	8,720.67
	"2) Current Assets"									
	(a) Inventories	679.45	(0.12)	679.34	938.10	(0.12)	937.98	796.92	(0.12)	796.80
	(b) Biological Assets other than Bearer Plants	402.21	6,589.61	6,991.82	415.97	5,477.45	5,893.42	260.83	4,059.95	4,320.77
	(c) Financial Assets	-	-	-	-	-	-	-	-	-
	i) Trade Receivables	251.90	-	251.90	286.84	-	286.84	298.79	-	298.79
	ii) Cash and Cash Equivalents	15,013.86	-	15,013.86	14,470.41	-	14,470.41	15,266.50	-	15,266.50
	iii) Other Bank Balances	-	-	-	-	-	-	1.18	-	1.18
	iii) Loans	53.27	-	53.27	63.63	-	63.63	57.50	-	57.50
	iv) Others	139.72	-	139.72	127.79	-	127.79	134.24	-	134.24
	(d) Other Current Assets	305.52	-	305.52	376.21	-	376.21	301.49	-	301.49
	Total Current Assets	16,845.94	6,589.49	23,435.43	16,678.94	5,477.33	22,156.27	17,117.45	4,059.83	21,177.28
	Total Assets	31,185.23	2,465.53	33,650.76	29,704.17	1,472.59	31,176.75	29,290.15	607.80	29,897.95
II	"EQUITY AND LIABILITIES"									
	1) Equity									
	(a) Equity Share Capital	931.40	-	931.40	931.40	-	931.40	931.40	-	931.40
	(b) Other Equity	24,837.52	2,465.67	27,303.19	24,230.41	451.40	24,681.81	24,236.41	(107.43)	24,128.99
	Total Equity	25,768.92	2,465.67	28,234.59	25,161.81	451.40	25,613.21	25,167.81	(107.43)	25,060.39
	"LIABILITIES"									
	2) Non-Current Liabilities									
	(a) Financial Liabilities									
	(i) Others	300.61	-	300.61	1.58	-	1.58	104.27	-	104.27
	(b) Provisions	665.13	-	665.13	727.56	-	727.56	692.91	-	692.91
	(c) Deferred Tax Liabilities (Net)	217.20	-	217.20	-	-	-	-	-	-
	(d) Other Non-Current Liabilities	674.82	-	674.82	675.00	7.14	682.14	684.66	11.22	695.88
	Total Non-Current Liabilities	1,857.76	-	1,857.76	1,404.15	7.14	1,411.29	1,481.84	11.22	1,493.06
	"3) Current Liabilities"									
	(a) Financial Liabilities									
	(i) Trade Payables	127.53	-	127.53	186.90	-	186.90	127.88	-	127.88
	(ii) Others	1,482.31	(0.13)	1,482.18	1,439.20	(0.16)	1,439.04	1,040.27	-	1,040.27
	(b) Other Current Liabilities	704.00	-	704.00	1,179.73	-	1,179.73	925.56	-	925.56
	(c) Provisions	1,034.71	-	1,034.71	290.39	1,014.20	1,304.59	335.67	704.01	1,039.68
	(d) Current Tax Liabilities	210.00	-	210.00	42.01	-	42.01	211.11	-	211.11
	Total Current Liabilities	3,558.56	(0.13)	3,558.42	3,138.22	1,014.04	4,152.26	2,640.49	704.01	3,344.50
	Total Equity and Liabilities	31,185.24	2,465.53	33,650.77	29,704.17	1,472.59	31,176.75	29,290.15	607.80	29,897.95

\* Previous GAAP figures have been reclassified to confirm to IND AS presentation requirements for the purpose of the note

**a. Reconciliation of total comprehensive income for the year ended 31-March -2018**

	Particulars	Previous GAAP* 31-Mar-2018	Adjustment on transition to Ind AS	IND AS 31-Mar- 2018	Previous GAAP* 31-Mar-2017	Adjustment on transition to Ind AS	IND AS 31-Mar- 2017
I	REVENUE FROM OPERATIONS	9,193.30	-	9,193.30	6,265.88		6,265.88
II	OTHER INCOME	1,124.19	-	1,124.19	1,261.91	-	1,261.91
III	TOTAL REVENUE (I + II)	10,317.48	-	10,317.48	7,527.79	-	7,527.79
IV	EXPENSES						
	Operating Expenses	2,208.23	-	2,208.23	1,374.84		1,374.84
	Changes in inventories of finished goods, work-in-progress & Stock-in-Trade	137.67	-	137.67	(59.34)	-	(59.34)
	Decrease / Increase in Fair value of assets		(969.17)	(969.17)		(867.69)	(867.69)
	Employee Benefit Expense	4,118.91	39.97	4,158.87	4,712.33	(272.97)	4,439.35
	Depreciation & Amortization Expense	311.74	(5.41)	306.33	274.84	(1.33)	273.52
	Other Expenses	1,590.21	-	1,590.21	1,019.94	-	1,019.94
	TOTAL EXPENSES (IV)	8,366.76	(934.61)	7,432.15	7,322.61	(1,142.00)	6,180.61
V	<b>PROFIT BEFORE EXCEPTIONAL ITEMS AND TAX (III - IV)</b>	<b>1,950.72</b>	<b>934.61</b>	<b>2,885.33</b>	<b>205.18</b>	<b>1,142.00</b>	<b>1,347.17</b>
VI	Exceptional Items						
VII	PROFIT BEFORE TAX (V - VI)	1,950.72	934.61	2,885.33	205.18	1,142.00	1,347.17
VIII	TAX EXPENSE	-	-	-			
	Current Tax	210.00	-	210.00	211.19		211.19
	MAT credit entitlement	(91.12)		(91.12)			
	Excess provision of tax for AY 17-18	(32.16)		(32.16)			
	Deferred Tax Expenses	217.20	-	217.20			
IX	PROFIT / (LOSS) FOR THE PERIOD (VIII -VII)	1,646.80	934.61	2,581.41	(6.01)	1,142.00	1,135.98
X	OTHER COMPREHENSIVE INCOME	-	-	-			
	A (i) Items that will not be reclassified to Profit or Loss	-	-	-			
	Defined Benefit actuarial gains / (losses)		39.97	39.97		(583.17)	(583.17)
	(ii) Income tax on A	-	-	-			
	B (i) Items that will be reclassified to Profit or Loss	-	-	-			
	(ii) Income tax on B	-	-	-			
		-	39.97	39.97	-	(583.17)	(583.17)
XI	<b>TOTAL COMPREHENSIVE INCOME (IX+ X)</b>	<b>1,646.80</b>	<b>974.58</b>	<b>2,621.38</b>	<b>(6.01)</b>	<b>558.83</b>	<b>552.82</b>

\* Previous GAAP figures have been reclassified to conform to IND AS presentation requirements for the purpose of the note.

## b. Impact of Ind AS adoption on Cash Flow Statement for the year ended 31 March 2017

(Rs in Lakhs)

Particulars	2017-2018			2016-2017		
	Previous GAAP	"Ind AS Adjustment"	Ind AS	Previous GAAP	"Ind AS Adjustment"	Ind AS
Net Cash flow from Operating activities	2,852.93	(2,186.06)	666.87	242.16	(1,755.53)	(1,513.38)
Net Cash flow from Investing activities	-	(123.42)	(123.42)	(1,027.09)	1,743.19	716.10
Net Cash flow from Financing activities	-	-	-	-	-	-
<b>Net Increase / (Decrease) in cash and cash equivalents</b>	<b>2,852.93</b>	<b>(2,309.48)</b>	<b>543.45</b>	<b>(784.93)</b>	<b>(12.34)</b>	<b>(797.27)</b>
Cash and cash equivalents as at 1 April 2017 and 1 April 2016	14,485.81	(15.40)	14,470.41	15,270.74	(3.06)	15,267.68
<b>Cash and cash equivalents as at 31 March 2018 and 31 March 2017</b>	<b>17,338.74</b>	<b>(2,324.88)</b>	<b>15,013.86</b>	<b>14,485.81</b>	<b>(15.40)</b>	<b>14,470.41</b>

## C. Reconciliation of total equity as at 31 March 2018, 31 March 2017 and 1 April 2016

(Rs in Lakhs)

Particulars	31 March 2018	31 March 2017	1 April 2016
Total Equity (Shareholders funds) as per Previous GAAP	27,913.90	27,043.89	26,845.71
Adjustments for Govt. Grants	(2,657.90)	(1,907.58)	(1,703.40)
Adjustments for provisions	70.66	(1,014.20)	(704.01)
Adjustments for inventory	(0.11)	(0.11)	(0.11)
Adjustment of Biological assets	2,717.40	1,305.84	442.38
Adjustment for reinstatement of Teak amortization	55.86	50.45	45.04
Adjustments for Investment in Subsidiary	-	-	0
Adjustments of fair valuation of Security Deposits	0.01	0.16	0
Adjustments of fair valuation of Non current assets held for Sale	134.77	134.77	134.77
Tax adjustment on these changes			
<b>Total Equity (Shareholders funds) as per Ind AS</b>	<b>28,234.58</b>	<b>25,613.22</b>	<b>25,060.39</b>



**d. Reconciliation of Total Comprehensive Income for the year ended 31 March 2018**  
(Rs in Lakhs)

Particulars	As at 31.03.2018	As at 31.03.2017
Profit After Tax as per previous GAAP	1,646.80	(6.01)
Adjustments for provisions	-	(310.19)
Adjustment of Biological assets	969.18	863.45
Adjustment for reinstatement of Teak amortization	5.41	5.41
Adjustments of fair valuation of Security Deposits	(0.01)	0.16
Tax adjustment on these changes	-	-
Total Comprehensive Income as per Ind AS	2,621.38	552.82

**B. Re-measurement of defined benefit liability**

Under Ind AS, re-measurement of defined benefit liability are recognized under other comprehensive income. However, the company had not provided the unfunded gratuity liability and hence, under previous GAAP, there was a short provision on account of the same. The impact on the total comprehensive income and total equity as on 1 April 2016 and as on 31 March 2017 has been Rs 704.01 lakhs and Rs 320.20 lakhs respectively.

**C. Investment property**

(i) Based on Ind AS 40, the company has fair valued leasehold land with a lease term of 30 years and let out portion of Corporate Office land to investment property. Under the previous GAAP, this was disclosed as a part of property, plant and equipment at a nominal value of Re 1.

(ii) The let out portion of Corporate Office building was earlier disclosed as a part of property, plant and equipment. The same has been fair valued and reclassified to investment property.

(iii) The Company vide Govt Order issued by GoK has leased an area of 55.90 ha of tea plantations on license to a private planter. The license period for tea plantation is given for a period of fifteen years from 2008-09. Under the previous GAAP, this was disclosed as a part of property, plant and equipment

**D. Reclassification from PPE to Investment property**  
(Rs. in lakhs)

Particulars	31.03.2018	31.03.2017	01.04.2016
<b>Balance sheet</b>			
Property, plant and equipment	4604.22	4176.53	3713.87
Investment property	63.52	66.41	69.30

**E. Biological assets other than bearer plants :**

(i) Under Ind AS 41, Agriculture, biological assets are measured at fair value less costs to sell. Under previous GAAP biological assets were measured at cost.

(ii) Based on Ind AS 41, teak plantations have been considered as Biological Assets and have been valued at cost owing to its long life cycle. Under the previous GAAP, this was disclosed as a part of property, plant and equipment and had been amortized. The impact on the total comprehensive income and total equity as on 1 April 2016 and as on 31 March 2017 has increased by Rs 45.04 lakhs and Rs 50.04 lakhs respectively. Other pulpwood plantations such as Acacia, Eucalyptus, Subabaletc have been valued at fair value less cost to sell. The fair value measurements for the standing crops have been categorized as Level 3 fair values based on the inputs to the valuation techniques used.

**F. Other Comprehensive Income :**

Under Ind AS, All items of income and expense recognized in a period should be included in profit and loss account, unless a standard requires or permits otherwise. Items of income and expenses that are not recognized in profit or loss but are shown in the profit or loss as "other comprehensive income" includes re-measurements of define benefit plan. This concept of other comprehensive did not exist under previous GAAP. Accordingly, actuarial losses on account of remeasurement of employee benefits have been considered.

**G. Fair Valuation of Security Deposits :**

As per Ind AS 113, Security Deposits obtained from third parties have been fair valued at a discount rate of 8%.

**H. Non-current assets held for sale :**

Non-current assets held for sale comprise of Biological assets held for disposal which have been recognised as ready to cut and have been valued at fair value less cost to sell.

**I. Taxes on Income**

**Agricultural Income tax :** Agricultural Income tax is abolished with effect from 1st April, 2016.

**Income tax :** The Provision for Income Tax as a charge under the Income Tax Act, 1961, as per Rule 7(A) of the Income Tax Rules, for the Rubber Plantations income is accordingly accounted. Non-Agricultural Income such as Rent, Interest and other miscellaneous revenues are subjected to the Income Tax and Income Tax is computed on these incomes as per the relevant provisions of the Income Tax Act.

**Deferred tax :** The company has income from both agriculture & Non agriculture category, hence the deferred tax is considered only in case of taxable portion under income tax in respect of Rubber Division and all other division's income is agricultural income. Accordingly deferred tax is computed only with respect to timing differences in case of rubber division to the extent of 35% of the total income of rubber division. The same is as per Rule 7A(1).

**J. Prior period error and omissions :** As required under Ind AS, if errors and omissions relating to prior period are material they have to be adjusted by restating the Opening balances of Assets, Liabilities and equity for the earliest prior period presented. However, prior period expenditure of Rs 3.83 and Rs 173.94 lakhs reported for the year 2015-16 and 2016-17 under previous GAAP doesnot pertain to prior period expenditure on account of error or omission and has not been adjusted against Opening reserves as on 1 April 2016.

**K. Retained Earnings :**

Retained Earnings as on 1 April 2016 and as on 31 March 2017 has been adjusted consequent to adjustments as explained.

**L. Impact on Cash Flow :**

There has been no significant reconciliation items between cash flows prepared under previous GAAP and those under Ind AS except an amount of Cash flow has decreased by Rs 12.33 lakhs for the FY 2016-17 on transition to Ind AS. Reclassification of interest income and rental income from operating activities to investing activities has been done.

**M. Impact on the group's financial statement on transition to Ind AS**

There is no impact on the group's financial statement on transition to Ind AS on account of subsidiary.

**N. Corporate Social Responsibility :**

As per Section 135 of the Companies Act, 2013, a Corporate Social Responsibility ("CSR") committee has been formed by the Company. The primary function of the Committee is to assist the Board of Directors in formulating a CSR Policy and review the implementation and progress of the same from time to time. The CSR Policy focuses on promoting the health and education especially of girl child/women. The expenses incurred towards CSR activities are charged to the statement of profit and loss and is disclosed under other expenses.

- a. Gross amount required to be spent by the company during the year: Rs. 61.36 Lakhs.
- b. Amount spent during the year on:

(Rs. in lakhs)

SI No.	Particulars	In Cash	Yet to be paid in cash	Total
1	Construction/acquisition of any asset	84.56	-	84.56
2	On purposes other than (1) above	-	-	-

Signed pursuant to section 134(1) of the Companies Act, 2013  
For and on behalf of Board

Sd/-  
**(Vijay Kumar Gogi)**  
Director

Sd/-  
**(Sanjai Mohan)**  
Managing Director

Sd/-  
**(Harisha A)**  
I/C FM & Chief Accounts Officer

As per our Report attached  
for **MURALI & VENKAT**  
Chartered Accountants, (FRN. 002162S)  
Sd/-  
**(K VENKATESH)**  
Partner, M.No. 028348

**Place : Bangalore**  
**Date : 11-9-2018**

**Place : Bangalore**  
**Date : 14-9-2018**

**QUANTITATIVE INFORMATION REGARDING OPENING STOCK, YIELD / PRODUCTION / SALES AND CLOSING STOCK FOR THE YEAR ENDED 31.03.2018**

Sl. No.	Products	Opening Stock		Total	Sales Quantity	Closing Stock	
		Quantity	Add. Additions during the year Yield / Production			Quantity	Value ₹
I	RUBBER						
1	Cenex (in DRC Kgs)	160,981 (218,599)	2,088,100 (2,040,492)	2,249,081 (2,259,091)	2,076,693 (2,098,110)	172,388 (160,981)	21,424,778 (22,740,974)
2	ISNR & Other Rubber (in DRC Kgs)	483,433 (389,041)	873,341 (925,892)	1,356,774 (1,314,933)	940,970 (831,500)	415,804 (483,433)	31,997,666 (42,574,535)
3	Ammoniated Field Latex (in DRC Kgs)	22,318 (11,568)	(12,673) (10,750)	9,644 (22,318)	- -	9,644 (22,318)	1,054,904 (2,929,211)
II	PLANTATIONS-STANDING CROPS						
4	Eucalyptus / Acacia wood (in MTs)	-	87,889 (51,702)	87,889 (51,702)	87,889 (51,702)	- -	- -
5	Eucalyptus poles & Stumps / Timber	-	8,095	8,095	8,095	-	-
6	Eucalyptus Oil / leaves (in Kgs)	-	95,000 (9,200)	95,000 (9,200)	95,000 (9,200)	- -	- -
7	Sale of Tomato Sticks (No's)	-	406,482 (130,985)	406,482 (130,985)	406,482 (130,985)	- -	- -
8	Sale of Rubber Trees (No's)	-	55,261 (2,977)	55,261 (2,977)	55,261 (2,977)	- -	- -
9	Sale of Fire Wood (Cum)	-	2,133 (917)	2,133 (917)	2,133 (917)	- -	- -
10	Sale of Bamboo (No's)	-	146,016 (93,877)	146,016 (93,877)	146,016 (93,877)	- -	- -
11	Sale of Tamarind/Cashew (Kgs)	-	20,246 (56,794)	20,246 (56,794)	20,246 (56,794)	- -	- -
	<b>TOTAL</b>						<b>5,44,77,348</b>
	<b>TOTAL</b>						<b>(6,82,44,720)</b>

1) Figures in brackets pertains to figures of previous year.

2) In view of the practical difficulties in arriving at the quantitative details of standing Plantations inventory in values only are disclosed.











‘ವನವಿಕಾಸ’, 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು – 560 003.

ದೂರವಾಣಿ : 91-80-23345192, 23345711 ಫ್ಯಾಕ್ಸ್ : 91-80-23461647

ಇ-ಮೇಲ್ : [info@kfdcl.com](mailto:info@kfdcl.com) ವೆಬ್‌ಸೈಟ್ : [www.kfdcl.kar.nic.in](http://www.kfdcl.kar.nic.in)